



# ಗೀತಾ ಪ್ರವಚನ

ವಿ ನೋ ೧ ಜಾ

ಅನುವಾದ :

ಸಿದ್ದ ವನಹಕ್ಕಿ, ಕೃಷ್ಣ ತಮ್

ಸರ್ವ ಸೇವಾ ಸಂಖ್ಯ ಪ್ರಕಾಶನ ವಿಭಾಗ  
ಭಾರತವರ್ಜನೆ ಪೀಠಿ, ಬೆಂಗಳೂರು ೭

ಪ್ರಕಾಶಕರು.  
ಸರ್ವ ಸೇವಾ ಸಂಖ್ಯೆ ಪ್ರಕಾಶನ ವಿಭಾಗ  
ಚಾಮರಾಜಪೇಟೆ, ಬೆಂಗಳೂರು ೨

ಹಿಂದಿನ ಮುದ್ರಣಗಳು 29,000  
ಪದನೆಯ ಮುದ್ರಣ ಪ್ರತಿಗಳು 30,000

ಚೆಲೆ : ೧೦ದು ರೂಪಾಯಿ

ಪ್ರಭಾ ಮುದ್ರಣ ಲಯ  
ಬಸೆನೆಗುಡಿ, ಬೆಂಗಳೂರು - ೪

## ಎರಡು ಮಾತು

(ಎರಡನೆ ಅವೃತ್ತಿಯಂದ)

ಇದು ಗೀತಾ ಪ್ರವಚನದ ಎರಡನೆ ಅಂಚ್ಯಾ. ಮೊದಲನೆಯದು ನಾನು ಸೇರಿಮನೆಯಲ್ಲಿರುವಾಗಲೇ ಅಂಚ್ಯಾಯಿತು. ಹೊದಲು ನಾನದನ್ನು ನೋಡಲಾಗಲಿಲ್ಲ. ಮನಸ್ಸಿಗೆ ಸಮರ್ಪಕವಾಗಿರಲಿಲ್ಲ.

ಗೀತೆಯಂತೆ ಇದೂ ಪ್ರತ್ಯೇಕ ಕರ್ಮಫ್ಲೈತ್ರದಲ್ಲೇ ಪ್ರಕಟಿವಾಗಿದೆ. ಇಂತಿರಲ್ಲಿ ಧುಳೀ ಜ್ಯೇಶಿಲಿನಲ್ಲಿ ಅನೇಕ ಸಂತ ಮಹಾತೆ-ಸೇವಕರು ಸೇರಿದ್ದರು. ಅವರ ಸೇವೆಗಾಗಿ ಇದು ಹುಟ್ಟಿ ಬಂತು. ಅದರಿಂದ ದಿನಬಳಿಕೆಯ ಮಾತೇ ಈ ಚಚೆಯಲ್ಲಿ ಬಂದಿದೆ. ಭಾಜನ ಸಂಬಂಧವಿಲ್ಲದ ಯಾವ ವಿಚಾರವೂ ವಾದವೂ ಇದರಲ್ಲಿಲ್ಲ. ಹೆಳ್ಳಿಗಳಲ್ಲಿ, ವಟ್ಟಣಗಳಲ್ಲಿ ಇರುವ ಕೂಲಿಕಾರಕ್ಯಾಂಕಿರಿಗೆ ಕೂಡ ಇದರಿಂದ ಸಾಂತ್ವನೆ, ಶ್ರಮಪರಿಹಾರ ಆದೀತು ಎಂಬ ವಿಶ್ವಾಸ ನನಗಿದೆ.

ಈ ಪ್ರವಚನದ ನೇವದಿಂದ ಗೀತೆಯ ಸೇವೆ ಮಾಡುವ ಸುಯೋಗ ವನ್ನು ದೇವರು ನನಗೆ ಕೊಟ್ಟಿ. ಅವನ ಅಪಾರ ಕೃಷಿ. ಇದನ್ನು ಬರೆದಿಟ್ಟು ಕೊಳ್ಳಲು ಸಾನೇ ಗುರುಜಿಯಂಥ ಸಿದ್ಧಹಸ್ತ ಸತ್ಪುರುಷರು ಲಭಿಸಿದರು. ಕೇಳಲು ಜಮನಾಲಾಲರಂಥ ತಳಮಳದೆ ಸಾಧಕರು ದೊರೆತರು. ಹಿಂದು ಸಾಫನದಲ್ಲಿ ಈ ಪ್ರವಚನ ಎಲ್ಲೆಲ್ಲಿ ಮುಟ್ಟಿದೆಯೋ ಅಲ್ಲಲ್ಲಿ ಹೃದಯಶುದ್ಧಿಯ, ಕ್ರಿಯಾ ಪರಿವರ್ತನದ ಹೈರಣ ಕೊಟ್ಟಿದೆ. ಮನೆಮನೆಯಲ್ಲೂ ಇದರ ಶ್ರವಣ-ಪರನ-ಮನನ ಆಗಬೇಕೆಂದು ನೆನ್ನ ಅಭಿಲಾಷೆ. ತುಕಾರಾಮರ ಭಾವಿಯಲ್ಲಿ—

ಶಿಕ್ಷ್ಯಾಸಿ ಜೋಲ | ಕೇಲೇ ಕಾತುಕ ನವಲ |

ಅಪಣಿಯಾಂ ರಂಜವಿಲೇ | ಬಾಹೀಂ ಮಾರ್ಖಿಯಾ ವಿಶ್ವಲೇ ||

ನನ್ನ ತಂದೆ ವಿಶ್ವಲ ನನಗೆ ಮಾತು ಕಲಿಸಿ ತಾನೇ ಆ ಚಮತ್ವಾರ ವನ್ನು ಕಂಡು ಹಿಗ್ಗುತ್ತಿದಾನೆ.

ಪರಂಥಾಮ, ಪವನಾರ್ }  
ಅ-ಂ-ರಂಜಿನ.

ವಿನೋದಜಾ.

## ಬೇರೆ ಬೇರೆ ಭಾಷೆಗಳಲ್ಲಿ ಗೀತೋ ಪ್ರವಚನ

| ಭಾಷೆ       | ಮುದ್ರಣ ಸಂಖ್ಯೆ | ಒಟ್ಟು ಪ್ರಮೆ |
|------------|---------------|-------------|
| ಗ. ಹಿಂದಿ   | ೮೦            | ೩,೮೮,೦೦೦    |
| ಅ. ಮರಾಠಿ   | ೬             | ೮,೦೦,೦೦೦    |
| ಇ. ಗುಜರಾತಿ | ೪             | ೨೦,೦೦೦      |
| ಉ. ಕೆರಂಕಳಿ | ೮             | ೫,೦೦೦       |
| ಇ. ಸಿಂಡಿ   | ೩             | ೮೦,೦೦೦      |
| ಹ. ಬಂಗಾಳಿ  | ೩             | ೨೧,೦೦೦      |
| ಇ. ಉಡಿಯಾ   | ೩             | ೮೫,೦೦೦      |
| ಆ. ಉದ್ಯರ್  | ೨             | ೮೨,೦೦೦      |
| ಎ. ತೆಲುಗು  | ೪             | ೨೫,೦೦೦      |
| ಗಂ. ತಮಿಕು  | ೪             | ೨೨,೦೦೦      |
| ಗಂ. ಮಲಯಾಳಿ | ೪             | ೨೨,೫೦೦      |
| ಗಂ. ಕನ್ನಡ  | ೫             | ೨೫,೦೦೦      |

# ವಿಷಯ ಕ್ರಮ

|   | ಪುಟ     |
|---|---------|
| ೧. ಪಾಠಸ್ಥಾನಿಕ ಆಭಾಷಾಯಿಕೆ—ಅಜ್ಞಾನನ ವಿಷಾದ ..  | ೮—೧೦    |
| ೨. ಎಲ್ಲ ಉಪದೇಶವೂ ಸ್ವಲ್ಪದರಲ್ಲೇ : ಅತ್ಯಜ್ಞಾನ—ಸಮತ್ವ<br>ಬುದ್ಧಿ .. .. ..               | ೧೧—೨೨   |
| ೩. ಕೆಮ್ರೀಯೋಗೆ .. .. ..  | ೨೪—೩೫   |
| ೪. ಕೆಮ್ರೀಯೋಗ—ಸಹಕಾರಿ ಸಾಧನೆ : ವಿಕಿರ್ಣ ..  | ೩೯—೪೨   |
| ೫. ಇಬ್ಬಗೆಯ ಆಕರ್ಮಾಂವಸ್ಥೆ : ಯೋಗ—ಸಂನಾಶ ..  | ೪೩—೪೬   |
| ೬. ಚಿತ್ತಪ್ರಯೋತ್ಸಾಹ .. .. ..   | ೪೭—೫೬   |
| ೭. ಪ್ರಪತ್ತಿ ಅಥವಾ ಈಶ್ವರ-ಶರಣತೆ .. .. ..   | ೫೭—೮೦   |
| ೮. ಪ್ರಯಾಣ ಸಾಧನೆ : ಸಾತಕ್ಯಯೋಗ .. .. ..  | ೮೦೯—೯೦೪ |
| ೯. ಮಾನವಸೇವೆಯ ರಾಜವಿಧ್ಯ : ಸಮರ್ಪಣ ಯೋಗ .. .. ..                                     | ೯೦೫—೯೫೬ |
| ೧೦. ವಿಭೂತಿ ಚಿಂತನ .. .. ..   | ೯೫೭—೯೬೬ |
| ೧೧. ವಿಶ್ವರೂಪ ದರ್ಶನ .. .. ..   | ೯೬೭—೯೬೯ |
| ೧೨. ಸರ್ಗಣ-ಸಿಗರ್ಣಣ ಭಕ್ತಿ .. .. ..  | ೯೬೯—೯೮೦ |
| ೧೩. ಅತ್ಯಾನಾತ್ಯ ವಿವೇಕ .. .. ..   | ೯೮೨—೧೦೨ |
| ೧೪. ಗುಣೋತ್ತರಣ-ಗುಣವಿಸ್ತಾರ .. .. ..   | ೧೦೨—೧೧೩ |
| ೧೫. ಪೂರ್ಣಯೋಗ : ಸರ್ವತ್ರ ಪುರುಷೋತ್ತಮ ದರ್ಶನ .. .. ..                                | ೧೧೪—೧೪೦ |
| ೧೬. ಪರಿಶಿಷ್ಟ ಒದ್ದೆನೀ ಆಸುರಿ ವೃತ್ತಿಗಳ ಜಗತ .. .. ..                                | ೧೪೧—೧೬೬ |
| ೧೭. ಪರಿಶಿಷ್ಟ ಓ—ಸಾಧಕನ ಕಾರ್ಯಕ್ರಮ .. .. ..   | ೧೬೭—೧೭೨ |
| ೧೮. ಉಪಸಂಹಾರ-ಫಲತ್ಯಾಗದ ಪೂರ್ಣತೆ : ಈಶ್ವರಪ್ರಸಾದ<br>ಪರಿಶಿಷ್ಟ : ಒ—ಶಂಕಾ-ಸಮಾಧಾನ .. .. .. | ೧೭೩—೧೯೫ |
| ೧೯. ಪರಿಶಿಷ್ಟ : ಓ—ಗೀತಾಭಾಷಾಯ ಸಂಗತಿ .. .. ..                                       | ೧೯೬—೨೦೫ |
|   | iii-xiv |



ಗೀತಾ ಪ್ರವಚನ



# ಗೀತಾ ಪ್ರವಚನ

೮

## ಂ. ಮಹಿಳೆ ಮಹಾಭಾರತಂ

ಒಲವಿನ ತಮ್ಮಿದೆ,

ಇತ್ಯಾತ್ಮನಿಂದ ನಾನು ಶ್ರೀಮದ್ ಭಗವದ್ ಗೀತೆಯ ವಿವರ  
ಹೇಳುತ್ತೇನೆ. ಗೀತೆಗೂ ನನಗೂ ಇರುವ ಸಂಬಂಧ ತರ್ಕಕ್ಕೆ ಮಾರಿದ್ದು.  
ನನ್ನ ಮೈ ತಾಯ ಹಾಲಿನಿಂದ ಬೆಳಿದಿದೆ. ಅದಕ್ಕಿಂತ ಹೆಚ್ಚಿಗೆ ನನ್ನ  
ಮನಸ್ಸು ಗೀತೆಯ ಹಾಲಿನಿಂದ ಬೆಳಿದಿದೆ. ಎಲ್ಲಿ ಜೀವಾಳದ ಸಂಬಂಧ  
ಇರುತ್ತದೋ ಅಲ್ಲಿ ತರ್ಕಕ್ಕೆ ಎಡಿಯಿಲ್ಲ. ತರ್ಕವನ್ನು ಇದು ಶ್ರದ್ಧೆ—  
ಪ್ರಯೋಗ ಈ ಎರಡು ರೆಕ್ಕೆಗಳನ್ನು ಕೆದರಿ ಗೀತಾಗಣದಲ್ಲಿ ನಾನು  
ಯಥಾಶ್ಚಿತ್ ವಿಹಿತಸುತ್ತೇನೆ. ಬಹುಶಃ ನಾನು ಗೀತೆಯ ವಾತಾವರಣದಲ್ಲಿ  
ಇದೇನೆ. ಗೀತೆಯಿಂದರೆ ನನ್ನ ಪ್ರಾಣತತ್ವ. ಗೀತೆಯ ಬಗ್ಗೆ ಯಾರಿಗಾದರೂ  
ನಾನು ಹೇಳಿದರೆ ಆಗ ಗೀತಾಸಮುದ್ರದ ಮೇಲೆ ತೇಲಾಡುತ್ತಿರುತ್ತೇನೆ.  
ನಾನೊಬ್ಬನೇ ಇದ್ದರೆ ಆ ಅವುಗಳ ಕಡಲಿನಲ್ಲಿ ಆಳವಾಗಿ ಮುಳುಗಿ  
ಕುಳಿತಿರುತ್ತೇನೆ. ಇಂಥ ಗೀತಾಮಾತೆಯ ಚರಿತ್ರೆಯನ್ನು ಪ್ರತಿ ಭಾನುವಾರ  
ನಾನು ಹೇಳಬೇಕೆಂದು ನಿರ್ಧಾರವಾಗಿದೆ.

ಗೀತೆಯನ್ನು ಮಹಾಭಾರತದಲ್ಲಿ ಯೋಜಿಸಿದಾರೆ. ಮಹಾಭಾರತದ  
ನಟ್ಟಿನಡುವೆ ಭಾರತದ ಎಲ್ಲಿದೆಗೂ ಬೆಳಕು ಬೀರುವ ಎತ್ತರವಾದ ದಿನ  
ದಂತೆ ಇದೆ—ಗೀತೆ. ಒಂದು ಕಡೆ ಈ ಪರ್ವ, ಇನ್ನೊಂದು ಕಡೆ ಇ ಪರ್ವ,  
ಇದರ ನಡುವೆ ಒಂದು ಕಡೆ ಈ ಅಕ್ಷೋಹಿಣಿ ಸೇನೆ, ಇನ್ನೊಂದು ಕಡೆ  
ಗಾ ಅಕ್ಷೋಹಿಣಿ ಸೇನೆ—ಹೀಗೆ ನಟ್ಟಿನಡುವೆ ಗೀತೆ ಉಪದೇಶತವಾಗುತ್ತದೆ.

ಮಹಾಭಾರತ ರಾಮಾಯಣಗಳು ನಮ್ಮ ರಾಷ್ಟ್ರೀಯ ಗ್ರಂಥಗಳು.  
ಅವುಗಳಲ್ಲಿ ವರ್ಣಿಸಿದ ಷ್ವಾಸೆಗಳು ನಮ್ಮ ಬಾಳನಲ್ಲಿ ವಕ್ಕಿವಾಗಿದಾರೆ.

ರಾಮ—ಸೀತೆ, ಧರ್ಮರಾಯ—ದೌರ್ವದಿ, ಭೀಷ್ಣ—ಹನುಮಂತರೇ ಹೊದಲಾದವರು ಸಾವಿರಾರು ವರ್ಣಗಳಿಂದ ಸಮನ್ತ ಭಾರತೀಯ ಜೀವನದ ಮನ ಸೇಳಿದಿದಾರೆ. ಜಗತ್ತಿನ ಇತರ ಮಹಾ ಕಾವ್ಯಗಳ ವಾತ್ರಾಳು ಯಾವುವೂ ಹಿಗೆ ಜನಜೀವನದಲ್ಲಿ ಬೆರೆತುಹೋದಂತೆ ಕಾಣುವುದಿಲ್ಲ. ಈ ದೃಷ್ಟಿಯಿಂದ ಮಹಾಭಾರತ ರಾಮಾಯಣಗಳು ನಿಸ್ಯಂದೇಹವಾಗಿ ಅದ್ಭುತ ಗ್ರಂಥಗಳು. ರಾಮಾಯಣ ಮಧುರ ನಿತಿಕಾವ್ಯ, ಮಹಾಭಾರತ ವ್ಯಾವಕ ಸಮಾಜಶಾಸ್ತ್ರ. ವ್ಯಾಸರು ಒಂದು ಲಕ್ಷ ಸಂಹಿತೆಯನ್ನು ಬರೆದು, ಅಸಂಖ್ಯ ಚಿತ್ರಗಳನ್ನು ಚರಿತ್ರೆಗಳನ್ನು ಚಾರಿತ್ರ್ಯಗಳನ್ನು ಬಹು ಕೌಶಲ ದಿಂದ ಯಥಾವತ್ತಾ ರೂಪಿಸಿದಾರೆ. ಲೋಕದಲ್ಲಿ ಕೇವಲ ನಿದೋಽನ್ವ ವಾಡುದೆಂದರೆ ದೇವರೋಬ್ಧನೇ. ಹಾಗೆಯೇ ಬರಿ ದೋಷಪೂಜಾವಾಡುಡೂ ಯಾವುದೂ ಇಲ್ಲ. ಇದನ್ನು ಮಹಾಭಾರತ ಸ್ವಷ್ಟವಾಗಿ ತಿಳಿಸುತ್ತದೆ. ಭೀಷ್ಣ ಯುಧಿಷ್ಠಿ ರಂಧನರಲ್ಲಿಯೂ ದೋಷಗಳನ್ನು ತೋರಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಕರ್ಣ ದುರ್ಯೋಧನರ ಗುಣವನ್ನು ಪ್ರಕಟಿಸಿದಾರೆ. ಮಾನವನ ಬಾಳು ಕರಿ - ಬಿಳಿ ದಾರಗಳಿಂದ ನೇಡ ಬಟ್ಟೆ ಎಂಬುದನ್ನು ಮಹಾಭಾರತ ನಿಷ್ಕ್ಷಿಳಮಾಡಿ ತಿಳಿಸುತ್ತದೆ. ತಾವು ಅಲಿಪ್ತರಾಗಿದ್ದ ಭಗವಾನ್ ವ್ಯಾಸರು ಈ ವಿರಾಟ್ ಪ್ರವಂಚದ ನೆಡಳು-ಬೆಳಕಿನ ಚಿತ್ರವನ್ನು ತೋರಿಸಿದ್ದಾರೆ. ವ್ಯಾಸರ ಈ ಅಲಿಪ್ತ ಉದಾತ್ತ ಗ್ರಂಥರಚನಾಕೌಶಲದಿಂದ ಮಹಾಭಾರತ ಭಂಗಾರದ ಗಣಿಯಾಗಿದೆ. ಸೋಸಿ ತಿಗೆದು ತೆಕ್ಕೆತುಂಬಾ ಬಂಗಾರವನ್ನು ಒಯ್ಯಬಹುದು.

ವ್ಯಾಸರು ಇಂಥ ಮಹಾಭಾರತವನ್ನೇ ಸೋಸಿ ಬರೆದರು, ಆದರೆ ಅವರ ಸಂದೇಶ ಎಂದು ಹೇಳಬೇಕಾದುದು ಅವರಿಗೆ ಏನೂ ಇರಲಿಲ್ಲವೇ? ತಮ್ಮದು ಈ ಉಪದೇಶ ಎಂದು ಎಲ್ಲಾದರೂ ಹೇಳಬಾರೆಯೇ? ವ್ಯಾಸರಿಗೆ ಎಲ್ಲಿ ಸಮಾಧಿ ಬಂದಿದೆ? ಬೇರೆ ಬೇರೆ ಕಡೆ ಹೋರಿ ಹೋರಿಯಾಗಿ ತತ್ವಜ್ಞಾನ ಮಹಾಭಾರತ ದ ಟೆಲ್ಲಿ ಉಲ್ಲಾಂಕಿಸಿದೆ. ಆದರೆ ಈ ಎಲ್ಲ ತತ್ವಜ್ಞಾನದ ಉಪದೇಶದ ಸಾರಸರ್ವವನ್ನು ಎಲ್ಲಾದರೂ ಒತ್ತಿಟ್ಟಿಗೆ ವ್ಯಾಸರು ಇಟ್ಟಿಲ್ಲವೇ? ಇಟ್ಟಿದಾರೆ. ಸಮಗ್ರ ಭಾರತದ ನವನಿತವನ್ನು ವ್ಯಾಸರು ಭಗವದ್ವಿತೀಯಲ್ಲಿ ಇಟ್ಟಿದಾರೆ. ಗೀತೆ ವ್ಯಾಸರ ಮುಖ್ಯ ಉಪದೇಶ,

ಅವರ ಮನಸ್ಸದ ನಾರಸಂಗ್ರಹ. ಇದರಿಂದಲೇ ‘ಮುನೀನಾಮುಸಿ ಅಹಂ ವ್ಯಾಸೇ’ ಎಂದು ನಿಖೋತಿಯೋಗದಲ್ಲಿ ಅರ್ಥಪೂರ್ಣವಾಗಿ ಹೇಳಿದೆ. ವ್ಯಾಚೇನಕಾಲದಿಂದಲೂ ಗೀತೆಗೆ ಉಪನಿಷತ್ತು ಎಂಬ ಗೌರವ ಸಂದಿದೆ. ಗೀತೆ ಉಪನಿಷತ್ತುಗಳ ಉಪನಿಷತ್ತು. ಸರ್ವ ಉಪನಿಷತ್ತುಗಳನ್ನು ಹೀಂಡಿ ಗೀತಾರೂಪದಲ್ಲಿ ಆ ಹಾಲನ್ನು ಭಗವಂತ ಲೋಕಕ್ಕೆ ನೀಡಿದಾನೆ. ಅಜುಂನ ಬರಿ ನಿಮಿತ್ತಮಾತ್ರ. ಬಾಳಿನ ವಿಕಾಸಕ್ಕೆ ಅಗತ್ಯವಾದ ಪ್ರತಿಯೊಂದು ವಿಚಾರವೂ ಬಹುಶಃ ಗೀತೆಯಲ್ಲಿ ಬಂದೇ ಇದೆ. ಆದುದರಿಂದಲೇ ಗೀತೆ ಧರ್ಮಜಾತ್ವಾನದ ಕೋಶ ಎಂದು ಅನುಭವಿಣಿ ಯಥಾರ್ಥವಾಗಿ ಹೇಳಿದಾರೆ. ಗೀತೆ ಚಿಕ್ಕದು. ಆದರೆ ಹಿಂದೂಧರ್ಮದ ಮಹಾಗ್ರಂಥ!

ಗೀತೆಯನ್ನು ಹೇಳಿದುದು ಶ್ರೀಕೃಷ್ಣ. ಇದು ಎಲ್ಲರಿಗೂ ಗೊತ್ತಿದೆ. ಈ ಮಹಾ ಉಪದೇಶ ಪಡೆದ ಭಕ್ತ ಅಜುಂನ ಅದರಲ್ಲಿ ಬೆರೆತುಹೊಡ. ಅಂತೇ ಆವನ್ನೋ ಕೃಷ್ಣ ಎಂಬ ಹೆಸರು ಬಂತು. ಭಗವಂತ - ಭಕ್ತರ ಕೃದೃತವನ್ನು ಪ್ರಕರಿಷಿಸಿಸುವಾಗ ವಾಸದೇವ ಪೂರಾ ಕರಗಿಸೋಗಿದಾನೆ. ಲೋಕ ಆತನನ್ನು ಕೃಷ್ಣನೆಂದು ಕರೆವಷ್ಟುವುಷ್ಟಿಗೆ ಆಗಿದೆ. ಹೇಳುವವನು ಕೃಷ್ಣ, ಕೇಳುವವನು ಕೃಷ್ಣ, ಕಟ್ಟುವವನು ಕೃಷ್ಣ ಹೀಗೆ ಮೂವರಲ್ಲಾ ಬಂದೇ ಅದ್ವೈತ ಮೂಡಿತು. ಮೂವರಿಗೂ ಸಮಾಧಿ ಹೇತ್ತಿತು. ಗೀತೆಯನ್ನು ಅಭ್ಯಸಿಸುವಾಗ ಇಂಥ ಏಕಾಗ್ರತೆ ಬರಬೇಕು.

### ೭. ಅಜುಂನನ ಭೂಮಿಕೆಯ ಸಂಬಂಧ

ಗೀತೆ ಎರಡನೆಯ ಅಧ್ಯಾಯದಿಂದ ಹೊದಲಾಗಬೇಕಾಗಿತ್ತು ಎಂದು ಎಷ್ಟೋ ಜನರಿಗೆ ಅನ್ನಿಸುತ್ತದೆ. ಎರಡನೆಯ ಅಧ್ಯಾಯದ ಗಣನೇ ಶ್ಲೋಕ ದಿಂದ ಪ್ರತ್ಯೇಕ ಉಪದೇಶ ಪ್ರಾರಂಭವಾಗುತ್ತದೆ. ಅಲ್ಲಿಂದಲೇ ಗೀತೆ ಪ್ರಾರಂಭ ಎಂದರೆ ಏನು ತಪ್ಪು? ನನಗೊಬ್ಬರು ಹೇಳಿದರು: “ಅಕ್ಷರಾಳಲ್ಲಿ ಅ ಕಾರನೇ ಈಶ್ವರೀ ವಿಖೋತಿ ಎಂದು ದೇವನು ಹೇಳಿದಾನೆ. ‘ಅಶೋಚಾರ್ಯ ನಷ್ಟಿಕೋಳಕ್ಷಮ್ಯಾ’ ಎಂಬ ಶ್ಲೋಕದ ಆದಿಯಲ್ಲಾ ಅ ಕಾರವಿದೆ. ಅಡ್ಡರಿಂದ ಅಲ್ಲಿಂದಲೇ ಗೀತೆ ಪ್ರಾರಂಭವಾಗಿದೆ.” ಈ ತರ್ಕವನ್ನು ತಳ್ಳಿಹಾಕಿದರೂ ಇಲ್ಲಿ ಗೀತೆ ಆರಂಭ ಎಂಬುದು ಅನೇಕ ದೃಷ್ಟಿಗಳಿಂದ ಗಮನೀಯವಾಗಿದೆ.

ಆದರೆ ಅದಕ್ಕೆ ಹಿಂದಿನ ವಾರ್ಷಾತ್ಮಾವಿಕ ಭಾಗವೂ ಮಹತ್ವದ್ದೇ. ಅಜುಂನ ಯಾವ ಮನೋಭಾವದಲ್ಲಿ ಇದಾನೆ, ಯಾವ ಮಾತನ್ನು ಹೇಳಲು ಗೀತೆ ಹುಟ್ಟಿತು, ಅದನ್ನು ಆ ಸ್ತುತಾವನೆ ಓದದೆ ಸರಿಯಾಗಿ ಅರಿಯುವುದು ಕಷ್ಟ.

ಅಜುಂನನ ಕ್ಲೆ ಪ್ರಬ್ರಹ್ಮವನ್ನು ಕಳೆದು, ಅವನನ್ನು ಯುದ್ಧಪ್ರವೃತ್ತ ನನ್ನಾಗಿ ಮಾಡಲು ಗೀತೆ ಹೇಳಲ್ಪಟ್ಟಿತು ಎಂದು ಕೆಲವರು ಹೇಳುತ್ತಾರೆ. ಅವರ ಅಭಿಪ್ರಾಯದಲ್ಲಿ ಗೀತೆ ಕರ್ಮಯೋಗವನ್ನು ಮಾತ್ರ ಹೇಳುವಂಥದಲ್ಲ; ಯುದ್ಧ-ಯೋಗವನ್ನು ಹೇಳುವಂಥದು. ವಿಚಾರ ಮಾಡಿದರೆ ಈ ಮಾತಿನಲ್ಲಿರುವ ತಪ್ಪು ಕಾಣಬರುತ್ತದೆ. ಈ ಅಶ್ವೇಹಿಣಿ ಸೇನೆ ಯುದ್ಧಸನ್ಪರ್ಧವಾಗಿದೆ. ಆ ಸೇನೆಗೆ ಅಜುಂನನನ್ನು ಯೋಗ್ಯನನ್ನಾಗಿ ಮಾಡಿತು ಗೀತೆ ಎಂದೇ ಅಭಿಪ್ರಾಯ? ಅಜುಂನ ಹೆದರಿದ, ಆ ಸೇನೆ ಹೆದರಿರಲಿಲ್ಲ. ಇದರಿಂದ ಅಜುಂನನಿಗಿಂತ ಆ ಸೇನೆ ಹೆಚ್ಚು ಯೋಗ್ಯವಾದುದು ಎನ್ನೊಂದನೇ? ಈ ಕಲ್ಪನೆಯೇ ಬಾರದು. ಅಜುಂನ ಯುದ್ಧ ಮಾಡಲು ಹಿಂಜರಿದ. ಆದರೆ ಅಂಜಿ ಅಲ್ಲ. ನೂರಾರು ಯುದ್ಧಮಾಡಿದ ಮಹಾವೀರ ಅವನು. ಉತ್ತರ ಗೋಗ್ರಹಣದಲ್ಲಿ ಭೀಷಣ ದ್ಯೂತಿ ಕಣ ರನ್ನು ಒಬ್ಬನೇ ನೋಲಿಸಿದ್ದ. ಸದಾ ವಿಜಯವಂತ, ಸರರಲ್ಲಿ ಸಿಜವಾದ ನರ ಇವನೇ ಎಂಬ ಕೀರ್ತಿಯಿತ್ತು. ಅವನ ದೋಸುರೋಮದಲ್ಲಾ ಪೀರವೃತ್ತ ತಖಳಕುತ್ತಿತ್ತು. ಅಜುಂನನನ್ನು ಹೀನ್ಸೆಸಲಿಕ್ಕೆಂದು ಕೆಣಕಲೆಂದು ಶ್ರೀಕೃಷ್ಣನೇ ಮೊಟ್ಟಮೊದಲು ಈ ಸ್ತೋತ್ರಭೂದ ಆರೋಪವನ್ನು ಹೊರಿಸಿದವನು. ಆ ಬಾಣ ಗುರಿಗೆ ತಾಕಲಿಲ್ಲವೆಂದು ಬೇರೆ ದಾರಿ ತೆಗೆದು ಜ್ಞಾನವಿಜಾಳಿಸಿದ ಬಗ್ಗೆ ಅನೇಕ ವ್ಯಾಖ್ಯಾನ ಮಾಡಿತೊಡಗಿದ. ಅವನ ಕ್ಲೆಪ್ರಬ್ರಹ್ಮವನ್ನು ನಿರಸನ ಮಾಡುವುದೇ ಗೀತೆಯ ತಾತ್ಪರ್ಯವಲ್ಲ.

**ಇನ್ನೊಂದು ಕೆಲವರು ಹೇಳುತ್ತಾರೆ:** ಅಜುಂನನ ಅರ್ಹಿಸಾವೃತ್ತಿಯನ್ನು ಕಳೆದು ಅವನನ್ನು ಯುದ್ಧಪ್ರವೃತ್ತನನ್ನಾಗಿ ಮಾಡಲು ಗೀತೆ ಹೇಳಲ್ಪಟ್ಟಿತು. ಇದೂ ಸರಿಯಲ್ಲವೆಂದು ನನಗನಿಸುತ್ತದೆ. ಇದನ್ನು ತಿಳಿಯಲು ಅಜುಂನನ ಮನೋಧಮನವನ್ನು ಪರಿಶೀಲಿಸಬೇಕು. ಇದಕ್ಕೆ ಗೀತೆಯ ಮೊದಲನೆ ಅಧ್ಯಾತ್ಮವೂ ಎರಡನೆಯದರೊಳಗೆ ಹೊಕ್ಕಿರುವ ಆ ಭಾಗವೂ ಅತ್ಯಂತ ಪ್ರಯೋಜನಕಾರಿ.

ಅಜುರ್ ನ ರಣಾಂಗಣದಲ್ಲಿ ಬಂದು ನಿಂತಾಗ ಕೃತಸ್ವಿಶ್ಯಯನಾಗಿ ಕರ್ತವ್ಯಜ್ಞಾನವುಳ್ಳವನಾಗಿ ಬಂದು ನಿಂತೆ. ಅವನ್ ಸ್ವಭಾವದಲ್ಲಿಯೇ ಇತ್ತು ಹ್ಯಾತ್ರಷ್ಟಿ. ಯುದ್ಧವನ್ನು ತಡೆಯಲು ಸರ್ವ ಪ್ರಯತ್ನವಾಡಿದರೂ ಅದು ತಪ್ಪಲಿಲ್ಲ. ತೀರಾ ಕಡಿಮೆ ಬೇಡಿಕೆ, ಕೃಷ್ಣನಂಥವನ್ ಮಧ್ಯಸ್ಥಿಕೆ, ಎರಡೂ ವ್ಯಧವಾದುವು. ಅಂಥ ಸಂದರ್ಭದಲ್ಲಿ ದೀಶ ದೀಶದ ರಾಜರನ್ನು ಕಲೆಹಾಕಿ, ಕೃಷ್ಣನನ್ನು ಸಾರಧಿಯಾಗಿ ಪಡೆದು ತಂದು, ರಣಾಂಗಣದಲ್ಲಿ ನಿಂತು ಅಜುರ್ ನ ವಿರ್ವತ್ತಿಯ ಹುರುಸಿನಿಂದ ಕೃಷ್ಣನಿಗೆ ಹೇಳುತ್ತಾನೆ: ‘ಎರಡೂ ಸೇನೆಯ ನಡುವೆ ನನ್ನ ರಥವನ್ನು ನಿಲ್ಲಿಸು. ನನ್ನೊಡನೆ ಯುದ್ಧ ಮಾಡಲು ಯಾರು ಯಾರು ಬಂದು ಸೇರಿದಾರೋ ಅವರ ಮೋರೆಗಳನ್ನೂ ದರೂ ಒಮ್ಮೆ ನೋಡುತ್ತೀನೆ.’ ಕೃಷ್ಣ ಅವನು ಹೇಳಿದಂತೆ ನೂಡುತ್ತಾನೆ. ಅಜುರ್ ನ ನಾಲ್ಕು ಕಡೆಗೂ ಕಣ್ಣು ಹೊರಳಿಸಿ ನೋಡುತ್ತಾನೆ. ಅಲ್ಲಿ ಅವನಿಗೆ ಕಂಡದ್ದೀನು? ಎರಡೂ ಕಡೆ ತನ್ನ ಅಣ್ಣ ತಮ್ಮಿದಿರ, ಬಂಧು, ಬಳಗದ ಪ್ರಚಂಡ ಸಮೂಹ ಸೇರಿದೆ. ತಾತ, ತಂದೆ, ಮಕ್ಕಳು, ಮೊಮ್ಮೆಕ್ಕಳು, ಹೀಗೆ ನಾಲ್ಕು ತಲೆಮಾರಿನ ಜನ ಮರಣ-ಮಾರಣದ ಕೊನೆಯ ನಿಧಾರ ಮಾಡಿ ಸೇರಿದಂತೆ ಅವನಿಗೆ ಕಾಣುತ್ತದೆ. ಅದಕ್ಕೆ ಮೊದಲು ಅವನಿಗೆ ಈ ಚಿತ್ರ, ಹೊಕ್ಕೆದಿರಲಿಲ್ಲವೆಂದಲ್ಲ. ಅದರೆ ಕಣ್ಣಾರೆ ಕಂಡಾಗ ಅದರ ಪರಿಣಾಮವೆ ಬೇರಿ. ಈ ಸ್ವಜನ ಸಮೂಹವನ್ನು ನೋಡಿ ಅವನ ಎದೆ ತಳಮಳಿಸಿ ಹೋಯಿತು. ಅವನಿಗೆ ಬಹು ಕೆಡಕು ಎನಿಸಿತು. ಅಂದಿನವರಿಗೆ ಅವನು ಎಷ್ಟೋ ಯುದ್ಧ ಮಾಡಿದ್ದ, ಎಷ್ಟೋ ವಿರ್ಧನ್ನು ಕೊಂಡಿದ್ದು. ಆಗ ಅವನಿಗೆ ಕೆಡುಕೆನಿಸಿರಲಿಲ್ಲ, ಅವನ ಗಾಂಡಿನ ಜಾರಿ ಬೀಳಲಿಲ್ಲ, ಅವನ ವ್ಯೇ ನಡುಗಲಿಲ್ಲ, ಅವನ ಕಣ್ಣ ತೇವವಾಗಲಿಲ್ಲ. ಅಂಥದು ಈಗೇನು ಬಂತು? ಈಗ ಹೀಗೇಕೆ? ಅಶೋಕನ ಹಾಗೆ ಇವನಲ್ಲಾ ಅಹಿಂಸೆಯ ಉದಯವಾಯಿತೆ? ಇಲ್ಲ. ಇದೆಲ್ಲ ಬರೀ ಸ್ವಜನಾಸಕ್ತಿ. ತನ್ನದಿರಿನಲ್ಲಿ ಇದೇ ಗಳಿಗೆಯಲ್ಲಿ ಗುರು-ಬಂಧು-ಬಳಗ ಅಲ್ಲದೆ ಬೇರೆ ವೈರಿಗಳಿದ್ದರೆ ಅವರ ತಲೆಗಳನ್ನು ನಿಸ್ಸಂಕೊಽಚವಾಗಿ ಅವನು ಚಂಡಾ ದುತ್ತಿದ್ದು. ಅದರೆ ಆಸಕ್ತಿಜನ್ಮಮೋಹ ಅವನ ಕರ್ತವ್ಯನಿಷ್ಟೆಯನ್ನು ಸುಂಗಿತು. ಸಾಲದುದಕ್ಕೆ ತತ್ತ್ವಜ್ಞಾನವನ್ನು ಬೇರೆ ಜೋಡಿಸಿದ. ಮೋಹ

ಗ್ರಹಸ್ತಿನಾದರೂ ಪೂರ್ಣ ಕರ್ತವ್ಯಭ್ರಷ್ಟನಾಗುವುದು ಕರ್ತವ್ಯನಿಷ್ಟನಾದವನೆ ಮನಸ್ಸಿಗೆ ಒಗ್ಗುದು. ಅದಕ್ಕೆ ಅವನು ಯಾವುದಾದರೂ ಒಂದು ಸದ್ವಿಚಾರದ ಮುಸುಕು ಹಾಕುತ್ತಾನೆ. ಅರ್ಜುನನಿಷ್ಟೂ ಹೀಗೇ ತಿಳಿತು ಯುದ್ಧವೇ ಪಾಪಕಾರ್ಯ ಎಂದು ಅರ್ಜುನ ಸುಳ್ಳ, ವಾದ ಮಾಡಿದ ಯುದ್ಧದಿಂದ ಕುಲಕ್ಷಯವಾದಿತು, ಧರ್ಮ ಲೋಪಸಿತು, ಸ್ವೇರಾಚಾರ ಹರಡಿತು, ವ್ಯಭಿಚಾರ ಹಬ್ಬಿತು, ಬರಗಾಲ ಕವಿದಿತು, ಸಮಾಜ ಸಂಕಟದಲ್ಲಿ ಮುಳುಗಿತು—ಹೀಗೆ ಏನೇನೋ ಹೇಳಿ ಶ್ರೀಕೃಷ್ಣನನ್ನು ಒಪ್ಪಿಸಲು ಪ್ರಯತ್ನಿಸಿದ.

ಇಲ್ಲಿ ನನಗೊಬ್ಬ ನ್ಯಾಯಾಧಿಕರನ ಸಂಗತಿ ನೆನವಾಗುತ್ತದೆ. ಒಬ್ಬ ನ್ಯಾಯಾಧಿಕ ಇದ್ದ. ನೂರಾರು ಜನ ಅವರಾಧಿಗಳಿಗೆ ಅವನು ಮರಣತ್ವಕ್ಕೆ ಕೊಟ್ಟಿದೆ. ಒಂದು ದಿನ ಅವನ ಮಗನನ್ನೇ ಕೊಲೆಗಡಿಕ ಎಂದು ಹಿಡಿದು ತಂದು ಇವನ ಇದಿರಿಗೆ ಸಿಲ್ಲಿಸಿದರು. ಅವನ ಮೇಲೆ ಅಪರಾಧ ಸಿದ್ಧವಾಗಿ, ತಾನೇ ಅವನಿಗೆ ಶಿಕ್ಷೆ ಕೊಡಬೇಕಾದ ಪ್ರಸಂಗ ಬಾತು. ಆಗ ಆ ನ್ಯಾಯಾಧಿಕ ಹಿಂತುಳಿದ. ಬುದ್ಧಿವಾದ ಹೇಳಿತ್ತೊಡಗಿದ : ‘ಮರಣ ಶಿಕ್ಷೆ ಕೇವಲ ಅಮಾನುಷವಾದುದು. ಇಂಥ ಶಿಕ್ಷೆ ಕೊಡುವುದು ಮನುಷ್ಯನಿಗೆ ಭೂಮಿ ವಲ್ಲ. ಅಪರಾಧ ಇಂದಲ್ಲ ನಾಕೆ ಉತ್ತಮನಾದಾನೆಂಬ ಆನೆಯನ್ನು ಇದು ಚಿನ್ಹಿಸಿಕಾಕುತ್ತದೆ. ಕೊಲೆ ಮಾಡಿದವನು ಭಾವನಾವಶನಾಗಿ ಉದ್ದೇಶದಲ್ಲಿ ಕೊಲೆ ಮಾಡಿದ. ಆದರೆ ಅವನ ಕಣ್ಣೊಳಗಿನ ಕೆಂಪು ಇಳಿದಮೇಲೆ ಅವನನ್ನು ಗಲ್ಲಿಗೆ ನೇತುಹಾಕಿ ಕೊಲ್ಲುವುದು ಮಾನವತ್ವಕ್ಕೇ ಕಳಂಕ, ನಾಚಿಕೆಗೇಡು.’ ಇತ್ಯಾದಿಯಾಗಿ ನ್ಯಾಯಾಧಿಕ ಹೇಳಿತೊಡಗಿದ. ಮಗ ಇದಿರಿಗೆ ಭಾರದಿಢಿರೆ ಆ ನ್ಯಾಯಾಧಿಕ ಸಾಯಂವರ್ತನಕ ಮರಣ ಶಿಕ್ಷೆ ಯನ್ನು ಸಂಶೋಧನಾಗಿ ಕೊಡುತ್ತೇಲೇ ಇದ್ದ. ಮಗನ ಮೇಲಿನ ಮೋಹ ದಿಂದ ಹಾಗೆ ಹೇಳಿದ. ಆ ಮಾತು ಒಳಗಿನಿಂದ ಬಂದುದಲ್ಲ. ಇವನು ನನ್ನ ಮಗ ಎಂಬ ಆಸಕ್ತಿಯಿಂದ ಹುಟ್ಟಿದ ಮಾತು ಅದು.

ಅರ್ಜುನನಿಷ್ಟೂ ಈ ನ್ಯಾಯಾಧಿಕನ ಗತಿಯಾಯಿತು. ಅವನು ಮಾಡಿದ ತರ್ಕ ತಪ್ಪಲ್ಲ. ಕಳೆದ ಮಹಾ ಯುದ್ಧದ ತರುವಾಯ ಲೋಕ ಇದೇ ಪರಿಣಾಮವನ್ನು ಕಂಡಿತು. ಆದರೆ ಅರ್ಜುನ ಹೇಳಿದುದು

ತತ್ವಜ್ಞಾನವಲ್ಲ, ಪ್ರಜ್ಞಾನವಾದ. ಕೃಷ್ಣನಿಗೆ ಇದು ಗೊತ್ತು. ಅದಕ್ಕೇ ಅವನು ಈ ತರ್ಕಕ್ಕೆ ಗಮನವನ್ನೇ ಕೊಡದೆ ನೇರಾಗಿ ಅವನ ಮೋಹನಾಶದ ಉಪಾಯವನ್ನು ಹುಡುಕಿದ. ಅಜುರ್ ನ ನಿಜವಾಗಿಯೂ ಅಹಿಂಸಾವಾದಿ ಯಾಗಿದ್ದರೆ ಜ್ಞಾನವಿಜ್ಞಾನದ ಬಗ್ಗೆ ಯಾರು ಎಷ್ಟೇ ಹೇಳಲಿ ತನ್ನ ಮೂಲ ಪ್ರಶ್ನೆಗೆ ಉತ್ತರ ಸಿಗದೆ ಅವನು ಸುಮೃದ್ಧಾಗುತ್ತಿರಲಿಲ್ಲ. ಇದೇ ಗೀತೆಯಲ್ಲಿ ಅಜುರ್ನನ ಈ ಪ್ರಶ್ನೆಗೆ ಉತ್ತರವಿಲ್ಲ. ಅವನಿಗೇನೋ ಶಂಕಾಸಮಾಧಾನವಾಯಿತು. ಇದೆಲ್ಲದರ ಅಥ ಇಷ್ಟ—ಅಜುರ್ ನ ಅಹಿಂಸಾವೃತ್ಯವನಲ್ಲ; ಯುದ್ಧಪ್ರವೃತ್ತಿಯವನು. ಯುದ್ಧ ಅವನಿಗೆ ಸ್ವಭಾವಪ್ರಾಪ್ತಕಾರ್ಯ, ಅವರಿಕಾರ್ಯ ಕರ್ಮ. ಮೋಹದಿಂದ ಅವನು ತನ್ನ ಕರ್ತವ್ಯವನ್ನು ಬಿಟ್ಟುಕೊಡಲು ನೋಡಿದ. ಈ ಮೋಹದ ವೇತೆಯೇ ಗೀತೆಯ ಗದಾಘಾತ.

### ಇ. ಗೀತೆಯ ಪ್ರಯೋಜನ : ಸ್ವಧರ್ಮವಿರೋಧ ಮೋಹದ ನಿರಸನ

ಅಹಿಂಸೆಯೇ ಅಲ್ಲ, ಸನ್ಯಾಸದ ಶಬ್ದಜಾಲವನ್ನೂ ಅಜುರ್ ನ ಬಳಸುತ್ತಿರುತ್ತಾರೆ ಈತ್ಯಾಂತ ಸನ್ಯಾಸವೇ ಲೇಸು ಎಂದ ಅಜುರ್ ನ. ಆದರೆ ಅದು ಅಜುರ್ನನ ಸ್ವಧರ್ಮವೇ? ಅದು ಅವನ ವೃತ್ತಿಯೇ? ಸನ್ಯಾಸಿಯ ವೇಷವನ್ನೇನೊ ಸುಲಭವಾಗಿ ಧರಿಸಬಹುದು. ಆದರೆ ಸನ್ಯಾಸಿಯ ಮನಸ್ಸು ಎಲ್ಲಿಗೂ ಬುರಬೇಕು? ಸನ್ಯಾಸಿ ವೇಷದಿಂದ ಅಜುರ್ ನ ಅದವ ಸೇರಿದರೂ ಅಲ್ಲಿ ಚಿಗರಿಯ ಬೇಟೆಯಾಡುತ್ತಿದ್ದು. ಭಗವಂತ ಸ್ವಷ್ಟವಾಗಿಯೇ ಹೇಳಿದ. ‘ಅಜುರ್, ಯುದ್ಧ ಬೇಡವನ್ನುತ್ತೀಯಾ. ಇದು ಬರಿಯ ಭೂತಂತಿ. ಇಂದಿನವರಿಗೆ ನಿನಗೆ ವ್ಯೇಗಾಡಿರುವ ಸ್ವಭಾವ ನಿನ್ನಿಂದ ಯುದ್ಧ ಮಾಡಿಸದೆ ಬಿಟ್ಟೇತೆ?’

ಅಜುರ್ನನಿಗೆ ಸ್ವಧರ್ಮ ವಿಗುಣವಾಗಿ ಕಂಡಿತು. ಆದರೇನು? ಎಷ್ಟೇ ವಿಗುಣವಾದರೂ ಸ್ವಧರ್ಮದಿಂದಲೇ ಮನುಷ್ಯ ತನ್ನ ವಿಕಾಸವನ್ನು ಸಾಧಿಸಬೇಕು. ಅದರಿಂದಲೇ ಅವನಿಗೆ ವಿಕಾಸ ನಾಧ್ಯ. ಇದರಲ್ಲಿ ಅಭಿಮಾನದ ಸೋಂಕು ಇಲ್ಲ. ಇದು ವಿಕಾಸದ ಸೂತ್ರ ಹಿರಿದೆಂದು ಸ್ವಧರ್ಮವನ್ನು ಹಿಡಿಯಬೇಕಾಗಿಲ್ಲ; ಕಿರಿದೆಂದು ಜರಿಯಬೇಕಾಗಿಲ್ಲ.

ನಿಜವಾಗಿ ಅದು ಹಿರಿದೂ ಅಲ್ಲ, ಕಿರಿದೂ ಅಲ್ಲ. ಅದು ನನಗೆ ಒಗ್ಗು ವಂಥದ್ದು. ‘ಶ್ರೀಯಾನಾ ಸ್ವಧಮೋರ್ವಿ ವಿಗುಣಃ’. ಗೀತೆಯ ಈ ಶೈಲ್ಯಕ್ರದಲ್ಲಿ ಬರುವ ಧರ್ಮಶಬ್ದದ ಅರ್ಥ ಹಿಂದೂ ಧರ್ಮ, ಮುಸಲ್ಮಾನ ಧರ್ಮ, ಕ್ರಿಸ್ತಾನ ಧರ್ಮ, ಹಿಗಲ್ಲ. ಪ್ರತಿಯೊಬ್ಬನಿಗೂ ಅವನವನ ಧರ್ಮ ಬೀರೆ ಬೀರೆಯಾಗಿ ಇದೆ. ನನ್ನಿಡಿಗಿರುವ ಅಂಂ ಜನರಿಗೆ ಅಂಂ ಧರ್ಮ ಇವೆ. ನನ್ನ ಧರ್ಮವೇ ಹತ್ತು ವರ್ಷದ ಹಿಂದೆ ಇದ್ದುದು ಈಗಿಲ್ಲ. ಈಗಿನದು ಹತ್ತು ವರ್ಷದ ತರುವಾಯ ಇರಲಿಕ್ಕೆಲ್ಲ. ಚಿಂತನೆ ಅನುಭವಗಳಿಂದ ಧರ್ಮ ಬದಲಾಗುತ್ತದೆ, ಹಳತು ಕಳೆದು ಹೊಸತು ಬರುತ್ತದೆ. ಹತದಿಂದ ಏನೂ ಮಾಡಬೇಕಾದುದಿಲ್ಲ.

ಹೆರವರ ಧರ್ಮ ಶ್ರೀಷ್ಟವೇ ಆಗಿ ಕಂಡರೂ ಅದನ್ನು ಅವಲಂಬಿಸಿದರೆ ನನಗೆ ಕಲ್ಪಣವಲ್ಲ. ಸೂರ್ಯನ ಬೆಳಕು ನನಗೆ ಪ್ರಿಯ. ಆ ಪ್ರಕಾಶ ದಿಂದ ನಾನು ಬೆಳಿಯುತ್ತೇನೇ. ಸೂರ್ಯ ನನಗೆ ವಂದನೀಯ. ಅದರೆ ನಾನು ನೇಲವನ್ನು ಬಿಟ್ಟು ಸೂರ್ಯನ ಬಳಿಗೆ ಹೋದರೆ ಸುಟ್ಟು ಬಾದಿಯಾದೇನು. ಭೂಮಿಯ ಮೇಲೆ ಇರುವುದು ವಿಗುಣವೇ ಇದ್ದಿತು. ಸೂರ್ಯನ ಮುಂದೆ ಭೂಮಿ ತುಳ್ಳಬೇ ಇದ್ದಿತು; ಅದಕ್ಕೆ ಸ್ವಯಂ ಪ್ರಕಾಶವಿಲ್ಲ; ಅದರೆ ಸೂರ್ಯನ ಬಳಿ ಸಾರಿ ಆ ಬಿಸಿಯನ್ನು ತಡೆಯುವ ಬಲ ನನಗೆ ಇಲ್ಲದಿರುವ ತನಕ ಭೂಮಿಯ ಮೇಲೆ ಇದ್ದ ನನ್ನ ವಿಕಾಸ ಮಾಡಿಕೊಳ್ಳಬೇಕು. ‘ನೀರಿಗಂತ ಹಾಲು ಅವೂಲ್ಯ, ಹಾಲಿನಲ್ಲಿ ಇರು’ ಎಂದು ಮಾನಿಗೆ ಯಾರಾದರೂ ಹೇಳಿದರೆ ಮಾನು ಅದನ್ನು ಒಪ್ಪಿತೆ? ಮಾನು ನೀರಿನಲ್ಲಿ ಬದುಕಿತು, ಹಾಲಿನಲ್ಲಿ ಸತ್ತಿತು.

ಹೆರವರ ಧರ್ಮ ಸುಲಭನಾದರೂ ಸಂಗ್ರಹಿತವಲ್ಲ. ಅನೇಕ ಸೆಲ ಸುಲಭವೆಂದು ಕಾಂಬುದು ಬರಿಯ ತೋರಿಕೆ. ಸಂಸಾರದಲ್ಲಿ ಹಂಡತಿ ಮಕ್ಕಳ ಪೋಷಕೆ ಮಾಡುವ ತಾಪತ್ರಯ ಕಷ್ಟವಾದುದಿಂದು ಗೃಹಸ್ಥರು ಸನ್ಯಾಸ ತೆಗೆದುಕೊಂಡರೆ ಅದು ಬರೀ ವೇಷ; ಅದು ಭಾರವಾದಿತು. ಅವಕಾಶ ಸಿಕ್ಕಿರೆ ಸಾಕು ಅದರ ವಾಸನೆ ಉಕ್ಕಿತ್ತದೆ. ಸಂಸಾರದ ಹೊರೆ ಭಾರವೆಂದು ಅಡವಿಗೆ ಹೋದವನು ಅಲ್ಲಿಯೂ ಒಂದು ಗುಡಿಸಲು ಕಟ್ಟಿಟ್ಟ ತಾನೆ. ಅದರ ರಕ್ಷಣೆಗಾಗಿ ಒಂದು ಬೇಲಿ ಹಾಕುತ್ತಾನೆ. ಹೀಗೆ

ಮಾಡುಮಾಡುತ್ತಾ ಸಂಸಾರದ ಎಲ್ಲ ಕೇಳಿಲೆಯೂ ಅವನ ಪಾಲಿಗೆ ಬರುತ್ತದೆ. ನಿಜವಾಗಿ ವೈರಾಗ್ಯವುತ್ತಿಯಿದ್ದವರಿಗೆ ಸನ್ಯಾಸ ಕರಿನವಲ್ಲ. ಸನ್ಯಾಸ ಸುಲಭವಾದುದು ಎಂದು ಸ್ತುತಿವಚನವೇ ಇದೆ. ಮುಖ್ಯವಾದ ಅಂಶ ವೈತ್ತಿ. ಅವನವನ ಸೈಜವುತ್ತಿಯಾತೆ ಅವನವನ ಧರ್ಮ, ಶ್ರೀಷ್ಟ-ಕನಿಷ್ಠ, ಸುಲಭ-ಕಷ್ಟ ಅದರಲ್ಲಿಲ್ಲ. ನಿಜವಾದ ವಿಕಾಸವಾಗಬೇಕು, ಸತ್ಯವಾದ ಪರಿಣತಿಯಾಗಬೇಕು.

ಕೆಲವರು ಭಾವುಕರು ಕೇಳಿಯಾರು—‘ಯುದ್ಧಕ್ಕಿಂತಲೂ ಸನ್ಯಾಸ ಹೆಚ್ಚಿನದಾಗಿದ್ದರೆ ಭಗವಂತ ಅ ಜು ರ್ಹ ನ ನ ನ್ನು ಸನ್ಯಾಸಿಯಾಗಿ ಏಕೆ ಮಾಡಲಿಲ್ಲ? ಅವನಿಗೆ ಅದು ನಾಧ್ಯವಾಗಿತ್ತೀ? ಅವನಿಗೆ ಯಾವುದೂ ಅನಾಧ್ಯವಿರಲಿಲ್ಲ. ಅದರೆ ಅದರಲ್ಲಿ ಅಜುಂನಿಗೇನು ಪುರುಷಾರ್ಥಸಿದ್ಧಿ? ಭಗವಂತ ಎಂದರೆ ಸ್ವಾತಂತ್ರ್ಯ. ಪ್ರತಿಯೊಬ್ಬನೂ ತಾನೇ ಪ್ರಯತ್ನಿಸ ಬೇಕು. ಅದೇ ಸಾರಿ. ಚಿಕ್ಕ ಮಕ್ಕಳಿಗೆ ತಾನೇ ಚಿತ್ರ ಗೀತೆಯವುದೆಂದರೆ ಆನಂದ. ಅವನ ಕೈಹಿಡಿದು ತಿಳಿಸಿದರೆ ಅವನಿಗೆ ಸೇರಿದು. ಉವಾ ಧ್ಯಾಯನೇ ಹುಡುಗನಿಗೆ ಲೆಕ್ಕಮಾಡಿಕೊಟ್ಟರೆ ಹುಡುಗನ ಬುದ್ಧಿ ಬೆಳೆಯುವುದು ಹೇಗೆ? ತಂದೆ ತಾಯಿ ಗುರುಗಳು ಸೂಚನೆ ಕೊಡಲಿ. ಪರಮೇಶ್ವರ ಒಳಗಿನಿಂದಲೇ ಸೂಚನೆ ಕೊಡುತ್ತಾನೆ. ಇದಕ್ಕಿಂತ ಹೆಚ್ಚು ಏನೂ ಮಾಡ. ಕುಂಬಾರನಂತಹ ದೇವರೇ ಕುಪ್ಪಿ ಬಡಿದು ಎಳೆದು ಪ್ರತಿಯೊಬ್ಬ ರನ್ನು ಮಡಕೆ ಮಾಡತ್ತೊಡಗಿದರೆ ಅದರಲ್ಲೇನು ಸ್ವಾರಸ್ಯ? ನಾವು ಗಡಿಗೆ-ಮಡಕೆಯಲ್ಲ; ನಾವು ಚಿನ್ನಯಿರು.

ಇದೆಲ್ಲ ವಿವರಣೆಯಿಂದ ಒಂದು ಮಾತ್ರ ನಿಮಗೆ ಮನದಟ್ಟಾಗಿರಬೇಕು. ಸ್ವಧರ್ಮಕ್ಕೆ ಅಡ್ಡಿಬರುವ ಮೋಹವನ್ನು ಕಳೆಯುವುದೇ ಗೀತೆಯ ಜನ್ಮದ ಉದ್ದೇಶ್ಯ. ಅಜುಂ ಧರ್ಮಸಮೂಢನಾದ. ಸ್ವಧರ್ಮದ ಬಗ್ಗೆ ಅವನು ಮೋಹಪರವಶನಾದ ಕೃಷ್ಣ ಕೊಟ್ಟ ಮೊದಲನೆ ಏಟಿಗೇ ಅಜುಂ ಈ ಮಾತನ್ನು ಒಸ್ಪಿಕೊಂಡ. ಆ ಮೋಹ, ಮಮತೆ, ಆಸಕ್ತಿಯನ್ನು ದೂರಮಾಡುವುದೇ ಗೀತೆಯ ಮುಖ್ಯ ಕಾರಣ. ಗೀತೆಯನ್ನುಲ್ಲ ಹೇಳಿದ ಮೇಲೆ ಕೃಷ್ಣ ಕೇಳುವ ಪ್ರಶ್ನೆಯೇನು? ‘ಅಜುಂನ, ಮೋಹ ಹೋಯಿತೆ?’ ಅಜುಂ ಹೇಳಿದ—‘ದೇವ, ಮೋಹ ನಾಶನಾಯಿತು. ಸ್ವಧರ್ಮದ

ಅರಿವಾಯಿತು.' ಗೀತೆ ಹೀಗೆ ಮೋದಲಾಗಿ ಮುಗಿಯುವುದರಿಂದ ಮೋಹಕ ನಿರಾಕರಣಕ್ಕೆಯೇ ಅದರ ಫೆಲ. ಗೀತೆಯದೇ ಅಲ್ಲ, ಮಾಹಾಭಾರತದ್ವಾರ್ತೆಯೇ ಉದ್ದೇಶ್ಯ. ವ್ಯಾಸರು ಭಾರತದ ವ್ಯಾಖ್ಯಾನದಲ್ಲಿ ಹೇಳಿದಾರೆ— 'ಲೋಗರ ಮನಸ್ಸಿನ ಮೋಹಕವನ್ನು ದೂರಮಾಡಲೆಂದೇ ನಾನಿ ಇತಿಹಾಸ ಪ್ರದಿವೆವನ್ನು ಹತ್ತಿಸುತ್ತಿದ್ದೇನೆ.'

#### ಉ. ಶ್ರೀಜುಬುಧಿ ರ್ಯಾ ಅಧಿಕಾರ

ಮುಂದೆ ಬರುವ ಸಮಗ್ರಗೀತೆಯನ್ನು ಅರ್ಥಮಾಡಿಕೊಳ್ಳಲು ಅಜುರ್ನನ ಭೂಮಿಕೆ ನಮಗೆ ಉಪಕಾರಿಯಾಗಿದೆ ಇದಕ್ಕಾಗಿ ನಾವು ಅವನಿಗೆ ಕೃತಜ್ಞರಾಗಿರಬೇಕು. ಇದಲ್ಲದೆ ಇನ್ನೂ ಇದೆ ಅವನ ಉಪಕಾರ ಅಜುರ್ನನ ಈ ಮನಸ್ಸೋವ್ಯುತ್ತಿಯಲ್ಲಿ ಅತ್ಯಂತ ಮೆಚುತ್ತಿ ಕಾಣಬರುತ್ತದೆ. ಅಜುರ್ನ ಎಂದರೇನೇ ಮೆಚು ಅಧವಾ ಸರಳ ಸ್ವಭಾವ ಅವನ ಮನಸ್ಸಿನಲ್ಲಿ ಹುಟ್ಟಿದ ವಿಕಾರ ಎಲ್ಲವನ್ನೂ ಚಿಚ್ಚುಮನದಿಂದ ಅವನು ಕೈಷ್ಟಿನ ಇದಿಂಗೆ ಹೇಳಿದ. ಏನನ್ನೂ ಮುಚ್ಚಿಡಲಿಲ್ಲ. ಕಡೆಗೆ ಶ್ರೀಕೃಷ್ಣನನ್ನು ಶರಣಹೋದ. ನಿಜವಾಗಿ ಅಜುರ್ನ ಮೋದಲೇ ಕೈಷ್ಟಿ ಶರಣ. ಕೈಷ್ಟಿನನ್ನು ಸಾರಧಿಯಾಗಿ ಮಾಡಿಕೊಂಡು ತನ್ನ ಕುದುರೆಗಳ ಲಗಾಮನ್ನು ಅವನ ಕೈಗೆ ಕೊಟ್ಟಿಲ್ಲ. ಅಜುರ್ನನ ಬಳಿ ಕೈಷ್ಟಿ ಇದ್ದ. ನಾವೆಲ್ಲಿಂದ ತರೋಣ ಕೈಷ್ಟಿನನ್ನು ಎಂದೀರಿ? ಕೈಷ್ಟಿ ಎಂಬ ವ್ಯಕ್ತಿಯೊಬ್ಬ ಇದ್ದ ಎಂಬ ವಿಶಿಷ್ಟಾಸಿಕ ಭಾರ್ತಾತಿಗೆ ಸಿಗಬೇಡಿ. ಅಂತ ಯಾರ್ಥಿಯ ದೂಹದಿಂದ ಕೈಷ್ಟಿ ಪ್ರತಿಯೊಬ್ಬರ ಹೃದಯದಲ್ಲಿ ವಿರಾಜ ಮಾನನಾಗಿದಾನೆ. ಸಮಾಪ್ತಾತಿಸಮಾಪ ಎಂದರೆ ಅವನೇ. ನಮ್ಮ ಹೃದಯದ ಎಲ್ಲ ಕಳೆವಳವನ್ನು ಅವನಿದಿರಿಗೆ ತೆರೆದಿಟ್ಟು 'ದೇವ, ನಾ ನಿನಗೆ ಶರಣ ಬಂದೆ. ನೀನು ನನಗೆ ಅನನ್ಯ ಗುರು. ನನಗೆ ದಾರಿ ಶೋರು.\* ನೀ ತೋರಿದ ದಾರಿಯಲ್ಲಿ ನಾ ನಡೆವೆ' ಎನ್ನೋಣ. ಹೀಗೆ ನಡೆದರೆ ಪಾರ್ಥಸಾರಥಿ ನಮ್ಮ ಸಾರಥ್ಯವನ್ನು ಮಾಡಿಯಾನು. ತನ್ನ ಶ್ರೀಮುಖ ದಿಂದ ನಮಗೆ ಗೀತೆಯನ್ನು ಕೇಳಿಸಿಯಾನು. ನಮಗೆ ಗೆಲವು ಕೊಟ್ಟಾನು. ಭಾಸುವಾರ, ಅಗ-೨-೨೨.

\* ತಿಷ್ಟುಸ್ತ್ರೀಹಂ ಶಾಧಿ ಮಾಂ ತಾಪಂ ಪ್ರಪನ್ಸಂ.

## ಇ. ಗೀತೆಯ ಪರಿಭಾಷೆ

ಕಳೆದ ಸಲ ಅಜುರ್ ನನ ವಿಷಾದಯೋಗವನ್ನು ಕಂಡೆವು. ಅಜುರ್ನ ನಂಧ ಮುಚುಸ್ಪಭಾವಿಗೆ, ಹರಿಶರಣನಿಗೆ ವಿಷಾದವೂ ಯೋಗವಾಗುತ್ತದೆ. ಇದನ್ನೇ ಕೃದಯಮಂಥನವೆನ್ನು ತ್ತೀವೆ. ಈ ಪ್ರಸಂಗಕ್ಕೆ ಅಜುರ್ನ ವಿಷಾದಯೋಗ ಎನ್ನು ದೇ ವಿಷಾದಯೋಗ ಎಂಬ ಸಾಧಾರಣ ಹೆಸರನ್ನು ಕೊಟ್ಟಿದೇನೆ. ಗೀತೆಯಲ್ಲಿ ಅಜುರ್ನ ಬರೀ ನಿಮಿತ್ತ. ಖಂಡರವು ರದಲ್ಲಿ ಪುಂಡಲೀಕನ ನೆಪದಿಂದ ಜಡಜೀವಿಗಳಾದ ನಮ್ಮನ್ನು ಉದ್ಧರಿಸಲು ಸಾವಿರಾರು ವರ್ಷದಿಂದ ಪಾಂಡುರಂಗ ನಿಂತಿದಾನೆ. ಇದೇ ರೀತಿ ಅಜುರ್ನ ನೆಪದಿಂದ ಗೀತಾದಾನವಾಗಿದ್ದರೂ ಅದು ಎಲ್ಲರಿಗೂ ಅನ್ವಯಿಸುತ್ತದೆಂದು ಗೀತೆಯ ಮೊದಲ ಅಧ್ಯಾಯಕ್ಕೆ ಸಾವಾನ್ಯ ವಿಷಾದಯೋಗವೆಂಬ ಹೆಸರೇ ಸರಿ. ಇಲ್ಲಿಂದ ಗೀತಾಪ್ಯಕ್ಷ ಬೆಳೆದು ಹೆನ್ನುರವಾಗಿ ಕಡೆಯ ಅಧ್ಯಾಯದಲ್ಲಿ ಪ್ರಸಾದಯೋಗದ ಫಲ ಬಿಡುತ್ತದೆ. ದೇವರ ಇಚ್ಛಿಯಿದ್ದರೆ ನಾವು ಚೈಲಿನ ಅವಧಿಯೋಳಗಾಗಿ ಅಲ್ಲಿಯವರೆಗೆ ತಲಪ್ಪತ್ತೀವೆ.

ಎರಡನೆ ಅಧ್ಯಾಯದಿಂದ ಗೀತೆಯ ಉಪದೇಶ ವಾರಂಭ. ಆದಿಯಲ್ಲೇ ಭಗವಂತ ಬಾಳಿನ ಮಹಾಸಿದಾಂತವನ್ನು ಹೇಳುತ್ತಾನೆ. ಬಾಳು ಯಾವ ತತ್ವದ ಮೇಲೆ ನೇಲಿಸಿತ್ತಿದೆಯೋ ಆ ಬಾಳತತ್ವ ಮೊದಲು ಗಂಟೆಲಲ್ಲಿ ಇಳಿದರೆ ಮುಂದಿನ ದಾರಿ ಸುಗಮವಾದಿತು ಎಂಬ ದೃಷ್ಟಿ ಇದು. ಗೀತೆಯ ಎರಡನೆ ಅಧ್ಯಾಯದೋಳಗಿನ ಸಾಂಖ್ಯ-ಬುದ್ಧಿ ಈ ಶಬ್ದದ ಅರ್ಥ ಜೀವನದ ಮೂಲ ಸಿದಾಂತ ಎನ್ನುತ್ತೀನೆ. ಈ ಮೂಲ ಸಿದಾಂತವನ್ನೀಗ ನಾವು ನೋಡಬೇಕು. ಆದರೆ ಅದಕ್ಕೆ ಮೊದಲು ಸಾಂಖ್ಯ ಶಬ್ದದ ಈ ಸಂದರ್ಭ ದಲ್ಲಿ ಗೀತೆಯ ಪಾರಿಭಾಷಿಕ ಶಬ್ದಗಳ ಅರ್ಥದ ಬಗ್ಗೆ ಸ್ವಲ್ಪ ವಿವರಣೆ ಬಳಿತಾದಿತು.

ಗೀತೆಯಲ್ಲಿ ಹೆಚ್ಚೆಯ ಶಾಸ್ತ್ರೀಯ ಶಬ್ದಗಳಿಗೆ ಹೊಸ ಅರ್ಥ ಕೊಡುವ ರೂಢಿಯಿದೆ. ಹೆಚ್ಚೆಯ ಶಬ್ದಕ್ಕೆ ಹೊಸ ಅರ್ಥ ತೊಡಿಸುವುದು ವಿಚಾರ

ಕೃಂತಿಯ ಅಹಿಂಸಕ ರೀತಿ. ಇದರಲ್ಲಿ ವ್ಯಾಸರದು ಪಳಗಿದ ಕೈ. ಅದರಿಂದ ಗೀತಿಯ ಶಬ್ದಗಳಿಗೆ ವ್ಯಾಪಕ ಸಾಮಧ್ಯ ದೊರೆತು ಗೀತೆ ಹೊಳ್ಳು ಹೊಸದಾಗಿ ಕಳಕಳಿಸಿತು. ಅನೇಕ ಜನ ವಿಚಾರಿಗಳಿಗೆ ತಮ್ಮ ತಮ್ಮ ಅಗತ್ಯ, ಅನುಭವಗಳಿಗೆ ತಕ್ಷಂತೆ ಬೀರೆಬೀರೆ ಅಥ ಜೋಡಿಸಿಕೊಳ್ಳಲು ಅನುವಾಯಿತು. ಇವೆಲ್ಲ ಅರ್ಥಗಳೂ ಆಯಾ ಮನೋವ್ಯತ್ತಿಗೆ ಸರಿ. ಇದರಲ್ಲಿ ಯಾವುದುಷ್ಯ ವಿರೋಧಿಸುವ ಅಗತ್ಯವಿಲ್ಲದೆಯೆ ನಾವು ಸ್ವತಂತ್ರ ವಾಗಿ ಅರ್ಥಮಾಡಬಹುದು.

ಈ ಬಗ್ಗೆ ಉಪನಿಷತ್ತುಗಳಲ್ಲಿ ಒಂದು ಸ್ವಾರ್ಥವಾದ ಸಂಗತಿಯಿದೆ. ಒಮ್ಮೆ ದೇವ ಮಾನವ ದಾನವರೀಲ್ಲರೂ ಪ್ರಜಾಪತಿಯ ಒಳಗೆ ಉಪದೇಶ ಕಾಗ್ಗಿ ಹೋದರು. ಪ್ರಜಾಪತಿ ಎಲ್ಲರಿಗೂ ‘ದ’ ಎಂಬ ಒಂದೇ ಅಕ್ಷರವನ್ನು ಹೇಳಿದ. ದೇವತೆಗಳಿಂದರು—‘ನಾವು ದೇವತೆಗಳು ಕಾಮಿಗಳು. ಭೋಗದ ಚಾಳಿಯುಳ್ಳವರು. ‘ದ’ ಎಂಬಕ್ಕೂ ಹೇಳಿ ದಮನಮಾಡಿ ಎಂದು ಪ್ರಜಾಪತಿ ನಮಗೆ ಬೋಧಿಸಿದ.’ ದಾನವರೀದರು—‘ನಾವು ದಾನವರು ಕೋರ್ಧಿಗಳು, ದಯಿಯೇ ಇಲ್ಲದವರು. ‘ದ’ ಎಂಬಕ್ಕೂ ಹೇಳಿ ದಯಾವಂತರಾಗಿ ಎಂದು ಪ್ರಜಾಪತಿ ನಮಗೆ ಉಪದೇಶಿಸಿದ.’ ಮಾನವರೀದರು—‘ಮಾನವರು ನಾವು ಲೋಭಿಗಳು. ಸಂಚಯದ ಬೆಂಬು ಹತ್ತಿ ಹುಟ್ಟುರಾದವರು. ‘ದ’ ಎಂಬಕ್ಕೂ ಹೇಳಿ ದಾನಮಾಡಿ ಎಂದು ಪ್ರಜಾಪತಿ ಬೋಧಿಸಿದ ನಮಗೆ.’ ಪ್ರಜಾಪತಿ ಎಲ್ಲರ ಅರ್ಥವನ್ನೂ ಸರಿ ಎಂದ. ಏಕೆಂದರೆ, ಎಲ್ಲರೂ ತಮ್ಮ ಸ್ವಾನುಭವದಿಂದ ಆ ಅರ್ಥ ಪಡೆದಿದ್ದರು. ಗೀತಿಯ ಪರಿಭಾಷೆಗೆ ಅರ್ಥ ಮಾಡುವಾಗ ಉಪನಿಷತ್ತಿನ ಈ ಕಡೆ ನೆನ್ನಪಿರಲಿ.

## ४. ಜೀವನ ಸಿದ್ಧಾಂತ : ದೇಹದ ಸ್ವಧಮಾರ್ಚರಣೆ

ಎರಡನೇ ಅಧ್ಯಾಯದಲ್ಲಿ ಜೀವನದ ಮೂರು ಮಹಾ ಸಿದ್ಧಾಂತಗಳನ್ನು ನಿರ್ದೇಶಿಸಲಾಗಿದೆ. ಒಂದು—ಆತ್ಮದ ಅಮರತೆ, ಅಖಿಂಡತೆ; ಎರಡು—ದೇಹದ ಕ್ಷಮಾತ್ರತೆ; ಮೂರು—ಸ್ವಧಮಾರ್ಚ ಅಭಾಧಿತತೆ. ಈ ಮೂರರಲ್ಲಿ ಸ್ವಧಮಾರ್ಚ ಸಿದ್ಧಾಂತ ಕರ್ತವ್ಯರೂಪವಾದುದು; ಉಳಿದೆರಡೂ ಜ್ಞಾತವ್ಯ. ಸ್ವಧಮಾರ್ಚ ಬಗ್ಗೆ ಮೊದಲೇ ಸ್ವಲ್ಪ ಹೇಳಿದ್ದೆ.

ಇದು ನಿಸರ್ಗವಾಪ್ತಾವಾದುನು ; ಹುಡುಕಿಕೊಂಡು ಹೋಗಬೇಕಾಗಿಲ್ಲ. ನಾನು ಮುಗಿಲಿನಿಂದ ಇಳಿಬಿಳಿಲಿಲ್ಲ. ಮಣಿಂದ ಒಡಮೂಡಲಿಲ್ಲ. ನಾವು ಹುಟ್ಟುವ ಮೊದಲು ಸಮಾಜವಿಶ್ವ. ತಂದೆತಾಯಿ ಇಡ್ಡರು. ನೇರಿಕೊರೆಯಿತ್ತು. ಇಂಥ ಪ್ರವಾಹದಲ್ಲಿ ನಾವು ಹುಟ್ಟಿತ್ತೇವೆ. ನಾವು ಯಾರ ಹೊಟ್ಟಿಯಲ್ಲಿ ಹುಟ್ಟಿತ್ತೇವೋ ಆ ತಾಯಿತಂದಿಗಳ ನೇವೆಮಾಡುವ ಕರ್ತವ್ಯ ಹುಟ್ಟಿನಿಂದಲೇ ನಮ್ಮುದು. ನಾವು ಹುಟ್ಟಿದ ಸಮಾಜದ ನೇವೆ ಆ ಓಫ್ ದಿಂದಲೇ ನಮಗೆ ಒಂದದ್ದು. ನಮ್ಮ ಹುಟ್ಟಿನ ಜೊತೆಗೆ ಸ್ವಧರ್ಮವೂ ಹುಟ್ಟಿತ್ತದೆ. ಹುಟ್ಟುವ ಮೊದಲೇ ನಮ್ಮ ಸ್ವಧರ್ಮ ರೂಪಗೊಂಡು ಸಿದ್ಧವಾಗಿರುತ್ತದೆ ಎನ್ನಬಹುದು. ಏಕೆಂದರೆ, ನಮ್ಮ ಹುಟ್ಟಿಗೆ ಅದೇ ಕಾರಣ. ಅದನ್ನ ಪೂರ್ಣಗೊಳಿಸಲಕ್ಕೇ ನಮ್ಮ ಹುಟ್ಟಿ. ಸ್ವಧರ್ಮ ಹೆಂಡತಿಯಂತೆ ಎಂದು ಕೆಲವರು ಹೋಲಿಸುತ್ತಾರೆ. ಹೆಂಡತಿಯ ಸಂಬಂಧ ಅವಿಜ್ಞೀರ್ಘವಿದ್ದಂತೆ ಸ್ವಧರ್ಮವೂ ಅವಿಜ್ಞೀರ್ಘವೆಂದು ಹೇಳುತ್ತಾರೆ. ಈ ಉಪಮಾನ ಗೌಣವೆಂದು ನನಗಿನಿಸುತ್ತದೆ. ಸ್ವಧರ್ಮ ತಾಯಿಯಂತೆ ಎಂದೇನು. ಈ ಜನ್ಮದಲ್ಲಿ ಇಂಥ ತಾಯಿ ಬೇಕು ಎಂದು ಆರಿಸಲುಂಟಿ ನನಗೆ? ಅದೆಲ್ಲವೂ ಮೊದಲೇ ಏವಾಡಾಗಿದೆ. ಆ ಏವಾಡು ಹೇಗೇ ಇರಲಿ. ನಾನದನ್ನ ಮುರಿಯಲಾರೆ. ಸ್ವಧರ್ಮದ್ದೂ ಇದೇ ಬಗೆ. ಸ್ವಧರ್ಮ ವಿನಾ ಬೇರಾವ ಆಶ್ರಯವೂ ಲೋಕದಲ್ಲಿ ನಮಗಿಲ್ಲ. ಸ್ವಧರ್ಮ ವನ್ನು ತಪ್ಪಿಸುವುದೆಂದರೆ ತನ್ನ ನ್ನೇ ಕಳೆದುಕೊಂಡಂತೆ. ಆತ್ಮಫಾತಕರನ್. ಸ್ವಧರ್ಮದ ಆಸರೀಯಲ್ಲಿ ನಾವು ಮುಂಬರಿಯಲು ಸಾಧ್ಯ. ಅದರಿಂದಲೇ ಅದನ್ನ ಯಾವಾಗಲೂ ಯಾರೂ ಬಿಡಬಾರದು. ಇದು ಒಂದು ಜೀವನದ ಮೂಲ ಸೂತ್ರ.

ಸ್ವಧರ್ಮ ಎಷ್ಟು ಸಹಜಪಾಪ್ತವೆಂದರೆ, ಸಹಜವಾಗಿಯೇ ಮನುಷ್ಯ ಅದನ್ನ ನಡೆಸುವಂತೆ ಇದೆ. ಅದರೆ ಅನೇಕ ಬಗೆಯ ಮೋಹಗಳಿಂದ ಹಾಗೆ ಆಗುವುದಿಲ್ಲ; ಬಹಳ ಕಷ್ಟವಾಗುತ್ತದೆ. ಅದರಲ್ಲಿ ವಿಷ ಬೆರೆತು ಕೊಂಡುಬಿಡುತ್ತದೆ. ಸ್ವಧರ್ಮದ ಹಾದಿಯಲ್ಲಿ ಮುಳ್ಳ, ಚೆಲ್ಲ ವ ಮೋಹದ ದೂಪ ಅಸಂಖ್ಯ. ಆ ರೂಪರಾತ್ಮಿಯನ್ನೇಲ್ಲ ಪರಿತೀಲಿಸಿದರೆ ಮುಖ್ಯವಾದ ಒಂದು ಅಂಶ ಕಂಡುಬರುತ್ತದೆ. ಸಂಕುಚಿತ ದೇಹಬುದ್ಧಿ; ನಾನು ನನ್ನ

ಬಳಗೆ ಇವ್ಯೇ ನನ್ನ ಲೋಕ; ಉಳಿದವರೆಲ್ಲ ಹಗೆ ಎಂಬ ಭೇದಬುದ್ಧಿಗೆ ಇದು ಬೀಜ ನಾನು ನನ್ನದು ಎಂಬುವನು ತನ್ನ ಶರೀರವನ್ನು ಮಾತ್ರ ನೋಡುತ್ತಾನೆ. ದೇಹ, ಬುದ್ಧಿ ಈ ಇಬ್ಬಗೆಯ ವೇಚಿಗೆ ಸಿಕ್ಕಿ ಪರಿಸರಿಯ ಕೂಪಗಳನ್ನು ಮಾಡಿಕೊಳ್ಳುತ್ತೀರೆ. ಬಹುಶಃ ಎಲ್ಲರೂ ಇದನ್ನೇ ಮಾಡುತ್ತಿರುತ್ತಾರೆ. ಕೆಲವರದು ಸಣ್ಣ ಕೂಪ, ಕೆಲವರದು ದೊಡ್ಡದು. ಅಂತೂ ಕೂಪ. ಈ ಮೈಯ ಚರ್ಮದವ್ಯೇ ಅದರ ಆಳ. ಇವ್ಯೇ. ಕೆಲವರು ಕುಟುಂಬಾಭಿಮಾನದ ಕೂಪ ಮಾಡಿಕೊಂಡರೆ ಕೆಲವರು ದೇಶಾಭಿಮಾನದ್ದು. ಬಾರಹ್ಯಣ-ಬಾರಹ್ಯಣೀತರ, ಹಿಂದೂ-ಮುಸಲ್ಮಾನ, ಒಂದಲ್ಲಿ ಎರಡಲ್ಲಿ ಕೊನೆಯಿಲ್ಲದ ವಿಭೀದ. ಎತ್ತ ನೋಡಿದರ್ತ್ತ ಅದುವೇ ಅದು. ಜ್ಯೇಷ್ಠಿನಲ್ಲಾಗಿ ರಾಜಕೀಯ ಕೈದಿ, ಇತರ ಕೈದಿ ಎಂಬ ವಿಭಾಗ. ಈ ಭೇದಗಳಲ್ಲಿದೆ ಬದುಕುವುದೇ ಕಷ್ಟ. ಅದರೆ ಇದರ ಪರಿಣಾಮವುವೋ? ಒಂದೇ. ಹೀನ ವಿಕಾರದ ವ್ಯಾಖೀ, ಸ್ವಧರ್ಮರೂಪ ಆರೋಗ್ಯದ ನಾಶ.

## ೨. ಜೀವನ ಸಿದ್ಧಾಂತ: ದೇಹಾತೀತ ಆತ್ಮದ ಭಾಸ

ಇಂಥ ಪ್ರಸಂಗದಲ್ಲಿ ಸ್ವಧರ್ಮನಿವ್ಯೇಯೋಂದೇ ಸಾಲದು. ಅದಕ್ಕಾಗಿ ಉಳಿದೆರಡು ಸೂತ್ರಗಳನ್ನೂ ಲಕ್ಷ್ಯದಲ್ಲಿಡೆಬೇಕು. ನಾನು ಈ ನಾವುಗುಳಿ ಮೈಯಲ್ಲ; ಈ ಮೈಯ ಕೇವಲ ಮೇಲಿನ ಹೊದಿಕೆ: ಇದು ಒಂದು ಸಿದ್ಧಾಂತ. ನಾನು ಎಂದಿಗೂ ಸಾಯದ ಅಖಂಡ, ವ್ಯಾಪಕ ಆತ್ಮ ಇನ್ನೂಂದು. ಇವೆರಡೂ ಸೇರಿ ಒಂದು ಪೂರ್ಣ ತತ್ವಜ್ಞಾನ.

ಈ ತತ್ವಜ್ಞಾನ ಗೀತಿಗೆ ಎಷ್ಟು, ಅಗತ್ಯನೇನಿಸಿದೆಯೆಂದರೆ, ಹೊದಲು ಈ ತತ್ವನನ್ನು ಆವಾಹನೆಮಾಡಿ ತರುವಾಯ ಸ್ವಧರ್ಮದ ಅವಶಾರವನ್ನು ಮಾಡಿಸುತ್ತದೆ. ತತ್ವಜ್ಞಾನದ ಈ ಶೈಲ್ಯೋಕ ಹೊದಲಿಗೇ ಏಕೆ ಎನ್ನ ತಾತ್ತರೆ ಕೆಲವರು. ಗೀತೀಯಲ್ಲಿ ಸಾಧನವಲ್ಲಿ ಟಿಮಾಡಲಾರದ ಶೈಲ್ಯೋಕ ಯಾವುದಾದರೂ ಇದ್ದರೆ ಈ ಶೈಲ್ಯೋಕವೇ ಅನಿಸುತ್ತದೆ.

ಇಷ್ಟ ತತ್ವಜ್ಞಾನ ಮನಸ್ಸಿನಲ್ಲಿ ನೆಲೆಯೂರಿದರೆ ಸ್ವಧರ್ಮ ಸ್ವಲ್ಪವೂ ಕಷ್ಟವಾಗಲಿಕ್ಕಿಲ್ಲ. ಅವ್ಯೇ ಅಲ್ಲ. ಸ್ವಧರ್ಮವನ್ನು ಬಿಟ್ಟು ಬೇರೇನಾದರೂ ಮಾಡಲು ಕಷ್ಟವಾದಿತು. ಆತ್ಮತತ್ವದ ಅಖಂಡತೆ, ದೇಹದ ಕ್ಷಮದ್ರತೆ

ಗಳನ್ನು ಅರಿಯುವುದು ಕಷ್ಟವೇನಲ್ಲ. ಏಕೆಂದರೆ ಇವರಡೂ ಸತ್ಯ. ಆದರೆ ಆ ಬಗ್ಗೆ ವಿಚಾರ ಮಾಡಬೇಕು. ಬಾರಿಬಾರಿಗೂ ಅದನ್ನು ಮನದಲ್ಲಿ ಮೆಲಕು ಹಾಕಬೇಕು. ಮೈಯ ಮಹತ್ವವನ್ನು ತಗ್ಗಿಸಿ ಆತ್ಮದ ಮಹತ್ವವನ್ನು ಹೆಚ್ಚಿಸುವ ಈ ಕಲಿಯನ್ನು ನಾವು ಕಲಿಯಬೇಕು. ಈ ಮೈ ಗಳಿಗೆ ಗಳಿಗೆ ಬದಲಾಗುತ್ತಲಿದೆ. ಜಾಲ್ಯ, ತಾರುಣ್ಯ, ವಾರ್ಧಿಕ್ಯ, ಈ ಜಕ್ಕೆ ಎಲ್ಲಾರೂ ಅನುಭವವುಂಟು. ಅಧ್ಯನಿಕ ಶಾಸ್ತ್ರದ ಪ್ರಕಾರ ಏಳು ವರ್ಣಕ್ರಾಂತಿಮೈ ಶರೀರ ಬದಲಾಗುತ್ತದೆ. ಹಕ್ಕಿಯ ರಕ್ತ ಒಂದು ತೊಟ್ಟೊ ಇರದು. ಹನ್ನೇರಡು ವರ್ಣಕ್ರಾಂತಿಯ ಮೈ ಸತ್ಯತ್ಹೋಯಿತು ಎಂದು ಭಾವಿಸುತ್ತಿದ್ದರು ನಮ್ಮ ಹಿರಿಯರು. ಅದಕ್ಕೇ ವಾರ್ಯಾಸ್ತ್ರಾತ್ಮ, ತಪಶ್ಚಯೀ ಅಧ್ಯಯನಗಳನ್ನು ಇ ವರ್ಣ ವರ್ಯಂತ ವಿಧಿಸುತ್ತಿದ್ದರು. ಅನೇಕ ವರ್ಣದನಂತರ ಮಗನನ್ನೇ ತಾಯಿ ಗುರುತಿಸಲಾರದಾದಳಿಂಬುದನ್ನು ನಾವು ಕೇಳಿದೇವೆ. ಹೀಗೆ ಪ್ರತಿಕ್ಷಣವೂ ಬದಲಿಸುತ್ತ ಪ್ರತಿಕ್ಷಣವೂ ಸಾಯುತ್ತ ಇರುವ ಮೈಯೇ ನಿನ್ನ ರೂಪು? ಹಗಲೂ ಇರುಳೂ ಯಾವುದ ರಲ್ಲಿ ಮಲಮೂತ್ರಗಳ ಚರಂಡಿ ಹರಿಯುತ್ತಿದೆಯೋ, ನಿನ್ನಂಥ ಗಟ್ಟಿಗ ತೊಳೆ ತೊಳೆದರೂ ಯಾವುದರ ಅಶುಚಿ ಹೊಗದಿದೆಯೋ, ಅದು ನೀನೇ? ಅದು ಅಸ್ವಾಷಿ. ನೀನು ಅದನ್ನು ಸ್ವಾಷಿಸುವಾಡುವವನು. ಅದು ದೋಗಿ, ನೀನು ಮದ್ದತ್ತ ಕೊಡುವವನು. ಅದು ಮೂರೂವರೆ ಮೋಳದಗಲ ನೇಲದಲ್ಲಿ ಬಿಧಿದ್ದರೆ ನೀನೋ ತ್ರಿಭುವನ ವಿಹಾರಿ. ಅದು ನಿತ್ಯಪರಿವರ್ತನ ಶೀಲ. ನೀನು ಆ ಪರಿವರ್ತನೆಯನ್ನು ನೋಡುವವನು. ಅದು ಸಾಯಾವ ನಾಮಗ್ರಿ, ನೀನು ಅದರ ನಾವಿನ ವ್ಯವಸಾಯವಕ. ನಿನಗೂ ಅದಕ್ಕಾಗೆ ಇರುವ ಭೇದ ಇಷ್ಟ ಸ್ವಷ್ಟವಾಗಿರಲು ನೀನು ಸಂಕುಚಿತ ಹೇಗಾದೆ? ನಿನಗೂ ಮೈಗೂ ಸಂಬಂಧ ಎಂದರೇನು, ಮೈ ಸತ್ತರೆ ಅಳುವುದೇನು? ಭಗವಂತ ಕೇಳುತ್ತಾನೇ : ‘ದೇಹ ನಾಶವಾದರೆ ಅಳಬೇಕೆ?’

ದೇಹ ಬಟ್ಟಿಯ ಹಾಗೆ ಇದೆ. ಹಕ್ಕಿಯದು ಹಿಂದರೆ ಹೊಸ ಬಟ್ಟಿ ತೆಗೆದುಕೊಳುತ್ತೇವೆ. ಒಂದೇ ಒಂದು ದೇಹಕ್ಕೇ ಕಡೆತನಕ ಆತ್ಮ ಅಂಟಿ ಕೊಂಡುಬಿಪ್ಪಿದ್ದರೆ ಆತ್ಮದ ಬಾಳೇ ಸಾಗುತ್ತಿರಲಿಲ್ಲ. ಎಲ್ಲಾ ವಿಕಾಸವೂ ನಿಲ್ಲಿತ್ತತ್ವ. ಅನಂದವೇ ಇಲ್ಲದಾಗುತ್ತತ್ವ. ಜ್ಞಾನದ ಹೊಳೆ ಬತ್ತಿ

ಹೋಗುತ್ತಿತ್ತು. ಎಂತಲೇ ದೇಹದ ನಾಶ ಶೋಚನೀಯವಲ್ಲ. ಆತ್ಮದ ನಾಶವಾಗಿದ್ದರೆ ಬಹಳ ಶೋಚನೀಯವಾಗುತ್ತಿತ್ತು. ಆದರೆ ನಮ್ಮ ಪುಣ್ಯ, ಆತ್ಮ ಅವಿನಾತಿ. ಆತ್ಮ ಅಖಿಂಡವಾಗಿ ಹರಿಯುತ್ತಿರುವ ಹೋಳಿ. ಅದರಲ್ಲಿ ಎಷ್ಟೋ ಮೈ ತೇಲಿ ಬರುತ್ತವೆ, ಹೋಗುತ್ತವೆ. ಎಂತಲೇ ಮೈಯ ಮಲಕು—ಕಲಸಿನಲ್ಲಿ ಸಿಕ್ಕಿ ಅಳುವುದಾಗಲಿ, ಇದು ನನ್ನದು ಅದು ಹೇರವಂದು ಎಂದು ತುಂಡು ಮಾಡಿಕೊಳ್ಳುವುದಾಗಲಿ ಶುಭ ತಪ್ಪು. ಬ್ರಹ್ಮಾಂಡ ಅಂದವಾಗಿ ನೇಯ್ಯ ಸೋಗಸಾದ ಬಟ್ಟೆಯಂತೆ. ಚಿಕ್ಕಮಕ್ಕಳು ಕತ್ತರಿ ಹಿಡಿದು ಬಟ್ಟೆಯನ್ನು ಕತ್ತರಿಸುವಂತೆ ಮೈಯೆಂಬ ಕತ್ತರಿ ಹಿಡಿದು ವಿಶ್ವಾತ್ಮವನ್ನು ತುಂಡುತುಂಡಾಗಿ ಕತ್ತರಿಸುವುದು ಎಂಥ ಹುಡುಗತನ ? ಎಂಥ ಹಿಂಸೆ ?

ಬ್ರಹ್ಮವಿದ್ಯೆಗೆ ಜನುಮಕೊಟ್ಟಿ ಭರತಭೂಮಿಯಲ್ಲಿ ಬರೀ ಹಿರಿದು—ಕಿರಿದು ಬಣ್ಣ—ಜಾತಿ ಭೇದಗಳ ಗುಲ್ಲು ಕಾಣುತ್ತಿದೆಯಲ್ಲ, ಎಂಥ ದುಃಖದ ಸಂಗತಿ ! ಸಾವಿಗೆ ಇಲ್ಲಿರುವವ್ಯು ಅಂಚಿಕೆ ಎಲ್ಲಾ ಕಾಣಲಿಕ್ಕೆಲ್ಲ. ಇದೆಲ್ಲ ಬಹು ದೀರ್ಘಕಾಲದ ಪರಾಧಿನತೀಯ ಫಲ. ನಿಸ್ಪಂದೇಹವಾಗಿ. ಆದರೆ ಪರಾಧಿನತೀಗೆ ಇದೂ ಒಂದು ಕಾರಣವೆಂಬುದನ್ನು ಮರೆಯಲಾಗದು.

ನಮಗೆ ಸಾವಿನ ಹೇಸರು ಕೂಡ ಸ್ನೇರಿಸದ ಹಾಗೆ ಆಗಿದೆ. ಸಾವಿನ ಹೇಸರು ಹೇಳಿದರೆ ಅಮಂಗಲ ಎನಿಸಿದೆ.

ಎಲಕ್ಕೊ ಸಾವು ಎನ್ನಲಂಜತೀ, ಸತ್ತರೆ ಚಿದ್ದುಬಿದ್ದು ಅಳುತ್ತಿ\*

ಎಂದು ಚಾಲ್ನಾದೇವರು ದ್ವಾರಾಖದಿಂದ ಬರೆಯಬೇಕಾಯಿತು. ಯಾರಾದರೂ ಸತ್ತರೆ ಎಷ್ಟು ಅಳು ? ಎವ್ಯು ರಂಬಾಟ ? ಅದೆಲ್ಲ ಪೂರ್ವ ಕರ್ತವ್ಯ ಎಂದು ನಾವು ತಿಳಿದಿದೇವೆ. ಕೂಲಿಕೊಟ್ಟಿ ಅಳಹುಚ್ಚುವವರಿಗೂ ಹೋಗಿ ದೇವೆ. ಸಾವು ಸಮಾಧಿಸಿದರೂ ರೋಗಿಗೆ ನಾವು ಅದನ್ನು ಹೇಳುವುದಿಲ್ಲ. ಮೈದ್ದರು ರೋಗಿ ಬದುಕುವುದಿಲ್ಲ ಎಂದು ಹೇಳಿದರೂ ನಾವು ಮಾತ್ರ ರೋಗಿಯನ್ನು ಭಾರ್ಯಾತಿಯಲ್ಲಿ ಇಡುತ್ತೇವೆ. ಮೈದ್ದರು ಇದನ್ನು ಸುಷ್ಪವಾಗಿ ಹೇಳರು; ಕಡೆತನಕ ಮದ್ದು ಕೊಡುತ್ತಲೇ ಇರುವುದನ್ನು ಬಿಡರು. ನಿಜ

\* ಆಗಾ ಮರ ಹಾ ಚೋಲ ನ ಸಾಹತೀ | ಆಜೆ ಮೇಲಿಯಾ ತರೀ ರಜತೀ ||

ಹೇಳಿ ದೇವರ ಸ್ವರಣೆಯ ದಾರಿಗೆ ಹೋಗಿಯ ಮನಸ್ಸನ್ನು ತಿರುಗಿಸಿದರೆ ಎಪ್ಪು ಉಪಕಾರವಾದಿತು? ಅದರೆ ಇದರಿಂದ ಧಕ್ಕೆ ತಗಲಿದಂತಾಗಿ ಗಡಿಗೆ ಮೊದಲೇ ಒಡೆದರೆ? ಅಮೇಲೆ ಒಡಿನ ಗಡಿಗೆ ಮೊದಲೇ ಒಡೆದಿತು ಹೇಗೆ? ಒಂದುವೇಳೆ ಗಂಟಿ ಎರಡುಗಂಟಿಯ ತರುವಾಯ ಒಡೆಯಬೇಕಾದ ಗಡಿಗೆ ಮೊದಲೇ ಒಡೆದರೆ ತಾನೆ ಏನು? ಇದರ ಅರ್ಥ ನಾವು ಕರೋರೂ ಪ್ರೇಮಶಾಸ್ಯರೂ ಆಗಬೇಕೆಂದಲ್ಲ. ಅದರೆ ದೇಹಾಸಕ್ತಿ ಪ್ರೇಮವಲ್ಲ. ನೋಡಿದರೆ, ದೇಹಾಸಕ್ತಿ ಅಳಿಯದೆ ನಿಜವಾದ ಪ್ರೇಮ ಮೂಡುವುದೇ ಇಲ್ಲ.

ದೇಹಾಸಕ್ತಿ ಹೋದರೇನೇ ಈ ದೇಹವು ಸೇವೆಯ ನಾಧನ ಎಂಬುದು ಅರಿವಾಗುತ್ತದೆ. ಆಗ ದೇಹಕ್ಕೆ ಸರಿಯಾದ ಪ್ರತಿಷ್ಠಿ ಸಿಕ್ಕಿತ್ತು. ಈಗ ದೇಹಪೂಜೆಯೇ ನಮಗೆ ಗುರಿಯಾಗಿದೆ. ಸ್ವಧರ್ಮವಾಲನೇ ನಮ್ಮು ಗುರಿ ಎಂಬುದನ್ನು ಮರೆತಿದೇವೆ. ಸ್ವಧರ್ಮಾಚರಣೆಗಾಗಿ ಮೈಯನ್ನು ಕಾವಾಡ ಬೇಕು; ಅದಕ್ಕೆ ತಿನ್ನಲೂ ಕುಡಿಯಲೂ ಕೊಡಬೇಕು. ಅದರೆ ನಾಲಿಗೆಯ ಚರ್ವಾವನನ್ನು ತೀರಿಸಬೇಕಾಗಿಲ್ಲ. ಬಡಿಸುವ ನೌಟಿಗೆ ಶ್ರೀಖಿಂಡನೇನು ಚಟ್ಟಿಯೇನು? ಎರಡೂ ಒಂದೇ. ನಾಲಿಗೆಗೆ ಹಾಗೆ ಆಗಬೇಕು. ನಾಲಿಗೆಗೆ ರಸಜಾಲಾನವಿರಲಿ, ಅದರ ಸುಖಿದುಃখಿ ಬೇಡ. ಶರೀರಕ್ಕೆ ಅದರ ಚಾಡಿಗೆಯನ್ನು ದಕ್ಕೆ ಕೊಟ್ಟಿರೆ ಸಾಕು. ರಾಟೆಯಿಂದ ನೂಲು ತೆಗೆಯ ಬೇಕಾಗಿದೆ ಎಂದು ಅದಕ್ಕೆ ಎಣ್ಣೆ ಹಾಕಬೇಕಾಗುತ್ತದೆ. ಹಾಗೇ ಮೈಯಿಂದ ಕೆಲಸ ಮಾಡಿಸಿಕೊಳ್ಳಬೇಕಾಗಿದೆ ಎಂದು ಅದಕ್ಕೆ ಉರವಲು ಹಾಕಬೇಕು. ಹೀಗೆ ದೇಹವನ್ನು ಬಳಸಿದರೆ ಮೂಲತಃ: ಅದು ಕ್ಷುದ್ರವಿದ್ಧರೂ ಅದಕ್ಕೆ ಬೆಲೆ ಬರುತ್ತದೆ; ಅದಕ್ಕೆ ಪ್ರತಿಷ್ಠಿ ಲಭಿಸುತ್ತದೆ.

ದೇಹವನ್ನು ಉಪಕರಣವೆಂದು ಬಳಸದೆ ನಾವು ಮೈಯನ್ನು ಮೊಡ್ಡು ಮಾಡಿ ಅದರಲ್ಲಿ ಮುಳುಗಿ ಆತ್ಮವನ್ನು ಕುಗ್ಗಿಸುತ್ತೇವೆ. ಅದರಿಂದ ಮೊದಲೇ ಕ್ಷುದ್ರವಾದ ಮೈ ಮತ್ತಷ್ಟು ಕ್ಷುದ್ರವಾಗುತ್ತದೆ. ಅಂತೇ ಸಂತರು ನಿರ್ಧರವಾಗಿ ಹೇಳಿದಾರೆ:

ದೇಹ ದೇಹ ಸಂಬಂಧ ನಿಂದ್ಯ  
ಶಾಪಿಸುತ್ತಾರೆ ಇವು ನಂದ್ಯ\*

\* ದೇಹ ಅಣ ದೇಹಸಂಬಂಧೇ ನಿಂದಾವೇ | ಇತರೇಂ ವಂದಾವೀ ಶಾಪಿಸುತ್ತಾರೆ ||  
2

ವೈಗಿ ಸಂಬಂಧಿಸಿದುದನ್ನು ಮೂರುಹೊತ್ತೂ ಪೂಜಿಸಲೇಕೆ? ಉಳಿದು ದನ್ನು ಗುರುತಿಸಲು ಕಲಿ. ಹೀಗೆ ನಾಧುಗಳು ವ್ಯಾಪಕವಾಗುವ ಬಗೆಯನ್ನು ಹೇಳುತ್ತಾರೆ. ನಮ್ಮ ಅಪ್ರೀಷ್ಟರ, ಬಂಧುಮಿತ್ರರ ವಿನಾ ಉಳಿದವರ ಬಳಿಗೆ ನಮ್ಮ ಅತ್ಯವನ್ನು ತೆಗೆದುಕೊಂಡು ಹೋಗುತ್ತೇವೆಯೆ? 'ಜೀವದಲ್ಲಿ ಜೀವ ಚೆರಿಸು, ಅತ್ಯದೊಂದಿಗೆ ಅತ್ಯವ ಕಲೆಸು' \* ಎಂದು ನಾವು ನಡೆಯುತ್ತೇವೆಯೆ? ನಮ್ಮ ಅತ್ಯಹಂಸಕ್ಕೆ ಈ ಪಂಜರದ ಹೊರಗಣ ಗಾಳಿಯನ್ನು ತೋರಿಸುತ್ತೇವೆಯೇ? ನಾನು ನನ್ನದು ಎಂಬ ಗೆರೆ ದಾಟ ಇವೆತ್ತು ಹೊಸದಾಗಿ ಹತ್ತು ಜನರ ಗುರುತು ಮಾಡಿಕೊಂಡೆ; ನಾಳೆ ಹದಿಸ್ತೇದು; ನಾಡಿದ್ದು ಏವತ್ತು. ಹೀಗೆ ಇಡೀ ವಿಶ್ವವನ್ನೇ ನನ್ನದಾಗಿ ಮಾಡಿಕೊಂಡೆನು ಎಂಬ ಭಾವನೆ ಬಂದಿತೇನು ನಮಗೆ? ಸೆರೆಯಲ್ಲಿದ್ದಾಗ ನಮ್ಮ ಮನೆಯವರಿಗೆ ಕಾಗದ ಬರೆಯುತ್ತೇವೆ. ಏನದರಲ್ಲಿ ವಿಶೇಷ? ಸೆರೆಯಿಂದ ಬಿಡುಗಡೆಯಾದ ರಾಜಕೀಯ ಕೈದಿಗಳಲ್ಲಿ ಕಳುವುಮಾಡಿದ ಕೈದಿಗೆ ಪತ್ರ ಬರೆಯುತ್ತೇವೇನು?

ನಮ್ಮ ಅತ್ಯ ವ್ಯಾಪಕವಾಗಲು ಸದಾ ಚಡಕಡಿಸುತ್ತಿರುತ್ತದೆ. ಅದಕ್ಕೆ ಇಡೀ ಜಗತ್ತನ್ನು ಹಬ್ಬಿಕೊಳ್ಳಬೇಕಿಂಬ ಬಯಕೆಯಿರುತ್ತದೆ. ಅದರೆ ನಾವು ಅದನ್ನು ಕಟ್ಟಿಹಾಕುತ್ತೇವೆ. ಸೆರೆ ಹಾಕಿದೇವೆ. ನಮಗೆ ಅದರ ನೀನೇ ಆಗದು. ಮುಂಜಾನೆಯಿಂದ ಸಂಜೀಯತನಕ ದೇಹಸೇವೆಯಿ. ಈ ಮೈ ಎಷ್ಟು ಬಲಯಿತು, ಎಷ್ಟು ಸೊರಗಿತು ಎಂಬುದೇ ನಮ್ಮ ಚಿಂತೆ, ಬೇರಾವುದರಲ್ಲಿ ಅನಂದವಿಲ್ಲವೆಂಬಂತೆ. ಭೋಗದ ಆನಂದ, ರುಚಿಯ ಆನಂದ ಹಶಿ ವಿಗೆ ಉಂಟು. ತಾತ್ತ್ವ ಗಢಾ ನಂದ ದವನ್ನು ರುಚಿಯ ನಿಗ್ರಹದಾನಂದವನ್ನು ತಿಳಿಯಬೇಡವೇನು? ನಾವು ಹಸಿವಿನಿಂದ ತಳಮುಳಸುತ್ತಿರುವಾಗ ನಮ್ಮ ಎಲೆಯನ್ನು ಹಸಿದ ಪರಿಗೆ ನೀಡುವುದರಲ್ಲಿ ಏನು ಅನಂದವಿದೆಯೋ ಅನುಭವಿಸಿ ನೋಡು. ಅದರ ರುಚಿ ನೋಡಬಾರದೆ? ಮಗುವಿಗಾಗಿ ತಾಯಿ ತನ್ನನ್ನು ತೇದಾಗ ಆಕಿಗೆ ಈ ರುಚಿ ಸ್ವಲ್ಪ ಅನುಭವವಾಗುತ್ತದೆ. ನನ್ನದು ಎಂದು ಮನುಷ್ಯ ಗೆರೆ ಹಾಕಿಕೊಂಡಾಗಲೂ ಅತ್ಯವಿಕಾಸದ ರುಚಿ ಸವಿಯುವ ಉದ್ದೇಶ್ಯ ಅವನಿಗೆ ತಿಳಿಯದೆಯೆ

\* ಜೀವ ಜೀವಾಂತ ಫಾಲಾವಾ | ಅತ್ಯ ಅತ್ಯಂತ ಮಿಸಳಾವಾ ||

ಅದರಲ್ಲಿಯೂ ಅಡಗಿರುತ್ತದೆ. ಅವನ್ ವೈಯಲ್ಲಿ ಬಂಧಿತವಾದ ಆತ್ಮ ಸ್ವಲ್ಪನುಟ್ಟಿಗೆ ಕೆಲವು ಹೊಕ್ಕು ಹೊರಗೆ ಹರಿಯುತ್ತದೆ. ಹೊರಗೆ ಹರಿಯುವುದು ಎಂದರೆ ಹೇಗೆ? ಸೆರಿಮನೆಯ ಕೋಣೆಯಲ್ಲಿರುವ ಕೈದಿಗಳು ಅಂಗಳಕ್ಕೆ ಬಂದಂತೆ. ಆದರೆ ಆತ್ಮದ ಕೆಲಸ ಇಲ್ಲಿಗೇ ಮುಗಿಯದು. ಆತ್ಮಕ್ಕೆ ಮುಕ್ತಾನಂದ ಬೇಕು.

**ಸಾರಾಂಶ :** ೧. ಅಥಮ್ ಪರಭಮ್ಗಳು ಅಡ್ಡದಾರಿ. ಅವನ್ನು ಚಿಟ್ಟು ಸಾಧಕರು ಸ್ವಧಮ್ದದ ಸಹಜ, ಸರಳಮಾರ್ಗವನ್ನು ಹಿಡಿಯಬೇಕು. ಸ್ವಧಮ್ದದ ಸೀರಗನ್ನು ಎಂದೂ ಬಿಡಬಾರದು. ೨. ದೇಹ ಕ್ಷುಣಭಂಗುರ. ಇದನ್ನು ತಿಳಿದು ಸ್ವಧಮ್ದಕಾರ್ಯಗೆ ಅದನ್ನು ಬಳಸಬೇಕು. ಸ್ವಧಮ್ದಕಾರ್ಯಗೆ ಅದನ್ನು ಬಿಸುಡಲೂ ಬೇಕು. ೩. ಆತ್ಮ ಅಖಿಂದ, ವ್ಯಾಪಕ. ಇದರ ಅರಿವನ್ನು ಸದಾ ಜಾಗ್ರತ್ವಿಟಪ್ಪಕೊಂಡು, ಮನಸ್ಸಿನಿಂದ ಸ್ವ-ಪರಭೇದವನ್ನು ಕಿತ್ತಿಗೆಯಬೇಕು. ಜೀವನದ ಈ ಮುಖ್ಯ ಸಿದ್ಧಾಂತವನ್ನು ಭಗವಂತ ಹೇಳಿದಾನೆ. ಇದನ್ನು ಆಚರಿಸುವ ಮನುಷ್ಯ ಒಂದಲ್ಲಿಂದು ದಿನ 'ನರದೀಹೆದಿಂದಲೇ ಸಚ್ಚಿದಾನಂದ ಪದವಿ' ಪಡೆದಾನು.

### ೪. ಎರಡನ್ನೂ ಮೇಳಗೊಡಿಸುವ ಯುಕ್ತಿ : ಫಲತಾಙ್ಗ

ಭಗವಂತ ಹೇಗೆ ಸಿದ್ಧಾಂತ ಹೇಳಿದುದೇನೋ ನಿಜ. ಆದರೆ ಹೇಳಿದ ಮಾತ್ರಕ್ಕೆ ಕೆಲಸವಾದಂತಾಯಿತಿ? ಗೀತೆಯ ಈ ಸಿದ್ಧಾಂತ ಹಿಂದೆಯೇ ಉಪನಿಷತ್ತು ಸ್ತುತಿಗಳಲ್ಲಿ ಬಂದಿತ್ತು. ಅದನ್ನೇ ಗೀತೆ ಮತ್ತೆ ಹೇಳಿದುದರಲ್ಲಿ ಅಪೂರ್ವತೆಯೇನಿಲ್ಲ. ಈ ಸಿದ್ಧಾಂತವನ್ನು ಆಚರಿಸುವುದು ಹೇಗೆ ಎಂಬುದನ್ನು ಹೇಳಿದುದೇ ಗೀತೆಯ ಅಪೂರ್ವತೆ. ಈ ಮಹಾ ಸಮಸ್ಯೆಯನ್ನು ಬಿಡಿಸುವುದರಲ್ಲೇ ಗೀತೆಯ ಕುಶಲತೆ!

ಬಾಳಿನ ಸಿದ್ಧಾಂತವನ್ನು ಆಚರಣಿಗೆ ತರುವ ಉಪಾಯ, ಕಲೆ—ಆದೇ ಯೋಗ. ಸಾಂಖ್ಯವೆಂದರೆ ಸಿದ್ಧಾಂತ, ಶಾಸ್ತ್ರ; ಯೋಗ ಎಂದರೆ ಕಲೆ. 'ಯೋಗ ಸಾಧಿಸಿದ ಜೀವನಕಲೆ'\* ಎಂದು ಜ್ಞಾನದೇವರು ಹೇಳಿದಾರೆ. ಸಾಂಖ್ಯ—ಯೋಗ, ಶಾಸ್ತ್ರ—ಕಲೆ ಎರಡರಿಂದ ಗೀತೆ ಪರಿಪೂರ್ಣ.

\* 'ಯೋಗಿಯಾಂ ಸಾಧಲೇ ಜೀವನಕಲಾ'.

ಶಾಸ್ತ್ರ— ಕಲೆ ಎರಡೂ ಸೇರಿದರೆ ಜೀವನ್ಸೌಂದರ್ಯ ಅರಳುತ್ತದೆ. ಬರೀ ಶಾಸ್ತ್ರ ಗಾಳಿಗೋಪುರ. ಸಂಗೀತಶಾಸ್ತ್ರವನ್ನು ಅಭ್ಯಾಸಮಾಡಿದರೂ ಕಂಡ ದಿಂದ ಹಾಡುಹೇಳುವ ಕಲೆ ಬಾರದಿದ್ದರೆ ನಾಡಬ್ರಹ್ಮದ ಸಿದ್ಧಿಯಾಗದು. ಅದಕ್ಕೇ ಭಗವಂತ ಶಾಸ್ತ್ರದ ಜೊತೆಗೆ ಅದರ ವಿನಿಯೋಗವನ್ನು ಅರಿಯುವ ಕಲೆಯನ್ನು ತಿಳಿಸಿದಾನೆ. ಇದಾವುದು ಈ ಮಹಾಕಲೆ? ದೇಹವನ್ನು ತುಳ್ಳಬೆಂದು, ಆತ್ಮವನ್ನು ಅವರ— ಅಖಂಡವೆಂದು ತಿಳಿದು ಸ್ವಧರ್ಮವನ್ನೂ ಚರಿಸುವ ಕಲೆ— ಇದಾವುದು?

ಕರ್ಮಮಾಡುವವನ ವೃತ್ತಿ ದ್ವಿನುಳಿ. ನಾವು ಕರ್ಮಮಾಡಿದ ಮೇಲೆ ಅದರ ಫಲವನ್ನು ನಾವೇ ಸವಿಯಬೇಕು; ಅದು ನಮ್ಮ ಹಕ್ಕು ಎಂಬುದು ಒಂದು. ತದ್ವಿರುಧವಾಗಿ ನಮಗೆ ಫಲ ಸಿಗದಿದ್ದರೆ ನಾವು ಕರ್ಮವನ್ನೇ ಮಾಡುವುದಿಲ್ಲ— ಎಂಬುದು ಇನ್ನೊಂದು. ಗೀತೆ ಇವೆರಡನ್ನೂ ಬಿಟ್ಟು ಮೂರನೀಯ ವೃತ್ತಿಯನ್ನು ಹೇಳುತ್ತದೆ: ‘ಕರ್ಮಮಾಡು; ಫಲದ ಹಕ್ಕನ್ನು ಬಿಡು’ ಎನ್ನತ್ತದೆ ಗೀತೆ. ಕರ್ಮಮಾಡಿದವನಿಗೆ ಫಲದ ಹಕ್ಕು ಇದ್ದೇ ಇದೆ. ನೀನದನ್ನು ನೀನಾಗಿ ಬಿಟ್ಟುಕೊಡು. ರಚೋಗುಣ ಹೇಳುತ್ತದೆ— ‘ತಿಗೆದುಕೊಳ್ಳಬುದಿದ್ದರೆ ಫಲ ಸಮೀಕ್ತ ತಿಗೆದುಕೊಳ್ಳತ್ತೇನೇ.’ ತಮೋಗುಣ ಹೇಳುತ್ತದೆ— ‘ಬಿಡುವುದೇ ಇದರೆ ಕರ್ಮಸಮೀಕ್ತ ಬಿಟ್ಟೇನು.’ ಎರಡೂ ಅಣ್ಣ ತಮ್ಮ. ಎರಡನ್ನೂ ಮಾರಿ ಶುಭ ಸತ್ಯಗುಣಿಯಾಗು. ಕರ್ಮಮಾಡಿ ಫಲವನ್ನು ಬಿಡು; ಫಲವನ್ನು ಬಿಟ್ಟು ಕರ್ಮಮಾಡು. ಹೊದಲಿಗಾಗಲಿ ಕಡೆಗಾಗಲಿ ಎಲ್ಲಾ ಫಲಾಶಿ ಮಾಡಬೇಡ.

ಫಲದಾನೆ ಬಿಡಿಂದಬರ ಜೊತೆಗೆ ಕರ್ಮ ದಕ್ಷ ಉತ್ಸಂಪ್ತ ಆಗಬೇಕು ಎಂದು ಗೀತೆ ಅಪ್ಯಜೇಮಾಡುತ್ತದೆ. ಸಕಾಮಿಯ ಕರ್ಮಕ್ಕಿಂತ ನಿಷ್ಠಾಮಿಯ ಕರ್ಮ ಹೆಚ್ಚು ಒಕ್ಕೆಯದಾಗಬೇಕು. ಈ ಆನೆ ಯೋಗ್ಯವಾದುದು. ಸಕಾಮಿಗೆ ಫಲಾಸಕ್ತಿಯಿಂದ ಅದರ ಕನಸು ಕಾಂಬುದರಲ್ಲಿ ಕಾಲ ನಷ್ಟ, ಶಕ್ತಿ ನಷ್ಟ ಸ್ವಲ್ಪಮಟ್ಟಿಗೆ ಆಗುತ್ತದೆ. ಫಲೇಂಜಿಯಲ್ಲಿದವನಿಗೆ ಕರ್ಮಮಾಡಲಿಕ್ಕೆ ಪ್ರತಿಕ್ಷೇಣವೂ ಸಿಗುತ್ತದೆ. ಹೊಳಿಗೆ ಬಿಡುವೆಲ್ಲಿ? ಗಾಳಿಗೆ ತೆರವೆಲ್ಲಿ? ಸೂರ್ಯಗೆ ಸದಾ ಚೆಳಗುವುದೊಂದೇ ಗೊತ್ತು. ಇದೇ ರೀತಿ ನಿಷ್ಠಾಮ ಕರ್ಮಗೆ ಸದಾ ನೇವೆಮಾಡುವುದೊಂದೇ ಗೊತ್ತು. ಹೀಗೆ

ನಿರಂತರ ಕರ್ಮಾಶಿಲನಾದವನ ಕರ್ಮವಲ್ಲದೆ ಮತ್ತೊಮ್ಮೆ ಉತ್ತೇಷ್ಣೆ ವಾದಿತ್ತು? ಚಿತ್ತದ ಸಮತೆ ದೊಡ್ಡ ಕುಶಲಗುಣ. ನಿಷ್ಘಾನುಪ್ರಯವನಿಗೆ ಅದು ಸ್ವಂತ ಸೋತ್ತು. ಒಂದುವೇళೆ ಅವನು ಕೆಲವು ಹೊರಗಿನ ಷ್ವವಹಾರ ಗಳಿಗೆ ಕೈಹಾಕಿದರೂ ಸಮಚಿತ್ತ, ಹಷ್ಟಕೊಳಗಳಿರಂತು ಸೀರಿ ಕೆಲಸ ಹೆಚ್ಚು ಅಂದವಾದಿತೆಂಬುದು ಸ್ವಷ್ಟಿ. ಸಕಾಮಿ ನಿಷ್ಘಾಮಿಗಳ ಕರ್ಮ ದೃಷ್ಟಿಯಲ್ಲಿರುವ ಷ್ವತ್ವಾನು ನಿಷ್ಘಾಮಿಗೇ ಹೆಚ್ಚು ಅನುಕೂಲ. ಸಕಾಮಿ ಸಾಪ್ತಾಧ್ಯಾತ್ಮಿಕ್ಯಾಯಿಂದ ಕರ್ಮವನ್ನು ನೋಡುತ್ತಾನೆ. ನನ್ನ ಕರ್ಮ, ನನ್ನದು ಫಲ ಎಂಬುದರಿಂದ ಕರ್ಮದಲ್ಲಿ ಸ್ವಲ್ಪ ಅಸಂಜ್ಯೆಯಾದರೂ ಅವನಿಗೆ ಸ್ವೀತಿಕ ದೋಷ ತಿಳಿಯಂತು. ಬಹಳಾದರೆ ವ್ಯಾವಹಾರಿಕ ದೋಷ ಕಂಡಿತ್ತು. ನಿಷ್ಘಾನುಕರ್ಮಾಗೆ ತನ್ನ ಕರ್ಮದಲ್ಲಿ ಸ್ವೀತಿಕ ಕರ್ತವ್ಯ ಬುದ್ಧಿಯಿರುವುದರಿಂದ ಅದರಲ್ಲಿ ಕಿಂಚಿತ್ತೂ ಉಂಟಿರಬಾರದಿಂದು ಜಾಗರೂಕ ಸಾಗಿರುತ್ತಾನೆ. ಅಂತಲೇ ಅವನ ಕರ್ಮ ಹೆಚ್ಚು ನಿದೋಽಂಧವಾಗಿದ್ದೀತು. ಹೇಗೆ ನೋಡಿದರೂ ಫಲತ್ವಾಗೆ ಅತ್ಯಂತ ಯಶಸ್ವಿಯಾದ ಕುಶಲ ತತ್ವ ಎಂಬುದು ಸಿದ್ಧವಾಗುತ್ತದೆ. ಅದರಿಂದಲೇ ಫಲತ್ವಾಗನ್ನು ಯೋಗೆ ಅಥವಾ ಜೀವನಕಲೆ ಎನ್ನುವುದು.

ನಿಷ್ಘಾನುಕರ್ಮದ ಮಾತನ್ನು ಬದಿಗೆ ಸರಿಸಿದರೂ ಪ್ರತ್ಯೇಕವಾಗಿ ಕರ್ಮದಲ್ಲಿ ಇರುವ ಆನಂದ ಅದರ ಫಲದಲ್ಲಿ ಇಲ್ಲ. ಸ್ವಕರ್ಮ ಮಾಡುವಾಗಿರುವ ತನ್ನಯತೆ ಒಂದು ಆನಂದದ ಬುಗ್ಗೆ. ಚಿತ್ರಕಾರನಿಗೆ ನೀನು ಚಿತ್ರ ತೆಗೆಯಬೇಡ, ಸುಮ್ಮನಿದ್ವರೆ ಬೇಕಾದಷ್ಟು ಹಣ ಕೊಡುತ್ತೀವೆ ಎನ್ನಿ; ಅವನು ಒಪ್ಪಲಾರ. ಬೇಸಾಯಗಾರನಿಗೆ ನೀನು ಉಳಬೇಡ, ಬಿತ್ತಬೇಡ, ದನ ಕಾಯಬೇಡ, ಕಪಿಲೆ ಹೊಡಿಯಬೇಡ, ನಿನಗೆ ಬೇಕಾದಷ್ಟು ಕಾಳು ಕೊಡುತ್ತೀವೆ ಎನ್ನಿ; ಅವನು ನಿಜವಾದ ಒಕ್ಕಲಿಗ ನಾದರೆ ಅವನಿಗೆ ಅದು ರುಚಿಸಲಿಕ್ಕೆಲ್ಲ. ಒಕ್ಕಲಿಗ ಬೆಳಗೆ ಎದ್ದು ಹೊಲಕ್ಕೆ ಹೋಗುತ್ತಾನೆ. ಸೂರ್ಯನಾರಾಯಣ ಅವನನ್ನು ಸಾಗತಿಸುತ್ತಾನೆ. ಹಕ್ಕಿಗಳು ಅವನಿಗಾಗಿ ಹಾಡು ಹಾಡುತ್ತವೆ. ಡನಕರು ಅವನನ್ನು ಬಳಸಿ ನಿಲ್ಲಿತ್ತವೆ. ಅವನು ಕಾತರದಿಂದ ಅವುಗಳ ಮೈ ನೀವುತ್ತಾನೆ. ತಾನು ನೆಟ್ಟಿ ಗಡಿ ಬಳಿಯನ್ನು ನೋಡುತ್ತಾನೆ. ಇದೆಲ್ಲ ಕೆಲಸದಲ್ಲಿ ಒಂದು ಬಗೆಯು

ಸಾತ್ತ್ವಿಕಾನಂದವಿದೆ. ಆ ಆನಂದವೇ ಆ ಕರ್ಮದ ಮುಖ್ಯ ನಿಜಫಲ. ಹಾಗೆ ಲೇಕ್ಕ ಹಾಕಿದರೆ ಅದರ ಬಾಷ್ಟಿನಲ್ಲಿ ಬಹುಳ ಚಿಲ್ಲರೆ, ಗೌಣ.

ಕರ್ಮಫಲದಿಂದ ಮನುಷ್ಯನ ಕಣ್ಣಿನ್ನು ಬೇರೆ ಸೇಳಿದಾಗಲೇ ಗೀತೆ ಈ ಯುಕ್ತಿಯಿಂದ ಕರ್ಮದಲ್ಲಿನ ತನ್ಯಯತೆಯನ್ನು ಶತ್ರಗುಣವಾಗಿ ಮಾಡುತ್ತದೆ. ಫಲಾಸ್ತಕ್ತಿಯಲ್ಲಿದವನ ಕರ್ಮದ ತನ್ಯಯತೆ ಸಮಾಧಿಯ ಮಟ್ಟದ್ದು. ಅದರಿಂದ ಅದರ ಆನಂದ ಉಳಿದುದಕ್ಕಿಂತ ಶತ್ರಗುಣವಾಗುತ್ತದೆ. ವಿಚಾರಿಸಿ ನೋಡಿದರೆ ನಿಷ್ಠಾಮಕರ್ಮವೇ ಒಂದು ಮಹಾಫಲ. ‘ಮರಕ್ಕೆ ಹಣ್ಣಿಂಟು, ಹಣ್ಣಿಗೇನು ಫಲವುಂಟು’ ಎಂದು ಸರಿಯಾಗಿ ಕೇಳಿದಾರೆ ಜಾಳಾನದೇವರು. ಈ ದೇಹವೃಕ್ಷಕ್ಕೆ ನಿಷ್ಠಾಮ ಸ್ವಧಮಾರಚರಣೆಯಂಥ ಚಲೊಹಣ್ಣಿ ದೊರಿತಮೇಲೆ ಇನ್ನೇನು ಬೇಕು? ಏಕೆ ಬಯಸಬೇಕು? ಒಕ್ಕಲಿಗ ಹೊಲದಲ್ಲಿ ಗೋಧಿ ಬೆಳೆದು ಅದನ್ನು ಮಾರಿ ಜೋಳದ ರೊಟ್ಟಿಯನ್ನು ಏಕೆ ತಿಂದಾನು? ಬಾಳಿಯ ತೋಟ ಬೆಳೆಸಿ ಬಾಳಿಹಣ್ಣಿ ಮಾರಿ ಮೇಣಿಸನಕಾಯಿ ತಿಂದವರುಂಟಿ? ಬಾಳಿಯ ಹಣ್ಣಿನ್ನೇ ತಿನ್ನಯ್ಯಾ, ತಿನ್ನು. ಆದರೆ ಲೋಕಕ್ಕೆ ಇದು ಒಪ್ಪಿಗೆಯಿಲ್ಲ. ಬಾಳಿಯಹಣ್ಣಿನ್ನು ತಿನ್ನುವ ಭಾಗ್ಯವಿದ್ಯು ಲೋಕ ಮೇಣಿಸನಕಾಯಿ ತಿನ್ನಬಯಸುತ್ತದೆ. ಹಾಗೆ ಮಾಡಬೇಡಿ ಎಂದು ಗೀತೆ ಹೇಳುತ್ತದೆ. ಕರ್ಮವನ್ನೇ ತಿನ್ನು, ಕರ್ಮವನ್ನೇ ಕುಡಿ, ಕರ್ಮವನ್ನು ಅರಗಿಸಿಕೊ. ಕರ್ಮಮಾಡುವುದರಲ್ಲಿ ಎಲ್ಲವೂ ಬಂತು. ಹುಡುಗ ಆಟದ ಆನಂದಕ್ಕಾಗಿ ಆಡುತ್ತಾನೆ. ಅದರಿಂದ ವ್ಯಾಯಾಮದ ಫಲ ಅವನಿಗೆ ಸಹಜವಾಗಿ ಸಿಕ್ಕುತ್ತದೆ. ಅವನಿಗೆ ಆ ಫಲದ ಕಡೆ ಗಮನವಿಲ್ಲ. ಅವನ ಆನಂದವೆಲ್ಲಾ ಆ ಆಟದಲ್ಲೇ!

#### ೬. ಫಲತ್ಯಾಗದ ಎರಡು ಉದಾಹರಣೆ

ಸಾಧುಸಂತರು ತಮ್ಮ ಬಾಳಿನಲ್ಲಿ ಇದನ್ನು ತೋರಿಸಿದಾರೆ. ತುಕಾ ರಾಮರೆ ಭಕ್ತಿಯನ್ನು ಕಂಡು ಶಿವಾಚಿಗೆ ಅವರಲ್ಲಿ ಬಹುಳ ಆದರ ಹುಟ್ಟಿತು. ಒಂದು ಸಲ ಅವರ ಮನಿಗೆ ಪಲ್ಲಕ್ಕಿ ಮುಂತಾದನ್ನು ಕಳಿಸಿ ಸ್ವಾಗತಿಸಿದ. ಈ ಸಮಾರಂಭವನ್ನು ನೋಡಿ ಶುಕಾರಾಮರಿಗೆ ಬಲು ನೋವಾಯಿತು. ತಮ್ಮ ಮನಸ್ಸಿನಲ್ಲಿ ಅವರು ಯೋಚಿಸಿದರು: ‘ಇದೇಯೆ ನನ್ನ ಭಕ್ತಿಗೆ

ಫಲ? ಇದಕ್ಕಾಗಿಯೇ ನಾನು ದೇವರಲ್ಲಿ ಭಕ್ತಿಯಿಟ್ಟುದ್ದು? ' ಮಾನ  
ಮರ್ಯಾದದ್ಯೇ ಫಲವನ್ನು ಕೈಯಲ್ಲಿಟ್ಟು ದೇವರು ತನ್ನನ್ನು ದೂರಕ್ಕೆ  
ನೂಕುತ್ತಿದಾನೆಂದು ಅವರಿಗೆ ಅನ್ವಿಸಿತು.\*

ನೂಕುವೆಯಾ ಆರಿತು ಅಂತರಂಗ  
ನೀನೆಂಥ ಹೊಡಿ ಪಾಂಡುರಂಗ !

‘ದೇವರೆ, ನಿನ್ನೀ ಚೆಲ್ಲಾಟ ಸರಿಯಲ್ಲ. ಈ ಕಿರುಕುಳ ಕೊಟ್ಟು  
ನನ್ನನ್ನು ಸರಿಸ ಬಯಸುತ್ತಿರೋ? ಈ ಸೀಡಿಯೂ ಒಮ್ಮೆ ಕಳೆದು  
ಹೊಗಲಿ ಎನ್ನುತ್ತಿರೆಯೇನೋ. ನಾನೇನು ಅಪಕ್ಕನಲ್ಲ. ನಿನ್ನ ಕಾಲನ್ನು  
ಬಿಗಿಯಾಗ ಹಿಡಿದುಕೊತ್ತೇನು ನಾನು' ಎಂದು ಅವರು ಗೋಳಾಡಿದರು.  
ಭಕ್ತಿ ಭಕ್ತನ ಸ್ವಾದೆಮರ್. ಭಕ್ತಿಯಲ್ಲಿ ಬೇರೆ ಬೇರೆ ಫಲಾಭಿಲಾಷೆಯನ್ನು  
ಕೊಳಗಿಸಿದಿರುವುದೇ ಜೀವನಕಲೆ.

ಪುಂಡಲೀಕನ ಚರಿತ್ರೆ ಫಲತ್ವಾಗಕ್ಕಿಂತಲೂ ಹೆಚ್ಚಿನ ಆಳವನ್ನು  
ತೋರಿಸುತ್ತದೆ. ಪುಂಡಲೀಕ ತಂದೆತಾಯಿಗಳ ಸೀವೆ ಮಾಡುತ್ತಿದ್ದ.  
ಆ ಸೀವೆಗೆ ಮೆಚ್ಚಿ ಪಾಂಡುರಂಗ ಅವನ ಬಳಗೆ ಒಡಿಬಂದ. ಆದರೆ ಪಾಂಡು  
ರಂಗನ ಮೋಹಕ್ಕೆ ಸಿಕ್ಕಿ ತಾನು ಮಾಡುವ ಸೀವೆಯನ್ನು ಬಿಡಲು ಅವನು  
ಒಪ್ಪಲಿಲ್ಲ. ತಾಯಿತಂದೆಯ ಸೀವೆ ಎಂದರೆ ಅವನಿಗೆ ಜೀವಾಳದ ಈಶ್ವರ  
ಭಕ್ತಿ. ಪರರನ್ನ ಕೊಳ್ಳಿಹೊಡಿದು ತಂದೆತಾಯಿಯನ್ನು ಸುಖಪಡಿಸಿಯಾನು  
ಬಬ್ಬಿ. ಅನ್ನದೇಶಕ್ಕೆ ದೊರ್ಹಿತ ಬಗೆದು ಸ್ವದೇಶದ ಏಳಗೆ ಬಯಸಿಯಾನು  
ಬಬ್ಬಿ ದೇಶಸೀವಕ. ಅವರಿಬ್ಬಿಗೂ ಭಕ್ತಿಯಲ್ಲ, ಆಸಕ್ತಿ. ಪುಂಡಲೀಕ  
ಅಂಥ ಅಸಕ್ತನಲ್ಲ. ಇದಿರೆ ಬಂದು ನೀತ ಮಾತ್ರಕ್ಕೆ ಅವನೇಯೇ  
ಪರಮೇಶ್ವರ? ಆ ರೂಪು ಕಾಣುವ ಮೊದಲು ಸ್ವರ್ಪಿತ ಜೀವಹಿನವಾಗಿತ್ತೆ?  
ಪುಂಡಲೀಕ ಹೇಳಿದ—‘ದೇವರೆ, ನೀನು ನನ್ನನ್ನು ಕಾಣಲು ಬಂದುದು  
ತಿಳಿಯಿತು. ನಾನು ಉಂ ಸಿದಾಧಿತವಾದಿ. ನೀನು ದೇವರು ಎಂಬುದನ್ನು  
ನಾನೋಪ್ಪೆ. ನೀನೂ ದೇವರೇ, ನನ್ನ ತಾಯಿತಂದೆಯೂ ದೇವರೇ. ಇವರ  
ಸೀವೆಯಲ್ಲಿ ನಾನಿರುವಾಗ ನಿನ್ನ ಕಡೆ ಗಮನ ಕೊಡಲಾರೆ. ಇದಕ್ಕಾಗಿ

\* ‘ಜಾಣೂಸಿ ಅಂತರ! ಟೊಳಿತೀಲ ಕರೆಕರ!

ತುಜ ಲಾಗಲೀ ಹೇ ಹೊಡಿ! ಪಾಂಡುರಂಗ ಬಹುಕುಡಿ!

ನನ್ನನ್ನ ಮನ್ನಿಸು.' ಹೀಗೆಂದು ದೇವರು ನಿಂತಿರಲಿಕ್ಕೆಂದು ಒಂದು ಇಟ್ಟಿಗೆಯನ್ನು ಚಾಚಿದ. ತನ್ನ ಸೇವಾಕಾರ್ಯದಲ್ಲಿ ತಾನು ಮುಳುಗಿದ. ತುಕಾರಾಮರು ಕೌಶಲಕದಿಂದಲೂ ವಿನೋದದಿಂದಲೂ ಹೇಳುತ್ತಾರೆ.\*

ಪುಂಡಲೀಕನು ಮಾಡಿದ ಈ ಉಪಾಯ ಫಲತಾಘಾಗ ಸಿದ್ಧಾಂತದ ಒಂದು ಅಂಗ. ಫಲತಾಘಾಗಿ ಪ್ರರುಷನ ಕರ್ಮಸಮಾಧಿ ಗಹನವೂ ಅವನ ವೃತ್ತಿ ವ್ಯಾಪಕವೂ ಉದಾರವೂ ಸಮವೂ ಆಗಿರುತ್ತದೆ. ಅದರಿಂದ ಅವನು ನಾನಾ ತತ್ವಗಳ ಸೊಂದಲದಲ್ಲಿ ಸಿಗೆ; ತನ್ನ ತತ್ವ ಬಿಡ. ಇದೇ 'ನಾನ್ಯಾದಸ್ತಿತಿ ವಾದಿನಃ.' ಅದೂ ಇರಲಿ ಇದೂ ಇರಲಿ, ನನಗೇನೋ ಇದೇ ಇರಲಿ ಎಂಬುದು ಅವನ ವಿನಯ, ನಿಶ್ಚಯ.

ಒಂದು ಸಲ ಒಬ್ಬ ಗೃಹಸ್ಥ ಒಬ್ಬ ಸಾಧುವಿನ ಬಳಿಗೆ ಹೊಗಿ, ಮೋಕ್ಷಕ್ಷಾಗಿ ಮನೆ ಬಿಡಲೇಬೇಕೆ ಎಂದು ಕೇಳಿದ. ಸಾಧು ಹೇಳಿದ: 'ಯಾರು ಹೇಳಿದರು? ಜನಕನಂಧವನು ಅರಮನೆಯಲ್ಲಿದ್ದೇ ಮೋಕ್ಷ ಗೆಳಿಸಿದ. ನೀನೇಕೆ ಮನೆ ಬಿಡಬೇಕು?' ಇನ್ನೊಬ್ಬ ಭೀಪ್ರಯಾಗಿ ಸಾಧು ವನ್ನು ಕೇಳಿದ: 'ಮನೆ ಬಿಡದಿದ್ದರೆ ಮೋಕ್ಷ ಸಿಗದೇ?' 'ಯಾರು ಹೇಳಿದರು? ಮನೆಯೋಳಗೇ ಕೂತು ಸುಖದಲ್ಲಿ ಮುಳುಗಿ ಮೋಕ್ಷ ಪಡೆವು ದಾದರೆ ತುಕನೇನು ಹೇಡುನೇ ಮನೆ ಬಿಡಲಿಕ್ಕೆ?' ಈ ಇಬ್ಬರೂ ಗೃಹಸ್ಥರು ಒಂದಿಡಿ ಸೇರಿದರು. ಒಬ್ಬ ಹೇಳಿದ: 'ಮನೆ ಬಿಡಲಿಕ್ಕೆ ಹೇಳಿದರು ಸಾಧು.' ಇನ್ನೊಬ್ಬನೆಂದ: 'ಮನೆ ಬಿಡುವ ಅಗತ್ಯವಿಲ್ಲಿಂದರು.' ಇಬ್ಬರೂ ಮತ್ತೆ ಸಾಧುವಿನ ಬಳಿಗೆ ಬಂದರು. ಆತ ಹೇಳಿದ: 'ಎರಡೂ ಸರಿ ಅವರವರ ವೃತ್ತಿಯಂತೆ ಅವರವರ ದಾರಿ. ಅವರವರ ಪ್ರಶ್ನೆಯಂತೆ ಅವರವರಿಗೆ ಉತ್ತರ. ಮನೆ ಬಿಡಬೇಕಾಗಿಲ್ಲವೆಂಬುದೂ ನಿಜ, ಬಿಡಬೇಕೆಂಬುದೂ ನಿಜ.' ಇದರ ಹೇಸರು ಉಂ ಸಿದ್ಧಾಂತ.

ಪುಂಡಲೀಕನ ಉದಾಹರಣೆಯಿಂದ ಫಲತಾಘಾಗ ಯಾವ ನುಜಲಿ ಗೊಯ್ಯತ್ತದೆ ಎಂಬುದು ತಿಳಿಯುತ್ತದೆ. ದೇವರು ತುಕಾರಾಮನಿಗೆ ತೋರಿದ ಆಸೆಗಿಂತ ಪುಂಡಲೀಕನಿಗೆ ತೋರಿದುದು ಅತ್ಯಂತ ಮೋಹಕ

\* ಕಾರೇ ಪ್ರೇಮೇ ಮಾತಿಲಾಸೀ। ಉಭೇಕೇಲೇ ವಿಶ್ವಲಾಸೀ,  
ಏಸಾ ಕಸಾರೇ ತೂ ಧೀಟಿ। ಮಾಗೇ ಭಿಜಾವಿಲೀ ವೀಟಿ॥

ಎನ್ನುಬೇಕು. ಆದರೆ ಅಂಥದಕ್ಕೂ ಅವನು ಮೋಸಹೊಗಲಿಲ್ಲ. ಒಮ್ಮೆ ಸಾಧನೆ ನಿಧಾರವಾದನೀಲಿ ಕಡೆತನಕ ಸಾಧನೆ ನಡೆಯಬೇಕು. ಸಾಧನೆ ನಡೆಯುತ್ತಿರುವಾಗ, ಕರ್ತವ್ಯ ಮಾಡುತ್ತಿರುವಾಗ, ದೇವರೇ ಇದಿರೆ ಬಂದರೂ ಸಾಧನೆ ಸಡಿಲಾಗಬಾರದು. ಕರ್ತವ್ಯ ಬಿಡಬಾರದು. ಮೈ ಇರುವುದು ಸಾಧನೆಗಾಗಿಯೇ. ದೇವರ ದರ್ಶನ ನಮ್ಮ ಕೈಯೊಳಗನ ಮಾತು. ಅದೆಲ್ಲ ಹೋದಿತ್ತು ?\*

ಇದನ್ನು ಪೂರ್ಣಗೊಳಿಸಲೆಂದೇ ಈ ಜನ್ಮ; ‘ಮಾ ತೇ ಸಂಗೋಪ್ತ್ವ-ಕರ್ಮಣಿ’—ಈ ಗೀತಾವಾಕ್ಯದ ಅರ್ಥ, ನಿಷ್ಣಾಮು ಕರ್ಮಮಾಡುವವನಿಗೆ ಅಕರ್ಮದ ಎಂದರೆ ಅಂತಿಮ ಕರ್ಮಮುಕ್ತಿಯ ಅಧವಾ ಮೋಕ್ಷದ ಆನೆ ಇರಲಾಗದು ಎನ್ನುವವರಿಗೂ ಇದೆ. ವಾಸನಾಮುಕ್ತಿಯೆ ಮೋಕ್ಷ. ಮತ್ತೆ ಮೋಕ್ಷಕ್ಕೇಕೆ ವಾಸನೆ ? ಘಲತಾಗದಿಂದ ಈ ಮಜಲನ್ನು ಮುಟ್ಟಿದರೆ ಜೀವನಕಲೆಯ ಪೂರ್ಣವೆಯನ್ನು ನಾಧಿಸಿದಂತೆ.

## ೧೦. ಆದರ್ಶ ಗುರುಮೂರ್ತಿ

ಶಾಸ್ತ್ರ ಹೇಳುತ್ತದೆ, ಕಲೆ ತಿಳಿಸುತ್ತದೆ ; ಆದರೂ ಸಂಪೂರ್ಣ ಚಿತ್ರ ಕಣ್ಣ ಮುಂದಿಬೆ ಬಾರದು. ಶಾಸ್ತ್ರ ನಿಗುರ್ಣ, ಕಲೆ ಸಂಗುರ್ಣ. ಸಂಗುರ್ಣವಾದುದು ಸಾಕಾರವಾಗದೆ ವ್ಯಕ್ತವಾಗದು. ನಿಗುರ್ಣ ಬರೀ ಗಾಳಿಯಲ್ಲಿ ಇರುವಂತೆ ನಿರಾಕಾರ ಸಂಗುರ್ಣ ನಾಧ್ಯ. ಗುರ್ಣ ಯಾರಲ್ಲಿ ಮೂತ್ತಿಮತ್ತಾಗಿದೆಯೋ ಆ ಗುಣಿಯ ದರ್ಶನವೇ ಇದರ ಉಪಾಯ. ಎಂತಲೇ ಅಜ್ಞನ ಹೇಳುತ್ತಾನೆ—‘ದೇವ, ಬಾಳಿನ ಮುಖ್ಯ ಸಿದ್ಧಾಂತವನ್ನು ಹೇಳಿದೆ. ಅದನ್ನು ಹೇಗೆ ಆಚರಿಸಬೇಕೆಂಬೇ ಆ ಕಲೆಯನ್ನು ಹೇಳಿದೆ. ಆದರೂ ನನಗೆ ನಿಷ್ಕಾಳವಾಗಿ ಹೋಳಿಯಲಿಲ್ಲ. ನನಗೆ ಆದರ ಸ್ವರೂಪವನ್ನು ಕೇಳುವ ಬಯಕೆಯಾಗಿದೆ. ಸ್ಥಿರಬುದ್ಧಿಯಾದ ಸಾಂಖ್ಯನಿಷ್ಪತ್ತನ, ಘಲತಾಗಯೋಗ-ಸಿಧ್ಧನ ಲಕ್ಷ್ಯಾನೇನೋ ಹೇಳುತ್ತೀರ್ಯಾ ? ಘಲತಾಗದ ಪೂರ್ಣ ಗಾಥಿ ಯುಳ್ಳ, ಕರ್ಮಸಮಾಧಿ ಮಗ್ನಾದ, ನಿರ್ಧರದ ಮಹಾಮೇರುವಾದ,

\* ಸಾರ್ಥಕ ಕರ್ತವ್ಯ ಮಾರ್ಪಿಂದ ಹಿರೋಸಿ ನೇತೋ ಕೋಕ್ರಾ ? ಮನೀಂ ಭಕ್ತಿ ಜೀ ಅವಡೀ !

ಸ್ಥಿತಪ್ರಜ್ಞನೆಸಿಸಿದವನ ಸುಡಿ ಹೇಗೆ, ನಡಿ ಹೇಗೆ, ಇರವು ಹೇಗೆ? ಎಲ್ಲಾ ಹೇಳು. ಅವನ ಮೂತ್ರ ಎಂಥಧನು? ಅವನನ್ನು ಗುರುತಿಸುವುದು ಹೇಗೆ?

ಇದಕ್ಕಾಗಿ ಎರಡನೆ ಅಧ್ಯಾತ್ಮಯದ ಕೊನೆಯಲ್ಲಿ ಗಳ ಶೈಲೀಕಗಳಲ್ಲಿ ಭಗವಂತ ಸ್ಥಿತಪ್ರಜ್ಞನ ಗಂಭೀರೋದಾತ್ಮ ಚರಿತ್ರವನ್ನು ವರ್ಣಿಸಿದಾನೆ. ಈ ಹದಿನೆಂಟು ಶೈಲೀಕ ಗೀತೆಯ ಹದಿನೆಂಟು ಅಧ್ಯಾತ್ಮಗಳ ಸಾರ. ಸ್ಥಿತಪ್ರಜ್ಞನೆ ಗೀತೆಯ ಆದರ್ಶಮೂತ್ರ. ಆ ಶಬ್ದವೇ ಗೀತೆಯ ಸ್ವತಂತ್ರ ಸ್ವಷ್ಟಿ. ಮುಂದೆ ಏದನೆ ಅಧ್ಯಾತ್ಮದಲ್ಲಿ ಜೀವನ್ನಕ್ಕೆನ, ಹನ್ನೆರಡರಲ್ಲಿ ಭಕ್ತನ, ಹದಿನಾಲ್ಪರಲ್ಲಿ ಗುಣಾತೀತನ, ಹದಿನೆಂಟರಲ್ಲಿ ಜಾಜ್ಞನಿಷ್ಪಂ ವರ್ಣನೆ ಬಂದಿದೆ. ಇವೆಲ್ಲದರಲ್ಲಿ ಸ್ಥಿತಪ್ರಜ್ಞನ ವರ್ಣನೆಯೇ ಹೆಚ್ಚು ವಿವರವಾಗಿ ವಿನ್ಯಾಸರವಾಗಿ ಬಂದಿದೆ. ಆದರಲ್ಲಿ ಸಿದ್ಧಲಕ್ಷಣಗಳೂ, ನಾಧಕ ಲಕ್ಷಣಗಳೂ ಜೊತೆಯಲ್ಲಿ ಇವೆ. ಸಾವಿರಾರು ಮಂದಿ ಸತ್ಯಾಗ್ರಹಿಗಳು— ಗಂಡು ಹೆಣ್ಣು—ಸಂಜಿಯ ಪಾರ್ವತಿನೆಯಲ್ಲಿ ಈ ಲಕ್ಷಣಗಳನ್ನು ಹೇಳುತ್ತಾರೆ. ಹಳ್ಳಿ ಹಳ್ಳಿಗೂ ಮನೆ ಮನೆಗೂ ಈ ಸಂದೇಶ ತಲ್ಪಿದರೆ ಎಪ್ಪು ಆನಂದ ವಾದಿತು. ಮೊದಲು ನಮ್ಮ ಹೃದಯದಲ್ಲಿ ಅದು ನೆಟ್ಟುರೆ ತಾನೆ ಹೊರಗೆ ಅದು ಹರಿದಿತು. ದಿನವೂ ಹೇಳುವ ವಿಷಯ ಬರೀ ಯಾಂತ್ರಿಕವಾದರೆ ಮನಸ್ಸಿನಲ್ಲಿ ನೆಟ್ಟುದು ಹುಸಿಯಾದಿತು. ಇದು ನಿತ್ಯಪಾರದ್ವಲ್ಲ ದೋಷ; ಮನನ ವಿಲ್ಲದುದು. ನಿತ್ಯಪಾಶದ ಜೊತೆಗೆ ನಿತ್ಯಮನನನ, ನಿತ್ಯ ಆತ್ಮಪರಿಕ್ರೇ ಆಗತ್ಯ.

ಸ್ಥಿತಪ್ರಜ್ಞ ಎಂದರೆ ಸ್ಥಿರಬುದ್ಧಿಯಾಗಳನು. ಆ ಹೆಸರೇ ಇದನ್ನು ಹೇಳಬ್ತುದೆ. ಆದರೆ ಸಂಯಮವಿಲ್ಲದೆ ಬುದ್ಧಿ ಸ್ಥಿರವಾದಿತು ಹೇಗೆ? ಅಂತೇ ಸ್ಥಿತಪ್ರಜ್ಞ ಎಂದರೆ ಸಂಯಮದ ಮೂತ್ರ ಎಂದು ವರ್ಣಿಸಿದೆ. ಆತ್ಮದೊಳಗೆ ಬುದ್ಧಿ, ಒಳ ಹೊರಗಿನ ಇಂದ್ರಿಯಗಳು ಬುದ್ಧಿಯೊಳಗೆ: ಇದು ಸಂಯಮದ ಅರ್ಥ. ಸರ್ವೇಂದ್ರಿಯಗಳಿಗೂ ಕಡಿವಾಣ ಹಾಕಿ ಅವನ್ನು ಕರ್ಮಯೋಗದಲ್ಲಿ ಓಡಿಸುವವನು ಸ್ಥಿತಪ್ರಜ್ಞ. ಇಂದ್ರಿಯಗಳೆಂಬ ಎತ್ತುಗಳಿಂದ ಅವನು ಸ್ವಧರ್ಮಾಚರಣೆಯ ಹೊಲವನ್ನು ಗೆಯುತ್ತಾನೆ. ತನ್ನ ಉಸಿರನ್ನೆಲ್ಲ ಪರಮಾರ್ಥದಲ್ಲಿ ಕಳೆಯುತ್ತಾನೆ.

ಇಂದ್ರಿಯ ಸಂಯಮ ಸುಲಭವಲ್ಲ. ಇಂದ್ರಿಯಗಳನ್ನು ಬಳಸದೆಯೇ ಇರುವುದು ಒಂದು ಬಗೆಯಲ್ಲಿ ಸುಲಭವಾದಿತು. ಮೌನ, ನಿರಾಕಾರಗಳು

ಅಷ್ಟು ಕರಿನವಲ್ಲ. ಇಂದ್ರಿಯಗಳನ್ನು ಬೇಕಾಬಿಟ್ಟಿಯಾಗಿ ಬಿಡುವುದು ಎಲ್ಲರಿಗೂ ಸುಲಭ. ಆದರೆ ಅಪಾಯ ಕಂಡಾಗ ಅಮೇ ತನ್ನ ಅಂಗಾಂಗ ಗಳನ್ನೆಲ್ಲ ಒಳಕ್ಕೆ ಸೆಕೆದುಕೊಳ್ಳವಂತೆ, ನಿರಪಾಯವಾದಲ್ಲಿ ಅವನ್ನು ಬಳಸುವಂತೆ, ವಿಷಯೋಹಭೋಗದಲ್ಲಿ ಇಂದ್ರಿಯಗಳನ್ನು ಸ್ತಂಭಿಸುವುದು, ಪರಮಾಧಿದಲ್ಲಿ ಅವನ್ನು ಉಪಯೋಗಿಸುವುದು ಸಂಯೇನು. ಇದಕ್ಕೆ ಬಹಳ ಪ್ರಯತ್ನ, ಜ್ಞಾನ ಬೇಕು. ಇಷ್ಟು ಮಾಡಿದರೂ ಅದು ಸರ್ವದಾ ಸಾಧ್ಯವಾದಿತೆಂದು ಹೇಳುವಂತಿಲ್ಲ. ಹಾಗಿದ್ದರೆ ನಿರಾಶರಾಗಬೇಕೇ? ಕೂಡದು. ಸಾಧಕ ಎಂದೂ ನಿರಾಶನಾಗಬಾರದು. ಸಾಧಕ ಎಲ್ಲ ಉಪಾಯವನ್ನೂ ಮಾಡಿ ಕಡವೆಬಿಡ್ಡಲ್ಲಿ ಭಕ್ತಿಯನ್ನು ಜೋಡಿಸಬೇಕು. ಇಂಥ ಅಪರೂಪ ಸೂಚನೆಯನ್ನು ಭಗವಂತ ಈ ಸ್ಥಿತಪ್ರಜ್ಞನ ಲಕ್ಷಣದಲ್ಲಿ ಅಡಗಿಸಿಟ್ಟಿದ್ದಾನೆ. ಸ್ವಲ್ಪೀ ಆರಿಸಿದ ಶಬ್ದಗಳಲ್ಲಿ ಸಂಗ್ರಹವಾಗಿದೆ ಈ ಸೂಚನೆ. ಹೊರೆ ಹೊರೆ ವ್ಯಾಪ್ತಿನಗಳಿಗಂತ ಅದರ ಬೆಲೆ ಹೇಳಬೇಕೆಂದರೆ, ಎಲ್ಲಿ ಭಕ್ತಿ ನೇಮುದಂತೆ ಬೇಕಾಗುತ್ತದೆಯೋ ಅಲ್ಲೇ ಅದನ್ನು ತಂದು ಇಡಲಾಗಿದೆ. ಸ್ಥಿತಪ್ರಜ್ಞನ ಸೆವಿಸ್ತರ ವರ್ಣನೆ ಇಲ್ಲಿ ಬೇಕಾಗಿಲ್ಲ. ನಮ್ಮ ಸಾಧನಾವಸರದಲ್ಲಿ ಭಕ್ತಿಯ ನಾಥನವನ್ನು ಮರೆಯಬಾರದೆಂದು ಅತ್ಯ ನಮ್ಮ ಮನಸ್ಸನ್ನು ಸೆಕ್ಕಿದಿದಾರೆ. ನಿಜವಾಗಿ ಯಾರು ಈಗ ಸ್ಥಿತಪ್ರಜ್ಞರೊ ಶ್ರೀಹರಿಯೇ ಬಲ್ಲ. ನೇವಾಪರಾಯಣ ಸ್ಥಿತಪ್ರಜ್ಞ ಎಂದು ಸದಾ ಪ್ರಾಂಡಲೀಕನ ಮೂತ್ತೆ ನನ್ನ ಕಣ್ಣಿದಿರು ಬಂದು ನಿಲ್ಲಿತ್ತದೆ. ಅದನ್ನೇ ನಾನು ಹೇಳಿದೇನೇ.

ಸ್ಥಿತಪ್ರಜ್ಞನ ಲಕ್ಷಣ ಮುಗಿಯಿತು. ಎರಡನೇ ಅಧ್ಯಾಯ ಮುಗಿಯಿತು. ಸಾಂಖ್ಯಬುದ್ಧಿ (ಸಿಗ್ರೆಂ) + (ಸಗುಂ) ಯೋಗಬುದ್ಧಿ+ (ಸಾಕಾರ) ಸ್ಥಿತಪ್ರಜ್ಞ



ಸಂಪೂರ್ಣ ಜೀವನಶಾಸ್ತ್ರ

ಇದರ ಫಲ ಬ್ರಹ್ಮನಿವಾರಣ ಅಥವಾ ಯೋಜ್ಞವಲ್ಲದೆ ಬೇರೇನಿಡ್ದಿಂತು? ಭಾನುವಾರ, ೨೮-೨-೩೨

## ಗಂ. ಫಲತ್ವಾಗಿಗೆ ಅನಂತರ್ಭಾಲ

ಎರಡನೇ ಅಧ್ಯಾಯದಲ್ಲಿ ನಂಪೂರು ಜೀವನಶಾಸ್ತ್ರವನ್ನು ನೋಡಿದೆವು. ಮೂರನೆಯದರಲ್ಲಿ ಅದರದೇ ಸ್ವಷ್ಟಿಕರಣವಿದೆ. ನೊದಲು ತತ್ವವನ್ನು ನೋಡಿದೆವು. ಈಗದರ ವಿವರ. ಹಿಂದಿನ ಅಧ್ಯಾಯದಲ್ಲಿ ಕರ್ಮಯೋಗದ ವಿವೇಚನೆ ಬಂದಿತ್ತು. ಕರ್ಮಯೋಗದಲ್ಲಿ ಮಹತ್ವದ ಫಲತ್ವಾಗವುಂಟು. ಆದರೆ ಫಲಸಿದ್ಧಿ ಇದೆಯೋ ಇಲ್ಲವೋ? ಮೂರನೆ ಅಧ್ಯಾಯ ಇದಕ್ಕೆ ಉತ್ತರ ಕೊಡುತ್ತದೆ ಫಲತ್ವಾಗಿಯಾದ ಕರ್ಮಯೋಗಿಗೆ ಅನಂತರ್ಭಾಲ.

ನನಗೆ ಲಕ್ಷ್ಯ ಸಂಗತಿ ನೆನಪಾಗುತ್ತದೆ. ಆಕೆಯ ಸ್ವಯಂರ ನಡೆದಿತ್ತು. ದೇವ ದಾನಪರ್ಲೈ ಆಸೆಯಿಂದ ಬಂದಿದ್ದರು. ಲಕ್ಷ್ಯ ಪಣವನ್ನು ಹೊರವಡಿಸಿರಲ್ಲ. ಸಭಾಮಂಟಪಕ್ಕೆ ಬಂದು ‘ಯಾರಿಗೆ ನನ್ನ ಮೇಲೆ ಇಷ್ಟವಿಲ್ಲವೋ ಅವರಿಗೆ ಮಾಲೆ ಹಾಕುತ್ತೀನೆ’ ಎಂದಳು. ಎಲ್ಲರಿಗೂ ಶಾಲನೆಯೇ. ಲಕ್ಷ್ಯ ತನ್ನ ಆಸೆಯಿಲ್ಲದ ವರನನ್ನು ಹುಡುಕಿದಳು. ಶೇಷನ ಮೇಲೆ ಶಾಂತವಾಗಿ ಮಲಗಿದ್ದ ವಿಷ್ಣುವಿನ ಮೂರ್ತಿ ಆಕೆಯ ಕಣ್ಣಗೆ ಬಿತ್ತು. ಅವನ ಕೊರಲಿಗೆ ಮಾಲೆಹಾಕಿ ಅವನ ಪದತಲದಲ್ಲಿ ಇನ್ನೂ ಕೂತಿದಾಳಿ. ‘ಬೇಡದವಗಾದಾಳು ತೊತ್ತು ಭಾಗ್ಯಲಕ್ಷ್ಯ.’\* ಇದೇ ಕೌಶಲ!

ನಾಮಾನ್ಯ ಮನುಷ್ಯ ತನ್ನ ಫಲದ ಸುತ್ತ ಬೇಲಿ ಕಟ್ಟುತ್ತಾನೆ. ಇದರಿಂದ ಅನಂತವಾಗಿ ಸಿಗುವ ಫಲವನ್ನು ಕಳೆದುಕೊಳ್ಳುತ್ತಾನೆ. ಸಾಮಾನ್ಯ ಮನುಷ್ಯ ಅವಾರ ಕರ್ಮವಾಡಿ ಅಲ್ಲ ಫಲ ಗಳಿಸುತ್ತಾನೆ. ಅದೇ ಕರ್ಮಯೋಗಿ ಸ್ವಲ್ಪ ಕರ್ಮವಾಡಿ ಅನಂತರ್ಭಾಲ ಗಳಿಸುತ್ತಾನೆ. ಈ ವ್ಯತ್ಯಾಸ ಒಂದೇ ಒಂದು ಭಾವನೆಯಿಂದ ಆಗುತ್ತದೆ. ಟಾಲಾಸ್ಯಾಯ ಒಂದೆಡಿ ಹೇಳಿದಾನೆ: “ಲೋಕ ಕ್ರಿಸ್ತನ ತ್ವಾಗವನ್ನು ಸ್ತುತಿಸುತ್ತದೆ. ಆದರೆ ಸಂಸಾರಿ ಜೀವ ದಿನವೂ ಎಪ್ಪು ನೆತ್ತರು ಇಂಗಿಸುತ್ತದೆ, ಕಡುಕಣ್ಣ

\* ನ ಮಾರ್ಗೇ ತಯಾಚಿ ರಮಾ ಹೋಯ್ ದಾಸೀ।

ಸಹಿಸುತ್ತದೆ! ಎರಡೆರಡು ಕತ್ತಿಯ ಹೊರೆ ಹೊತ್ತು ಬದುಕು ನೀಗಿಸುವ ಈ ಸಂಸಾರಜೀವ ಕ್ರಿಸ್ತನಿಗಿಂತ ಎಪ್ಪು ಹೆಚ್ಚು ಕಷ್ಟ, ಎಪ್ಪು ಸಂಕಟ ಅನುಭವಿಸುತ್ತದೋ, ಇದರಲ್ಲಿ ಅರ್ಥದಪ್ಪನಾನ್ವದರೂ ದೇವರಿಗಾಗಿ ಸೃಂಗಿದರೆ ಕ್ರಿಸ್ತನೇ ಆದೀತು ಈ ಜೀವ ! ”

ಸಂಸಾರಿಯ ತಪಸ್ಸು ದೊಡ್ಡದು. ಆದರೆ ಅದು ಕ್ವಾದ್ರ ಫಲಕ್ಕಾಗಿ. ವಾಸನೆಯಿದ್ದಂತೆ ಫಲ. ನಮ್ಮ ಪದಾರ್ಥಕ್ಕೆ ನಾವು ಕೊಟ್ಟಿಟ್ಟು ಬೆಲೆಯನ್ನು ಜನ ಕೊಡರು. ಸುಧಾಮ ದೇವರ ಬಳಿಗೆ ಅವಲಕ್ಕೆ ಕೊಂಡೊಯ್ದು. ಆ ಹಿಡಿ ಅವಲಕ್ಕೆ ಒಂದು ಬಿಡಿಕಾಸಿನದೂ ಅಲ್ಲ. ಆದರೆ ಸುಧಾಮನಿಗೆ ಅದು ಬೆಲೆಯಿಲ್ಲದ್ದು. ಆ ಅವಲಕ್ಕೆಯಲ್ಲಿ ಭಕ್ತಿ ತುಂಬಿತ್ತು. ಅದು ಮಂತ್ರಿಸಿದ ಅವಲಕ್ಕೆ. ಆ ಅವಲಕ್ಕೆಯಲ್ಲಿ ಕಣ ಕಣದಲ್ಲೂ ಭಾವನೆಯಿತ್ತು. ಪದಾರ್ಥ ಚಿಕ್ಕದು. ಆದರೂ ಮಂತ್ರ ಅದನ್ನು ದೊಡ್ಡದು ಮಾಡಿತು. ನೋಟುಗಳ ತೂಕ ಎಪ್ಪು? ಸುಟ್ಟರೆ ಒಂದು ಹೆನ್ನಿ ನೀರೂ ಕಾಯಲಿಕ್ಕಿಲ್ಲ. ಆದರೆ ಅದರ ಸೇಲೆ ಮುದ್ರೆಯಿದೆ. ಆ ಮುದ್ರೆಯಿಂದ ಅದರ ಬೆಲೆ ಕರ್ಮಯೋಗದ ಜಾಣಿ ಇದೇ. ಕರ್ಮ ನೋಟು ಇದ್ದಂತೆ. ಭಾವನೆಯು ಮುದ್ರೆಗೆ ಬೆಲೆಯುಂಟು. ಬರೀ ಕರ್ಮಕ್ಕೆ ಬೆಲೆಯಿಲ್ಲ. ಇದೊಂದು ಬಗೆಯಲ್ಲಿ ಮೂರ್ತಿಪೂಜೆಯ ರಹಸ್ಯ. ಮೂರ್ತಿಪೂಜೆಯ ಕಲ್ಪನೆ ಅತ್ಯಂತ ಸುಂದರವಾದುದು. ವಿಗ್ರಹವನ್ನು ತುಂಡುಮಾಡಬಲ್ಲವರಾರು? ಮೊದಲು ತುಂಡು ತುಣುಕಾಗಿದ್ದದೇ ತಾನೆ ಈ ವಿಗ್ರಹ. ನಾನದರಲ್ಲಿ ಜೀವ ತುಂಬಿದೆ. ನನ್ನ ಭಾವನೆ ತುಂಬಿತು. ಭಾವನೆಯನ್ನು ತುಂಡು ಮಾಡಲು ಸಾಧ್ಯವೇ? ಕಲ್ಪ ತುಂಡಾದೀತು, ಭಾವನೆಯಲ್ಲ. ವಿಗ್ರಹದಿಂದ ನನ್ನ ಭಾವನೆ ಮಾಯವಾದರೆ ಅದು ಬರೀ ಕಲ್ಪಾಗಿ ತುಂಡಾಗುತ್ತದೆ.

ಕರ್ಮ ಎಂದರೆ ಕಲ್ಪ, ಕಾಗದ. ತಾಯಿ ಸೋಟ್ಟಿಸೋಟ್ಟಿನಾಗಿ ನಾಲ್ಕು ನಾಲು ಕಾಗದದ ಮೇಲೆ ಬರೆದು ಕಳಿಸಿದರು ಎನ್ನಿ. ಇನ್ನೊಬ್ಬರು ಐವತ್ತು ಹಾಕೆ ಏನಾದರೂ ಬರೆದು ಅರ್ಥ ಸೇರು ತೂಕದಪ್ಪು ಕಾಗದ ಕಳಿಸಿದರೆ ಅದರ ತೂಕ ಹೆಚ್ಚಾಯಿತೆ? ತಾಯಿ ಗೀಡಿದ ನಾಲ್ಕು ನಾಲು ಭಾವನಾ ಭರಿತ, ಪವಿತ್ರ, ಅಮೌಲ್ಯ. ಅದರ ಬೆಲೆ ಉಳಿದ ಕಾಗದಕ್ಕೆ ಬಂದಿತೆ? ಕರ್ಮಕ್ಕೆ ತಂಪೂ ಬೇಕು, ಭಾವನೆಯೂ ಬೇಕು. ಕೂಲಿಯವನು ಕೆಲಸ

ಮಾಡಿದರೆ ಅದಕ್ಕೆ ಬೆಲೆ ಕಟ್ಟಿ, ರೋಕ್ಕು ತೆಗೆದುಕೊಂಡು ಹೋಗು ಎನ್ನುತ್ತೇವೆ. ಆದರೆ ದಕ್ಕಿಣೆಯ ಮಾತು ಹಾಗ್ಲಿ. ದಕ್ಕಿಣೆಯನ್ನು ಸೆನೆಯಿಸಿ ಕೊಡುತ್ತೇವೆ. ಎಪ್ಪು ದಕ್ಕಿಣೆ ಕೊಟ್ಟಿರಿ ಎಂಬ ಪ್ರಶ್ನೆಯಿಲ್ಲ. ಅದರಲ್ಲಿ ತೇವ ಇದೆಯೆ ಎಂಬುದು ಶ್ರವ್ಯಾ. ಮನುಸ್ಕಾತಿಯಲ್ಲಿ ಒಂದು ದೊಡ್ಡ ವಿನೋದವಿದೆ. ಹನ್ನರದು ವರುವ ಗುರುಗೃಹದಲ್ಲಿ ಕಳಿದು, ಪಶುವಾಗಿದ್ದ ವನು ಮನುಸ್ಕನಾದ ಶಿವ್ಯ ಗುರುವಿಗೆ ಏನು ಕೊಡಬಲ್ಲ? ಪೂರ್ವಕಾಲದಲ್ಲಿ ಮೊದಲೇ ರುಸುಂ ತೆಗೆದುಕೊಳ್ಳತ್ತಿದ್ದಿಲ್ಲ. ಈ ವರ್ಣ ಕಲಿತ ಮೇಲೆ ಏನು ಕೊಡಬೇಕಾದಿತೋ ಅದನ್ನು ಆಮೇಲೆ ಕೊಡಬೇಕಾಗುತ್ತಿತ್ತು. ಮನು ಹೇಳುತ್ತಾನೆ: ‘ಕೊಡು ಗುರುವಿಗೆ ಒಂದು ಹೂ, ಒಂದು ಬೀಸಣಿಕೆ, ಒಂದು ಜೊತೆ ಆವಿಗೆ, ಒಂದು ನೀರು ತುಂಬಿದ ತಂಬಿಗೆ.’ ಇದು ಚೀಷ್ಪೆಯಿಲ್ಲ. ಕೊಡಬೇಕಾದುದನ್ನು ಶ್ರದ್ಧೆಯ ಚಿಕ್ಕೆಯೆಂದು ಕೊಡಬೇಕು. ಹೊವಿಗೆ ತೂಕವಿಲ್ಲ. ಅದರಲ್ಲಿ ಅಡಗಿದ ಭಕ್ತಿಗೆ ಬ್ರಹ್ಮಾಂದದಪ್ಪ ತೂಕವಿದೆ.

ಹಾಕುತಲ ತಂಖಿಸಿಯ ದಳವನ್ನು  
ತೂಗಿದಳು ರುಕುಮಿಣಿ ಗಿರಿಧರನಾ\*

ರುಕ್ಕಿಣಿ ಒಂದು ತುಲಸಿದಲದಿಂದ ಗಿರಿಧರನನ್ನು ತೂಗಿದಳು. ಸತ್ಯಭಾಮೇಯ ಮಣಮಣಿ ಒಡವೆಗಳಿಂದ ಕೆಲಸವಾಗಲಿಲ್ಲ. ಭಾವಭಕ್ತಿ ಭರಿತವಾದ ಒಂದು ತುಲಸಿದಳವನ್ನು ರುಕ್ಕಿಣಿ ತಕ್ಕುದಿಯಲ್ಲಿ ಹಾಕಲು ಕೆಲಸವಾಯಿತು. ಆ ದಳ ಮಂತ್ರಿತವಾದುದು; ಬರೀ ದಳವಾಗಿರಲಿಲ್ಲ. ಕರ್ಮಯೋಗಿಗಳ ಕರ್ಮಪೂರ್ಣೀಗೆಯೇ.

ಗಂಗೆಯಲ್ಲಿ ಇಬ್ಬರು ಸಾಂಕೇತಿಕೋಗಿದಾರೆ ಎನ್ನಿ. ಒಬ್ಬ—ಗಂಗೆ ಯೆಂದರೆ ಏನು? ಒಂದು ಭಾಗ ಪ್ರಾಣವಾಯು, ಎರಡು ಭಾಗ ಜಲಜನಕ, ಎರಡೂ ಸೇರಿ ನೀರು ಎಂದ. ಇನ್ನೊಬ್ಬ ಹೇಳಿದೆ—‘ಇದು ಭಗವಾನ್ ವಿಷ್ಣುವಿನ ಪದಕರ್ಮಲದಲ್ಲಿ ಹುಟ್ಟಿದುದು; ಶಂಕರನ ಜಟಾಜೂಟದಲ್ಲಿ ಸೇರಿದುದು; ಇದರ ತೀರದಲ್ಲಿ ಸಾವಿರಾರು ಯುಷಿಗಳು ತಪಸ್ಸುಮಾಡಿದಾರೆ; ಎಹೊಮ್ಮೆ ಪುಣ್ಯಕ್ಷತ್ಯಗಳ ಭಾಗ್ಯ ಇದಕ್ಕಿದೆ; ಇಂಥ ಪವಿತ್ರ ಗಂಗಾಮಾತಿ!’ ಈ ಭಾವನೆಯಿಂದ ತುಂಬಿ ಅವನು ಸಾಂಕೇತಿಕೋ ಡಿದ.

\* ರುಕ್ಕಿಣಿನೇ ಏಕ್ಕು ತಂಖಿಸಿ ದಳಾನೇ ಗಿರಿಧರಪ್ರಭು ತುಳಿಳಾ.

ಹೈದ್ರೇಜನಾವಾಲಾನೂ ಸ್ವಾನಮಾಡಿದೆ. ಇಬ್ಬರಿಗೂ ಮೈ ತೊಳೆಯಿತು. ದೇಹ ಶುದ್ಧಿಯ ಫಲದ ಯೋಚನೆಯೇ ಇಲ್ಲದವನಿಗೂ ಆ ಫಲ ದೊರೆಯಿತು. ಗಂಗೆಯಲ್ಲಿ ಎತ್ತೂ ಮೈ ತೊಳೆದಾವು. ಮನಸ್ಸಿನ ಹೊಲಸು ಹೋಗಬೇಕು ಹೇಗೆ? ಒಬ್ಬನಿಗೆ ಮೈ ತೊಳೆನ ಚಿಲ್ಲರೆ ಫಲ ಸಿಕ್ಕಿತು. ಇನ್ನೊಬ್ಬನಿಗೆ ಇದರ ಜೊತೆಗೆ ಚಿಕ್ಕಶುದ್ಧಿಯ ಅರ್ಮೊಲ್ಯು ಫಲವೂ ಸಿಕ್ಕಿತು.

ನ್ಯಾನಮಾಡಿ ಸೂರ್ಯನಮಸ್ವಾರ ಹಾಕಿದರೆ ವ್ಯಾಯಾಮದ ಫಲವಂತೂ ಸಿಕ್ಕೇಸಿಗುತ್ತದೆ. ಅರೋಗ್ಯಕ್ಕಾಗಿ ನಮಸ್ವಾರ ಮಾಡುವುದಿಲ್ಲ; ಉಪಾಸನೆಗಾಗಿ. ಅದರಿಂದ ಮೈಗೆ ಆಗುವ ಲಾಭವಂತೂ ಇದ್ದೇ ಇದೆ; ಬುದ್ಧಿಯ ಪ್ರಭಿಯೂ ಅರಜುತ್ತದೆ. ಅರೋಗ್ಯದ ಜೊತೆಗೆ ಪ್ರತಿಭಿಯೂ ಸ್ವಾತಿತ್ಯರೂ ಸೂರ್ಯನಿಂದ ದೊರೆತೀತು.

ಕರ್ಮವೇನೋ ಅದೇ. ಭಾವನಾಭೇದದಿಂದ ಬೆಲೆ ವ್ಯತ್ಯಾಸ ವಾಗುತ್ತದೆ. ವಾರವೂಧಿರ ಮನುಷ್ಯನ ಕರ್ಮ ಆತ್ಮವಿಕಾಸಕವಾಗುತ್ತದೆ; ಸಂಸಾರಿಯ ಕರ್ಮ ಆತ್ಮಬಂಧಕವಾಗುತ್ತದೆ. ಕರ್ಮಯೋಗಿ ಒಕ್ಕಲಿಗೆ ನಾದರೆ ಬೇಸಾಯವನ್ನು ಸ್ವಧರ್ಮವೆಂದು ಮಾಡುತ್ತಾನೆ. ಅದರಿಂದ ಅವನ ಹೊಟ್ಟಿಗೆ ಹಿಟ್ಟು ಸಿಗುತ್ತದೆ. ಅದರೆ ಹಿಟ್ಟಿಗಾಗಿ ಅವನು ಆ ಕರ್ಮವನ್ನು ಮಾಡ. ಬೇಸಾಯ ಮಾಡಲಿಕ್ಕೆ ಎಂದು ಹಿಟ್ಟು ಅವನಿಗೆ ಸಾಧನವಾದಿತು. ಸ್ವಧರ್ಮವೇ ಗುರಿ; ಅನ್ನ ಅದಕ್ಕೆ ದಾರಿ. ಉಳಿದ ಬೇಸಾಯಗಾರರಿಗೆ ಹಿಟ್ಟೀ ಗುರಿ; ಬೇಸಾಯದ ಸ್ವಧರ್ಮವೇ ಸಾಧನ. ಹೀಗೆ ಅವರು ತಿರುಗಮುರುಗರು. ಎರಡನೇ ಅಧ್ಯಾಯದಲ್ಲಿ ಸಿಫತಪ್ರಜ್ಞನ ಲಕ್ಷಣದಲ್ಲಿ ಇದನ್ನು ಸ್ವಾರ್ಥಸ್ಯವಾಗಿ ಹೇಳಿದೆ: ಇತರರು ಎಚ್ಚುತ್ತಾಗ ಕರ್ಮಯೋಗಿಗೆ ನಿದ್ದೇ; ಅವರು ಮಲಗಿದಾಗ ಇವನಿಗೆ ಎಚ್ಚರ. ಹೊಟ್ಟಿಗೆ ಸಿಕ್ಕೇತೋ ಇಲ್ಲವೋ ಎಂದು ನಾವು ಜಾಗರೂಕರಾದರೆ, ಕರ್ಮಯೋಗಿಗೆ ತನ್ನ ಕರ್ಮದಲ್ಲಿ ಒಂದು ಗಳಿಗೆಯೂ ವ್ಯಧವಾಗಬಾರದು ಎಂಬುದರಲ್ಲಿ ಎಚ್ಚರ. ವಿಧಿಯಲ್ಲವೆಂದು ಅವನು ತಿನ್ನತ್ತಾನೆ. ಈ ಗಡಿಗೆಗೆ ಏನಾದರೂ ತುಂಬಲೆಬೇಕ್ಕಲ್ಲ ಎಂದು ತುಂಬುತ್ತಾನೆ. ಸಂಸಾರಿಗಳಿಗೆ ಉಣ್ಣುವಾಗ ಅನಂದವಾಗುತ್ತದೆ. ಯೋಗಿಗೆ ಉಣ್ಣುವಾಗ ಕಷ್ಟವಾಗುತ್ತದೆ. ಅಂತೇ ಅವನು ಚಪ್ಪರಿಸಿ ಲಟ್ಟಿಕೆಹಾಕಿ ಉಣ್ಣುವುದಿಲ್ಲ. ಸಂಯು ಕಾಯ್ದು

ಕೊಂಡಾನು. ಒಬ್ಬರ ಇರುಳು ಇನ್ನೊಬ್ಬರಿಗೆ ಹೆಗಲು; ಒಬ್ಬರ ಹೆಗಲು ಇನ್ನೊಬ್ಬರಿಗೆ ಇರ್ಜು. ಒಬ್ಬರ ಆನಂದ ಇನ್ನೊಬ್ಬರ ದುಃখ, ಒಬ್ಬರ ದುಃಖ ಇನ್ನೊಬ್ಬರ ಆನಂದ. ಸಂಸಾರಿ, ಕರ್ಮಯೋಗಿ ಇಬ್ಬರ ಕರ್ಮವೂ ಒಂದೇ ಬಗೆ. ಕರ್ಮಯೋಗಿ ಫಲಾಸಕ್ತಿಯನ್ನು ಬಿಟ್ಟು ಕರ್ಮದಲ್ಲಿ ರಮಣುತ್ತಾನೆಂಬುದೇ ಮುಖ್ಯ. ಸಂಸಾರಿಯಂತೆ ಯೋಗಿಯೂ ತನ್ನತ್ವಾನೆ, ಕುಡಿಯುತ್ತಾನೆ, ಮಲಗುತ್ತಾನೆ. ಆದರೆ ಅವನ ಭಾವನೆಯೇ ಬೇರೆ. ಎಂತಲೇ ಹದಿನಾರು ಅಧ್ಯಾತ್ಮಗಳು ಇದ್ದರೂ ಸ್ಥಿತಪ್ರಜ್ಞನ ಸಂಯೋಜನಾತ್ಮಿಯನ್ನು ಇದಿರಿಗೆ ಕಡೆದು ನಿಲ್ಲಿಸಿದೆ.

ಅದರಿಂದಲೇ ಸಂಸಾರಿ-ಕರ್ಮಯೋಗಿಗಳ ಕರ್ಮದಲ್ಲಿ ಸಾಮ್ಯ-ವೈಷಣಿಕ ಕಾಣಬರುತ್ತದೆ. ಕರ್ಮಯೋಗಿ ಗೋರಕ್ಷಣೆ ಮಾಡುತ್ತಾನೆ ಎನ್ನಿಂದಿನ್ನು ಯೋವ ಉದ್ದೇಶ್ಯದಿಂದ ಮಾಡುತ್ತಾನೆ? ಗೋನೇವೆ ಮಾಡಿ ಸಮಾಜಕ್ಕೆ ಹೇರಳವಾಗಿ ಹಾಲು ಒದಗಿಸೋಣ, ಮನುಷ್ಯನಿಗಿಂತ ಕೆಳಗಿನ ಪ್ರಾಣಿವರ್ಗದಲ್ಲಿ ಗೋವಿಗಾದರೂ ಪ್ರೀತಿ ತೋರಿಸೋಣ, ಎಂದು ಅವನು ಗೋರಕ್ಷಣೆ ಮಾಡಿಯಾನು; ಸಂಬಳಕ್ಕಾಗಿ ಮಾಡಲಾರ. ಸಂಬಳ ಸಿಕ್ಕಿತ್ತು. ಆದರೆ ಆನಂದ ಮಾತ್ರ ಭಾವನೆ ನೀಡುವ ದಾನ!

ಕರ್ಮಯೋಗಿಯ ಕರ್ಮ ವಿಶ್ವದೊಡನೆ ತಾನು ಸಮರಸವಾಗುತ್ತದೆ. ತುಲಸಿಗೆ ನೀರು ಹನಿಸದೆ ಉಂಟ ಮಾಡಬಾರದು ಎಂದು ಕೆಲವರ ನಿಯಮ. ವನಸ್ಪತಿ ಸೃಷ್ಟಿಯೋದನೆ ಪ್ರೀತಿಯ ಎಳೆಗೂಡಿಸಿದ ಸಂಬಂಧ ಇದು. ತುಲಸಿ ಹಸಿದಿದ್ದ ನಾನು ಉಣ್ಣಲ್ಲಿ? ಗೋವಿನೋಡನೆ ಏಕರೂಪ, ಗಡಮರದೊಡನೆ ಏಕರೂಪ. ಹೀಗೇ ಮಾಡುತ್ತ ವಿಶ್ವದ ಏಕರೂಪ ಅನುಭವಕ್ಕೆ ಬರುತ್ತದೆ. ಭಾರತ ಯುಧಧಲ್ಲಿ ಸಂಜೀಗೆ ಎಲ್ಲರೂ ಸಂಧಾರಣಾರ್ಥಿ ಮಾಡಲು ಹೋಗು ಶ್ರೀದ್ದರು. ಆದರೆ ಶ್ರೀಕೃಷ್ಣನೋ ರಥಕ್ಕೆ ಕಟ್ಟಿದ ಕುದುರೆಗಳನ್ನು ಬಿಟ್ಟು ನೀರು ಕುಡಿಸಲು ಕರೆದೊಯ್ಯತ್ತಿದ್ದ. ಅವುಗಳ ಮೈ ತಿಕ್ಕತ್ತಿದ್ದ. ಮೈಗೆ ನೈಟ್ರಿಡ ಬಾಣಗಳನ್ನು ತೆಗೆಯುತ್ತಿದ್ದ. ಆ ಸೇವೆಯಲ್ಲಿ ಭಗವಂತನಿಗೆ ಎಷ್ಟು ಆನಂದವೋ! ಇದನ್ನು ಎಷ್ಟ ವರ್ಣಿಸಿದರೂ ಕವಿಗೆ ತೃಪ್ತಿಯಿಲ್ಲ. ಪೀಠಾಂಬರದಲ್ಲಿ ಹಾಕಿ ಕುದುರೆಗೆ ಹುರ್ಜಾ ತಿನ್ನಿಸುತ್ತಿದ್ದ ವಾಧ್ಯಸಾರಥಿ ಕಣ್ಣದಿರಿಗೆ ಬರಬೇಕು, ಆಗ ಕರ್ಮಯೋಗದ ಆನಂದವನ್ನು ಅರಿಯ

ಬೇಕು. ಪ್ರತಿಯೊಂದು ಕರ್ಮವೂ ಅಧ್ಯಾತ್ಮಿಕ ಕರ್ಮ, ಉಚ್ಚಾರ ಪಾರಮಾರ್ಥಿಕ ಕರ್ಮ. ಖಾದೀ ಕೆಲಸವನ್ನು ನೋಡಿ. ಹೆಗಲಮೇಲೆ ಖಾದಿ ಹೊತ್ತು ಅಲೆದಾಡುವುದು ಬೇಸರವಲ್ಲವೇ? ಇಲ್ಲ. ಎಷ್ಟೋ ಕೋಟಿ ಜನ ಅರಿಹೊಟ್ಟೀಯ ಅಣ್ಣಿ ತಮ್ಮುದಿರಿದಾರೆ. ಅವರಿಗೆ ಒಂದು ತುತ್ತು ಕೊಡ ಬೇಕು ಎಂಬ ಯೋಜನೆಯಲ್ಲಿ ಅವನು ಮುಳುಗಿರುತ್ತಾನೆ. ಒಂದು ಗಜ ಖಾದಿ ಮಾರುವುದೂ ಕೊಡ ಅವನಿಗೆ ದರಿದ್ರನಾರಾಯಣನ ಪೂಜೆ.

### ೭. ಕರ್ಮಯೋಗದ ವಿವಿಧ ಪ್ರಯೋಜನ

ನಿಷ್ಠಾಮ ಕರ್ಮಯೋಗದಲ್ಲಿ ಅದ್ವೃತ ನಾಮಧ್ಯಾನವಿದೆ. ಆ ಕರ್ಮದಿಂದ ಸ್ವಕ್ಷೇಪಿಸುವ ಸಮಾಜಕ್ಕೂ ಪರಮ ಕಲ್ಯಾಣವಾಗುತ್ತದೆ. ಸ್ವಧರ್ಮಾರ್ಥಕರಣ ಮಾಡುವ ಕರ್ಮಯೋಗಿಯ ಶರೀರಯಾತ್ರೆ ನಡೆದೇ ನಡೆಯುತ್ತದೆ. ಶಿಸ್ತನಿಂದ ಉದ್ದೇಶೀಗ ಮಾಡುವುದರಿಂದ ಮೈ ನಿರೋಗಿಯೂ ಸ್ವಭಾವದ ಆಗಿರುತ್ತದೆ. ಅವನ ಕರ್ಮದಿಂದ ಅವನ ಸುತ್ತಲಿನ ಸಮಾಜದ ಯೋಗ ಕ್ಷೇಮವೂ ಜೆನ್ನಾಗಿ ನಡೆಯುತ್ತದೆ. ಹೆಚ್ಚು ಹಣ ದೊರಿತೀತೆಂದು ಕರ್ಮ ಯೋಗಿಯಾದ ಒಕ್ಕಲಿಗ ಅಧಿಮನ್ನಾಗಿ ಹೊಗಿಸೊಸ್ಪನ್ನಾಗಿ ಬೆಳಿಸಿಯಾನೆ? ಅವನ ಕರ್ಮ ಸರ್ವಾಜದ ಕಲ್ಯಾಣಕ್ಕಾಗಿ ಮಾಡಿದುದು. ಸ್ವಧರ್ಮರೂಪಿ ಕರ್ಮ ಯಾವಾಗಲೂ ಸರ್ವಾಜಕ್ಕೆ ಲಾಭಕಾರಿಯೆ. ನನ್ನ ವ್ಯಾವಾರ ಜನರ ಹಿತಕ್ಕಾಗಿ ಎಂಬ ವ್ಯಾಪಾರಿ ಪರದೇಶಿ ಬಟ್ಟೆ ಮಾರಲಿಕ್ಕಿಲ್ಲ. ಅವನ ವ್ಯಾವಾರ ಸಮಾಜೋಪಕಾರಕವಾದಿತು. ತನ್ನನ್ನು ಮರೆತು ನೆರೆಹೊರೆಯ ಸಮಾಜದಲ್ಲಿ ಬೆರಿತುಹೋಗುವ ಕರ್ಮಯೋಗಿ ಯಾವ ಸಮಾಜದಲ್ಲಿ ರುತ್ತಾನೋ ಅಂಥ ಸಮಾಜದಲ್ಲಿ ಸುವ್ಯವಸ್ಥೆ, ಸಮೃದ್ಧಿ, ಸೌಹಂನಸ್ಯ ಇರುತ್ತದೆ.

ಕರ್ಮಯೋಗಿಯ ಕರ್ಮದಿಂದ ಅವನ ಶರೀರಯಾತ್ರೆ ನಡೆದು ದೇಹ, ಬುದ್ಧಿ ತೇಜೋವಂಶವಾಗಿದ್ದೀತು, ಸರ್ವಾಜದ ಕಲ್ಯಾಣವೂ ಅದಿತು. ಇವರಿಂದ ಘಲಗಳಲ್ಲದೆ ಚಿತ್ತಶುದ್ಧಿಯ ಘಲವೂ ಅವನಿಗೆ ಸಿಗುತ್ತದೆ. ‘ಕರ್ಮಣಾ ಶುದ್ಧಿಃ’ ಎಂದು ಗೀತೆ ಹೇಳಿದೆ. ಕರ್ಮ ಚಿತ್ತ ಶುದ್ಧಿಗೆ ಸಾಧನೆ. ನಮ್ಮ ನಿಮ್ಮ ಕರ್ಮವಲ್ಲ. ಕರ್ಮಯೋಗಿ ಮಾಡುವ

ಮಂತ್ರವಕ್ತಾದ ಕರ್ಮದಿಂದ ಅವನಿಗೆ ಚಿತ್ತಶುದ್ಧಿ ಲಭಿಸುತ್ತದೆ. ಮಹಾ ಭಾರತದಲ್ಲಿ ತುಲಾಧಾರ ವೈಶ್ಯನ ಕರ್ತೀಯಿದೆ. ಜಾರ್ಯುಲಿ ಎಂಬ ಭಾರತ್ಯಾಣ ತುಲಾಧಾರನ ಬಳಿಗೆ ಜಾಳ್ಳಾನಂಬಾದನೆಗಾಗಿ ಬರುತ್ತಾನೆ. ತುಲಾಧಾರ ಅವನಿಗೆ ಹೇಳಿದ : ‘ಅಯ್ಯಾ, ಈ ತಕ್ಕಡಿಯ ದಂಡಿಗೆ ಸರಳವಾಗಿರಬೇಕು. ಈ ಬಾಹ್ಯಕರ್ಮ ಮಾಡುತ್ತಾ ತುಲಾಧಾರನ ಮನಸ್ಸೇ ಸರಳವಾಯಿತು. ಅಂಗಡಿಗೆ ದೊಡ್ಡವರೆ ಬರಲಿ, ಮಕ್ಕಳೇ ಬರಲಿ, ದಂಡಿಗೆ ಒಂದೇ ತೆರೆ; ಕೆಳಗೆ - ಮೇಲೆ ಇಲ್ಲವೇ ಇಲ್ಲ. ಉದ್ದೋಽಗದಿಂದ ಮನಸ್ಸಿನ ಮೇಲೆ ಪರಿಣಾಮವಾಗುತ್ತದೆ. ಕರ್ಮಯೋಗಿಯ ಕರ್ಮ ಒಂದು ಒಗೆಯ ಜಪ. ಅದರಿಂದ ಅವನಿಗೆ ಚಿತ್ತಶುದ್ಧಿ ಸಿಗುತ್ತದೆ. ನಿಮ್ರಲಂಚಿತ್ತದಲ್ಲಿ ಜಾಳ್ಳಾನದ ಪ್ರತಿಬಿಂಬ ಮೂಡುತ್ತದೆ. ತನ್ನ ತನ್ನ ಕರ್ಮದಲ್ಲೀ ಕರ್ಮಯೋಗಿಗೆ ಕಟ್ಟಕಡಿಗೆ ಜಾಳ್ಳಾನ ಲಭಿಸುತ್ತದೆ. ತಕ್ಕಡಿಯ ದಂಡಿಗೆಯಿಂದ ತುಲಾಧಾರನಿಗೆ ಸಮವೃತ್ತಿ ಸಿಕ್ಕಿತು. ಸೇನಾ ಎಂಬ ನಾಮಿತು. ಪರರ ತಲೆಯ ಕೊಳೆಯನ್ನು ತೆಗೆಯುತ್ತಾ ಸೇನಾಗೆ ಜಾಳ್ಳಾನ ಉದಯಿಸಿತು. ‘ನಾನು ಇತರರ ತಲೆಯ ಕೊಳೆ ತೆಗೆಯುತ್ತಿದೇನೆ, ನನ್ನ ತಲೆಯ, ನನ್ನ ಬುದ್ಧಿಯಲ್ಲಿರುವ, ಕೊಳೆಯನ್ನು ತೆಗೆದಿದೇನೆಯ? ’ ಇಂಥ ಆಧ್ಯಾತ್ಮಿಕ ಭಾಷೆ ಅವನಿಗೆ ಆ ಕರ್ಮದಲ್ಲಿ ಸ್ವರಿಸಿತು. ಹೊಲದಲ್ಲಿ ಯಥ್ರೇಕ್ಷವಾಗಿ ಬೆಳೆದ ಕಳೆಯನ್ನು ತೆಗೆಯುತ್ತ ಕೈದಯಿದ ವಾಸನಾವಿಕಾರದ ಕಳೆಯನ್ನು ಕಿತ್ತಿಸೆಯುವ ಬುದ್ಧಿ ಕರ್ಮ ಯೋಗಿಗೆ ಬರುತ್ತದೆ. ಮಣ್ಣಿನಿಂದ ಸೋಗಾದ ಗಡಿಗೆ ಮಾಡುತ್ತಿದ್ದ ಗೋರಾ ಕುಂಬಾರ ತನ್ನ ಬದುಕನ್ನೇ ಒಂದು ಗಡಿಗೆ ಮಾಡಬೇಕೆಂದು ಲೀಕ್ಕಾಕುತ್ತಾನೆ. ಕೈಯಲ್ಲಿ ತಟ್ಟೆಗೋಲು ಹಿಡಿದು ‘ಹಸೀ ಗಡಿಗೆಯೋ ಒಂ ಗಡಿಗೆಯೋ’ ಎಂದು ಶರಣರನ್ನು ಪರೀಕ್ಷೆಕನಾಗುತ್ತಾನೆ. ಕರ್ಮಯೋಗಿಗಳಿಗೆ ಅವರವರ ಉದ್ದೋಽಗದ ಭಾಷೆಯಿಂದಲೇ ಭವ್ಯಜಾಳ್ಳಾನ ಸಿಕ್ಕಿತು. ಅವರ ಕರ್ಮಗಳೇ ಅವರ ಆಧ್ಯಾತ್ಮ ಶಾಲೆಗಳು. ಅವರ ಕರ್ಮಗಳು ಉಪಾಸನಾವನ್ಯವೂ ಸೇವಾಮಯವೂ ಆಗುತ್ತವೆ. ಈ ಕರ್ಮ ಸ್ನೋಡಲಿಕ್ಕೆ ವ್ಯಾವಹಾರಿಕ, ಒಳಗೊಳಿಗೆ ಆಧ್ಯಾತ್ಮಿಕ.

ಕರ್ಮಯೋಗದಿಂದ ಮತ್ತಾ ಒಂದು ಉತ್ತಮ ಫಲವುಂಟು; ಸಮಾಜಕ್ಕೊಂದು ಆದರ್ಶ. ಸಮಾಜದಲ್ಲಿ ಮೊದಲು ಹುಟ್ಟಿದ್ದು, ಆಮೇಲೆ

ಹುಟ್ಟಿದ್ದು ಎಂಬ ಭೇದವಿದ್ದೀ ಇದೆ. ಮೊದಲು ಹುಟ್ಟಿದವರು ಆಮೇಲೆ ಹುಟ್ಟಿದವರಿಗೆ ದಾರಿ ಹಾಕಿಕೊಡುತ್ತಾರೆ. ಹಿರಿಯರು ಕೆರಿಯರಿಗೆ, ತಾಯಿ ತಂದೆ ಮಕ್ಕಳಿಗೆ, ಗುರುಗಳು ಶಿಶ್ಯರಿಗೆ, ನಾಯಕರು ಬೆಂಬಲಿಗರಿಗೆ ಕೃತಿಯಿಂದ ಮೇಲ್ಪುಂತ್ತಿ ಹಾಕಬೇಕು. ಅಂಥ ಮೇಲ್ಪುಂತ್ತಿಯನ್ನು ಕರ್ಮಯೋಗಿಯಲ್ಲದೆ ಮತ್ತಾರು ಹಾಕಬಲ್ಲರು?

ಕರ್ಮಯೋಗಿಗೆ ಕರ್ಮದಲ್ಲೀ ಆಸಂದ ಎಂತಲೇ ಅವನು ಸದಾ ಕರ್ಮನಿರತನಾಗಿರುತ್ತಾನೆ. ಅದರಿಂದ ಸಮಾಜದಲ್ಲಿ ದಂಭಾಚಾರ ಬೆಕೆಯೆದು. ಕರ್ಮಯೋಗಿ ಆತ್ಮತೃಪ್ತನಾದರೂ ಕರ್ಮಮಾಡದೆ ಇರಲಾರ. ತುಕಾರಾಮರು ಹೇಳುತ್ತಾರೆ ‘ಭಜನೆಯಿಂದ ದೇವರು ಸಿಕ್ಕಿದನೆಂದು ಭಜನೆಯನ್ನು ಬಿಟ್ಟುಬಿಡಲೇ? ಭಜನೆ ನಮ್ಮ ಸಹಜ ಧರ್ಮ?’

ಮೊದಲಿಗಾಯ್ತು ಸಂತಸಂಗ | ತುಕಾ ಆದ ಪಾಂಡುರಂಗ |

ಅವನ ಭಜನೆ ಬಿಡಲದೇಕೆ? ಮೂಲಗುಣವ ತೊಡಿಯಲೇಕೆ?\*

ಕರ್ಮದ ಮೆಟ್ಟಲೀರಿ ಶಿಲುರ ಮುಟ್ಟಿದುಢಾಯಿತು. ಕರ್ಮಯೋಗಿ ಶಿಲುರವೇರಿದರೂ ಏಣಿಯನ್ನು ಬಿಡ. ಅವನಿಗೆ ಅದನ್ನು ಬಿಡಲು ನಾಘ್ಯವೇ ಇಲ್ಲ. ಅವನ ಇಂದ್ರಿಯಗಳು ಸಹಜವಾಗಿಯೇ ತಮ್ಮ ಕರ್ಮದಲ್ಲಿ ತೊಡಗಿ ಕೊಳ್ಳುತ್ತವೆ ಸ್ವಧರ್ಮ-ಕರ್ಮದ ಏಣಿಯ ಮಹತ್ವ ಸಮಾಜಕ್ಕೆ ರುಚಿಸುತ್ತದೆ.

ಸಮಾಜದಲ್ಲಿ ದಂಭಾಚಾರ ಸತಿಸುವುದು ಬಹಳ ದೊಡ್ಡ ಕೆಲಸ. ದಂಭದಿಂದ ಸಮಾಜ ಮುಳುಗುತ್ತದೆ. ಜಾಳ್ಳನಿಯೇ ಸುಮೃನೆ ಇದ್ದರೆ ಉಳಿದವರೂ ಸುಮೃನಿದ್ದಾರು. ಜಾಳ್ಳನಿ ನಿತ್ಯತೃಪ್ತ, ಅಂತಸ್ಸುಲಿಮಗ್ನಿ. ಆದ್ದರಿಂದ ಸುಮೃನೆ ಇರಬಲ್ಲ. ಉಳಿದವರು ಮನಸ್ಸಿನೊಳಗೇ ಆಳುತ್ತ ಕರ್ಮಶಾಸ್ಯರಾದಾರು. ಒಬ್ಬ ಆತಸಾತ್ಯಪ್ತನಾಗಿ ಸುಮೃನಿದಾನೆ; ಇನ್ನೊಬ್ಬ ಮನಸ್ಸಿನಲ್ಲಿ ತಳಮಳಸುತ್ತ ಸುಮೃನಿರುವವನಂತೆ ನಿರ್ಬಿಸುತ್ತಾನೆ, ಎಂದರೆ ದಂಭಾಚಾರಿಯಾಗುತ್ತಾನೆ. ಎಂತಲೇ ಎಲ್ಲ ಸಾಧುಶರಣರೂ

\* ಆಧ್ಯಾತ್ಮಾ ಸಂತಸಂಗ – ತುಕಾ ತ್ವಾಲಾ ಪಾಂಡುರಂಗ

ತ್ವಾಚೇ ಭಜನ ರಾಹಿನಾ – ಮೂಳಸ್ಸಭಾವ ಜಾಯಿನಾ

ಗೋಪುರವನ್ನು ಹತ್ತಿದಮೇಲೂ ನಾಥನೆಯನ್ನು ಕೈಬಿಡಲಿಲ್ಲ; ತೀವ್ರ ವಾಗಿಯ ಸಾಥನಾನಿರತರಾಗಿದ್ದರು. ಸಾಯುವತನಕ ಸ್ವಧಮಾಚರಣೆಯಲ್ಲಿ ನಿರತರಾಗಿದ್ದರು. ಮಕ್ಕಳ ಗೊಂಬೆಯಾಟಿದಲ್ಲಿ ತಾಯಿ ಸವಿಗೊಳ್ಳುತ್ತಾಳೆ. ಇದೆಲ್ಲ ಹುಸಿಯೆಂದು ಅರಿತೂ ಆಕೆ ಮಕ್ಕಳಾಟಿದಲ್ಲಿ ಸವಿ ಹುಟ್ಟಿಸುತ್ತಾಳೆ. ತಾಯಿ ಆಟಿದಲ್ಲಿ ಸೇರದೆ ಮಕ್ಕಳಿಗೆ ಸವಿಯಿಲ್ಲ. ಕರ್ಮಯೋಗಿತ್ವಪ್ರಾಣಿಗಿ ಕರ್ಮ ಬಿಟ್ಟರೆ ಉಳಿದವರು ಅತ್ಯಷ್ಟರಾಗಿಯೇ ಕರ್ಮ ಬಿಟ್ಟಾರು. ಮನಸ್ಸಿನಲ್ಲಿ ಆನಂದರಹಿತರೂ ನಿರಾಹಾರಿಗಳೂ ಆಗಿದ್ದಾರು.

ಅಂತೇ ಕರ್ಮಯೋಗಿ ಎಲ್ಲರಂತೆ ತಾನೂ ಕರ್ಮ ಮಾಡುತ್ತಿರುತ್ತಾನೆ. ತಾನು ಒಬ್ಬ ಹೆಚ್ಚುಗಾರ ಎಂದು ಅವನಿಗೆ ಅನಿಸದು. ಇತರರಿಗಿಂತ ಹೆಚ್ಚಿಗೆಯೇ ದುಡಿಯುತ್ತಾನೆ. ಇದು ಪಾರಮಾರ್ಥಿಕ ಕರ್ಮ ಎಂದು ಮುದ್ರಿಕೊತ್ತಲ್ಲ. ಕರ್ಮಕ್ಕೆ ಯಾವ ಸ್ವರ್ಕಟಣೆಯೂ ಬೇಡ. ಉತ್ತಮ ಬ್ರಹ್ಮಚಾರಿಯಾದರೆ, ಇತರರಿಗುತ್ತ ನಿನ್ನ ಕೃತಿಯಲ್ಲಿ ನೂರುವಾಲು ಹೆಚ್ಚು ಉತ್ಸಾಹ ಕಾಣಬರಲಿ. ಆಹಾರ ಕಡವೆ ಸಿಕ್ಕಿರೂ ಕೆಲಸ ಮುಪ್ಪಟ್ಟಾಗಲಿ. ಸಮಾಜಸೇವೆ ಹೆಚ್ಚು ಆಗಲಿ ನಿನ್ನಿಂದ. ನಿನ್ನ ಬ್ರಹ್ಮಚರ್ಯ ಕೃತಿಯಲ್ಲಿ ಕಾಣಲಿ. ಗಂಧಿದ ಸುಗಂಧ ಹೊರಗೆ ಹೊರಡಲಿ.

ಫಲತ್ವಾಗಮಾಡಿದರೆ ಕರ್ಮಯೋಗಿಗೆ ಅನಂತ ಫಲ ಸಿಗುತ್ತದೆ. ಅವನ ಶರೀರಯಾತ್ರಿ ನಡೆದಿತು; ಹೆಚ್ಚು ಮನಸ್ಸು ಸತೇಜವಾಗಿದ್ದಾವು; ಅವನಿರುವ ಸಮಾಜ ಸುಖಿಯಾದಿತು; ಅವನಿಗೆ ಚಿತ್ತಶುದ್ಧಿ ದೊರೆತು ಜ್ಞಾನವೂ ಲಭಿಸಿತು. ಸಮಾಜದ ದಂಭಾಚಾರ ನಶಿಸಿ ಜೀವನದ ಪವಿತ್ರ ಆದರ್ಶ ದೊರೆತಿತು. ಇದು ಕರ್ಮಯೋಗದ ಅನುಭವಸಿದ್ಧ ಮಹಿನೆ.

### ಇಂ. ಕರ್ಮಯೋಗ—ಪ್ರತಿದಲ್ಲಿ ಅಂತರಾಯ

ಉಳಿದವರಿಗಿಂತ ಕರ್ಮಯೋಗಿಯ ಕರ್ಮ ಉತ್ಸಾಹವಾಗಿರುತ್ತದೆ. ಕರ್ಮವೇ ಉವಾಸನೆ; ಕರ್ಮವೇ ಪೂಜೆ. ನಾನು ದೇವರ ಪೂಜೆ ಮಾಡಿದೆ, ಸ್ನೇಹೇಧವನ್ನೂ ಪ್ರಸಾದವನ್ನೂ ತೆಗೆದುಕೊಂಡೆ. ಆ ಸ್ನೇಹೇಧವೇ ಪೂಜೆಯ ಫಲವೇ? ಸ್ನೇಹೇಧಕ್ಕಾಗಿಯೇ ಪೂಜೆಮಾಡುವವನಿಗೆ ಒಡನೆಯೇ ಪ್ರಸಾದದ ಚೂರು ಸಿಗುತ್ತದೆ. ಕರ್ಮಯೋಗಿ ತಾ ಮಾಡಿದ ಪೂಜೆಗೆ

ಪರಮೇಶ್ವರ ದರ್ಶನವನ್ನೇ ಫಲವಾಗಿ ಬೇಡುತ್ತಾನೆ. ತಿನ್ನಲಕ್ಷ್ಯ ಪ್ರಸಾದ ಬೇಕು ಎಂಬ ಕ್ಷೇತ್ರ ಲಾಭದ ಮಾತ್ರೆ ಅವನಿಗೆ ಹೊಳೆಯಂದು. ತನ್ನ ಕರ್ಮದ ಬೆಲೆಯನ್ನು ತಗ್ಗಿಸಲು ಅವನು ಸಿದ್ಧನಲ್ಲ. ಸ್ಥಾಲ ಪ್ರಮಾಣ ದಿಂದ ತನ್ನ ಕರ್ಮವನ್ನು ಅಳಿಯ. ಸ್ಥಾಲದೃಷ್ಟಿಯವರಿಗೆ ಸ್ಥಾಲ ಫಲ. ಹಳ್ಳಿಗರಲ್ಲಿ ಒಂದು ಗಾದೆಯಿದೆ—ಆಳವಾಗಿ ಬಿತ್ತು, ತೇವದಲ್ಲಿ ಬಿತ್ತು. ತೇವವಿಲ್ಲದಲ್ಲಿ ಎಷ್ಟು ಆಳ ಬಿತ್ತಿದರೇನು? ಆಳವೂ ಬೇಕು, ತೇವವೂ ಬೇಕು. ಎರಡೂ ಇದ್ದರೆ ತೇನೆ ಮುಂಗೈಯ ದಪ್ಪವಾದಿತು. ಕರ್ಮ ಆಳವಾಗಿ ಬೇಕು ಎಂದರೆ ಉತ್ಸಂಪ್ನ್ಯವಾಗಬೇಕು. ಅದಕ್ಕೆ ಈಶ್ವರ ಭಕ್ತಿ, ಈಶ್ವರಾ ವರಣಿಯ ತೇವವೂ ಬೇಕು. ಕರ್ಮಯೋಗಿ ಆಳವಾದ ಕರ್ಮ ಮಾಡಿ ಅದನ್ನೆಲ್ಲ ಈಶ್ವರಾಸ್ತಣ ಮಾಡುತ್ತಾನೆ.

ನಮ್ಮಲ್ಲಿ ಪರಮಾಧಿದ ಬಗ್ಗೆ ಹುಚ್ಚಿಭಾವನೆ ಹರಡಿವೆ. ಪರಮಾಧಿ ಸಾಧಕ ಕೈಕಾಲು ಆಡಿಸಬಾರದು, ಏನೂ ಕೆಲಸ ಮಾಡಬಾರದು ಎಂದು ಲೋಕ ತಿಳಿಯುತ್ತದೆ. ನೂಲು ತೆಗೆನವನು, ಬಟ್ಟಿ ನೀಯುವವನು ಹೊಲ ಉಳುವವನು ಎಂಥ ಪರಮಾಧಿ ಎಂದು ಕೇಳುತ್ತದೆ. ಉಟಿ ಮಾಡುವವನು ಹೇಗೆ ಪರಮಾಧಿ ಎಂದು ಮಾತ್ರ ಯಾವಾಗಲೂ ಕೇಳಿದು. ಕರ್ಮಯೋಗಿಯ ದೇವರೇನೋ ಮೈ ತಿಕ್ಕತ್ತ ನಿಂತಿದಾನೆ. ರಾಜನೂಯ ಯಾಗದಲ್ಲಿ ಕೈಯಲ್ಲಿ ಸಗಟಿ ಹಿಡಿದು ಎಂಜಲು ಬಳಿದಿದಾನೆ. ಕಾಡಿನಲ್ಲಿ ದನಗಳನ್ನು ಮೇಯಿಸುತ್ತಾನೆ. ದ್ವಾರಕೆಯ ದೊರೆಯಾದರೂ ಗೋಕುಲಕ್ಕೆ ಹೊದರೆ ಕೊಳ್ಳಲನ್ನಾದುತ್ತ ದನಗಳನ್ನು ಮೇಯಿಸುತ್ತಾನೆ. ಹೀಗೆ ಕುದುರೆ ತಿಕ್ಕವ, ದನ ಕಾಯುವ, ರಥ ಹೊಡಿನ, ಸಗಟಿ ಬಳಿವ, ಕರ್ಮಯೋಗಿ—ಪರಮೇಶ್ವರನನ್ನು ಶರಣರು ತಂದು ನಿಲ್ಲಿಸಿದಾರೆ. ಶರಣರೂ ಅಷ್ಟು—ಒಬ್ಬ ತಕ್ಕಡಿ ಹಿಡಿದ, ಒಬ್ಬ ಕ್ಷೋರಮಾಡಿದ—ಹೀಗೆ ಮುಕ್ತಾಗಿದಾರೆ.

ಇಂಥ ದಿವ್ಯ ಕರ್ಮಯೋಗದಿಂದ ಎರಡು ಕಾರಣಗಳಿಗೆ ಮನುಷ್ಯ ಹಿಂಜರಿಯುತ್ತಾನೆ. ಇಂದ್ರಿಯಗಳ ವಿಶ್ವ ಸ್ವಭಾವ ಲಕ್ಷ್ಯದಲ್ಲಿರಬೇಕು. ಇದು ಬೇಕು ಅದು ಬೇಡ ಎಂಬ ದ್ವಂದ್ವ ಇಂದ್ರಿಯಗಳನ್ನು ಸುತ್ತುವರಿದಿದೆ. ಯಾವುದು ಬೇಕೋ ಅದರಲ್ಲಿ ರಾಗ ಅಥವಾ ಪ್ರೀತಿ; ಯಾವುದು ಬೇಡವೋ ಅದರಲ್ಲಿ ದೈವ ಅಥವಾ ಅಸಹ್ಯ. ಈ ರಾಗದೈವ ಮನುಷ್ಯನನ್ನು ಹರಿದು

ತಿನ್ನುತ್ತದೆ. ಕರ್ಮಯೋಗ ಎನ್ನು ಸುಂದರ. ಎನ್ನು ರಮಣೀಯ, ಎನ್ನು ಅನಂತಫಲಪ್ರದಾಯಿ! ಆದರೆ ಈ ಕಾವು ಕೊರ್ಕಿಂಥ ನಮ್ಮನ್ನು ‘ಇದು ಹಿಡಿ, ಅದು ಬಿಡು’ ಎಂಬ ಗೊಂದಲದಲ್ಲಿ ಸಿಕ್ಕಿಸಿ ಹಗೆಲಿರುಳೂ ಬೆನ್ನು ಹತ್ತುತ್ತದೆ. ಇದರ ಸಹಾಸವನ್ನೇ ಬಿಡು ಎಂದು ಭಗವಂತ ಈ ಅಧ್ಯಾತ್ಮದ ಕೊನೆಯಲ್ಲಿ ಎಚ್ಚರಿಕೆ ಕೊಡುತ್ತಾನೆ. ಸ್ವಿತಪ್ರಜ್ಞನು ಸಂಯಮಮೂರ್ತಿ ಹೇಗೋ ಹಾಗೇ ಕರ್ಮಯೋಗಿಯೂ ಆಗಬೇಕು.

ಭಾಷ್ಣವಾರ.

೮೫-೩-೧೯೫೫.

## ಗಳ. ಕರ್ಮಕ್ಕೆ ವಿಕರ್ಮ ಜೊತೆಯಾಗಬೇಕು

ಹಿಂದಿನ ಅಧ್ಯಾಯದಲ್ಲಿ ನಿಷ್ಠಾಮುಕರ್ಮದ ವಿವೇಚನೆ ಮಾಡಿದೆವು. ಸ್ವಧರ್ಮವನ್ನು ಬಿಟ್ಟು ಅವಾಂಶರ ಧರ್ಮವನ್ನು ಹಿಡಿದರೆ ನಿಷ್ಠಾಮು ಫಲ ನಾಘ್ಯವಲ್ಲ. ಸ್ವದೇಶೀ ವಸ್ತುಗಳನ್ನು ಮಾರುವುದು ವ್ಯಾಪಾರದ ಸ್ವಧರ್ಮ. ಈ ಸ್ವದೇಶೀ ಧರ್ಮವನ್ನು ಬಿಟ್ಟು ೩,೦೦೦ ಮೈಲು ದೂರದ ವಿದೇಶೀ ನಾಮಾನನ್ನು ಮಾರುವಾಗ ಹೆಚ್ಚು ಲಾಭ ಬರುತ್ತದೆಂಬ ಮಾತು ಮನಸ್ಸಿನ ನಲ್ಲಿರುತ್ತದೆ. ಅದರಲ್ಲಿ ನಿಷ್ಠಾಮು ಹೇಗೆ ಬಂದಿರುತ್ತಾ? ನಾವು ಮಾಡುವ ಕರ್ಮ ನಿಷ್ಠಾಮುವಾಗಲು ಸ್ವಧರ್ಮದ ಆಚರಣೆ ಆಗತ್ಯ. ಸ್ವಧರ್ಮಾಚರಣೆ ಸಕಾಮವು ಆಗಬಲ್ಲದು. ಅಹಿಂಸೋಪಾಸಕನಿಗೆ ಹಿಂಸೆ ವಜ್ರವೆ ತಾನೆ. ಆದರೆ ಹೊರಗಡೆ ಅಹಿಂಸಕನಾಗಿದ್ದರೂ ವಾಸ್ತವ ವಾಗಿ ಹಿಂಸಾಮಯನಾಗಿರಬಲ್ಲ. ಹಿಂಸೆ ಮನಸ್ಸಿನ ಗುಣ. ಹೊರಗೆ ಹಿಂಸಾ ಕರ್ಮ ಮಾಡದ ಮಾತ್ರಕ್ಕೆ ಮನಸ್ಸು ಅಹಿಂಸಕನಾಗದು. ಕತ್ತಿಹಿಡಿದರೆ ಹಿಂಸಾವೃತ್ತಿ ಸ್ವಷ್ಟವಾಗಿ ಕಾಣುತ್ತದೆ. ಕತ್ತಿ ಬಿಟ್ಟರೆ ಅದು ಅಹಿಂಸೆ ಎನ್ನಲಾಗದು. ಸ್ವಧರ್ಮಾಚರಣೆಯ ಗುಟ್ಟು ಇದೇ. ನಿಷ್ಠಾಮುಕಾಗಿ ಪರಧರ್ಮವನ್ನು ಬಿಡಲೇಬೇಕು. ಬಿಟ್ಟರೆ ನಿಷ್ಠಾಮುಕ್ಕೆ ಗಣೇಶಾಯ ನಮಃ ಅದಂತಿ. ಅದರಿಂದಲೇ ಗುರಿ ಮುಟ್ಟಿದಂತಾಗಲಿಲ್ಲ.

ನಿಷ್ಠಾಮುತ್ತಿ ಮನಸ್ಸಿನ ಧರ್ಮ. ಈ ಗುಣ ಮನಸ್ಸಿನಲ್ಲಿ ಆರಳಲು ಬರೀ ಸ್ವಧರ್ಮಾಚರಣೆ ನಾಲದು. ಉಳಿದ ಸಾಧನೆಗಳನ್ನೂ ಮಾಡ ಬೇಕಾದೀತು. ಬರೀ ಎಣ್ಣೆ ಹಾಕಿದ ಮಾತ್ರಕ್ಕೆ ದೀಪ ಉರಿಯುತ್ತದೆಯಿ? ಬೆಂಕಿಯೂ ಬೇಕು, ಬೆಳಕೂ ಬೇಕು; ಬೆಳಕು ಇದ್ದರೇನೇ ಕತ್ತಲು ಅಳಿದೀತು. ಸ್ವಧರ್ಮಾಚರಣೆಯ ಎಣ್ಣೆಗೂ ಬೆಳಕು ಬೇಕು. ಹೇಗೆ ಹೊತ್ತಿಸಬೇಕು ಈ ಬೆಳಕನ್ನು? ಇದಕ್ಕೆ ಮಾನಸಿಕ ಸಂಶೋಧನೆ ಬೇಕು. ಆತ್ಮ ಪರೀಕ್ಷೆಮಾಡಿ ಚಿತ್ತಕ್ಕೆ ಹತ್ತಿದ ಹೊಲಸನ್ನು ತೊಳೆಯಬೇಕು. ಮೂರನೆಯ ಅಧ್ಯಾಯದ ಕೊನೆಯಲ್ಲಿ ಇದೇ ಮುಖ್ಯ ಸೂಚನೆಯನ್ನು ಕೊಟ್ಟಿದ್ದಾನೆ ದೇವರು. ಆ ಸೂಚನೆಯಿಂದ ಹುಟ್ಟಿದ್ದ ನಾಲ್ಕನೆಯ ಅಧ್ಯಾಯ.

ಕರು ಎಂದರೆ ಗೀತೆಯಲ್ಲಿ ಸ್ಪೃಧರು ಎಂದರ್ಥ. ನಾವು ತಿನ್ನು ತ್ತೀವೇ, ಕುಡಿಯುತ್ತೀವೇ, ಮಲಗುತ್ತೀವೇ; ಇದೆಲ್ಲವೂ ಕರುವೇ. ಆದರೆ ಇವನ್ನು ಗೀತೆಯಲ್ಲಿ ಕರುವೆಂದಿಲ್ಲ. ಸ್ಪೃಧರೂಚರಣೆಯೇ ಕರು. ಅದನ್ನು ಮಾಡಿ ಮಡಿಲಲ್ಲಿ ನಿಷ್ಠಾಮು ತುಂಬಿಕೊಳ್ಳಬೇಕಾದರೆ ಇನ್ನೊಂದು ಹಿರಿಯ ನೆರವು ಬೇಕು; ಕಾಮಕೋರ್ಧಿಗಳನ್ನು ಗೆಲ್ಲುವುದು. ಗಂಗಾ ಪ್ರವಾಹದಂತಿ ಜಿತ್ತುವು ರಾಂತಪ್ರಾ ನಿವರ್ಣಲವೂ ಆಗದೆ ನಿಷ್ಠಾಮುವಿಲ್ಲ. ಜಿತ್ತುಸಂಜೋಧನೀಗಾಗಿ ಮಾಡಬೇಕಾದ ಕರುಕ್ಕೆ ಗೀತೆ ವಿಕರು ಎಂದು ಹೇಸರು ಕೊಟ್ಟಿದೆ. ಕರು, ವಿಕರು, ಅಕರು—ಈ ಮೂರು ಶಬ್ದಗಳು ನಾಲ್ಕನೆಯ ಅಧ್ಯಾಯದಲ್ಲಿ ಬಹಳ ಮುಖ್ಯವಾದುವು. ಕರುವೆಂದರೆ ಸ್ಪೃಧರೂಚರಣೆಯ ಹೊರಿಗಿನ ಸ್ವಾಳಕ್ತಿಯೇ: ಈ ಹೊರಿಗಿನ ಕರುದಲ್ಲಿ ಮನಸ್ಸನ್ನು ತುಂಬುವುದು ವಿಕರು. ಹೊರಿಗಿನಿಂದ ನಾವು ನಮಸ್ಕಾರ ಮಾಡುತ್ತೀವೇ. ಹೊರಿಗೆ ತಲೆಬಾಗಿದುದಕ್ಕೆ ಜೊತೆಯಾಗಿ ಒಳಗೆ ಮನಸ್ಸು ಭಾಗದಿದ್ದರೆ ಆ ಕ್ರಿಯೆ ಷ್ವಧವಾದಕ್ಕಿಂತ ಕ್ರಿಯೆ ಎರಡು ಬಗೆ. ಅಂತರಾಭಾಷ್ಯ ಕರುವಾಗಬೇಕು. ಹೊರಿಗೆ ನಾನು ಶಿವಲಿಂಗದ ನೇರಲೇ ಸತತ ಧಾರೆ ಎರಡು ಅಭಿಷೇಕ ಮಾಡುತ್ತೀನೇ. ಇದರ ಜೊತೆಗೆ ಮನಸ್ಸಿನಲ್ಲಿ ಶಿವಚಿಂತನೆಯ ಅಖಿಂಡ ಧಾರೆ ಹರಿಯದಿದ್ದರೆ ಈ ಅಭಿಷೇಕಕ್ಕೆ ಏನು ಬೇಲೆ? ಇದಿನ ಲಿಂಗವೂ ಕಲ್ಲು, ನಾನೂ ಕಲ್ಲು. ಕಲ್ಲಿನಿದಿರಿಗೆ ಕಲ್ಲು ಕೂತಂತೆ. ಹೊರಿಗಿನ ಕರುಕ್ಕೆ ಜಿತ್ತುಶಿಧಿಯ ಕರು ಜೊತೆಯಾದಾಗಲೇ ನಿಷ್ಠಾಮು ಕರುಯೋಗ.

‘ನಿಷ್ಠಾಮು ಕರು’ ಶಬ್ದಪ್ರಯೋಗದಲ್ಲಿ ಕರುಕ್ಕೆಂತಲೂ ನಿಷ್ಠಾಮು ಶಬ್ದಕ್ಕೇ ಹೆಚ್ಚು ಮಹತ್ವ. ‘ಅಹಿಂಸಾತ್ಮಕ ಅಸಹಕಾರ’ ದಲ್ಲಿ ಅಸಹಕಾರ ಕ್ಷೀಂತ ಅಹಿಂಸಾತ್ಮಕ ಎಂಬುದೇ ಮುಖ್ಯ. ಆದರಲ್ಲಿ ಅಹಿಂಸಾತ್ಮಕ ಎಂಬುದನ್ನು ಕಳೆದು ಬರೀ ಅಸಹಕಾರವನ್ನು ಹಿಡಿದರೆ ಅದು ಭಯಾನಕ ವಾದಿತ್ತ, ಹೀಗೆಯೇ ಸ್ಪೃಧರೂಚರಣೆಯ ಕರು ಮಾಡುವಾಗ ಮನಸ್ಸಿನಲ್ಲಿ ವಿಕರುವಿರದಿದ್ದರೆ ಅದು ನೋಸ.

ಇಂದು ಸಾರ್ವಜನಿಕ ಸೇವೆ ಮಾಡುವವರು ಸ್ಪೃಧರುವನ್ನೇ ಆಚರಿಸುತ್ತಿದ್ದಾರೆ. ಜನ ಬಡವರೂ ದುಃಖಿಗಳೂ ಆಗಿರುವಾಗ ಅವರ

ಸೇವೆ ಮಾಡಿ ಅವರಿಗೆ ಸುಖ ತರುವುದು ಓಫ್‌ಪಾರ್ಪ್ರೆ ಧರ್ಮ. ಹಾಗೆಂದರೆ ಸಾರ್ವಜನಿಕ ಸೇವಕರಲ್ಲಿ ಕರ್ಮಯೋಗಳೆನ್ನಲ್ಲಿ ಲಾಗದು. ಲೋಕಸೇವೆ ಮಾಡುವನನ ಮನಸ್ಸಿನಲ್ಲಿ ಶುದ್ಧಭಾವನೆಯಿಲ್ಲದಿದ್ದರೆ ಆ ಸೇವೆ ಭಯಾನಕ ವಾದಿತು. ನಮ್ಮ ಕುಟುಂಬಸೇವೆ ಮಾಡುವಾಗ ನಾವು ಎಷ್ಟು ಗರ್ವ, ಎಷ್ಟು ದೈಹಿಕ ಮತ್ತು ಎಷ್ಟು ಸ್ವಾಧ್ಯ ಕಚ್ಚಿಕೊಳ್ಳುತ್ತೇವೋ ಲೋಕಸೇವೆ ಯಲ್ಲಿ ಅಷ್ಟೇ ಇದೆ. ಇವೊತ್ತು ಲೋಕಸೇವಕರ ಗುಂಪಿನಲ್ಲಿ ಇದೇ ಕಾಣುತ್ತದೆ.

### ಒಂ. ಉಭಯ ಸಂಯೋಗದಿಂದ ಆಕರ್ಷಣ್ಯೇಟಿ

ಕರ್ಮಕ್ಕೆ ಮನಸ್ಸನ್ನು ಜೊತೆಮಾಡಬೇಕು. ಈ ಮನಸ್ಸಿನ ಮೇಳನ ವನ್ನು ಗೀತಿ ವಿಕರ್ಮವೆನ್ನುತ್ತದೆ. ಹೊರಗೆ ಸಾದಾ ಕರ್ಮ. ಒಳಗೆ ಈ ವಿಶೇಷ ಕರ್ಮ. ಅವರನರ ಮನಸ್ಸಿನ ಅಗತ್ಯದಂತೆ ಈ ವಿಶೇಷ ಕರ್ಮ ಬೇರೆ ಬೇರೆ ಇರುತ್ತದೆ. ವಿಕರ್ಮದ ಇಂಥ ನಾ ನಾ ಪ್ರಕಾರಗಳ ನ್ನು ಉದಾಹರಣೆಗಾಗಿ ನಾಲ್ಕನೇ ಅಧ್ಯಾತ್ಮದಲ್ಲಿ ಹೇಳಿದೆ. ಆರನೇ ಅಧ್ಯಾತ್ಮದಲ್ಲಿ ಇದನ್ನೇ ವಿಸ್ತೃತಿಸಲಾಗಿದೆ. ಈ ವಿಶೇಷ ಕರ್ಮವನ್ನು, ಈ ಮನಸ್ಸಿನ ಅನುಸಂಧಾನವನ್ನು ಜೋಡಿಸಿದಾಗ ನಿಷ್ಪಾಮದ ಕುಡಿ ಬೆಳಗುತ್ತದೆ. ಕರ್ಮ ವಿಕರ್ಮಗಳು ಕೂಡಿದರೆ ಮೆಲ್ಲಮೆಲ್ಲನೆ ನಿಷ್ಪಾಮವ್ಯತ್ಯಿ ಒಳಗೆ ಮೂಡುತ್ತದೆ. ಮೈ ಮನಸ್ಸು ಬೇರೆ ಬೇರೆ ವಸ್ತುಗಳಾಗಿದ್ದರೆ ಅವಗಳ ಸಾಧನಕ್ರಮ ಬೇರೆ ಬೇರೆ ಆಗುತ್ತಿತ್ತು. ಎರಡೂ ಒಟ್ಟುಗೂಡಿದರೆ ಗುರಿ ಕೈಗೂಡುತ್ತದೆ. ಮನ ಒತ್ತಂಟಿಗೆ, ಮೈ ಬೇರೆ ಕಡೆ ಆಗಬಾರದಿಂದೇ ಶಾಸ್ತ್ರಕಾರರು ದ್ವಿಮುಖ ಮಾರ್ಗವನ್ನು ಸೂಚಿಸಿದಾರೆ. ಭಕ್ತಿಯೋಗದಲ್ಲಿ ಹೊರಗೆ ತಪಸ್ಸನ್ನು ಹೇಳಿದರೆ ಒಳಗೆ ಜಪವನ್ನು ಸೂಚಿಸಿದಾರೆ. ಹೊರಗೆ ಉಪವಾಸಾದಿ ತಪಸ್ಸು ನಡೆದಾಗ ಒಳಗೆ ಜಪಾದಿ ಕ್ರಿಯೆ ನಡೆಯಿದದ್ದರೆ ಎಲ್ಲವೂ ಷ್ಯಾಧ್ವಾಗುತ್ತದೆ. ತಪಸ್ಸನ್ನು ಪ್ರೀರಿಸಿದ ಭಾವನೆ ಒಳಗೆಲ್ಲ ತುಂಬಿಕೊಂಡಿರಬೇಕು. ಉಪವಾಸವೆಂದರೇನೇ ದೇವರ ಇದಿರಿಗೆ ಕೂಡುವುದು. ಪರಮೇಶ್ವರನಲ್ಲಿ ಚಿತ್ತವಿರಲಿ ಎಂದು ಹೊರಗಣ ಭೋಗದ

ಬಾಗಿಲನ್ನು ಮುಕ್ಕೆಬೇಕು. ಹೊರಗಳ ಭೋಗವನ್ನು ನಿಲ್ಲಿಸಿ ಒಳಗೆ ಮನಸ್ಸಿನಲ್ಲಿ ದೈವಚಿಂತನನಿಲ್ಲಿದ್ದರೀ ಈ ಹೊರಗಳ ಉಪವಾಸಕ್ಕೆ ಏನು ಬೆಲೆಿ? ಈಶ್ವರಚಿಂತನೆ ಮಾಡದೆ ಮನಸ್ಸಿನಲ್ಲಿ ತಿಂಡಿಯ ಚಿಂತೆ ನಡೆಸಿದರೆ ಭಾರಿ ಸಂತಪ್ರಕಣೆಯೇ ಆದ್ದತೆ. ಮನಸ್ಸಿನೊಳಗೇ ನಡೆದ ಈ ಉಟಕ್ಕಿಂತ, ಈ ವಿಷಯಚಿಂತನೆಗಿಂತ ಭಯಂಕರವಸ್ತು ಮತ್ತೊಂದಿಲ್ಲ. ತಂತ್ರದೂಡನೆ ಮಂತ್ರವೂ ಬೇಕು. ಬರಿ ಹೊರಗಳ ತಂತ್ರಕ್ಕೆ ಬೆಲೆಯಿಲ್ಲ. ಕೇವಲ ಕರ್ಮಹೀನ ಮಂತ್ರಕ್ಕೂ ಬೆಲೆಯಿಲ್ಲ. ಕ್ರಿಯೆಯಲ್ಲೂ ಸೇವೆ, ಹೃದಯ ದಲ್ಲೂ ಸೇವೆ ಬೇಕು. ಆಗಲೇ ಕ್ರಿಯೆಯಲ್ಲಿ ನಿಜವಾದ ಸೇವೆಯಾದೀತು.

ಹೃದಯದೊಳಗಿನ ಸ್ಥಾತ್ಮರಸಭಾಕ್ಷರರಣಿಯಲ್ಲಿ ಹರಿದು ಭಾರತಿದ್ದರೆ ಸ್ವಧರ್ಮಾಚರಣೆ ಶುಷ್ಪವಾದಿತು. ಅದು ನಿಷಾಘವಾದ ಹಣ್ಣು ಹೂ ಬಿಡಲಿಕ್ಕಿಲ್ಲ. ನಾವು ರೋಗಿಗಳ ಆರ್ಥಿಕ ಮಾಡಬಹುದು. ಅದರಲ್ಲಿ ಮೆದುವಾದ ಕಸಿಕರ ಭಾವವಿರದಿದ್ದರೆ ಆ ಆರ್ಥಿಕ ನಿರಸವೂ ಬೇಸರದ್ದು ಆಗುತ್ತದೆ. ಅದೊಂದು ಭಾರವೇ ಆಗುತ್ತದೆ. ರೋಗಿಗೂ ಆ ಸೇವೆ ಭಾರವಾದಿತು. ಶುಶ್ಲಾವಿಯಲ್ಲಿ ಮನಸ್ಸಿನ ಸಹಕಾರವಿರದಿದ್ದರೆ ಅದರಿಂದ ಅಹಂಕಾರ ಹುಟ್ಟಿತು. ಇವೊತ್ತು ನಾನು ಅವನಿಗೆ ಆಗಿದ್ದೇನೆ. ನಾಳಿನ ನನಗೆ ಅವನು ಆಗಲಿ, ಅವನು ನನ್ನ ಸ್ತುತಿಮಾಡಲಿ ಎಂಬ ಯೋಜನೆ ಹುಟ್ಟಿಯಾವು. ಇಷ್ಟ ಸೇವೆ ಮಾಡಿದರೂ ಈ ರೋಗಿ ಸಿಡಿವಿಡಿಗೊಳ್ಳುತ್ತಾನೆಂದು ನಮಗೆ ತಾರಸಾದಿತು. ರೋಗಿಗೆ ಸಹಜವಾಗಿಯೇ ಸಿಡಿಮಿಡಿ. ಮನಸ್ಸಿನಲ್ಲಿ ಸೇವಾ ಭಾವನೆ ಇಲ್ಲದವನಿಗೆ ಆ ಸಿಡಿವಿಡಿ ಬೇಸರವಾದಿತು.

ಕರ್ಮಕ್ಕೆ ಅಂತರಂಗ ಮೇಳವಿಸಿದರೆ ಆ ಕರ್ಮ ವಿಶಿಷ್ಟವಾಗುತ್ತದೆ. ಎಣ್ಣೆ ಬತ್ತಿಗಳ ಜೊತೆಗೆ ಜೊತ್ತೆ ಸೇರಿದರೆ ಬೆಳಕಾದಿತು. ಕರ್ಮಕ್ಕೆ ವಿಕರ್ಮ ಜೊತೆಯಾದರೆ ನಿಷಾಘಮ ಬರುತ್ತದೆ. ಸಿಡಿಮುದ್ದಿಗೆ ಬೆಂಕೆಯಿಟ್ಟರೆ ಅದು ಸ್ವೇಚ್ಛವಾಗುತ್ತದೆ. ಅದರಲ್ಲಿ ಶಕ್ತಿ ನಿಮಾಳವಾಗುತ್ತದೆ. ಕರ್ಮ ಬಂಡೂಕಿನ ಸಿಡಿಮುದ್ದಿನಂತೆ. ಅದಕ್ಕೆ ವಿಕರ್ಮದ ಬೆಂಕೆಹತ್ತಿತ್ತು ತೋ ಕೆಲಸವಾಗುತ್ತದೆ. ವಿಕರ್ಮ ಜೊತೆಗೂಡಿರುವತನಕ ಕರ್ಮ

ಬರೀ ಜಡ ; ಅದರಲ್ಲಿ ಜೇತನವಿಲ್ಲ ಒಮ್ಮೆ, ವಿಕರ್‌ದ ಕಿಡಿ ಅದರಲ್ಲಿ ಬಿದ್ದರೆ ಆ ಕರ್ಮದಲ್ಲಿ ಹುಟ್ಟಿರುವ ನಾಮಧ್ಯರ್ ಅವಣಿನಿರೀಯ. ಹಿಡಿ ಮದ್ದ ಕೆಸೆಯಲ್ಲಿದ್ದೀತು, ಅಡಲು ಬಂದಿತು. ಕೊಂಚ ಬೆಂಕಿ ತಗುಲಿತೋ ಶರೀರ ಲಿಪಿದ್ವಾದಿತು.

ಸ್ವಧರ್ವಾಚರಣೆಯಲ್ಲಿ ಅನಂತ ನಾಮಧ್ಯರ್ ಗುಪ್ತವಾಗಿರುತ್ತದೆ. ಅದಕ್ಕೆ ವಿಕರ್‌ವನ್ನು ಜೋಡಿಸಿ ನೋಡು. ಎಂಥ ಕಾರಂತಿಯಾಗು ತ್ತದೋ ! ಅಹಂಕಾರ ಕಾಮಕೋರ್ಧಗಳನ್ನು ಈ ಸೈನ್ಯಾಟನ ನಿನಾರ್ಮ ಮಾಡುತ್ತದೆ : ವರಮ ಜ್ಞಾನದ ಸಿಪ್ಪತ್ತಿಯಾಗುತ್ತದೆ.

ಕರ್ಮ ಜ್ಞಾನಕ್ಕೆ ಉರವಲಿದ್ದಂತೆ. ಸುಮ್ಮನೆ ಒಂದು ಕಟ್ಟಿಗೆ ಬಿದ್ದಿರುತ್ತದೆ. ಅದನ್ನು ಹೊತ್ತಿಸಿ, ಅದು ಧಗಧಗ ಉರಿಯುತ್ತದೆ. ಆ ಕಟ್ಟಿಗೆ, ಈ ಬೆಂಕೆ-ಎಪ್ಪು ಭೇದ ! ಆ ಕಟ್ಟಿಗೆಯದೇ ತಾನೆ ಈ ಬೆಂಕೆ. ಕರ್ಮದಲ್ಲಿ ವಿಕರ್‌ವನ್ನು ತುಂಬಿದರೆ ಆ ಕರ್ಮ ದಿವ್ಯವಾಗಿ ಕಾಣುತ್ತದೆ. ತಾಯಿ ಮಗನ ಬೆನ್ನನ್ನು ಸವರುತ್ತಾಳೆ. ಒಂದು ಕ್ಯೇ ಒಂದು ಬೆನ್ನು ಸವರಿದರೆ ಅದರಲ್ಲಿನಿದೆ ? ಅದರೆ ಈ ನಾಮಾನ್ಯ ಕರ್ಮದಿಂದ ಆ ತಾಯಿ ಮಕ್ಕಳ ಮನಸ್ಸಿನಲ್ಲಿದ್ದ ಭಾವನೆಯನ್ನು ಬಣ್ಣಿಸಬಲ್ಲವರಾರು ? ಇಷ್ಟ ಅಡ್ಡಗಲದ ಬೆನ್ನಿನ ಮೇಲೆ ಇಷ್ಟ ಭಾರದ ನುಣುಪು ಕ್ಯೇ ಆಡಿಸಿದರೆ ಅನಂದವಾಗುತ್ತದೆ ಎಂದು ಯಾರಾದರೂ ಸಮಾಕರಣ ಮಾಡಿದರೆ ನಗೆಗೀಡಾದಿತು. ಕ್ಯೇಯಾಡಿಸುವ ಈ ಕ್ರಿಯೆ ತೀರಾ ಹೈದ್ರ. ಆದರೆ ಆ ಕ್ರಿಯೆಯಲ್ಲಿ ತಾಯಿಯ ಹೃದಯ ತುಂಬಿ ತುಳುಕಿದೆ. ಅಲ್ಲಿ ವಿಕರ್ ತುಂಬಿದೆ. ಅದರಿಂದ ಅಪ್ರಾವ ಅನಂದ ಸಿಗುತ್ತದೆ. ತುಲಸಿ ರಾಮಾಯಣದಲ್ಲಿ ಒಂದು ಸಂಗತಿಯಿದೆ. ರಾಷ್ಟ್ರಸದೊಡನೆ ಯುದ್ಧಮಾಡಿ ಬರುತ್ತಾರೆ ವಾನರರು. ಅವರಿಗೆ ಗಾಯಗಳಾಗಿವೆ, ಮೈಯಲ್ಲಿ ನೆತ್ತರು ಸುರಿಯುತ್ತಿದೆ. ಪ್ರಭು ರಾಮಚಂದ್ರ ಅವರ ಕಡೆ ಒಮ್ಮೆ, ವೇಮದೃಷ್ಟಿ ಬೀರಿದನೋ ಇಲ್ಲವೋ ಅವರ ನೋವು ನಾಯ ವಾಯಿತು. ಆಗ ರಾಮಚಂದ್ರ ಹೇಗೆ ಕಣ್ಣು ಅರಳಿಸಿದ್ದನೋ ಅದೇ ರೀತಿ ಯಾರಾದರೂ ನಕಲುಮಾಡಿ ಕಣ್ಣು ಅರಳಿಸಿದ್ದರೆ ಅದೇ ಪರಿಣಾಮ ವಾಗು ತ್ತಿತ್ತೆ ? ಆ ಪ್ರಯತ್ನ ಹಾಸ್ಯಾಸ್ಯದ.

ಕರುಂಕೈ ವಿಕರುಂ ಜೊತೆಯಾದರೆ ಅದರಲ್ಲಿ ಶಕ್ತಿಸ್ವೇಷಣವಾಗುತ್ತದೆ, ಅಕರುಂ ನಿಮಾರಣವಾಗುತ್ತದೆ. ಸುಟ್ಟಿರೆ ಕೆಪ್ಪಿಗೆ ಬೂದಿಯಾಗುತ್ತದೆ. ಭಾರಿ ಕೊರಡೆಲ್ಲ ಒಂದು ಹಿಡಿ ನಿರುಪದ್ರವಿ ಬೂದಿಯಾಗುತ್ತದೆ. ಅದನ್ನು ಕೈಯಲ್ಲಿ ತಿಗೆದುಕೊಂಡು ಮ್ಯಾಗೆ ಬಳಿದುಕೊಳ್ಳಬಹುದು ಕರುಂದಲ್ಲಿ ವಿಕರುಂದ ಜೊತ್ತೆ ಹತ್ತಿಸಿದರೆ ಅಕರುಂವಾಗುತ್ತದೆ ಮರವೆಲ್ಲಿ, ಬೂದಿ ಎಲ್ಲಿ? ಕಃ ಕೇನ ಸಂಬಂಧಃ? ಇವುಗಳ ಗುಣಧರು ಗಳಲ್ಲಿ ಏನೂ ನಾವ್ಯವಿಲ್ಲ. ಅದರೂ ಆ ಬೂದಿ ಆ ಮರದ್ದೀ; ಅದರ್ದು ಸಂಶಯವಿಲ್ಲ.

ಕರುಂದಲ್ಲಿ ವಿಕರುಂ ಬೆರೆತರೆ ಆಕರುಂವಾದೀತು ಎಂದರೇನಥರ ಕರುಂ ಮಾಡಿದಂತೆಯೇ ಎನಿಸದು ಎಂದರ್ಥ. ಆ ಕರುಂದ ಭಾಗ ಕಾಣದು. ಮಾಡಿಯೂ ಮಾಡಿದವನಂತೆ ಇರುತ್ತಾನೆ. ಗೀತಿ ಹೇಳುತ್ತದೆ: ಕೊಂಡರೂ ನೀನು ಕೊಂಡ ಹಾಗಲ್ಲ. ತಾಯಿ ಮಗನನ್ನು ಹೊಡಿಯುತ್ತಾಕೊಂಡು ನೀನು ಹೊಡಿದರೆ? ಅದನ್ನು ಮಗು ಸ್ವೀರಿಸಲಿಕ್ಕಿಲ್ಲ ತಾಯಿ ಹೊಡಿದರೂ ಆಕೆಯ ಮಡಿಲಲ್ಲೋ ಮೋರೆ ಮುಚ್ಚಿಕೊಂಡಿತು. ತಾಯಿಯ ಬಾಕ್ಯಕರುಂದಲ್ಲಿ ಚಿತ್ತಶುದ್ಧಿ ಇದೆ. ಆಕೆಯ ಆ ಹೊಡಿ ನಿಷ್ಪಾಮದ್ದು. ಅದರಲ್ಲಿ ಆಕೆಗೇನೂ ನಾವ್ಯಧರವಿಲ್ಲ. ವಿಕರುಂದಿಂದ ಮನಶ್ಚಿಂದಿಯಂದ ಕರುಂದ ಕರುಂತ ಹಾರಿಹೊಗುತ್ತದೆ. ರಾಮನ ಆ ನೋಟ ಒಳಗಿನ ವಿಕರುಂದಿಂದ ಕೇವಲ ವೇ ಮ ಸು ಧಾ ಸಾ ಗ ವಾಯಿತು. ರಾಮನಿಗೆ ಆ ಕರುಂದಲ್ಲಿ ಶ್ರಮವೇನೂ ಇಲ್ಲ. ಚಿತ್ತಶುದ್ಧಿಯಂದ ಮಾಡಿದ ಕರುಂ ನಿರ್ಲೀಪವಾಗಿರುತ್ತದೆ. ಅದಕ್ಕೆ ಪಾಪಪುಣ್ಯ ಯಾವುದೂ ಅಂಟಿದು.

ಇಲ್ಲಿದಿದ್ದರೆ ಕರುಂದ ಭಾರ ನಮ್ಮ ಬುದ್ಧಿಯ ಮೇಲೆ, ಹೃದಯಕ ಮೇಲೆ ಎಷ್ಟುಬಿದ್ದೀತೋ! ನಾಳೆ ರಾಜಕೀಯ ಕೈದಿಗಳನ್ನು ಬಿಡುತ್ತಾರೆಂಬ ಸುದ್ದಿ ಹರಡಿದರೆ ಅ ಗಂಟಿಯ ಹೊತ್ತಿಗೇ ಜನರ ನೆರವಿ ಹೇಗೆ ನೆರೆದಿದೆಯೆಣ ನೋಡಿ. ಎಲ್ಲಾ ಕಡೆ ಗಡಿಬಿಡಿ. ಕರುಂದ ಬಳಿತು-ಕೆಡುಕಿನಿಂದ ನಾವು ಎಷ್ಟು ವ್ಯಾಗ್ರರಾಗುತ್ತೇನೆ. ಕರುಂ ನಮ್ಮನ್ನು ಎಲ್ಲಾ ಕಡೆಗಳಿಂದಲೂ ಸುತ್ತುಗಟ್ಟಿತ್ತದೆ. ಕರುಂ ನಮ್ಮ ಕತ್ತಿನ ಮೇಲೆ ಕೂತು ಸವಾ

ಮಾಡುತ್ತದೆ. ಕಡಲ ನೀರು ಉಕ್ಕೆ ಬಂದು ನೆಲವನ್ನು ಕೊಟ್ಟು ಅಶಾತೆ ಮಾಡುವಂತೆ, ಕರ್ಮ ಚಿತ್ತದೋಳಗೆ ನುಗ್ಗಿ, ಅಲ್ಲಿ ಹೊಳಿಯುಂಟು ಮಾಡುತ್ತದೆ. ಅದರಿಂದ ಸುಖ ದುಃಖದ ಪ್ರಂಪ್ರ ಹುಟ್ಟುತ್ತದೆ, ಶಾಂತಿ ಯೆಲ್ಲ ನಷ್ಟವಾಗುತ್ತದೆ. ಕರ್ಮ ಮುಗಿದುಹೋದರೂ ಅದರ ವೇಗವಿನ್ನೂ ಉಳಿದೇ ಇರುತ್ತದೆ. ಕರ್ಮ ಚಿತ್ತವನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಅಮೇಲೆ ಅದಕ್ಕೆ ನಿದ್ದೆಯೇ ಇಲ್ಲ.

ಇಂಥ ಕರ್ಮದಲ್ಲಿ ವಿಕರ್ಮ ಬೆರಿತರೆ ಸಾಕು, ಎಷ್ಟು ಕರ್ಮ ಮಾಡಿದರೂ ಭಾರ ಶ್ರಮ ಏನಿಸದು. ಮನಸ್ಸು ಧ್ವನಿದಂತೆ ಶಾಂತ, ಸ್ಥಿರ, ತೇಜೋವಯ ಆಗಿರುತ್ತದೆ. ಕರ್ಮದಲ್ಲಿ ವಿಕರ್ಮ ತುಂಬಿದರೆ ಅದು ಅಕರ್ಮವಾಗುತ್ತದೆ. ಕರ್ಮ ಮಾಡಿ ಅಳಿಸಿಹಾಕಿದಂತೆ ಆಗುತ್ತದೆ.

### ೩೬. ಕರ್ಮದ ಕಲೆ – ಸಂತರಿಂದ ಕಲಿ

ಕರ್ಮ ಅಕರ್ಮವಾದಿತು ಹೇಗೆ? ಈ ಕಲೆಯನ್ನು ಯಾರಲ್ಲಿ ಕಾಣಬಹುದು? ಶರಣರಲ್ಲಿ. ಈ ಅಧ್ಯಾತ್ಮದ ಕೊನೆಗೆ ದೇವರು ಹೇಳುತ್ತಾನೆ: ಶರಣರ ಬಳಿಗೆ ಹೋಗಿ ಕಂಡು ಅವರಿಂದ ವಾತ ಕಲಿ. ಕರ್ಮ ಹೇಗೆ ಅಕರ್ಮವಾಗುತ್ತದೆ ಎಂಬುದನ್ನು ಹೇಳುವಾಗ ಭಾವೆ ಬಯಲಾಗುತ್ತದೆ. ಅದನ್ನು ಗ್ರಹಿಸಲು ಶರಣರ ಪಾದವೇ ಗತಿ. ಪರಮೇಶ್ವರನ ವಣನೆಯಿದೆಯಲ್ಲ:

‘ಶಾಂತಾಕಾರಂ ಭುಜಗಶಯನಂ’

ಪರಮೇಶ್ವರ ಸಾವಿರ ಹೆಡೆಯ ಶೇಷನ ಮೇಲೆ ಮಲಗಿಯೂ ಶಾಂತ ನಾಗಿದಾನಿ. ಶರಣರು ಸಾವಿರ ಬಗೆಯ ಕರ್ಮ ಪೂರಿದರೂ ಪೂರಿಸಿದ ಸರೋವರದಲ್ಲಿ ಹೊಳಿತರಂಗಕ್ಕೆ ಅವಕಾಶ ಕೊಡರು. ಇಂಥ ಕೌಶಲ ವನ್ನು ಶರಣರ ಬಳಿಗೆ ಹೋಗಿದೆ ಅರಿಯಲು ಸಾಧ್ಯವಿಲ್ಲ.

ಈಗ ಪುಸ್ತಕಗಳಿಗೆ ಬೆಲೆ ಬಹುಳ ಕಡಿಮೆ. ಆಣೆ ಎರಡಾಣೆಗೆ ಗೀತೆಯ ಪ್ರತಿ ಸಿಗುತ್ತದೆ. ಗುರುಗಳಿಂತೂ ಬೇಕಾದಷ್ಟು ಜನ ಇದಾರೆ. ಶಿಕ್ಷಣವೂ ಉದಾರ, ಸ್ವತಂತ್ರ ಆಗಿದೆ. ವಿಧ್ಯಾಪೀಠಗಳಲ್ಲಿ ಜಾಞ್ಜನಪ್ರಸಾದಗಳನ್ನು ಹಂಚುತ್ತಿದಾರೆ. ಅದರೆ ಜಾಞ್ಜನಾಮೃತ ಭೋಜನದ ತೇಗು ಮಂತ್ರ ಕೇಳ

ಬರುತ್ತಿಲ್ಲ. ಪುಸ್ತಕದ ರಾಶಿರಾಶಿಗಳನ್ನು ನೋಡಿ ದಿನೇ ನನಗೆ ಶರಣರ ಸೇವೆಯೆ ಆಗತ್ಯ ಹೆಚ್ಚು ಅನಿಸುತ್ತದೆ. ಪುಸ್ತಕದ ಮಟ್ಟೆನ ವಾದ ಬಟ್ಟೆಯ ಬೈಂಡಿನೊಳಗಿಂದ ಹೊರಗೆ ಬಾರದು ಜಾಳಾನ. ತುಕಾರಾಮ್‌, ಅಭಂಗವೋಂದು ಇಂಥ ಸಂದರ್ಭದಲ್ಲಿ ನನಗೆ ಸಹಜವಾಗಿ ನೆನವಾಗುತ್ತದೆ.

ಕಾಮಕೌರ್ಧಗಳ ಪರವರ್ತದ ಆ ಕಡೆ ಇದಾನೆ ನಾರಾಯಣ.  
ಅನಂತಕಿರು ಆದ್ದ \*

‘ ಕಾಮಕೌರ್ಧಗಳ ಪರವರ್ತದ ಆ ಕಡೆ ಇದಾನೆ ನಾರಾಯಣ. ಕಾಗೇ ಈ ಪುಸ್ತಕ ರಾಶಿಯ ಹಿಂದೆ ಆಡಗಿ ಕುಳಿತಿದಾನೆ ಜಾಳಾನರಾಜ. ಗ್ರಂಥಾಲಯ ಪುಸ್ತಕಾಲಯಗಳು ಎಲ್ಲೆಲ್ಲೂ ಬೆಳಗುತ್ತಿದ್ದರೂ ಇನ್ನು ಎಲ್ಲಿಡೆಯಲ್ಲಿಯೂ ಮನುಷ್ಯ ಜಾಳಾನಹೀನ ಸಂಸ್ಕಾರಹೀನ ಆಗಿ ಕೋಟಿ ಯಂತೆ ಕಾಣುತ್ತಿದಾನೆ. ಬಹೋದೆಯಲ್ಲಿ ದೊಡ್ಡ ಗ್ರಂಥಾಲಯವಿದೆ. ಒಮ್ಮೆ ಒಬ್ಬ ಗೃಹಸ್ಥ ಒಂದು ಬಹಕ ದೊಡ್ಡ ಪುಸ್ತಕವನ್ನೊಯ್ದುತ್ತಿದ್ದು. ಆ ಪುಸ್ತಕದಲ್ಲಿ ಚಿತ್ರ ಇದ್ದವು. ಇಂಗೀಣಿನ ಪುಸ್ತಕ ಎಂದು ತಿಳಿದ ಅದನ್ನು ಆತ ಬಯ್ದುತ್ತಿದ್ದು. ಹೇಗೆ ಪುಸ್ತಕ ಎಂದು ನಾನು ಕೇಳಿದೆ. ಅವನು ಹೋರಿಸಿದ. ‘ ಇದೇನು ಫೈರ್ಂಚ್ ಇಂದ್ರ ಹಾಗಿದೆಯಲ್ಲ ’ ಎಂದೆ. ಫೈರ್ಂಚು ಅಂತೇನೋ ಎಂದ ಆತ ವರಮ ಪವಿತ್ರ ಇಂಗೀಣ್ ಲಿಪಿ, ಅಂದವಾದ ಚಿತ್ರ, ನೋಗಸಾದ ಬೈಂದು, ಇನ್ನು ಜಾಳಾನಕ್ಕೇನು ಕೊರತೆಿ? ಇಂಗೀಣಿನಲ್ಲಿ ಪ್ರತಿವರ್ಷ ಗಂ ಸಾವಿರ ಹೊಸ ಪುಸ್ತಕ ಬರುತ್ತವೆ. ಉಳಿದವ ಗಳಲ್ಲಿ ಅದೇ ರೀತಿ. ಇಪ್ಪು ಜಾಳಾನಪ್ರಸಾರವಾಗಿದ್ದರೂ ತೋರುತ್ತಿದ್ದಿಲ್ಲ ಮನುಷ್ಯನ ತಲೆ ಬರಿ ಬುರುಡೆಯಾಗಿದೆಯೇಕೆ? ಸ್ವರಣಶಕ್ತಿ ಕಡಿಮೆ ಯಾಯಿತು ಎನ್ನುತ್ತಾರೆ ಕೆಲವರು. ಏಕಾಗ್ರತೆ ಸಾಧ್ಯವಿಲ್ಲ ಎನ್ನುತ್ತಾರೆ ಕೆಲವರು. ಓದಿದ್ದೆಲ್ಲಾ ಸರಿ ಅನಿಸುತ್ತದೆ ಎನ್ನುತ್ತಾರೆ. ಕೆಲವರು ವಿಚಾರಮಾಡಲು ವಿರಾಮವಿಲ್ಲವೆನ್ನುತ್ತಾರೆ. ಶ್ರೀಕೃಷ್ಣ ಹೇಳುತ್ತಾನೆ: ಅಜುರನೆ, ಕೇಳಿ ಕೇಳಿ ಗೊಂದಲದಲ್ಲಿ ಬಿದ್ದ ಸಿನ್ನ ಬುದ್ಧಿ ಸ್ಥಿರವಾಗದೆ ನಿನಗೆ ಯೋಗ ಲಭ್ಯವಾಗದು. ಶ್ರವಣ ಪರನೆಗಳನ್ನು ಮುಗಿಸಿ ಇನ್ನು ಶರಣರನ್ನು

\* ಕಾಮಕೌರ್ಧ ಆಡ ಪಡಿಲೇ ಪರವರ್ತ  
ರಾಹಿಲಾ ಅನಂತ ಪಲೀಕಡೆ

ಶರಣು ಹೋಗು. ಅವರು ಜೀವನ-ಗ್ರಂಥವನ್ನು ಒದಿಸಿಯಾರು. ಅವರ ಮುಖದಿಂದ ಮೌನ - ವಾತ್ವಾವಾತ್ವನ ಕೇಳಿ ನೀನು ಭಿನ್ನ - ಸಂಶಯನಾದೀಯೆ. ಎಲ್ಲಾ ಸೇವಾಕರ್ಮವನ್ನು ಮಾಡಿಯೂ, ಹೇಗೆ ಅತ್ಯಂತ ಶಾಂತವಾಗಿರ ಬೇಕು, ಹೊರಗಳ ಕರ್ಮದ ಗಡಿಬಿಡಿಯಲ್ಲಿದ್ದರೂ ಹೃದಯದಲ್ಲಿ ಅವಿಂದ ಸಂಗೀತದ ಸಿತಾರನ್ನು ಮಾಟುವುದು ಹೇಗೆ ಎಂಬುದು ಅವರಲ್ಲಿ ಹೋದರೆ ತಿಳಿದಿರು.

ಭಾನುವಾರ,  
೧೯-೫-೧೯೬೭.

## ೧೨. ಜಾಹ್ಯಕರ್ಮ ಮನದ ಕನ್ನಡಿ

ಸಂಸಾರ ಬಹುಭಯಾನಕ ವಸ್ತು. ಅನೇಕ ಸಲ ಆದಕ್ಕೆ ಸಮುದ್ರದ  
ಹೊಲಿಕೆ ಕೊಡುವುದುಂಟು. ಸಮುದ್ರದಲ್ಲಿ ಎತ್ತ ಸೋಡಿದರೂ ನೀರೇ  
ನೀಡು. ಸಂಸಾರದಲ್ಲಿ ಹಿಗೆರೇ. ಸಂಸಾರ ಎಲ್ಲಿಡೆಯಲ್ಲಿಂದ ತುಂಬಿ  
ಕೊಂಡಿದೆ. ಮನೇಮಾರು ಬಿಟ್ಟು ಯಾರಾದರೂ ಸಾರ್ವಜನಿಕ ಕಾರ್ಯ  
ದಲ್ಲಿಯೇ ಸಂಪೂರ್ಣವಾಗಿ ಮುಳುಗಿದರೆ ಅದೇ ಆತನ ಸಂಸಾರವಾಗುತ್ತದೆ.  
ಲೇಳಿಕವನ್ನೇ ಬಿಟ್ಟು ಗುಹಾಂತರಾರ್ಥಿಯಾಗಿ ಕೂಡಿರೂ ಜೊಂಟುದ್ದದ  
ಲಂಗೋಟಿಗೆ ಅಂಟಿಕೊಂಡೇ ಅವನ ಸಂಸಾರ. ಅವನ ಆ ಲಂಗೋಟಿಯೇ  
ಅವನ ಮನಕೆಯ ಸಾರ ಸರ್ವಸ್ವವಾಗಿಬಿಡುತ್ತದೆ. ಚಿಕ್ಕ ನೋಟಿನಲ್ಲಿ  
ಸಾವಿರಾರು ರೂಪಾಯಿ ಹುದುಗಿರುವಂತೆ ಆ ಚಿಕ್ಕ ಲಂಗೋಟಿಯಲ್ಲಿ  
ಅಪಾರ ಆಸಕ್ತಿ ಆಡಿದೆ. ಮನೇಮಾರು ಬಿಟ್ಟರೆ, ಜಂಜಡ ತಗ್ಗಿಸಿದರೆ,  
ಇಷ್ಟರಿಂದ ಸಂಸಾರ ಕಡಿಮೆಯಾಗಲಾರದು. ~~ಇಂ~~ ಅಧಿವಾ ~~ತ್ವಿ~~ ಎಂದರೆ  
ಒಂದೇ. ಬೀರೆಯಲ್ಲ. ಮನೆಯಲ್ಲಿರು ವನದಲ್ಲಿರು, ಆಸಕ್ತಿ ನಿನ್ನ ಬಳಿ  
ಯಲ್ಲೇ ಇದೆ. ಸಂಸಾರ ಲೇಶ ಮಾತ್ರವೂ ಕಡವೆಯಾಗದು. ಇಬ್ಬರು  
ಯೋಗಿಗಳು ಹಿಮಾಲಯದ ಗುಹೆಯಲ್ಲಿ ಹೋಗಿ ಕುಳಿತಾರು. ಅಲ್ಲಿ ಕೂಡ  
ಅವರಿಗೆ ಪರಸ್ಪರ ಕೀರ್ತಿಯನ್ನು ಕೇಳಿ ಹೊಟ್ಟೆ ಉರಿಯುತ್ತದೆ. ಸಾರ್ವ  
ಜನಿಕ ಸೇವೆಯಲ್ಲಿ ಇಂಥ ಪ್ರಸಂಗ ಬರುತ್ತವೆ.

ಸಂಸಾರ ಹೀಗೆ ನಮ್ಮ ಬೆನ್ನಂಟಿಯೇ ಬಂದಿರುವುದರಿಂದ ನಾವು  
ಎಷ್ಟೇ ಸ್ವಧರ್ಮಾಚರಣೆಯ ನಿಯಮಗಳನ್ನು ಹಾಕಿಕೊಂಡರೂ ಸಂಸಾರ  
ವೇನು ನಮ್ಮನ್ನು ಬಿಡದು. ಹಲವಾರು ಪರಾದಾಟ ಬಿಟ್ಟು ಉಳಿದ ವ್ಯಾಪ  
ಗಳನ್ನೆಲ್ಲ ತಗ್ಗಿಸಿ ತನ್ನ ಸಂಸಾರವನ್ನು ಕಿರಿದು ಮಾಡಿದರೂ ಅಷ್ಟರಲ್ಲೇ  
ಎಲ್ಲ ಮನತೆಯೂ ತುಂಬಿರುತ್ತದೆ. ರಾಕ್ಷಸ ಚಿಕ್ಕವನೂ ಆಗುತ್ತಾನೆ,  
ದೊಡ್ಡವನೂ ಆಗುತ್ತಾನೆ. ಸಂಸಾರವೂ ಹಾಗೇ. ಚಿಕ್ಕವನೇನು ದೊಡ್ಡವ  
ನೇನು ರಾಕ್ಷಸ ರಾಕ್ಷಸನೇ! ದೊಡ್ಡ ಬಂಗಲಿಯೇನು ಚಿಕ್ಕ ಗುಡಿಸಲೇನು?

ಎರಡೂ ದುಸ್ರಿವಾಯ್. ಸ್ವಧರ್ಮಾಚರಣೆಯಿಂದ ಕಟ್ಟಿಬಿಗದು ಸಂಸಾರ ವನ್ನು ಏಪ್ಪೇ ಪ್ರಮಾಣಬದ್ಧವಾಗಿಸಿದರೂ ಇದರಲ್ಲಿ ಹಲವು ಕೀಟರೆ ತಪ್ಪಿದ್ದಲ್ಲ. ಸಂಸಾರ ಬೇಡವಪ್ಪ ಎನಿಸಿತು. ಅದರಲ್ಲಿಯೇ ಅನೇಕ ಸಂಸ್ಥೆಗಳೆಂಬೆಂದು ನಿಂತು ಅಳಿದಕ್ಕೆ ಯಾದಿಯೇ. ಸಾಕುಸಾಕಾದಿತ್ತು. ಆಗಲೇ ನಿನ್ನ ಮನಸ್ಸಿನ ಪರಿಪ್ರೇಕೆ ಸ್ವಧರ್ಮಾಚರಣೆ ಮಾಡಿದ ಮಾತ್ರಕ್ಕೆ ಅಲಿಪ್ತತೆ ಬಾರದು. ಕರ್ಮದ ವ್ಯಾಪಿತ್ತ ಕುಗಿಸಿದರೆ ಅದು ಅಲಿಪ್ತತೆಯಲ್ಲ.

ಹಾಗಾದರೆ ಅಲಿಪ್ತತೆ ಹೇಗೆ ಸಿಕ್ಕಿತ್ತು? ಅದಕ್ಕೆ ಮನೋನುಯ ಪ್ರಯತ್ನ ಬೇಕು. ಮನಸ್ಸಿನ ಸಹಕಾರವಿಲ್ಲದೆ ಯಾವುದೂ ಸಿದ್ಧವಾಗದು. ತಂದೆತಾಯಿ ಒಂದು ಸಂಸ್ಥೆಯಲ್ಲಿ ಮಗನನ್ನು ಬಿಟ್ಟುರು. ಅಲ್ಲಿ ಆ ಹುದುಗ ನನುಕಿನಲ್ಲಿ ಏಳುತ್ತಾನೆ. ಸಾಯಂನಮಸ್ಯಾರ ಹಾಕುತ್ತಾನೆ. ಕಾಫೀ ಕುಡಿಯು. ಮನಿಗೆ ಬಂದಾಗ ಎರಡೇ ದಿನದಲ್ಲಿ ಅದನ್ನೆಲ್ಲ ಬಿಟ್ಟುಬಿಡುತ್ತಾನೆ. ಇದು ಅನುಭವ. ಮನುಷ್ಯ ಎಂದರೆ ಮಣಿನ ಮುದ್ದೆಯಲ್ಲ. ಯಾವ ಆಕಾರವನ್ನು ಅವನ ಮನಸ್ಸಿಗೆ ಕೊಡಬೇಕಿನ್ನು ತೈವ್ಯ ಅದನ್ನು ಅವನ ಮನಸ್ಸು ಗ್ರಹಿಸಬೇಕಲ್ಲ! ಆ ಆಕಾರದಲ್ಲಿ ಮನಸ್ಸು ಕೊಡದಿದ್ದರೆ ಎಲ್ಲ ಪ್ರಯತ್ನವೂ ವ್ಯಧವೆನ್ನಬೇಕು. ಅಂತೇ ಸಾಧನೆಯಲ್ಲಿ ಮನಸ್ಸಿನ ಸಹಕಾರ ಬಹಳ ಅಗತ್ಯ.

ಸಾಧನವಾಗಿ ಬಾಹ್ಯದಲ್ಲಿ ಸ್ವಧರ್ಮಾಚರಣೆ, ಅಂತರಂಗದಲ್ಲಿ ಮನಸ್ಸಿನ ವಿಕರ್ಮ ಎರಡೂ ಬೇಕು. ಬಾಹ್ಯಕರ್ಮ ಅಭ್ಯರ್ಥ್ಯ. ಕರ್ಮ ಮಾಡದೆ ಮನಸ್ಸಿನ ಪರಿಪ್ರೇಕೆ ಆಗದು. ಮುಂಜಾನೆಯ ಪ್ರಶಾಂತ ಕಾಲದಲ್ಲಿ ನಮ್ಮ ಮನಸ್ಸೂ ಶಾಂತವಾಗಿದ್ದಂತೆ ಅನಿಸುತ್ತದೆ. ಅದರೆ ಮಗು ಸ್ವಲ್ಪ ಅಳಲಿ, ಆ ಮನಶಾಂತಿ ಎಲ್ಲಿ ಮಾಯವಾಗುತ್ತದೆಯೋ! ಬಾಹ್ಯಕರ್ಮ ವನ್ನು ತಡೆದು ಪ್ರಯೋಜನವಿಲ್ಲ. ಬಾಹ್ಯಕರ್ಮದಿಂದ ಮನಸ್ಸಿನ ಸ್ವರೂಪ ಪ್ರಕಟವಾಗುತ್ತದೆ. ಮೇಲೆ ನೋಡಿದರೆ ನೀರು ನಿಮಿಲ. ಒಂದು ಕಲ್ಲಿನೆಡು ನೋಡಿ. ಒಳಗಿನ ಹೊಲಸು ಮೇಲೆ ಬರುತ್ತದೆ. ನಮ್ಮ ಮನಸ್ಸಿನದೂ ಹಾಗೇ. ಮನಸ್ಸಿನ ಅಂತಸ್ಸರೋವರದಲ್ಲಿ ರಾಶಿ ರಾಶಿ ಹೊಲಸು ಕೂಡಿರುತ್ತದೆ. ಬಾಹ್ಯವಸ್ತುವಿನ ಸಂಬಂಧ ಬಂದೊಡನೆ

ಆ ಹೊಲಸು ಕಾಣುತ್ತದೆ. ಅದನ್ನು ನಾವು ರಾಗ ಎನ್ನುತ್ತೇವೆ. ರಾಗ ವೇನು ಹೊರಗಿನಿಂದ ಬಂತಿ? ಅದು ಹೊದಲೇ ಒಳಗೆ ಇತ್ತು. ಮನಸ್ಸಿನೊಳಗೆ ಇರದಿದ್ದರೆ ಹೊರಗೆ ಬಾರದಲ್ಲ.

ಬಿಳಿಯ ಖಾದಿ ಬೇಡ, ಅದು ಹೊಲಸಾಗುತ್ತದೆ, ಉಳಿದ ಖಾದಿ ಹೊಲಸಾಗುದು ಎನ್ನುತ್ತಾರೆ ಜನ ಅದೂ ಹೊಲಸಾಗುತ್ತದೆ. ಅದರೆ ಕಷ್ಟಿಗೆ ಕಾಣಿಸದು. ಬಿಳಿ ಖಾದಿ ಹೊಲಸಾದರೆ ಕಾಣುತ್ತದೆ, ನಾನು ಹೊಲನಾಗಿದೇನೆ, ನಷ್ಟನ್ನು ಒಗೆ ಎನ್ನುತ್ತದೆ ಅದು. ಹೀಗೆ ಹೇಳುವ ಖಾದಿ ಮನುಷ್ಯನಿಗೆ ರುಚಿಸದಃ. ನಮ್ಮ ಕರ್ಮವೂ ಇದೇ ರೀತಿ ಹೇಳುತ್ತದೆ. ನೀನು ಸಿದುಕನೋ ನಾನ್ಯಧಿಯೋ ಎಂಬುದನ್ನು ಕರ್ಮ ತಿಳಿಸುತ್ತದೆ. ಕರ್ಮ ನಿಷ್ಠ ಸ್ವರೂಪವನ್ನು ತೋರಿಸುವ ಕನ್ನಡಿ. ಇದಕ್ಕಾಗಿಯೇ ಕರ್ಮವನ್ನು ವಂದಿಸಬೇಕು. ಹೋರಿಗೆ ಹತ್ತಿದ ಹೊಲಸನ್ನು ತೋರಿಸಿತೆಂದು ಕನ್ನಡಿಯಾಗಿ ಒಡಿದುಬಿಡೋಣವೇ? ಇಲ್ಲ. ಅದರ ಬದಲು ಕನ್ನಡಿಯನ್ನು ವಂದಿಸಿ, ಮುಖ ತೋಳಿದುಕೊಂಡು ಮತ್ತೆ ಕನ್ನಡಿ ನೀಡು ಕರ್ಮದಿಂದ ನಿನ್ನ ಮನಸ್ಸಿನೊಳಗೇ ಹೊಲಸು ಒಯಲಿಗೆ ಬೀಳುತ್ತದೆಂದು ಕರ್ಮವನ್ನೇ ಬಿಟ್ಟುಬಿಡುವುದೇ? ಕರ್ಮ ಬಿಟ್ಟುರೆ ಮನಸ್ಸು ನಿಮ್ಮಲ ವಾದಿತೆ? ಕರ್ಮ ಮಾಡಬೇಕು. ನಿಮ್ಮಲನಾಗಾವ ಪ್ರಯತ್ನ ಮಾಡ ಬೇಕು.

ಒಬ್ಬ ಗುಹೆಯಲ್ಲಿ ಹೋಗಿ ಕೂಡುತ್ತಾನೆ. ಅಲ್ಲಿ ಯಾರ ಸಂಬಂಧವೂ ಇಲ್ಲ. ಅವನಿಗೆ ತಾನು ಸಂಪೂರ್ಣ ಶಾಂತಮತಿಯಾದೆ ಅನಿಸುತ್ತದೆ. ಅವನು ಗುಹೆಯನ್ನು ಬಿಟ್ಟು ಒಂದು ಮನೆಯ ಮುಂದೆ ಭಿಕ್ಷೆಗೆ ಹೋಗಲಿ. ಅಲ್ಲಿ ಆಟವಾಡುವ ಮಗು ಒಂದು ಮನೆಬಾಗಿಲ ಚಿಲುಕವನ್ನು ಸಪ್ಪಳ ಮಾಡಿದ. ಆ ಬಾಲಪ್ರಹೃತಿ ಆ ನಾಡಬ್ರಹ್ಮದಲ್ಲಿ ತಲ್ಲಿನನಾಗಿದಾನೆ. ಆ ಯೋಗಿಗೆ ಆ ನಿಷ್ಪಾಪ ಮಗು ಮಾಡಿದ ಸಪ್ಪಳ ಸಕನನಾಗದು ಏನು ಹಾಕುಸದ್ದು ಎನ್ನುತ್ತಾನೆ. ಗುಹೆಯಲ್ಲಿದ್ದ ಅವನ ಮನಸ್ಸು ಇಷ್ಟು ಮಷ್ಟಿನ ಅಥಾತವನ್ನು ಸೈರಿಸದುತಾಗಿದೆ. ಚಿಲುಕ ಬಾರಿಸಿದರೆ ಸಾಕು, ಅವನ ಶಾಂತಿ ಬಾಲ ಮುದುರಿತು. ಇಂಥ ದುರ್ಭಾಗ್ಯ ಮನಃಸ್ಥಿತಿ ಒಳಿತಲ್ಲ.

ಇದರ ಅಧ್ಯ — ನಮ್ಮ ಮನಸ್ಸಿನ ಸ್ವರೂಪವನ್ನಿರಿಯಲು ಕರ್ಮ ಬಹಳ ಉಪಯೋಗಿ. ದೋಷ ಕಂಡರೆ ಅದನ್ನು ನಿವಾರಿಸಲುಬಹುದು. ದೋಷವೇ ಕಾಣದಿದ್ದರೆ ಪ್ರಗತಿ ಕುಂದುತ್ತದೆ, ವಿಕಾಸ ನಿಲ್ಲುತ್ತದೆ. ಕರ್ಮ ಮಾಡುತ್ತಿದ್ದರೆ ದೋಷ ಕಾಣುತ್ತದೆ. ಅದನ್ನು ನಿವಾರಿಸಲು ವಿಕರ್ಮದ ಯೋಜನೆ ಮಾಡಬೇಕು. ಹೀಗೆ ಒಳಗೆ ವಿಕರ್ಮದ ಪ್ರಯತ್ನ ಹಗಲು ಇರುಳೂ ನಡೆದರೆ ಕಾಲಾನುಕಾಲದಲ್ಲಿ ಸ್ವಧ ಮರ್ಚ ನನ್ನ ಆಚರಿಸುತ್ತ ಹೇಗೆ ಅಲಿವ್ಟನಾಗಿರಬಹುದೋ, ಕಾಮಕೋರ್ಥಾತೀತನಾಗಿ ಲೋಭವೋಹರಹಿತನಾಗಿ ಹೇಗೆ ಶರಬಹುದೋ, ತಿಳಿದುಬರುತ್ತದೆ. ಕರ್ಮವನ್ನು ನಿಮ್ಮಲಗೊಳಿಸುವ ಪ್ರಯತ್ನ ನಿರಂತರ ನಡೆದರೆ ನಿಮ್ಮಲ ಕರ್ಮವೇ ಸಹಜವಾದಿತು. ನಿರ್ವಿಕಾರ ಕರ್ಮ ಪದೇ ಪದೇ ಸಹಜವಾಗಿ ಬಿಟ್ಟರೆ, ಕರ್ಮ ಯಾವಾಗ ನಡೆಯಿತೆಂಬುದು ಕೂಡ ತಿಳಿಯದತ್ತ ಆಗುತ್ತದೆ. ಕರ್ಮ ಸಹಜವಾದರೆ ಅದು ಅಕರ್ಮವಾಗುತ್ತದೆ. ಸಹಜ ಕರ್ಮವೇ ಅಕರ್ಮ. ನಾಲ್ಕುನೆಯ ಅಧ್ಯಾತ್ಮದಲ್ಲಿ ನಾವಿಡನ್ನು ನೋಡಿದೇವೆ. ಕರ್ಮ ಹೇಗೆ ಅಕರ್ಮವಾಗುತ್ತದೋ ಅದನ್ನು ಶರಣರ ಪಾದ ದಿಂದ ಕಲಿಯಬೇಕು ಎಂದು ನಾಲ್ಕುನೆಯ ಅಧ್ಯಾತ್ಮದ ಕೊನೆಯಲ್ಲಿ ಭಗವಂತ ಹೇಳಿದಾನೆ. ಈ ಅಕರ್ಮ ಸ್ಥಿತಿಯನ್ನು ವರ್ಣಿಸಲು ಮಾತಿಗೆ ಅಳವಲ್ಲ.

## ೧೮. ಅಕ್ರಮದಶಯ ಸ್ವರೂಪ

ಕರ್ಮದ ಸಹಜತೆಯನ್ನು ಅರಿಯಲು ಪರಿಚಯದ ದೃಷ್ಟಾಂತವನ್ನು ತೆಗೆದುಕೊಳ್ಳೋಣ. ಚಿಕ್ಕಮಕ್ಕಳು ಎಂದಲು ನಡೆಯುವುದನ್ನು ಕಲಿಯುತ್ತವೆ. ಆಗ ಅದಕ್ಕೆ ಎಷ್ಟು ಕಷ್ಟವಾಗುತ್ತದೆ. ಅದು ನಡೆಯುವುದನ್ನು ನೋಡಿ ನಾವು ಎಷ್ಟು ಕೂತುಕ ತೋರಿಸುತ್ತೇವೆ. ಮಗು ನಡೆಯ ಶೂಡಿತು ಎನ್ನುತ್ತೇವೆ. ಮುಂದೆ ಈ ನಡಿಗೆ ಸಹಜವೇ ಆಗುತ್ತದೆ. ನಡೆನಡೆಯುತ್ತ ಹರಟಿ ಹೊಡೆಯುತ್ತದೆ. ನಡೆಯುವುದರ ಕಡೆ ಅದರ ಗಮನವೇ ಇರುವುದಿಲ್ಲ. ತಿನ್ನ ಪುದರ ವಿಷಯವೂ ಹೀಗೆ. ಚಿಕ್ಕಮಕ್ಕಳಿಗೆ ತಿನ್ನ ಸುವುದೂ ಬಂದು ದೋಡ್ಡ ಕೆಲಸ. ಅವಕ್ಕೆ ಅನ್ನ ಪ್ರಾಶನ ಮಾಡಿಸು

ತ್ತೇವೆ. ಮುಂದೆ ತಿನ್ನುವುದು ಅವಕ್ಕೆ ಸಹಜವಾಗುತ್ತದೆ. ಮನಸ್ಸುಗೆ ಈ ಜು ಕಲಿವಾಗ ಮೊದಲು ಎಷ್ಟು ಕಷ್ಟ. ಕ್ರಮೇಣ ಅದು ಸಹಜವಾಗುತ್ತದೆ. ಮೊದಲು ಉಸಿರು ಕಟ್ಟಿತ್ತದೆ. ಆದರೆ ಮುಂಬಿರಿದು ನೋಡೋಣ ವೆಂದು ಹೋದರೆ ಈಜಿನಲ್ಲಿ ಒಳಿಕೆ ಕಾಣಿಸದು. ಮೈ ತನ್ನ ಷಟ್ಕೆ ತಾನೇ ತೇಲಾಡುತ್ತದೆ. ಶ್ರಮವಡುವುದು ಮನಸ್ಸಿನ ಧರ್ಮ. ಮನಸ್ಸು ಆಯಾ ಕರ್ಮದಲ್ಲಿ ಮಗ್ನಾದರೆ ಶ್ರಮ ಹಂಟ್ಟಿತ್ತದೆ. ಆದರೆ ಕರ್ಮ ಸಹಜವಾಗಿ ಬಿಟ್ಟರೆ ಅದರ ಭಾರ ತಿಳಿಯುವುದಿಲ್ಲ. ಕರ್ಮ ಆಕರ್ಮವಾಗುತ್ತದೆ. ಆನಂದಮಯವಾಗುತ್ತದೆ.

ಕರ್ಮ ಆಕರ್ಮವಾಗಬೇಕು — ಇದೇ ನಮ್ಮ ಗುರಿ. ಇದಕ್ಕಾಗಿ ಸ್ವಧರ್ಮಾಚರಣರೂಪ ಕರ್ಮವನ್ನು ಮಾಡಬೇಕು; ಮಾಡುತ್ತಿರುವಾಗ ದೋಷ ಕಂಡುಬಂದಾವು. ಅದನ್ನು ನಿವಾರಿಸಲು ವಿಕರ್ಮದ ವೀರಗಳಿಂದ ಕಟ್ಟಬೇಕು. ಅಭಿಖಾಸ ಮಾಡುತ್ತ ಬಂದರೆ ಕರ್ಮದಿಂದ ಕಿಂಚಿತ್ತಾತ್ಮ ಕಷ್ಟವಾಗದ ಮನಃಸ್ಥಿತಿ ವಾರ್ಪಾಗುತ್ತದೆ. ಸಾವಿರ ಕ್ರೈಸ್ತಿಂದ ಕರ್ಮ ಮಾಡುತ್ತಿದ್ದರೂ ಮನಸ್ಸು ನಿರ್ಮಲವೂ ಶಾಂತವೂ ಆಗಿರುತ್ತದೆ. ಆಕಾಶವನ್ನು ಕೇಳು: ‘ಬಿಸಿಲಿನ ರ್ಯಾಜಕ್ಕೆ ನೀನು ಸೀದುಹೋಗುತ್ತೀ ಯಲ್ಲವೇ? ಮಳಗೆ ಪೂರಾ ನೆನೆದುಹೋಗುತ್ತೀಯಲ್ಲವೇ? ಭಳಗೆ ನಡುಗುತ್ತೀ ಯಲ್ಲವೇ?’ ಎಂತ. ಆಕಾಶ ಏನು ಹೇಳಿತು. ‘ನ ನ ಗೆ ಏನೇನು ಆಗುತ್ತದೆಯೋ ನೀನೇ ನಿಧರಿಸಿಬಿಡು, ನನಗಂತೂ ಬಂದೂ ಗೊತ್ತಿಲ್ಲ’ ಎಂದಿತು.

ಬಿರಮೈಯೋ ಬಟ್ಟಿಯೋ ಹುಳ್ಳನೇಂ ಬಲ್ಲ?

ಅರಿಯಬೇಕು ತಾವೇ ನೋಡಿದವರೆಲ್ಲ.\*

ಹುಳ್ಳ ಬಿತ್ತಲೆಯಿದಾನೋ ಬಟ್ಟಿ ಉಟ್ಟಿದಾನೋ ಜನರು ಹೇಳಬೇಕು. ಅವನಿಗದೊಂದೂ ತಿಳಿಯದು.

ಭಾವಾರ್ಥ ಇಮ್ಮು: ವಿಕರ್ಮದ ಸಹಾಯದಿಂದ ಸ್ವಧರ್ಮಾಚರಣೆಯ ಕರ್ಮ ನಿರ್ವಿಕಾರವಾಗುವ ದಾರಿ ಹಿಡಿದು ಸ್ವಾಭಾವಿಕವಾಗುತ್ತದೆ. ದೊಡ್ಡ

\* ಪಿಸೇ ನೇನಲೇ ಕಿ ನಾಗವೇ

ಹೋಸೆ ಕೇ ಯೇವೂನ್ ಜಾಣಾನೇ

ದೊಡ್ಡ ವರಸಂಗಗಳೂ ಆಗ ಕರಿಣವೇನಿಸವು. ಕರುಂಯೋಗದ ಅಂಥ ಬೀಗದ ಕೈ ಇದು. ಬೀಗದ ಕೈ ಇರಿದಿದ್ದರೆ ಬೀಗವನ್ನು ಒಡಿದೊಡಿದು ಕೈಯೆಲ್ಲ ಚೊಬ್ಬಿಯಾದಾವು. ಬೀಗದ ಕೈ ಸಿಕ್ಕರೆ ಒಂದೇ ಗಳಿಗೆಯಲ್ಲಿ ಮುಗಿಯಿತು ಕೆಲಸ. ಕರುಂಯೋಗದ ಈ ಬೀಗದ ಕೈಯಿಂದ ಎಲ್ಲ ಕರುಂಪೂ ನಿರುವದ್ವಾಯಾಗುತ್ತದೆ. ಮನೋಜಯಕ್ಕಾಗಿ ಅವಿರತ ಕ್ರಿಯತ್ವ ನಡೆಯಬೇಕು. ಕರುಂ ಮಾಡುವಾಗ ಕಾಣುವ ಮನೋಮಲವನ್ನು ತೊಳಿದುಹಾಕುವ ವರ ಯ ತ್ವ ನಡೆಯಬೇಕು. ಆಗ ಬಾಹ್ಯಕರು ಕರುಂ ಕಿರುಕುಳಿವಿರದು. ಕರುಂದ ಅಹಂಕಾರವೇ ಇಲ್ಲದಂತಾಗುತ್ತದೆ. ಕಾಮಕ್ಕೂರ್ಭದ ವೇಗ ಕಡಿಮೆಯಾಗುತ್ತದೆ. ಹೀಗೆ ಪರಿವೆಯೇ ಇಲ್ಲದಾಗುತ್ತದೆ. ಕರುಂದ ಪರಿವೆಯೇ ಉಳಿಯದು.

ಒಮ್ಮೆ ಒಬ್ಬ ದೊಡ್ಡ ಮನುಷ್ಯ ನನಗೊಂದು ವಶ್ತು ಬರೆದ. ‘ಇ ಕೊಟ್ಟಿ ರಾಮನಾಮ ಜಪ ಮಾಡಬೇಕು, ಶ್ರೀನೂ ಅದರಲ್ಲಿ ಭಾಗವತಿನು, ದಿನಪೂ ಎಷ್ಟು ಜಪ ಮಾಡುತ್ತಿರ್ತೇ ತಿಳಿಸು’ ಎಂತ. ಆ ಮನುಷ್ಯ ತನ್ನ ಬುದ್ಧಿಗೆ ತಕ್ಷಂತಿ ಖಚಿತವಿರಿ ಮಾಡಿದ. ಅದನ್ನು ನಾನು ದೋಷವನ್ನುಲಾರೆ. ಆದರೆ ರಾಮನಾಮ ಹೀಗೆ ಅಳಿಯುವ ವಸ್ತುವಲ್ಲ. ತಾಯಿ ಮಗುವಿನ ಸೀವೆ ಮಾಡುತ್ತಾಳೆ. ಆಕೆ ಅದರ ವರದಿ ವರ್ಕರಿಸುತ್ತಾಳೆಯೆ? ವರದಿ ವರ್ಕರಿಸಿದರೆ ‘ಧಾರ್ಮಿಕ ಯು’ ಎಂದು ಹೇಳಿ ಆ ಸಾಲನನ್ನು ಬಗೆಹರಿಸಲು ಬಂದಿತು. ಆದರೆ ತಾಯಿ ವರದಿ ಕೊಡಳು. ನಾನೇನು ಮಾಡಿದೆ, ಏನೂ ಮಾಡಲಿಲ್ಲವಲ್ಲ ಎಂದಾಳು ಆಕೆ. ವಿಕರುಂದ ಸಹಾಯದಿಂದ ಮನಸ್ಸನ್ನು ಅಳಿದು ಹೃದಯವನ್ನು ಸುರಿದು ಮನುಷ್ಯ ಕರುಂ ಮಾಡಿದರೆ ಆ ಕರುಂ ಕರುಂವಾಗಿ ಉಳಿಯದು, ಅದು ಆಕರುಂವಾಗುತ್ತದೆ. ಅದರಲ್ಲಿ ಕ್ಲೀಶ, ಕಷ್ಟ, ಅಡ್ಡತಿಡ್ಡ ಏನೂ ಇಲ್ಲ.

ಈ ಸ್ಥಿತಿಯನ್ನು ವರ್ಣಿಸಲು ಬಾರದು. ಅದರ ಮಂಕು ಕಲ್ಪನೆ ಯೊಂದನ್ನು ಸೂಚಿಸಬಹುದು. ಸೂರ್ಯ ಹುಟ್ಟುತ್ತಾನಲ್ಲ. ಹಕ್ಕಿಗಳನ್ನು ಹಾರಗೊಟ್ಟೇನು, ಲೋಕವನ್ನು ಕರುಂಪ್ರವೃತ್ತವಾಗಿ ಮಾಡೇನು— ಎಂದು ಸೂರ್ಯನ ಮನಸ್ಸಿನಲ್ಲಿರುತ್ತದೆಯೆ? ಹುಟ್ಟುತ್ತಾನೆ, ಹಾಗೇ ನಿಲ್ಲಿತ್ತಾನೆ.

ಅವನ ಇರವೇ ವಿಶ್ವಕ್ಕೆ ಚಾಲನೆ ಕೊಡುತ್ತದೆ. ಆದರೆ ಸೂರ್ಯನಿಗೆ ಅದರ ಪರಿವೇಯೇ ಇಲ್ಲ. ಸೂರ್ಯನಿಗೆ ಕೈಮಣಿದು, ಕತ್ತಲೆಯನ್ನು ಕಚ್ಚಿದ ಮಹಾರಾಯ ಎಂದರೆ ಏನು ಹೇಳಿಯಾನು ಸೂರ್ಯ — ‘ಕತ್ತಲೆ ಎಂದರೇನೋ ಸ್ವಲ್ಪ ಒಂದು ಚಿಟ್ಟಿಕೆಯಪ್ಪ ತೋರಿಸಿ, ಆಮೇಲೆ ಅದನ್ನು ದೂರಮಾಡಿಯೇನು’ ಅಗ ನನ್ನ ಕತ್ತಲ್ಕತ್ತ ಕತ್ತಲೆಯನ್ನು ಸೂರ್ಯನ ಕಡೆಗೆ ಒಯ್ಯಲು ಬಂದಿತೆ? ಸೂರ್ಯನ ಇರವಿನಿಂದ ಕತ್ತಲು ಹಂಡಿತು. ಅವನ ಬೆಳಕಿನಲ್ಲಿ ಕೆಲವರು ಸದ್ಗುರುವನ್ನು ಓದಿಯಾರು, ಕೆಲವರು ಅನದ್ಗುರುವನ್ನು ಓದಿಯಾರು. ಒಬ್ಬ ಬೆಂಕಿ ಹತ್ತಿಸಿದರೆ ಒಬ್ಬ ಪರೋಪಕಾರ ಮಾಡಿಯಾನು. ಆದರೆ ಈ ವಾಪಪುಣ್ಯದ ಹೊಣೆಗಾರ ಸೂರ್ಯನಲ್ಲ. ‘ಬೆಳಕು ನನ್ನ ಸಹಜ ಗುಣ. ನನ್ನಲ್ಲಿ ಬೆಳಕಿಲ್ಲದಿದ್ದರೆ ಮತ್ತೇನಿದ್ದಿತು? ನಾನು ಬೆಳಗುತ್ತಿದೇನೆಂಬುದು ನನಗೆ ಗೊತ್ತಿಲ್ಲ. ನಾನು ಇರುವುದೆಂದರೇನೇ ಬೆಳಕು. ಬೆಳಕು ಬೀರುವ ಕೆಲಸದ ಕಷ್ಟ ನನಗಿಲ್ಲ. ಇದೆಂದು ಕೆಲಸ ಎನಿಸುವುದೇ ಇಲ್ಲ ನನಗೆ’ ಎಂದಾನು ಸೂರ್ಯ.

ಸೂರ್ಯನಿಗೆ ಬೆಳಗುವುದು ಹೇಗೆ ಸ್ವಭಾವನೋ ನಾಧುಶರಣರದೂ ಹಾಗೇ. ಇರುವಿಕೆಯೇ ಬೆಳಗುವಿಕೆ. ನೀನು ಸತ್ಯವಾದಿ ಎಂದು ಜಾಳ್ಳನಿಗೆ ಹೇಳಿ. ಸತ್ಯವನ್ನು ಅನುಸರಿಸದಿದ್ದರೆ ಮತ್ತೇನು ಮಾಡಲಿ ಎಂದಾನು. ಇದರಲ್ಲಿ ವಿಶೇಷವೇನು ಎಂದಾನು. ಜಾಳ್ಳನಿಗೆಳಿದ್ದಲ್ಲಿ ಅಸತ್ಯ ನಂಭವನೀಯವೇ ಅಲ್ಲ

ಇದು ಅಕರ್ಮದ ಭೂಮಿಕೆ. ನಾಧನೆ ಸ್ನೇಹಿರ್ವಾಸ ಸ್ವಾಭಾವಿಕವೂ ಆಗಬಿಡುತ್ತದೆ; ಬಂದಢೂ ಹೋದಢೂ ತಿಳಿಯುವುದೇ ಇಲ್ಲ. ಇಂದ್ರಿಯ ಗಳಿಗೆ ರೂಢಿಯಾಗುತ್ತದೆ. ಸಹಜವಾದ ಮಾತೇ ಹಿತೋವದೇಶವಾಗುತ್ತದೆ. ಅಂಥ ಸ್ತಿತಿ ವಾಪ್ತವಾದಾಗ ಕರ್ಮ ಅಕರ್ಮವಾಗುತ್ತದೆ. ಜಾಳ್ಳನಿಗಳ ಕೈಯಿಂದ ಸತ್ಯಮ್ರ ಸಹಜವಾಗಿಯೆ ಆಗುತ್ತದೆ. ತಾಯಿಯ ನೆನವು ಆಗುವುದು ಮಾನವಿಗೆ ಸಹಜ ಧರ್ಮ. ಇದೇ ರೀತಿ ದೇವರ ನೆನವಾಗುವುದು ಶರಣರ ಸಹಜ ಧರ್ಮ. ಮುಂಜಾನೆ ಕೊ ಹೋ ಕೊ ಎಂದು ಕೂಗುವುದು ಕೊಳಿಯ ಧರ್ಮ. ಸ್ವರಲಕ್ಷ್ಯಂವನ್ನು ತಿಳಿಸಲು ಪಾಣಿನಿ ಕೊಳಿಯ ಉದಾಹರಣೆ ಕೊಟ್ಟಿದ್ದಾರೆ. ವಾಣಿನಿಯ ಕಾಲದಿಂದ ಇಂದಿನವರ್ಗಾರ ಕೊಳಿ ಬೆಳಗ್ಗೆ ಕೂಗುತ್ತಲೇ ಇದೆ, ಹಾಗೆಂದು ಯಾರಾದರೂ ಅದಕ್ಕೆ

ಮಾನವತ್ರ ಕೊಟ್ಟಿದಾರೆಯೇ? ಅದು ಅದರ ಸಹಜ ಭಿನ್ನ. ಹಾಗೆಯೇ ಸತ್ಯ ಹೇಳುವುದು, ಭೂತಮಾತ್ರದಲ್ಲಿ ದಯಿ, ಪರರ ದೋಷ ಗಮನಿಸದಿರುವುದು, ಪರರ ಶುಶೂಲಿ ಮಾಡುವುದು ಇತ್ಯಾದಿ ಶರಣರ ಕರ್ಮ ಸಹಜ ವಾಗಿ ನಡೆದಿರುತ್ತವೆ. ಅವನ್ನು ಮಾಡಬೇ ಅವರು ಬದುಕಲಾರು. ಉಂಟ ಮಾಡಿದ್ದು ಎಂದು ನಾವು ಯಾರಿಗಾದರೂ ಮನ್ನಣಿ ಮಾಡುತ್ತೀವೆಯೇ? ಉಂಟಿ ನಿಷ್ಠೆ ಸಂನಾರಿಗಿನಿಗೆ ಸಹಜ ಕರ್ಮ, ಶರಣರಿಗೆ ಸೇವಾಕರ್ಮ ಸಹಜ ಕರ್ಮ. ಉಪಕಾರ ಮಾಡುವುದು ಅವರ ಸ್ವಭಾವ. ನಾನು ಉಪಕಾರ ಮಾಡಿ ಎಂದರೂ ಅವರಿಗೆ ನಾಧ್ಯವಿಲ್ಲ. ಅಂಥ ಜ್ಞಾನಿಯ ಕರ್ಮ ಅಕ್ಷಮುದ ಮೆಟ್ಟೆಲನ್ನು ಮುಟ್ಟಿದೆಂತೆ. ಈ ಸ್ಥಿತಿಗೆ ಸಂನಾಷಣವೆಂಬ ಪರಿತ್ರ ಪದವಿ ಕೊಟ್ಟಿದಾರೆ. ಸಂನಾಷಣವೆಂದರೆ ಈ ಪರಮಧನ್ಯ ಅಕ್ಷಮುದಶೀ. ಇದನ್ನು ಕರ್ಮಯೋಗವೆಂದೇ ಎನ್ನಬೇಕು ಕರ್ಮ ಮಾಡುತ್ತೀ ವಾಡುದರಿಂದ ಅದು ಯೋಗ; ಮಾಡಿದರೂ ಮಾಡಿದಂತೆ ಎನಿಸದು ಎಂತ ಅದು ಸಂನಾಷಣ. ಮಾಡಿದರೂ ಅದರ ಲೇವ ಅಂಟಿದಂಥ ಯುಕ್ತಿಯಿಂದ ಅದು ಯೋಗ; ಏನೂ ಮಾಡದಂತೆಯೇ ಎನಿಸುವುದರಿಂದ ಅದು ಸಂನಾಷಣ.

### ೧೯. ಅಕ್ಷಮುದ ಒಂದು ನೋಟ : ಯೋಗೆ

ಸಂನಾಷಣದ ಕಲ್ಪನೆಯಾದರೂ ಏನು? ಕೆಲವು ಕರ್ಮ ಮಾಡುವುದು, ಕೆಲವನ್ನು ಬಿಡುವುದು — ಹೀಗಿದೆಯೇ? ಹಾಗಲ್ಲ ಸರ್ವ ಕರ್ಮವನ್ನೂ ಬಿಡುವುದೇ ಸಂನಾಷಣ ಎಂದು ವ್ಯಾಖ್ಯೆ ಇದೆ. ಸರ್ವ ಕರ್ಮದಿಂದಲೂ ಮುಕ್ತನಾಗುವುದು, ಕಿಂಚಿತ್ತೂ ಕರ್ಮ ಮಾಡದಿರುವುದು ಸಂನಾಷಣ. ಕರ್ಮ ಮಾಡುವುದಿಲ್ಲವೆಂದರೆ ಏನು? ಕರ್ಮ ಒಹಳ್ಳಿ ಚಮತ್ವಾರವಾಡುದು. ಸರ್ವ ಕರ್ಮ ಸಂನಾಷಣ ಹೇಗಾಗಬೇಕು? ಹಿಂದೆಯೂ ಮುಂದೆಯೂ ಸರ್ವತ್ರ ಕರ್ಮ ಹಬ್ಬಿಕೊಂಡಿದೆ. ಕಿಕ್ಕಿರಿ ತುಂಬಿದೆ. ಕೂತರೂ ಅದು ಕರ್ಮ. ಕೂಡುವುದು ಎಂಬುದು ಕ್ರಿಯಾವದ. ಬರೀ ವ್ಯಾಕರಣದಲ್ಲಿ, ಸ್ವಷ್ಟಿ ಶಾಸ್ತ್ರದಲ್ಲೂ ಕೂಡುವುದು ಕ್ರಿಯೆಯೇ, ಕೂತು ಕೂತು ಕಾಲು ನೋಯುತ್ತವೆ. ಕೂಡುವುದೂ ಶ್ರಮವೇ, ಮಾಡದಿರುವುದೂ ಕರ್ಮವೇ ಎಂಬಲ್ಲಿ ಕರ್ಮಸಂನಾಷಣವೆಂದರೇನು? ಭಗವಂತ ಅಜುಫಣಿಗೆ ವಿಶ್ವರೂಪ

ತೋರಿಸಿದ. ಸರ್ವತ್ರ ವ್ಯಾಪಿಯಾದ ವಿಶ್ವರೂಪವನ್ನು ನೋಡಿ ಅಜುಂನ ಬೆದರಿ ಕಣ್ಣು ಮುಚ್ಚಿದ. ಕಣ್ಣು ಮುಚ್ಚಿದರೂ ಕಾಂಬುದನ್ನು ತೊಲಗಿಸುವುದು ಹೇಗೆ? ಮಾಡಿದ್ದರೂ ಆಗುವುದನ್ನು ಹೇಗೆ ತಪ್ಪಿಸುವುದು? ಒಂದು ಸ್ವಾರಸ್ಯವಾದ ಕಥೆಯಿದೆ. ಒಬ್ಬನ ಬಳಿ ಹೇರಳವಾದ ಒಡವೆಗಳಿದ್ದವು. ದೊಡ್ಡ ಹೆಚ್ಚಿಗೆಯೋಂದರಲ್ಲಿ ಅವನ್ನೆಲ್ಲ ಬೀಗ ಹಾಕಿ ಇಟ್ಟಿದ್ದ. ಆಳಗಳು ದೊಡ್ಡ ಕಬ್ಬಿಣದ ಹೆಚ್ಚಿಗೆಯೋಂದನ್ನು ಮಾಡಿಸಿ ತಂದರು. ‘ಎಂಥ ಮೂರುಡೋ ನೀವು! ರಸಿಕತನೇ ಇಲ್ಲವಲ್ಲ. ಸುಂದರವಾದ ಆಭರಣ ಗಳನ್ನು ಕಬ್ಬಿಣದ ಹೆಚ್ಚಿಗೆಯಲ್ಲಿಡುವುದೆ? ಒಕ್ಕೇ ಬಂಗಾರದ ಹೆಚ್ಚಿಗೆ ಮಾಡಿಸಿ ತರಿಸಿ’ ಎಂದ. ಅವರು ಬಂಗಾರದ ಹೆಚ್ಚಿಗೆ ತರಿಸಿದರು. ಅದಕ್ಕೆ ಚಿನ್ನದ ಚಿಲುಕ ಬೀಗಾಳನ್ನೇ ತರಿಸಿದ. ಅದರೊಳಗೆ ಒಡವೆ ಗಳನ್ನಿಷ್ಟು ಚಿನ್ನವನ್ನು ಬಚ್ಚಿಟ್ಟು. ಬಚ್ಚಿಟ್ಟನ್ನೇ ಬಿಚ್ಚಿಟ್ಟನ್ನೇ? ಕೆಳ್ರಿಗೆ ಒಡವೆ ಹುಡುಕುವ ಅಗತ್ಯವೇ ಇಲ್ಲ. ಆ ಹೆಚ್ಚಿಗೆ ಹೊತ್ತರೆ ಆಯಿತು. ಈಮ್ರ ಮಾಡಿದ್ದರೂ ಮಾಡಿದಂಥ ಪ್ರಕಾರಗಳಿವೆ. ಇಷ್ಟ ವ್ಯಾಸಕ ವಾದ ಕರ್ಮಗಳನ್ನು ಸಂಸ್ಯಾಸಿಸುವುದು ಹೇಗೆ? ಯಜ್ಞ ಯಾವತ್ತಾ ಈಮ್ರ ಮಾಡುತ್ತಲೇ ಇದ್ದರೂ ಅದು ಉದುರಿಹೋಯಿತು ಎಂಬುದು ಇಂಥ ಈಮ್ರವನ್ನು ಸಂಸ್ಯಾಸಿಸುವ ಮಾರ್ಗ. ಹಾಗಾದಾಗಲೇ ಸಂನ್ಯಾಸ. ನಿಜವಾಗಿ ಸಂನ್ಯಾಸದ ಕಲ್ಪನೆ ಅತಿ ರಮಣೀಯ. ಈಮ್ರ ಮಾಡಿದರೂ ಎಲ್ಲವೂ ಉದುರಿಹೋಗುವುದು ಎಂಥಧು ಇದು? ಸೂರ್ಯನ ಹಾಗೆ. ಹಗಲೂ ಇರುಳೂ ಸೂರ್ಯ ಈಮ್ರವನ್ನು ಮಾಡುತ್ತಾನೆ. ಇರುಳಿನಳೂ ಮಾಡುತ್ತಾನೆ. ಅವನ ಬೆಳಕು ಉಳಿದ ಅಧರ ಗೋಲದ ಮೇಲೆ ಬೀಳುತ್ತಲೇ ಇದೆ. ಇಷ್ಟ ಈಮ್ರ ಮಾಡುತ್ತಿದ್ದರೂ ಅವನು ಈಮ್ರವನ್ನೇ ಮಾಡುತ್ತಿಲ್ಲ ಎನ್ನುತ್ತಾರೆ. ಎಂತಲೇ ನಾಲ್ಕುನೇಯ ಅಧ್ಯಾತ್ಮಯುದ್ಲಿ ಭಗವಂತ ಮೊದಲು ನಾನೀ ಯೋಗವನ್ನು ಸೂರ್ಯನಿಗೆ ಹೇಳಿದೆ ಎನ್ನುತ್ತಾನೆ. ಸೂರ್ಯನಿಂದ ವಿಚಾರಿಂಬಿಲನೂ ಮನನಶೀಲನೂ ಆದ ಮನು ಕಲಿತ. ಅಳಿ ಗಂಟಿ ಈಮ್ರ ಮಾಡಿಯೂ ಸೂರ್ಯ ಲೇಖನಾತ್ಮಕೂ ಈಮ್ರ ಮಾಡನು. ಈ ಸ್ಥಿತಿ ಅದ್ಭುತ ರಮ್ಯವಾಗಿದೆ. ಇದರಲ್ಲಿ ಸಂದೇಹವಿಲ್ಲ.

## ೭೦. ಅಕ್ಷಮರ್ಚದ ಇನ್ನೊಂದು ನೋಟಿ : ಸಂಸ್ಕಾಸ

ಈದು ಸಂಸ್ಕಾಸದ ಒಂದು ಒಗೆ ಮಾತ್ರ. ಕರ್ಮ ಮಾಡಿಯೂ ಮಾಡನು ಎಂಬುದು ಒಂದು ಭಾಗವಾದರೆ ಇನ್ನೊಂದೂ ಇದೆ: ಅವನು ಒಂದೂ ಕರ್ಮ ಮಾಡುತ್ತಿಲ್ಲ, ಇಡೀ ಲೋಕವನ್ನೇ ಕರ್ಮ ಮಾಡಲು ತೊಡಗಿಸುತ್ತಾನೆ. ಅವನಲ್ಲಿ ಅಪರಂಪಾರ ಪೈರೆಕ ಶಕ್ತಿಯಿದೆ. ಅಕ್ಷಮರ್ಚದ ಕೌಶಲ ಇದುವೇ. ಕೂರಿ ತುಂಬಿದ ಕರ್ಮ, ಅದುಮಾ ತುಂಬಿದ ಕರ್ಮ-ಅಕ್ಷಮರ್ಚ. ಈ ಅಕ್ಷಮರ್ಚದಲ್ಲಿ ಅನಂತ ಕಾರ್ಯಕ್ರಮ ಅನುಕೂಲಿಸುವ ಶಕ್ತಿಯಿದೆ. ಆವಿಯಲ್ಲಿ ಆ ಶಕ್ತಿಯಿಲ್ಲವೇ? ಆವಿಯನ್ನು ತುಂಬಿಬಿಟ್ಟರೆ ಪ್ರಚಂಡ ಕೆಲಸ ಮಾಡುತ್ತದೆ. ತುಂಬಿಟ್ಟ ಆವಿಯಲ್ಲಿ ಅಪರಂಪಾರ ಶಕ್ತಿ ಹುಟ್ಟುತ್ತದೆ. ಅದು ಭಾರಿ ಗಾಡಿಗಳನ್ನೆಲ್ಲ ಸಹಜವಾಗಿ ಎಳೆಯುತ್ತದೆ. ಸೂರ್ಯನದೂ ಹಾಗೆಯೇ. ಅವನು ಲೇಶಮಾತ್ರವೂ ಕರ್ಮ ಮಾಡ. ಆದರೆ ಅಳಿಗಂಟಿಯೂ ಒಂದೇ ಸಮನ್ವಯ ಕೆಲಸ ಮಾಡುತ್ತಾನೆ. ಅವನನ್ನು ಕೇಳಿದರೆ ‘ನಾನು ಏನೂ ಮಾಡಿನಲ್ಲ’ ಎಂದಾನು. ಸೂರ್ಯನಂತೆ ಹಗಲಿರುಳೂ ಕೆಲಸ ಮಾಡಿಯೂ ಮಾಡದಿರುವುದು ಒಂದು ಒಗೆ; ಹಗಲಿರುಳೂ ಅನಂತ ಕರ್ಮ ಮಾಡುವುದು ಮತ್ತೊಂದು ಒಗೆ. ಸಂಸ್ಕಾಸ ಈ ಎರಡೂ ಒಗೆಯಲ್ಲಿ ನಡೆದಿದೆ. ಎರಡೂ ಅನಾಮಾನ್ಯವೇ. ಒಂದರಲ್ಲಿ ಕರ್ಮ ಪ್ರಕಟ, ಅಕರ್ಮಾವಸ್ಥೆ ಗುಪ್ತ. ಇನ್ನೊಂದರಲ್ಲಿ ಅಕರ್ಮ ಪ್ರಕಟ. ಅನಂತ ಕರ್ಮ ಆ ಯೋಗದಿಂದ ಆಗುತ್ತದೆ. ಈ ಅವಸ್ಥೆಯಲ್ಲಿ ಕರ್ಮ ತುರುಕಿ ತುಂಬಿರುತ್ತದೆಯಾಗಿ ವರಚಂಡ ಕರ್ಮವಾಗುತ್ತದೆ. ಇಂಥವನಿಗೂ ಸೋಮಾರ್ಗಾ ಮಹದಂತರ. ಸೋಮಾರಿ ಬಳಿಯಾನು, ಬೇಸತಾನು. ಅಕರ್ಮ ಸಂಸ್ಕಾಸಿ, ಕರ್ಮ ಶಕ್ತಿಯನ್ನು ತುಂಬಿಬಿಡುತ್ತಾನೆ; ಲೇಶ ಮಾತ್ರವೂ ಕರ್ಮ ಮಾಡ. ಕೃಜಾಲು ಆಡಿನ. ಆದರೂ ಏನೂ ಮಾತಾಡದೆಯಿ ಅನಂತ ಕರ್ಮ ಮಾಡುತ್ತಾನೆ.

ಒಬ್ಬನಿಗೆ ಸಿಟ್ಟು ಬರುತ್ತದೆ. ನಮ್ಮದು ತಪ್ಪಿದ್ದಾಗ ಅವನು ಸಿಟ್ಟಾಗಿದೂ ಅವನ ಬಳಿಗೆ ಹೋಗುತ್ತೇನೆ. ಅವನು ಆಗ ಮಾತಾಡಲೊಳ್ಳ. ಆ ಕರ್ಮ ತ್ವಾಗದ ಪರಿಣಾಮ ಎಷ್ಟು? ಇನ್ನೊಬ್ಬ ಬಡಬಡ ಏನಾದರೂ ಹೇಳಿಯಾನು. ಇಬ್ಬರಿಗೂ ಸಿಟ್ಟೇ. ಒಬ್ಬ ಮೂಕ, ಒಬ್ಬ ಮಾತಾಳಿ.

ಎರಡೂ ಸಿಟ್ಟಿನ ರೀತಿಯೇ. ಮಾತಾಡದಿರುವೆಡೂ ಸಿಟ್ಟಿನ ರೀತಿಯೇ. ಅದರಿಂದಲೂ ಕೆಲಸವಾಗುತ್ತದೆ. ತಾಯಿ ತಂಡಿ ಮಗುವಿನೊಡನೆ ಮಾತಾಡ ದಿದ್ದರೆ ಎಷ್ಟು ಪ್ರಚಂಡ ಪರಿಣಾಮವಾಗುತ್ತದೆ! ಮಾತಾಡುವ ಕರ್ಮ ವನ್ನು ಮಾಡುವರಿಂದ ಆಗುವಷ್ಟು ಪ್ರಚಂಡ ಕರ್ಮ ಪ್ರಶ್ನೆಗಾಗ ಆ ಕರ್ಮ ಮಾಡಿದ್ದರೂ ಆಗುತ್ತಿರಲಿಲ್ಲ. ಆಡದೆಯೇ ಆದ ಪರಿಣಾಮ ಆಡಿದ್ದರೆ ಆಗುತ್ತಿರಲಿಲ್ಲ. ಜ್ಞಾನಿಯ ವಿಷಯವೇ ಹೀಗೆ. ಅವನ ಅಕರ್ಮ, ಅವನ ಸ್ವಸ್ಥ ತಿಷ್ಣೆ ಪ್ರಚಂಡ ಕರ್ಮ ಮಾಡುತ್ತದೆ. ಪ್ರಚಂಡ ನಾಮಧ್ಯ ಉತ್ಪತ್ತಿ ಮಾಡುತ್ತದೆ. ಅಕರ್ಮಿಯಾಗಿದ್ದೂ ಅವನು ಮಾಡುವ ಇಷ್ಟೆಲ್ಲ ಕರ್ಮ ಕ್ರಿಯೆಯಲ್ಲಿ ಪ್ರಕಟವಾಗಲೇ ಆಗದು. ಹೀಗೆ ಇದು ಸಂನಾಃಸದ ಎರಡನೆ ಬಗೆ.

ಹೀಗೆ ಸಂನಾಃಸದ ಸರ್ವ ಖಚಿತಪಿತ್ಯೂ ಒಂದು ಅಸನದಲ್ಲಿ ವಯ್ರವಸಾನವಾಗುತ್ತದೆ.

ತುಕಾರಾಮ ಹೇಳುತ್ತಾನೆ : ‘ನಾನಿಗೆ ತೆರವಾಗಿದೇನೆ. ಮೂಲೀ ಯಾಗಿ ಬಿದ್ದಿದೇನೆ. ಎಲ್ಲಾ ಉದ್ದೋಜವೂ ಮುಗಿಯಿತು.’ ತುಕಾರಾಮ ಬರಿದಾಗಿದಾನೆ. ಆದರೆ ಆ ಬರೀ ಚೀರಿದಲ್ಲಿ ಪ್ರಚಂಡ ಪ್ರೇರಕ ಶಕ್ತಿಯಿದೆ. ಸೂರ್ಯ ಸ್ವತಃ ಕ್ಷೇತ್ರ ಬಿಸಿ ಕರೆಯು. ಆದರೂ ಅವನು ಕಂಡುಬಂದರೆ, ಸಾಕು—ಹಕ್ಕಿ ಹಾರುತ್ತನೆ; ಕುರಿಮರಿ ಕುಣಿಯುತ್ತನೆ; ದನ ಮೇಯಲಿಕ್ಕೆ ಹೊರಡುತ್ತನೆ; ವರ್ತಕರು ಅಂಗಡಿ ತಿಗೆಯುತ್ತಾರೆ; ಒಕ್ಕಲಿಗರು ಹೊಲಿಕ್ಕೆ ಹೊಗುತ್ತಾರೆ; ಲೋಕದಲ್ಲಿ ನಾನಾ ವ್ಯಾವಾರ ವಲ್ಲರಂಭವಾಗುತ್ತನೆ. ಸೂರ್ಯ ಇದ್ದರೆ ಸಾಕು, ಅನಂತ ಕರ್ಮ ನೊದಲಾಗುತ್ತನೆ. ಈ ಅಕರ್ಮಾವಸ್ಥೆಯಲ್ಲಿ ಅನಂತ ಕರ್ಮದ ಪ್ರೇರಣೆ ತುಂಬಿ ತುಳುಕು ತ್ತಿರುತ್ತದೆ; ನಾಮಧ್ಯವೂ ತಂಬಿ ತುರುಕಿರುತ್ತದೆ. ಇದು ಸಂನಾಃಸದ ಎರಡನೆಯ ಅಧ್ಯಾತ್ಮ ಬಗೆ.

### ಉಂ. ಎರಡರ ಹೋಲಿಕೆ—ಶಬ್ದಾ ತೀರ್ತ

ಐದನೆಯ ಅಧ್ಯಾತ್ಮದಲ್ಲಿ ಸಂನಾಃಸದ ಎರಡು ಬಗೆಯನ್ನು ಹೇಳಿದಾರೆ. ಒಬ್ಬ, ಅಳ ಗಂಟಿ ಕೆಲಸ ಮಾಡಿಯೂ ಏನೂ ಮಾಡ; ಇನ್ನೊಬ್ಬ ಕ್ಷಣಮಾತ್ರವೂ ಕೆಲಸ ಮಾಡದೆಯೇ ಎಲ್ಲವನ್ನೂ ಮಾಡುತ್ತಾನೆ.

ಮಾತಾಡಿಯೂ ಆಡದಂತೆ ಒಂದು; ಮಾತಾಡದೆಯೆ ಆಡಿದಂತೆ ಇನ್ನೊಂದು. ಹೀಗೆ ಈ ಎರಡನ್ನೂ ಹೋಲಿಸಿದಾರೆ. ಇದನ್ನು ವಿಚಾರ ಮಾಡಿದರೆ, ಮನನ ಮಾಡಿದರೆ, ಅದೇ ಅಪೂರ್ವ ಆನಂದ.

ಈ ವಿಷಯವೆ ಅಪೂರ್ವ ಉದಾತ್ಮ! ಸಂನಾಯಾಸದ ಕಲ್ಪನೆಯೆ ನಿಜವಾಗಿ ವರಿತ್ರ ಭವ್ಯ. ಈ ಕಲ್ಪನೆಯನ್ನು ಮೊದಲು ಶೋಧಿಸಿ ತೆಗೆದವನಿಗೆ ಎಷ್ಟು ಧನ್ಯವಾದ ಅರ್ಥಿಸ್ತೋಣ. ಇದು ಉಜ್ಜುಲ ಕಲ್ಪನೆ.

ಮಾನವೀಯ ಬುದ್ಧಿ, ಮಾನವೀಯ ವಿಚಾರ ಮೇಲೇರಿದಾಗ, ಎಲ್ಲಕ್ಕೂಂತಹ ಹೆಚ್ಚು ಮೇಲೇರಿದಾಗ ಸಂನಾಯಾಸದವರಿಗೆ ಮುಟ್ಟಿತು. ಅದನ್ನು ದಾಟಿ ಇನ್ನೂ ಯಾರೂ ಹೋಗಿಲ್ಲ. ಮೇಲೇರುವುದು ನಡೆದೇ ಇದೆ. ಆದರೆ ವಿಚಾರ ಅನುಭವ ಇಷ್ಟು ಮೇಲೆ ಏರಿದನ್ನು ಮತ್ತಿಲ್ಲಾ ನಾನು ಅರಿಯೆ. ಈ ಎರಡು ಬಗೆಯ ಯುಕ್ತ ಸಂನಾಯಾಸದ ಕಲ್ಪನೆ ಯಾವುದೇ ಕಣ್ಣೆದಿರಿಗೆ ಬಂದರೂ ಅಪೂರ್ವ ಆನಂದವಾಗುತ್ತದೆ. ಆದರೆ ಭಾಷಿಯು, ವ್ಯವಹಾರದ ಈ ಜಗತ್ತಿನಲ್ಲಿ ಬಂದೊಡನೆ ಆನಂದ ಕುಗುತ್ತದೆ. ಏನೋ ಕೆಳಗೆ ಉರುಳಿದಂತೆ ಅನಿಸುತ್ತದೆ. ಗೆಳೆಯದೊಂದಿಗೆ ಯಾವಾಗಲೂ ನಾನಿಡನ್ನು ಹೇಳುತ್ತಿರುತ್ತೇನೆ. ಎಷ್ಟೋ ವರ್ಷಗಳಿಂದ ನಾನೀ ದಿವ್ಯ ವಿಚಾರಗಳ ಮನನ ಮಾಡುತ್ತಿದೇನೆ. ಇಲ್ಲಿ ಭಾಷೆ ಅರೆಬರಿಯಾಗುತ್ತದೆ. ಶಬ್ದಕ್ಕೆ ಇದು ಎಟುಕೆದು

‘ಏನೂ ಮಾಡದೆಯೆ ಎಲ್ಲವನ್ನೂ ಮಾಡಿದಂತೆ; ಎಲ್ಲಾ ಮಾಡಿಯೂ ಏನೂ ಮಾಡದಂತೆ’ ಎಂಬುದು ಎಂಥ ಉದಾತ್ಮ, ರಸವುಯ, ಕಾವ್ಯಮುರು ಕಲ್ಪನೆ! ಕಾವ್ಯವೆಂದರೆ ಮತ್ತೀನು? ಕಾವ್ಯ ಸ್ವರ್ವಂಚವೆಲ್ಲ ಈ ಕಾವ್ಯದ ಮುಂದೆ ನಿರಂತರ. ಈ ಕಲ್ಪನೆಯಲ್ಲಿ ಇರುವ ಆನಂದ, ಉತ್ಸಾಹ, ಸ್ವಾತಿತ್ವ, ದಿವ್ಯತೆ ಮತ್ತಾನ ಕಾವ್ಯದಲ್ಲಾ ಇಲ್ಲ. ಹೀಗೆ ಪದನೆಯ ಅಧ್ಯಾಯ ವನ್ನು ಉನ್ನತೀನ್ನು ತೀರ್ಣದಲ್ಲಿ ಕೂಡಿಸಿದಾರೆ. ನಾಲ್ಕನೆಯ ಅಧ್ಯಾಯದ ಪರಿಗೆ ಕರ್ಮ—ವಿಕರ್ಮವನ್ನು ಹೇಳಿ ಇಲ್ಲಿ ಏಕಾವಿಕ ಮೇಲೇರಿದಾರೆ. ಇಲ್ಲಿ ಅಕರ್ಮದಶೀಯೆ ಎರಡು ಪ್ರಕಾರಗಳನ್ನು ಹೋಲಿಸಿದಾರೆ. ಇಲ್ಲಿ ಭಾಷೆ ತಡವರಿಸುತ್ತದೆ. ಕರ್ಮಯೋಗಿ ಶ್ರೀಷ್ಟನೋ ಕರ್ಮಸಂನಾಯಾಸಿ ಶ್ರೀಷ್ಟನೋ? ಯಾರು ಹೆಚ್ಚು ಕರ್ಮ ಮಾಡುತ್ತಾರೆ? ಹೇಳಲು ಬಾರದು. ಸಂನಾಯಾಸದ

ಈ ದ್ವಿಮುಖ ಕಲ್ಪನೆ ಬಹಳ ಭವ್ಯ. ಎಲ್ಲಾ ಮಾಡಿ ಏನೂ ಮಾಡದು ಏನೂ ಮಾಡದೆ ಎಲ್ಲಾ ಮಾಡಿದುದು — ಎರಡೂ ಸಂ ನಾಯಿಸೇ, ಎರಡೂ ಯೋಗವೇ. ಹೋಲಿಸಲಿಸ್ತೇಂದು ಒಂದನ್ನೂ ಸಂನಾಯಿಸ ಎಂದರು, ಇನ್ನೊಂದನ್ನೂ ಯೋಗ ಎಂದರು.

### ೭೭. ಭೂಮಿತಿ - ವಿಾವಾಂಸಿಗಳ ದೃಷ್ಟಾಂತ

ಇನ್ನು ಇದರ ತುಲನೆ ಹೇಗೆ? ಯಾವುದಾದರೂ ಉದಾಹರಣೆ ಕೊಟ್ಟೇ ಮಾಡಬೇಕು. ಉದಾಹರಣೆ ಕೊಡಹೋದರೆ ಕೆಳಗುರುಳಿದಂತೆ ಆಗುತ್ತದೆ. ಆದರೆ ಕೆಳಗೆ ಇಳಿಯಲೇಬೇಕು. ನಿಜವಾಗಿ ನೋಡಿದರೆ, ಪೂರ್ಣ ಕರ್ಮಸೆನಾಯಿನ ಪೂರ್ಣ ಕರ್ಮಯೋಗದ ಕಲ್ಪನೆ ಈ ದೇಹದಲ್ಲಿ ಹಿಡಿಸಲಾರದು. ಆ ಕಲ್ಪನೆ ಈ ದೇಹವನ್ನು ಸೀಳಿಹಾಕೀತು. ಆದರೆ ಈ ಕಲ್ಪನೆಯನ್ನು ಸಮಾಸಿಸಿದ ಮಹಾವುರುಷರ ಉದಾಹರಣೆಯನ್ನು ಗ್ರಹಿಸಿ ಮುಂಬರಿಯಬೇಕು. ಉದಾಹರಣೆ ಎಂದರೆ ಅದು ಆಪೂರ್ಣವೇ. ಅದನ್ನೇ ಪೂರ್ಣವೆಂದು ಒಂದು ಗಳಿಗೆ ತಿಳಿಯಬೇಕು.

ರೇಖಾಗಣಿತದಲ್ಲಿ ಸ, ರೆ, ಗ ಇದು ತ್ರಿಕೋಣವೆನ್ನಿಂದ ಎನ್ನರೆ? Let ABC be a triangle. ಈ Let ಏನು? ಅನ್ನು ಪ್ರದೇಶೇ? ಈ ತ್ರಿಕೋಣ ರೇಖೆಯ ಯಥಾರ್ಥ ರೇಖೆಯಲ್ಲ. ರೇಖೆಯ ಲಕ್ಷಣ ಹೇಗೆ, ಉದ್ದ್ವಾಜದೆ, ಅಗಲ ಇಲ್ಲ. ಅಗಲವೇ ಇಲ್ಲದೆ ಉದ್ದ್ವಾಜನ್ನು ಹೇಗೆ ತೋರಬೇಕು? ಉದ್ದ್ವಾಜಂದರೆ ಅ, ರೆಲವ್ರೂ ಜೋತೆಯಲ್ಲಿ ಒಂತು, ಗೆರೆ ಎಳೆದರೆ ಸ್ಪೂಲವಾದರೂ ಅ, ಗಲ ಇದ್ದೇ ಇರಬೇಕು. ಅಂತೇ ರೇಖಾಗಣಿತದಲ್ಲಿ ರೇಖೆ 'ಎನ್ನ' ದಿದ್ದರೆ ನಾಗಾದು. ಭಕ್ತಿಶಾಸ್ತ್ರದಲ್ಲಾ ಹೀಗೇ ತಾನೆ? ಆ ಜಿಕ್ಕು ಸಾಲಿಗಾರಮುದಲಿ ಸರ್ವ ಬ್ರಹ್ಮಾಂಡದ ಧರ್ಮಯೇ ಇಂದಾನೆ ಎಂದುಕೊಳ್ಳಿ, ಎನ್ನುತ್ತಾನೆ ಭಕ್ತ. ಇವನೆಲ್ಲೇ ಹುಳ್ಳು ಎಂದಾರು ಯಾರಾದರೂ. ಈ ರೇಖಾಗಣಿತದ ಹುಳ್ಳು ಏನು ಎಂದು ಕೇಳಿ. ಸ್ವಷ್ಟವಾಗಿ ಶಿಕರವಾಗಿ ಕಾಣುತ್ತಿರುವ ಗೆರಿಗೆ ಅಗಲ ಇಲ್ಲ ಎನ್ನು ಎಂದರೆ ಇದೆಂಥ ಹುಳ್ಳು? ಭೂತಕನ್ನು ಡಿಯಲ್ಲಿ ನೋಡಿದರೆ ಆ ಗೆರೆ ಅರ್ಥ ಅಂಗುಲ ದಪ್ಪವಾಗಿ ಕಂಡಿತು. ನೀನು ಆ ರೇಖಾಶಾಸ್ತ್ರದ ಮಾತನ್ನು ಒಪ್ಪಿನಂತೆ, ಸಾಲಿಗಾರಮುದಲಿ ಪರಮೇಶ್ವರ ಎಂದು ತಿಳಿದುಕೊ

ಎನ್ನುತ್ತದೆ ಭಕ್ತಿಶಾಸ್ತ್ರ. ಪರಮೇಶ್ವರ ಒಡೆಯಲಾರ, ಹರಿಯಲಾರ; ಈ ನಾಲಿಗಾರು ಒಡೆಯುತ್ತದ್ದಲ್ಲ ಎಂದರೆ ಅದು ವಿಚಾರದ ರೀತಿಯಲ್ಲ. ರೀಖಾಶಾಸ್ತ್ರದಲ್ಲಿ, 'ತಿಳಿದುಕೊ' ಆಗಬಹುದು; ಭಕ್ತಿಶಾಸ್ತ್ರದಲ್ಲೀಕೆ ಬೇಡ? ಬಿಂದು ಎನ್ನುತ್ತೀಯೆ. ಹಲಗೆಯ ಮೇಲೆ ಬಿಂದುವನ್ನು ಬರೆಯುತ್ತೀಯೆ. ಬಿಂದುವೇನು ಬಂತು? ಅದು ಒಂದು ಒಳ್ಳೆಯ ವರ್ತಾ. ಬಿಂದುವಿನ ವ್ಯಾಖ್ಯೆ ಪರಬ್ರಹ್ಮನ ವ್ಯಾಖ್ಯೆಯಿದ್ದಂತೆ. ಬಿಂದುವಿಗೆ ಉದ್ದ ಅಗಲ ದಪ್ಪ ಯಾವುದೂ ಇಲ್ಲ. ಲಕ್ಷ್ಮಣವೇನೋ ಇದು. ಆದರೆ ಹಲಗೆಯ ಮೇಲೆ ಬಿಂದುವನ್ನು ಬರೆಯುತ್ತೀಯೆ. ಬಿಂದು ಬರೀ ಹೇಸರು, ಬರೀ ಅಸ್ತಿತ್ವ. ಅದಕ್ಕೆ ಮೂರೂ ಪರಿಣಾಮ ಇಲ್ಲ. ಎಂದರೆ ನಿಜವಾದ ಬಿಂದು, ನಿಜವಾದ ತ್ರಿಕೋಣ ಬರೀ ಹೇಸರು, ಬರೀ ವ್ಯಾಖ್ಯೆ. ಆದರೂ ನಾವು ಅದನ್ನು ಒಪ್ಪಿ ನಡೆಯಬೇಕು. ಭಕ್ತಿಶಾಸ್ತ್ರದಲ್ಲಿ, ಅಳ್ಳೇಂದ್ರನಾದ ಸರ್ವವ್ಯಾಪಿ ದೇವರು ನಾಲಿಗಾರುವದಲ್ಲಿ ಇದಾಗೆಂದು ತಿಳಿದು ನಡೆಯಬೇಕು. ನಾವೂ ಹೀಗೆಯೆ ಕಾಲ್ಪನಿಕ ದೃಷ್ಟಾಂತದಿಂದ ಹೋಲಿಸೋಣ

ಮಿಾಮಾಂಸಕರು ಒಂದು ಭಾರಿ ವಿನೋದ ಮಾಡಿದಾರೆ. ದೇವರು ಎಲ್ಲಿದಾನೆ ಎಂದು ಚಚೆಸುತ್ತಾತ್ಮ ಅವರು ಸೋಗಸಾದ ವಿವರಣೆ ಕೊಟ್ಟಿದಾರೆ. ವೇದದಲ್ಲಿ ಇಂದ್ರ ವರುಣ ಅಗ್ನಿ ಇತ್ಯಾದಿ ದೇವತೆಗಳಿದಾರೆ, ಇವರ ಲಕ್ಷ್ಮಣವನ್ನು ಚಚೆಸುವಾಗ ಮಿಾಮಾಂಸಕರಲ್ಲಿ ಒಂದು ಪ್ರಶ್ನೆ ಬರುತ್ತದೆ: ಇಂದ್ರ ಹೇಗಿದಾನೆ? ಅವನ ದೂಪವೇನು? ಎಲ್ಲಿರುತ್ತಾನೆ? ಮಿಾಮಾಂಸಕರು ಹೇಳುತ್ತಾರೆ: ಇಂದ್ರಶಬ್ದವೇ ಇಂದ್ರನ ರೂಪ. ಅದರಲ್ಲೀ ಅವನು ಇರುತ್ತಾನೆ. ಇ, ಆಮೇಲೆ ಅನುಸ್ವಾರ, ಮುಂದೆ ದ್ರ— ಇದೇ ಇಂದ್ರನ ಸ್ವರೂಪ. ಇದೇ ಅವನ ಮೂರ್ತಿ. ಇದೇ ಪ್ರಮಾಣ. ವರುಣ ದೇವತೆ ಹೇಗೆ? ಹೀಗೇ—ಮೋದಲು ವ. ಆಮೇಲೆ ರು-ಣ ಇದೇ ಅವನ ರೂಪ. ಹೀಗೆ ಉಳಿದ ಎಲ್ಲ ದೇವತೆಗಳೂ ಅಕ್ಷರರೂಪಧಾರಿಗಳು. ದೇವರೆಲ್ಲ ಅಕ್ಷರವೂತ್ತಿಗಳಿಂಬ ಕಲ್ಪನೆಯು ಮಧುರ. ದೇವರೆಂಬ ಕಲ್ಪನೆ, ಆ ವಸ್ತು ಆಕಾರದಲ್ಲಿ ಆಡಕವಾಗುವಂತಿಲ್ಲ. ಆ ಕಲ್ಪನೆಯನ್ನು ಸೂಚಿಸಲು ಅಕ್ಷರದ ಗುರುತು ಸಾಕು. ಈಶ್ವರ ಹೇಗಿದಾನೆ? ಹೀಗೇ. ಮೋದಲು ಈ, ಆಮೇಲೆ ಶ್ವ, ಆಮೇಲೆ ರ. ಓಂಕಾರ ಚಮತ್ವಾರ ಮಾಡಿತು. ಓಂ ಎಂಬ ಬಾದು

ಅಕ್ಷರವೇ ಈಶ್ವರ. ಈಶ್ವರನನ್ನು ಒಂದು ಸಂಜ್ಞೆಯಾಗಿ ಮಾಡಿತು. ಅಂಥಾ ಸಂಜ್ಞೆಗಳನ್ನು ನಿರ್ಮಿಸಬೇಕಾಗುತ್ತದೆ. ಮೂರ್ತಿರುಲ್ಲಿ, ಆಕಾರದಲ್ಲಿ ಈ ವಿಶಾಲ ಕಲ್ಪನೆಯನ್ನು ಹುದುಗಿಸಲಳವಲ್ಲ. ಆದರೆ ಮನುಷ್ಯನ ಬಯಕೆ ಬಹಳ ದೊಡ್ಡದು. ಈ ಕಲ್ಪನೆಯನ್ನು ಮೂರ್ತಿಯೋಳಿಗೆ ಅಡಗಿಸಲು ಯತ್ತಿಸುತ್ತಾನೆ.

### ಅಂ. ಸಂನಾಃಿ - ಯೋಗಿ ಇಬ್ಬರೂ ಒಂದೇ : ಶುಕ - ಜನಕೆರಂತೆ

ಸಂನಾಃಿನ, ಯೋಗಿಗಳಿರಡೂ ಅಣ್ಯಾಚ್ಚೆ ಕಲ್ಪನೆ. ಪೂರ್ಣ ಸಂನಾಃಿನ, ಪೂರ್ಣಯೋಗಿಗಳ ಕಲ್ಪನೆ ಈ ದೇಹದಲ್ಲಿ ಅಡಗಲಾರದು ದೇಹದಲ್ಲಿ ಈ ಧೈರ್ಯ ಅಡಗಿದ್ದರೂ ವಿಚಾರದಲ್ಲಿ ಅಡಗುತ್ತದೆ. ಪೂರ್ಣ ಯೋಗಿ ಪೂರ್ಣ ಸಂನಾಃಿಗಳು ಕಲ್ಪನೆಯಲ್ಲೇ ಇದ್ದಾರು, ಆದರ್ಥವಾಗಿ ಅಪ್ರಾಪ್ಯವಾಗಿ ಇದ್ದಾರು. ಆದರೆ ಉದಾಹರಣೆಗಾಗಿ ಆ ಕಲ್ಪನೆಗೆ ತೀರ ಸಮಾಪ್ತಹೋದವರನ್ನು ಹೆಸರುಗೊಳ್ಳಬೇಕು. ರೇಖಾಗಣಿತದಂತೆ ಹೇಳಬೇಕು— ಇವನು ಪೂರ್ಣಯೋಗಿ, ಅವನು ಪೂರ್ಣ ಸಂನಾಃಿ ಎಂದುಕೊಳ್ಳ. ಸಂನಾಃಿಸಕ್ಕೆ ಶುಕ ಯಾಜ್ಞವಲ್ಯರ ಉದಾಹರಣೆ ಕೊಡುತ್ತಾರೆ. ಜನಕ, ಶ್ರೀ ಕೃಷ್ಣರು ಕರ್ಮಯೋಗಳಿಂದು ಗೀತೆ ಹೇಳಿದೆ ಲೋಕಮಾನ್ಯರು ‘ಗೀತಾರಹಸ್ಯ’ದಲ್ಲಿ ಒಂದು ಪಟ್ಟಿ ಮಾಡಿದಾರೆ : ಜನಕ, ಶ್ರೀ ಕೃಷ್ಣರು ಈ ದಾರಿಯಲ್ಲಿ ಹೋದರು; ಶುಕ, ಯಾಜ್ಞವಲ್ಯರು ಈ ಹಾದಿಯಲ್ಲಿ ಹೋದರು—ಎಂದು. ಆದರೆ ಈ ಪಟ್ಟಿಯನ್ನು ಒದ್ದಬೆರಳಿನಿಂದ ಬರೆದ ಅಕ್ಷರದಂತೆ ಅಳಿಸಬಹುದು. ಯಾಜ್ಞವಲ್ಯರು ಸಂನಾಃಿ, ಜನಕ ಕರ್ಮ ಯೋಗಿ. ಸಂನಾಃಿ ಯಾಜ್ಞವಲ್ಯರು ನಿಗೆ ಕರ್ಮಯೋಗ ಜನಕ ಶಿಷ್ಯ. ಜನಕನ ಶಿಷ್ಯ ಶುಕ ಸಂನಾಃಿ. ಸಂನಾಃಿ—ಕರ್ಮಯೋಗ—ಸಂನಾಃಿ. ಹೀಗಿದೆ ಈ ಸರ. ಯೋಗ ಸಂನಾಃಿನ ಎರಡೂ ಒಂದೇ ವರಂಪರೆ.

ಶುಕಾಚಾರ್ಯನಿಗೆ ವ್ಯಾಸರು ಹೇಳಿದರು : “ ಶುಕ, ನೀನು ಜಾಳಿನಿ. ಆದರೆ ಗುರುಮುದ್ರೆ ನಿನಗೆ ಬಿದ್ದಿಲ್ಲ. ನೀನು ಜನಕನ ಬಳಗೆ ಹೋಗು.” ಶುಕಾಚಾರ್ಯ— ಹೋರಟೆ. ಜನಕ ಮೂರನೆ ಅಂತಹಿನಲ್ಲಿ ದಿವಾನಭಾನೆ ಯಲ್ಲಿದ್ದ. ಶುಕಾಚಾರ್ಯ ಅಡವಿಯಲ್ಲಿದ್ದವನು. ನಗರವನ್ನು ನೋಡುತ್ತು

ಹೊರಟೆ. ಜನಕ ಅವನನ್ನು ಕೇಳಿದ—‘ ಏಕೆ ಬಂದೆ ? ’ ಶುಕ ಹೇಳಿದು:  
 ‘ ಜ್ಞಾನಾರ್ಥಿಯಾಗಿ.’ ‘ ಯಾರು ಕಳಿಸಿದರು ? ’ ‘ ವ್ಯಾಸರು.’ ‘ ಎಲ್ಲಿಂದ  
 ಬಂದೆ ? ’ ‘ ಆಶ್ರಮದಿಂದ.’ ‘ ಆಶ್ರಮದಿಂದ ಬರುವಾಗ ಬೀದಿಯಲ್ಲಿ  
 ಏನು ನೋಡಿದೆ ? ’ ‘ ಎಲ್ಲಿ ನೋಡಿದರೂ ಸಕ್ಕರೆ ಮಿರಾಯಿ ಕಾಣಿಸಿತು.’  
 ‘ ಮತ್ತೀನು ? ’ ‘ ಓಡಾಡುವ ಮಾತಾಡುವ ಸಕ್ಕರೆ ಗೊಂಬೆಗ ಈಲು.’  
 ‘ ಆಮೇಲೆ ? ’ ‘ ಇಲ್ಲಿಗೆ ಬರುವಾಗ ಸಕ್ಕರೆಯ ಕೆಲೊಂದು ಕಾಲಿಗೆ  
 ತಗುಲಿತು.’ ‘ ಆಮೇಲೆ ? ’ ‘ ಎಲ್ಲವೂ ಸಕ್ಕರೆಯ ಚಿತ್ರ.’ ‘ ಈಗೇನು  
 ನೋಡುತ್ತಿದ್ದೀರೆ ? ’ ‘ ಬಂದು ಸಕ್ಕರೆಗೊಂಬೆ ಇನ್ನೊಂದು ಸಕ್ಕರೆ ಗೊಂಬೆ  
 ಯೋಡನೆ ಮಾತಾಡುತ್ತಿದೆ.’ ಜನಕ ಹೇಳಿದ—‘ ಹೋಗು, ನಿನಗೆ ಸರ್ವ  
 ಜಾಳಿನವೂ ಲಭಿಸಿದೆ.’ ಜನಕನಿಂದ ಬೇಕಾಗಿದ್ದ ಪ್ರಶಂಸಾಪತ್ರ ಸಿಕ್ಕಿತು.  
 ವಿಷಯ ಇದು: ಕರ್ಮಯೋಗಿ ಜನಕ ಸಂಘಾಸಿ ಶುಕಾಚಾರ್ಯರನ್ನು  
 ಶಿಷ್ಯನೆಂದು ಒಸ್ಪಿದ. ಶುಕಾಚಾರ್ಯ ಸಂಘಾಸಿಯೇ. ಆದರೆ ಪ್ರಸಂಗದ  
 ವಿಲಕ್ಷಣತೆಯನ್ನು ನೋಡಿ. ಪರೀಕ್ಷೆತನಿಗೆ ರಾವ ದೊರೆಯಿತು-ಪಳು  
 ದಿನದಲ್ಲಿ ನಿಂತು ಸಾಯುತ್ತಿರು. ಇನ್ನು ಸಾಯುವ ಸಿದ್ಧತೆ ಮಾಡಬೇಕು.  
 ಹೇಗೆ ಸಾಯಬೇಕು ಎಂಬುದನ್ನು ಕಲಿಸುವ ಗುರು ಅವನಿಗೆ ಬೇಕಿತ್ತು.  
 ಅವನು ಶುಕನನ್ನು ಬೇಡಿದ. ಶುಕಾಚಾರ್ಯ ಬಂದು ಕೂತೆ. ಅಳಿ $\times$ ಇ=ಗಳೆ  
 ಗಂಟೆ ಪದ್ಧತಿನನ್ನು ನಾಗಿ ಭಾಗವತವನ್ನು ಉದ್ದೇಶ ಮಾಡಿದ. ಕೂತವನು  
 ಏಳಲೇ ಇಲ್ಲ. ಉಪದೇಶ ಮಾಡುತ್ತಲೇ ಇದ್ದ ಇದರಲ್ಲೇನು ವಿಶೇಷ ?  
 ಏಳು ದಿನ ಒಂದೇ ಸಮನೆ ದುಡಿದರೂ ಅವನಿಗೇನೂ ಅನಿಸಲೇ ಇಲ್ಲ.  
 ಇದೇ ವಿಶೇಷ. ಇಷ್ಟ ಕರ್ಮ ಮಾಡಿದರೂ ಅವನು ಕರ್ಮವನ್ನೇ  
 ಮಾಡಲಿಲ್ಲ. ಶ್ರಮದ ಭಾವನೆಯೇ ಇರಲಿಲ್ಲ. ಅಂತೇ ಈ ಕರ್ಮಯೋಗ—  
 ಸಂಘಾಸಗಳಲ್ಲಿ ಭೇದವಿಲ್ಲ.

ಭಗವಂತ ಹೇಳಿಲ್ಲವೇ—‘ ಏಕಂ ಸಾಂಖ್ಯಂ ಚ ಯೋಗಂ ಚ ಯಃ ಪಶ್ಯತಿ  
 ಸ ಪಶ್ಯತಿ,’ ಸಾಂಖ್ಯ - ಯೋಗ, ಸಂಘಾಸ - ಯೋಗ, ಎರಡೂ ಒಂದೇ  
 ಎಂದು ತಿಳಿದವನಿಗೆ ಗುಟ್ಟು ತಿಳಿದಂತೆ. ಒಬ್ಬ ಮಾಡದೆ ಮಾಡುವವನು,  
 ಇನ್ನೊಬ್ಬ ಮಾಡ ಮಾಡದವನು. ಸದಾ ಸಮಾಧಿಸ್ಥನಾದ ನಿರ್ವಿಕಾರ  
 ಸಂಘಾಸಿಯೊಬ್ಬ ನಮ್ಮೊಡನೆ ನಾಲ್ಕೆಂಟು ದಿನವಿರಲಿ—ಎಪ್ಪು ಬೆಳಕು,

ಸಂಘಾತೀ ಕೊಟ್ಟಾನು! ಬಹುಕಾಲದಿಂದ ಆಗದಿದ್ದ ಕೆಲಸವೇಲ್ಲ ಅವನ ದಶನ ಮಾತ್ರದಿಂದ ಆಗಿಹೋಗುತ್ತವೆ. ಭಾವಚಿತ್ರ, ನೋಡಿದರೆ, ಸತ್ಯವರ ಚಿತ್ರ ನೋಡಿದರೆ, ಮನಸ್ಸಿನಲ್ಲಿ ಪವತ್ತತೆ, ಭಕ್ತಿ ಹುಟ್ಟುವುದಾದರೆ ಜೀವಂತ ಸಂನಾಷಿಯನ್ನು ನೋಡಿದರೆ ಎಪ್ಪು ಪ್ರೇರಣೆ ಆಗಬೇಡ. ಸಂನಾಷಿ-ಯೋಗಿ ಇಬ್ಬರೂ ಲೋಕಸಂಗ್ರಹ ಮಾಡುತ್ತಾರೆ. ಹೊರಗೆ ಕರ್ಮತ್ವಾಗದಂತೆ ಕಂಡರೆ ಕೆಲವು ಸಲ ಆ ತ್ಯಾಗದಲ್ಲಿ ಕರ್ಮ ತುಂಬಿರು ತ್ತದೆ. ಅದರಲ್ಲಿ ಅನಂತಸಂಘಾತೀ ತುಂಬಿದೆ. ಜಾಳಾನಿ-ಸಂನಾಷಿ, ಜಾಳಾನಿ-ಕರ್ಮಯೋಗಿ ಇಬ್ಬರೂ ಒಂದೇ ಸಿಂಹಾಸನದಲ್ಲಿ ಕೂಡುವವರು. ಸಂಜ್ಞಾ ಬೇರೆ ಬೇರೆಯಾದರೂ ಅಥ ಒಂದೇ. ಒಂದೇ ತತ್ವದ ಎರಡು ಮುಖ, ಅತಿ ನೇಗವಾಗಿ ತಿರುಗುವಾಗ ಯಂತ್ರ ಸ್ಥಿರವಾಗಿ ಕಾಣುತ್ತದೆ; ತಿರುಗುತ್ತಿಲ್ಲ ಎನಿಸುತ್ತದೆ. ಸಂನಾಷಿಯೂ ಹೀಗೆ. ಅವನ ಶಾಂತಿ ಸ್ಥಿರತೆಗಳಿಂದ ಅನಂತ ಪ್ರೇರಣೆ ಹೊರಹೊಮ್ಮುತ್ತದೆ. ಭಗವಾನ್ ಬುಧ, ಮಹಾವೀರರು ಅಂಥ ವೃತ್ತಿಗಳು. ಸಂನಾಷಿನದ ಸರ್ವ ಕಾರ್ಯವೂ ಒಂದೇ ಒಂದು ಆಸನದಲ್ಲಿ ನಿಷ್ಠವಾಗಿದ್ದರೂ ಅದು ಪ್ರಜಂಡ ಕರ್ಮ ಮಾಡುತ್ತದೆ. ಸಾರಾಂಶ: ಸಂನಾಷಿ ಎಂದರೂ ಒಂದೇ, ಯೋಗಿ ಎಂದರೂ ಒಂದೇ. ಶಬ್ದ ಬೇರೆ, ಅಥ ಒಂದು. ಕಲ್ಲು ಎಂದರೂ ಒಂದೆ, ಬಂಡೆ ಎಂದರೂ ಕಲ್ಲು. ಹಾಗೆಯೇ ಕರ್ಮಯೋಗಿ ಎಂದರೆ ಸಂನಾಷಿ, ಸಂನಾಷಿ ಎಂದರೆ ಕರ್ಮಯೋಗಿ.

### ೭೪. ಸಂನಾಷಿಕ್ಕಂತ ಯೋಗ ವಿಶೇಷ

ಆದರೂ ಒಂದು ಕೋಡು ಮೇಲಿಟ್ಟಿದಾನೆ ಭಗವಂತ. ಸಂನಾಷಿ ಕ್ಷೇತ್ರ ಕರ್ಮಯೋಗ ಶ್ರೀಷ್ಟ ಎಂದಿದಾನೆ. ಎರಡೂ ಒಂದೇ ಆದರೆ ಹೀಗೇಕೆ ಹೇಳಬೇಕು? ಇದೇನು ವಿಚಿತ್ರ ಮತ್ತೆ? ಇದು ಸಾಧಕನ ದೃಷ್ಟಿಯಿಂದ ಹೇಳಿದ ಮಾತ್ರ. ಏನೂ ಕರ್ಮ ಮಾಡದೆ ಎಲ್ಲವನ್ನೂ ಮಾಡುವುದು ಕೇವಲ ಸಿದ್ಧರಿಗೆ ಸಾಧ್ಯ; ಸಾಧಕರಿಗೆ ಸಾಧ್ಯವಿಲ್ಲ. ಆದರೆ ಎಲ್ಲವನ್ನೂ ಮಾಡುತ್ತಾ ಏನನ್ನೂ ಮಾಡದಿರುವುದನ್ನು ಸ್ವಲ್ಪವಾದರೂ ಅನುಕರಿಸಬಹುದಾಗಿದೆ. ಒಂದು ಸಾಧನಿಕ್ವಾಲ್; ಸಿದ್ಧನಿಗೇ ಸಾಧ್ಯ, ಎರಡನೆಯದು

ಸಾಧಕನಿಗೂ ಕೆಲಮಟ್ಟಿಗೆ ಸಾಧ್ಯ. ಕರ್ಮವನ್ನೇ ಮಾಡದೆ ಎಲ್ಲವನ್ನೂ ಮಾಡಿದಂತಿರುವುದು ಗೂಡಿವಾಗಿ ಸಾಧಕನಿಗೆ ತಿಳಿಯದಾದಿತು. ಸಾಧಕನಿಗೆ ಕರ್ಮಯೋಗ ದಾರಿ; ನೆಲೆಯೂ ಹೊದು. ಸಂನ್ಯಾಸ ದಾರಿಯಲ್ಲ, ನೆಲೆ. ಕರ್ಮಯೋಗ ಏರಡೂ ಹೊದು. ಅಂತೇ ಸಾಧಕನಿಗೆ ಅದಕ್ಕೆಂತ ಇದು ಶೈವ.

ಮುಂದೆ ಇನ್ನೇ ಅಧ್ಯಾಯದಲ್ಲಿ ನಿಗುಣಕ್ಕೆಂತ ಸಂಗುಣವನ್ನೇ ಭಗವಂತ ಶೈವವೆಂದಿದಾನೆ. ಸಂಗುಣ ಎಲ್ಲ ಇಂದ್ರಿಯಗಳಿಗೂ ಕೆಲಸ ಕೊಡುತ್ತದೆ. ನಿಗುಣ ಹಾಗಲ್ಲ. ನಿಗುಣದಲ್ಲಿ ಕೈ ವ್ಯಧರ್, ಕಾಲು ವ್ಯಧರ್, ಕಣ್ಣ ವ್ಯಧರ್. ಕಣ್ಣ, ಕೀವಿ ಎಲ್ಲ ಇಂದ್ರಿಯಗಳೂ ಕರ್ಮಶಾಸ್ತ್ರವಾಗುತ್ತವೆ. ಸಾಧಕನಿಗೆ ಅದು ಸಾಧ್ಯವಾಗದು. ಸಂಗುಣದಲ್ಲಿ ಹಾಗಲ್ಲ. ಕಣ್ಣ ರೂಪ ನೋಡುತ್ತದೆ, ಕೀವಿ ಕೀರ್ತನೆ ಕೇಳುತ್ತದೆ, ಕಾಲು ಯಾತ್ರೆ ಮಾಡುತ್ತದೆ, ಕೈ ಪೂಜೆ ಮಾಡುತ್ತದೆ, ಜರರ ನೇವೆ ಮಾಡುತ್ತದೆ. ಹೀಗೆ ಎಲ್ಲಾ ಇಂದ್ರಿಯಗಳಿಗೂ ಕೆಲಸ ಕೊಟ್ಟು ಮೆಲ್ಲಮೆಲ್ಲನೆ ಅದನ್ನು ಹರಿಸುವು ಮಾಡಬಹುದು. ನಿಗುಣದಲ್ಲಿ ಎಲ್ಲವೂ ಕಟ್ಟು. ನಾಲುಗೆ ಕಟ್ಟು, ಕೀವಿ ಮುಚ್ಚು, ಕೈಕಾಲು ಕಟ್ಟು. ಈ ಎಲ್ಲಾ ಕಟ್ಟುಗಳ ರೀತಿಯನ್ನು ಕಂಡು ಸಾಧಕ ಗಾಬರಿಯಾಗಬೇಕಾದುದೇ! ಅವನ ಚಿತ್ತದಲ್ಲಿ ನಿಗುಣ ನಾಟೀತು ಹೇಗೆ? ಸುಮ್ಮನೆ ಕೂತರೂ ಅವನ ಮನಸ್ಸಿನಲ್ಲಿ ಅಡ್ಡತಿಡ್ಡ ವಿಚಾರ ಆಡಿಕೊಡಿಯಾವು. ಇಂದ್ರಿಯಗಳ ಸ್ವಭಾವವೇ ಹಾಗೆ. ಜಾಹೀರಾತು ಹೀಗೇ ಅಲ್ಲವೇ? ‘ಟಿದಬೇಡಿ’ ಎಂದು ಹೇಳಿ ಬರಿಯುತ್ತಾರೆ. ‘ಇದೆನಪ್ಪ ಟಿದಬಾರದುದು, ಮೋದಲು ಓದಿ ನೋಡೋಣ’ ಎನ್ನುತ್ತಾನೆ ಓದುಗ. ಆ ‘ಟಿದಬೇಡಿ’ ಎಂದರೆ ಓದಿ ಎಂತ. ಮನಸ್ಸು ಅದನ್ನು ತಪ್ಪದೆ ಓದುತ್ತಾನೆ. ನಿಗುಣದಲ್ಲಿ ಮನಸ್ಸು ಸುತ್ತಾಡುತ್ತಿದ್ದಿತು. ಸಂಗುಣದಲ್ಲಿ ಹಾಗಲ್ಲ. ಅದರಲ್ಲಿ ಆರ್ಥಿಯಿದೆ, ಪೂಜೆಯಿದೆ, ಸೇವೆಯಿದೆ, ಭೂತದಯೆ ಇದೆ. ಇಂದ್ರಿಯಗಳಿಗೆ ಕೆಲಸವಿದೆ. ಎಲ್ಲ ಇಂದ್ರಿಯಗಳಿಗೂ ಕೆಲಸ ಹೊಂದಿಸಿಕೊಟ್ಟು ಮನಸ್ಸಿಗೆ ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಿಂದು ಹೇಳು. ಆಗ ಮನಸ್ಸು ಹೋಗಲಾರದು. ಅಲ್ಲೇ ವಿಹರಿಸಿತು. ತನಗೆ ತಿಳಿಯದೆಯೇ ವ್ಯಾಕಾಗ್ರವಾದಿತು. ಒಂದೇ ಕಡೆ ಕೂಡಿಂದು ಹೇಳಿದರೆ ಮಾತ್ರ ಓಡಿಯೇ

ಹೋದಿತು. ಒಂದೊಂದು ಇಂದಿರ್ಯಕ್ಕೂ ಚೆಲಸ ಕೊಟ್ಟು ‘ಮನಸ್ಸಿಗೆ ಬಂದಲ್ಲಿ ಹೋಗು’ ಎಂದರೆ ಹೋಗದು. ಹೋಗಲು ಅದಕ್ಕೆ ಸ್ವಾತಂತ್ರ್ಯ ಕೊಟ್ಟುರೆ ‘ನಾನು ಇಲ್ಲೋ ಕೂತಿ’ ಎನ್ನುತ್ತದೆ. ಸುಮ್ಮನೆ ಕೂಡು ಎಂದರೆ ‘ಹೋಗುತ್ತೀನೆ’ ಎನ್ನುತ್ತದೆ.

ದೇಹಧಾರಿಯಾದವನಿಗೆ ಸುಲಭತೆಯಲ್ಲಿ ನಿಗುಣಕ್ಕೆಂತ ಸಗುಣವೇ ಶೈಷ್ವ. ಕರ್ಮ ಮಾಡುತ್ತಲಿದ್ದ ಅದನ್ನು ನಿಗುಣಕ್ಕೆಂತ ದಾರಿ ಕರ್ಮ ಮಾಡದೆಯೆ ಮಾಡಿದಂತೆಸಗುವ ದಾರಿಗಿಂತ ಶೈಷ್ವ; ಇದು ಸುಲಭ. ಕರ್ಮಯೋಗದಲ್ಲಿ ಪ್ರಯತ್ನ, ಅಭಾವಸಗಳಿಗೆ ನಾಥನವಿದೆ ಸರ್ವ ಇಂದಿರ್ಯಗಳನ್ನು ನಿಗ್ರಹಿಸಿ ಮೆಲ್ಲಮೆಲ್ಲನೆ ಎಲ್ಲ ಉದ್ದೇಶಗದಿಂದಲೂ ಮನಸ್ಸನ್ನು ಹೊರಸೆಕ್ಕಿದುಕೊಳ್ಳಲು ಅವಕಾಶವಿದೆ. ಇಪ್ಪೊತ್ತು ಈ ಉಪಾಯ ಸಾಧ್ಯವಲ್ಲದಿದ್ದರೂ ನಾಳೆ ಸಾಧ್ಯವಾಗಬಲ್ಲದು. ಬಾಯಿ ಬಿಡದೆ ಮಾತಾಡುವುದು ಕರಿನ. ಕರ್ಮಯೋಗ ಅನುಕರಣಕ್ಕೆ ಸುಲಭ. ಇದೇ ಸಂನಾಷಸಕ್ಕೆಂತ ಇದರ ಹೆಚ್ಚುಗಾರಿಕೆ. ಆದರೂ ಪೂರ್ಣಾವಸ್ಥೆಯಲ್ಲಿ ಎರಡೂ ಒಂದೇ; ಪೂರ್ಣ. ಕರ್ಮಯೋಗ, ಪೂರ್ಣ ಸಂನಾಷಸ ಎರಡೂ ಒಂದೇ. ಹೆಸರು ಎರಡು. ನೈರೋಡಲಿಕ್ಕೆ ಭಿನ್ನ. ಆದರೂ ಎರಡೂ ಒಂದೇ. ಒಂದು ಕಡೆ ಕರ್ಮದ ಭೂತ ಹೊರಗಡೆ ನಿಂತು ಕುಣಿಯುತ್ತಿದ್ದರೂ ಒಳಗೆ ಶಾಂತಿ. ಇನ್ನೊಂದರಲ್ಲಿ ಕಣ್ಣ ಕೂಡ ಮಿಟ್ಟಿಕಿಸದೆಯೆ ಮೂರು ಲೋಕಗಳನ್ನು ಅಳಾಳಿಸಿನವ ಶಕ್ತಿ. ಮೇಲೆ ಕಂಡಂತೆ ಒಳಗೆ ಇಲ್ಲದಿರುವುದೇ ಇವರೆಡರ ಲಕ್ಷಣ. ಪೂರ್ಣ ಕರ್ಮಯೋಗವೇ ಸಂನಾಷಸ; ಪೂರ್ಣ ಸಂನಾಷಸವೇ ಕರ್ಮಯೋಗ. ಏನೂ ಭೀಡವಿಲ್ಲ. ಆದರೆ ನಾಧಕನಿಗೆ ಕರ್ಮಯೋಗ ಸುಲಭ. ಪೂರ್ಣಾವಸ್ಥೆಯಲ್ಲಿ ಎರಡೂ ಒಂದೇ.

ಚಾಂಗದೇವ ಜಾಳನದೇವನಿಗೆ ಒಂದು ಪತ್ರ ಕಳಿಸಿದ, ಬರಿ ಕೋರಾ ಕಾಗೆದ. ಚಾಂಗದೇವನಿಗಿಂತ ಜಾಳನದೇವ ಚಿಕ್ಕವನನು; ಆದರೆ ಜಾಳನದಲ್ಲಿ ಹಿರಿಯ. ತೀರ್ಥರೂಪ ಎಂದಾರೇ,—ವಯಸ್ಸಿನಲ್ಲಿ ಚಿಕ್ಕವನನು; ಬೆಂಜಿವ ಎಂದಾರೇ,—ಜಾಳನವ್ಯಧ! ಅಂತೇ ಚಾಂಗದೇವ ಬರಿ ಕಾಗದವನ್ನು ಕಳಿಸಿದ. ಅದು ವೋದಲು ನಿವೃತ್ತಿನಾಧನ ಕೈಗೆ ಬಿತ್ತು. ಅದನ್ನು ಓದಿ ಅವನು ಜಾಳನೇಶ್ವರನಿಗೆ ಕೊಟ್ಟು. ಆತ ಮುಕ್ತಾಬಾಯಿಗೆ ಅದನ್ನು

ಓದಲು ಕೊಟ್ಟೆ. ಮುಕ್ತಾಭಾಯಿ ಅದನ್ನು ಓದಿ ಹೀಗೆಂದಳು : ಚಾಂಗಾಜ್ಯ ಇಪ್ಪು ದೊಡ್ಡವನಾದರೂ ಇನ್ನೂ ಬರಿದೇನೆ? ನಿವೃತ್ತಿನಾಧ ಆ ಸತ್ಯದಲ್ಲಿ ಓದಿಕೊಂಡ ಅರ್ಥವೇ ಬೇರೆ. ಚಾಂಗದೇವ ಶುದ್ಧ, ನಿಮ್ರಲ ಉಪದೇಶಕ್ಕೆ ಅಹ್ನ ಎಂದು ಅದಕ್ಕೆ ಉತ್ತರ ಬರೆಯಲು ಹೇಳಿದ. ಜ್ಞಾನದೇವ ಈ ಓಲೆಂಜ ಪತ್ರ ಕಳಿಸಿದ. ಅದನ್ನು ಚಾಂಗದೇವನ ಈ ಎನ್ನ ತ್ವಾರೆ. ಹೀಗಿದೆ ಈ ಪತ್ರದ ವಿಚಿತ್ರ ಕಥೆ! ಬರೆದುದನ್ನು ಓದುವುದು ಸುಲಭ. ಬರೆಯದುದನ್ನು ಓದುವುದು ಕಟ್ಟು. ಅದನ್ನು ಎಪ್ಪು ಓದಿದರೂ ಮುಗಿಯದು. ಹೀಗೆ ಸಂನ್ಯಾಸಿ ತೆರವಾಗಿ ಬರಿದಾಗಿ ಕಂಡರೂ ಅವನಲ್ಲಿ ಅಪರಂಪಾರ ಕರ್ಮ ತಂಬಿಕೊಂಡಿದೆ.

ಸಂನ್ಯಾಸ ಕರ್ಮಯೋಗಗಳಿಗೆ ಪೂರ್ಣ ರೂಪದಲ್ಲಿ ಒಂದೇ ಬೆಲೆ. ಕರ್ಮಯೋಗಕ್ಕೆ ವ್ಯಾವಹಾರಿಕ ಬೆಲೆ ಮಾತ್ರ. ನೋಟ್‌ಇ ಇದೆ, ನಾಜ್ಞಾಪೂರ್ಣದೆ. ಸರಕಾರ ಸ್ವಿರವಾಗಿರುವ ತನಕ ಎರಡಕ್ಕೂ ಬೆಲೆ ಒಂದೇ. ಸರಕಾರ ಬದಲಾದರೆ ನೋಟ್‌ಗೆ ಕುರುಡು ಕಾಸಿನ ಬೆಲೆಯೂ ಇಲ್ಲ. ಬಂಗಾರದ ನಾಜ್ಞಾದ ಬೆಲೆ ಮಾತ್ರ ಸ್ವಲ್ಪವಾದರೂ ಇದ್ದೇ ಇರುತ್ತದೆ. ಅದರಲ್ಲಿ ಬಂಗಾರವಿದೆಯಲ್ಲ! ಪೂರ್ಣಾವಸ್ಥೆಯಲ್ಲಿ ಕರ್ಮತಾಗ ಕರ್ಮಯೋಗ ಗಳಿರಡೂ ಒಂದೇ. ಏಕೆಂದರೆ ಎರಡೂ ಕಡೆ ಜ್ಞಾನಕ್ಕೆ ಬೆಲೆಯಿದೆ. ಅನಂತಕ್ಕೆ ಅನಂತವನನ್ನು ನೇರಿಸಿದರೆ ಫಲ ಅನಂತವೇ. ಇದು ಗಣಿತದ ಸಿದ್ಧಾಂತ. ಕರ್ಮತಾಗ ಕರ್ಮಯೋಗಗಳು ವರಿಪೂರ್ಣ ಜ್ಞಾನದಲ್ಲಿ ನೇರಿದಾಗ ಎರಡರ ಬೆಲೆಯೂ ಒಂದೇ. ಎರಡೂ ಕಡೆಯಿಂದ ಜ್ಞಾನವನ್ನು ತಿಗೆದಿಟ್ಟರೆ ಮಾತ್ರ ಸಾಧಕನಿಗೆ ಕರ್ಮತಾಗಕ್ಕೆಂತ ಕರ್ಮ ಯೋಗವೇ ಶ್ರೇಷ್ಠವಾದಿತು. ಶುದ್ಧ ಜ್ಞಾನವನನ್ನು ಎರಡೂ ಕಡೆ ಹಾಕಿದರೆ ಆಗ ಬೆಲೆ ಒಂದೇ. ಗುರಿ ಮುಚ್ಚಿದಾಗ ಜ್ಞಾನ + ಕರ್ಮ = ಜ್ಞಾನ + ಕರ್ಮಾಭಾವ. ಆದರೆ ಜ್ಞಾನವನನ್ನು ಎರಡೂ ಕಡೆಯಿಂದ ತಿಗೆದುಹಾಕಿ. ಆಗ ಕರ್ಮಾಭಾವಕ್ಕೆಂತ ಕರ್ಮವೇ ಶ್ರೇಷ್ಠವೈನಿಸಿದೆ? ಮಾಡದೆಯಿ ಮಾಡುವುದು ಸಾಧಕನಿಗೆ ಅರ್ಥವೇ ಆಗದು. ಮಾಡಿ ಮಾಡದಂತಿರುವುದು ಅವನಿಗೆ ಅರ್ಥವಾಗುತ್ತದೆ. ಕರ್ಮಯೋಗ ಈ ದಾರಿಯಲ್ಲಿ, ಈ ಗುರಿ ಯಲ್ಲೂ ಇದೆ. ಸಂನ್ಯಾಸ ಗುರಿಯಲ್ಲಿದೆ, ದಾರಿಯಲ್ಲಿಲ್ಲ. ಇದನ್ನೇ

ರಾಸ್ತ್ರೀಯ ಭಾಷೆಯಲ್ಲಿ ಹೇಳಿದರೆ—ಕರ್ಮಯೋಗ ಸಾಧನೆಯೂ ಹೌದು, ನಿಷ್ಠೆಯೂ ಹೌದು. ಆದರೆ ಸಂನಾಯ ಬರೀ ನಿಷ್ಟಿ ನಿಷ್ಪೇ ಎಂದರೆ ಅಂತಿಮ ಅವಸ್ಥೆ.

ಭಾನುವಾರ,  
೨೦-೩-೧೯೫೫.

## ಇ. ಆತ್ಮಾರ್ಥಕರದ ಆಕಾಂಕ್ಷೆ

ಮನುಷ್ಯನ ಮೇಲ್ಮೈಗೆತ ಎಲ್ಲಿಯತನಕ ಹೋದಿತೋ ಐದನೆಯ ಅಧ್ಯಾತ್ಮಯದಲ್ಲಿ ನೋಡಿದೇನೆ. ಕರ್ಮ-ವಿಕರ್ಮ-ಅಕರ್ಮ ಎಲ್ಲವೂ ಸೇರಿ ಸರ್ವಸಾಧನೆ ಪೂರ್ಣವಾಗುತ್ತದೆ. ಕರ್ಮ ಸ್ಥಳಲವಸ್ತು. ನಾವು ಮಾಡುವ ಸ್ವಧರ್ಮ-ಕರ್ಮದಲ್ಲಿ ನಮ್ಮ ಮನಸ್ಸು ಸಹಕರಿಸಬೇಕು. ಈ ಮಾನಸಿಕ ಶಿಕ್ಷಣದ ಕರ್ಮಮಾಡುವುದು ವಿಕರ್ಮ, ವಿಶೇಷ ಕರ್ಮ ಅಥವಾ ಸೂಕ್ತಕ ಕರ್ಮ ಎನಿಸುತ್ತದೆ, ಕರ್ಮ ವಿಕರ್ಮ ಎರಡೂ ಬೇಕು. ಇವೆರಡನ್ನೂ ಪ್ರಯೋಗ ಮಾಡುಮಾಡುತ್ತ, ಅಕರ್ಮದ ಭೂಮಿಕೆ ಸಿದ್ಧವಾಗುತ್ತದೆ. ಈ ಭೂಮಿಕೆಯಲ್ಲಿ ಕರ್ಮ ಸಂನ್ಯಾಸ ಎರಡೂ ಒಂದೇ ಆಗುತ್ತವೆಂಬು ದನ್ನ ಹಿಂದಿನ ಅಧ್ಯಾತ್ಮಯ ತಿಳಿಸಿದೆ. ಅರನೆಯ ಅಧ್ಯಾತ್ಮಯದ ಪಾರ್ಬಂಭದಲ್ಲಿ ಮತ್ತೆ ಅದನ್ನೇ ಹೇಳಿದೆ. ಕರ್ಮಯೋಗ-ಸಂನ್ಯಾಸಗಳ ಭೂಮಿಕೆಗಳು ಬೇರೆ ಬೇರೆ ಕಂಡರೂ ಅಕ್ಷರಶಃ ಅವು ಒಂದೇ ರೂಪ. ನಮ್ಮ ದೃಷ್ಟಿಯಲ್ಲೇ ಈ ಭೇದವಿದೆ. ಐದನೆಯ ಅಧ್ಯಾತ್ಮಯದಲ್ಲಿ ಬಣ್ಣಿಸಿದ ಅವಸ್ಥೆಯ ಸಾಧನೆಯ ಆರನೆಯದರ ಮುಖ್ಯ ವಿಷಯ.

ಪರಮಾರ್ಥ, ಗಿತೆ, ಇವಲ್ಲ ಕೇವಲ ನಾಧುಗಳಿಗೆ ಮಾತ್ರ, ಎಂಬ ಭಾರಂತಿ ಜನರಲ್ಲಿದೆ. ನಾನೇನು ಸಾಧುವಲ್ಲ ಎಂದ ಒಬ್ಬ ಗೃಹಸ್ಥ. ಸಾಧುವೆಂಬ ಪಾರ್ಬಣಿ ಒಂದಿದೆ, ಅದು ನಾನಲ್ಲ ಎಂದ ಹಾಗೆ. ಈದುರೀ ಹುಲಿ ಸಿಂಹಗಳ ಹಾಗೆ ಸಾಧುಪ್ರಾಣಿ ಒಂದು ಇದೆ; ಪರಮಾರ್ಥದ ಕಲ್ಪನೆ ಆ ಪ್ರಾಣಿಗೆ ಮಾತ್ರ! ವ್ಯವಹಾರದಲ್ಲಿ ತೊಡಿಗಿದ ಜನರು ಬೇರೆ. ಅವರ ಅಚಾರ ಬೇರೆ, ವಿಚಾರ ಬೇರೆ. ಇದರಲ್ಲಿ ನಾಧುಶರಣರೂ ಲೋಕದ ಜನರೂ ಬೇರೆ ಬೇರೆ ಎಂದಂತಾಗುತ್ತದೆ. ‘ಗಿತಾರಹಸ್ಯ’ದಲ್ಲಿ ಪಿಳಕರು ಈ ವಿಷಯದ ಕಡೆ ಗಮನ ಸೇಳಿದಿದ್ದಾರೆ. ಗಿತೆ ಸರ್ವಸಾಮಾನ್ಯ ವ್ಯಾವಹಾರಿಕಗಾಗಿ ಇದೆ. ಪರಮಾರ್ಥದ ಸರ್ವಸಾಧನವೂ ಪ್ರತಿಯೊಬ್ಬ, ವ್ಯಾವಹಾರಿಕನಿಗೂ ಇದೆ. ತನ್ನ ವ್ಯವಹಾರ ವನ್ನ ಶುದ್ಧವಾಗಿ ನಡೆಸಿ, ಅದರಲ್ಲಿ ಶಾಂತಿ ಹೇಗೆ ದೊರೆತೀತೆಂಬುದನ್ನು

ಕಲಿಸುವುದೇ ಪರಮಾರ್ಥ. ವ್ಯವಹಾರವನ್ನು ಹೇಗೆ ಶುದ್ಧಗೊಳಿಸಬೇಕೆಂಬುದನ್ನು ಕಲಿಸಲು ಗೀತೆ ಹೆಚ್ಚಿದೆ. ಎಲ್ಲಿ ವ್ಯವಹಾರವಿದೆಯೋ ಅಲ್ಲಿ ಗೀತೆ ಬರುತ್ತದೆ. ಆದರೆ ಅಲ್ಲಿ ಯಾರನ್ನಾ ಇರಗೊಡುತ್ತಿರುತ್ತದೆಯೇ ಮುಂದಿನ ಮುಜಲಿಗೆ ಕೈಹಿಡಿದೆಂದೊಯ್ದುತ್ತದೆ. ಪ್ರಸಿದ್ಧ ಗಾದೆಯಿಲ್ಲವೇ— ಬೆಳ್ಳಿ ಮಹಮ್ಮದನ ಬಳಗೆ ಬಾರದಿದ್ದರೆ ಮಹಮ್ಮದನೇ ಬೆಳ್ಳಿದ ಬಳಗೆ ಹೋದಾನು. ಜಡ ಪರ್ವತಕ್ಕೂ ತನ್ನ ಸಂದೇಶ ಸಿಕ್ಕಲಿ ಎಂಬ ಚಿಂತೆ ಮಹಮ್ಮದನಿಗೆ. ಪರ್ವತ ಜಡವಾದುದರಿಂದ ಆದರ ಬರವಿಗಾಗಿ ಮಹಮ್ಮದ್ದಾ ಕಾದು ಕೂತಿರುವಂತಿಲ್ಲ. ಗೀತೆಯೂ ಹೀಗೇ. ಬಡವ, ನಿಬರು, ತುಂಟೆ ಇವರಿದ್ದಲ್ಲಿ ಗೀತೆ ಬರುತ್ತದೆ. ಅವರನ್ನು ಅಲ್ಲಿ ಇಡಲಕ್ಕೂಲ್ಲ, ಅವರನ್ನು ಕೈಹಿಡಿದು ಮುಂದಕ್ಕೆ ಎಳೆಯಲು, ಮೇಲಕ್ಕೆ ಎತ್ತಲು. ಮನಸ್ಸು ತನ್ನ ವ್ಯವಹಾರವನ್ನು ಶುದ್ಧಮಾಡಿಕೊಳ್ಳಲ್ಲ, ಅವನಿಗೆ ಪರಮೋಚ್ಚು ಸ್ಥಿತಿ ಸಿಕ್ಕಲಿ—ಇದೇ ಗೀತೆಯ ಇಚ್ಛೆ. ಇದಕ್ಕಾಗಿಯೇ ಗೀತೆ ಹೆಚ್ಚಿತು.

ಆದ್ದರಿಂದ ‘ನಾನು ವ್ಯಾವಹಾರಿಕ, ಸಾಂಸಾರಿಕ ಜೀವ’ ಎಂದು ಹೇಳಿಕೊಂಡು ನಿಮ್ಮ ಸುತ್ತಮುತ್ತ ಬೇಲಿ ಹಾಕಿಕೊರ್ಪಬೇಡಿ. ‘ನನ್ನ ಕೈಯಿಂದೇನಾದೀತು? ಈ ಮೂರೂವರೆ ವೊಳಳಿಗಳಿದ ದೇಹದಲ್ಲಿ ನನ್ನ ಸಾರಸವಸ್ಸಪುಂಟಿಂದು ಹೇಳಬೇಡಿ. ಈ ಬಂಧನದ ಕೊಣಟೆಯನ್ನು, ಸೆರಿಮನೆಯನ್ನು, ನಿಮ್ಮ ಸುತ್ತಲೂ ನಿಲ್ಲಿಸಿಕೊಂಡು ವಶಗಳು ವರ್ತಿಸುವ ಹಾಗೆ ವರ್ತಿಸಬೇಡಿ. ಮುಂದೆ ನಡಿಯುವ, ಮೇಲೆ ಏರುವ, ಧೈಯ ವಿರಲಿ. ‘ಉದ್ಧರೇದಾಕ್ಷಾನಾತ್ಮಾಸಂ ನಾತ್ಮಾನಮವಸಾದಯೀತಾ’— ಖಂಡಿತವಾಗಿ ಮೇಲಕ್ಕೆರ್ಪತ್ತೀನೇ ಎಂಬ ಧೈಯವಿರಲಿ. ಹೊಡ್ರ ಸಾಂಸಾರಿಕ ಜೀವ ನಾನು ಎಂದುಕೊಂಡು ಮನಸ್ಸಿನ ಶಕ್ತಿಯನ್ನು ನಾಶಗೊಳಿಸಬೇಡಿ. ಕಲ್ಪನೆಯ ರೀಕ್ಷೆಗಳನ್ನು ಮುರಿಯಬೇಡಿ. ಕ್ಷಮನೆ ವಿಶಾಲವಾಗಲಿ, ಹಕ್ಕಿಯದು ಹೀಗೇ ಅಲ್ಲವೇ? ಬೀಳಗೆ ಸೂರ್ಯನನ್ನು ನೋಡಿ ಅದು ಹೇಳುತ್ತದೆ—ಮೇಲೆ ಹಾರಿ ಅವನನ್ನು ಮುಟ್ಟಿತ್ತೀನೆ. ನಾವೂ ಹಾಗಿರಬೇಕು. ಹಕ್ಕಿ ತನ್ನ ದುರು ರೀಕ್ಷೆಗಳಿಂದ ಎಷ್ಟು ದೂರ ಹಾರಿದರೂ ಸೂರ್ಯನನ್ನು ಮುಟ್ಟಿಲಾರು. ಆದರೂ ಕಲ್ಪನಾಶಕ್ತಿ-

ಯಿಂದ ಅದು ಸೂರ್ಯನನ್ನು ಮುಟ್ಟುಬಲ್ಲದು. ನಮ್ಮ ವರ್ತನೆ ಇದಕ್ಕೆ ವೃತ್ತಿರ್ಹಳಿಸಿ. ನಮ್ಮಿಂದ ಸಾಧ್ಯವಾಗುವನ್ನು ಮೇಲೆ ಕೂಡ ಏರಿಂದ ಏರಿಂದ, ನಮ್ಮ ಕಲ್ಪನೆಗೂ ಭಾವನೆಗೂ ಕಟ್ಟುಹಾಕಿಕೊಳ್ಳುತ್ತೇವೆ. ನಮ್ಮಲ್ಲಿ ರುವ ಶಕ್ತಿಯನ್ನು ಹೀನಭಾವನೆಯಿಂದ ಕೊಂಡುಬಿಡುತ್ತೇವೆ. ಕಲ್ಪನೆಯ ಕಾಲುಗಳನ್ನೇ ಮಾರಿದುಬಿಟ್ಟು ಬಳಿಕ ಕೆಳಕ್ಕೆ ಬಿಳಿದಿನ್ನೇನು? ಕಲ್ಪನೆಯ ಜೋಲಿ ಯಾವಾಗಲೂ ಮೇಲಕ್ಕೆ ಇರಬೇಕು. ಕಲ್ಪನೆಯ ನೀರವಿನಿಂದ ಮನುಷ್ಯ ಮುಂಬಿರಿಯುತ್ತಾನೆ. ಅದುದರಿಂದ ಕಲ್ಪನೆಯನ್ನು ಸಂಕುಚಿತ ಗೊಳಿಸಿಕೊಳ್ಳಬೇಡಿ.

ಗುಪ್ತಿಜಾಡ ಬಿಡಲು ಬೇಡ |

ಅಡ್ಡಹಾದಿ ಹಿಡಿಯಬೇಡ, ಅತ್ತು ಇತ್ತು ಸುಳಯಬೇಡ |\*

ಹೀಗೆ ಅಳುಬುರುಕರಾಗಿ ಕೂತಿರಬೇಡಿ. ಅತ್ಯಾದ ಅವಮಾನ ಮಾಡಿಕೊಳ್ಳಬೇಡಿ. ನಾಧಕನಲ್ಲಿ ವಿಶಾಲ ಕಲ್ಪನೆ, ಅತ್ಯಾವಿಶ್ವಾಸ ಇದ್ದರೆ ಅವನಿಗೆ ನೀಲೆ. ಅಂಥವನಿಗೇ ಉದಾರ. ಆದರೆ ಧರ್ಮವೇಲ್ಲ ಸಾಧುಗಳದು; ಅವರ ಬಳಿ ಜೋಗುವುದಾದರೂ, ನೀವು ವರ್ತನೆಯಲ್ಲಿ ನಿಮ್ಮ ವರಿಸಿತ್ತಿಗೆ ಯೋಗ್ಯವಾದುದೇ' ಎಂಬ ಪ್ರಶ್ನಾಪತ್ರವನ್ನು ಅವರಿಂದ ಪಡೆಯುವುದಕ್ಕಾಗಿ— ಎಂಬ ಕಲ್ಪನೆಯನ್ನು ತ್ಯಜಿಸಿ. ಇಂಥ ಭೇದಾತ್ಮಕ ಕಲ್ಪನೆಗಳಿಂದ ನಿನ್ನನ್ನು ನೀವು ಕಟ್ಟಿಹಾಕಿಕೊಳ್ಳಬಿಡಿ. ಉಷ್ಣ ಆಕಾಂಕ್ಷೆಗಳನ್ನಿಂದ್ರಿಯ ಕೊಳ್ಳಬಿದ್ದರೆ ಹೆಚ್ಚೆ ಎಂದೂ ಮುಂದೆ ಹೋಗಲಾರದು.

ಈ ದೃಷ್ಟಿ, ಈ ಆಕಾಂಕ್ಷೆ, ಈ ಮಹತ್ತ್ವದ ಭಾವನೆಯಿದ್ದರೆ ನಾತ್ರಿಜತರ ನಾಧನೆಗಳ ವಿಚಾರ ಆಗ್ರಹವಾದಿತ್ತು. ಇಲ್ಲವಾದರೆ ಕತೆಯೇ ಮುಗಿದಂತೆ. ಬಾಹ್ಯಕರ್ಮಗಳಿಗೆ ಜೊತೆಯಾಗಿ ಮಾನಸಿಕ ಸಾಧನೆ ವಿಕರ್ಮ ಎಂದು ಹೇಳಲಾಯಿತು. ಕರ್ಮದ ನೀರವಿಗೆ ವಿಕರ್ಮ ಸದಾ ಅಗಕ್ಕೆ. ಈ ಎರಡರ ಸಹಾಯದಿಂದ ಪ್ರಾರ್ಥನಾಗುವ ಅಕರ್ಮದ ದಿನಸಿತಿಯನ್ನೂ ಅದರ ರೀತಿಗಳನ್ನೂ ಐದನೆ ಅಧ್ಯಾತ್ಮದಲ್ಲಿ ವಿವರಿಸಲಾಯಿತು. ಈಗ ಈ ಅರನೆ ಅಧ್ಯಾತ್ಮಯದಲ್ಲಿ ವಿಕರ್ಮದ ರೀತಿಗಳನ್ನು

\* ಧೋಪಟಿಮಾರ್ಗ ಸೋಧೂ ನಕೋಽ |

ಸಂಸಾರಾಮಧಿ ಅವುಲಾ ಉಗಾಚ ಭಟ್ಟಕ ಫಿರೂ ನಕೋಽ ||

ವಿವರಿಸಿದೆ. ಮಾನಸಿಕ ಸಾಧನೆಯನ್ನು ಹೇಳಿದೆ. ಈ ಮಾನಸಿಕ ಸಾಧನೆ ಗಳನ್ನು ರಿತು ವಿವರಿಸುವುದಕ್ಕೆ ಮೊದಲು “ಎಲೆ ಜೀವ, ನೀನೂ ದೇವತೆಯಾಗಬಲ್ಲೆ. ಈ ದಿಷ್ಟೆ ಆಕಾಂಕ್ಷೆ ಯಾವಾಗಲೂ ನಿನ್ನಲ್ಲಿರಲಿ. ಮನಸ್ಸನ್ನು ಮುಕ್ತವಾಗಿಸಿ ರೆಕ್ಕೆಗಳನ್ನು ಸಜ್ಜಗೊಳಿಸಿರು” ಎಂದು ಗೀತೆ ಹೇಳುತ್ತದೆ. ಸಾಧನೆಯ ರೀತಿ, ವಿಕರ್ಮದ ರೀತಿ ಬೇರೆ ಬೇರೆ. ಭಕ್ತಿಯೋಗ, ಧ್ಯಾನ, ಜ್ಞಾನ, ವಿಜ್ಞಾನ, ಗುಣವಿಕಾನ, ಆತ್ಮಾನಾತ್ಮ ವಿನೇಕ, ಹೀಗೆ ಎಮ್ಮೇಕ್ಕೆ ಪ್ರಕಾರಗಳಂಟು. ಧ್ಯಾನಯೋಗ ಸಾಧನೆಯನ್ನು ಕುರಿತು ಆರನೆ ಅಧ್ಯಾತ್ಮಯದಲ್ಲಿ ಹೇಳಿದೆ.

### ೩೫. ಚಿತ್ತದ ಏಕಾಗ್ರತೆ

ಧ್ಯಾನಯೋಗದಲ್ಲಿ ಮುಖ್ಯ ವಿಷಯ ಮೂರು. (ಗ) ಚಿತ್ತದ ಏಕಾಗ್ರತೆ. (ಉ) ಚಿತ್ತದ ಏಕಾಗ್ರತೆಗೆ ಉಪಯುಕ್ತವಾದ ಬಾಳಿನ ಪರಿಮಿತತನ, (ಇ) ಸಾಮಾನ್ಯದಶೇ ಅಥವಾ ಸಮದೃಷ್ಟಿ. ಈ ಮೂರು ವಸ್ತುಗಳಲ್ಲದೆ ನಿಜವಾದ ಸಾಧನೆಯಾಗಲಾರದು. ಚಿತ್ತದ ಏಕಾಗ್ರತೆಯೆಂದರೆ ಚಿತ್ತದ ಚಂಚಲತೆಗೆ ಅಂಕುಶ. ಜೀವನದ ಪರಿಮಿತತನ ವೆಂದರೆ ಎಲ್ಲ ಶ್ರೀಯೆಯನ್ನು ತಳಕಮಾಡಿ ನಡೆಸುವುದು. ಸಮದೃಷ್ಟಿಯೆಂದರೆ ವಿಶ್ವದ ಬಗ್ಗೆ ಉದಾರದೃಷ್ಟಿ. ಈ ಮೂರು ವಸ್ತುಗಳಿಂದ ಧ್ಯಾನಯೋಗ ಸಿದ್ಧಿಸುತ್ತದೆ. ಈ ಮೂರು ಸಾಧನೆಗಳಿಗೂ ಸಾಧನ ಗಳಂಟು: ಅಭ್ಯಾಸ, ಮತ್ತು ವೈರಾಗ್ಯ. ಈ ಪದು ವಿಷಯಗಳನ್ನು ಸ್ಪೃಹ ವಿವೇಚಿಸೋಣ.

ಮೊದಲು ಮನಸ್ಸನ ಏಕಾಗ್ರತೆ. ಪ್ರತಿಯೋಂದು ಕೆಲಸಕ್ಕೂ ಇದು ಅಗತ್ಯ. ವ್ಯವಹಾರಿಕ ವಿಷಯಗಳಿಗೂ ಇದು ಬೇಕೇ ಬೇಕು. ವ್ಯವಹಾರಕ್ಕೆ ಬೇಕಾದ ಗುಣ ಬೇರೆ, ಪರಮಾರ್ಥಕ್ಕೆ ಗುಣ ಬೇರೆ ಇಲ್ಲ. ವ್ಯವಹಾರವನ್ನು ಶುದ್ಧಗೊಳಿಸುವುದೆಂದರೇನೇ ಪರಮಾರ್ಥ. ವ್ಯವಹಾರ ಯಾವುದಿದ್ದರೂ ಅದರ ಸೋಲು ಗೆಲವು ನಿಮ್ಮ ಏಕಾಗ್ರತೆಯನ್ನವ ಲಂಬಿಸಿದೆ. ವ್ಯಾವಾರ, ವ್ಯವಹಾರ, ಶಾಸ್ತ್ರತೋಧನೆ, ರಾಜಕೀಯ ಮುಕ್ತದಿತನ—ಯಾವುದೇ ಇದ್ದರೂ ಅದರಲ್ಲಿ ಯಶಸ್ಸು ಸಿಕ್ಕಬೇಕಾದರೆ

ಆಯಾಯ ಪುರುಷನ ಮನಸ್ಸಿನ ಏಕಾಗ್ರತೆಯೇ ಕಾರಣ. ನೇವೋಲಿಯೆನ್‌ ಬಗ್ಗೆ ಒಂದು ಕಡೆ ಇದೆ. ಯುದ್ಧದ ಏಪಾರ್ಟ್‌ಮೆ ಮಾಡಿಕೊಂಡ್ಲು, ತರುವಾಯ ಆತ ಸಮರರಂಗದಲ್ಲಿ ಗಣಿತದ ಸಿದ್ಧಾಂತಗಳನ್ನು ಬಿಡಿಸು ತ್ತಿದ್ದನಂತೆ. ಡೇರೆಯ ಹೇಳೆ ಗುಂಡು ಹಾರಲಿ, ಸ್ವೇನಿಕೆರು ಸಾಯು ತ್ತಿರಲಿ, ನೇವೋಲಿಯನ್ನಿನ ಚಿಕ್ಕ ಮಾತ್ರ ಗಣಿತದಲ್ಲಿ. ಅವನ ಏಕಾಗ್ರತೆ ಬಹಳ ಗಾಥವಾದುದೆಂದು ನಾನನ್ನು ವುದಿಲ್ಲ. ಅದಕ್ಕೂ ಹೆಚ್ಚಿನ ಏಕಾಗ್ರತೆಯ ದೃಷ್ಟಾಂತವನ್ನು ತೋರಿಸಬಹುದು. ಅದರೂ ಅದು ಅವನ ಹತ್ತಿರ ಎಷ್ಟುತ್ತು ಎಂಬುದನ್ನು ನೋಡಿ. ಖಲೀಫ ಉಮರನ ಬಗೆಗೂ ಇಂಥದೇ ಒಂದು ಕತೆಯುಂಟು. ಕಾಳಗ ನಡೆದಿದ್ದಾಗ ಪಾರ್ಥನೆಯ ಸಮಯವಾದಲ್ಲಿ (ಮುಸ್ಲಿಮ್‌ನೇ ಧರ್ಮದಲ್ಲಿ ಈದು ಸಲ ಪಾರ್ಥನೆ ಹೇಳಿದೆ) ತತ್ತ್ವಜ್ಞರ ಮನಸ್ಸಿನ್ನು ಏಕಾಗ್ರಗೊಳಿಸಿ, ಮೊಳಕಾಲೂರಿ ರಣರಂಗದಲ್ಲಿ ಆತ ಪಾರ್ಥನೆಗಾರಂಭಿಸುತ್ತಿದ್ದು. ಆ ಏಕಾಗ್ರತೆಯಲ್ಲಿ ಯಾರನ್ನು ಯಾರು ಕೊಲ್ಲುತ್ತಿರುವರಿಂಬುದರ ಅರಿವೂ ಅವನಿಗುಳಿಯು ತ್ತಿರಲಿಲ್ಲ. ಮೊದಲೊದಲಿನ ಮುಸ್ಲಿಮ್‌ನರ ಈ ಪರಮೇಶ್ವರ ನಿಷ್ಪೇಯಿಂದ, ಈ ಏಕಾಗ್ರತೆಯಿಂದ, ಇನ್ನಾನೂ ಧರ್ಮ ಪ್ರಸಾರವಾಯಿತು.

ಮೊನ್ನೆ ಒಂದು ಕಡೆ ಕೇಳಿದೆ. ಬಬ್ಬ ಮುಸ್ಲಿಮ್‌ನ ಸಾಧು ಇದ್ದು. ಅವನ ಶರೀರದಲ್ಲಿನ್ನಿಂದು ಬಾಣ ನೇರಿತು. ಅದರಿಂದ ತುಂಬಾ ನೋವಾ ಗುತ್ತಿತ್ತು. ಬಾಣವನ್ನು ಕೇಳಲು ಹೋಡರೆ, ಕೈ ಹಚ್ಚುತ್ತಲೂ ನೋವು ಇನ್ನೂ ಹೆಚ್ಚುತ್ತಿತ್ತು. ಅದರಿಂದಾಗಿ ಅದನ್ನು ತೆಗೆಯುವುದೂ ಆಸಾಧ್ಯ ವಾಯಿತು. ಈಗಿನ ಕೊಲ್ಲೊಳೋಫಾರ್ಮಿನಂಧ ಅವಲಿನ ಛೈಷಧವೂ ಆಗ ಇರಲಿಲ್ಲ. ಸರಿ, ದೊಡ್ಡ ಸಮಸ್ಯೆಯೇ. ಆ ಸಾಧುವನ್ನು ಬಲ್ಲ ಕೆಲವರು ಮುಂದೆ ಒಂದು “ಬಾಣ ತೆಗೆಯುವುದು ನಡ್ಡ ಹಾಗಿರಲಿ. ಮೊದಲು ಈತ ಪಾರ್ಥನೆಗೆ ತೋಡಗಲಿ. ಅನಂತರ ಅದನ್ನು ತೆಗೆದರಾಯಿತು” ಎಂದರು. ಸಾಯಂಕಾಲದ ಪಾರ್ಥನೆಯ ಸಮಯವಾಯಿತು. ಸಾಧು ಪಾರ್ಥನೆಗೆ ತೋಡಗಿದ. ಒಂದು ಕ್ಷೇತ್ರದಲ್ಲಿಯೇ ಆತ ಚಿಕ್ಕವನ್ನೇ ಏಕಾಗ್ರಗೊಳಿಸಿ ಪಾರ್ಥನೆಯಲ್ಲಿ ತಲ್ಲಿನನಾದ. ಆಗ ಅವನ ಶರೀರದಿಂದ ಬಾಣವನ್ನು ಕಿತ್ತರೂ ಅದರ ಅರಿವು ಅವನಿಗಿರಲಿಲ್ಲ. ಇದು ಎಂಥ ಏಕಾಗ್ರತೆ!

ನಾರಾಂಶ : ವ್ಯವಹಾರವಿರಲಿ, ಪರಮಾರ್ಥವಿರಲಿ, ಚಿತ್ತದ ಏಕಾಗ್ರತೆಯಿಲ್ಲದೆ ಅದರಲ್ಲಿ ಯಾಶಸ್ವಿ ಸಿಕ್ಕುವುದು ಕರಿನ. ಚಿತ್ತ ಏಕಾಗ್ರವಾದರೆ ಎಂದಿಗೂ ಸಾಮಧ್ಯ ಕಡವೆಯಾಗಲಾರದು. ನಿಮಗೆ ಅರವತ್ತು ವರ್ಷ ವಯಸ್ಸಾಗಿದ್ದರೂ ಕೂಡ ನಿಮ್ಮಲ್ಲಿ ಯೋವನದ ಉತ್ಸಾಹ, ಶಕ್ತಿ ಕಾಣಿಸಿತು. ವಯಸ್ಸಾದ ಹಾಗೆಲ್ಲ ಮನುಷ್ಯನ ಮನಸ್ಸು ಗಟ್ಟಿಯಾಗುತ್ತೇ ಹೋಗಬೇಕು. ಹಣ್ಣಾನ್ನ ನೋಡಿ. ಅದು ಕನ್ನಕಾಗಿರುತ್ತದೆ, ಹಷ್ಟೆ ವಾಗುತ್ತದೆ, ಕೊಳೆಯುತ್ತದೆ, ನಾಶಮೊಂದುತ್ತದೆ. ಆದರೂ ಅದರಿಳಿಗಿನ ಬೀಜವಾತ್ರ ಗಟ್ಟಿಯಾಗೇ ಉಳಿಯುತ್ತದೆ. ಹೊರಗಿನ ಶರೀರ ಒಣಗಿತು, ಬಿದ್ದಿತು. ಆದರೆ ಆದೇ ಕಾಯಿಯ ಸಾರ ಸರ್ವಸ್ವವಲ್ಲ. ಅದರ ಆತ್ಮವೆಂದರೆ ಬೀಜ. ಶರೀರದ ವಿಷಯವೂ ಹೀಗೇ. ಶರೀರ ವ್ಯಾಧಿವಾದರೂ ಸ್ತೋಣಶಕ್ತಿ ಹೆಚ್ಚುತ್ತಿರಬೇಕು. ಬುದ್ಧಿ ತೇಜಸ್ಸಿಯಾಗಿರಬೇಕು. ಆದರೆ ಹಾಗಾದು. ಮನುಷ್ಯ ಹೇಳುತ್ತಾನೆ—‘ಈಚಿಗೆ ಏನೂ ನೇನಾಗುವುದಿಲ್ಲ?’ ಹಕ್ಕೆ? ‘ವಯಸ್ಸಾಯಿತು.’ ನಿನ್ನ ಜ್ಞಾನ, ವಿದ್ಯೆ, ಸ್ತುರಣೆ-ಇವು ನಿನ್ನ ಬೀಜ. ಮನಸ್ಸೇರಿದಂತೆಲ್ಲ ಶರೀರ ಸಡಲುಬೀಳುವ ಹಾಗೆ ಒಳಗಿನ ಆತ್ಮ ಬಲಶಾಲಿಯಾಗಬೇಕು. ಆದಕ್ಕಾಗಿ ಏಕಾಗ್ರತೆ ಬೇಕು.

## ೭೫. ಏಕಾಗ್ರತೆ ಸಾಧಿಸುವುದು ಹೇಗೆ

ಏಕಾಗ್ರತೆ ಬೇಕೆ? ಸರಿಯೆ. ಅದನ್ನು ಸಾಧಿಸುವುದು ಹೇಗೆ? ಅದಕ್ಕೆ ಮಾಡಬೇಕಾದುದೇನು? ಭಗವಂತ ಹೇಳುತ್ತಾನೆ. ಆತ್ಮದಲ್ಲಿ ಮನಸ್ಸು ನಿಲ್ಲಿಸು—

“ನ ಕಿಂಜಿಡಿ ಜಿಂತಯೀತ” — ದೇರೇನೂ ಯೋಽಚಿಸಬೇಡ. ಸರಿ. ಆದರಿಂದನ್ನು ಹೇಗೆ ಸಾಧಿಸುವುದು? ಮನಸ್ಸನ್ನು ನಿಯತಗೊಳಿಸುವುದು ಬಹಳ ಮಹತ್ವದ್ದು. ವಿಚಾರ ಚಕ್ರಗಳನ್ನು ಬಲವಾಗಿ ನಿಲ್ಲಿಸಬೇಕಾಗ್ರತೆ ಎಲ್ಲಿಯದು? ಹೊರಗಿನ ಚಕ್ರಗಳನ್ನು ಹೇಗಾದರೂ ನಿಲ್ಲಿಸಬಹುದು. ಒಳಗಿನ ಚಕ್ರ ವಾತ್ರ ತಿರುಗುತ್ತಲೇ ಇರುತ್ತದೆ. ಚಿತ್ತದ ಏಕಾಗ್ರತೆಗೆ ಬಾಹ್ಯಸಾಧನಗಳನ್ನು ವಾಡಿದಂತೆಲ್ಲ ಈ ಒಳಗಿನ ಚಕ್ರ ಹೆಚ್ಚು ಹೆಚ್ಚು ವೇಗದಿಂದ ತಿರುಗಲಾರಂಭಿಸುತ್ತದೆ. ನೀವು ನೆಟ್ಟಿಗೆ

చుళ్ళితుకొళ్ళి, కెణ్ణు స్థిరవాగిరిసి, ఆనెన కాకి. ఇవుగలిగద మనస్సున్న ఏకాగ్రగొళిసలాగువుదిల్ల. మనస్సినోళగిన చెక్కువన్ను నిల్లిసలు సాధిసబేకు. అదు ముఖ్య విజార.

హోరిగిన అపరంవార సంసార మనస్సినల్లి తుంబిరుత్తదే. ఆదన్ను నిల్లిసిద హోరతు ఏకాగ్రతే ఆసాధ్య. నమ్మి ఆక్ష్యద ఆపార జాఖన శక్తియన్న హోరిగిన క్షుద్రవన్స్తగోళగాగి నావు హాళు మాడుత్తేవే. అదు సల్లదు యారన్ను లూటి మాడదే స్పుంత ప్రయత్నిదింద శ్రీమంతనాద మనుష్య హేఁగే అతివ్యయ మాడ లారనో హాగే నాపూ నమ్మి ఆక్ష్యద జాఖనశక్తియన్న క్షుద్రవన్స్తగళ చింతనేయల్లి హాళుమాడకోడదు. నమ్మి అమూల్య నిధి ఈ జాఖనశక్తి. అంధదన్న స్థాలవిషయగళల్లి నావు హాళు మాడుత్తేవే. ఈ వల్య జెన్నాగిల్ల; ఇదక్కే ఉప్పు నాలదు. ఎస్ట్ గుంజియయ్యా కడివేయాదద్దు? అధ్య హరభు ఉప్పు కడివేయాదరే ఆ మహా విచారకష్టగి నమ్మి జాఖన హాళు. శాలేయ నాల్చు గోడిగోళగే మక్కళగే వార హేళుత్తారే. గిడద కేళగే కొడిసిదరే గుట్టి కాగిగళన్న కండు అవర మనస్సు ఏకాగ్రవాగలారదంతే! చిక్కు మక్కళు అవరు. గుట్టి కాగే కాణిసదిద్దరి సరి, ఆయితు అవర ఏకాగ్రతే. నాపోఇ దోడ్డ దడ్డరు. నమగే కొంబు బిళిదివే. ఏళేళు గోడిగోళగడి నమ్మన్నిట్టరూ ఏకాగ్రతే ఒరలిక్కిల్ల. ఏకెందరి లోకద్లిన తీర క్షూలక విషయ గళన్ను చెచిసువచు నావు. పరమాక్ష్మనన్న కాణబల్ల జాఖన వన్ను వల్యద రుచియ చెచిగలగాగి హాళుమాడువచు. అదరల్లే కృతకృత్యరాగువచు!

ఇంధ ఈ భయానక సంసార హగలిరుళూ నమ్మి సుత్త హోరగూ బళగూ తిరుగుత్తిదే. ప్రాధ్యనే భజనిగోళలూ సక్క నమ్మి ఉడ్చేత్తే హోరగినదే. పరమాక్ష్మనోందిగి తన్నయవాగి ఓందు క్షూణవాడరూ సంసారవన్ను మరియోణ ఎంబ భావనే శూన్య. ప్రాధ్యనేయుం

ಒಂದು ಪ್ರದರ್ಶನ ಎನ್ನು ವಂತಾಗಿದೆ ನಮ್ಮ ಮನಸ್ಸಿನ ಸ್ಥಿತಿ. ಇಂಥ್ಲ್ಲಿ ಅಸನ ಹಾಕಿದರೇನು, ಕಣ್ಣು ಮುಚ್ಚಿಕೊಂಡರೇನು? ಎಲ್ಲವೂ ವ್ಯಾಧಿ. ನಮ್ಮ ಮನಸ್ಸಿನೆ ಓಟ ಸದಾ ಹೊರಗೇ ಹರಿಯುತ್ತಿದ್ದರೆ ನಮ್ಮ ನಾಮಷ್ಟ್ಯ ಪೆಲ್ಲವೂ ನಷ್ಟವಾಗುತ್ತದೆ. ಯಾವ ಬಗೆಯ ವ್ಯವಸ್ಥೆಯೂ ನಿಯಂತ್ರಜಿ ಶಕ್ತಿಯೂ ಉಳಿಯುವುದಿಲ್ಲ. ಈ ವಿವರ ಈಗ ನಮ್ಮ ದೇಶದಲ್ಲಿ ಪಢಿ ವದೇ ಅನುಭವವಾಗುತ್ತದೆ.

ವಾಸ್ತವವಾಗಿ ಭಾರತವರ್ಷ ಪರಮಾರ್ಥದ ಭೂಮಿ. ಇಲ್ಲಿನ ಜನ ಈಗಲೂ ಮೇಲ್ತುಪ್ಪದಲ್ಲಿದ್ದಾರು ಎಂದು ತಿಳಿಯುತ್ತಾರೆ. ಇಂಥ ದೇಶದಲ್ಲಿ ನಮ್ಮ ನಿಮ್ಮ ಸ್ಥಿತಿ ಹೇಗೆಂದೆ! ತೀರ ನಣ್ಣವುಟ್ಟು ವಿಷಯಗಳಲ್ಲಿ ನಾವು ತೋರಿಸುವ ಆಸಕ್ತಿಯನ್ನು ನೋಡಿದರೆ ವಿಷಾದವಾಗುತ್ತದೆ. ನಮ್ಮ ಚಿಕ್ಕ ಕ್ಷುದ್ರ ವಿಷಯಗಳಲ್ಲಿ ತೊಡಗಿಕೊಂಡಿದೆ.

ಕೇಳಲು ಈ ಪುರಾಣ ಸವಿ-ನಿದ್ದೆ  
ಮಲಗಿವರೆ ಮನಸ್ತು ಚಿಂತಿಯ ಮುದ್ದೆ  
ಗಳನ ಕೆರುಗತಿ ಏಕಳುತ್ತದೆ? \*

ಕತೆ, ಪುರಾಣ ಕೇಳಲು ಹೋದರೆ ನಿದ್ದೆ ಬಂದುಬಿಡುತ್ತದೆ. ಸಿದ್ಧ ಮಾಡಬೇಕೆಂದು ಮಲಗಿದರೆ ಚಿಂತೆ, ವಿಶಾರಜಕ್ಕೆ ಪ್ರಾರಂಭವಾಗುತ್ತನೇ ಶಾಂತಾಗ್ರತೆ ಒಂದು ಕಡೆ, ಅನೇಕಾಗ್ರತೆ ಇನ್ನೊಂದು ಕಡೆ. ಇಮ್ಮ ಮಚ್ಚಿಗೆ ಮನುಷ್ಯ ತಂದ್ರಿಯಗಳ ಗುಲಾಮನಾಗಿದಾನೆ, ಒಮ್ಮೆ ಒಬ್ಬ ‘ಕಣ್ಣ ಅಧೀಕ್ಷೇಸ್ಯೈಲಿತವಾಗಿರಬೇಕೆಂದು ಏಕ ಹೇಳಿದಾರೆ?’ ಎಂದು ನನ್ನನ್ನ ಕೇಳಿದ. ಅದಕ್ಕೆ ನಾನು ‘ಸುಲಭವಾಗಿಯೇ ಹೇಳುತ್ತೀನೆ. ಪೂರ್ತಿಯಾಗ ಕಣ್ಣ ಮುಚ್ಚಿದರೆ ನಿದ್ದೆ ಬರುತ್ತದೆ. ಪೂರ್ತಿ ತೆರೆದಿಟ್ಟರೆ ನಾಲ್ಕು ಕಡೆಗೂ ದೃಷ್ಟಿ ಹೋಗುವುದರಿಂದ ಏಕಾಗ್ರತೆಯಂಬಂಗಾಗುವುದಿಲ್ಲ. ಮುಚ್ಚಿದರೆ ನಿದ್ದೆ – ಅದು ತನೋಗುಣ, ತೆರೆದಿಟ್ಟರೆ ಎಲ್ಲ ಕಡೆಗೂ ದೃಷ್ಟಿ ಹರಿಯುತ್ತದೆ – ಅದು ರಜೋಗುಣ. ಅದಕ್ಕಾಗಿ ಮಧ್ಯದ ಸ್ಥಿತಿಯನ್ನು ಹೇಳಿದೆ’ ಎಂದೆ. ಅರ್ಥವಿಷ್ಟೆ, ಮನಸ್ಸಿನ ನಿಲುವನ್ನು ಬದಲಾಯಿಸದೆ ಏಕಾಗ್ರತೆ ಬರಲಾರದು.

\*ಕಥಾ ಪುರಾಣ ಸಕತಾಂ | ದ್ಯುಮಂಜೇ ನಾಡಿಲೇಂ ತತ್ತ್ವತಾಂ |

ಶಾಟೇವರಿ ಪದತಾಂ | ವಾಯಿ ಚಿಂತಾ ತಳಮಂಜಿ |

ಸಹಿ ಗಳನ ಕೆರುಗತಿ | ಕಾಯ ತಯಾಸಿ ರಂತಿ |

ఆడక్కుగి మనద నిలువు శుద్ధవాగిరబేకు. బరి ఆసన కాకిదరే అదు ఆగదు. ష్వవహారపెల్లపూ శుద్ధవాగిరబేకాదుదు ఆగత్య-  
ష్వవహార శుద్ధవాగిరబేకాదరే అదర ఉద్దీశ్య ఒదలాగబేకు. వైయక్తిక లాభ, వాసనాకృష్టి, ఇంధ బాష్యవిషయగళిగాగి ష్వవహార మాడబారదు.

దినవెల్ల నావు ష్వవహార మాడుత్తేనే. ఇదెల్ల పటాటోఫద ఉద్దీశ్యవేను?

ఇనితేకే సకల అట్టుకాస?  
ఇనిదాగలెన్న కడయ నిమిష!

ఎల్ల ఆట్టుకాస, ఎల్ల ఆభట్ట, నమ్మ కొనెయ గళిగే మధురవాగ లెందల్లవే? బదుకినుడ్డచ్చు కఱి విషవన్షణ్ణిబేకు. ఏకే? ఆ కొనెయ గళిగే, ఆ సావు, పవిత్రవాగలి ఎందు. నిత్యద కొనెయ క్షేత్ర బరువుదు సంజేయల్లి. నిత్యకమ్గాళన్నెల్లా పవిత్ర భావనెయింద నడిసిద్దరే రాత్రియ ప్రాధన మధురవాదితు. ఆ కొనెయ క్షేత్ర మధురవాదరే అందిన కమగళీల్ల సఫలవాదంతి. ఆగ నన్న వనస్పిన ఏకాగ్రతే సాధ్యి.

ఏకాగ్రతేగాగి ఇంధ జీవనశుద్ధ ఆగత్య. బాష్యవనస్తుగళ యోచనే నిల్లబేకు. మానవన ఆయుస్సు హేళ్ళోనూ ఇల్ల. ఆదరూ ఈ ఆల్ప ఆయుస్సినల్లూ సక పరమేశ్వరసులునన్ననుభేషిసువ నా మధ్య ८ వుం టు. ఇబ్బరు మనుష్యరు ఒందే రూపదవరు. ఇబ్బరిగూ ఎరడు కణ్ణు, ఆవుగళ నడువే ఒందు మూగు, ఆడక్క ఎరడు హొళ్ళిగళు. ఎల్లపూ ఒందే తరద్వాగిద్దరూ ఒబ్బ దేవత్యక్క ఏరలు అహం, ఇన్నొబ్బ పశు సమాన. హీగేకాగబేకు? ఒబ్బనే ఒబ్బ దేవర మక్కళు ఎల్లయి. † కాగిద్దరూ ఈ అంతరవేళే?

\* యాజసారి కేలూ హోతా అట్టుకాస!

తేవటిచా దిస గోడా వ్యావా!

† ‘అవథ్యా ఏకాచీళ వీఱ’!

ಈ ಇಬ್ಬರೂ ಮನುಷ್ಯರ ಜಾತಿ ಒಂದೇ ಇದ್ದಿತೆಂದು ಅನಿಸುವುದಿಲ್ಲ ಸರನಿಂದ ನಾರಾಯಣ ಒಬ್ಬ ; ಸರನಿಂದ ವಾನರ ಒಬ್ಬ !

ಮನುಷ್ಯ ಎಂಥ ಉಚ್ಛೃತಿಗೇರಬಲ್ಲ ಎಂಬುದರ ದೃಷ್ಟಾಂತವಾಗಿ ಹಿಂದೆ ಅನೇಕ ಮಹಾ ಪುರಾಣರು ಬಾಳಿದರು. ಈಗಲೂ ಅಂಥವರನೇಕು ಸಮ್ಮಾಲಿ ಒದುಕಿದಾರೆ. ಇದು ಅನುಭವದ ಮಾತ್ರ. ಈ ಸರದೇಹದ ಶಕ್ತಿಯೇನು ಎಂಬುದನ್ನು ತೋರಿಸುವ ಶರಣರು ಆಗಿರೋದರು. ಈಗಲೂ ಇದಾರೆ. ಈ ದೇಹ ಧರಿಸಿಕೊಂಡೇ ಮನುಷ್ಯ ಇಂಥ ಅಧ್ಯಂತ ಕೃತಿಗಳನ್ನು ಮಾಡಬಲ್ಲಾದರೆ ನಾನೇಕೇ ಮಾಡಲಾರೆ ? ನನ್ನ ಕಲ್ಪನೆಗೆ ನಾನೇಕೇ ತಚ್ಚಿಹಾಕಬೇಕು ? ಯಾವ ಸರದೇಹದಲ್ಲಿದ್ದುಕೊಂಡೇ ಇತರರು ಸರವೀ ರಾದರ್ಶೋ, ಆ ಸರದೇಹದಲ್ಲಿ ನಾನೂ ಇದೇನೇ. ಆದರೂ ನಾನೇಕೇ ಹೀಗಿರುವುದು ? ನನ್ನಲ್ಲಿ ಏನೋ ತಪ್ಪಿರಬೇಕು. ನನ್ನ ಈ ಚಿತ್ತ ಸರ್ವಾಖೂರಢ್ಣ ಧಾರ್ವಿಸುತ್ತಿದೆ. ಇತರರ ಗುಣದೊಷಗಳನ್ನು ಸೋಧುವುದರಲ್ಲಿ ನನ್ನ ಶಕ್ತಿ ಹಾಜಾಗುತ್ತಿದೆ. ಬೇರೆಯವರ ದೋಷಗಳನ್ನು ನಾನೇಕೇ ಸೋಧಬೇಕು ?

ಎಂಸಲೇ : ಹರರ ಗುಣದೋಷ !

ಎನಗೇನು ಕೂರಿ ಲೋಹಪದೋಷ ? \*

ನನ್ನಲ್ಲಿ ಕಡೆಮೆ ತಪ್ಪು ಇವೆಯೇ ? ಯಾವಾಗಲೂ ಇತರರ ಸಣ್ಣ ಪುಟ್ಟಿ ವಿಷಯಗಳನ್ನೇ ಸೋಧುತ್ತಿದ್ದೇ ಚಿತ್ತದ ಏಕಾಗ್ರತೆಯನ್ನು ನಾ ನಾಧಿಸಬಲ್ಲಿನೇ ? ಹೀಗೆ ಮಾಡಿದರೆ ನನಗೆ ಏರಡೇ ಸ್ಥಿತಿ ಪ್ರಾಪ್ತವಾಗುತ್ತನೇ ಶಾಂತಾವಸ್ಥೆ ಎಂದರೆ ನಿದ್ರೆ—ಅಥವಾ ಅನೇಕಾಗ್ರತಿ. ತಮೋಗುಣ, ರಜೋಗುಣಗಳಲ್ಲಿ ನನ್ನ ತೋಳಲಾಟವಾದಿತು.

ಹೀಗೆ ಕೂತಿರು, ಹೀಗೆ ಕಣ್ಣಿಡು, ಹೀಗೆ ಆಸನ ಹಾಕು—ಇತ್ಯಾದಿ ಯಾಗಿ ಪರಮಾತ್ಮ, ಸೂಚನೆ ಕೊಟ್ಟಿಲ್ಲವೆಂದಲ್ಲ. ಆದರೆ ಚಿತ್ತದ ಏಕಾಗ್ರತೆ ಇವಕ್ಕೆಂತ ಹಿರಿದು. ಆದನ್ನು ತಿಳಿದರೆ ಮಾತ್ರವೇ ಇವುಗಳ ಉಪಯೋಗಗಳಿಗೆ ಚಿತ್ತದ ಏಕಾಗ್ರತೆ ಅವಶ್ಯವೆಂಬುದು ಒಮ್ಮೆ ಮನವರಿಕೆಯಾದರೆ ಮನುಷ್ಯ ಸಾಧನೆಗಳನ್ನು ತಾನೇ ಹುಡುಕಿಕೊಂಡಾನು.

\*ಕಾಸಯಾ ಗುಣದೋಷ ಹಾಹೂ—ಅಣಿಕಾಂಚೇ !

ಮಂಜ ಕಾಯ ತ್ವಾಂಚಿ ಉತ್ತೇ ಆಸೇ ||

### ಅ. ಬಾಳಿನಲ್ಲಿ ಪರಿಮಿತತನ

ಈ ಚಿತ್ತದ ಪಕಾಗ್ರತೆಗೆ ಸೇರವಾಗುವ ಎರಡನೆಯ ವಿಷಯ ಬಾಳಿನಲ್ಲಿ ಪರಿಮಿತತನ. ಜೀವನ ಮಿತಿಯಲ್ಲಿರಬೇಕು. ಗಣಿತಶಾಸ್ತ್ರದ ರಹಸ್ಯವನ್ನು ಎಲ್ಲ ಕ್ರಿಯೆಗಳಲೂ ತರಬೇಕು. ಮಾತ್ರಿಗಳನ್ನು ಸರಿಯಾಗಿ ಎಣಿಸಿಕೊಡುವ ಹಾಗೆ ಆಹಾರ ನಿದ್ರೆಗಳನ್ನು ಎಣಿಸಿಕೊಳ್ಳಬೇಕು. ಎಲ್ಲೆಲೂ ಎಣಿಕೆ, ಅಳತೆ. ಸ್ವತಿಯೊಂದು ಇಂದ್ರಿಯದ ಮೇಲೂ ಕಾವಲು—ರಕ್ಷೆ ಇಡಬೇಕು. ಮಿತಿಮಾರಿ ತಿನ್ನ ತ್ತಿಲವಷ್ಟು, ಆತ ನಿದ್ರೆ ಮಾಡುತ್ತಿಲವಷ್ಟು, ವಿಷರಿತ ದೃಷ್ಟಿ ಸುತ್ತಿಲವಷ್ಟು ಎಂದು ಯಾವಾಗಲೂ ಸೂಕ್ಷ್ಮವಾಗಿ ಪರಿಪೂರ್ಣತ್ವದಿಂದ ಇಡಬೇಕು.

ಒಬ್ಬ ಗೃಹಸ್ಥನನ್ನು ಕುರಿತು, ‘ಆತ ಒಂದು ಕೋಣೆಯಲ್ಲಿ ಪ್ರವೇಶಿಸಿದನೆಂದರೆ ಒಂದು ನಿಮಿಷದಲ್ಲಿ ಅಲ್ಲಿ ಏನೇನಿದೆಯೆಂಂುದನ್ನೆಲ್ಲ ನೋಡಿಹೇಳಬಲ್ಲ’ ಎಂದೊಬ್ಬರು ನನಗೆ ಹೇಳಿದರು. ‘ದೇವರೆ, ಇಂಥ ಮಹಿಮೆ ನನಗೆ ಪ್ರಾಪ್ತವಾಗಿದರಲ್ಲ’ ಎಂದು ನಾನು ಮನಸ್ಸಿನಲ್ಲಿ ಹೇಳಿಕೊಂಡೆ. ಐವತ್ತು ಅರವತ್ತು ವಸ್ತುಗಳನ್ನೆಲ್ಲ ಮನಸ್ಸಿನಲ್ಲಿ ಬರೆದಿಟ್ಟುಕೊಳ್ಳಲು ನಾನೇನು ಪರಮಾತ್ಮನ ಕಾರ್ಯದರ್ಶಿಯೇ? ನಾನೇನು ಕಳಪು ಮಾಡಬೇಕೇ? ಅಲ್ಲಿ ನಾಬೂನು, ಇಲ್ಲಿ ಗಡಿಯಾರ—ಸರಿಯೇ. ಅದರಿಂದ ನನಗೇನು ಉಪಯೋಗ? ನನಗೇ ಆ ಜ್ಞಾನ? ಕಣ್ಣಿನ ಈ ಪಚೆಂಗತನವನ್ನು ನಾತ್ಯಜಿಸಬೇಕು ಕಿವಿಯದೂ ಹಾಗೇ. ಅದರ ಮೇಲೆ ಕಾವಲಿಡಿ. ನಾಯಿಗೆ ಇರುವ ಕಿವಿ ನಮಗಿಂದರೆ ಎಷ್ಟು ಜೀನಾನ್ನಿಗಿರುತ್ತಿತ್ತು. ಅರೆಕ್ಕಣದಲ್ಲೇ ಯಾವ ದಿಕ್ಕಿಗಾದರೂ ಹೊರಳಿಸಬಹುದಾಗಿತ್ತು. ಮಾನವನ ಕಿವಿಯಲ್ಲಿ ದೇವರು ಉಳಿಸಿದ ಕೊರತೆ ಇದು ಎಂದು ಕೆಲವರಿಗಾದರೂ ಅನಿಸುತ್ತಿರಬೇಕು. ಕಿವಿಯ ಈ ಅಧಿಕವರ್ಸಂಗ ಸಲ್ಲದು. ಹಾಗೇ ಈ ಮನಸ್ಸು, ಬಹೆಚ ಜಂಬ್ಧು. ಕೊಂಚ ಕಿರುಕುಳವಾದರೂ ಅತ್ತ ಲಕ್ಷ್ಯಹೋರಿಯಿತು! ಬಾಳಿನಲ್ಲಿ ಪರಿಮಿತತನವನ್ನು ವಾಲಿಸಿ. ಕೆಟ್ಟ ವಸ್ತು ನೋಡಬೇಡಿ. ಕೆಟ್ಟ ಪುಸ್ತಕ ಓದಲೇಬೇಡಿ. ನಿಂದೆ ಸುತ್ತಿಗಳಿಗೆ ಕಿವಿಗೊಡಲೇಬೇಡಿ. ದೋಷ ಪೂಣ ವಸ್ತು ಬೇಡವೇ ಬೇಡ. ದೋಷರಹಿತ ವಸ್ತುಗಳನ್ನು ನೆಹ ಅತಿಯಾಗಿ ನೇವಿಸಬೇಡಿ. ಉಳ್ಳಂಬಲ ವೃತ್ತಿ ಬೇಡ. ನಾರಾಯಿ, ಭಜಬೇಡವೇ ಬೇಡ. ಬಾಳಿಯ ಹಣ್ಣು ಮೋಸಂಬಿಗಳೂ ಅತಿಯಾಗಿ ಬೇಡ.

ಫಲಾಹಾರವೆಂದರೆ ಶುದ್ಧ ಆಹಾರ. ಅದೂ ಅಳತೆಗೆಡಬಾರದು. ನಾಲಗೆಯ ಸ್ವಚ್ಛಂದವ್ಯತ್ಯಿಯನ್ನು ಒಳಗಿನ ಒಡೆಯ ಸಹಿಸಕೂಡು. ತಪ್ಪುದಾರಿ ತುಳಿದರೆ ಒಳಗಿನ ನಾವುವಿ ಶಿಕ್ಷಿಸುವನೆಂದು ಇಂದ್ರಿಯಗಳಿಗೆ ಭಯವಿರಬೇಕು. ಬಾಳಿನಲ್ಲಿ ಪರಿಮಿತತಃನವೆಂದರೆ ನಿಯಮಿತ ಆಚರಣೆ.

### ೭. ಮಂಗಳ ದೃಷ್ಟಿ

ಇನ್ನು ಸಮದೃಷ್ಟಿ. ಸಮದೃಷ್ಟಿ ಎಂದರೆ ಶುಭದೃಷ್ಟಿ ಬಾರದೆ ಏಕಾಗ್ರತೆ ಅಸಾಧ್ಯವೇ ಸರಿ. ಎಂಥ ಭಾರಿ ವನರಾಜ ಸಿಂಹ! ನಾಲ್ಕು ಹೆಚ್ಚು ನಡೆಯುತ್ತಾನೆ. ಹಿಂದಿ ಹೊರಳುತ್ತಾನೆ. ಹಿಂಸಕ ಸಿಂಹಕ್ಕೆ ಏಕಾಗ್ರತೆ ಬಂದಿತೆ? ಹುಲಿ, ಕಾಗೆ, ಬೆಕ್ಕುಗಳ ಕೆಣ್ಣು ಸದಾ ತಿರುಗುತ್ತಿರುತ್ತದೆ. ಅವುಗಳದು ಅಂಜಕೆಯ ಅಡ್ಡ ತಿಡ್ಡ ದೃಷ್ಟಿ! ಹಿಂಸ್ರ ಪ್ರಾಣಿಗಳ ಸ್ಥಿತಿ ಹೀಗೇ. ಸಾಮೃದ್ಧಿಕ್ಕಿಂತ ಬರಬೇಕು. ಸೃಷ್ಟಿಯಲ್ಲವೂ ಮಂಗಳವಾಗಿ ತೋರಬೇಕು. ನನ್ನ ಬಗ್ಗೆ ನನಗೆ ನಂಬಿಕೆಯಿದ್ದಂತೆಯೇ ಸೃಷ್ಟಿಯ ಬಗೆಗಲ್ಲಿ ಇರಬೇಕು. ಇಲ್ಲಿ ಭೀತಿಗೆ ಸ್ಥಳವೆಲ್ಲಿ? ಎಲ್ಲವೂ ವರಿತ್ತು. ಎಲ್ಲವೂ ಶುಭ.

“ ವಿಶ್ವಂ ತದ ಭದ್ರಂ ಯಾದವಂತಿ ದೇವಾಃ ”

ಮಂಗಲ ವಿಶ್ವ ಇದು. ಪರಮಾತ್ಮಾ ಅದನ್ನು ಕಾಯುತ್ತಿದಾನೆ. ಆಂಗ ಕವಿ ಚೌನಿಂಗ್ ಕೂಡ ಇದೇ ಮಾತನ್ನೆ ಹೇಳಿದಾನೆ. ‘ದೇವರು ಮೇಲೆ ಮುಗಿಲಿನಲ್ಲಿ ವಿರಾಜಿಸುತ್ತಿದಾನೆ. ಲೋಕವೆಲ್ಲವೂ ಹೈಮವಾಗಿದೆ.\* ಲೋಕದಲ್ಲಿ ಯಾವುದೂ ಕೆಷ್ಟಲ್ಲ. ಕೆಷ್ಟ ರುಪುದಾಪುದಾದರೂ ಇಡ್ಡರೆ ಅದು ನನ್ನ ದೃಷ್ಟಿ. ನನ್ನ ದೃಷ್ಟಿಯಿರುವಂತೆ ಸೃಷ್ಟಿ! ಕೆಂಪು ಬಣ್ಣದ ಗಾಜಿನ ಕನ್ನಡಕವನ್ನು ನಾ ಹಾಕಿಕೊಂಡರೆ ಸೃಷ್ಟಿ ಕೆಂಪಗೆ ಕಾಣಿಸಿತು, ಉರಿಯುತ್ತಿರುವಂತೆ ಕಾಣಿಸಿತು.

ರಾವುದಾಸರು ರಾಮಾಯಣ ಬರೆದು ಶಿಷ್ಯರಿಗೆ ಓದಿ ಹೇಳುತ್ತಿದ್ದರು ಅದನ್ನು ಕೇಳಲು ಮಾರುತಿಯೂ ಬರುತ್ತಿದ್ದ. ‘ಮಾರುತಿ ಅಖೋದಿಕವನಕ್ಕೆ ಹೋದ. ಅಲ್ಲಿ ಬಿಳಿ ಹೋಗಳನ್ನೂ ಕೆಂಡ’ ಎಂದು ಸಮಧರು ಬರೆದರು. ಅದನ್ನು ಕೇಳಿದೊಡನೆ ಮಾರುತಿ ಪ್ರಕಟಿಸಿದ್ದಾದ. ‘ಬಿಳಿಯ ಹೂ ನಾ ನೋಡಲೇ ಇಲ್ಲ. ನಾನು ನೋಡಿದ ಹೂ ಕೆಂಪಗಿದ್ದವು. ನೀವು ಬರೆದುದು

\* “ God is in heaven, and all is right with the world.”

ತಪ್ಪು. ಅದನ್ನು ತಿದ್ದಿಕೊಳ್ಳು' ಎಂದ. 'ನಾನು ಬರೆದುದು ಸರಿಯಾಗಿದೆ. ನೀನು ಬಿಳಿಯ ಹೂವನ್ನೇ ನೋಡಿದ್ದು' ಎಂದರು ಸಮರ್ಥರು. ಮಾರುತಿ 'ಸ್ವತಃ ನಾನೇ ಅಲ್ಲಿಗೆ ಹೋದುದು, ನಾನು ಸುಳ್ಳು ಹೇಳುತ್ತೇನೆಯಿ?' ಎಂದ. ಕಡೆಗೆ ದೂರು ಶ್ರೀರಾಮನ ಹತ್ತಿರ ಹೋಯಿತು. ರಾಮಚಂದ್ರ 'ಹಾಗೇನೋ ಬಿಳಿಯವೇ. ಮಾರುತಿಯ ಕಣ್ಣು ಮಾತ್ರ ಆಗ ಕೊಪೆ ದಿಂದ ಕೆಂಬಾಗಿದ್ದವು. ಅದರಿಂದಾಗಿ ಆ ಬಿಳೀ ಹೂ ಆತನಿಗೆ ಕೆಂಪಗೆ ಕಂಡವು' ಎಂದರು. ಈ ಸುಂದರ ಕಥಿಯ ಅರ್ಥವಿಷ್ಟೇ: ನಾವು ಯಾವ ದೃಷ್ಟಿಯಿಂದ ನೋಡುತ್ತೇನೋ ಹಾಗೆ ಲೋಕ ನಮಗೆ ಕಾಣಿಸುತ್ತದೆ.

ಈ ಸೈಫ್ಯಿ ಶುಭವಾದುದೆಂದು ಮನಸ್ಸಿಗೆ ನಂಬಿಕೆಯಾಗಿದ್ದರೆ ಚಿತ್ತದ ಏಕಾಗ್ರತೆಯಾಗಲಾರದು. ಸೈಫ್ಯಿ ಕೆಪ್ಪಿದೆಯೆಂದು ನನಗನಿಸುವವರಿಗೂ ನಾನು ನಾಲ್ಕು ಕಡೆಗೂ ಸಂಶಯದಿಂದಲೇ ನೋಡುತ್ತೇನೆ. ಹಕ್ಕಿಗಳ ಸ್ವಾತಂತ್ರ್ಯದ ಹಾಡು ಕಟ್ಟಿದಾರೆ ಕವಿಗಳು. ಹಕ್ಕಿಯಾಗಿ ನೋಡಿ, ಎಂದರೆ ಸ್ವಾತಂತ್ರ್ಯದ ಬೀಲಿ ತಿಳಿದಿತು. ಹಕ್ಕಿಯ ಕತ್ತು ಯಾವಾಗಲೂ ಹಿಂದೆ ಮುಂದೆ ಹೊರಳುತ್ತಿರುತ್ತದೆ. ಯಾವಾಗಲೂ ಇತರರ ಭೀತಿ. ಗುಬ್ಬಿಗೆ ಅನನ ಹಾಕಲು ಹೇಳಿ! ಅದಕ್ಕೆ ಏಕಾಗ್ರತೆ ಬಂದಿತೇ? ನಾವು ಸ್ವಲ್ಪ ಹತ್ತಿರ ಹೋದರೆ ಸಾಕು ಅದು ಹಾರಿಹೋದಿತು. ತನ್ನ ತಲೆಯ ಮೇಲೆ ಇವರು ಕಲ್ಲು ಹಾಕುತ್ತಾರೇನೋ ಎಂದು ಅದಕ್ಕೆ ದಿಗಿಲು. ಜಗತ್ತಿಲ್ಲವೂ ಭಕ್ತಕೆ, ಸಂಹಾರಕ ಎಂಬ ಭೀಕರ ಕಲ್ಪನೆಯಾಳ್ಳವರಗೆಲ್ಲಿಯ ಶಾಂತಿ? ನನಗೆ ರಕ್ಷಕ ನಾನೋಬ್ಬನೇ. ಇನ್ನು ಆದವರಿಲ್ಲ ನನ್ನ ಭಕ್ತಕರು ಎಂಬ ಕಲ್ಪನೆ ಅಳಿಯದೆ ಏಕಾಗ್ರತೆ ದೊರೆಯದು. ಸಮದ್ವಿಷಯ ಭಾವನೆಯೇ ಇದಕ್ಕೆ ಉತ್ತಮವಾದ ದಾರಿ. ಎಲ್ಲೆಲೂ ಮಂಗಲವನ್ನೇ ನೋಡಿ. ಆಗ ಚಿತ್ತ ತಾನಾಗಿಯೇ ಶಾಂತವಾದಿತು.

ದುಃಖಿತ ವ್ಯಕ್ತಿಯೊಬ್ಬನಿದಾನಿ. ಜುಳು ಜುಳು ಹರಿಯುವ ನದಿ ತೀರಕ್ಕೆ ಆತನನ್ನು ಕರೆದುಕೊಂಡುಹೋಗಿ. ಆ ಸ್ವಚ್ಛ, ಶಾಂತ ನೀರಿನಿಂದ ಅವನ ತಳಮಳ ಕಡಮೆಯಾದಿತು, ದುಃಖ ಮರಿಯಾದಿತು. ಇಂಥ ಶಕ್ತಿ ಎಲ್ಲಿಂದ ಬಂತು ಆ ರುಂರಿಯಲ್ಲಿ? ಅದು ಪರಮಾತ್ಮನ ಶುಭ ಶಕ್ತಿ. ಅಲ್ಲಿ ಪ್ರಕಟವಾಗಿದೆ. ವೇದಗಳಲ್ಲಿ ರುಂರಿಯ ಬಗ್ಗೆ ಸುಂದರ ವಣಿಕೆಯಿದೆ.

“ ಅತಿಷ್ಯಂತೀನಾಂ ಅನಿವೇಶನಾನಾಂ ”

ಅಂಥ ರುಧಿರ ಅವು. ಅಖಂಡವಾಗಿ ಹರಿಯುವಂಥವು. ಅವುಗಳೀಗೆ ತಮ್ಮದೀನ್ಯುವ ಮನೈಯಿಲ್ಲ — ಮಾರಿಲ್ಲ. ಸಂನ್ಯಾಸಿಗಳು ಅವು. ಇಂಥ ಪವಿತ್ರ ರುಧಿರ ಅರಿಕ್ಷ್ಯಾಂದಲ್ಲಿ ನಮ್ಮ ಮನಸ್ಸುನ್ನು ಶಾಂತಗೊಳಿಸುತ್ತದೆ. ಆ ಸುಂದರ ರುಧಿರಿಯನ್ನು ಕಂಡು ನಮ್ಮ ಮನಸ್ಸಿನಲ್ಲಿ ಸ್ತೋತಿಯ, ಜ್ಞಾನದ ರುಧಿರಿಯನ್ನು ನಾನೇಕೆ ಹುಟ್ಟಿಸಬಾರದು?

ಹೊರಗಿನ ಈ ಜಡ ನೀರು ನನ್ನ ಮನಸ್ಸನ್ನು ಶಾಂತಗೊಳಿಸಬಲ್ಲ ದಾದರೆ, ನನ್ನ ವಾಸನದರಿಯಲ್ಲಿ ಭಕ್ತಿ—ಜ್ಞಾನದ ಚಿನ್ಮಯ ರುಧಿರ ಹರಿಯ ತೊಡಗಿದಾಗ ನನಗೆ ಎಪ್ಪು ಶಾಂತಿ ಸಿಕ್ಕಿತ್ತು! ಹಿಂದೆ ನನ್ನ ಗೇಳಿಯನೊಬ್ಬ ಹಿಮಾಲಯದಲ್ಲಿ, ಕಾಶ್ಮೀರದಲ್ಲಿ ಸುತ್ತುತ್ತಿದ್ದ. ಅಲ್ಲಿನ ಪವಿತ್ರ ಪರವತ್ತ ಸುಂದರ ಪ್ರವಾಹಗಳನ್ನು ವರ್ಣಿಸಿ ನನಗೆ ಕಾಗದ ಬರೆಯುತ್ತಿದ್ದ. ನಾನು ಅವನಿಗೆ ಉತ್ತರ ಬರಿದೆ. “ ಅಲ್ಲಿ ನೀನು ಅನುಪಮ ಆನಂದವನ್ನುಂಟು ಮಾಡುವ ಆ ರುಧಿರ, ಆ ಪರವತ್ತ, ಆ ತಾರೆ, ಆ ಶುಭ ಗಾಳಿಗಳನ್ನು ನಾನು ನನ್ನ ಹೃದಯದಲ್ಲಿ ಅನುಭವಿಸಬಲ್ಲಿ. ಈ ರಮಣೀಯ ದೃಷ್ಟಿವನ್ನೂಲ್ಲಿ ನಿತ್ಯವೂ ನಾನು ಅಂತರಂಗದ ಸೃಷ್ಟಿಯಲ್ಲಿ ನೋಡುತ್ತಿದೇನೆ. ನನ್ನ ಹೃದಯದಲ್ಲಿನ ಈ ಭವ್ಯ ದಿವ್ಯ ಹಿಮಾಲಯವನ್ನು ಬಿಟ್ಟು ನೀನು ಕರೆದೂ ನಾನು ಅಲ್ಲಿಗೆ ಬರಲಾರೆ ”

“ ಸ್ಥಾವರಾಜಾಂ ಹಿಮಾಲಯಃ ”

ಸ್ಥಿರತೆಹಡಿಯಲು ಉಪಾಸನೆ ಮಾಡಬೇಕಾದ ಸ್ಥಿರತೆಯ ಮೂರ್ತಿ—ಹಿಮಾಲಯದ ವರ್ಣನೆ ಕೇಳಿ ನನ್ನ ಕರ್ತವ್ಯ ತ್ವಜಿಸಿದರೆ ಏನು ಬಂತು?

ನಾರಾಂಶ್: ಮನಸ್ಸನ್ನು ಸ್ಪಲ್ಹಿ ಶಾಂತಗೊಳಿಸಿ. ಮಂಗಲತೆಯಿಂದ ಸೃಷ್ಟಿಯ ಕಡೆ ನೋಡಿ. ಆಗ ಹೃದಯದಲ್ಲಿ ಅನಂತ ರುಧಿಗಳೇ ಹರಿಯ ತೊಡಗುತ್ತವೆ. ಕಲ್ಪನೆಯ ದಿನ್ಯ ತಾರೆ ಹೃದಯಾಕಾಶದಲ್ಲಿ ಬೆಳಗೊಳಿಸ ಗುತ್ತವೆ. ಕಲ್ಪನೆಯಲ್ಲಿ ಮಣಿನ ಶುಭವಸ್ತುಗಳನ್ನು ಕಂಡು ಶಾಂತವಾಗುವ ಚಿತ್ರ, ಅಂತಃಸೃಷ್ಟಿಯಲ್ಲಿನ ದೃಷ್ಟಿವನ್ನು ಕಂಡು ಶಾಂತವಾಗಲಾರದೇ? ಹಿಂದೆ ಒಂದು ಸಲ ನಾನು ವ್ಯಕ್ತಾಮಾಗಿ ಹೋಗಿದ್ದೆ. ಒಂದು ದಿನ ಸಂಚೇ

ಸಮುದ್ರತೀರದಲ್ಲಿ ಕುಳಿತಿದ್ದೇ. ಆ ಅಪಾರ ಸಾಗರ! ಧೋ ಧೋ ಎನ್ನುವ ಆ ಗರ್ಜನೆ. ಸಂಜೀಯ ಪ್ರಶಾಂತ ಸವಾಯ! ನಾನು ಸ್ತಭ್ಧನಾಗಿ ಕುಳಿತಿದ್ದೇ. ಸಮುದ್ರತೀರದ ಉಪಾಹಾರಕ್ಕೆಂದು ನನ್ನ ಗೆಳೆಯ ಹಣ್ಣು ತೆಗೆದುಕೊಂಡು ಅಲ್ಲಿಗೆ ಬಂದ. ಆ ನಾತ್ತಿಕ ಆಹಾರವೂ ಆಗ ನನಗೆ ವಿಷದಂತೆ ತೋರಿತು. ಸಮುದ್ರದ ಆ ಓಂ ಓಂ ಗರ್ಜನೆ, ಮಾಮನುಸ್ವರ ಯುದ್ಧಾಚ್ಚಿಜ' ಎಂಬ ಗಿತ್ತಾ ವಚನದ ನೀನಪು ತರುತ್ತತ್ತು. ಸಮುದ್ರ ವೆಡೆಬಿಡದೆ ನೀನಪುಮಾಡಿ ಕೊಳ್ಳುತ್ತತ್ತು; ಕರ್ಮ ಮಾಡುತ್ತತ್ತು. ಬಂದು ತೆರೆ ಬಂತು. ಹೋಯಿತು. ಇನ್ನೆಣ್ಣಂದು ಬಂತು. ಕ್ವಾಣವೂ ವಿರಾಮವಿಲ್ಲ. ಆ ದೃಷ್ಟಿನನ್ನು ಕಂಡು ನನ್ನ ಹೆಸಿವು ನೀರಡಿಕೆಗಳೆಲ್ಲ ಅಡಗಿಹೋಗಿದ್ದವು. ಆ ಸಮುದ್ರದಲ್ಲಿ ಇದ್ದ ದಾದರೂ ಏನು? ಆ ಉಪ್ಪನೀರಿನ ತೆರೆ ಏಳುವುದು ಬಿಳುವುದನ್ನು ಕಂಡು ನನ್ನ ಹೈದರು ತುಂಬಿ ಬಂದರೆ, ಜಾಳನ್-ಪ್ರೀತಿಯ ಅವಾರಸಾಗರ ಹೈದರು ಉಕ್ಕಿದರೆ ನಾನೆಷ್ಟು ನರ್ತಿಸಬಹುದು! ವೇದಗಳಲ್ಲಿನ ಮುಖಿಗಳ ಹೈದರು ಇಂಥ ಸಮುದ್ರ ತುಳುಕುತ್ತತ್ತು.

“ ಅಂತಹ ಸಮುದ್ರೀ ಹೈದಿ ಅಂತರಾಯುಸಿ  
ಹೈತಸ್ಯ ಧಾರಾ ಅಭಿಚಾರಣೀವಿ  
ಸಮುದ್ರಾದೂರ್ಮಾರ್ಮಾಧುವಾನುದಾರತ್ ”

ಈ ದಿವ್ಯ ಭಾಷೆಯನ್ನು ಕುರಿತು ಭಾಷ್ಯ ಬರೆಯುವಾಗ ಭಾಷ್ಯಕಾರರೆಲ್ಲ ತೋಳಲಾಡಿದರು. ಯಾವುದೀ ಹೈದರು ಧಾರೆ? ಯಾವುದೀ ಮಧುಧಾರೆ? ಉಪ್ಪನೀರಿನ ಅಲೆ ಎದ್ದವೇನು ನನ್ನ ಅಂತಹ ಸಮುದ್ರದಲ್ಲಿ? ಇಲ್ಲ. ನನ್ನ ಹೈದರು ದಲ್ಲಿ ಹಾಲುತುಪ್ಪದ ಮಧುವಿನ ಅಲೆಗಳಿದ್ದಿವೆ.

### ೪೦. ಬಾಲಕ-ಗುರು

ಹೈದರು ದಲ್ಲಿನ ಈ ಸಾಗರವನ್ನು ಕಾಣಲು ಕಲಿಯಿರಿ. ಹೊರಗಿನ ನೀರಭ್ರಂಷಿ ಮರ್ಮಲ ಆಕಾಶವನ್ನು ಕಂಡು ಚಿತ್ತವನ್ನು ನೀರಭ್ರಗೊಳಿಸಿ, ನಿಮರ್ಮಲಗೊಳಿಸಿ. ವಾಸ್ತವವಾಗಿ ಚಿತ್ತದ ಏಕಾಗ್ರತೆ ಒಂದು ಆಟ, ತೀರ ಸುಲಭ. ಚಿತ್ತದ ವೃಗ್ರತೆಯೇ ಅನ್ವಯಭಾವಿಕ, ಅನ್ವೇಸಿಕ. ನೆಟ್ಟೆ ದೃಷ್ಟಿಯಿಂದ ಚಿಕ್ಕಮಕ್ಕಳ ಕಣ್ಣನ್ನು ನೋಡಿ. ಚಿಕ್ಕ ಮಗು ಯಾವಾಗಲೂ

ನೇಟ್ಟೆ ದೃಷ್ಟಿಯಂದಲೇ ನೋಡುತ್ತದೆ. ನೀವು ಎಂಟು ಹತ್ತು ಸಲ ರೆಪ್ಲೆ ಹೊಡಿಯುತ್ತೀರಿ ಮಗುವಿನ ಮನಸ್ಸು ತಟ್ಟಿನೆ ಏಕಾಗ್ರವಾಗುತ್ತದೆ. ನಾಲ್ಕೆಯು ತಿಂಗಳು ತುಂಬಿದ ಮಗುವಿಗೆ ಹೊರಗಿನ ಹಸಿರು ಸೃಷ್ಟಿಯನ್ನು ತೋರಿಸಿ. ಅದು ಒಂದೇ ಸಮನೆ ನೋಡುತ್ತೀರೆ ಇರುತ್ತದೆ. ಹೊರಗಿನ ಹಸಿರು ಬಣ್ಣವನ್ನು ನೋಡಿ ಮಗುವಿನ ಮಲವೂ ಹಸಿರಾಗುತ್ತದೆ ಎಂದು ಹೆಂಗಸರು ತಿಳಿದಿದಾರೆ. ಎಲ್ಲ ಇಂದಿಗಳನ್ನೂ ಕಣ್ಣಿಗೇ ಸೇರಿಸಿ ನೋಡಿದ ಹಾಗೆ, ಚಿಕ್ಕ ಮಗುವಿನ ಮನಸ್ಸಿನ ಹೇಳಿ ಯಾವ ವಿಷಯದ್ದೇ ಆಗಲಿ ಬಹಳ ಪರಿಣಾಮ ಆಗುತ್ತದೆ. ಹೊದಲಿನ ಎರಡು ಮೂರು ವರ್ಷಗಳಲ್ಲಿ ದೊರೆಯನ ಶಿಕ್ಷಣವೇ ನಿಜವಾದ ಶಿಕ್ಷಣವೆಂದು ಶಿಕ್ಷಣಶಾಸ್ತ್ರಜ್ಞರ ಹೇಳಿಕೆ. ವಿದ್ಯಾಪೀಠ, ಶಾಲೆ, ಸಂಪು, ಸಂಸ್ಥೆಗಳೇಷ್ಟು, ಇಡ್ಡರೂ ಸರಿಯೆ. ಹೊದಲಿಗಿ ದೊರೆತಂಥ ಶಿಕ್ಷಣ ಅನಂತರ ದೊರೆಯಲಾರದು. ಶಿಕ್ಷಣಕ್ಕೂ ನನಗೂ ಸಂಬಂಧವಿದೆ. ಈ ಬಾಹ್ಯಶಿಕ್ಷಣದ ಪರಿಣಾಮ ಶಾಸ್ತ್ರ ಎಂದು ದಿನದಿನವೂ ನನಗೆ ನಿಶ್ಚಯವಾಗುತ್ತದೆ. ಹೊದಲಿನ ಸಂಸ್ಕಾರ ವಜ್ರಲೇವನವಿದ್ದಂತೆ. ಮುಂದಿನ ಶಿಕ್ಷಣ ಹೊರಿನ ಬಣ್ಣ, ಹೇಳಿನ ಹೊಳಪ್ಪ. ಸಾಖಾನು ಹಕ್ಕಿ ತೋಳದರೆ ಹೇಳಿನ ಕಲೆ ಮಾಯವಾಗುತ್ತದೆ. ಚರ್ಮದ ಕವ್ರು ಬಣ್ಣ ಮಾಯವಾದಿತ್ತೇ? ಹೀಗೇ ಮೂಲಸಂಸ್ಕಾರ ಅಳಿಯುವುದು ಬಹಳ ಕರಿನ.

ಈ ಹೊದಲಿನ ಸಂಸ್ಕಾರ ಬಲವತ್ತರವೇಕೆ? ಮುಂದಿನವು ದುರ್ಭಲ ವೇಕೆ? ಕಾರಣವಿಲ್ಲ; ಬಾಲ್ಯದಲ್ಲಿ ಚಿತ್ತದ ಏಕಾಗ್ರತೆ ಸ್ವೀಸರ್ಗಿಕ. ಏಕಾಗ್ರತೆಯಿರುವುದರಿಂದ ಆಗ ತಲೆದೊರಿದ ಸಂಸ್ಕಾರ ಅಳಿಸಿಹೋಗುವುದಿಲ್ಲ. ಇಂಥ ಮಹಿಮೆ ಈ ಏಕಾಗ್ರತೆಯದು! ಆದನ್ನು ಸಾಧಿಸಿದವನಿಗೆ ಯಾವುದು ಅಸಾಧ್ಯ?

ಇಂದು ನಮ್ಮ ಬಾಳೆಲ್ಲವೂ ಕೃತಿಮವಾಗಿದೆ. ಬಾಲವೃತ್ತಿ ಸತ್ತು ಹೋಗಿದೆ. ಬದುಕಿನಲ್ಲಿ ನಿಜವಾದ ಸ್ವಾರಸ್ಯವಿಲ್ಲ. ಬಾಳು ಶುಷ್ಕವಾಗಿದೆ. ವಕ್ರವಕ್ರವಾಗಿ ಹೇಗೋ ಏನೋ ಬದುಕುತ್ತಿದೇವೆ. ಮಾನವನ ಪೂರ್ವಜ ಮಂಗ ಎಂಬ ಸಿದಾಂತವನ್ನು ಡಾರ್ವಿನ್ ಮಾಡಿದ್ದರೆ—ನಮ್ಮ ಕೃತಿಯಂದ ನಾವು ಅದನ್ನು ಮಾಡುತ್ತಿದೇವೆ.

ಚಿಕ್ಕಮಕ್ಕಳಲ್ಲಿ ನಂಬಿಕೆಯಿರುತ್ತದೆ. ತಾಯಿ ಹೇಳಿದುದೇ ಪ್ರಮಾಣ. ಈನೋಪನಿ ನೀತಿಯ ಕಡೆ ಅವರಿಗೆ ಅಸತ್ಯವೇನಿಸದು. ಈ ಮಂಗಲ ವೃತ್ತಿಯಿಂದ ಮಕ್ಕಳಿಗೆ ಬಲು ಬೇಗ ಏಕಾಗ್ರತೆ ಬಂದುಬಿಡುತ್ತದೆ.

### ೪೮. ಅಭಾಗ್ಯಸ, ವೈರಾಗ್ಯ, ಶ್ರದ್ಧೆ

ಸಾರಾಂಶ— ಧ್ಯಾನ ಯೋಗಕ್ಕೆ ಚಿತ್ತದ ಏಕಾಗ್ರತೆ, ಬಾಳನ ಪರಿಮಿತನ, ಸಾಮ್ಯದೃಷ್ಟಿ ಇವು ಮೂರೂ ಅಗತ್ಯ. ಇನ್ನೂ ಎರಡು ಸಾಧನೆಗಳುಂಟು: ವೈರಾಗ್ಯ—ಅಭಾಗ್ಯಸ. ಒಂದು ವಿಧ್ವಂಸಕ, ಇನ್ನೊಂದು ವಿಧಾಯಕ. ಹೊಲದಲ್ಲಿರುವ ಹಲ್ಲು ಕುಯ್ಯ ಬಿಸುಡುವುದು ವಿಧ್ವಂಸಕ ಕೆಲಸ. ಅದಕ್ಕೇ ವೈರಾಗ್ಯ ಎನ್ನುವುದು. ಬಿತ್ತವುದು ವಿಧಾಯಕ ಕೆಲಸ. ಮನಸ್ಸಿನಲ್ಲಿ ಸದ್ವಿಚಾರಗಳನ್ನು ಕುರಿತು ಮತ್ತೆ ಯೋಚಿಸುವುದು ಅಭಾಗ್ಯಸ, ವೈರಾಗ್ಯ ವಿಧ್ವಂಸಕ ಕ್ರಿಯೆ, ಅಭಾಗ್ಯಸ ವಿಧಾಯಕ ಕ್ರಿಯೆ. ವೈರಾಗ್ಯ ನೋಳಿಯುವುದು ಹೇಗೆ? ಮಾವಿನ ಹಣ್ಣು ರುಚಿ ಎನ್ನುತ್ತೇವೆ. ರುಚಿಯಿರುವುದು ಕೇವಲ ಆ ಹಣ್ಣಿನಲ್ಲೇನು? ಅಲ್ಲ. ನಮ್ಮ ಆತ್ಮದಲ್ಲಿನ ರುಚಿಯನ್ನು, ಸವಿಯನ್ನು ನಾವು ಆ ವಸ್ತುವಿನಲ್ಲಿ ಬೆರೆಸುತ್ತೇವೆ. ಅನಂತರ ಆ ವಸ್ತು ಸ ವಿಯಾಗುತ್ತದೆ. ಅದುದರಿಂದ ಒಳಗಿನ ಸವಿಯನ್ನು ಅನುಭವಿಸಲು ಕಲಿಯಿರಿ. ಕೇವಲ ಬಾಹ್ಯವಸ್ತುಗಳಲ್ಲಿ ಸ ವಿಯಿಲ್ಲ. ಮಾಧುರ್ಯಸಾಗರವಾದ—ಆ ‘ರಸಾನಾಂ ರಸತಮಃ’—ಆತ್ಮನನ್ನಹತ್ತಿರ ಇದೆಯಂಬ ಭಾವನೆ ಬೆಳೆದಂತೆಲ್ಲ ವೈರಾಗ್ಯ ನೋಳಿಯುತ್ತದೆ. ಮಾರುತಿಗೆ ಸಿತಾದೇವಿ ಮುತ್ತಿನ ಹಾರ ಕೊಟ್ಟಳು. ಆತ ಮುತ್ತುಗಳನ್ನು ಕಚ್ಚಿನೋಡಿ ಬಿಸುಟ್ಟಬಿಟ್ಟು. ಮುತ್ತುಗಳಲ್ಲಿ ಮಾರುತಿಗೆ ರಾಮ ಕಾಣಿಸಲಿಲ್ಲ. ರಾಮ ಅವನ ಹೃದಯದಲ್ಲಿದ್ದ. ಆ ಮುತ್ತುಗಳಿಗೆ ಮೂರ್ಖರು ಉಕ್ಕೆ ರೂಪಾಯಿ ಕೊಡುತ್ತಿದ್ದರು.

ಈ ಧ್ಯಾನಯೋಗದ ಮಾತನ್ನು ಹೇಳುವಾಗ ಭಗವಂತ ಆತ್ಮಂತ ಮಹತ್ವದ ಅಂಶವೊಂದನ್ನು ಮೊದಲಿಗೇ ಹೇಳಿದಾನೆ: “ನಾನು ನನ್ನನ್ನು ಉದ್ದರಿಸಿಕೊಳ್ಳಬೇಕಾಗಿದೆ. ಮುಂದೆ ಹೋಗಬೇಕು. ಮೇಲಕ್ಕೆ ನೆಗೆಯ ಬೇಕು. ಈ ನರದೇಹದಲ್ಲಿ ಹೇಗೇ ಬಿದ್ದಿರಲಾರೆ. ಪರಮಾತ್ಮನ ಹತ್ತಿರ

ಹೋಗಲು ಧೈಯದಿಂದ ಪ್ರಯತ್ನಪಡುತ್ತೇನೆ” ಎಂಬ ದೃಢಸಂಕಲ್ಪ ಬೇಕು.

ಇದನ್ನೆಲ್ಲ ಕೇಳುತ್ತಿದ್ದ ಹಾಗೆ ಅಜುಂನನಿಗೆ ಸಂಶಯ ಬಂತು. ‘ದೇವಾ, ಈಗ ವರುಸ್ವಾಗಿದೆ. ಇನ್ನೆರಡು ದಿನಕ್ಕೆ ಸತ್ಯಾಹೋದೇನು. ಈ ನಾಧನೆಯಿಂದ ಉಪಯೋಗವೇನು?’ ಎಂದು ಕೇಳಿದ. ಅದಕ್ಕೆ ಭಗವಂತ ‘ಮರಣ ಎಂದರೆ ಮಹಾ ನಿದ್ರೆ. ನಿತ್ಯವೂ ಉದ್ಯೋಗದ ಅನಂತರ ನಾವು ಏಳಿಂಟು ಗಂಟೆ ನಿದ್ರೆಹೋಗುತ್ತೇವೆ. ಆ ನಿದ್ರೆಯ ಬಗ್ಗೆ ಭೀತಿಯಾಗುತ್ತದೆಯಿ? ಇಲ್ಲ. ತಾ – ಪ್ರತಿಯಾಗಿ ನಿದ್ರೆ ಬಾರದಿಹೋದರೆ ಚಿಂತೆ ಉಂಟಾಗುತ್ತದೆ. ನಿದ್ರೆ ಅಗತ್ಯ. ಹಾಗೇ ಮರಣವೂ ಅಗತ್ಯ. ನಿದ್ರೆಯನ್ನು ಮುಗಿಸಿ ಎದುಬಳಿಕ ಮತ್ತೆ ನಮ್ಮ ಕೆಲಸಕ್ಕೆ ಶೈಂಗಸವ ಹಾಗೆ ಸತ್ಯ ಸಂತರವೂ ಮೊದಲಿನ ಸಾಧನೆಗಳೆಲ್ಲ ನಮಗೆ ದೂರಿಯುತ್ತವೆ’ ಎಂದು ಸಮಾಧಾನ ಹೇಳಿದ.

ಜಾಷ್ವನದೇವರು ‘ಜಾಷ್ವನೇಶ್ವರ’ ಯಲ್ಲಿ ಈ ವ್ಯಂಗದ ಬಗ್ಗೆ ಬರೆದ ಮಾತು ಅವರ ಆಶ್ಚರ್ಯತೆಯ ಹಾಗಿದೆ.

ಬಾಲ್ಯದಲ್ಲಿ ಬಂದಿತೆಲ್ಲ ಜಾಷ್ವನ  
ಶಾಸ್ತ್ರವೆಲ್ಲ ಹೊಮ್ಮಿ ಮುಖಿ ತಾನೆ! \*

ಇದರಲ್ಲಿ ಅದೇ ಕಾಣುತ್ತದೆ. ಪೂರ್ವಜನ್ಮದ ಅಭಾಜಸ ನಿನ್ನನ್ನು ಸೆಳೆಯುತ್ತದೆ. ಕೆಲವರ ಚಿತ್ತ ವಿಷಯಗಳ ಕಡೆ ಹೊರಳುವುದೇ ಇಲ್ಲ. ಅವರಿಗೆ ಮೋಹನೆಂದರೆ ಗೊತ್ತೇ ಇಲ್ಲ. ಅವರು ಪೂರ್ವ ಜ ನ್ನು ದಲ್ಲಿ ಸಾಧನೆ ಮಾಡಿದ್ದರು. ಭಗವಂತ ಆಶ್ವಸನ ಕೊಟ್ಟಿದಾನೆ:

“ನ ಹಿ ಕಲ್ಯಾಣಕ್ಷತಾ ಕೃತಾ ದುರ್ಗತಿಂ ತಾತ ಗಳ್ಳತಿ || ”  
ಕಲ್ಯಾಣ ಮಾರ್ಗದಲ್ಲಿ ನಡೆದುಹೋಗುವವನ ಶ್ರಮ ಎಳ್ಳಷ್ಟ್ವ ವ್ಯಾಘರಾಗಲಾರೆದು. ಇಂಥ ಈ ಶ್ರದ್ಧೆಯನ್ನು ಕೊನೆಗೆ ಕೊಟ್ಟಿದೆ. ಅಪೂರ್ವಪೂರ್ವ ಕೊನೆಗೆ ಪೂರ್ಣವಾದಿತು. ಭಗವಂತನ ಈ ಉಪದೇಶದಲ್ಲಿನ ನಾರವನ್ನು ಸೆವಿದು ನಿಮ್ಮ ನಿಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳು.  
ಭಾನುವಾರ, ೨೨ - ೫ - ೧೯೫೭.

\* ಬಾಲಪಣೆಚ ಸರ್ವಜ್ಞತಾ। ತರೀ ತಯಾತೇ!

ಸರೆಲಾಂಶಾಸ್ತ್ರೀ ಸ್ವಯಂಭೇ | ನಿಷ್ಠಿತೀ ಮುಖೀ ||

## ಇ. ಭಕ್ತಿಯ ಭವ್ಯದರ್ಶನ

ತನ್ನದಿರೆ, ಧರ್ಮದ ಪ್ರಸಂಗ ಎದುರಿಗೆ ಬಂದಾಗ ಅಜ್ರಾನ್ನಿಗೆ ಸ್ಪರ್ಶಿಯ ಪರಕೀಯ ಎಂಬ ಮೋಹ ಹುಟ್ಟಿ ಆತ ಸ್ವಧರ್ಮಾಚರಣಿಯನ್ನು ತಪ್ಪಿಸುವುದರಲ್ಲಿದ್ದು. ಈ ವ್ಯಧಾ ಮೋಹದ ವಿಚಾರ ಮೊದಲನೆಯ ಅಧ್ಯಾಯದಲ್ಲಿ ಬಂದಿದೆ. ಈ ಮೋಹನಿವಾರಣೆಯ ಉಪಾಯಕ್ಕಾಗಿ ಎರಡನೆಯ ಅಧ್ಯಾಯ ಮೊದಲಾಗಿದೆ. ಅನುರ ಆತ್ಮ, ಎಲ್ಲೆಲ್ಲೂ ಇದೆ; ಶರೀರ ನಶ್ವರ; ಸ್ವಧರ್ಮವನ್ನೇ ಒಂದೂ ತೈಜಿಸಕೂಡದ್ದ — ಎಂಬ ಮೂರು ಸಿದ್ಧಾಂತ ಅಲ್ಲಿವೆ. ಆ ಸಿದ್ಧಾಂತಗಳ ಪ್ರಯೋಗವನ್ನು ಕಲಿಸುವ ಕರ್ಮ ಫಲತ್ಯಾಗದ ಉಪಾಯವನ್ನು ಹೇಳಿದೆ. ಈ ಕರ್ಮಯೋಗದ ವಿವರಣೆಯಿಂದ ಕರ್ಮ - ವಿಕರ್ಮ - ಅಕರ್ಮಗಳ ಉತ್ಪತ್ತಿಯಾಯಿತು. ಈ ಕರ್ಮ - ವಿಕರ್ಮಗಳ ಸಂಗಮದಿಂದ ಹುಟ್ಟಿನ ಎರಡು ಬಗೆಯ ಅಕರ್ಮ ಏದನೆಯ ಅಧ್ಯಾಯದಲ್ಲಿದೆ. ಭಿನ್ನ ಭಿನ್ನ ವಿಕರ್ಮಗಳನ್ನು ಮುಂದೆ ತಿಳಿಸಿದಾರೆ. ನಾಥನೆಗೆ ಬೇಕಾಗುವ ಏಕಾಗ್ರತೆಯ ವಿಚಾರ ಆರನೆ ಅಧ್ಯಾಯದಲ್ಲಿದೆ.

ಇದು ಏಳನೆ ಅಧ್ಯಾಯ. ಇಲ್ಲಿ ವಿಕರ್ಮದ ಹೊಸ ದ್ವಾರವೇಂದು ತೆರಿದಿದೆ. ಸೃಷ್ಟಿದೇವಿಯ ಮಂದಿರದಲ್ಲಿ, ವಿಶಾಲವಾದ ವನದಲ್ಲಿ, ಬಗೆ ಬಗೆಯ ಮನೋಹರ ದೃಶ್ಯ ಕಣ್ಣಿಗೆ ಬೀಳುವಂತೆಯೇ ಗೀತಾ ಗ್ರಂಥದ ವಿಚಾರ ಸಹ. ಆರನೆ ಅಧ್ಯಾಯದಲ್ಲಿ ಏಕಾಗ್ರತೆಯ ವಿವರಣೆಯಿಂತ್ತು. ಈಗ ಹೊನೆ ಬಾಗಿಲಾಲ್ಲಿ ಅಡಿಯಡೋಣ.

ಈ ಬಾಗಿಲು ತೆರಿನ ನೋಡಲೇ ಈ ಮೋಹಕಾರಿ ಜಗದ್ ರಚನೆಯ ರಹಸ್ಯ ತಿಳಿಸಿದೆ. ಒಂದೇ ಬಗೆಯ ಕಾಗದದ ಮೇಲೆ, ಒಂದೇ ಬಣ್ಣದಿಂದ, ಒಂದೇ ಕುಂಚದಿಂದ ಚಿತ್ರಕಾರ ಬಗೆ ಬಗೆಯ ಚಿತ್ರ ರಚಿಸುತ್ತಾನೆ. ಸಿತಾರು ಸುಡಿಸುವ ವಾದ್ಯಕಾರ ಏಕೇಳು ಸ್ವರಗಳಲ್ಲಿ ಅನೇಕ ರಾಗಗಳನ್ನು ಹೊರಡಿ ಸುತ್ತಾನೆ. ಕೇವಲ ಏವತ್ತಿರಡು ಅಕ್ಷರಗಳಿಂದ ನಾವು ಸಾಹಿತ್ಯದಲ್ಲಿ ಬಗೆ ಬಗೆಯ ಭಾವ ವಿಚಾರಗಳನ್ನು ವ್ಯಕ್ತಗೊಳಿಸುತ್ತೇವೆ. ಈ ಸೃಷ್ಟಿಯದೂ ಹೀಗೇ. ಇಲ್ಲಿ ಅನಂತ ವಸ್ತು, ಅನಂತ ವ್ಯತ್ಸತ್ತಿ. ಆದರೆ ಈ ಅಂತಭಾರಹ್ಯ

ಸೃಷ್ಟಿಯಲ್ಲ ಹುಟ್ಟಿದುದು ಒಂದೇ ಒಂದು ಅಖಿಂಡ ಆತ್ಮ, ಒಂದೇ ಅಪ್ಪಣಾ ಪ್ರಕೃತಿಯಿಂದ. ಇವಗಳ ಮಿಶ್ರಣದಿಂದ. ಕೊಂಡಿಷ್ಟನ ಕೊಂಡ, ಪ್ರೇಮಿಯ ಸ್ತ್ರೀತಿ, ದುಃಖಿಯ ಶಿಳ್ಳ, ಆನಂದಿತನ ಆನಂದ, ಸೋಮಾರಿಯ ನಿದಾರಿತೋಹ, ಉದ್ದೋಗಿಯ ಕರ್ಮಸೂತ್ರ - ಎಲ್ಲವೂ ಒಂದೇ ಜೈತನ್ಯ ಶಕ್ತಿಯ ಆಟ. ಈ ಪರಸ್ಪರ ವಿರುದ್ಧ ಭಾವಗಳ ಮೂಲದಲ್ಲಿ ಒಂದೇ ಒಂದು ಜೈತನ್ಯ ತುಂಬಿದೆ. ಒಳಗಿನ ಜೈತನ್ಯ ಒಂದೇ. ಅದೇ ರೀತಿ ಹೊರಗಣ ಆಕಾರದ ಸ್ವರೂಪವೂ ಒಂದೇ. ಜೈತನ್ಯವುಯ ಆತ್ಮ, ಜಡಪ್ರಕೃತಿ, ಇವೆರಡರ ಬೆರಕೆಯಿಂದ ಸರ್ವ ಸೃಷ್ಟಿಯ ಜನನವಾಯಿತೆಂದು ಭಗವಂತ ಪ್ರಾರಂಭದಲ್ಲಿ ಹೇಳಿದಾನೆ.

ಆತ್ಮ ಹಾಗೂ ದೇಹ; ಸರಾ ಹಾಗೂ ಅಪರಾ ಪ್ರಕೃತಿ ಎಲ್ಲೆಲ್ಲೂ ಒಂದೇ. ಹೀಗಿದ್ದರೂ ಈ ಮಾನವನಿಗೆ ಮೋಹನೇಕೆ? ಭೇದವೇಕೆ ಕಾಣುತ್ತದೆ? ಇಷ್ಟವಾದ ಮನುಷ್ಯನ ಮುಖ ಸ್ವಾ. ಚೇರೆಯವರದು ಬೇಸರೆ. ಒಬ್ಬನನ್ನು ಕಾಣಬೇಕು, ಇನ್ನೊಬ್ಬನನ್ನು ತಪ್ಪಿ ಸಬ್ಬೀ ಈ ಏನಿಸಲೇಕೆ? ಒಂದೇ ಲೇಖನಿ, ಒಂದೇ ಕಾಗದ, ಒಬ್ಬನೇ ಚಿತ್ರಕಾರ; ಆದರೆ ಬೇರೆ ಬೇರೆ ಚಿತ್ರಗಳಿಂದ ಬೇರೆ ಬೇರೆ ಭಾವ ಹುಟ್ಟುತ್ತದೆ. ಇದರಲ್ಲೇ ಚಿತ್ರಕಾರನ ಕೌಶಲ. ಚಿತ್ರಕಾರನ, ಸಿತಾರು ನುಡಿಸುವವನ್ನ ಬೆರಜುಗಳ ಕೌಶಲ ಅಂಥದು: ಅವರು ನಮ್ಮನ್ನು ಅಳಿಸಲೂ ಬಲ್ಲರು, ನಗಿಸಲೂ ಬಲ್ಲರು. ಈ ಎಲ್ಲ ಕೌಶಲದ ಗುಟ್ಟೂ ಇರುವುದು ಅವರ ಬೆರಜುಗಳಲ್ಲಿ.

ಈತ ಹತ್ತಿರ ಇರಬೇಕು, ಆತ ಇರಬಾರದು, ಈತ ನಮ್ಮವನು, ಆತ ಬೇರೆಯವನು - ಮೋದಲಾದ ವಿಚಾರ ಮನಸ್ಸಿನಲ್ಲಿ ಬರುವುದಕ್ಕಾಗಿ, ಅದರಿಂದ ಮನುಷ್ಯ ತನ್ನ ಕರ್ತವ್ಯವನ್ನು ತ್ಯಜಿಸಲು ಸಿದ್ಧನಾಗುವುದಕ್ಕಾಗಿ ಕಾರಣ ಮೋಹ. ಈ ಮೋಹದಿಂದ ಪಾರಾಗಬೇಕಿದ್ದರೆ ಸೃಷ್ಟಿಕರ್ತನ ಕರಾಂಗುಳಿಯ ಕೌಶಲವನ್ನು ಅರಿಯಬೇಕು. ಬೃಹದಾರ ಇಂದ್ರ ಉಪನಿಷತ್ತಿನಲ್ಲಿ ನಗಾರಿಯ ದೃಷ್ಟಾಂತ ಕೊಟ್ಟಿದಾರಿ. ನಗಾರಿ ಒಂದೇ; ಅದರಿಂದ ಹೊರಡುವ ನಾದ ನೂರಾರು. ಕೆಲವು ನಮ್ಮನ್ನು ಹೆದರಿಸುತ್ತವೆ. ಕೆಂಪು ಕಣಿಸುತ್ತವೆ. ಈ ಎಲ್ಲ ಭಾವಗಳನ್ನು ಗೆದ್ದುಕೊಳ್ಳಬೇಕಿದ್ದರೆ ಫಾರಿ ಬಾರಿಸುವವನನ್ನು ವರ್ಕವಡಿಸಿಕೊಂಡರೆ ಸರಿ. ಅವನನ್ನು ಹಿಡಿದರೆ

ಆಯಿತು—ಲಲ್ಲ ನಾದವನ್ನೂ ಹಿಡಿದಂತೆಯೇ. ಅದಕ್ಕೇ ಭಗವಂತ ಒಂದೇ ವಾಕ್ಯದಲ್ಲಿ ಹೇಳಿರುವುದು : “ ಮಾಯೆಯನ್ನು ದಾಟಲಿಚ್ಛಿಸುವವರು ನನಗೆ ಶರಣಾಗಬೇಕು.”

ಒಂದೆಯೋ ನನಗೆ ಶರಣ | ಲೀಲೆಯಿಂದಿಲ್ಲ ತರಣ |  
ಇತ್ತಾಣ ದಡಕೆ ದಿಪವು | ಬತ್ತಿತು ಮಾಯೆ ಜಲವು || \*

ಈ ಮಾಯೆ ಎಂದರೇನು ? ಪರಮಾತ್ಮನ ಶಕ್ತಿ, ಅವನ ಕರೆ, ಅವನ ಕೌಶಲವೇ ಮಾಯೆ. ಪ್ರಕೃತಿ—ಆತ್ಮ, ಇಲ್ಲವೇ ಜ್ಯೇಷ್ಠನ ಹಾಗೆ ಜೀವ-ಅಜೀವಗಳ ಮಿಶ್ರಣದಿಂದ ಈ ಅನಂತ ವಣಣಗಳ ಸೃಷ್ಟಿಯನ್ನು ರಚಿಸಿದಾತನ ಆಶಕ್ತಿಯೇ, ಆ ಕರೆಯೇ ಮಾಯೆ. ಸೇರಿಮನ್ನೆಯಲ್ಲಿ ದೊರೆಯುವ ದೊಟ್ಟಿ, ಸರ್ವರಸದ ತೊವ್ವೆ, ಎಲ್ಲಾ ಒಂದೇ ಬಗೆಯದು. ಹಾಗೆ ಒಂದೇ ಅಖಂಡ ಆತ್ಮ, ಒಂದೇ ಅಷ್ಟಧಾ ಶರೀರ, ಇವುಗಳಿಂದ ಪರಮಾತ್ಮ ಅನೇಕ ವಸ್ತುಗಳನ್ನು ರಚಿಸಿದಾನೆ. ಅವನ್ನು ಕಂಡು ಬಗೆ ಬಗೆಯ ಪರಸ್ಪರ ವಿರೋಧವಾದ ಒಳಿತು—ಕೆಟ್ಟಿ ಭಾವಗಳಿಷ್ಟ್ವೇ ನಮಗೆ ಉಂಟಾಗುತ್ತವೆ. ಅವುಗಳಾಚಿ ನೆಗೆದು ಸ್ವೇಚಾಂತಿಯನ್ನು ಅನುಭವಿಸ ಬೇಕಿದ್ದರೆ ಆ ವಸ್ತುಗಳನ್ನು ನಿರ್ಮಿಸುವವನನ್ನು ಹಿಡಿದುಕೊಳ್ಳಬೇಕು. ಅವನ ಗುರುತು ಮಾಡಿಕೊಳ್ಳಬೇಕು. ಆ ಗುರುತು ಆದರೆ ಈ ಭೇದಜನಕ ಅಸಕ್ತಿಜನಕ ಮೋಹವನ್ನು ತೊಡಿದುಹಾಕಲು ಸಾಧ್ಯವಾದಿತು.

ಆ ಪರಮಾತ್ಮನನ್ನು ಅರಿತುಕೊಳ್ಳುವ ಮಹಾಸಾಧನೆಯೊಂದನ್ನು, ಮಹಾವಿಕಮರ್ಮವೊಂದನ್ನು ವಿವರಿಸುವುದಕ್ಕಾಗಿ ಈ ಆಧ್ಯಾತ್ಮದಲ್ಲಿ ಭಕ್ತಿಯ ಭವ್ಯವಾದ ಬಾಗಿಲನ್ನು ತೆರಿದಿದೆ. ಚಿತ್ತತುದಿಘಾಗಿ ಯಂಜ್ಞ-ದಾನ, ಜಪ-ತಪ, ಧ್ಯಾನ-ಧಾರಣೆಯುಂತಾದ ವಿಕಮರ್ಮಗಳನ್ನು ಸೂಚಿಸಲಾಗಿದೆ. ಈ ಸಾಧನೆಗಳಿಂದರೆ ಸೋಡ, ಸವುಳು, ಸಾಬೂನು ಇದ್ದಹಾಗೆ ಏನ್ನು ತೈನೀ. ಆದರೆ ಭಕ್ತಿಯೆಂದರೆ ನೀರು. ಸೋಡ, ಸವುಳು, ಸಾಬೂನು ಶುಚಿ ಮಾಡುತ್ತದೆ. ನಿಜ. ಆದರೆ ನೀರೇ ಇಲ್ಲದಿದ್ದರೆ ಅವುಗಳ ಆಟ ಏನು

\* ಯೋಥ ಪಕ್ಷಚಿ ಲೀಲಾತರಲೇ | ಜೀ ಸರ್ವ ಭಾವೇ ಮಜ ಭಜಲೇ |

ತ ಯಾಂ ಪಲೀ ಚಿ ಥಡಿ ಸರಲೇ | ಮಾಯಾ ಜಳ ||

ನಡೆದಿತು? ಸೋದ, ಸವುಳು, ಸಾಬೂನು ಇಲ್ಲದಿದ್ದರೂ ಬರೀ ನೀರು ಸ್ವಜ್ಞತೆ ಕೊಡಬಲ್ಲದು. ನೀರಿನ ಜೊತೆಗೆ ಅವು ಬೆರೆತ್ತಲ್ಲಿ ‘ಅಧಿಕಸ್ಯ ಅಧಿಕಂ ಫಲಂ’ ಆದಿತು. ಹಾಲಿಗೆ ಸಕ್ಕರೆ ಸೇರಿದ ಹಾಗೆ. ಯಜ್ಞ, ಯಾಗ ಧ್ಯಾನ ತಪಸ್ಸುಗಳಲ್ಲಿ ಹಾದಿಕರೆ ಇಲ್ಲವಾದರೆ ಚಿತ್ತಶುದ್ಧಿಯಾಗುವ ಬಗೆ ಹೇಗೆ? ಹಾದಿಕರೆಯೆಂದರೇನೇ ಭಕ್ತಿ.

ಎಲ್ಲ ಉಪಾಯಗಳಾಗೂ ಅರ್ಥವಾದುದು ಭಕ್ತಿ. ಅದು ಸಾರ್ವಭೌಮ ಉಪಾಯ. ಸೇವಾಹಾಸ್ತ ಕಲಿತವನು, ಉಪಚಾರದ ತಿಳಿವಳಿಕೆಯುಳ್ಳವನು ರೋಗಿಯ ಶುಶ್ರಾಪಣಿಗೆ ಹೋಗಬೇಕು. ಆದರೆ ಆತನ ಮನಸ್ಸಿನಲ್ಲಿ ಕಳಳಿ ಇಲ್ಲದಿದ್ದರೆ ನಿಜವಾದ ನೇವೆ ಆದಿತೇ? ಎತ್ತೈನೋ ಗಟ್ಟಿಮುಖ್ಯ. ಆದರೆ ಅದಕ್ಕೆ ಬಂಡಿ ಎಕೆವ ಮನಸ್ಸೆ ಇಲ್ಲದೆಹೋದರೆ ನೇಲ ಹಿಡಿದು ಕೂತಿತು; ಬಂಡಿಯನ್ನು ತಗ್ಗಿನಲ್ಲಿ ನಾಕಿಬಿಟ್ಟೇತು. ಮನಸ್ಸಿಲ್ಲದೆ ವಾಡುವ ಕವಾದಿಂದ ತುಷ್ಟಿ-ಪುಷ್ಟಿ ಯಾವುದೂ ಇಲ್ಲ.

### ೪೪. ಭಕ್ತಿಯಾಂದ ವಿಶುದ್ಧ ಆನಂದದ ಲಾಭ

ಇಂಥ ಭಕ್ತಿಯಿದ್ದರೆ ಆ ಮಹಾ ಚಿತ್ತಕಾರನ ಕಲೆ ಕಂಡಿತು. ಅವನ ಕೈಯಲ್ಲಿನ ಆ ಕುಂಚವೂ ಕಾಣಿಸಿತು. ಆ ಉಗಮದ ರೂರಿಯನ್ನು, ಅದರ ಅತ್ಯಾರ್ಥ ಸವಿಯನ್ನು, ಒಮ್ಮೆ ರುಚಿ ನೋಡಿದರೆ ನಾಕು — ಅದರ ಮುಂದೆ ಇನ್ನುಳಿದ ಎಲ್ಲಾ ರಸಗಳೂ ತುಳ್ಳಿವಾಗಿಯೂ ನೀರಸವಾಗಿಯೂ ಕಂಡಾವು. ನಿಜವಾದ ಬಾಳೆಯ ಹಣ್ಣಿ ತಿಂದವನು ಬಣ್ಣಿದ ಕಟ್ಟಿಗೆ ಬಾಳೆಯನ್ನು ಅರೆತ್ತು ಕೈಗೆತ್ತಿಕೊಂಡು, ಅಂದವಾಗಿದೆಯೆಂದು ಹೇಳಿ ಕೆಳಗಿಡುತ್ತಾನೆ. ನಿಜವಾದ ಬಾಳೆ ಹಣ್ಣಿ ತಿಂದಿರುವುದರಿಂದ ಆವಸ್ತಿಗೆ ಕಟ್ಟಿಗೆಯ ಹಣ್ಣಿನ ಬಗ್ಗೆ ಅಷ್ಟು ಉತ್ತಾಹ ಇರದು. ಹಾಗೇ ಮೂಲ ರೂರಿಯ ಸವಿ ಬಲ್ಲವನು ಹೊರಗಳ ಕೊಣ್ಣಿ ಬೆಲ್ಲವನ್ನು ಚಪ್ಪರಿಸಲಾರ.

‘ನಗರದಲ್ಲಿ ಇವೋತ್ತು ಭಾರಿ ದೀಪೋತ್ಸವಿದೆ, ಬಣ್ಣ’ ಎಂದು ಒಣ್ಣ ತತ್ಪ್ರಜಾಳಾನಿಗೆ ಜನ ಹೇಳಿದರು. ಆತ ‘ದೀಪೋತ್ಸವ ಎಂದರೇನು? ಒಂದು ದೀಪ, ಅದರ ಮುಂದೆ ಇನ್ನೊಂದು, ಅದರ ಮುಂದೆ ಮೂರನೆ ಯದು. ಹೀಗೆ ಲಕ್ಷ್ಯ ಹತ್ತು ಲಕ್ಷ್ಯ ಕೋಟಿ, ಎಷ್ಟಾದರೂ ದೀಪ ಇವೆ

ಅನ್ನಿ. ಅದೇತಾನೆ ದೀಪೋತ್ಸವ ? ಎಂದ. ಗಣಿತದಲ್ಲಿ ೧+೨+೩ ಹೀಗೆ ಅನಂತದವರೆಗೂ ಇದೆ ತೆಕ್ಕ. ಸಂಖ್ಯೆಗಳಲ್ಲಿರುವ ಅಂತರ ತಿಳಿದ ಮೇಲೆ ಎಲ್ಲಾ ಸಂಖ್ಯೆಗಳನ್ನೂ ಮಂಡಿಸುವ ಅಗತ್ಯವಿಲ್ಲ. ಹಾಗೇ ಆ ದೀಪಗಳನ್ನು ಒಂದರ ಮುಂದೆ ಇನ್ನೊಂದು ಇಟ್ಟಿದೆ. ಅದರಲ್ಲಿ ಅರಿಯುವಂಥ ವೈಶಿಷ್ಟ್ಯ ಏನು ಬಂತು? ಆದರೆ ಇಂಥ ಆನಂದಗಳಿಂದರೆ ಮನುಷ್ಯನಿಗೆ ಪ್ರೀತಿ. ನಿಂಬಿಯ ಹಣ್ಣು ತಂದು, ಸಕ್ಕರೆ ತಂದು, ನೀರಿನಲ್ಲಿ ಬೆರಿಸಿ ‘ಎಷ್ಟು ಜೆನ್ನಾಗಿದೆ ವಾನಕ !’ ಎನ್ನು ತ್ವರಿಸಿ. ರುಚಿ ನೋಡುವುದರ ಹೋರತು ಬೇರೆ ಕೆಲಸವಿಲ್ಲ ನಾಲಗೆಗೆ. ಅದರಲ್ಲಿ ಇದನ್ನು ಕಲೆಸು; ಇದರಲ್ಲಿ ಅದನ್ನು ಕಲೆಸು. ಇಂಥ ಕಲಸುಮೇಲೋಗರ ತಿನ್ನು ವುದರಲ್ಲೇ ಎಲ್ಲಾ ಸುಖ. ಒಂದು ಸಲ ಚಿಕ್ಕೆಂದಿನಲ್ಲಿ ನಾ ಸಿನಿಮಾ ನೋಡಲು ಹೋಗಿದ್ದೆ. ಜೊತೆಗೆ ಒಂದು ತಟ್ಟು ತೆಗೆದುಕೊಂಡಿದ್ದೆ. ನಿದ್ದೆ ಬಂದರೆ ಅದರ ಮೇಲೆ ಮಲಗಿದ ರಾಯಿತು ಎಂದು. ಕೆರದಿಯ ಮೇಲಿನ ಆ ಕಣ್ಣು ಕುಕ್ಕಿಸುವ ಉರಿಯನ್ನು ನೋಡತ್ತೊಡಗಿದೆ ಎರಡು ಮೂರು ನಿಮಿಷಗಳಲ್ಲಿಯೇ ಕಣ್ಣು ದಳಿದು ಹೋಯಿತೆ. ನಾನು ತಟ್ಟಿನ ಮೇಲೆ ಒರಗಿಕೊಂಡು ಚಿತ್ರ ಮುಗಿದಾಗ ಎಬ್ಬಿಸಿ ಎಂದೆ. ರಾತ್ರಿಯ ಹೋತ್ತು ಹೋರಗಡೆ ಬಯಲೋಳಗೆ ಗಗನದಲ್ಲಿನ ಚಂದ್ರತಾರೀಗಳನ್ನು ನೋಡುವುದು ಬಿಟ್ಟು, ಶಾಂತ ಸೃಷ್ಟಿಯಲ್ಲಿನ ಆ ಪವಿತ್ರ ಆನಂದವನ್ನು ಬಿಟ್ಟು ಆ ಇಕ್ಕಟ್ಟಾದ ಚಿತ್ರವುಂದಿರದಲ್ಲಿ ಬೆಂಕಿಯ ಗೊಂಬೆ ಕುಣಿಯುವಾಗ ಚಪ್ಪಾಳಿ ತಟ್ಟುತ್ತಾರೆ. ಇದೊಂದೂ ನನಗಧವಾಗಲಿಲ್ಲ.

ಮನುಷ್ಯ ಇವ್ವೇಕೆ ನಿರಾನಂದ? ಆ ನಿಜೀವ ಬೊಂಬಿಗಳನ್ನು ನೋಡಿ ಕೊನೆಗೆ ಒಂದು ಕ್ಷೇತ್ರ ಈ ಬಡವಾಯಿ ಆನಂದಪಡಬೇಕು! ಬಾಳಿನಲ್ಲಿ ಆನಂದವಿಲ್ಲದಾಗಲೇ ಈ ಕೃತಿನು ಆನಂದದ ಶೋಧನೆ. ನಮ್ಮ ನೆರಿಯಲ್ಲಿ ಒಮ್ಮೆ ವಾಡ್ಯಕ್ಷಾರಂಭವಾಯಿತು ‘ವಾಡ್ಯ ಏಕ ?’ ಎಂದು ನಾ ಕೇಳಿದರೆ ‘ಗಂಡು ಮಗು ಹುಟ್ಟಿತು’ ಎಂದು ಉತ್ತರ ಬಂತು. ಜಗತ್ತಿನಲ್ಲೆಲ್ಲಾ ನಿನಗೊಬ್ಬಿನಿಗೆ ಮಗ ಹುಟ್ಟಿದನೆ? ಟಂ ಟಂ ಬಾರಿಸುತ್ತಾ ಮಗ ಹುಟ್ಟಿದ, ಮಗ ಹುಟ್ಟಿದ ಎಂದು ಜಗತ್ತಿಗೆಲ್ಲ ಸಾರುತ್ತೀಯಲ್ಲ. ಮಗ ಹುಟ್ಟಿದ ಎಂದು ಜಗಯುತ್ತೀ ಕುಣಿಯುತ್ತೀ ಹಾಡುತ್ತೀ—ಎಂಥ ಮಕ್ಕಳಾಟ ಇದು! ಏನೋ ಆನಂದದ ಬರಗಾಲ ಬಂದಿದೆ. ಬರಗಾಲದಲ್ಲಿ ಅನ್ನ ಕಾಣಿಸಿದರೆ

ನೆಗೆದಾಡುವ ಜನರ ಹಾಗೆ ಮಗ ಹುಟ್ಟಿದ, ಸರ್ಕಾರ ಬಂತು, ಸಿನಿಮಾ ಬಂತು ಎನ್ನುತ್ತೇಲೂ ಆನಂದಕ್ಕಾಗಿ ಹಸಿದ ಇವರಿಗೆ ನೆಗೆತವೋ ನೆಗೆತ!

ಇದೇಯೆ ನಿಜವಾದ ಆನಂದ? ಗಾನ ಕಿವಿಯಲ್ಲಿ ಸೇರಿ, ಅದಕ್ಕಿಲ್ಲ ಲಹರಿ ಮೆದುಳಿಗೆ ಏಟು ಹಾಕುತ್ತದೆ. ಕಣ್ಣಿಗೆ ರೂಪ ಕಾಣಿಸಿ ಮೆದುಳಿಗೆ ಏಟು ಬೀಳುತ್ತದೆ. ಈ ಏಟುಗಳಿಂದಲೇ ಆನಂದ ಈ ಬಡವಾಯಿಗಳಿಗೆ! ಹೊಗೆಸೊಪ್ಪನ್ನು ತೀಡಿ ಮೂಗಿಗೆ ಏರಿಸುವವನೊಬ್ಬು, ಸುತ್ತಿ ಬೀಡಿಯಾಗಿ ಸೇದುವವನೊಬ್ಬು. ನನ್ನ ಬೀಡಿಗಳ ಫ್ರಾಟು ಬಂದಾಗ ಅವರಿಗೆ ಆನಂದದ ಭಂಡಾರವೇ ಸಿಕ್ಕಂತಾಗುವುದೇನೋ. ಬೀಡಿಯ ತುಂಡು ಸಿಕ್ಕಿದೂ ನಾಕು, ಅವರ ಆನಂದಕ್ಕೆ ಮಿತಿಯೇ ಇಲ್ಲ. ‘ಆ ಬೀಡಿಯ ಮತ್ತಿನಲ್ಲಿ ಆ ಮನುಷ್ಯ ಸಹಜವಾಗಿಯೇ ಯಾರನ್ನಾದರೂ ಕೊಂಡುಬಿಟ್ಟಿರುವುನು’ ಎನ್ನುತ್ತಾನೇ ಟೂಲಾನ್ನಾಯ್. ಅದೂ ಒಂದು ಬಗೆಯ ಅಮಲೇ.

ಮನುಷ್ಯ ಇಂಥ ಆನಂದದಲ್ಲಿ ತಲ್ಲಿನನಾಗುವುದೇಕೆ? ನಿಜವಾದ ಆನಂದದ ಸುಳಿವು ತಿಳಿಯದಿರುವುದೇ ಇದಕ್ಕೆ ಕಾರಣ. ನೇರಳನ್ನು ನಂಬಿ ಮನುಷ್ಯ ಮೋಸ ಹೋಗಿದಾನೆ. ಇಂದು ಆತ್ ಉಪಭೋಗಿಸುತ್ತಿರುವುದು ಬರೀ ಹಂಚ ಜ್ಞಾನೇಂದ್ರಿಯಗಳ ಆನಂದ. ಕಣ್ಣ ಇಲ್ಲದೇ ಹೋಗಿದ್ದಲ್ಲಿ ಜಗತ್ತಿನಲ್ಲಿ ನಾಲ್ಕೇ ಇಂದ್ರಿಯಗಳ ಆನಂದವಿದೆಯೆಂದು ಆತ ಭಾವಿಸಿ ಕೊಳ್ಳುತ್ತಿದ್ದೆ. ಆರು ಇಂದ್ರಿಯಗಳ ಮನುಷ್ಯನೊಬ್ಬ ಮಂಗಳಗ್ರಹದಿಂದ ನಾಳಿ ಇಳಿದು ಬಂದರೆ, ಈ ಹಂಚ ಜ್ಞಾನೇಂದ್ರಿಯದವ ಶಿನ್ನ ನಾಗಿ ‘ಆತನ ಎದುರಿಗೆ ನಾನೆಷ್ಟು ದುರ್ಭಲ’ ಎಂದು ಅತ್ತಾನು.

ಸೃಷ್ಟಿಯ ಪೂರ್ವ ಅಥ ಹಂಚ ಜ್ಞಾನೇಂದ್ರಿಯಗಳಿಗೆ ತಿಳಿಯುವುದು ಹೇಗೆ? ಈ ಐದು ವಿಷಯಗಳಲ್ಲಿ ಆರಿಸಿಕೊಂಡು ಈ ಹುಟ್ಟು ರಮಿಸುತ್ತಾನೆ. ಕತ್ತಿಯ ಕೂಗು ಕಿವಿಗೆ ಬಿಡ್ಡರೆ ಅಶುಭ ಎನ್ನುತ್ತಾನೆ. ಈ ಮನುಷ್ಯನ ದರ್ಶನದಿಂದ ಆ ಕತ್ತಿಗೂ ಅಶುಭವಲ್ಲವೇ? ನಿನಗೆ ಮಾತ್ರವೇ ಕೆಡುಕು: ಬೇರೆಯವನಿಗೆ ನಿನ್ನಿಂದ ಕೆಡುಕಿಲ್ಲವೋ? ಕತ್ತಿಯ ಕೂಗು ಅಶುಭ ಎಂದು ತಿಳಿದು ಕೂಡುತ್ತಾನೆ.

ನಾನು ಬರೋಡಾದ ಕಾಲೇಜನಲ್ಲಿದ್ದಾಗ ಒಮ್ಮೆ ಬರೋಪ್ಪೆ ಗಾಯಕರು ಬಂದರು. ಅವರು ಜೆನ್ನಾಗಿ ಹಾಡುತ್ತಿದ್ದರು. ಜೆನ್ನಾಗಿ

ಹಾಡಲು ಪ್ರಯತ್ನಿಸುತ್ತಿದ್ದರು. ಆದರೆ ಯಾವಾಗ ಅಲ್ಲಿಂದ ಕಾಲು ಕಿತ್ತೇನೋ ಎನಿಸುತ್ತಿತ್ತು ನನಗೆ. ಅಂಥ ಹಾಡು ಕೇಳುವ ಅಭಾವ ನನಗಿರಲಿಲ್ಲ. ಜೆನ್ನಾಗಿಲ್ಲ ಎಂದುಕೊಂಡೆ. ನಮ್ಮ ಸಂಗೀತಗಾರ ಅಲ್ಲಿಗೆ ಹೋದರೆ ಅವನಿಗೂ ಅಪ್ಪೇ ಆದೀತು. ಸಂಗೀತದಿಂದ ಒಬ್ಬನಿಗೆ ಆನಂದ ವಾದೀತು. ಇನ್ನೊಬ್ಬನಿಗೆ ಆಗದಿದ್ದಿತು. ಆದು ನಿಜವಾದ ಆನಂದವನ್ನು, ಸುಳ್ಳಿ ಆನಂದ. ನಿಜವಾದ ಆನಂದದ ದರ್ಶನವಾಗುವ ತನಕ ಈ ಭಾರಮಕ ಆನಂದವೇ ನಮ್ಮನ್ನು ಕುಟುಂಬಿತು. ನಿಜವಾದ ಹಾಲು ಸಿಕ್ಕುವವರಿಗೂ ನೀರಿನಲ್ಲಿ ಕಲೆಸಿದ ಹಿಟ್ಟನ್ನೇ ಅಶ್ವತಾಮ ಹಾಲೆಂದು ಕುಡಿಯುತ್ತಿದ್ದು. ಹಾಗೇ ನಿಜಸ್ವರೂಪ ನಿನಗೆ ತಿಳಿದಾಗ, ಆದರ ಆನಂದದ ರುಚಿ ಗೊತ್ತಾದಾಗ ಇನ್ನೊಬ್ಬನೂ ನೀರಸ ಎನಿಸಿತು.

ಅಂಥ ಆನಂದವನ್ನು ಹುಡುಕಿ ತೆಗೆಯಲು ಭಕ್ತಿ ಉತ್ತಷ್ಟ ದಾರಿ. ಈ ದಾರಿಗುಂಟ ಹೊರಟಾಗ ಪರಮಾತ್ಮನ ಕುಶಲತೆ ಕಂಡುಬಂದಿತು. ಆ ದಿನ್ನ ಕೆಲ್ಪನೆ ಬಂದಾಗ ಇನ್ನೂಳಿದುವೆಲ್ಲಾ ತಾವಾಗಿಯೇ ಮನುಳಿಸಿ ಹೋದಾವು. ಆಗ ಕ್ಷುದ್ರ ಆಕರ್ಷಣ ಉಳಿಯದು. ಆಮೇಲೆ ಜಗತ್ತಿನಲ್ಲಿ ಬಂದೇ ಆನಂದ ತುಂಬಿದೆಯೆಂದು ಕಂಡಿತು. ಮಿರಾಯಿಯ ಅಂಗಡಿ ಗಳೇನೋ ಸಾವಿರಾರು ಇದ್ದರೂ ಮಿಶಾಯಿಯ ಬಗೆ ಮಾತ್ರ ಬಂದೇ. ನಿಜವಾದ ವಸ್ತು ದೊರೆಯುವವರಿಗೂ ಚಂಚಲವಾದ ಗುಬ್ಬಜ್ಜಿಯಂತೆ ಇಲ್ಲಿ ಬಂದು ಕಣ, ಅಲ್ಲಿ ಬಂದು ಕಣ ತಿನ್ನುವುದು. ಬೆಳಗ್ಗೆ ನಾನು ತುಳಸಿ ರಾಮಾಯಣ ಓದುತ್ತಿದ್ದೇ. ದೀಪದ ಬಳಿ ಹುಳು ನೇರಿದ್ದವು. ಆಗ ಹಲ್ಲಿಯೋಂದು ಬಂತು. ನನ್ನ ರಾಮಾಯಣದ ಗೊಡನೆಯೇನು ಅದಕ್ಕೆ? ಹುಳುಗಳನ್ನು ಕಂಡು ಅದಕ್ಕೆಷ್ಟ ಆನಂದ! ಇನ್ನು ಹುಳುಗಳನ್ನು ಅದು ಹಿಡಿಯಬೇಕು. ಅಪ್ಪುಗಲ್ಲಿ ನಾನು ಕೊಂಡ ಕ್ಕೆ ಅಲ್ಲಾಡಿಸಿದೆ. ಹಲ್ಲಿ ಓಡಿಹೋಯಿತು. ಆದರೂ ಆದರ ಲಕ್ಷ್ಯವೆಲೂ ಆ ಹುಳುಗಳ ಕಡೆಗೇ ಇತ್ತು. ಅವನ್ನು ನೋಡಿ ಆದರ ನಾಲಗೆಯಲ್ಲಿ ನೀರೂರಿತು. ನನ್ನ ನಾಲಗೆಯಲ್ಲಿ ಲಾಲಾರಸ ಹುಟ್ಟಲಿಲ್ಲ. ನನಗೆ ದೊರೆತ ಆನಂದರನದ ಸುಳಿವು ಆ ಹಲ್ಲಿಗೆ ತಿಳಿಯುವ ಬಗೆ ಹೇಗೆ? ರಾಮಾಯಣದ ರಸವನ್ನು ಅದು ಸವಿಯಲಾರದು. ಆ ಹಲ್ಲಿಯ ಹಾಗಿದೆ ನಮ್ಮ ಸ್ಥಿತಿ. ಎವೆಷ್ಟೇ

ರಸೆಂಜಲ್ಲಿ ತಲ್ಲಿನರಾಗಿದ್ದೇವೆ. ನಿಜವಾದ ರಸ ದೊರೆತಲ್ಲಿ ಎಷ್ಟು ಚೆನ್ನಾಗಿದೆತು! ಆ ನಿಜವಾದ ರಸದ ಸವಿಯನ್ನು ಇಲ್ಲಲು ಭಗವಂತ ಭಕ್ತಿಯ ಸಾಧನವನ್ನು ತೋರಿಸುತ್ತಿದ್ದಾನೆ.

### ೫೪. ಸಕಾಮ ಭಕ್ತಿಯಲ್ಲೂ ಬೆಲೆಯುಂಟು

ಭಕ್ತರಲ್ಲಿ ಮೂರು ಬಗೆ ಎಂದಿದಾನೆ ಭಗವಂತ. (೧) ಸಕಾಮ ಭಕ್ತಿಯಳ್ಳವ (೨) ನಿಷ್ಪಾಮವಾದರೂ ಏಕಾಂಗಿಯಾದ ಭಕ್ತಿಯಳ್ಳವ (೩) ಜ್ಞಾನಿ-ಅಧವಾ ಸಂಪೂರ್ಣ ಭಕ್ತಿಯಳ್ಳವ. ನಿಷ್ಪಾಮವಾದರೂ ಏಕಾಂಗಿ ಭಕ್ತಿಯಳ್ಳವರಲ್ಲೇ ಮೂರು ಭೇದ. (೪) ಆತ್ರ (೫) ಜಿಜ್ಞಾಸು (೬) ಅರ್ಥಾರ್ಥಿ. ಹೀಗೆ ಭಕ್ತಿವೃಕ್ಷದ ಬೇರೆ ಬೇರೆ ಶಾಖೆ ಇವು.

ಸಕಾಮ ಭಕ್ತಿ ಎಂದರೇನು? ಯೊವುದೋ ಅವೇಕ್ಕಿಗಳನ್ನು ಟ್ರೈ ಕೊಂಡು ದೇವನೆಡಿಗೆ ಧಾವಿಸುವಾತೆ. ಈ ಭಕ್ತಿ ನಿಕ್ರಷ್ಟವಾದುದೆಂದು ನಾನು ಅಜನ್ನು ನಿಂದಿಸುವುದಿಲ್ಲ. ಮಾನ ಮಯಾದೆ ದೊರೆಯಬೇಕೆಂದು ಅನೇಕರು ನಾರ್ವಜನಿಕ ನೇವೆಯಲ್ಲಿ ತೊಡಗುವುದುಂಟು. ಅದರಲ್ಲೇನು ತಪ್ಪು? ಅವರಿಗೆ ಮಯಾದೆ ಮಾಡಿ; ಚೆನ್ನಾಗಿಯೇ ಮಾಡಿ. ಅದರಿಂದ ಏನೂ ಕೆಡುಕೆಲ್ಲ. ಹೀಗೆ ಮಯಾದೆ ಸಿಕ್ಕುತ್ತ ಬಂದರೆ ಮುಂದೆ ಅವರು ನಾರ್ವಜನಿಕ ಕಾರ್ಯಗಳಲ್ಲಿ ಸ್ಥಿರವಾದಾರು. ಆಮೇಲೆ ಆ ಕಾರ್ಯಗಳಲ್ಲಿಯೇ ಅವರಿಗೆ ಆನಂದವುಂಟಾದೀತು. ಮಯಾದೆ ಬೇಕೆನಿಸುವುದಕ್ಕೆ ಅರ್ಥವೇನು? ನಾವು ಮಾಡುತ್ತಿರುವ ಕೆಲಸ ಬಳ್ಳಯದು ಎನ್ನುವ ನಂಬಿಕೆ ಬರುವುದು ಮಯಾದೆ ದೊರೆತಾಗ. ತನ್ನ ಸೇವೆ ಸರಿಯೋ ತಪ್ಪೋ ತಿಳಿಯಲು ಮನುಷ್ಯನಲ್ಲಿ ಆಂತರಿಕ ಸಾಧನವೇನೂ ಇಲ್ಲ. ಈ ಬಾಹ್ಯ ಸಾಧನಗಳನ್ನು ಅವಲಂಬಿಸುತ್ತಾನೆ. ತಾಯಿಯಿಂದ ಶಾಬಾಸ್ ಎನಿಸಿ ಕೊಂಡ ಹುಡುಗನಿಗೆ ಆಕೆ ಹೇಳಿದ ಕೆಲಸವನ್ನು ಇನ್ನುಷ್ಟು ಮಾಡೋಣ ವೆನಿಸುತ್ತದೆ. ಸಕಾಮ ಭಕ್ತಿಯದೂ ಹೀಗೇ. ನೇರವಾಗಿ ದೇವರ ಕಡೆ ಹೋಗಿ ‘ಕೊಡು’ ಎನ್ನುವನ ಸಕಾಮ ಭಕ್ತ, ದೇವರ ಹತ್ತಿರ ಹೋಗಿ ಎಲ್ಲವನ್ನೂ ಕೇಳುವುದೇನೂ ಸಾಮಾನ್ಯ ವಿಚಾರವಲ್ಲ. ಅದೊಂದು ಅನಾಮಾನ್ಯವನ್ನು ವಸ್ತು. ‘ಯಾತ್ರೀಗಿ ಬರುತ್ತಿರುಯಾ?’ ಎಂದು ನಾವು ದೇವನನ್ನು

ಜ್ಞಾನದೇವರು ಕೇಳಿದರು. ‘ಯಾತ್ರೀ ಏತಕ್ಕೆ?’ ಎಂದ ನಾಮದೇವ. ‘ಸಾಧುಶರಣರ ಭೀಪಿ ಗೀತೀ ಆದಿತ್ಯ’ ಎಂದು ಹೇಳಿದ ಜ್ಞಾನದೇವ. ‘ದೇವರನ್ನು ಕೇಳಿ ಬರುತ್ತೇನೆ’ ಎಂದು ನಾಮದೇವ ಗುಡಿಯಾಳಗೆ ಹೋಗಿ ದೇವರೆಡುರಿಗೆ ನಿಂತ. ಆತನ ಕಣ್ಣಿನಿಂದ ನೀರು ಸುರಿಯತೊಡಗಿತು. ಆತನ ದೃಷ್ಟಿಯಲ್ಲಾ ದೇವರ ಚರಣಾಳ ಕಡೆಗಿತ್ತು. ಕೊನೆಗೆ ಅಳುತ್ತ ಅಳುತ್ತ ‘ದೇವರೇ, ನಾನು ಹೋಗಲೇನಯ್ಯ?’ ಎಂದ. ಹತ್ತಿರವೇ ಇದ್ದ ಜ್ಞಾನದೇವ ಈ ನಾಮದೇವನನ್ನು ನೀವು ಹುಳ್ಳನೆಂದಿರಾ? ಹೆಂಡತಿ ಮನೆಯಲ್ಲಿಲ್ಲ ವೆಂದು ಅಳುವವರು ಬಹಳ ನುಂದಿ. ಆದರೆ ದೇವರ ಇದಿರಿಗೆ ಅಳುವ ಭಕ್ತಿ ಸಕಾಮುನಾದರೂ ಅನಾಮಾನ್ಯ. ನಿಜವಾಗಿ ಬೇಡಬೇಕಾದ ಪನ್ತು ವನಾನ್ಯತ ಬೇಡದಿರುವುದು ಆತನ ಶಜ್ಞಾನವೆಂಬುದೇನೋ ನಿಜ. ಆದರೆ ಅದರಿಂದ ಆತನ ಸಕಾಮುಭಕ್ತಿ ತಾಂಚ್ಯವಾಗಿದು.

ಬೆಳಗೆ ಎದ್ದು ಹೆಂಗಸರು ಎಷ್ಟೋ ಪ್ರತ ಮಾಡುತ್ತಾರೆ, ಪಂಚಾರತಿ ಬೆಳಗುತ್ತಾರೆ, ತುಳಿಸಿಯ ಪ್ರದಕ್ಷಿಣೆ ಮಾಡುತ್ತಾರೆ. ಸತ್ತ ಬಳಿಕ ದೇವರು ಕೃವೆ ವಾಡಲೆಂಬುದೇ ಇದಕ್ಕೆಲ್ಲ ಕಾರಣ. ಅವರ ತಿಳಿನಳಿಕೆ ಹಾಗಿದ್ದಿತು. ಅದಕ್ಕಾಗಿ ಆ ಪ್ರತವೈಕಲ್ಲ, ಖಾವಾಸೆ. ಇಂಥ ಪ್ರತಶೀಲ ಕುಟುಂಬ ಗಳಲ್ಲಿಯ ಮಹಾಪುರುಷರು ಹುಟ್ಟುವುದು. ತುಲಸೀದಾಸರ ಮನೆತನದಲ್ಲಿ ರಾಮತೀರ್ಥರು ಹುಟ್ಟಿದರು. ವಾತೀ ಭಾವಿಯಲ್ಲಿ ಅವರಿಗೆ ಪೂರಾ ವಾಂಡಿತ್ತೇ. ‘ತುಲಸೀದಾಸರ ಮನೆತನದವರಾಗಿ ನಿಮಗೆ ಸಂಸ್ಕೃತ ಭಾರದೆ?’ ಎಂದು ಯಾರೋ ಕೇಳಿದರು. ಅದರಿಂದ ರಾಮತೀರ್ಥರ ಮನಸ್ಸಿನ ಮೇಲೆ ತುಂಬಾ ವರಿಣಾಮವಾಯಿತು. ಮನೆತನದ ನೆನಸಿನ ಶಕ್ತಿ ಅಂಥದು. ಆ ಸ್ವಾತ್ಮಿಕಯ ಬಲದಿಂದ ರಾಮತೀರ್ಥರು ವೇದೋಪ ನಿಷತ್ತುಗಳನ್ನು ಆಳವಾಗಿ ಅಭ್ಯಸಿಸಿದರು. ಹೆಂಗಸರ ಭಕ್ತಿಯನ್ನು ಕಂಡು ಚೀಪ್ಪಿ ಮಾಡಬಾರದು. ಭಕ್ತಿಯ ಕಣಕಣವನ್ನು ಹೀಗೆ ಸಂಚಯಮಾಡಿದ ಕಡೆ ತೇಜಸ್ಸಿ ಸಂತಾನ ಹುಟ್ಟುತ್ತದೆ. ಎಂತಲೇ ಭಗವಂತ ಹೇಳುವುದು— “ನನ್ನ ಭಕ್ತ ಸಕಾಮುನಾಗಿದ್ದರೂ ಸಹ ನಾನು ಅವನ ಭಕ್ತಿಯನ್ನು ದೃಢಗೊಳಿಸುತ್ತೇನೆ. ಅವನ ಮನಸ್ಸಿನಲ್ಲಿ ಗೊಂದಲವುಂಟುಮಾಡಲಾರೆ. ‘ನನ್ನ ರೋಗವನ್ನು ಗುಣಪಡಿಸು ದೇವಾ’ ಎಂದು ಆತ ಕಳಕಳಿಯಿಂದ

ಕೇಳಿಕೊಂಡರೆ ಅವನ ಆರೋಗ್ಯದ ದೃಷ್ಟಿಯಿಂದ ಆ ರೋಗವನ್ನು ಹಂತ ಮಾಡಿಯೇನು. ನನ್ನ ಹತ್ತಿರ ಬರುವುದರಲ್ಲಿ ಆತನ ನಿಮಿತ್ತ ಏನಿದ್ದರೂ ಸರಿ. ನಾನು ಆತನ ಬೆಣ್ಣಿನ ಮೇಲೆ ಕೈ ಆಡಿಸಿಯೇನು.” ಧುವನ ಕಥೆಯನ್ನು ತಿಗೆದುಕೊಳ್ಳ. ತಂದೆಯ ತೊಡೆಯ ಮೇಲೆ ಸ್ಥಳ ದೊರೆಯಲ್ಲ. ದೇವರನ್ನು ಕೇಳಿಂದು ತಾಯಿ ಹೇಳಿದಳು. ಆತ ಉಪಾಸನೆಗೆ ತೊಡಗಿದ. ದೇವರು ಆಚಲಶ್ವನವನ್ನೇ ಕೊಟ್ಟ! ಮನಸ್ಸು ನಿಷ್ಘಾಮವಾಗಿಲ್ಲದಿದ್ದರೂ ಏನಂತಿ? ಮನುಷ್ಯ ಹೋಗುವುದು ಯಾರ ಬಳಿಗೆ, ಬೇಡುವುದು ಯಾರಲ್ಲಿ—ನನ್ನ ಪುದೇ ಮಹತ್ವದ್ದು. ಜಗತ್ತಿನೆಡುರಿಗೆ ಭಾಯಿ ತೆರೆಯದೆ ದೇವನನ್ನು ಯಾಚಿಸುವ ವೃತ್ತಿ ಮಹತ್ವದ್ದು.

ಯಾವ ನಿಮಿತ್ತವಾದರೇನು, ಭಕ್ತಿಯ ಮಂದಿರದಲ್ಲಿ ಕಾಲಿಟ್ಟಿರೆ ಸರಿ. ಮೌದಲು ಕಾಮನೆಯಿಂದ ಬಂದಿದ್ದರೂ ಮುಂದೆ ನಿಷ್ಘಾಮರಾಗುವರಿ. ಪ್ರದರ್ಶನ ತೆರೆದಿರುತ್ತದೆ. ಸಂಚಾಲಕನೆನ್ನು ತಾತ್ತವಿನೆ: ‘ಬಂದಾದರೂ ಸೋಡಿ ಒಮ್ಮೆ; ಎಂಥ ಚೆಂದ ಶಾಂತಿ! ಸೋಡಿ ಬೇರೆ ಬೇರೆ ಮಾದರಿ? ಮನುಷ್ಯ ಹೋಗುತ್ತಾನೆ. ಅವನ ಮನಸ್ಸಿನ ಮೇಲೆ ಪರಿಣಾಮವಾಗುತ್ತದೆ. ಭಕ್ತಿಯಡೂ ಹಾಗೇ. ಭಕ್ತಿಯ ಮಂದಿರದಲ್ಲಿ ಒಮ್ಮೆ ಪ್ರವೇಶಿಸಿದರೆ ಅಲ್ಲಿನ ಸೌಂದರ್ಯ, ಸಾಮಧ್ಯ ತಿಳಿದಿತು. ಧರ್ಮರಾಜನ ಜೊತೆಗೆ ಸ್ವರ್ಗಕ್ಕೆ ಹೋಗುವಾಗ ಕೊನೆಗೆ ಉಳಿದುದು ನಾಯಿಯೋಂದೇ. ಭಿನ್ನ ಅಜುಫಾರೀಲ್ಲಿ ದಾರಿಯಲ್ಲಿ ಬಿದ್ದ ಬಿಟ್ಟರು. ಸ್ವರ್ಗದ ಭಾಗಿಗೆ ಬಂದಾಗ ‘ನಿನಗೆ ಪ್ರವೇಶಪೂರ್ಟಿ, ನಾಯಿಗಿಲ್ಲ’ ಎಂದು ಧರ್ಮರಾಜನಿಗೆ ಹೇಳಿದರು. ‘ನನ್ನ ನಾಯಿಗೆ ಪ್ರವೇಶಪಿಲ್ಲವಾದರೆ ನನಗೂ ಬೇಡ’ ಎಂದ ಧರ್ಮರಾಜ. ಅನನ್ಯಸೇವೆ ಮಾಡುವುದು ನಾಯಿಯಾದರೇನಂತಿ. ನಾನು ನಾನು ಎಂಬ ಮಿಕ್ಕವರೆಲ್ಲರಿಗೂ ಅದು ಹೆಚ್ಚಿನದು. ಭಿನ್ನಾಜುಫಾರಿಗಿಂತ ಅದು ಶೈಕ್ಷಣ್ಯವಾಯಿತು. ಪರಮಾತ್ಮನ ಕಡೆ ಹೋಗದಿರುವ ಮಹಾ ಮಹಾ ವೃತ್ತಿಗಳಿಗಿಂತ ಆತನ ಕಡೆ ಹೋಗುವ ಕೆಂಟವೇ ಹೆಚ್ಚಿನದು. ದೇವಾ ಲಯದಲ್ಲಿ ಮೂರ್ತಿಯ ಮುಂದೆ ಬಸವನಿರುತ್ತದೆ. ಆ ನಂದಿಗೆ ಎಲ್ಲರೂ ನಮಸ್ಕರಿಸುತ್ತಾರೆ. ನಾಮಾನ್ಯ ಬಸವನಲ್ಲ ಅದು. ದೇವರೆಡುರಿಗೆ ಇರುವ ಬಸವ, ದೇವರ ಬಸವ ಎಂಬುದನ್ನು ಮರೆಪುದುಂಟೇ? ಬೇರೆ ಬುದ್ಧಿ

ವಂತರಿಗಂತ ಅದು ಶ್ರೀಷ್ಟ. ದೇವರನ್ನು ಸ್ತುರಿಸುವ ಸಕಲ ಜೀವವೂ ವಿಶ್ವವಂದ್ಯ.

ಒಂದು ಸಲ ರೈಲಿನಲ್ಲಿ ಹೊರಕೆದ್ದೆ. ಗಾಡಿ ಯಾವುನೇಯ ಸೇತುವೆಯ ಮೇಲೆ ಬಂತು. ಹತ್ತಿರ ಇದ್ದ ಮನುಷ್ಯನೊಬ್ಬ, ಪುಲಕಿತ ಹೃದಯದಿಂದ ನದಿಯೊಳಗೆ ಕಾಸನ್ನೇನೆದ. ಹಕ್ಕುದಲ್ಲಿ ಇನ್ನೊಬ್ಬ ವಿಮರ್ಶಕ ವ್ಯತ್ಯಿಯವೆ ಇದ್ದ. ‘ಮೊದಲೇ ದರಿದ್ರ ದೇಶ. ಆದರೂ ಜನ ಹೀಗೆ ವ್ಯಧವಾಗಿ ಹಣ ಹಾಳುಮಾಡುತ್ತಾರೆ’ ಎಂದ. ನಾನು ‘ನಿವ್ರ ಆತನ ಉದ್ದೇಶವನ್ನು ಅರಿತುಕೊಳ್ಳಲಿಲ್ಲ. ಯಾವ ಭಾವನೆಯಿಂದ ಆತ ಎರಡು ಕಾಸನ್ನು ನದಿಗೆ ಎಸೆದನ್ನೋ, ಆ ಭಾವದ ಬೆಲೆ ಎರಡು ಮೂರು ದುಡ್ಡೊ ಆಗಲಾರದೆ? ಅದೇ ದುಡ್ಡನ್ನು ಯಾವ ಸತ್ಯಾರ್ಥಕ್ಕೆ ಕೊಟ್ಟಿದ್ದರೂ ಇನ್ನೂ ಒಳ್ಳೆಯ ದಾನವಾಗುತ್ತಿತ್ತೆಂಬುದಿರಲಿ. ಆದರೆ ಈ ನದಿ ಎಂದರೆ ಹರಿಯುತ್ತಿರುವ ದೇವರ ಕರುಣೆ ಎಂಬ ಭಾವನೆ ಆ ಹಳ್ಳಿಗನ ಮನಸ್ಸಿನಲ್ಲಿ ಹುಟ್ಟಿ ಆತ ಈ ರೀತಿ ತ್ವಾಗ ಮಾಡಿದ. ನಿಮ್ಮ ಅರ್ಥಶಾಸ್ತ್ರದಲ್ಲಿ ಆ ಭಾವನೆಗೆ ಸಾಫ್ತನ ವಿದೆಯೆ? ದೇಶದಲ್ಲಿನ ಹೊಕೆಯೋಂದನ್ನು ಕಂಡು ಅವನ ಅಂತಹಕರಣ ಕರಿಗೆತು. ಈ ಭಾವನೆ ನಿಮಗೆ ಅರ್ಥವಾದಲ್ಲಿ ನಾನು ನಿಮ್ಮ ದೇಶಭಕ್ತಿ ಯನ್ನು ಮೆಚ್ಚಿಕೊಂಡೇನು’ ಎಂದೆ. ದೇಶಭಕ್ತಿ ಎಂದರೇನು ರೊಟ್ಟಿಯೆ? ದೇಶದಲ್ಲಿನ ಮಹಾನೆಂದಿಯೋಂದನ್ನು ಕಂಡೊಡನೆ ಸರ್ವ ಸಂಪತ್ತನ್ನೂ ಅದರಲ್ಲಿ ಮುಳುಗಿಸೋಣ, ಅದರ ಚರಣದಲ್ಲಿ ಅರ್ಪಿಸೋಣ ಎಂದು ಮನಸ್ಸಿನಲ್ಲಿ ಒರುವುದು ಎಂಥ ದೇಶಭಕ್ತಿ! ಆ ಎಲ್ಲ ಹಣ, ಆ ಬಿಳಿ ಹೆಳದಿ ಕಂಡು ಕಲ್ಲು, ಹುಳಗಳ ಹೊಲಸಿನಿಂದಾದ ಮುತ್ತು, ಇಡ್ಡಲಿನ ರತ್ನ, ಇವುಗಳ ಯೋಗ್ಯತೆಯೂ ಅಷ್ಟೇ. ನಿರಿನಲ್ಲಿ ಮುಳುಗುವಷ್ಟೇ. ಪರಮೇಶ್ವರನ ಪಾದಗಳಿಂದರಿಗೆ ಈ ಎಲ್ಲ ಧೂಳಿ ತುಚ್ಛ. ಹೊಕೆಗೂ ಪರಮೇಶ್ವರನ ಪಾದಕ್ಕೂ ಯಾವ ಸಂಬಂಧ ಎಂದೀರಿ. ನಿಮ್ಮ ಸೃಷ್ಟಿಯಲ್ಲಿ ದೇವರ ಸಂಬಂಧ ಎಲ್ಲಾ ದರೂ ಇದೆಯೇ? ಹೊಕೆ ಎಂದರೆ ಆಸ್ತಿಜನ್ ಮತ್ತು ಹೈಡ್ರೋಜನ್. ಸೂರ್ಯ ಎಂದರೆ ಗಾಂಧಿ ಸಾ ಲೈಟ್ ಪಿನ ಭಾರಿ ಪ್ರಕಾಶ. ದೊಡ್ಡ ಹೊಂದು ಬೆಂಕಿಪೊಟ್ಟುಣ ಸೂರ್ಯ. ಅವನಿಗೇಕೆ ನಮಸ್ಕಾರ? ಹೌದು. ನಿಮ್ಮ ರೊಟ್ಟಿಗೆ ಮಾತ್ರವೇ ನಮಸ್ಕಾರ! ಆ ರೊಟ್ಟಿಯಲ್ಲಾದರೂ

ಇರುವುದೇನು? ಅದೂ ಒಂದು ಬಿಳಿಯ ಮತ್ತೊಮ್ಮೆ. ಅದನ್ನು ಕಂಡು ಅನ್ವಯನದೇಕೆ? ಸೂರ್ಯನುದಯಿಸಿದ. ಸುಂದರ ನದಿ ಕಾಣಿಸಿತು. ಆ ಪರಮಾತ್ಮನ ಅನುಭವವಾಗದಿದ್ದರೆ ಇನ್ನೂವಾಗ ಆಗಬೇಕು? ಅಂಗ್ಲಕ್ಕಿ ವಡ್‌ವರ್ತಾ ಅಳುತ್ತಾ ಹೇಳುತ್ತಾನೆ: “ಹಿಂದೆ ಕಾಮನಬಿಲ್ಲನ್ನ ಕಂಡಾಗ ನಾ ನೀಗಿಯುತ್ತಿದ್ದೆ, ಕುಣಿಯುತ್ತಿದ್ದೆ. ಎದೆ ತುಂಬಿಬರುತ್ತಿತ್ತು. ಇಂದೇಕೆ ಹಾಗಾಗುತ್ತಿಲ್ಲ? ಹಿಂದಣ ಬಾಳ ಸವಿಯನ್ನು ಕಳೆದುಕೊಂಡು ಕಲ್ಲಾದೆನೇನೋ ನಾನು! ”

ಸಾರಾಂಶವಿಷ್ಯೆ: ಸಕಾಮ ಭಕ್ತಿಗೂ ಅಜಾಳನಿಯ ಭಾವನೆಗೂ ತುಂಬಾ ಮಹತ್ವವಂಟು. ಅವಗಳ ಸಾಮಧ್ಯವೂ ದೊಡ್ಡದು. ಜೀವ ಯಾವುದೇ ಇರಲಿ, ಎಂಥದೇ ಇರಲಿ, ಒಮ್ಮೆ ಪರಮಾತ್ಮನ ದರಬಾರಿನಲ್ಲಿ ಬಂದುಬಿಟ್ಟರೆ ಅದು ಮಾನ್ಯ. ಬೆಂಕಿಗೆ ಎಂಥ ಕಟ್ಟಿಗೆ ಹಾಕಿದರೂ ಅದು ಉರಿಯುತ್ತದೆ. ಪರಮಾತ್ಮನ ಭಕ್ತಿ ಒಂದು ಅಪೂರ್ವ ಸಾಧನೆ. ಸಕಾಮ ಭಕ್ತಿಯನ್ನು ಕಂಡು ಪರಮೇಶ್ವರ ಅಭಿಮಾನವಡುತ್ತಾನೆ. ಮುಂದೆ ಆ ಭಕ್ತಿ ನಿಷ್ಠಾಮುವಾಗಿ ಪೂರ್ಣತೆಯ ಕಡೆ ನಡೆದಿರುತ್ತು.

**ಇ. ನಿಷ್ಠಾಮೆ ಭಕ್ತಿಯ ಪ್ರಕಾರಗಳು—ಪೂರ್ಣತ್ವ**

ಸಕಾಮ ಭಕ್ತಿ ಒಂದು ರೀತಿಯನು. ನಿಷ್ಠಾಮೆ ಭಕ್ತರನ್ನು ಇನ್ನು ನೋಡೋಣ, ಅದರಲ್ಲಿ ಎರಡು ಬಗೆ; ಏಕಾಂಗಿ, ಪೂರ್ಣ. ಏಕಾಂಗಿ ಭಕ್ತರು ಮೂರು ಬಗೆ. ಮೊದಲು ಆತ್ಮ ಭಕ್ತರು. ಆತ್ಮ ಎಂದರೆ ದೇವರಿಗಾಗಿ ಅಳುವವ, ಹಂಬಲಿಸುವವ; ನಾಮದೇವನಂತಿ. ದೇವರ ಪ್ರೀತಿ ಎಂದಿಗೆ ಸಿಕ್ಕಿತ್ತು, ಆತ ನನ್ನನ್ನೇಂದು ಅಪ್ರಿಕೊಂಡಾನು, ಎಂದು ಅವನ ಕಾಲಿಗೆ ನಾ ಬಿಡ್ದೇನು, ಹೀಗೆ ತಳಮಳಸುವವ. ಈ ಭಕ್ತ ಪ್ರತಿ ಯೋಂದು ಕಾರ್ಯವನ್ನೂ ಹಾದಿಕತೆಯುಂಟೋ ಇಲ್ಲವೋ, ಪ್ರೀತಿ ಯುಂಟೋ ಇಲ್ಲವೋ ಎಂಬ ಭಾವನೆಯಿಂದ ನೋಡುತ್ತಾನೆ. ಜಿಜ್ಞಾಸುಗಳದು ಎರಡನೇಯ ಬಗೆ. ಈಗ ನಮ್ಮ ದೇಶದಲ್ಲಿ ಇವರು ವಿರಲ. ಗೌರೀ ಶಂಕರವನ್ನು ಯಾದೋ ಮತ್ತೆ ಮತ್ತೆ ಹತ್ತಿಯಾರು, ನತ್ತು ಹೋದಾರು. ಇನ್ನು ಯಾದೋ ಉತ್ತರ ಧ್ರುವವನ್ನು ಶೋಧಿಸುತ್ತಾ ಹೋರಣು, ತಮ್ಮ ಶೋಧದ ವಿಚಾರವನ್ನು ಕಾಗದದಲ್ಲಿ ಗುರುತಿಸಿ, ಸೀಸೆಯಲ್ಲಿ. ಹಾಕಿ,

ಅದನ್ನು ನೀರಿನಲ್ಲಿ ಬಿಟ್ಟು ಸತ್ತು ಹೋದಾರು. ಇನ್ನು ಕೆಲವರು ಜ್ಞಾಲಾ ಮುಖಿಯೊಳಗೂ ಪ್ರವೇಶಿಸಿಯಾರು. ಹಿಂದೂಸಾಫಾನದ ಜನರಿಗೆ ಸಾಮ್ರಾಜ್ಯ ಎಂದರೆ ಅಂಜಿಕೆ. ಮದುವೆಯಾಗುವುದು, ಮಕ್ಕಳಾಗುವುದು — ಇದನ್ನು ಬಿಟ್ಟರೆ ಅವರಿಗೆ ಬೇರೆ ಪುರುಷಾರ್ಥವೇ ಉಳಿದಿಲ್ಲ. ಜಿಜ್ಞಾಸು ಸು ಭಕ್ತಿನಿಗೆ ಅದಮ್ಯವಾದ ಜಿಜ್ಞಾಸೆ. ಪ್ರತಿಯೊಂದು ವಸ್ತುವಿನ ಗುಣಫರ್ಮವನ್ನಿಂದ ಆತ ಶೋಧಿಸುತ್ತಾನೆ. ನದಿಯ ಮುಖದಿಂದ ಮನುಷ್ಯ ಸಮುದ್ರಕ್ಕೆ ಸೇರುತ್ತಾನೆ. ಹಾಗೇ ಈ ಜಿಜ್ಞಾಸುವೂ ಕೊನೆಗೆ ಪರಮಾತ್ಮನನ್ನು ಸೇರುತ್ತಾನೆ. ಇನ್ನು ಅಧಾರಾರ್ಥಿಯದು ಮೂರನ್ನೆಯ ಬಗೆ. ಪ್ರತಿಯೊಂದು ವಿಷಯದಲ್ಲಿ ಅರ್ಥ ಕಾಣವನ ಅಧಾರಾರ್ಥಿ. ಅರ್ಥವೆಂದರೆ ಹೆಣವಲ್ಲ; ಹಿತ - ಕಲ್ಯಾಣ. ಯಾವ ವಿಷಯವನ್ನು ಪರೀಕ್ಷೆ ಮಾಡಿದರೂ ಅದರಿಂದ ಸಮಾಜಕ್ಕೆ ಏನು ಕಲ್ಯಾಣವಾದಿತು ಎಂಬ ಒರಿಗೆ ಹೆಚ್ಚಿಯಾನು. ತನ್ನ ಲೇಖನ ಭಾಷಣ, ಸರ್ವ ಕರ್ಮವೂ ಜಗತ್ತಿನ ಮಂಗಲಕ್ಕಾಗಿ ಇದೆಯೋ ಇಲ್ಲವೋ ಎಂದು ನೋಡಿಯಾನು. ಸಿರುಹಯೋಗಿ, ಅಹಿತಕಾರಿ ಕ್ರಿಯೆ ಅವನಿಗೆ ಒಷ್ಟಿಗೆಯಿಲ್ಲ. ಜಗದ ಹಿತಚಿಂತನೆ ಮಾಡುವ ಈ ಮಹಾತ್ಮೆ ನೆಂಧವ! ಜಗತ್ತಿನ ಕಲ್ಯಾಣವೇ ಅವನ ಆನಂದ. ಎಲ್ಲ ಕ್ರಿಯೆಗಳನ್ನು ಪ್ರೇಮದೃಷ್ಟಿಯಿಂದ ನೋಡುವನನು ಆತ್ಮ. ಜಾಳನದೃಷ್ಟಿಯಿಂದ ನೋಡುವವನೇ ಜಿಜ್ಞಾಸು. ಸರ್ವ ಕಲ್ಯಾಣದೃಷ್ಟಿಯಳ್ಳಿವನು ಅಧಾರಾರ್ಥಿ.

ಈ ಮೂರರು ಭಕ್ತರೂ ನಿಷಾಘನುರೇ. ಆದರೂ ಏಕಾಂಗಿಗಳು. ಕರ್ಮದ ದಾಪೂರಾ ಒಬ್ಬ, ಹೃದಯದಾಪೂರಾ ಇನ್ನೊಬ್ಬ, ಬುದ್ಧಾಪೂರಾ ಮತ್ತೊಬ್ಬ, ದೇವರ ಕಡೆ ಧಾವಿಸುತ್ತಾರೆ. ಇನ್ನು ಇದಾತ ಪೂರ್ಣ ಭಕ್ತಿ, ಜಾಳನಿ - ಭಕ್ತ ಎನ್ನುವುದು ಇವನನ್ನೇ. ಕಣ್ಣಿಗೆ ಕಾಣುವುದೆಲ್ಲವೂ ಇವನಿಗೆ ದೃವಸ್ಪರೂಪ. ಕುರೂಪಿ - ಸುರೂಪಿ, ಶ್ರೀಮಂತ - ದರಿದ್ರ, ಸ್ತ್ರೀ - ಪುರುಷ ಪಶು - ಪಕ್ಷಿ ಎಲ್ಲೆಲ್ಲಾ ಪರಮಾತ್ಮನ ಪಾವನ ದರ್ಶನ.

ನರನಾರಿ ಬಾಲರೆಣ್ಣ ನಾರಾಯಣ |\*

ಅರಿವಂತ ನೀನೆಸಗ್ನಿ ಮನವನನ್ನು ||

\* ನರನಾರೀ ಬಾಕ್ಷಿಂ ಅವಷ್ಟಾ ನಾರಾಯಣ |

ಶಿಸೇ ಮಾರ್ಪುಂ ಮನ ಕರೀ ದೇವಾ ||

ನಾಗಪೂಜೆ, ಆನೆ ಸೊಂಡಿಲಿನ ದೇವರ ಪೂಜೆ, ಗಿಡದ ಪೂಜೆಯೇ ಮೊದಲಾದ ಹುಟ್ಟುತನದ ಮಾದರಿಗಳು ಹಿಂದೂ ಧರ್ಮದಲ್ಲಿವೆಯಲ್ಲ. ಅವೆಲ್ಲಕ್ಕೂಂತಲೂ ಜಾಳ್ಳನಿ—ಭಕ್ತನ ಸಿಫತಿ ಹುಟ್ಟುತನದ್ದು. ಅವನಿಗೆ ಏನೇ ಭೀಕ್ಷಿತ್ಯಾಗಲಿ, ಹುಟ್ಟಿಗಳಿಂದ ಚಂದ್ರ ಸೂರ್ಯರ ವರಿಗೆ, ಎಲ್ಲೆಲ್ಲಾ ಪರಮಾತ್ಮೆ ಒಬ್ಬನೇ ಕಾಣಿಸುತ್ತಾನೆ. ಅವನ ಹೃದಯ ಉಕ್ಕಿಬರುತ್ತದೆ.

ಕಡೆ ಕೊನೆಯೀ ಸುಖಕಲ್ಲ, ಕಡೆಲುಕ್ಕೆ ತುಳುಕತಲ್ಲ | \*

ಇಂಥ ಈ ದಿವ್ಯ ಭವ್ಯ ದರ್ಶನವನ್ನು ನೀವು ಭಾರ್ಯಾತ್ಮಿ ಎಂದು ಕರೆದರೂ ಚಿಂತಿಯಿಲ್ಲ. ಆ ಭಾರ್ಯಾತ್ಮಿಯೇ ನೌಖ್ಯದ ರಾತ್ರಿ, ಆನಂದದ ಸಾರಸಂಗ್ರಹ. ಗಂಭೀರ ನಾಗರದಲ್ಲಿ ಆತನಿಗೆ ದೇವರ ವಿಲಾಸ ಕಾಣುತ್ತದೆ. ಹಸುವಿನಲ್ಲಿ ದೇವರ ವಾತ್ಸಲ್ಯ, ಪ್ರಧಿಪಯಲ್ಲಿ ಆತನ ಕ್ಷಮತೆ, ನೀರಭ್ರಂ ಆಕಾಶದಲ್ಲಿ ಆತನ ನಿಮುಳತೆ, ರವಿಚಂದ್ರ ತಾರೀಗಳಲ್ಲಿ ಆತನ ತೇಜಸ್ಸು, ಭವ್ಯತೆ—ಕಾಣುತ್ತದೆ. ಹೊವಿನಲ್ಲಿ ಆತನ ಕೋಮಲತೆ—ಸುಗಂಥ ಕಾಣುತ್ತದೆ. ದುರ್ಜನರಲ್ಲಿ ತನ್ನ ಪರೀಕ್ಷೆ ಮಾಡುವ ಪರಮೇಶ್ವರ ಕಾಣುತ್ತಾನೆ. ಈ ರೀತಿಯಲ್ಲಿ ಎಲ್ಲೆಲ್ಲಾ ಒಬ್ಬನೇ ದೇವರು ನಿಷಿಸುತ್ತಿರುವುದನ್ನು ನೋಡುವ ಅಭ್ಯಾಸವನ್ನು ಜಾಳ್ಳನಿ—ಭಕ್ತ ಮುಂಬರಿಸುತ್ತಾನೆ ಕೊನೆಗೆ ಒಂದು ದಿನ ಈಶ್ವರನಲ್ಲಿ ಲೀಜನಾಗುತ್ತಾನೆ.

ಭಾನುವಾರ,  
ಇ—ಇ—ಗಳ ಇ—.

\* ಮಗ್ಗ ತಯಾ ಸುಖಾ ಅಂತನಾಹೀ ಪಾರಾ |

ಅನಂದೇ ಸಾಗರ ಹಿಂದಿಗೆ ||

## ಇ. ತುಂಡಿ ಸಂಸ್ಕಾರಗಳ ಸಂಚಯ

ಮನುಷ್ಯನ ಬಾಳು ಅನೇಕ ಸಂಸ್ಕಾರಗಳಿಂದ ಕೂಡಿದುದು, ನಮ್ಮೊಂದ ನಡೆಯುವ ಕ್ರಿಯೆ ಅಗಣಿತ. ಅವುಗಳ ಲೆಕ್ಕಚೈ ತೊಡಗಿದರೆ ಕೊನೆಯೆ ಇಲ್ಲವಾದಿತ್ತ. ಇಪ್ಪತ್ತನಾಲ್ಕು ಗಂಟಿಗಳಲ್ಲಿ ನಡೆವ ಕ್ರಿಯೆಗಳನ್ನೇ ಸ್ಥಾಲ ವಾಗಿ ನೋಡಿದರೆ ಕಾಣತ್ತದೆ. ನೂರಾರು—ಶಿಳ್ಳವುದು, ತಿನ್ನವುದು, ಕುಡಿಯುವುದು, ಕೂತಿರುವುದು, ನಿದ್ದೆ ಮಾಡುವುದು, ನಡೆಯುವುದು. ತೀರು—ಸುವುದು, ಕೆಲಸ ಮಾಡುವುದು, ಬರೆಯುವುದು. ಮಾತನಾಡುವುದು, ಓದುವುದು. ಅಲ್ಲದೆ ಬಗೆ ಬಗೆಯ ಕನಸು, ರಾಗದ್ವೀಷ, ಮಾನಾಪಮಾನ, ಸುಖ ದುಃখ, ಹೀಗೆ ಎಷ್ಟೋ ಶ್ರಕಾರ ಕಂಡುಬರುತ್ತವೆ. ಇವುಗಳಿಂದ ನಮ್ಮ ಮನಸ್ಸಿನ ಮೇಲೆ ಸಂಸ್ಕಾರವಾಗುತ್ತದೆ. ಆದುದರಿಂದ ಬಾಳು ಎಂದರೇನೇಂದು ಯಾರಾದರೂ ಕೇಳಿದಲ್ಲಿ—ಸಂಸ್ಕಾರ ಸಂಚಯವೇ ಬಾಳು ಎಂದು ನಾನು ವ್ಯಾಪ್ತಿಯೇ ಕೊಟ್ಟೇನು.

ಒಳ್ಳೆಯ ಸಂಸ್ಕಾರ, ಹಾಗೇ ಕೆಟ್ಟು ಸಂಸ್ಕಾರ; ಮನುಷ್ಯನ ಬಾಳನ ಮೇಲೆ ಇವರಡರಿಂದಲೂ ಪರಿಣಾಮವಾಗುತ್ತದೆ. ಬಾಲ್ಯದ ಕ್ರಿಯೆಗಳಿಂತೂ ನೆನೆಪಿಸಲ್ಪಿ ಉಳಿಯುವುದೇ ಇಲ್ಲ. ಹಲಗೆಯ ಮೇಲೆ ಬರೆದುದನ್ನಿಲ್ಲಿಸಿದ ಹಾಗೆ ಅವು ಅಳಿಸಿಹೊಗಿರುತ್ತವೆ. ಪೂರ್ವಜನ್ಮದ ಸಂಸ್ಕಾರಗಳಿಂತೂ ಪೂರ್ಣವಾಗಿ ಅಳಿಸಿದಂತಿರುತ್ತವೆ. ಪೂರ್ವಜನ್ಮ ಇತ್ತೂ ಇಲ್ಲವೇ ಎಂದು ಸಂಶಯ ಬರುವಷ್ಟು ಮಟ್ಟಿಗೆ. ಈ ಜನ್ಮದಲ್ಲಿನ ಬಾಲ್ಯಕಾಲದ ಸ್ತುರಣೆಯೇ ಇಲ್ಲ, ಪೂರ್ವಜನ್ಮದ ಮಾತಾದರೂ ಏಕೆ? ಅದರ ವಿಚಾರ ಇರಲಿ. ಈ ಜನ್ಮದ ಬಗೆಗೇ ಯೋಚಿಸೋಣ. ನಮ್ಮ ಗಮನದಲ್ಲಿರುವಷ್ಟೇ ಕ್ರಿಯೆ ನಡೆದವೆಂದಲ್ಲ. ನಡೆದ ಕ್ರಿಯೆ ನೂರಾರು. ಉಂಟಾದ ಜ್ಞಾನ ಅಪಾರ. ಕೊನೆಗೆ ಈ ಕ್ರಿಯೆ, ಜ್ಞಾನ ಎಲ್ಲಾ ನಾಶವಾಗಿ ಕೆಲವು ಸಂಸ್ಕಾರ ಮಾತ್ರ ಉಳಿಯುತ್ತವೆ. ಹಗಲು ನಡೆದ ಕ್ರಿಯೆಗಳನ್ನೇಲ್ಲ ರಾತ್ರಿ ಮಲಗುವಾಗ ಜ್ಞಾನ ಪಿಸಿಕೊಳ್ಳಿತೊಡಗಿದರೆ ಎಲ್ಲವೂ ನೆನೆಪಿಗೆ ಬರುವುದಿಲ್ಲ. ನೆನಪಾಗುವಂಥವು ಯಾವುವು? ಹೆಚ್ಚು ಸ್ವಷ್ಟವಾಗಿರುವಂಥವು ತಾನೇ.

ತುಂಬಾ ಜಗತ್ ನಡೆದಿದ್ದರೆ ಅದೇ ನೆನಪಾಗುತ್ತದೆ. ಅದೇ ಆ ದಿನದ ಮುಖ್ಯ ಕೃತಿ. ಸ್ವಷ್ಟಿ ವಿಷಯಗಳ ಸಂಸ್ಕಾರ ಮನಸ್ಸಿನ ಮೇಲೂ ಸ್ವಷ್ಟಿ ವಾಗಿಯ ಮೂಡುತ್ತದೆ. ಮುಖ್ಯ ಕ್ರಿಯೆ ನೆನಪಾಗುತ್ತದೆ. ಇನ್ನು ಇಂದವು ಭಾಡುತ್ತವೆ. ನಾವು ದಿನಚರಿ ಬರೆದರೆ ಉಲ್ಲೇಖಿಸುವುದು ಎರಡು ಮೂರು ಮಹತ್ವದ ಫೋಟನೆ ಮಾತ್ರ. ನಿತ್ಯದ ಇಂಥ ಸಂಸ್ಕಾರಗಳನ್ನು ಎತ್ತಿಕೊಂಡು ವಾರದ ಸಂಚಯಕ್ಕೆ ಶೋಡಣಿದರೆ, ಇವುಗಳಲ್ಲಿ ಹಲವು ಅಳಿಸಿಹೊಗಿ ಎಲ್ಲಾ ಕೆಲವು ಉಳಿದುಕೊಳ್ಳಬಹುದು. ಅನಂತರ ಒಂದು ತಿಂಗಳಿನಲ್ಲಿ ನಡೆದುದೇನೆಂದು ಯೋಚಿಸುತ್ತ ಹೊರಟರೆ ಕೇವಲ ಕೆಲವು ಮಹತ್ವದ ಕ್ರಿಯೆಗಳು ಮಾತ್ರ ನೆನಪಿಗೆ ಬಂದಾವು. ಹೀಗೆ ಆರು ತಿಂಗಳು, ಒಂದು ವರ್ಷ, ಇದು ವರ್ಷಗಳಿಗೆಂದು ಭಾರಿ ಯೋಚಿಸಿದರೆ ಕೇವಲ ಕೆಲವು ಫೋಟನೆಗಳು ಮಾತ್ರ ಮನಸ್ಸಿನಮೇಲೆ ಮೂಡಿರುವುದು ಗೊತ್ತಾದೀತು. ಇಂಥ ಫೋಟನೆಗಳಿಂದಲೇ ಸಂಸ್ಕಾರವಾಗುವುದು. ಅಸಂಖ್ಯ ಕ್ರಿಯೆ, ಅನಂತ ಜ್ಞಾನ. ಮನಸ್ಸಿನಲ್ಲಿ ಉಳಿದುದು ಮಾತ್ರ ತೀರ ಕೊಂಡ. ಆ ಕರ್ಮ, ಆ ಜ್ಞಾನ ಬಂದವು. ತಮ್ಮ ಕೆಲಸ ತೀರಿಸಿ ಸತ್ಯಹೋದವು. ಆ ಎಲ್ಲ ಕರ್ಮಗಳ ವರಿಣಿಮಾವಾಗಿ ಎಂಟು ಹತ್ತು ದೃಢ ಸಂಸ್ಕಾರ ಉಳಿಯುತ್ತವೆ. ಅವೇ ನಮಗೆ ಬಂಡವಾಳ. ಭಾಳಿನ ವ್ಯಾಪಾರದಲ್ಲಿ ದೊರೆನ ಸಂಪತ್ತಿಂದರೆ ಸಂಸ್ಕಾರ, ನಿತ್ಯದ, ತಿಂಗಳಿನ, ವರ್ಷದ ಜಮಾ ಖಚು ತೆಗೆದು ಇಷ್ಟು ಲಾಭ, ಇಷ್ಟು ಹಾನಿ ಎಂದು ವ್ಯಾಪಾರಿ ಲೆಕ್ಕ ಹಾಕುತ್ತಾನೆ. ಭಾಳಿನಲ್ಲಿ ಹಾಗೇ. ಅನೇಕ ಸಂಸ್ಕಾರಗಳನ್ನು ಕೂಡಿಸಿ ಕಳೆದ ಬಳಿಕ ಅತ್ಯಂತ ಸ್ವಷ್ಟಿ ಹಾಗೂ ವ್ಯವಸ್ಥಿತವಾದ ಹಲವು ವಿಷಯ ಉಳಿಯುತ್ತವೆ. ಭಾಳಿನ ಕೆಲೊಗಾಲದಲ್ಲಿ ಮನುಷ್ಯ ಈ ಉಳಿಕೆಯನ್ನು ನೆನಪುತ್ತಾನೆ. ಜನ್ಮದಲ್ಲಿಲ್ಲ ಮಾಡಿದುದೇನೆಂದು ಯೋಚಿಸಿದಾಗ ಅವನಿಗೆ ಎರಡು ಮೂರು ವಿಷಯಗಳಲ್ಲಿ ತಾನು ಮಾಡಿದುದು ಹೊಳೆಯುತ್ತದೆ. ಬೇರೆ ಕರ್ಮ, ಜ್ಞಾನಗಳೆಲ್ಲ ವ್ಯಧವಾದವೆಂದು ಇದರಧ್ವನಿ. ಆವು ತಮ್ಮ ಕೆಲಸ ಮಾಡಿ ಹೊಗಿರುತ್ತವೆ. ಸಾವಿರಾರು ವ್ಯವಹಾರ ಮಾಡಿದರೂ ಕೊನೆಗೆ ವ್ಯಾಪಾರಿಯಲ್ಲಿ ಉಳಿಯುವುದು ಇದು ಸಾವಿರದ ಸಾಲ – ಇಲ್ಲವೆ ಹತ್ತು ಸಾವಿರದ ಲಾಭ. ಸಾಲವಾದರೆ ಎದೆಗುದಿ; ಲಾಭವಾದರೆ ಸಂತೋಷ:

ನಮ್ಮದೂ ಹೀಗೇ. ಮರಣಕಾಲದಲ್ಲಿ ತಿಂಡಿಯ ಮೇಲೆ ನುನಸ್ಯಾದರೆ ಬಹುಕಿಂದಾಗೆಲ್ಲ ಅನ್ನದ ರುಚಿ ನೋಡಿದುದು ಸಿದ್ಧವಾಗುತ್ತದೆ. ಅನ್ನದ ವಾಸನೆ ಆ ಬಾಳಿನ ಸಂಪಾದನೆ. ತಾಯಿಗೆ ಸಾಯುವಾಗ ಮಗನ ನೈವಾದರೆ ಆ ಪ್ರತಿವಿಷಯಕ ಸಂಸ್ಯಾರವೆ ಬಲವಾದುದಾಯಿತು. ಇನ್ನುಂದಿಗೆ ಅಸಂಖ್ಯ ಕರ್ಮ ಹಾರಿಹೊಡಿದಂತೆ. ಅಂಕಗಣಿತದಲ್ಲಿ ಅಪ್ರಾಣಾಂಕದ ಉದಾಹರಣೆ ಇದೆ. ಆ ಅಂಕಗಳು ಎಷ್ಟು ದೊಡ್ಡವು. ಆದರೆ ಸಂಕ್ಷೇಪಗಳನ್ನು ಕೊಡುವಾಗ ಕೊನೆಗೆ, ಒಂದು ಇಲ್ಲವೆ ಶಾಸ್ಯ ಉತ್ತರ ಬರುತ್ತದೆ. ಹಾಗೇ ಬಾಳಿನ ಅನೇಕ ಸಂಸ್ಯಾರ ಅಳಿದುಹೋಗಿ ಕೊನೆಗೆ ಬಲಶಾಲಿಯಾದ ಸಂಸ್ಯಾರವ್ಯೋಂದು ನಾರರೂಪವಾಗಿ ಉಳಿಯುತ್ತದೆ. ಬಾಳಿನ ಉದಾಹರಣೆಗೆ ಉತ್ತರ ಅದು. ಅಂತ್ಯಕಾಲದ ಸ್ತುರಕೆ ಅವಂಡ ಜೀವನದ ಫಲ.

ಬಾಳಿನ ಈ ಕೊನೆಯ ನಾರ ನುಧುರವಾಗಬೇಕು. ಕೊನೆಯ ಈ ಗಳಿಗೆ ಸವಿಯಾಗಬೇಕು ಎಂದು ಬಾಳಿನ ಅವಧಿಯಲ್ಲಿಲ್ಲ ಪ್ರಯತ್ನಿಸಬೇಕು. ಕೊನೆ ಚಿನ್ನಾದರೆ ಎಲ್ಲವೂ ಚಿನ್ನು. ಆ ಕೊನೆಯ ಉತ್ತರದ ಕಡೆ ಗಮನವಿಟ್ಟು ಬಾಳಿನ ಗಣಿತ ಮಾಡಬೇಕು. ಬಾಳಿನ ಯೋಜನೆಯ ಧೈಯ ಕಣ್ಣಿದುರಿಗೆ ಇರಬೇಕು. ಉದಾಹರಣೆ ಕೇಳಿದಾಗ ವಿಶ್ವಷ್ಟ ಪ್ರಶ್ನಿಗಳನ್ನೆಲ್ಲ ಯೋಚಿಸಿ ಉತ್ತರ ಬರಿಯಬೇಕಾಗುತ್ತದೆ. ಮರಣಕಾಲದಲ್ಲಿ ಇಂಥ ಸಂಸ್ಯಾರಬೇಕು ಎಂದರೆ ಅದನ್ನು ನುಸರಿಸಿ ಬಾಳಿನ ಓಫ್ಫೆವನ್ನು ಹೊರಳಿಸಬೇಕು. ಆ ಕಡೆ ಹೆಗಲಿರುಳೂ ಗಮನವಿರಬೇಕು.

### ೫೭. ಸಾವಿನ ಸ್ತುರಕೆಯಿರಲಿ

ಮರಣಕಾಲದಲ್ಲಿ ಸ್ವಷ್ಟವಾಗಿ ಉಳಿಯುವ ವಿಚಾರವೆ ಮುಂದಿನ ಜನ್ಮದಲ್ಲಿ ಬಲವತ್ತರವಾಗುವುದೆಂಬ ಸಿದ್ಧಾಂತವನ್ನು ಈ ಎಂಟನೆ ಅಧ್ಯಾತ್ಮದಲ್ಲಿ ಮಂಡಿಸಿದೆ. ಆ ಸಂಸ್ಯಾರದ ಬುತ್ತಿ ಕಟ್ಟಿಕೊಂಡು ಜೀವ ಮುಂದಿನ ಯಾತ್ರೆಗೆ ಹೊರಡುತ್ತದೆ. ಇಂದಿನ ಸಂಪಾದನೆಯಿಂದ ನಾವು ನಾಳಿಯ ದಿನವನ್ನಾರ್ಥಿ ರಂಭಿಸುತ್ತೇವೆ. ಹಾಗೇ ಈ ಬಾಳಿನ ಬುತ್ತಿ ಕಟ್ಟಿಕೊಂಡು ಮರಣದ ಮಹಾನಿದ್ರೆಯ ನಂತರ ಮತ್ತೆ ನಮ್ಮ ಯಾತ್ರೆ ಮೊದಲಾಗುತ್ತದೆ. ಈ ಜನ್ಮದ ಕೊನೆ, ಮುಂದಿನ ಜನ್ಮದ ಆದಿ. ಎಂಟಲೇ ಮರಣದ ನೇನಪಿರಬೇಕು ಯಾವಾಗಲೂ.

ಸಾವಿನ ಭೀಕರತೆಗೆ ಎದುರಾಗಲು ಸಿದ್ಧಾತೆ ಮಾಡಿಕೊಳ್ಳಲು ಸಹ ಮರಣದ ಸ್ತುರಣೆ ಅತ್ಯಗತ್ಯ ಪಕ್ಷನಾಥರಮೋಂದು ಕತೆ ಹೀಗಿದೆ. ಅವರನ್ನು ಒಬ್ಬ ಗೃಹಕ್ಕ—ಮಹಾರಾಜ, ನಿಮ್ಮ ಬಾಳು ಎಷ್ಟು ಸಾದಾ, ಎಷ್ಟು ನಿಷ್ಪಾಪ! ನಮ್ಮದೇಕೆ ಹಾಗಿಲ್ಲ? ನೀವೆಂದೂ ಸಿಟ್ಟುಮಾಡಿಕೊಳ್ಳುವುದಿಲ್ಲ. ಯಾದೋಂದಿಗೂ ಜಗಳವಿಲ್ಲ, ತಂಟಿಲಿಲ್ಲ. ಎಷ್ಟು ಶಾಂತ, ಪವಿತ್ರ, ಪ್ರೇಮಲ ಷ್ಟಕೆ ನೀವು! ಎಂದ. ಅದಕ್ಕೆ ನಾಧರು ‘ನನ್ನ ಮಾತು ಹಾಗಿರಲಿ. ನಿನ್ನ ಬಗ್ಗೆ ನನಗೊಂದು ವಿಚಾರ ತಿಳಿದಿದೆ. ಇನ್ನು ಏಳು ದಿನಗಳ ಅನಂತರ ನೀನು ಸಾಯುತ್ತಿ’ ಎಂದರು. ನಾಧರು ಹೇಳಿದ ಮಾತನ್ನು ಸುಳ್ಳು ಎನ್ನಲಾಗುತ್ತದೆಯೇ? ಏಳು ದಿನಗಳ ಅನಂತರ ಸಾವು. ಇನ್ನು ಉದುದು ಈರಿ ಗಟ್ಟ ಗಂಟೆ. ಎಲಲಾ! ಆ ಮನುಷ್ಯ ಗಡಿಬಿಡಿ ಗೊಂದು ಮನೆಗೆ ಹೋದ. ಏನೂ ಹೊಳೆಯಲೊಲ್ಲದು. ಹೇಗೋ ಮಾತು. ಹೇಗೋ ವರ್ತನೆ. ಸರಿ. ಕಾಯಿಲೀಯಾಯಿತು. ಹಾಸಿಗೆ ಹಿಡಿದುದೂ ಆಯಿತು. ಆರು ದಿನ ಕಳೆದುವು. ಏಳನೆಯ ದಿನ ನಾಧರು ಅವನ ಬಳಿಗೆ ಬಂದರು. ಆತ ನಮನ್ನರಿಸಿದ. ‘ಏನು ಸಮಾಖಾರ?’ ಎಂದರು ನಾಧರು. ಆತ ‘ಹೋರಬೆ ನಾನು’ ಎಂದ. ‘ಈ ಆರು ದಿನಗಳಲ್ಲಿ ಎಷ್ಟು ಪಾಪಕೃತ್ಯ ನಡೆದವು? ಪಾಪದ ವಿಚಾರ ಎಷ್ಟು ಹೊಳೆದವು?’ ಎಂದು ನಾಧರು ಹೇಳಿದರು. ಆ ಆಸನ್ನ ಮರಣದ ಮನುಷ್ಯ ‘ನಾಧರೆ, ಪಾಪದ ವಿಚಾರ ಮಾಡಲು ಬಿಡುವೇ ಸಿಕ್ಕಲಿಲ್ಲ. ಕಣ್ಣಿದುರು ಯಾವಾಗಲೂ ಸಾವೇ ಕಟ್ಟಿದುತ್ತಿತ್ತು’ ಎಂದ. ಆಗ ನಾಧರು ‘ನಮ್ಮ ಬಾಳು ಏಕೆ ನಿಷ್ಪಾಪ ಎಂಬುದಕ್ಕೆ ಈಗ ನಿನಗೆ ಉತ್ತರ ದೊರೆಯಿತು. ನೋಡು. ಸಾವಿನ ಹೆಲಿರಾಯ ಸರ್ವದಾ ಇದಿಗೆ ನಿಂತಾಗ ಪಾಪದ ವಿಚಾರವಾದರೂ ಬಂದಿತೆ? ವಾಪ ಮಾಡಲೂ ಸಹ ನಿಶ್ಚಿಂತತೆ ಬೇಕು. ಪಾಪದಿಂದ ಪಾರಾಗಲು ಸಾವಿನ ನೆನಪನ್ನು ಸದಾ ಇಟ್ಟುಕೊಂಡಿರುವುದೇ ಶ್ರೀಷ್ತಿ ಉಪಾಯ.’ ಸಾವು ಇದಿರಿಗೇ ಇದ್ದಾಗ ಯಾವ ಧೈಯದಿಂದ ಮನುಷ್ಯ ಪಾಪ ಮಾಡಿಯಾನು?

ಅದರೆ ಮನುಷ್ಯ ಸಾವಿನ ಸ್ತುರಣೆಯನ್ನು ಮಾರ ತಳ್ಳುತ್ತಿರುತ್ತಾನೆ. ವಾಷಣ್ಣಲ್ಲ ಒಬ್ಬ ಫೆಂಚ್ ತತ್ವಜ್ಞಾನಿ. ಆತ ‘ಪಾಂಸೆ’ ಎಂಬ ಪುಸ್ತಕ

ಬರೆದಿದಾನೆ. ‘ಪಾಂನೆ’ ಎಂದರೆ ವಿಚಾರ. ಅದರಲ್ಲಿ ಅನೇಕ ವಿಚಾರ ಇವೆ. ಒಂದು ಕಡೆ ‘ಮೃತ್ಯು ಸದಾ ಬೆನ್ನು ಹಿಂದೆಯೇ ಇದೆ. ಆ ಮೃತ್ಯು ವನ್ನು ಹೇಗೆ ಮರೆಯಬೇಕೆಂದು ಮನುಷ್ಯ ಯಾವಾಗಲೂ ಪ್ರಯತ್ನಿಸುತ್ತಿದಾನೆ. ಸಾವಣ್ಣ ನೆನಪಿನಲ್ಲಿಟ್ಟುಕೊಂಡು ವರ್ತಿಸುವುದು ಹೇಗೆಂಬು ದನ್ನು ಆತ್ಮ ಯೋಚಿಸುವುದಿಲ್ಲ’ ಎಂದು ಆತ ಹೇಳಿದಾನೆ. ಮರಣವೆಂಬ ಶಬ್ದವೂ ಮನುಷ್ಯನಿಗೆ ರುಚಿಸುದು. ಉಂಟ ನಡೆದಾಗ ಮರಣ ಶಬ್ದವನ್ನು ಉಚ್ಚರಿಸಿದರೆ ‘ಎಂಥ ಅಶುಭ ಮಾತ್ರ ಆಡುತ್ತೀರೀಯೆ’ ಎನ್ನುತ್ತಾರೆ. ಆದರೆ ಹೆಚ್ಚೆ ಯೋನೋಂ ಸರ್ವದಾ ಸಾವಿನ ಕಡೆಗೇ. ಬೊಂಬಾಯಿ ತಿಕೀಟ್ಟು ತೆಗೆದುಕೊಂಡು ರೈಲಿನಲ್ಲಿ ಕುಳಿತುಕೊಂಡರೆ, ಡಬ್ಬಿಯಲ್ಲಿ ಕುಳಿತೇ ಇದ್ದರೂ ಗಾಡಿ ನಿಮ್ಮನ್ನು ಬೊಂಬಾಯಿಗೆ ತಂದು ಹಾಕುತ್ತದೆ. ಹೆಚ್ಚಿದಾಗಲೇ ನಾವು ಸಾವಿನ ತಿಕೀಟ್ಟು ತೆಗೆದುಕೊಂಡಿರುತ್ತೇನೆ. ಕುಳಿತುಕೊಂಡಿದ್ದರೂ ಸರಿ. ಓಡಾಡುತ್ತಿದ್ದರೂ ಸರಿ. ಕೊನೆಗೆ ಸಾವು ಕಟ್ಟಿಟ್ಟದ್ದೇ. ಸಾವಿನ ವಿಚಾರ ನಿಮಗೆದ್ದರೂ ಸರಿ, ಇಲ್ಲದಿದ್ದರೂ ಸರಿ. ಅದೇನೋ ತಪ್ಪದು. ಮರಣ ನಿಮಿತ್ತ. ಉಳಿದುದು ಅನಿಮಿತ್ತವಿದ್ದಿರುತ್ತದೆ. ಸೂರ್ಯ ಮುಳುಗುವಾಗ ಆಯುಷ್ಯದ ಒಂದು ತುಣುಕು ತಿಂದು ಹೋಗುತ್ತಾನೆ. ಬಾಳಿನ ಒಂದು ತುಣುಕು ಮಾಯವಾಗುತ್ತದೆ. ಬಾಳು ಚಿಕ್ಕಿದಾಗುತ್ತದೆ. ಆದರೆ ಮನುಷ್ಯ ನಿಗೆ ಆ ವಿಚಾರವಿಲ್ಲ. ‘ಕೊತುಕ ದಿನತನೆ’ ಎನ್ನುತ್ತಾರೆ ಜಾಳಿನದೇವ. ಮನುಷ್ಯನಿಗೆ ಎಲ್ಲಿಂದ ಬರುತ್ತದೆ ಇಂಥ ನಿಶ್ಚಿಂತತೆ—ಎಂದು ಜಾಳಿನದೇವ ರಿಗೆ ಆಶ್ಚರ್ಯ. ಸಾವಿನ ಯೋಚನೆಯೂ ಕಾಡ ಸಹನವಾಗದಷ್ಟು ಅದರ ಭೀತಿ ಮನುಷ್ಯನಿಗೆ. ಆ ಯೋಚನೆಯನ್ನೇ ಆತ ಬರಗೊಡ. ಕಣ್ಣಿನ ಮೇಲಿ ವರದೆ ಎಳೆದುಕೊಂಡು ಕೂಡುತ್ತಾನೆ. ಯುದ್ಧಕ್ಕೆ ಹೊರಟ ಸೈನಿಕರು ಸಾವಿನ ವಿಚಾರ ಮರೆಸಲು ಆಡುತ್ತಾರೆ, ಕುಣಿಯುತ್ತಾರೆ, ಹಾಡುತ್ತಾರೆ, ಸಿಗರೀಟು ನೇಡುತ್ತಾರೆ. ‘ಪ್ರತ್ಯೇಕ ಮೃತ್ಯುವೇ ಕಾಣಾ ತ್ತಿದ್ದಾಗ ಸಹ ಈ ಟಾಮಿ, ಈ ಸೈನಿಕ, ಆದನ್ನು ಮರೆಯಲಿಕ್ಕಾಗಿ ತಿಂದು ಕುಡಿದು ಮಜಾ ಮಾಡುತ್ತಾ ಕೂತಾನು’ ಎನ್ನುತ್ತಾನೆ ಪಾಠಸ್ಪದ.

ನಾವೆಲ್ಲ ಇರುವುದೂ ಈ ಟಾಮಿಯ ಹಾಗೇ. ಮುಖ ದುಂಡಗೆ ಹಾಸ್ಯಯುಕ್ತವಾಗಿರಬೇಕು. ಒಣಗಿದ್ದಲ್ಲಿ ಎಣ್ಣೆ, ಪ್ರೋಮೇಡ್ ಹಚ್ಚಬೇಕು.

ಕೂದಲು ನರೆತಿದ್ದಲ್ಲಿ ಬಣ್ಣಿ ಹಚ್ಚುಬೇಕು ಎಂದು ಮನುಷ್ಯ ಪ್ರಯತ್ನಿಸುತ್ತಾನೆ. ಎಡಿಯ ಮೇಲೆ ಸಾವಿನ ನರ್ತನ ಸಡಿದಾಗಲೂ ಸಹ ನಾನೆಲ್ಲ ಟಾಮಿಗಳಂತೆ ಅದನ್ನು ಮರೆಯಲು ಯಶ್ವಿಸುತ್ತೇನೆ. ಏನು ಬೇಕಾದರೂ ಮಾತನಾಡಬಹುದು. ಸಾವಿನ ವಿಚಾರ ಮಾತ್ರ ತೆಗೆಯುವಂತಿಲ್ಲ. ಮೆಟ್ರಿಕ್ ಆದ ಹುಡುಗನನ್ನು ‘ಮುಂದೇನು ಮಾಡುತ್ತೀಯೆ?’ ಎಂದು ಕೇಳಿದರೆ ಆತ ‘ಸದ್ಯ ಕೇಳಬೇಡಿ. ಈಗ ಫೊಟೋ ಇಯರಾನಲ್ಲಿದೇನೆ’ ಎನ್ನ ತಾತ್ತಾನೆ. ಮುಂದಿನ ವರ್ಷ ಮತ್ತೆ ಅವನನ್ನೆ ಅದೇ ಸ್ಥಳೀ ಕೇಳಿದರೆ ‘ಮೊದಲು ಇಂಟರ್ ಆದರೂ ಆಗಲವು! ಮುಂದೆ ಯೋಚಿಸೋಣ’ ಎನ್ನ ತಾತ್ತಾನೆ. ಹೀಗೇ ಮುಂದಿನದನ್ನು ಮೊದಲೇ ನೋಡಿಕೊಂಡಿರಬೇಡವೇ? ಮುಂದಿನ ಹೆಜ್ಜೆಯ ಸಿದ್ಧತೆ ಮೊದಲೇ ಇರಬೇಕು. ಇಲ್ಲವಾದರೆ ಆದು ತಗ್ಗಿಗೆ ಬಿದ್ದಿತು. ಆದರೆ ವಿದ್ಯಾರ್ಥಿಗೆ ಅದೆಲ್ಲ ರುಚಿಸದು. ವಾವ ಅವನ ಶಿಕ್ಷಣವೇ ಅಂಥಾರಮಯ. ಅದರಾಚಿಯ ಭವಿಷ್ಯ ಅವನಿಗೆ ಅಗೋಽಚರ. ಆದುದರಿಂದ ಮುಂದೇನು ವಾದಬೇಕೆಂಬ ವಿಚಾರನನ್ನೇ ಆತ ಬಿಡುತ್ತಾನೆ. ಮುಂದೆ ಬರಿ ಕತ್ತಲೆ. ಆದರೆ ಮುಂದೆ ಬರುವುದೇನೋ ತಪ್ಪದು. ಹತಾತ್ಮಾಗಿ ಅದು ಇದುರಿಗೆ ಬರುತ್ತದೆ.

ಕಾಲೇಜಿನಲ್ಲಿ ಪ್ರೌಢಿಸರರು ತರ್ಕಶಾಸ್ತ್ರ ಕಲಿಸುತ್ತಾರೆ. ‘ಮನುಷ್ಯ ಮತ್ತ್ಯ. ನಾಕ್ರಪೀನಾ ಮನುಷ್ಯ. ಅಧಾರತ್ ಆತ ನಾಯುತ್ತಾನೆ. ಸಾಕ್ರಪೀಸನ ದೃಷ್ಟಾಂತವನ್ನು ಏಕೆ ಕೊಡಬೇಕು ಅವರು? ತಮ್ಮ ಉದಾಹರಣೆಯನ್ನೇ ಕೆ ಕೊಡುವುದಿಲ್ಲ? ಪ್ರೌಢಿಸರರೂ ಮತ್ತ್ಯರೇ. ‘ಎಲ್ಲ ಮನುಷ್ಯರೂ ಮತ್ತ್ಯರೇ. ಆದುದರಿಂದ ಪ್ರೌಢಿಸರಾದ ನಾನೂ ಮತ್ತ್ಯನೇ. ಶಿಷ್ಯರಾದ ನೀವೂ ಮತ್ತ್ಯರೇ’ ಎಂದು ಅವರು ಹೇಳಿಲಾರರು. ಮರಣವನ್ನ ಪರು ಸಾಕ್ರಪೀಸನ ಮೇಲೆ ತಳ್ಳಿಬಿಡುತ್ತಾರೆ. ಕಾರಣವಿಷ್ಯ. ಸಾಕ್ರಪೀನಾ ಸತ್ಯೇಕೋಗಿದಾನೆ. ದೂರು ಎತ್ತಲು ಆತ ಇಲ್ಲಿ ಇಲ್ಲ. ಸಾಕ್ರಪೀಸನಿಗೆ ಸಾವನ್ನು ಪ್ರಿಸಿ ಗುರುತಿಷ್ಯರು ತಮ್ಮಮಷ್ಟಿಗೆ ತಾವು ಬಹಳ ಸುರಕ್ಷಿತವೆಂದು ಕಲ್ಪಿಸಿಕೊಳ್ಳುತ್ತಾರೆ.

ಸಾವನ್ನು ಮರಿತುಬಿಡುವ ಈ ಪ್ರಯತ್ನ ಎಲ್ಲಿಲೂ ಹಗಲಿರುಳೂ ನಷ್ಟಿದಿದೆ. ಆದರೂ ಸಾವು ತಪ್ಪದು. ನಾಳೆ ತಾಯಿ ಸತ್ತಾಗ ಮೃತ್ಯು

ಎದುರಿಗೇ ನಿಲ್ಲುತ್ತದೆ. ನಿಭರ್ಯವಾಗಿ ಮರಣದ ವಿಚಾರಮಾಡಿ ಅದನ್ನೇ ದುರಿಸುವ ಘ್ಯೆಯ್ ಮನುಷ್ಯನಿಗಿಲ್ಲ. ಹರಿಣಿಯ ಬೆನ್ನ ಹಿಂದೆ ಹುಲಿ ಧಾವಿಸುತ್ತದೆ. ಹರಿಣಿಯೇನೋ ಅತಿ ಚುರುಕು. ಅದರೆ ಶಕ್ತಿ ಕಡಿಮೆ. ಕೊನೆಗೆ ದಣಿದುಹೋಗುತ್ತದೆ. ಬೆನ್ನ ಹಿಂದೆಯೇ ಹುಲಿ—ನಾವು. ಆಗ ಹರಿಣಿಯ ಸ್ಥಿತಿ ಏನು? ಹುಲಿಯ ಕಡೆ ಅದು ನೋಡಲಾರದು. ಮುಖ, ಕೊಂಬುಗಳನ್ನು ಮಣ್ಣಿನಲ್ಲಿ ಸೇರಿಸಿ ಕಣ್ಣುಮುಚ್ಚಿ ನಿಂತುಕೊಳ್ಳುತ್ತದೆ. ‘ಬಾ ಅಪ್ಪ, ಹೊಡೆದುಬಿಡು’ ಎಂದು ನಿರಾಧಾರವಾಗಿ ಹೇಳುವಂತಿರುತ್ತದೆ. ನಾವು ನಾವನ್ನು ಎದುರಿಸಲಾರಿವು. ಅದನ್ನು ತಪ್ಪಿಸಬೇಕೆಂದು ಎಷ್ಟು ಉವಾಯ ಹೂಡಿದರೂ ಅದರ ಶಕ್ತಿ ಬಲವಾಡುದರಿಂದ ಕೊನೆಗೂ ಅದು ಬಂದೇ ಬರುತ್ತದೆ.

ನಾವು ಬಂದಾಗ ಮನುಷ್ಯ ಬಾಳಿನಲ್ಲಿ ಗಳಿಸಿದುದೇನೇಂದು ಯೋಚಿಸುತ್ತಾನೆ. ಪರೀಕ್ಷೆಗೆ ಕಟ್ಟಿದ ವಿದ್ಯಾರ್ಥಿ ಮಸಿಕುಡಿಕೆಯಲ್ಲಿ ಲೆಕ್ಕಣಿಕೆ ಹಾಕುತ್ತಾನೆ. ಮೇಲಕ್ಕೆತ್ತುತ್ತಾನೆ. ಬಿಳಿಯ ಕಾಗದದ ಮೇಲೆ ಕವ್ಯ ಗೀಟು ಎಳಿದರೆ ಆಣೆ! ಕೊಂಚವಾಡರೂ ಬರೆಯಬೇಕೋ ಬೇಡನೋ. ಏನು ಸರಸ್ವತಿ ಬಂದು ಬರೆಯಬೇಕೆ? ಮೂರು ತಾಸು ಮುಗಿಯುತ್ತವೆ. ಬರಿಯ ಕಾಗದ ಕೊಡುತ್ತಾನೆ ಇಲ್ಲವೇ ಕೊನೆಗೆ ಏನೋ ಗೀಚುತ್ತಾನೆ. ಪ್ರಶ್ನೆ ಬಿಡಿಸುವ, ಉತ್ತರ ಬರೆಯುವ ವಿಚಾರವಿಲ್ಲ. ಅತ್ಯ ಇತ್ಯ ನೋಡುತ್ತಾನೆ. ನಮ್ಮದೂ ಹೀಗೇ. ಬಾಳಿನ ಮುಳ್ಳು, ಸಾವಿನ ಕಡೆ ನಡೆದಿದೆಯಂಬುದನ್ನು ಗಮನದಲ್ಲಿಟ್ಟುಕೊಂಡು ಆ ಕೊನೆಯ ಕ್ಷೇತ್ರ ಹೇಗೆ ಪುಣ್ಯಮಯ, ಪಾವನ, ಸವಿಕಟ್ಟು ಅದೀಕೋ ಅದನ್ನು ಅಭ್ಯಸಿಸುತ್ತಿರಬೇಕು. ಮನಸ್ಸಿನ ಮೇಲೆ ಅತ್ಯಾತ್ಮಾಷ್ಟ ಸಂಸ್ಫಾರ ಹೇಗಾದಿತೆಂಬ ವಿಚಾರ ಮೊದಲಿನಿಂದಲೂ ಇರಬೇಕು. ಅದರೆ ಒಳ್ಳೆಯ ಸಂಸ್ಫಾರಗಳ ವಿಚಾರ ಯಾರಿಗಿದೆ? ಕೆಟ್ಟ ವಿಷಯಗಳ ವಿಚಾರ, ಅಭಾಗ ಸವೇ ಯಾವಾಗಲೂ. ನಾಲಗೆ, ಕಣ್ಣು, ಕಿವಿಗಳಿಗೆ ಸ್ಪೃಷ್ಟಿಂದತೆಯ ಶಿಕ್ಷಣ ಕೊಡುತ್ತೀವೆ. ಕೂಡು. ಮನಸ್ಸಿಗೆ ಬೇರೆ ಜಟಿ ಕಲಿಸಬೇಕು. ಒಳ್ಳೆಯತನದ ಕಡೆ ಚಿತ್ತ ಹೊರಳಬೇಕು. ಅಲ್ಲಿಯೆ ರಮಿಸಬೇಕು. ನಮ್ಮ ತಪ್ಪು ನಮಗೆ ತಿಳಿದೊಡನೆಯೆ ಸುಧಾರಣೆಗೆ ಮೊದಲಾಗಬೇಕು. ತಪ್ಪು ತಿಳಿದರೂ ಸಹ ಮತ್ತೆನುತ್ತೆ ತಪ್ಪು

ಮಾಡಬೇಕೆ? ತಪ್ಪು ತಿಳಿದಾಗಲೇ ಪುನರ್ಜನ್ಮಣಿ ಅದೇ ನಿನ್ನ ನವೀನ ಬಾಲ್ಯ ಅದೇ ನಿನ್ನ ಬಾಳಿನ ಹೊಸ ಬೀಳಗು ಎಂದು ತಿಳಿ. ನಿಜಕ್ಕೂ ಈಗ ಎಚ್ಚಿತ್ತು ಹೊಂಡಿದ್ದೀರು. ಇನ್ನು ಹಗಲಿರುಳೂ ಬಾಳಿನ ಪರೀಕ್ಷೆಮಾಡು, ಜಪಿಸು. ಇಲ್ಲವಾದರೆ ಮತ್ತೆ ಕಾಲುಜಾರಿ ಬೀಳುತ್ತೀರು. ಮತ್ತೆ ಕೆಡುಕಿಗೆ ಸಿಕ್ಕಿಕೊಳ್ಳುತ್ತೀರು.

ಕೆಲವು ವರ್ಷದ ಹಿಂದೆ ನಮ್ಮ ಅಜ್ಞಿಯನ್ನು ಕಾಣಲು ಹೋಗಿದ್ದೇ. “ವಿನ್ಯಾಸ, ಇತ್ತೀಚಿಗೆ ಯಾವುದೂ ನೆನಪಿನಲ್ಲೇ ಉಳಿಯುವುದಿಲ್ಲವ್ವಾಗಿ, ತುಸ್ವದ ವಾತ್ರ ತರಲು ಹೋಗುತ್ತೀನೇ. ಮರೆತುಬಿಟ್ಟು ಹಾಗೇ ಬರುತ್ತೀನೇ” ಎಂದು ಆಕೆ ಹೇಳುತ್ತಿದ್ದಳು. ಆದರೆ ಅದಕ್ಕೆ ಇಂ ವರ್ಷ ಹಿಂದೆ ನಡೆದ ಅಭರಣದ ಕತೆಯೊಂದನ್ನು ಆಕೆ ಚೆನ್ನಾಗಿಯೇ ವಿವರಿಸುತ್ತಿದ್ದಳು. ಏದು ನಿಮಿಷಕ್ಕೆ ಹೊದಲಿನವರ ನೆನಪಿಲ್ಲ. ಏವತ್ತು ವರ್ಷಕ್ಕೆ ಹಿಂದಿನ ಬಲವಾದ ಸಂಸ್ಕಾರ ಮಾತ್ರ ಕೊನೆಯವರಿಗೂ ಇತ್ತು. ಕಾರಣವೇನು? ಅದು ವರ್ಷೋ ಆಕೆ ಆ ಅಭರಣದ ಕತೆಯನ್ನೇ ಪ್ರತಿಯೊಬ್ಬರ ಹತ್ತಿರವೂ ಹೇಳಿರ ಬಹುದು. ಆ ವಿವರದ ಉಚ್ಚಾರ ಸತತವಾಗಿ ನಡೆಯಿತು. ಆಕೆಯ ಬಾಳಿಗೇ ಅದು ಅಂಪಿಕೊಂಡಿತು. ಬಾಳಿನೊಂದಿಗೆ ಏಕರೂಪ ತಕ್ಷೇಯಿತು. ‘ದೇವರ ದಯೆಯಿಂದ ಅಜ್ಞಿಗೆ ಮರಣಕಾಲದಲ್ಲಾದರೂ ಈ ಅಭರಣಾಳ ನೆನಪಾದಿದ್ದರೆ ನಾಕು’ ಎಂದು ನಾನು ನನ್ನಷ್ಟಕ್ಕೇ ಹೇಳಿಕೊಂಡೆ.

### ಇಲ. ಸದಾ ಅದರಲ್ಲೇ ರಹಿಸಿ

ಹೌಲಿರುಳೂ ಅಭ್ಯಾಸ ಮಾಡಿದ ವಿವರ ಅಂಪಿಕೊಳ್ಳಿದಿದ್ದೀತೇ? ಆ ಅಜಾಮಿಜನ ಕತೆ ಓದಿ ಭಾಗ್ಯಂತರಾಗಬೇಡಿ. ಆತ ನೋಡಲು ವಾಪಿ ಯಾಗಿದ್ದು. ಆದರೆ ಬಾಳಿನ ಒಳಗಡಿ ಪ್ರಜ್ಞಾದ ಪ್ರವಾಹ ಹರಿಯುತ್ತಿತ್ತು. ಕೊನೆಯ ಕ್ಷೇಣದಲ್ಲಿ ಅದು ವೈದೋರಿತು. ಯಾವಾಗಲೂ ವಾಪದಲ್ಲಿ ನಿರತ ರಾಗಿದ್ದರೂ ಕೊನೆಗೆ ರಾಮನಾಮ ಬಾಯಲ್ಲಿ ಬಂದೇ ತೀರುವುದೆಂದು ಭ್ರಮಿಸಬೇಡಿ. ಚಿಕ್ಕಂದಿನಿಂದಲೂ ಸತತ ಅಭ್ಯಾಸ ನಡೆಸಿ. ಒಂದೊಂದಾಗಿ ಒಳ್ಳೆಯ ಸಂಸ್ಕಾರ ಹುಟ್ಟುವಾತೆ ಯಶ್ವಿಸಿ. ಅದರಿಂದೇನಾದಿತು, ಇದರಿಂದೇನಾದಿತು ಎನ್ನಬೇಡಿ. ನಾಲ್ಕು ಗಂಟೆಗೇ ಏಕೆ ಏಳಬೇಕು? ಏಳು ಗಂಟೆಗೆದ್ದರೆ ಏನು ಕೇಡು?—ಎಂದರೆ ನಡೆಯದು. ಹೀಗೆ ಮನಸ್ಸನ್ನು

ಸಡಿಲ ಬಿಟ್ಟರೆ ಕೊನೆಗೆ ಮೋನೆಹೋಡಿರಿ. ಸಂಸ್ಕಾರಗಳ ಮುದ್ರೆ ಬೀಳು ಲಿತ್ಪೈಲಿ. ಲಪ್ಪಿತ್ಯನ್ನು ಕೊಳಬಾಗಿ ದೊರಕಿಸಬೇಕಾಗುತ್ತದೆ. ಒಂದು ಕ್ಷಣವನ್ನೂ ವ್ಯಧಿವಾಗಿ ಕಳೆಯದೆ ವಿಧ್ಯಾರ್ಥನೆ ಮಾಡಬೇಕಾಗುತ್ತದೆ. ಪ್ರತಿ ಕ್ಷಣವೂ ನಡೆಯುವ ಸಂಸ್ಕಾರ ಒಕ್ಕೆಯದೇ ತಾನೆ ಎಂಬುದರ ಯೋಚನೆಯಿರಲಿ. ಕೆಟ್ಟಮಾತು ಬಂತು—ಆಯಿತು ಕೆಟ್ಟ ಸಂಸ್ಕಾರ. ಒಂದೊಂದು ಕೃತಿಯೂ ಬಾಳಿನ ಬಂಡಿಗೆ ಬಂದು ಉಳಿಯೇಂಷು ಹಾಕುತ್ತದೆ. ಹಗಲೆಲ್ಲ ಒಕ್ಕೆಯದಾಗಿದ್ದರೂ ಕನಸಿನಲ್ಲಿ ಕೆಟ್ಟಕ್ಕಲ್ಲನೆ ಬರುವುದುಂಟು. ಏದಾರು ದಿನಗಳ ವಿಚಾರವೆ ಕನಸಿನಲ್ಲಿ ಕಾಣಿಸುವುದೆಂದೇನೂ ಇಲ್ಲ. ಅನೇಕ ಕುಸಂಸ್ಕಾರಗಳು ಉಳಿದುಹೋಗಿರುತ್ತವೆ. ಅವು ಯಾವಾಗೂ ಎದ್ದು ಕುಳಿತಾವೆಂಬ ನಿಯಮವಿಲ್ಲ. ಎಂತಲೇ ಸಣ್ಣ ಪುಟ್ಟ ವಿಷಯಗಳಲ್ಲಿ ಎಷ್ಟು ರೀತಿಯಿಂದಿರಬೇಕು. ಮುಳುಗುವವನಿಗೆ ಕಡ್ಡಿಯೂ ಬಂದು ಆಧಾರ. ನಾವು ಸಂಸಾರ ನಾಗರದಲ್ಲಿ ಮುಳುಗುತ್ತಿದೇವೆ. ಒಂದು ಒಕ್ಕೆಯ ಮಾತು ಆಡಿದರೆ ಅದೇ ಆಧಾರ. ನೀವು ಮಾಡಿದ ಉತ್ತಮ ಕೃತಿ ವ್ಯಧಿವಾಗಾದು. ಅದು ನಿಮ್ಮನ್ನು ಖಗ್ಗಿತು. ಲೇಶಮಾತ್ರವೂ ಕುಸಂಸ್ಕಾರ ಬೇಡ. ಕಣ್ಣ ಪವಿತ್ರವಾಗಿರಲಿ, ನಿಂದಿಗೆ ಕಿವಿ ಜೋಲದಿರಲಿ. ಒಕ್ಕೆಯ ಮಾತನ್ನೆ ನಾಲಗೆ ನುಡಿಯುತ್ತಿರಲಿ. ಇಂಥ ದಷ್ಟಿಯಿದ್ದರೆ ಕೊನೆಯು ಕ್ಷಣಕ್ಕಿಂತಯಿಲರಾಗುವಿರಿ. ಬಾಳಿಗೂ ನಾವಿಗೂ ಒಡೆಯಾದಿರಿ.

ಪವಿತ್ರ ಸಂಸ್ಕಾರಗಳಾಗಬೇಕಾದರೆ ಮನದಲ್ಲಿ ಉದಾತ್ತ ವಿಚಾರ ಬರಬೇಕು. ಕೈ ಪವಿತ್ರ ಕೆಲಸಗಳಲ್ಲಿ ತೊಡಗಿರಬೇಕು. ಒಳಗಾಡಿ ದೇವರ ಸ್ತರಣಿ, ಹೊರಗಡಿ ಸ್ಪಷ್ಟಮಾರ್ಚರಣಿ. ಕೈಯಿಂದ ಸೇವಾಕಮ್ಮೆ, ಮನದಲ್ಲಿ ವಿಕಮ್ಮ. ಹೀಗೆ ದಿನದಿನವೂ ನಡೆಯಬೇಕು ಮಹಾತ್ಮರನ್ನು ನೋಡಿ. ದಿನವೂ ನೂಲುತ್ತಾರೆ. ಪ್ರತಿದಿನವೂ ನೂಲಲೇಬೇಕೆಂದು ಹೇಳುತ್ತಾರೆ. ದಿನವೂ ಏಕೆ ನೂಲಬೇಕು? ಬಟ್ಟಿಗಳಿಗೆ ಸಾಲುವಷಟ್ಟ ಯಾವಾಗಲಾದರೂ ನೂತುಬಿಟ್ಟರೆ ನಾಲದೆ? ಹೀಗೆ ಮಾಡಿದರೆ ಅದು ವ್ಯವಚಾರವಾಯಿತು. ದಿನವೂ ನೂಲುವುದು ಆಧ್ಯಾತ್ಮಿಕತೆ. ಅದು ದೇಶಕ್ಕಾಗಿ ನಾವು ಮಾಡಬೇಕಾದ ಚಿಂತನೆ. ದರಿದ್ರನಾರಾಯಣನ ಸೇವೆ. ಕೊನೆಗೆ ಆ ಸಂಸ್ಕಾರ ದೃಢವಾಗುತ್ತದೆ.

ಬೈಷಣ ಕೊಟ್ಟಿ ಡಾಕ್ಟರು ನಿತ್ಯವೂ ಒಂದು ಹೊಸು ತೆಗೆದುಕೊಳ್ಳಲು ಎಂದು ಹೇಳುತ್ತಾರೆ. ಎಲ್ಲವನ್ನೂ ಒಂದೇಸಲ ಕುಡಿದುಬಿಟ್ಟರೆ? ಅದೇನೇ ಚಮುತ್ಸೂರವಾದಿತು. ಅಷ್ಟೇ. ಬೈಷಣದ ಉದ್ದೇಶ ಸಫಲವಾಗಲಿಕ್ಕೆಲ್ಲ. ಪ್ರತಿನಿತ್ಯವೂ ಬೈಷಣದ ಸಂಸ್ಕಾರವಾಗಿ ಹೋಗ ದೂರವಾಗಬೇಕು. ಬಾಳಿನದೂ ಹೀಗೇ. ಶಂಕರನ ಮೂರ್ತಿಯ ಮೇಲೆ ಮೇಲುಮೇಲುನೆ ಅಭಿಷೇಕ ಮಾಡಬೇಕು. ನನ್ನ ಮೆಚ್ಚಿನ ದೃಷ್ಟಾಂತ ಇದು. ಬಾಲ್ಯದಲ್ಲಿ ಈ ಕ್ರಿಯೆಯನ್ನು ನಿತ್ಯವೂ ನೋಡುತ್ತಿದ್ದೆ. ಇಪ್ಪತ್ತಾಲ್ಕು ಗಂಟೆಗಳ ಕಾಲ ಸುರಿದ ಆ ನೀರು ಎರಡು ಕೊಡದಷ್ಟು ಆದಿತು. ಆ ಎರಡು ಕೊಡವನ್ನೂ ಒಂದೇಸಲ ಮೂರ್ತಿಯ ಮೇಲೆ ಸುರಿದರೆ? ಈ ಪ್ರಶ್ನೆಗೆ ಬಾಳ್ಳಿದಲ್ಲೇ ನನಗೆ ಉತ್ತರ ದೊರೆಯಿತು. ನೀರನ್ನು ಒಮ್ಮೆಲೇ ಸುರಿದುಬಿಟ್ಟರೆ ಕಮಂ ಸಫಲವಾಗು. ಹನಿಹನಿಯಾಗಿ ಸತತ ಧಾರೆ ಸುರಿಯುತ್ತಿದ್ದರೆ ಮಾತ್ರ ಉಪಾಸನೆಯಾದಿತು. ಸಮಾನ ಸಂಸ್ಕಾರಗಳ ಧಾರೆ ಸತತವಾಗಿ ನಡೆ ದಿರಬೇಕು. ಬೆಳಗಿನ ಸಂಸ್ಕಾರವೇ ವುಧಾರ್ಥಕ್ಕೆ. ಅದೇ ಸಂಜೀಗಿ. ಹಗಲಿನದು ರಾತ್ರಿಗೆ. ನಿನ್ನೆಯದು ಇಂದು. ಇಂದಿನದು ನಾಳೆಗಿ. ಈ ವರ್ಷದ್ದು ಮುಂದಿನ ವರ್ಷಕ್ಕೆ. ಈ ಜನ್ಮದ್ದು ಮುಂದಿನ ಜನ್ಮಕ್ಕೆ. ಒಮ್ಮೆಕೆದ್ದಾಗಿನದು ಸಾಯಂವಾಗ. ಹೀಗೆ ಒಂದೊಂದು ಒಳ್ಳೇ ಸಂಸ್ಕಾರದ ದಿವ್ಯಧಾರೆ ಬಾಳಿನಲ್ಲಿಲ್ಲ ಹರಿಯುತ್ತಿರಬೇಕು. ಈ ಪ್ರವಾಹ ಅಖಂಡ ವಾಗಿದ್ದರೆ ಮಾತ್ರ ನಮಗೆ ಗೆಲುವು. ಸಂಸ್ಕಾರದ ಪ್ರವಾಹ ಒಂದೇ ದಿಕ್ಕಿಗೆ ಹರಿಯುತ್ತಿರಬೇಕು. ಬೆಂಟ್ಟದಮೇಲೆ ಬಿಡ್ಡ ನೀರು ಹನ್ನೆರಡೂ ದಿಕ್ಕಿಗೆ ಹರಿದರೆ ಹೊಳೆಯಾಗಲಾರದು. ಎಲ್ಲವೂ ಒಂದೇ ದಿಕ್ಕಿಗೆ ಹರಿದರೆ ಪ್ರವಾಹವಾದಿತು. ಪ್ರವಾಹ ಹೊಳೆಯಾದಿತು. ಹೊಳೆ ಗಂಗೆಯಾದಿತು. ಸಾಗರದಲ್ಲಿ ಬೆರೆತೀತು. ಒಂದೇ ದಿಕ್ಕಿಗೆ ಹರಿದ ನೀರು ಸಾಗರ ಸೇರಿತು. ಎಲ್ಲ ಕಡೆಗೂ ಹರಿದು ಬತ್ತಿಹೊಯಿತು. ಸಂಸ್ಕಾರಗಳಂತೆ ಹೀಗೆ. ಅವು ಒಂದ ಹಾಗೇ ಹೊಗಿಬಿಟ್ಟರೆ ಪ್ರಯೋಜನವೇನು? ಅವುಗಳ ಪವಿತ್ರ ಪ್ರವಾಹ ಬಾಳಿನುದ್ದಕ್ಕೂ ಹರಿಯುತ್ತಿದ್ದರೆ ಮಾತ್ರ ಸಾನು ಮಹಡಾನಂದದ ನಿಧಾನವಾದಿತು. ದಾರಿಯಲ್ಲಿಲ್ಲಾ ನಿಂತುಕೊಳ್ಳದೆ ನೋಹಗಳನ್ನು ದೂರಗೊಳಿಸಿ ಕಷ್ಟದಿಂದ ಅಡಿಯಿಡುತ್ತ ಶಿಖರಕ್ಕೆ ತಲಸಿ,

ಮೇಲೆ ಹೋಗಿ ಎದೆಯ ಮೇಲಿನ ಬಂಧನಗಳನ್ನೀಲ್ಲ ಕಿತ್ತಿತ್ತಾಗೆದು, ಅಲ್ಲಿನ ಸ್ವಜ್ಞಂದ ಹವೆಯ ಅನುಭವ ಪಡೆದ ಪ್ರವಾಸಿಯ ಆನಂದದ ಕಲ್ಪನೆ ಚೇರೆಯವರಿಗೆ ಬರಲಾರದು. ನಡುವಾರಿಯಲ್ಲಿ ನಿಂತ ಪ್ರವಾಸಿಯೆ ಸೂಯ್ಯಾನೇನೂ ನಿಲ್ಲ.

### ಇಂ. ಹಗಲಿರುಳೂ ಯುದ್ಧ ಪ್ರಸಂಗ

**ಸಾರಾಂಶ :** ಹೊರಗಿನಿಂದ ಸತತ ಸ್ವಧಮಾರ್ಚರಣೆ, ಒಳಗಿನಿಂದ ಚಿತ್ತಶುದ್ಧಿಯ ಹರಿಸ್ತುರಣೆಯ ಕ್ರಿಯೆ; ಹೀಗೆ ಅಂತಬಾಂಹ್ಯ ಕೆಮ್ಮೆ ವಿಕರ್ಮಗಳ ಪ್ರವಾಹ ಹರಿಯತ್ತಿದ್ದಾಗ ಮರಣವೂ ಆನಂದಮಯವಾಗುತ್ತದೆ. ಎಂತಲೇ ಭಗವಂತ ಹೇಳುವುದು.

“ತಸ್ಯಾತ್ ಸರ್ವೇಷು ಕಾಲೇಷು ಮಾಮನುಷ್ಯರ ಯುದ್ಧಃ”

ಯಾವಾಗಲೂ ಎಡಬಿಡದೆ ನನ್ನನ್ನು ಸ್ತುರಿಸುತ್ತಿರು, ಹೋರಾಡುತ್ತಿರು, “ಸದಾ ಮಾರ್ಪಾಂಚವನುಗಳು”. ಯಾವಾಗಲೂ ನನ್ನನ್ನು ಕೂಡಿರು. ಈಶ್ವರೀ ಸ್ತೋಮದಿಂದ ಒಳಗೂ ಹೊರಗೂ ತುಂಬಿದಾಗ, ಆ ರಾಗ ಬಾಳಿನ ಮೇಲೆಲ್ಲ ಪಸರಿಸಿದಾಗ, ಪವಿತ್ರ ವಿಷಯಗಳಲ್ಲಿಲ್ಲ ಆನಂದವುಂಟಾದೀತು. ಆ ಮೇಲೆ ಕೆಟ್ಟಿ ವೃತ್ತಿ ಎದುರಿಗೇ ಬರಲಾರದು. ಮನಸ್ಸಿನಲ್ಲಿ ಸುಂದರ ಮನೋರಂಧರ ಬೀಜ ಮೋಳಿತಾವು. ಸಹಜವಾಗಿಯೇ ಒಳ್ಳೆಯ ಕ್ರಿಯೆ ನಡೆದಾವು.

ಈಶ್ವರ ಸ್ತುರಣೆಯಿಂದ ಒಳ್ಳೆಯ ಕ್ರಿಯೆ ಸಹಜವಾಗಿ ನಡೆಯುವ ವೆಂಬುದು ನಿಜ. ಆದರೆ ಹೋರಾಡುತ್ತಿರ್ಬೇಕೆಂದು ಭಗವಂತನ ಆಜ್ಞೆ. ತುಕಾರಾನು ಮಹಾರಾಜರು ಹೇಳುತ್ತಾರೆ:

ಹಗಲಿರುಳೂ ನಮಗೆ ಯುದ್ಧ ಪ್ರಸಂಗ

ಮಂದೆಂದನೆ ಅಂತಬಾಂಹ್ಯ ಜಗರಂಗ\*

ಒಳಗೆ ಹೊರಗಿ ಅನಂತ ಸೃಷ್ಟಿ. ಈ ಸೃಷ್ಟಿಯಂದಿಗೆ ಸದಾ ಮನ ಸ್ವಿನ ಹೋರಾಟ. ಇದರಲ್ಲಿ ಪ್ರತಿಕ್ಷೇಣವೂ ಗೆಲುವಾಗುತ್ತದೆಂದಿಲ್ಲ. ಕೊನೆಗೆ

\* ರಾತ್ರಿ ದಿನ ಆಮ್ಲಾ ಯುದ್ಧ ಚಾ ಪ್ರಸಂಗ ।

ಅಂತಬಾಂಹ್ಯ ಜಗ ಅಣ ಮನ ॥

ನಾಧಿಸಿದುದೇ ನಿಜ. ಕಟ್ಟುಕಡೆಯ ತೀಪ್ಯ ನಿಜ. ಎಷ್ಟೋ ಸಲ ಯಶಾಪಯಶ ಬಂದಾವು. ಸೋಲು ಬಂದಾಗ ನಿರಾಶರಾಗಬೇಕಾಗಿಲ್ಲ. ಕಲ್ಲಿನ ಮೇಲೆ ಹತ್ತೊಂಭತ್ತು ಸಲ ಏಟು ಹಾಕಿದರೂ ಒಡೆಯಲಿಲ್ಲವೇನ್ನಿಂದಿಲ್ಲ. ಇಪ್ಪತ್ತನೆಯ ಏಟಿಗೆ ಒಡೆಯಬಹುದು. ಅಷ್ಟಮಾತ್ರಕ್ಕೆ ಮೊದಲಿನ ಏಟು ವ್ಯಾಘರವಾದವೇನು? ಆ ಇಪ್ಪತ್ತನೆಯ ಏಟಿನ ಗೆಲವಿನ ಸಿದ್ಧತೆ ಮಾಡಿದುದು ಮೊದಲಿನ ಹತ್ತೊಂಭತ್ತು ಏಟಿಗಳೇ.

ನಿರಾಶರಾಗವುದೆಂದರೆ ನಾಸ್ತಿಕರಾದಂತೆ. ಪರಮೇಶ್ವರ ಬೆನ್ನಿನ ಹಿಂದೆಯೇ ಇದಾನೆ. ನಂಬಿಕೆ ಇಡಿ. ಮಗುವಿಗೆ ಧೈಯರು ಬರಬೇಕಂದು ತಾಯಿ ಅದನ್ನು ಅತ್ತ ಇತ್ತ ಹೋಗಲು ಬಿಡುತ್ತಾಳೆ. ಅದು ಬಿದ್ದರೆ ಮಾತ್ರ ಎತ್ತಿಕೊಳ್ಳುತ್ತಾಳೆ. ಈಶ್ವರನೂ ನಿಮ್ಮ ಕಡೆ ನೋಡುತ್ತಿದಾನೆ. ನಿಮ್ಮ ಬಾಳಿನ ಗಾಳಿಪಟ್ಟದ ದಾರ ಅವನ ಕೈಯಲ್ಲಿದೆ. ಒಮ್ಮೊಮ್ಮೆ ಆ ದಾರವನ್ನು ಬಿಗಿಯಾಗಿ ಹಿಡಿಯುತ್ತಾನೆ. ಒಮ್ಮೊಮ್ಮೆ ಸಡಿಲ ಬಿಡುತ್ತಾನೆ. ಸೂತ್ರ ಮಾತ್ರ ಯಾವಾಗಲೂ ಅವನ ಕೈಯಲ್ಲೇ ಇರುತ್ತದೆ. ಗಂಗಾತೀರದಲ್ಲಿ ಈಜಾ ಕಲಿಸುತ್ತಾರೆ. ತೀರದ ಮೇಲಿನ ಗಿಡಚ್ಚೆ ಸರಪಳ ಯಿರುತ್ತದೆ. ಅದನ್ನು ನೋಂಟಕ್ಕೆ ಕಟ್ಟಿ ಈಜಳು ಬಿಡುತ್ತಾರೆ. ಶ್ವರು ನದಿಯಲ್ಲೇ ಇರುತ್ತಾರೆ. ಆ ಹೊಸಬ ಮೊದಲು ನಾಲ್ಕೆ ದು ಸಲ ನೀರು ಕುಡಿದರೂ ಕೊನೆಗೆ ಆ ಕಲೆಯನ್ನು ಕಲಿತುಕೊಳ್ಳುತ್ತಾನೆ. ಹೀಗೇ ಪರಮಾತ್ಮೆ ನಮಗೆ ಜೀವನ ಕಲೆ ಕಲಿಸುವುದು.

#### ಉಳ್ಳೆ—ಕೈಷ್ಟೆ ಗತಿ

ಪರಮೇಶ್ವರನ ಮೇಲೆ ಶ್ರದ್ಧೆಯಿಟ್ಟು ಕಾಯಾ ವಾಚಾ ಮನಸ್ಸು ಗಳಿಂದ ಹೋರಾಡುತ್ತಿದ್ದರೆ ಅಂತ್ಯಕಾಲದ ಗಳಿಗೆ ಅತಿಶಯ ಒಳೆಯ ದಾದಿತು. ಆಗ ಎಲ್ಲ ದೇವತೆಗಳೂ ಒಲಿದಾರು. ಈ ಅಧ್ಯಾಯದ ಕೊನೆಯಲ್ಲಿ ಇದನ್ನು ಬಂದು ರೂಪಕದ ಮೂಲಕ ಹೇಳಿದೆ. ಅದನ್ನು ತಿಳಿದುಕೊಳ್ಳ. ಯಾವನ ಮರಣಕಾಲದಲ್ಲಿ ಅಗ್ನಿ ಉರಿಯುತ್ತದೋ, ಸೂರ್ಯ ಬೆಳಗುವನೋ, ಶುಕ್ಲಪಕ್ಷದ ಚಂದ್ರ ಪ್ರಕಾಶಿಸುತ್ತಿರುವನೋ, ಉತ್ತರಾಯಣದಲ್ಲಿನ ನಿರಭ್ರ—ಸುಂದರ ಆಕಾಶ ಹರಡಿದೆಯೋ, ಅವನು

ಬ್ರಹ್ಮದಲ್ಲಿ ವಿಲೀನವಾಗುತ್ತಾನೆ. ಯಾವನ್ನ ಮರಣಕಾಲದಲ್ಲಿ ಹೊಗೆ ಮುಸುಕಿರುವುದೋ, ಒಳಗೆ ಹೊರಗೆ ಕತ್ತಲೆ ಮುತ್ತಿರುವುದೋ, ಕೃಷ್ಣಪದ್ಬದ್ಧಂದ್ರ ಅತ್ಯಂತ ಶೈಳಣಾಗಿರುವನೋ, ದ್ವಾಷಾಯನದಲ್ಲಿನ ಅಭಾಬುಜಾಘಾದಿತ ಮಲಿನ ಆಕಾಶ ಹರಡಿದೆಯೋ, ಅವನು ಹುಟ್ಟು - ಸಾವಿನ ಪರಂಪರೆಗೆ ಮತ್ತೆ ಸಿಕ್ಕಿಬಿಳಿಳುತ್ತಾನೆ.

ಈ ದೂಪಕದಿಂದ ಎಷ್ಟೋ ಜನ ಗೊಂದಲಕ್ಕೆ ಸಿಕ್ಕಿಬಿಳಿಳುತ್ತಾದೆ. ಪುಣ್ಯಮರಣ ಬರಬೇಕೆಂಬ ಇಷ್ಟವಿದ್ದರೆ ಅಗ್ನಿ, ಸೂರ್ಯ, ಚಂದ್ರ, ಆಕಾಶ ಇತ್ಯಾದಿ ದೇವತೆಗಳ ಕೃಪೆ ಅಗತ್ಯ. ಕರ್ಮದ ಚಿಕ್ಕೆ ಅಗ್ನಿ. ಅದು ಯಜ್ಞದ ಕುರುಹು. ಕೊನೆಯ ಗಳಿಗೆಯಲ್ಲಿ ಯಜ್ಞದ ಜಪ್ತಲೆ ಉರಿಯು ತ್ವಿರಬೇಕು. “ಸತತವಾಗಿ ಕರ್ಮವ್ಯ ಮಾಡುವಾಗ ಮರಣ ಬಂದರೆ ಧನ್ಯ. ಏನನ್ನೋ ಓದುತ್ತಿದ್ದಾಗ, ಕರ್ಮ ಮಾಡುತ್ತಿದ್ದಾಗ ನನಗೆ ಸಾವು ಬಂದರೆ ಸಾಕು” ಎಂದು ನ್ಯಾಯಮೂರ್ತಿ ರಾನಡೆ ಹೇಳುತ್ತಿದ್ದರು. ಉರಿಯುವ ಅಗ್ನಿಯ ಅಧರ ಇದು. ಮರಣ ಕಾಲದಲ್ಲಿ ಕರ್ಮನಿರತನಾಗಿರುವುದೇ ಅಗ್ನಿಯ ಕೃಪೆ. ಕಡೆತನಕ ಬುದ್ಧಿಯ ಪ್ರಭಿ ಬೆಳಬೆಳಗುತ್ತಿರುವುದು ಸೂರ್ಯನ ಕೃಪೆ. ಮರಣ ಕಾಲದಲ್ಲಿ ಪವಿತ್ರಭಾವ ಬಲವತ್ತರವಾಗುವುದು ಚಂದ್ರ ಕೃಪೆ. ಮನದ ಭಾವನೆಯ ದೇವತೆ ಚಂದ್ರ. ಶುಕ್ಲಪದ್ಬದ್ಧ ಚಂದ್ರನಂತೆ ಮನಸ್ಸಿನಲ್ಲಿನ ಪ್ರೇಮ, ಭಕ್ತಿ, ಉತ್ಸಾಹ, ಪರೋಪಕಾರ, ದಯೆ ಇತ್ಯಾದಿ ಶುದ್ಧ ಭಾವನೆಗಳ ಪೂರ್ಣವಿಕಾಸ ಹೊಂದಬೇಕು. ಹೃದಯಾಕಾಶದಲ್ಲಿ ಆಸಕ್ತಿಯ ಮೋಡಗಳ ಅಭಾವವಿರುವುದು ಆಕಾಶದ ಕೃಪೆ. ಒಂದು ಸಲ ಮಹಾತ್ಮರು ಹೇಳಿದರು: “ಚರಬಿ, ಚರಬಿ ಎಂದು ಯಾವಾಗಲೂ ಹೇಳುತ್ತ ಬಂದೆ. ಅದು ಅತ್ಯಂತ ಪವಿತ್ರವೆಂದೆ. ಆದರೆ ಅಂತ್ಯಕಾಲದಲ್ಲಿ ಅದರ ವಾಸನೆಯೂ ಬೇಡ. ಯಾರು ನನಗೆ ಚರಬಿನನ್ನು ಸೂಚಿಸಿದನೋ, ಆತ ಅದರ ಚಂತೆ ವಹಿಸಲು ಸಮರ್ಥ. ಈಗ ಚರಬಿ ಎಷ್ಟೋ ಜನ ದೋಡ್ಡ ದೋಡ್ಡ ಮನಸ್ಯರ ಕೈಗೆ ಹೊಗಿದೆ. ಅದರ ಚಂತೆ ಬಿಟ್ಟು ಪರಮಾತ್ಮನನ್ನು ಭೇಟಿಮಾಡಲು ನಾನು ಸಿದ್ಧನಾಗಿರಬೇಕು.” ತಾತ್ಪರ್ಯವಿಷ್ಯಾ. ಹೃದಯದಲ್ಲಿ ಆಸಕ್ತಿಯ ಮೋಡಗಳಲ್ಲಿದರುವುದೇ ಉತ್ತರಾಯಣವಿದ್ದ ಹಾಗೆ.

ಕೊನೆಯ ಶ್ವಾಸೋಚ್ಛಾಪಸದವರೆಗೂ ಸೇವೆ ಸಲ್ಲಿಸಿ, ಭಾವನೆಗಳ ಬೆಳುದಿಂಗಳಲ್ಲಿ ಮಂದು, ಹೃದಯಾಕಾಶದಲ್ಲಿ ಕೊಂಡವೂ ಆಸಕ್ತಿ ಉಳಿಸಿಕೊಳ್ಳುದೆ, ಬುದ್ಧಿ ಸತೀಜವಾಗಿದ್ದು, ಸಾವಿನ ಘಟ್ಟಕ್ಕೆ ಬಂದು ಸೇರಿದವನು ಪರಮಾತ್ಮನಲ್ಲಿ ಲೀನವಾಗುತ್ತಾನೆ. ಇಂಥ ಪರಮ ಮಂಗಲವಾದ ಕೊನೆ ಬರಬೇಕಾದರೆ ಹಗಲಿರುಳೂ ದ್ವಾತ್ಮೀಯಿಂದ ಹೋರಾಡಬೇಕು. ಒಂದು ಹೃಣವೂ ಸಹ ಅಶುದ್ಧ ಸಂಸಾರ ಮನಸ್ಸಿನ ಮೇಲಿ ಮೂಡಕೂಡು. ಈಕ್ಕೆ ದೊರೆಯಲೆಂದು ಪರಮೀಶ್ವರನ ಪಾರಾಧನೆ ಮಾಡುತ್ತಿರಬೇಕು. ನಾಮಸ್ತರಣಿ, ತತ್ಪಸ್ತರಣಿ ಯಾವಾಗಲೂ ಮತ್ತೆ ಮತ್ತೆ ನಡೆದಿರಬೇಕು.

ಭಾನುವಾರ,  
೧೦-೪-೧೯೫೫.

## ಇಗ. ಪ್ರತ್ಯಕ್ಷ ಅನುಭವದ ವಿಧೆ

ನನ್ನ ಕಂಠ ನೋಯುತ್ತಿದೆ. ಇಂದು ನನ್ನ ಧ್ವನಿ ಕೇಳಿಸಿತ್ತೋ ಇಲ್ಲವೋ ಕೊಂಚ ಸಂದೀಕರಣೆ. ಈ ಸಂದರ್ಭದಲ್ಲಿ ಸಾಧುಚರಿತರಾದ ಹಿರಿಯ ಮಾಧವರಾವ ವೇಶ್ವಿಯವರ ಅಂತ್ಯಕಾಲದ ಕಡೆ ನೇನಪಾಗುತ್ತದೆ. ಆ ಮಹಾಪುರುಷ ಮರಣಶಯ್ಯೆಯ ಮೇಲಿದ್ದ. ವಿಪರೀತವಾಗಿ ಕಫದ ಬಾಧಿ. ಕಫವು ಅತಿಸಾರದಲ್ಲಿ ಕೊನೆಗಾಣವುದುಂಟು. ಮಾಧವರಾಯರು ಸೈದ್ಧನನ್ನ ಕುರಿತು “ನನ್ನ ಕಫನನ್ನ ಹೋಗಲಾಡಿಸಿ ಅತಿಸಾರವಾಗುವಂತೆ ಮಾಡಿ. ರಾಮನಾಮವನ್ನು ಚ್ಯಾರಿಸಲು ಬಾಯಾದರೂ ಬರುವಂತಾದಿತು” ಎಂದರು. ಇಂದು ನಾನು ಪರಮೇಶ್ವರನ ಪ್ರಾರ್ಥನೆ ಮಾಡುತ್ತಿದ್ದೆ. ‘ಧ್ವನಿ ಬಂದ ಹಾಗೆ ಮಾತನಾಡು’ ಎಂದು ಅಪ್ಪಣಿ ಕೊಟ್ಟು. ಇಲ್ಲಿ ನಾನು ಗೀತೆ ಹೇಳುತ್ತಿರುವುದು ಯಾರಿಗಾದರೂ ಉಪದೇಶ ಮಾಡಬೇಕೆಂಬ ಉದ್ದೇಶದಿಂದಲ್ಲ. ಲಾಭ ಮಾಡಿಕೊಳ್ಳಬಯಸುವವರಿಗೆ ಇದರಿಂದ ನಿಜವಾಗಿ ಲಾಭವಾದಿತು. ಆದರೆ ನಾ ಗೀತೆ ಹೇಳುತ್ತಿರುವುದು ಅದು ರಾಮನಾಮ ಎಂದು. ಗೀತೆ ಹೇಳುವಾಗ ನನಗೆ ಹರಿನಾಮದ ಭಾವ ಇರುತ್ತದೆ.

ಈಗ ನಾನು ಹೇಳಿದುದಕ್ಕೂ ಒಂಬತ್ತನೇ ಅಧ್ಯಾಯಕ್ಕೂ ಸಂಬಂಧ ಪುಂಟು. ಈ ಅಧ್ಯಾಯದಲ್ಲಿರುವುದು ಹರಿನಾಮದ ಅಪೂರ್ವ ಮಹಾತ್ಮೀಯ. ಈ ಅಧ್ಯಾಯವಿರುವುದು ಗೀತೆಯ ಮಧ್ಯದಲ್ಲಿ. ಇಡೀ ಮಹಾಭಾರತದ ಮಧ್ಯ ಗೀತೆ, ಗೀತೆಯ ಮಧ್ಯ ಒಂಬತ್ತನೆಯ ಅಧ್ಯಾಯ. ಅನೇಕ ಕಾರಣಗಳಿಂದ ಈ ಅಧ್ಯಾಯಕ್ಕೆ ಪಾವನತೆ ಬಂದಿದೆ. ಜಾಣನೇಶ್ವರರು ಸಮಾಧಿ ಹೋಗುವಾಗ ಈ ಅಧ್ಯಾಯವನ್ನು ಜಪಿಸುತ್ತ ಪ್ರಾಣಬಿಟ್ಟಿರಂತೆ. ಈ ಅಧ್ಯಾಯದ ಸ್ತುರಣ ಮಾತ್ರದಿಂದಲೇ ನನ್ನ ಹೃದಯ ತುಂಬಿ ಬರುತ್ತದೆ. ಕಣ್ಣಿನಲ್ಲಿ ನೀರೂರುತ್ತದೆ. ವ್ಯಾಸರು ಮಾಡಿದು ಎಂಥ ಉಪಕಾರ! ಕೇವಲ ಭರತವಿಂಡಕ್ಕೆ ಮಾತ್ರವಲ್ಲಿ ಇಡೀ ಮಾನವಜಾತಿಗೇ ಇದೊಂದು ಮಹೋಪಕಾರ. ಭಗವಂತ ಅಜುಫಿನಿಗೆ ಹೇಳಿದ ಅಪೂರ್ವ

ವಸ್ತುವನ್ನು ಶಬ್ದಗಳಿಂದ ವರ್ಣಿಸಲು ಅಸಾಧ್ಯವಾಗಿತ್ತು. ಆದರೆ ದಯಾ ಪ್ರೀರಿಕರಾಗಿ ವ್ಯಾನರು ಆ ವಸ್ತುವನ್ನು ಸಂಸ್ಕೃತದಲ್ಲಿ ಪ್ರಕಟಿಸೊಳಿಸಿದರು. ಗುಹ್ಯವಸ್ತುವಿಗೆ ವಾಣಿಯ ರೂಪ ಕೊಟ್ಟಿರು. ಈ ಅಧ್ಯಾಯದ ಆರಂಭದಲ್ಲೇ ಭಗವಂತ ಹೇಳಿದಾನೆ.

“ ರಾಜವಿದ್ಯಾ ರಾಜಗುಹ್ಯಂ ಜವಿತ್ರಮಿದಮುತ್ತಮುಂ ”

ಅಪೂರ್ವ ರಾಜವಿದ್ಯೆ ಇದು. ಇದು ಅನುಭವಿಸಬೇಕಾದುದು. ಭಗವಂತ ಆದಕ್ಕೆ ‘ಪ್ರತ್ಯಕ್ಷಾವಗಮಂ’ ಎಂದಿದಾನೆ. ಶಬ್ದಗಳಿಗೆ ಸಿಲುಕದ, ಪ್ರತ್ಯಕ್ಷ ಅನುಭವಕ್ಕೆ ಮಾತ್ರ ಸಿಲುಕುವ ವಿಷಯವನ್ನು ಈ ಅಧ್ಯಾಯದಲ್ಲಿ ಹೇಳಿದೆ. ಆದುದರಿಂದ ಆದಕ್ಕೊಂಡು ಅಪೂರ್ವ ಸಾಂದರ್ಭ ಬಂದಿದೆ.

‘ಸತ್ತನಂತರ ದೋರೆಯುವ ಸ್ವರ್ಗ, ಆದರ ಕತೆ ಇಲ್ಲೀತಕ್ಕೆ? ಸ್ವರ್ಗಕ್ಕೆ ಹೋಗುವರಾರು, ಯನುಪುರಕ್ಕೆ ಹೋಗುವರಾರು, ಯಾರು ಹೇಳಬಲ್ಲರು? ನಾಲ್ಕು ದಿನ ಇಲ್ಲಿರಬೇಕಾಗಿದೆ. ರಾಮನ ಗುಲಾಮ ನಾಗರುವುದರಲ್ಲಿಯೇ ನನಗೆ ಆನಂದ’—ಎಂದು ತುಲಸೀದಾನರು ಹೇಳುತ್ತಾರೆ.\* ರಾಮನ ಗುಲಾಮನಾಗಿರುವಲ್ಲಿ ದೋರೆಯುವ ಆನಂದವೇ ಈ ಅಧ್ಯಾಯದಲ್ಲಿದೆ. ಇದೇ ದೇಹದಲ್ಲಿ ಇದೇ ಕಣ್ಣಿನಿಂದ ಅನುಭವಿಸುವಂಥ ಫಲ, ಜೀವಿಸಿರುವಾಗಲೇ ಅನುಭವಕ್ಕೆ ಬರುವ ವಿಷಯ, ಈ ಅಧ್ಯಾಯದಲ್ಲಿದೆ. ಬೆಳ್ಳ ತಿನ್ನನಾಗ ಅದರ ಸವಿ ತಿಳಿಯುತ್ತದೆ. ಹಾಗೇ ರಾಮನ ಗುಲಾಮನಾಗಿರುವುದರ ಸವಿ ಇಲ್ಲಿದೆ. ಮತ್ತೆರ್ಲೋಕದ ಬಾಳಿನೊಳಗಳ ಸವಿಯನ್ನು ಪ್ರತ್ಯಕ್ಷ ಅನುಭವಕ್ಕೆ ತಂದುಕೊಡುವ ರಾಜವಿದ್ಯೆ ಈ ಅಧ್ಯಾಯದಲ್ಲಿದೆ. ಈ ರಾಜವಿದ್ಯೆ ರಹಸ್ಯವಾದುದು. ಆದೂ ಭಗವಂತ ಎಲ್ಲರಿಗಾಗಿ ಅದನ್ನು ಬಿಡಿಸಿ ಹೇಳಿದಾನೆ.

#### ೪೭. ಸುಲಭ ಮಾರ್ಗ

ಗೀತೆ ಯಾವ ಧರ್ಮದ ಸಾರವಾಗಿದೆಯೋ, ಆ ಧರ್ಮಕ್ಕೆ ವೈದಿಕ ಧರ್ಮವೇನ್ನುತ್ತಾರೆ. ವೇದಗಳಿಂದ ಹುಟ್ಟಿದ ಧರ್ಮ ಸ್ವೇದಿಕ ಧರ್ಮ.

\* ‘ಕೋಣಾನೀಕೇಽಿ ಜ್ಯೇಷ್ಠೇ ಜಮುಪುರಕ್ಕೊ ಸುರಸ್ವರ ಪರಾಥಾವಕೋ ತುಲಸಿಹಿ ಬಹುತ ಭರ್ಮೋ ಲಾಗತ ಜಗತ್ತಿವನ ರಾಮಗುಲಾಮಕೋ’

ಜಗತ್ತಿನ ಅತಿ ಪ್ರಚೀನ ನಾಹಿಕೆದಲ್ಲಿ ವೇದಗಳು ಅತಿವಾಚಿನವೆಂದು ಒಪ್ಪುತ್ತಾರೆ. ಎಂತಲೇ ಭಾವುಕರು ಅದನ್ನು ಅನಾದಿಯೆನ್ನುತ್ತಾರೆ. ಅಂತೇ ಪೂಜ್ಯವೆಂದು ತಿಳಿಯುತ್ತಾರೆ. ಇತಿಹಾಸದ ದೃಷ್ಟಿಯಿಂದಲೂ ವೇದ ನಮ್ಮ ಸಮಾಜದ ವಾಚಿನ ಭಾವನೆಗಳ ಅತಿ ಹಕ್ಕಿಯ ಚಿಕ್ಕೆ. ತಾನ್ಮಾಪಟ, ಶಿಲಾಲಿಪಿ, ನಾಣ್ಯ, ವಾತ್ರೆ, ಪಾಣಿಗಳ ಅವಶೇಷಗಳಿಗಿಂತಲೂ ಈ ಲಿಖಿತ ಸಾಧನ ಅತಿ ಮಹತ್ವದ್ದು. ಮೊದಲನೇ ಏತಿಹಾಸಿಕ ಆಧಾರ ವೆಂದರೆ ವೇದ. ಈ ವೇದದಲ್ಲಿ ಬೀಜರೂಪದಲ್ಲಿದ್ದ ಧರ್ಮ, ಗಿಡವಾಗಿ ಬೆಳೆದು ಕೊನೆಗೆ ಗೀತೆಯ ಮಥುರ ಫಲ ಕೊಟ್ಟಿತು. ಹಣ್ಣಿನ್ನು ಬಿಟ್ಟರೆ ನಾವು ಗಿಡದಲ್ಲಿ ತಿನ್ನುವುದಿನ್ನೇನು? ಗಿಡಕ್ಕೆ ಹಣ್ಣಿ ಬಿಟ್ಟಾಗ್ ಮಾತ್ರ ಅದು ತಿನ್ನು ಬುದ್ಧಿ ದೊರಕಿತು. ವೇದಧರ್ಮದ ಸಾರದ ಸಾರ ಎಂದರೇನೇ ಗೀತೆ.

ವಾಚಿನಕಾಲದಿಂದ ರೂಢಿವಾಗಿದ್ದ ಈ ವೇದಧರ್ಮದಲ್ಲಿ ಅನೇಕ ಯಜ್ಞ ಯಾಗ, ಕ್ರಿಯಾಕಲಾಪ, ತಪತ್ಯಾರ್ಥ, ನಾನಾ ಸಾಧನೆಗಳನ್ನು ಕುರಿತು ಹೇಳಿದೆ. ಈ ಎಲ್ಲ ಕರ್ಮಕಾಂಡ ನಿರುಪಯುಕ್ತವಾಗಿರಿದ್ದರೂ ಅವುಗಳಿಗೆ ಅಧಿಕಾರದ ಅಗತ್ಯವಿತ್ತು. ಎಲ್ಲರ ಕೈಗೂ ಅವು ಎಟಕುವಾತಿರೆ ಲಿಲ್ಲ. ಎತ್ತರವಾದ ಗಿಡದ ಮೇಲಿರುವ ತೆಂಗಿನಕಾಯಿಯನ್ನು ಹತ್ತಿ ತೆಗೆಯುವವರಾರು? ಅದರ ಸಿನ್ಹ ಸುಲಿಯುವವರಾರು? ಒಡೆಯುವವರಾರು? ನಮಗೇನೋ ವಿಶೇಷ ಹಸಿವು ಆದರೂ ಆ ಗಿಡದ ಮೇಲಿನ ಕಾಯಿ ಹೇಗೆ ಸಿಕ್ಕಬೇಕು? ಕೆಳಗಿನಿಂದ ಸಾನು ತೆಂಗಿನಕಾಯಿಯ ಕಡೆ ನೋಡುತ್ತೀನೆ. ಮೇಲಿನಿಂದ ಅದು ನನ್ನನ್ನು ನೋಡುತ್ತದೆ. ಇಷ್ಟರಿಂದ ಹೊಟ್ಟಿಯಲ್ಲಿನ ಉರಿ ಶಾಂತವಾಗುವುದುಂಟಿ? ಆ ತೆಂಗಿನಕಾಯಿಗೂ ನನಗೂ ಪ್ರಶ್ನಕ್ಕೆ ಭೇಟಿಯಾಗುವ ತನಕ ಎಲ್ಲಾ ವ್ಯಧ. ಈ ವೇದ ಗಳಲ್ಲಿನ ನಾನಾ ಕ್ರಿಯೆಗಳಲ್ಲಿ ಅತ್ಯಂತ ಸೂಕ್ಷ್ಮವಿಚಾರಗಳಿರಬಹುದು. ಸಾವಾಸ್ಯಜನಕ್ಕೆ ಅವು ತಿಳಿಯುವುದು ಹೇಗೆ? ವೇದಮಾರ್ಗವನ್ನು ಬಿಟ್ಟರೆ ನೋಕ್ಕುವಿಲ್ಲ. ಅದರೆ ವೇದಕ್ಕೆ ತಕ್ಕ ಅಧಿಕಾರವಲ್ಲ ಮುಂದೇನು? ಎಂತಲೇ ದಯಾಳು ಶರಣರು ಮುಂದೆ ಬಂದು ‘ಈ ವೇದಗಳನ್ನು ಕಡೆದು ರಸ ತೆಗೆಯೋಣ. ಸ್ವಲ್ಪದರಲ್ಲಿ ಅವುಗಳ ಸಾರವನ್ನು ತೆಗೆದು ಜಗತ್ತಿಗೆ ಹಂಚಿಯೋಣ’ ಎಂದರು. ತುಕಾರಾಮ ಮಹಾರಾಜರು ಹೇಳುತ್ತಾರೆ:

“ ನೇಡ ಅನೆಂತ ಹೇಳತು. ಅಥ ಇಷ್ಟೆ ಹೊಳೆಯಿತು ”\*  
 ಯಾವ ಅಥ ಅದು? ಹರಿನಾಮ. ಇದೇ ನೇಡಗಳ ನಾರ. ರಾಮ  
 ನಾಮದಿಂದ ಮೋಹಿತ. ಹೆಂಗಸರು, ಮಕ್ಕಳು, ಶೂದ್ರರು, ಅಜಾಳನಿಗಳು  
 ದುರ್ಭಲರು, ದೋಗಳು, ಅಂಗರೈನರು—ಲಲ್ಲಿರುಗೂ ಮೋಹಿತ ಸಾಧ್ಯ  
 ವಾಯಿತು. ನೇಡಗಳಲ್ಲಿ ಅಡಗಿದ ಮೋಹಿತವನ್ನು ಭಗವಂತ ರಾಜ  
 ಮಾರ್ಗದ ಮೇಲೆ ತಂದಿರಿಸಿದ. ಮೋಹಿತಕ್ಕ ಸಾದಾ ಸುಲಭೋವಾಯ.  
 ಸಾದಾ ಬದುಕು, ಸ್ವಧಮ್ರ ಕರ್ಮ, ಸೇವಾಕರ್ಮಗಳನ್ನು ಯಜ್ಞಮಂಯ  
 ಮಾಡಲಾಗದೆ? ಬೇರೆ ಯಜ್ಞ ಯಾಗಕೇಕೆ? ನಿತ್ಯದ ಸೇವಾಕರ್ಮವೇ  
 ಯಜ್ಞರೂಪವಾಗಲಿ. ಅದೇ ರಾಜಮಾರ್ಗ.

ಯಾನಸ್ಥಾಯ ನರೋ ರಾಜನಾ ನ ಪ್ರಮಾದ್ಯೇತ ಕರ್ಣಜಿತಾ ।  
 ಧಾವನ್ನಿಮಾಲ್ಯ ನಾ ನೇತ್ರೇ ನ ಸ್ವಲ್ಪೇನ್ನ ಪತೇದಿಹ ||

ಈ ದಾರಿಗುಂಟ ಕಣ್ಣ ಮುಚ್ಚಿ ಹೊರಟರೂ ಬೀಳಲಾರ. ಎರಡನೇ  
 ದಾರಿ ‘ಕ್ಷೂರಸ್ಯ ಧಾರಾ ನಿಶಿತಾ ದುರತ್ಯಯಾ’ ಎಂದಿದೆ. ಕತ್ತಿಯ ಧಾರೆ  
 ಯಂತೆ ವೈದಿಕ ಮಾರ್ಗ ಬಿಕ್ಕಬ್ರಾಹ್ಮದು. ರಾಮನ ಸೇವಕನಾಗಿರುವುದು  
 ಸುಲಭ. ಮೆಲ್ಲಮೆಲ್ಲನೇ ಎತ್ತರವನ್ನೇರಿಸುತ್ತ ರಸ್ತೆಯನ್ನು ಮೇಲಕೊಳ್ಳಬ್ಯಾಯ,  
 ಇಂಜಿನಿಯರು ನಮ್ಮನ್ನ ಶಿಖರಕ್ಕ ತಲಸಿಸುತ್ತಾನೆ. ನಾವು ಅಪ್ಯಾಂದು  
 ಎತ್ತರಕ್ಕೇರುತ್ತಿದೇವೇಬುದೂ ತಿಳಿದುಬರುವುದಿಲ್ಲ. ಆ ಇಂಜಿನಿಯರನ  
 ಆ ಕಾಶಲದ ಹಾಗೇ ಈ ರಾಜಮಾರ್ಗದ ವಿಚಾರ. ಈ ದಾರಿಯ  
 ಮೂಲಕ ಸಾಧಾರಣ ಕರ್ಮದಿಂದಲೇ ಪರಮಾತ್ಮನನ್ನೊಳಿಸಿಕೊಳ್ಳು  
 ಬಹುದು.

ಎಲ್ಲಿಯಾದರೂ ಅವಿತುಕೊಂಡಿದಾನೆಯೇ ಈ ಪರಮೇಶ್ವರ? ಗಿರಿ  
 ಕಂದರದಲ್ಲಿ, ನದಿಯಲ್ಲಿ, ಇಲ್ಲವೆ ಸ್ವರ್ಗದಲ್ಲಿ—ಲಲ್ಲಾದರೂ ಅಡಗಿ  
 ಕುಳಿತಿದಾನೆಯೇ? ವಜ್ರ ರತ್ನ ಬೆಳ್ಳಿ ಬಂಗಾರ ಪೃಥ್ವೀಯ ಗಭದಲ್ಲಿ  
 ಅಡಗಿರುತ್ತವೆ. ಮುತ್ತು ಹನಳ ಸಮುದ್ರದಲ್ಲಿ ಅವಿತಿರುತ್ತದೆ. ಹೀಗೆ  
 ಈ ಪರಮೇಶ್ವರರೂಪದ ರತ್ನ ಲಲ್ಲಾದರೂ ಅಡಗಿದೆಯೇ? ಲಲ್ಲಾದರೂ

\* ವೇದ ಅನೆಂತ ಚೋಳಲಾ | ಅಥ ಇತುಕಾ ಚಿ ಸಾಧಲಾ ||

ಅಗೆದು ಪರಮೇಶ್ವರನನ್ನು ತೆಗೆಯಬೇಕಾಗಿದೆಯೇ? ಇದಿರಿನಲ್ಲೋ ಇದಾನೆ ದೇವರು! ಎಲ್ಲೆಲ್ಲಾ ನಿಂತಿದಾನೆ. ಈ ಅಶೀಲ ಜಗತ್ತಿಲ್ಲ ದೇವರದೇ ಮೂರ್ತಿ. ಈ ಎಲ್ಲಾ ಜನರೂ ದೇವರ ಮೂರ್ತಿಯೇ. ಭಗವಂತ ಹೇಳುತ್ತಾನೆ—‘ಈ ಮಾನವ ರೂಪದಿಂದ ಪ್ರಕಟಿಸಾದ ಹರಿಮೂರ್ತಿಯ ಅವಮಾನ ಮಾಡಬೇಡವೋ! ’ ಈ ಚರಾಚರದಲ್ಲಿಲಾ ಈಶ್ವರನೇ ಪ್ರಕಟ ವಾಗಿದಾನೆ. ಆತನನ್ನ ಶೋಧಿಸಲು ಕೃತ್ರಿಮ ಉಪಾಯವೇಕೆ? ತೀರ ಸುಲಭೋಪಾಯವೊಂದಿದೆ. ನೀವು ಮಾಡುವ ಸೇವೆಗೆ ರಾಮನನ್ನು ಜೋಡಿಸಿದರೆ ಸಾಕು. ರಾಮನ ಸೇವಕರಾಗಿ. ಆ ಕರಿಣ ವೇದ ಮಾರ್ಗ, ಆ ಯಜ್ಞ, ಆ ನಾಮಕಾ, ಆ ಸ್ವಧಾ, ಆ ಶ್ರಾದ್ಧ, ಆ ತಪಸ್ಯಾ—ಎಲ್ಲವೂ ಹೋಕ್ಕುಕ್ಕೆ ಸಾಗಿಸಿಕೊಂಡೊಯ್ದಿತು. ಅಧಿಕಾರಿ, ಅನಧಿಕಾರಿ ಎಂಬ ಗೊಂದಲ ಮಾತ್ರ ಇದ್ದದ್ದೇ. ನಿಮಗೆ ಬೇಡವೇ ಬೇಡ. ನೀವು ಮಾಡುವುದೆಲ್ಲ ಪರಮೇಶ್ವರನಿಗಿರ್ಬಿತವಾಗಲಿ. ನಿಮ್ಮ ಪ್ರತಿಯೊಂದು ಕೃತಿಗೂ ಅವನ ಸಂಬಂಧವಿರಲಿ. ಒಂಬತ್ತನೇ ಅಧ್ಯಾತ್ಮಯದ ಹೇಳಿಕೆ ಇದು. ಎಂತಲೇ ಅದು ಭಕ್ತರಿಗೆ ತುಂಬಾ ಸ್ತ್ರಿಯ.

### ಉಳಿ. ಅಧಿಕಾರ ಭೇದದ ಗೊಂದಲವಿಲ್ಲ

ಕೃಷ್ಣನ ಬಾಳಿನಲ್ಲಿಲ್ಲ ಅತ್ಯಂತ ಮಥುರ ಅವನ ಬಾಲ್ಯ. ವಿಶೇಷ ಉಪಾಸನೆ ಬಾಲಕೃಷ್ಣನದೇ. ದನಗಾಹಿಗಳೊಂದಿಗೆ ಆತ ದನ ಕಾಯಲು ಹೋಗುತ್ತಿದ್ದ. ಅವರೊಂದಿಗೆ ಉಂಟ ಮಾಡುತ್ತಿದ್ದ. ನಗುತ್ತಿದ್ದ, ನಲಿಯುತ್ತಿದ್ದ. ಗೋವಳರು ಇಂದ್ರನ ಪೂಜೆಗೆ ಹೋರಬಾಗ ಆತ ‘ಇಂದ್ರನನ್ನ ಸೋಡಿದಿರಾ ಯಾರಾದರೂ? ಅವನದೇನು ಬಂತು ಉಪಕಾರ? ಎದುರಿಗೆ ಕಾಣುತ್ತಿರುವ ಈ ಗೋವಧನ ಪರ್ವತದಲ್ಲಿ ಆಕಳು ಮೇರುತ್ತವೆ. ಅಲ್ಲಿಂದಲೇ ಹೋಕಿ ಹರಿಯುತ್ತದೆ. ಅದನ್ನು ಪೂಜಿಸಿ ಎಂದು ಬೋಧಿಸುತ್ತಿದ್ದ. ಜೊತೆಗೆ ಆಡಿದ ಗೋಪಾಲಕರಿಗೆ, ಮಾತನಾಡಿದ ಗೋಪಿಯರಿಗೆ, ಆತ ಮೋಕ್ಷದ ದಾರಿ ತೆಗೆದು ತೋರಿಸಿದ. ಕೃಷ್ಣಪರಮಾತ್ಮ ಅನುಭವದಿಂದ ತೋರಿಸಿದ. ಸರಳ ಮಾರ್ಗ ಇದು. ಬಾಲ್ಯದಲ್ಲಿ ಅವನಿಗ ಹನುಗಳ ಸಹವಾಸ. ಪ್ರಾಥಮಿಕಸ್ವಾಸಲ್ಲಿ ಕುದುರೆಗಳ

ಸಂಬಂಧ. ಮುರಲೀನಾದ ಕೇಳಿಸುತ್ತೆಲೂ ಹಂಸಗಳು ವೈ ಮರೆಯು ತ್ವಿದ್ದವು. ತಮ್ಮಿಬೆನ್ನು ಮೇಲೆ ಕೃಷ್ಣನ ಕೈ ಬೀಳುತ್ತೆಲೂ ಕುದುರೆಗಳಿಗೆ ಸ್ಥಾತ್ರಿ. ಆ ಹನು, ಆ ಕುದುರೆ ಎಲ್ಲವೂ ಕೃಷ್ಣ ಮಯವಾಗುತ್ತಿದ್ದವು. ‘ಪಾಪರೋನಿ’ ಎನ್ನುವ ಆ ಪಶುಗಳಿಗೂ ಮೋಕ್ಷ ಬರುತ್ತಿತ್ತು. ಮನುಷ್ಯನಿಗೆ ಮಾತ್ರವಲ್ಲ; ಪಶುಪತ್ತಿಗಳಿಗೂ ಮೋಕ್ಷದ ಅಧಿಕಾರ ವಿದೆಯೆಂಬುದನ್ನು ಶ್ರೀ ಕೃಷ್ಣ ಸ್ವಷ್ಟಗೊಳಿಸಿದಾಗೆ. ತನ್ನ ಬಾಳಿನಲ್ಲಿ ಆತ ಅದನ್ನು ನುಭವಿಸಿದ.

ಭಗವಾತನ ಅನುಭವ ಹೇಗೋ ಹಾಗೇ ವಾಯಸರದೂ ಇಬ್ಬರದೂ ಏಕರೂಪ. ಇಬ್ಬರ ಬಾಳಿನ ಸಾರವೂ ಒಂದೇ. ವಿದ್ವತ್ತು, ಕರ್ಮ ಕಲಾಸ, ಇವನ್ನು ವಲಂಬಿಸಿಲ್ಲ ಮೋಕ್ಷ ಅದಕ್ಕೆ ಸಾದಾ, ಸರಳ ಭಕ್ತಿ ಸಾಕು. ಮುಗ್ಧ ಭಾವಿಕ ಸ್ತ್ರೀಯರು ನಾ ತಾ ಎನ್ನುವ ಜಾಳನಿಗಳನ್ನು ಮಿಂದಿರಿಸಿ ಮುಂದೆ ಹೋಗಿದಾರೆ. ಪವಿತ್ರ ಮನಮ್ಮು, ಮುಗ್ಧ ಶುದ್ಧಭಾವ; ಇಷ್ಟಾದರೆ ಮೋಕ್ಷ ಏನೂ ಕಷ್ಟವಲ್ಲ. ಮಹಾಭಾರತದಲ್ಲಿ ಜನಕ ಸುಲಭಾ ಸಂವಾದ ಎಂಬ ಪ್ರಕರಣವಿದೆ. ಜಾಳನಕಾಳಿ ಜನಕರಾಜ ಬಬ್ಬ ಸ್ತ್ರೀಯ ಬಳಿ ಹೋದ ಪ್ರಸಂಗವನ್ನು ವಾಯಸರು ಚಿತ್ರಿಸಿದಾರೆ. ಸ್ತ್ರೀಯರಿಗೆ ವೇದಗಳ ಅಧಿಕಾರವುಂಟೋ ಇಲ್ಲವೋ ಎಂದು ನೀವು ಚರ್ಚಿಸುತ್ತೆ ಕೂತಿರಿ. ಮಹಾಭಾರತದಲ್ಲಿನ ಸುಲಭಾ ಪ್ರತ್ಯಕ್ಷಬಾಗಿ ಜನಕನಿಗೆ ಬ್ರಹ್ಮವಿಫ್ಯೇ ಹೇಳಿಕೊಡುತ್ತಿದ್ದಾರೆ. ಸಾಧಾರಣ ಸ್ತ್ರೀ ಆಕೆ. ಜನಕನೋ ಸಮಾರ್ಪಿ, ವಿದ್ಯಾಸಂಪನ್ನು. ಆದರೂ ಮಹಾಜಾಳನಿ. ಜನಕನ ಬಳಿ ಮೋಕ್ಷವಿಲ್ಲ. ಅದಕ್ಕಾಗಿ ಆತನನ್ನು ಸುಲಭಿಯ ಕಾಲುಹಿಡಿಯಲು ಹಚ್ಚಿದಾರೆ ವಾಯಸರು. ಆ ತುಲಃಧಾರ ವೈಶ್ಯನೂ ಹಾಗೇ. ಜಾಜಲಿ ಬ್ರಹ್ಮಣಾ ಆತನ ಹತ್ತಿರ ಜಾಳನಕಾಳಿ ಬರುತ್ತಾನೆ. ‘ದಂಡಿಗೆಯನ್ನು ಸರಳವಾಗಿದುವುದರಲೇ ನನ್ನ ಜಾಳನವೆಲ್ಲಾ’ ಎನ್ನು ತ್ವಾನೆ ತುಲಾಧಾರ. ಆ ಬೇಡನ ಕತೆಯೂ ಹೀಗೇ. ಆತ ಕಟುಕ. ಪಶುಗಳನ್ನು ಕಡಿದು ಸಮಾಜಸೇವೆ ಮಾಡುತ್ತಿದ್ದ. ಅಹಂಕಾರಿಯಾದ ತಪಸ್ಯಿಯೋಬ್ಬನನ್ನು ಅವನ ಗುರು ಈ ಬೇಡನ ಕಡೆ ಕಳುಹಿಸಿದ. ಕಟುಕನೇನು ಜಾಳನ ಕೊಟ್ಟಾನು? ಬ್ರಹ್ಮಣನಿಗೆ ಆಶ್ಚರ್ಯ. ಆತ ಬೇಡನ ಬಳಿ ಬಂದ. ಬೇಡನೇನು ಮಾಡುತ್ತಿದ್ದ? ಮಾಂಸವನ್ನು

ಕತ್ತರಿಸುತ್ತಿದ್ದ, ಹೊಳೆಯುತ್ತಿದ್ದ, ಬರೆಸಿ ಮಾರಾಟಕ್ಕಿಡುತ್ತಿದ್ದ. ‘ನನ್ನ ಈ ಕರ್ಮವನ್ನು ನಾಧ್ಯವಿದ್ದ ಮಟ್ಟಿಗೂ ಧರ್ಮವಯಮಾಡಲು ಯಶ್ವಿನು ತ್ವೀನೆ ನಾಧ್ಯವಾದಮಟ್ಟಿಗೂ ನನ್ನ ಆತ್ಮನ್ನು ಈ ಕರ್ಮದಲ್ಲಿ ಹೊಡಗಿಸಿ ತಂದಿತಾಯಿಗಳ ಸೇವೆ ಮಾಡುತ್ತೀನೆ’ ಎಂದು ಆ ಬೇಡ ಬ್ರಹ್ಮಣಿಗೆ ಹೇಳಿದ. ಈ ಬೇಡನ ರೂಪದಲ್ಲಿ ವ್ಯಾನರು ಆದರ್ಥ ಮೂರ್ತಿಯೊಂದನ್ನು ನಿಲ್ಲಿಸಿದಾರೆ.

ಲಲ್ಲಿಗೂ ಹೋಕ್ಕೆ ತೆರೆದಿದೆಯೆಂಬುದು ಸ್ವಪ್ಷಾಗಲೆಂದೇ ಮಹಾ ಭಾರತದಭ್ರಾ ಈ ಸ್ತ್ರೀಯರ, ಪ್ರೇಶ್ಯರ, ಶಾಪುರ ಕತೆ ಬಂದಿರುವುದು. ಆ ಕತೆಯ ತತ್ವವನ್ನು ಈ ಬಂಬತ್ತನೇ ಅಧ್ಯಾಯದಲ್ಲಿ ಹೇಳಿದೆ. ಆದರೆ ಮೇಲೆ ಮುದ್ರೆ ಬಿದ್ದಿದೆ ಇಲ್ಲ. ರಾಮನ ಸೇವಕನಾಗಿರುವಲ್ಲಿ ಇರುವ ಅನಂದವೇ ಆ ಬೇಡನ ಬಾಳಿನಲ್ಲಿ ಇದೆ. ತುಕಾರಾಮ ಮಹಾರಾಜರು ಅಹಿಂಸಕರು. ಆದರೂ ಕಟ್ಟಿಕ ಸಜನ ಕಟ್ಟಿಕನ ಕೆಲನ ಮಾಡಿಯೂ ಹೋಕ್ಕೆ ಸಂಪಾದಿಸಿದುದನ್ನು ಅವರು ತುಂಬಾ ಕೌಶಲ್ಯಕದಿಂದ ವರ್ಣಿಸಿದಾರೆ. ‘ಪಶುಗಳ ಕೊಲೆ ಮಾಡುವವರಿಗೆ ಏನು ಗತಿ?’ ಎಂಬುದನ್ನು ಅವರೇ ಬೇರೆ ಕಡೆ ಹೇಳಿದಾರೆ. ಆದರೂ—

“ಸಜನ ಕಟ್ಟಿಕ ಮಾರಿದ ಮಾಂಸ”\*

ಎಂಬ ಚರೆಣ ಬರೆದು ಸಜನ ಕಟ್ಟಿಕ ಭಗವಂತನಿಗೆ ನೇರವಾಗುವನೇಂದು ವರ್ಣಿಸಿದಾರೆ. ನರಸೀ ಮೆಹತಾನ ಹುಂಡಿ ನಡಿಸಿಕೊಡುವ, ನಾಧರಿಗೆ ಕಾವಡಿ ಹೊತ್ತು ತರುತ್ತಿದ್ದ, ದಾಮಾಚಿಗಾಗಿ ಹೊಲೆಯವನಾಗುವ, ಮಹಾರಾಷ್ಟ್ರದ ಮೇಚ್ಚಿನ ಜನಾಭಾಯಿಗೆ ಬೀಸುವುದರಲ್ಲಿ ಕಟ್ಟುವುದರಲ್ಲಿ ನೇರವಾಗುವ ಭಗವಂತ, ಸಜನ ಕಟ್ಟಿಕನಿಗೂ ಸಹ ಅಂಥ ಪ್ರೇಮದಿಂದಲೇ ಸಹಾಯ ಮಾಡುತ್ತಿದ್ದನೇಂದು ತುಕಾರಾಮರು ಹೇಳಿದಾರೆ. ಸಾರಾಂಶ ವಿಷ್ಣು: ಎಲ್ಲ ಕೃತ್ಯಗಳಿಗೂ ಪರಮೇಶ್ವರನ ಸಂಬಂಧವನ್ನು ಜೋಡಿಸಬೇಕು. ಸ್ವರ್ಜಭೂತ ಪವಿತ್ರವೂ ಸೇವಾಮಯವೂ ಆಗಿದ್ದರೆ ಆಯಿತು. ಆ ಕರ್ಮ ಯಜ್ಞರೂಪಿಯೇ.

\* ಸಜನ ಕ್ಷಾಯಾ ವಿಕೊಂಳಾಗೇ ಮಾಂಸ.

### ಉಳಿ. ಕರ್ಮಫಲ ದೇವರಿಗೆ ಸೈವೇದ್ಯ

ಒಂಬತ್ತನೇ ಅಧ್ಯಾಯದಲ್ಲಿ ಇದೇ ವಿಶೇಷ ವಿಚಾರವಿದೆ. ಕರ್ಮ ಯೋಗ, ಭಕ್ತಿಯೋಗಗಳ ಮಧುರ ಮಿಲನ. ಕರ್ಮಮಾಡಿಯೂ ಫಲದ ತಾಜಗಮಾಡುವುದು ಕರ್ಮಯೋಗ. ಫಲದ ವಾಸನೆಯಲ್ಲಂತೆ ಕಾಶಲದಿಂದ ಕರ್ಮ ಮಾಡಬೇಕು. ಇದು ಅಖಯೋಡಾ ಗಿಡ ನೆಟ್ಟುತ್ತೇ. ಅಂತಹ ವರ್ಣದ ಮೇಲೆ ಅದು ಹಣ್ಣು ಬಿಡುತ್ತದೆ. ನಮ್ಮ ಜೀವನದಲ್ಲಿ ಆ ಹಣ್ಣು ಸಿಗದೆಯೆ ಹೋದಿತು. ಆದರೂ ಗಿಡ ನೆಡು—ಅಕ್ಷರೆಯಿಂದ ನೀರಿರೆ, ಗಿಡ ನೆಡು, ಹಣ್ಣಿನಾಸೆ ಬಿಡು—ಇದು ಕರ್ಮಯೋಗ. ಭಕ್ತಿಯೋಗವೆಂದರೇನು? ಭಾವಪೂರ್ವಕ ಈಶ್ವರನೊಂದಿಗೆ ಒಂದುಗೂಡುವುದು ಭಕ್ತಿ. ಕರ್ಮಯೋಗ, ಭಕ್ತಿಯೋಗಗಳು ಒಂದೆಡೆ ಸೇರುವುದು ರಾಜಯೋಗ. ಇದು ನನ್ನ ವಾಚಿಷ್ಠಿ.

ಕರ್ಮಮಾಡಿದರೆ ಒಂದ ಫಲವನ್ನು ಎಸೆಯುವಂತಿಲ್ಲ. ಅದನ್ನು ದೇವರಿಗೆಸಿನುವುದು. ಫಲವನ್ನು ಎಸೆದುಬಿಡಿ ಎಂದರೆ ಅದನ್ನು ನಿಷೇಧಿಸಿದಂತಾಯಿತು. ಅವರಣದಲ್ಲಿ ಹಾಗಾಗದು. ಈ ವ್ಯವಸ್ಥೆ ಆಗಿ ಸುಂದರವಾದುದು. ಅದರಲ್ಲಿನ ಸೋಗು ಅಪೂರ್ವವಾದುದು. ಫಲವನ್ನು ತ್ಯಜಿಸಬೇಕು ಎಂದರೆ ಅದನ್ನು ತೆಗೆದುಕೊಳ್ಳುವವರಾರೂ ಇಲ್ಲ ಎಂದು ಅಧಿವಲ್ಲ. ಯಾರಾದರೂ ಅದನ್ನು ತೆಗೆದುಕೊಳ್ಳುತ್ತಕ್ಕವರೇ. ಅಂಥವರು ಯೋಗ್ಯರೂ, ಅಯೋಗ್ಯರೂ ಎಂಬ ಪ್ರಶ್ನೆ ಬರಬಹುದು. ಯಾರೋ ಭಿಕ್ಷುಕನನ್ನು ಕಂಡರೆ, 'ಏನಯ್ಯಾ, ಇವು ಧಾಂಡಿಗನಾಗಿ ಭಿಕ್ಷೆಬೀಡಲು ನಿನಗೇನು ಕೇಡು? ಹೋಗು' ಎನ್ನುತ್ತೇನೇ. ಆತ ಭಿಕ್ಷೆ ಬೇಡುವುದು ಯೋಗ್ಯವಾದುದೋ ಹೇಗೆ ಎಂದು ಯೋಚಿಸುತ್ತೇನೇ. ಆ ಬಡವಾಯಿ ನಾಃಿಕೆಯಿಂದ ಹೊರಂಟುಹೋಗುತ್ತಾನೆ. ನಮ್ಮಲ್ಲಿ ಸಕಾನುಭೂತಿಗೆ ಪೂರ್ಣ ಅಭಾವ. ಆ ಭಿಕ್ಷುಕನ ಯೋಗ್ಯತೆ ನಮಗೇನು ತಿಳಿದಿತು? ಚಿಕ್ಕವನಾಗಿದ್ದಾಗ ತಾಯಿಯ ಬಳಿ ಇಂಥ ಶಂಕೆಯನ್ನೆ ನಾನು ತೋರಿಸಿದ್ದೀ, ಆಕೆಯ ಉತ್ತರವನ್ನು ನನ್ನ ಕಿವಿಯಲ್ಲಿ ದುಮುದುಮಿಸುತ್ತೀದೆ.

“ ಈ ಭಿಕಾರಿ ಸೋಧಲು ಗಟ್ಟಿಮುಟ್ಟಾಗಿದಾನೆ. ಈತನಿಗೆ ಭಿಕ್ಕೆ ನೀಡಿದರೆ ಅವನ ಚಟ್ಟ, ಸೋಮಾರಿತನ ಹೆಚ್ಚೀತು ” ಎಂದು ನಾ ಹೇಳಿದ್ದೆ. ಗೀತೆಯಲ್ಲಿನ ‘ ದೇಶೀ ಕಾಲೀಚ ವಾತ್ರೀಚ ’ ಎಂಬ ಶ್ಲೋಕವನ್ನು ಅಂದು ತೋರಿಸಿದ್ದೆ. ಅದಕ್ಕೆ ತಾಯಿ “ ಈಗ ಭಿಕ್ಕೆಗೆ ಬಂದವನು ಪರಮಾತ್ಮ. ಇನ್ನು ಪಾತ್ರಾತ್ಮತೀಯ ವಿಚಾರ ಮಾಡು. ಭಗವಂತನು ಅಪಾತ್ರನೇ? ಪಾತ್ರಾಪಾತ್ರತೀಯ ವಿಚಾರಮಾಡಲು ನಿನಗಾಗಲಿ ನನಗಾಗಲಿ ಏನು ಅಧಿಕಾರ? ಹೆಚ್ಚು ವಿಚಾರ ಮಾಡುವ ಅಗತ್ಯವೇ ನನಗಿಲ್ಲ. ನನಗೆ ಆತನೇ ಭಗವಂತ ” ಎಂದರು. ಆಕೆಯಾಗಿ ಆ ಉತ್ತರಕ್ಕಿಂತ ಸರಿಯಾದ ಉತ್ತರ ನನಗಿನ್ನೂ ದೊರೆತಿಲ್ಲ.

ಇನ್ನೊಬ್ಬನಿಗೆ ಉಟ್ಟ ಹಾಕುವಾಗ ಆತನ ಪಾತ್ರಾಪಾತ್ರತೀಯ ವಿಚಾರ ಬರುತ್ತದೆ. ನನ್ನ ಗಂಟಲಲ್ಲಿ ಅನ್ನ ತುರುಕೆಕೊಳ್ಳುವಾಗ ನನಗಾದರೂ ಅಧಿಕಾರವುಂಟೇ ಎಂಬ ವಿಚಾರ ಏಕೆ ಬರುವುದಿಲ್ಲ? ನಮ್ಮ ಬಾಗಿಲಿಗೆ ಬಂದಾತ ಅಭಿವೃದ್ಧಿ ಭಿಕಾರಿ ಎಂದು ತಿಳಿಯುವುದೇ? ನಾವು ಯಾರಿಗೆ ಕೊಡುತ್ತೀರ್ವೋ ಆತನನ್ನು ದೇವರೆಂದೇ ತಿಳಿಯಬೇಕು. “ ನಿನ್ನ ಕರ್ಮದ ಫಲವನ್ನು ಯಾರಾದರೂ ಉಣಿ ಲೇಬೇಕೆಲ್ಲವೇ. ಮೊದಲೇ ಅದನ್ನು ದೇವರಿಗೆ ಅರ್ಪಿಸಿಬಿಡು ” ಎಂದು ಹೇಳುವುದು ರಾಜಯೋಗ. ಅದು ಒಳೆಯ ಸ್ಥಳ ತೋರಿಸುತ್ತದೆ. ಫಲವನ್ನು ಶ್ರಜಿಸುವ ನಿಷೇಧಾತ್ಮಕ ಕರ್ಮವೂ ಇಲ್ಲ. ಭಗವಂತನಿಗೆ ಅರ್ವಣಿಯಾಗುವುದರಿಂದ ಪಾತ್ರಾಪಾತ್ರತೀಯ ಪ್ರಶ್ನೆಯೂ ಇಲ್ಲ. ಭಗವಂತನಿಗೆ ಕೊಟ್ಟ ದಾನ ಸರ್ವದಾ ಶುದ್ಧವೇ. ನಿನ್ನ ಕರ್ಮದಲ್ಲಿ ದೋಷವಿದ್ದರೂ ಸಹ ಅದು ಆತನ ಕೈಗೆ ಹೊಗುತ್ತಲೇ ಸವಿತ್ರಾಗುತ್ತದೆ. ದೋಷವನ್ನು ದೂರಗೊಳಿಸಲು ನಾವು ಎಷ್ಟೇ ಪ್ರಯತ್ನಿಸಲಿ ಅದು ಉಳಿಯುತ್ತದೆ. ಆದರೂ ನಾಧ್ಯವಿದ್ದ ಮಟ್ಟಿಗೂ ಶುದ್ಧವಾಗಿ ಕರ್ಮ ಮಾಡಬೇಕು. ಬುದ್ಧಿ ಪರಮಾತ್ಮ ಕೊಟ್ಟ ಬಳ್ಳವಳಿ. ಅದನ್ನು ಸಾಧ್ಯವಿದ್ದ ಮಟ್ಟಿಗೂ ಶುದ್ಧವಾಗಿ ಉಪಯೋಗಿಸುವುದು ನಮ್ಮ ಕರ್ತವ್ಯ. ಅದಕ್ಕೆ ತಪ್ಪಿ ನಡೆದರೆ ಅಪರಾಧವಾದಿತು. ಅಂತೇ ಪಾತ್ರಾಪಾತ್ರ ವಿವೇಕ ಅಗತ್ಯ. ಭಗವತ್ಸ್ವರೂಪ ಎಂದರೆ ಆ ವಿವೇಕ ಸುಲಭವಾದಿತು.

ಫಲದ ವಿನಿಯೋಗ, ಚಿತ್ತಶುದ್ಧಿಗೆ ದಾರಿಯಾಗಬೇಕು. ಯಾವ ಕಾರ್ಯ ಹೇಗೆ ಆಗುತ್ತದೇರೇ ಹಾಗೇ ಅದನ್ನು ಭಗವಂತನಿಗೆ ನೀಡು ಪ್ರಕ್ರಿಯೆ ಕ್ರಿಯೆ ನಡೆಯುತ್ತಿದ್ದ ಹಾಗೇ ಅದನ್ನು ದೇವರಿಗಸ್ಸಿ ಮನಸ್ಸಿನ ಪುಸ್ತಿ ದೊರಕಿಸಬೇಕು. ಫಲವನ್ನು ತ್ಯಜಿಸಬೇಕಾಗಿಲ್ಲ; ದೇವರಿಗಸ್ಸಿನ ಬೇಕು. ಆದುದರಿಂದ ಮನಸ್ಸಿನಲ್ಲಿ ಹುಟ್ಟುವ ಕಾಮಕೋಧಗಳನ್ನು ದೇವರಿಗೇ ಅಸ್ಸಿ ಮುಕ್ತರಾಗಬೇಕು.

ಕಾಮ ಕೌರ್ಯಾಧವೇನ್ನು ।  
ಹಹಿವೆ ನಕಿಗೆ ವಿನ್ನು ॥ \*

ಸಂಯಮಾಗ್ನಿಯಲ್ಲಿ ಹಾಕಿ ಸುಜಬೀಕಾದುದೇನೂ ಇಲ್ಲ. ಒದನೆಯಿ ಚಟ್ಟನೇ ಅಸ್ಸಿಸಬೇಕು. ಅದಕ್ಕಾಗಿ ಕುಸ್ತಿ ಬೇಕಾಗಿಲ್ಲ.

ಹಾಲುಕ್ಕುರೆಗೇ ಗುಣ ।  
ಬೇವಿನ್ನೇ ಇಕ್ಕೆ ಒಣ ? ॥ †

ಇಂದ್ರಿಯಗಳೂ ನಾಧನೆಗಳೇ. ಅವನ್ನು ಶಕ್ತರನಿಗಸಿಸು. ಕಿವಿ ಸ್ವಾಧಿನೆದಲ್ಲಿರುವುದು ಕಷ್ಟ. ಹಾಗೆಂದು ಕೇಳುವುದನ್ನೇ ಬಿಡುವುದುಂಟೇ? ಕೇಳಿದೂ ಹರಿಕಢಿಯನ್ನೇ ಕೇಳಿ. ಕೇಳಿದಿರುವುದು ಕಷ್ಟ. ಕೇಳುವ ವಿಷಯ ಹರಿಕಢಿಯಾದರೆ ಕಿವಿಯ ಉಪಯೋಗ ಹೆಚ್ಚು ಸುಲಭ, ಮಥುರ, ಹಿತಕಾರಿ. ರಾಮನಿಗೆ ನಿಮ್ಮ ಕಿವಿ ಕೊಡಿ. ನಾಲಗೆಯಿಂದ ರಾಮನಾಮ ಹೇಳಿ. ಇಂದ್ರಿಯಗಳೇನೂ ಶತ್ರುಗಳಲ್ಲ; ಒಕ್ಕೆಯವೇ. ಅವುಗಳ ಶಕ್ತಿಯೂ ದೊಡ್ಡದು. ಪ್ರತಿಯೊಂದು ಇಂದ್ರಿಯವನ್ನೂ ಶಕ್ತರಾರ್ವಣ ಬುದ್ಧಿಯಿಂದ ಉಪಯೋಗಿಸುವುದು ರಾಜಮಾರ್ಗ. ಇದೇ ರಾಜಯೋಗ.

### ಉಜ, ವಿಶಿಷ್ಟ ಕ್ರಿಯೆಗಾಗಿ ಆಗ್ರಹ ಬೇಡ

ಕೆಲವೊಂದು ಕ್ರಿಯೆಗಳನ್ನು ಮಾತ್ರ ದೇವರಿಗಸ್ಸಿಸಬೇಕೆಂದೇನೂ ಇಲ್ಲ. ಎಲ್ಲ ಕರ್ಮ ಜಾತಿಗಳನ್ನೂ ಅವನಿಗಸಿಸಿ. ಶಬರಿಯ ಆ ಬೋರೇ ಹೆಣ್ಣು! ರಾಮ ಅವುಗಳನ್ನೇ ಸ್ವಿಕರಿಸಿದ. ಪರಮೇಶ್ವರ ಪೂಜೆಗಾಗಿ ಗವಿಗೆ ಹೋಗಬೇಕಾಗಿಲ್ಲ. ಎಲ್ಲ ಯಾವ ಕರ್ಮ ಮಾಡುತ್ತಿದ್ದೀರೋ

\* “ ಕಾಮ ಕೌರ್ಯಾಧ ಆಮ್ಲಾ ವಾಹಿಲೇ ವಿಶ್ವಲೀ ”

† “ ರೋಗ ಜಾಯ ದುಖೇಸಾಖಿರೇ | ತರಿ ನಿಂಬಕಾಂ ಸಿವಾಯೂ || ”

ಅದನ್ನೇ ದೇವರಿಗರ್ಭಸಿಂಹಿ. ತಾಯಿ ಮಗುವಿನ ಆರ್ದ್ರಕೆ ಮಾಡುತ್ತಾತ್ಮಕ್ಕಿ. ದೇವರ ಆರ್ದ್ರಕೆಯನ್ನೇ ಆಕೆ ಮಾಡಿದ ಹಾಗೆ. ಮಗುವಿಗೆ ಸ್ವಾನವಾದರೆ ದೇವರಿಗೇ ಅಭಿವೇಕವಾದಂತೆ ಮಗು ಎಂದರೆ ಪರಮಾತ್ಮನ ಪ್ರತಿಯ ಕಾಣಿಕೆಯಿಂಬ ಭಾವನೆಯಿಂದ ಅದನ್ನು ಬೆಳೆಸಬೇಕು. ರಾನುಚಂದ್ರನನ್ನು ಕೊಸಲ್ಪೆ, ಕೃಷ್ಣನನ್ನು ಯಶೋದೆ, ಎಪ್ಪು ಪ್ರತಿಯಿಂದ ಸಲಹುತ್ತಿದ್ದರು! ಅದರ ವಣನೆ ಮಾಡುವಾಗ ಶುಕ, ವಾಲ್ಮೀಕಿ, ತುಲಸಿದಾಸರು ತಾವು ಧನ್ಯರೆಂದು ಭಾವಿಸಿದರು. ಆ ಶ್ರೀಯಿಯ ಬಗ್ಗೆ ಅವರಿಗಾದ ಆನಂದ ಅವಾರ. ತಾಯಿಯ ಆ ಸೇವಾಕ್ರಿಯೆ ಬಹಳ ದೊಡ್ಡದು. ಆ ಬಾಲಕ ಪರಮಾತ್ಮನ ಆ ಮುತ್ತಿ; ಅದರ ಸೇವೆಗಿಂತ ಹೆಚ್ಚಿನ ಭಾತ್ಸವಿನ್ನೇನು? ನಾವು ನಮ್ಮ ನಮ್ಮ ಸೇವೆಯಲ್ಲಿ ಈ ಭಾವನೆಯನ್ನು ಉಪಯೋಗಿಸಿದರೆ ನಮ್ಮ ಕರ್ಮದಲ್ಲಿ ಎಂಥ ಪರಿವರ್ತನೆಯಾದಿತ್ತ? ಯೂವ ಸೇವೆ ದೊರೆತರೂ ಅದು ದೇವರ ಸೇವೆ ಎಂದು ಭಾವಿಸಬೇಕು.

ಎತ್ತಿನ ಸೇವೆ ಮಾಡುತ್ತಾನೆ ರೈತ. ಅದೇನು ತುಳ್ಳಬೇ? ಅಲ್ಲ. ಶಕ್ತಿರೂಪದಿಂದ ವಿಶ್ವವನ್ನು ತುಂಬಿದ ಎತ್ತನ್ನು ವಾನುದೇವ ವೇದದಲ್ಲಿ ವಣಿಸಿದಾನೆ. ರೈತನ ಎತ್ತಾತ್ಮ ಅದೇ ಶಕ್ತಿಯೆ.

“ ಜತ್ತಾರಿ ಶೃಂಗಾ ತ್ರಯೋ ಅಸ್ಯ ಪಾದಾ  
ದ್ವೇ ಶಿಷ್ಯೇ ಸಪ್ತ ಹಸ್ತಾ ಸೋ ಅಸ್ಯ  
ಶ್ರಿಧಾ ಬದ್ಮೋ ವೃಷಭೋ ರೋರವಿತಿ  
ಮಹೋ ದೇವೋ ಮತ್ತಾಂ ಅವಿವೇತ || ”

ನಾಲ್ಕು ಕೊಂಬು, ಮೂರು ಕಾಲು, ಎರಡು ತಲೆ, ಏಳು ಕೈಯುಳ್ಳ, ಮೂರು ಕಡೆ ಕಟ್ಟಲ್ಪಟ್ಟಿರುವ, ಮಹಾ ತೇಜಸ್ಸಿಯಾಗಿದ್ದ ಮತ್ತು ವಸ್ತುಗಳಲ್ಲಿಲ್ಲ ತುಂಬಿಕೊಂಡಿರುವ, ಗಜನೆ ಮಾಡುವ, ಈ ವಿಶ್ವವ್ಯಾಸಿಯಾದ ವೃಷಭನನ್ನೇ ರೈತ ಪೂಜಿಸುತ್ತಿದಾನೆ. ಈ ಒಂದು ಖುಚೆಗೆ ಸಾಯಣಾಚಾರ್ಯರು ಬೇರೆ ಬೇರೆ ಏಳು ಅಥ ಕೊಟ್ಟಿದಾರೆ. ಮಹಾ ವಿಚಿತ್ರ ಎತ್ತಾ ಇದು! ಆಕಾಶದಲ್ಲಿ ಗರ್ಜಿಸುತ್ತ ಮುಕ್ಕೆ ಸುರಿಸುವ ಎತ್ತಾ, ಮಲ ಮೂತ್ರ ಸುರಿಸಿ ಬೆಳೆ ಬೆಳೆಯುವ ರೈತನ ಎತ್ತಾ, ಎರಡೂ ಬಂದೇ. ಈ ದಿವ್ಯ ಭಾವನೆಯಿಂದ ರೈತ ಎತ್ತಿನ ಸೇವೆ ಮಾಡಿದರೆ ಪರಮಾತ್ಮನಿಗೆ ಮುಟ್ಟೇತು.

ಮನೆಯಲ್ಲಿನ ಗೃಹಲಷ್ಟೀತಿ ಅಡಿಗಿಯ ಮನೆಯನ್ನು ಶುಚಿಯಾಗಿಡುತ್ತಾಳೆ. ಒಲೆಯ ಮೇಲೆ ಶುಚಿಯಾದ ಸಾತ್ಪ್ರಕವಾದ ಹೋಳಿಗೆ ಸಿದ್ಧವಾಗಿದೆ. ಮನೆಯವರೆಲ್ಲರಿಗೂ ಆ ಉಟ ಪುಷ್ಟಿದಾಯಕವೂ ತುಷ್ಟಿದಾಯಕವೂ ಆಗಲೆಂದು ಅವಳ ಆಸೆ. ಗೃಹಲಷ್ಟೀತಿಯ ಈ ಕರ್ಮವೂ ಯಜ್ಞರೂಪಿಯಿ. ಆ ತಾಯಿ ನಡೆಸಿರುವುದೂ ಒಂದು ಸಣ್ಣ ಯಜ್ಞವೇ. ಪರಮೇಶ್ವರನನ್ನು ತೃಪ್ತಿಗೊಳಿಸಬೇಕೆಂಬ ಭಾವನೆಯಿಂದ ಮಾಡಿದ ಅಡಿಗೆ ಎಷ್ಟು ಸ್ಪೃಚ್ಛರ್ಪೂ ವರಿತ್ರಪೂ ಆದೀತೆಂಬುದನ್ನು ಕಲ್ಪಿಸಿಕೊಳ್ಳು. ಆ ಗೃಹಲಷ್ಟೀತಿಯ ಮನಸ್ಸಿನಲ್ಲಿ ಇಂಥ ಮಹಾ ಭಾವನೆಯಿದ್ದರೆ ಭಾಗವತದಲ್ಲಿನ ಖುಣಿಪತ್ತಿಯವರಿಗೆ ಆಕೆ ಸಮನಾದಾಳು. ತಮ್ಮ ಸೇವೆಯ ಮೂಲಕ ಇಂಥ ತಾಯಂದಿರಿಷ್ವೋ ಜನ ಮೋಕ್ಷ ಪಡೆದಿದ್ದಾರು. ನಾ ತಾ ಎಂದುಕೊಳ್ಳುವ ಜಾಜ್ಞನಿಗಳೂ ಪಂಡಿತರೂ ಮೂಲೆಯಲ್ಲಿ ಬಿದ್ದಿದ್ದಾರು.

#### ಇಂ. ಇಡೀ ಬಾಳು ಹರಿಮಯವಾಗಬಲ್ಲದೆ

ನಿಮ್ಮ ನಿತ್ಯದ ನಿಮಿಷ ನಿಮಿಷದ ಬಾಳು ನಾಧಾರಣವಾಗಿ ಕಂಡರೂ ನಿಜವಾಗಿ ಅದು ಹಾಗಿಲ್ಲ. ಅದರಲ್ಲಿ ಮಹಾ ಅರ್ಥವುಂಟು. ಅಖಂಡವಾಗಿ ಬಾಳೇ ಒಂದು ಮಹಾಯಜ್ಞಕರ್ಮ. ನಿದ್ರೆಯೂ ಒಂದು ಸಮಾಧಿಯೇ. ಎಲ್ಲ ಭೋಗೀಗಳನ್ನೂ ಈಶ್ವರನಿಗರಿಸಿ ನಾವು ಅನುಭವಿಸುವ ನಿದ್ರೆ ಸಮಾಧಿಯಲ್ಲಿದಿನ್ನೇನು? ಸ್ವಾನ ಮಾಡುವಾಗ ಪುರುಷಸೂಕ್ತಹೇಳುವ ಸಂಪ್ರದಾಯ ನಮ್ಮಲ್ಲಿದೆ. ಸ್ವಾನಕ್ಕೂ ಅದಕ್ಕೂ ಏನು ಸಂಬಂಧ? ಕೊಂಚ ದೃಷ್ಟಿಸಿ ನೋಡಿದರೆ ಕಂಡಿತು. ಸಾವಿರ ಕ್ಯೇ, ನಾವಿರ ಕಣ್ಣಳ್ಳಿ ಆ ವಿರಾಟ ಪುರುಷನಿಗೂ ನಿಮ್ಮ ಸ್ವಾನಕ್ಕೂ ಏನು ಸಂಬಂಧ? ಸಂಬಂಧವಿಷ್ಯೆ. ನೀವು ಸುರಿದುಕೊಳ್ಳುವ ನೀರಿನಲ್ಲಿ ಸಾವಿರಾರು ಹನಿಯಿನೆ. ಆ ಹನಿ ನಿಮ್ಮ ತಲೆ ತೊಳೆದು ನಿಮ್ಮ ಪಾಪ ತೊಳೆಯುತ್ತದೆ. ನಿಮ್ಮ ಮನ್ತ್ರಕದ ಮೇಲೆ ಈಶ್ವರನ ಆಶೀರ್ವಾದ ಅದು. ಪರಮೇಶ್ವರನ ಸಹಸ್ರಹಸ್ತಗಳಲ್ಲಿ ಸಹಸ್ರಧಾರೆ ನಿಮ್ಮ ಮೇಲೆ ಸುರಿಯುತ್ತದೆ. ಹನಿಯ ರೂಪದಲ್ಲಿ ಸ್ಪೃತಃ ಪರಮೇಶ್ವರನೆ ನಿಮ್ಮ ತಲೆಯ ಕೊಳೆಯನ್ನು ತೊಳೆಯುತ್ತಿದಾನೆ.

ಆ ಸ್ವಾನದಲ್ಲಿ ಇಂಥ ದಿವ್ಯ ಭಾವನೆ ಬರಲಿ. ಆಗ ಅದೊಂದು ಅದ್ವಿತೀಯ ಸ್ವಾನವಾದಿತು. ಅದರಲ್ಲಿ ಅನಂತ ಶಕ್ತಿ ಬಂದಿತು.

ಯಾವ ಕರ್ಮವನ್ನೇ ಆಗಲಿ, ಪರಮೇಶ್ವರನದೆಂಬ ಭಾವನೆಯಿಂದ ಮಾಡಿದರೆ ಅದು ಪವಿತ್ರವಾಗುತ್ತದೆ. ಇದು ಅನುಭವದ ಮಾತ್ರ. ನಮ್ಮ ಮನೆಗೆ ಬಂದವರು ಈಶ್ವರರೂಪಿಗಳಿಂಬ ಭಾವನೆ ಬರಬೇಕು. ಯಾವ ನಾಡರೊಬ್ಬ ಹೊಡ್ಡ ಮನುಷ್ಯ ಬಂದಾಗ ನಾವೆಷ್ಟ ಸ್ವಚ್ಛತೆಯಿಂದ ಇರುತ್ತೇನೆ, ಎಷ್ಟು ಚೆಂದಾದ ಅಡಿಗೆ ಮಾಡಿಸುತ್ತೇನೆ! ಬಂದವನು ಪರಮೇಶ್ವರನೇ ಎಂಬ ಭಾವನೆ ಬಂದರೆ ಆ ಕ್ರಿಯೆಯಲ್ಲಿ ಎಂಥ ಪರಿವರ್ತನೆಯಾದಿತು! ಕಬಿರ ಬಟ್ಟಿಗಳನ್ನ ನೇಯುತ್ತಿದ್ದ. ಅದರಲ್ಲಿ ತಲ್ಲಿನನಾಗಿ

“ ಮುಂಸಿ ಮುಂಸಿ ಮುಂಸಿ, ಬೀಸಿ ಚದರಿಯಾ ”

ಎಂದು ಹಾಡುತ್ತಾ ನಲಿಯುತ್ತಿದ್ದ. ಪರಮೇಶ್ವರನಿಗೆ ಹೊದಿಸುವುದಕ್ಕಾಗಿ ಬಟ್ಟಿ ನೇಯುತ್ತಿದ್ದ ಹಾಗಿತ್ತು. ಮಗ್ನೀದದಲ್ಲಿನ ಮುಂ ಹೇಳುತ್ತಾನೆ.—

“ ಪಕ್ಕೆವ ಭದ್ರ ಸುಕೃತಾ ಸುಪಾಣೀ ”

ಸುಂದರವಾದ ಕ್ಯಾಗಳಿಂದ ನೀಯ್ದ ಬಟ್ಟಿಯ ಹಾಗೆ ನಾಮು ನನ್ನೊಸ್ತೋತ್ರ ವನ್ನು ಈಶ್ವರನಿಗೆ ಹೊದಿಸುತ್ತಿದೇನೆ. ಕವಿಯ ಸ್ತೋತ್ರ ದೇವರಿಗಾಗಿ. ನೇಕಾರನ ಬಟ್ಟಿಯೂ ದೇವರಿಗಾಗಿಯೆ. ಎಂಥ ಹೃದಯಂಗಮ ಕಲ್ಪನೆ! ಹೃದಯ ಉಕ್ಕೆಸುವ ವಿಚಾರ! ಈ ಭಾವನೆ ಬಾದರೆ ಬಾಳು ಎಷ್ಟು ನಿಮ್ಮೀವಾದಿತು! ಕತ್ತಲೆಯಲ್ಲಿ ಮಿಂಚು ಹೊಳೆದರೆ ಬಮ್ಮೆಲೇ ಬೆಳ್ಳಿಕಾಗುತ್ತದೆ. ಮೆಲ್ಲ ಮೆಲ್ಲನೆ ಬೆಳ್ಳಿಕಾಗುವುದೆ? ಇಲ್ಲ. ಒಂದೇ ಒಂದು ಪ್ರಜಾದಲ್ಲಿಯೆ ಎಲ್ಲ ಅಂತಭಾಷ್ಯ ಪರಿವರ್ತನೆ. ಅದೇ ನೇರಿಗೆ ಪ್ರತಿ ಯೋಂದು ಕ್ರಿಯೆಯನ್ನೂ ಈಶ್ವರನೊಂದಿಗೆ ಕೂಡಿಸಿದಲ್ಲಿ ಬಾಳಿನಲ್ಲಿ ಒಮ್ಮೆಲೇ ಅದ್ವೃತ ಶಕ್ತಿ ಹೆಟ್ಟಿತ್ತುದೆ. ಅನಂತರ ಪ್ರತಿಯೋಂದು ಕ್ರಿಯೆಯೂ ವಿಶುದ್ಧವಾಗುತ್ತದೆ. ಬಾಳಿನಲ್ಲಿ ಉತ್ಪಾದ ಹೆಟ್ಟಿತ್ತುದೆ. ಇಂದು ನಮ್ಮ ಬಾಳಿನಲ್ಲಿ ಎಲ್ಲಿದೆ ಉತ್ಪಾದ? ಸಾಯುವಂತಿಲ್ಲವೆಂದು ನಾವು ಬದುಕಿದೇವೆ, ಅಷ್ಟೇ ಎಲ್ಲಿಲೂ ಉತ್ಪಾದಕ್ಕೆ ಬರ. ಅಳುಬಾರುಕ, ಕಲಾಹಿನ ಬದುಕು. ಎಲ್ಲ ಕ್ರಿಯೆಗಳನ್ನೂ ಈಶ್ವರನೊಂದಿಗೆ

ಕೂಡಿಸಬೇಕೆಂಬ ಭಾವ ಬರಲಿ. ಅನುಂತರ ನಿಮ್ಮ ಬದುಕು ದೊಷೆಯವೂ ನಮನಿಯವೂ ಆದಿತು.

ವರಮೇಶ್ವರನ ಒಂದು ಹೆಸರಿನಿಂದ ಒಮ್ಮೆಲೆ ಪರಿವರ್ತನೆಯಾಗುವಲ್ಲಿ ಸಂದೇಹವಿಲ್ಲ. ರಾಮನಾಮ ಜೇಳುವದರಿಂದ ಏನು ಪ್ರಯೋಜನ ಎನ್ನಬೇಡಿ. ಹೇಳಿಯಾದರೂ ನೋಡಿ. ಸಾಯಂಕಾಲ ರೈತ ಹೊಲದಿಂದ ಮರಜುತ್ತಿದ್ದಾನೆ ಎನ್ನಿ. ದಾರಿಯಳ್ಳಿಬ್ಬ ಭೇಟಿಯಾಗುತ್ತಾನೆ.

‘ದಾರಿಕಾರ ಬಂಧು, ನಾರಾಯಣಾ, ನಿಲ್ಲು, ರಾತ್ರಿಯಾಗುತ್ತ ಬಂತು ನಡೆ, ನಮ್ಮ ಮನೆಗೆ ಹೋಗೋಣ.’ ರೈತನ ಮುಖದಿಂದ ಇಂಥ ಮಾತು ಬಂದರೆ ಆ ದಾರಿಕಾರನ ರೂಪ ಬದಲಾದಿತೋ ಇಲ್ಲವೇ? ಅವನು ದಾರಿಕಾರನಾದರೂ ಪವಿತ್ರನಾದಾನು. ಇಂಥ ಬದಲಾವಣಿಯಂಟಾಗುವುದು ಭಾವದಿಂದ. ಎಲ್ಲವೂ ಇರುವುದು ಭಾವನೆಯಲ್ಲೇ. ಜೀವನವೇ ಭಾವನಾಮಯ. ಅಂ ವರ್ಷದ ವರಕೀಯನೊಬ್ಬ ಮನೆಗೆ ಬರುತ್ತಾನೆ. ವರುವಿನ ತಂದೆ ಆತನಿಗೆ ಕನ್ನಾದಾನ ಮಾಡುತ್ತಾನೆ. ಆ ಹುದುಗೆ ಅಂ ವರ್ಷದವನಾಗಿದ್ದರೂ ಸಹ ಇಂ ವರ್ಷದ ಆ ತಂದೆ ಹುದುಗನ ಕಾಲಿಗೆ ಬೀಳುತ್ತಾನೆ. ಇದು ಹೀಗೇಕೆ? ಕನ್ನೆಯನ್ನ ಹಿಸುವ ಆ ಕೊವೆ ಅಷ್ಟು ಪವಿತ್ರ. ಅದನ್ನು ಸ್ವೀಕರಿಸುವಾತ ದೇವರೆಂದೇ ತೋರುತ್ತಾನೆ. ಅಳಿಯದೇವರ ಬಗ್ಗೆ ಮಾನ ತಳೆಯುವ ಈ ಭಾವನೆಯನ್ನೇ ಇನ್ನೂ ಮುಂಬರಿಸಿ ಹೆಚ್ಚಿಸಿ.

ಇಂಥ ಸುಳ್ಳ ಕಲ್ಪನೆಗಳಲ್ಲಿ ಏನು ಅಧ್ಯ ಎಂದು ಯಾರಾದರೂ ಕೇಳಬಹುದು. ಮೋದಲಿಗೇ ಸುಳ್ಳ—ಸತ್ಯ ಎನ್ನಬುದು ಬೇಡ. ಮೋದಲು ಅಭ್ಯಾಸ ಮಾಡಿ. ಅನುಭವ ಪಡೆದುಕೊಳ್ಳ. ಸುಳ್ಳ—ಸತ್ಯ ಆಮೇಲೆ ತಿಳಿದಿತು. ಅಳಿಯದೇವರು ಪರಮಾತ್ಮನೆಂಬ ಆ ಕಲ್ಪನೆ ಕೇವಲ ಶಾಬ್ದಿಕವಾಗಿರದೆ ನಿಜವಾದುದಾಗಿರಲಿ. ಆಗ ಪರಿವರ್ತನೆಯೇನೆಂಬುದು ತಿಳಿದಿತು. ಈ ಸವಿತ್ರ ಭಾವನೆಯಿಂದ ವಸ್ತುಗಳ ಪೂರ್ವರೂಪ—ಉತ್ತರ ರೂಪಗಳಲ್ಲಿ ಭೂಮಾಯ ಕಾಶಗಳ ಅಂತರ ಕಾಳಿಸುತ್ತದೆ. ಕುವಾತ್ರ ಸುವಾತ್ರನಾದಿತು. ದುಷ್ಪ ಶಿಷ್ಪವಾದಿತು. ವಾಲ್ಯಾ ಕೋಣ ಯದು ಹೀಗೇ ಆಗಲಿಲ್ಲವೇ? ವೀಣೆಯ ಮೇಲೆ ಬೆರಳು ನತ್ಯಸುತ್ತದೆ.

ಮುಖದಿಂದ ನಾರಾಯಣ ನಾಮ ಹೊರಡುತ್ತಿದೆ. ಕೊಲ್ಲಿಲು ಬಂದರೂ ಶಾಂತಿಗೇಡೆ, ಪ್ರತಿಯಾಗಿ ತನ್ನನ್ನೇ ಸೇಮಪೂಣ ಕೆಣ್ಣಿನಿಂದ ನೋಡುತ್ತಿದ್ದಾನೆ. ಇಂಥ ದೃಶ್ಯವನ್ನು ಹಿಂದೆಂದೂ ಆತ ನೋಡಿರಲಿಲ್ಲ. ತನ್ನ ಕೊಡಲಿಯನ್ನು ಕಂಡು ಓಡಿಹೋಗುವ ಇಲ್ಲವೇ ತನ್ನ ಮೇಲೆ ಏರಿ ಬರುವ ಎರಡೇ ಬಗಿಯ ಪ್ರಾಣಿಗಳನ್ನು ಆತ ಅದುವರೆಗೆ ನೋಡಿದ್ದೆ. ನಾರದರಾದೋ ಓಡಿಹೋಗಲೂ ಇಲ್ಲ, ಪ್ರತಿಧಾಳಿಯನ್ನು ಮಾಡಲಿಲ್ಲ. ಶಾಂತವಾಗಿ ನಿಂತಿದ್ದರು. ವಾಲ್ಯಾನ ಕೊಡಲ ಸ್ತಂಭವಾಯಿತು. ನಾರದರ ಹುಬ್ಬ ಬದಲಿಸಲಿಲ್ಲ. ನಡೆದೇ ಇತ್ತು ಮಧುರ ಭಜನೆ. ‘ಕೊಡಲಿಯೇಕೆ ನಿಂತಹೋಯಿತು? ’ ಎಂದು ನಾರದರು ಕೇಳಿದರು. ‘ನೀವು ಶಾಂತವಾಗಿ ಇರುವುದನ್ನು ಕಂಡು ’ ಎಂದ ವಾಲ್ಯಾ. ನಾರದರು ಅವನನ್ನು ರೂಪಾಂತರೆ ಮಾಡಿಟ್ಟಿರು, ಆ ರೂಪಾಂತರ ನಿಜಪ್ರೇರ್ ಸುಕ್ಷಮ್ಯಾ?

ನಿಜವಾಗಿಯೂ ದುಷ್ಪರೆನ್ನು ವರಿದಾರೆಯೆ? ನಿಣಯಿಸುವನ ರಾದರೂ ಯಾರು? ನಿಜವಾದ ದುಷ್ಪ ಇದುರಿಗೆ ನಿಂತಿದ್ದಾಗಲೂ ಸಹ ಆತ ಪರಮಾತ್ಮೆ ಎಂಬ ಭಾವನೆ ಬರಲಿ. ದುಷ್ಪನಾಗಿದ್ದರೂ ಸಹ ಆತ ಶರಣನಾದಾನು. ಸುಳ್ಳ ಕಲ್ಪನೆ ಮಾಡಬೇಕೆ ಎಂದೀರಿ. ಆತ ದುಷ್ಪನೇ ಎಂಬುದನ್ನಾರು ಬಳ್ಳವರು? ತಾವು ಒಳ್ಳೆಯವರಾಗಿರುವುದರಿಂದ ಸಜ್ಜನಿಗೆ ಎಲ್ಲವೂ ಒಳ್ಳೆಯದಾಗಿ ತೋರುತ್ತದೆ. ನಿಜವಾಗಿ ಹಾಗೆ ಯಾದೂ ಇರುವುದಿಲ್ಲ ಎಂದು ಕೆಲವರೆನ್ನು ತಾರೆ. ನಿನಗೆ ಕಂಡುದನ್ನೇ ನಿಜ ಎನ್ನೊಳಿವೆ? ಎಂದರೆ ದುಷ್ಪರ ಕೈಯಲ್ಲಿ ಮಾತ್ರ ಸೃಷ್ಟಿಯ ಸಮ್ಮಾಜಾನ್ವಯದ ಸಾಧನೆಯಿದ್ದಂತಾಯಿತು! ಸೃಷ್ಟಿ ಒಳ್ಳೆಯದೇ. ದುಷ್ಪರಿಗೆ ಮಾತ್ರ ದುಷ್ಪವಾಗಿ ಕಾಣುವುದೆಂದೇಕೆ ಹೇಳಬಾರದು? ಅಣ್ಣಾ, ಸೃಷ್ಟಿ ಕನ್ನಡಿ. ನೀವಿದ್ದ ಹಾಗೆ ಈ ಇದಿರನ ಕನ್ನಡಿಯಲ್ಲಿ ನಿಮ್ಮ ಪ್ರತಿಬಿಂಬ. ನಿಮ್ಮ ದೃಷ್ಟಿಯಂತೆ ಸೃಷ್ಟಿಯ ರೂಪ. ಎಂತಲೇ ಸೃಷ್ಟಿ ಒಳ್ಳೆಯದು, ಪವಿತ್ರವಾದುದು ಎಂದು ಕಲ್ಪಿಸಿಕೊಳ್ಳ. ಸಾಧಾರಣ ಶ್ರಯಿಯಲ್ಲಿ ಈ ಭಾವ ತುಂಬಿ. ಅನಂತರ ನಡೆಯುವ ಚಮತ್ವಾರವನ್ನು ನೋಡಿ. ಭಗವಂತ ಹೇಳಬೇಕಾಗಿರುವುದೂ ಇದನ್ನು—‘ನನೇನನ್ನ ಮಾಡುತ್ತೀಯೋ, ಅದನ್ನೆಲ್ಲ ಇದ್ದುದಿದ್ದಂತೆಯೇ ಭಗವಂತನಿಗಿರ್ಬಿಸು.’

ಯತ್ಕುರೋಣಿ ಯದಶ್ವಸಿ ಯಜ್ಞಹೋಣಿ ದದಾಸಿ ಯತ್ರಾ ।  
ಯತ್ತಪಷ್ಟಸಿ ಕೊಂತೇರಯ ತತ್ತ ಕುರುಷ್ಯ ಮದಪರ್ವಣಂ ॥

ನಾವು ಚಿಕ್ಕವರಿದ್ವಾಗ ತಮ್ಮ ತಾಯಿ ಒಂದು ಕತೆ ಹೇಳುತ್ತದ್ದರು. ತುಂಬ ಸಾರುರಸ್ಯವಾದ ಕತೆ. ಅದರೆ ಅದರ ರಹಸ್ಯ ಮಾತ್ರ ಬಹಳ ಬೆಲೆಯಾಳುದು. ಒಬ್ಬ ಹೆಣ್ಣುಮಗಳು. ಮಾಡಿದುದನ್ನೀಲಿಲ ಕೃಷ್ಣಪರಣಿ ಮಾಡುವುದೆಂದು ಆಕೆ ನಿರ್ಧರಿಸಿದ್ದಳು. ಗೋಮೇಹಚ್ಛಿ, ಹೊರಕ್ಕೆಸೆದು ಕೃಷ್ಣಪರಣಿ ಎನ್ನ ವಳ್ಳ. ತತ್ತಾಷ್ಟಣ ಆ ಸಗಟಿ ಅಲ್ಲಿಂದ ಎದ್ದು ಮಂದಿರದಲ್ಲಿನ ಮೂರ್ತಿಯ ಮುಖಿದ ಮೇಲೆ ಕೂಡುತ್ತತ್ತು. ಮೂರ್ತಿಯನ್ನು ತೋಳಿ ತೋಳಿದು ಪೂಜಾರಿ ಸೋತುಹೋದ. ಆದರೆ ಮಾಡುವುದೇನು? ಕೊನೆಗೆ ಈ ಮಹಿಮೆಯೇಲ್ಲ ಆ ಹೆಂಗಸಿನದೆಂಬುದು ತಿಳಿಯಿತು. ಆಕೆ ಬಡುಕಿರುವವರಿಗೂ ಮೂರ್ತಿ ಸ್ವಚ್ಚವಾಗಿರುವಂತಿಲ್ಲ. ಒಂದು ದಿನ ಆಕೆ ಹಾಸಿಗೆ ಹಿಡಿದೆಳು. ನಾವಿನ ಕೊನೆಯ ಗಳಿಗೆ ಸಮಾಪಿಸಿತು. ಮರಣಪೂರ್ವಕೃಷ್ಣಪರಣಿ ಎಂದಳಾಕೆ. ತತ್ತಾಷ್ಟಣವೇ ದೇವಾಲಯದಲ್ಲಿನ ಮೂರ್ತಿ ಒಡೆದುಹೋಯಿತು. ಆ ಹೆಂಗಸನ್ನು ಕರೆದೊಯ್ಯಲು ಮೇಲಿನಿಂದ ವಿನಾನ ಬಂತು. ಅವಕು ಅದನ್ನು ಕೃಷ್ಣಪರಣಿ ಮಾಡಿದೆಳು. ತತ್ತಾಷ್ಟಣ ಗುಡಿಯ ಮೇಲೆ ಬಿತ್ತು ವಿನಾನ. ತುಂಡು ತುಂಡಾಯಿತು. ಶ್ರೀಕೃಷ್ಣನ ಧ್ಯಾನದ ಮುಂದೆ ಸ್ವರ್ಗವೆಲ್ಲಿ ಬಂತು?

**ಸಾರಾಂಶವಿಷ್ಯಾ:** ನಾವು ಮಾಡುವ ಸುಕರ್ಮ ಕುರುಕರ್ಮಗಳನ್ನೀಲಿ ಈಶ್ವರಾಪರಣ ಮಾಡುವುದರಿಂದ ಬೇರೊಂದು ಬಗೆಯ ಸಾಮಧ್ಯ ಹುಟ್ಟುತ್ತದೆ. ಜೋಳದ ಕಾಳು ಹಳದಿಗಿಂತು. ಅದನ್ನು ಹುರಿದರೆ ಎನ್ನು ಅಂದವಾದ ಅರಳಾಗುತ್ತದೆ! ಅಚ್ಚುಬೆಳ್ಳಿಗೆ ಅವ್ಯಕೋನದ ಅಚ್ಚುಕಟ್ಟಾದ ಆ ಅಂದದ ಅರಳನ್ನು ಆ ಜೋಳದ ಕಾಳನ ಪಕ್ಕದಲ್ಲಿಟ್ಟು ನೋಡಿ. ಎನ್ನು ಅಂತರೆ! ಆದರೆ ಆ ಅರಳು ಆ ಜೋಳದ್ದೇ. ಅದರಲ್ಲಿ ಸಂಶಯವಿಲ್ಲ. ಈ ವ್ಯತಾಸ ಅಗ್ನಿಯೊಂದರಿಂದ ಅಯಿತು. ಅದೇ ರಿತಿ ಆ ಗಟ್ಟಿ ಜೋಳದ ಕಾಳನ್ನು ಬೀಸುಕಲ್ಲಿನಲ್ಲಿ ಹಾಕಿ ಬೀಸಿ. ಮೆತ್ತನೆಯ ಹಿಟ್ಟಾಗುತ್ತದೆ. ಜೆಂಕಿಯ ಸಂಪರ್ಕದಿಂದ ಅರಳಾಯಿತು, ಬೀಸುವ ಕಲ್ಲಿನಲ್ಲಿ ಹಾಕಿದರೆ ಮೆತ್ತನೆಯ ಹಿಟ್ಟಾಯಿತು. ಹೀಗೆಯೇ ನಿಮ್ಮ ಚಿಕ್ಕ ಶ್ರಯಗಳ ಮೇಲೆ

ಹರಿಸ್ತುರಣೆಯ ಸಂಸ್ಥಾರ ಹಾಕಿದರೆ ಅದು ಅಪೂರ್ವವಾಗುತ್ತದೆ. ಭಾವನೆ ಯಿಂದ ಬೆಲೆ ಬೆಳೆಯುತ್ತದೆ. ಆ ಹೂ, ಆ ಬಿಲ್ಲುಪತ್ತು, ಆ ತುಳಸೀದಲ— ತುಚ್ಛವಲ್ಲ.

ವಿರಲನ್ನು ಬೆರೆಸ್-ತುಕಾ ಹೇಳ್ತಾನೆ  
ನೋಡದರ ಸುರಸ !\*

ಪ್ರತಿಯೊಂದರಲ್ಲಿಯೂ ಪರಮಾತ್ಮನನ್ನು ಬೆರೆಸಿ, ಅನಂತರ ಅನುಭವಿಸಿ. ಈ ವಿಶೇಷ ಮನಾಲೀಗಿಂತ ಹೆಚ್ಚಿನ ಬೇರೆ ಮನಾಲೀಯುಂಟಿ? ಈ ದಿವ್ಯವಾದ ಮನಾಲೀಯ ಮುಂದೆ ಇನ್ನಾವುದನ್ನು ತಂದೀರಿ? ಈಶ್ವರನ ಮನಾಲೀಯನ್ನು ಪ್ರತಿಯೊಂದು ಕ್ರಿಯೆಯಲ್ಲಿಯೂ ಬೆರೆಸಿ. ಎಲ್ಲವೂ ಸುಂದರವಾದೀತು, ರುಚಿಕರವಾದೀತು

ರಾತ್ರಿ ಎಂಟು ಗಂಟೆಗೆ ದೇವಾಲಯದಲ್ಲಿ ಆರತಿ ನಡೆದಿದ್ದಾಗ— ಗಂಧ ಧೂಪ ಇಡುತ್ತಿದ್ದಾಗ, ದೀರ್ಘಿಗೆ ಉರಿಯುತ್ತಿದ್ದಾಗ, ಆರತಿ ಬೆಳಗುತ್ತಿದ್ದಾಗ, ನಿಜವಾಗಿಯೂ ಪರಮಾತ್ಮನನ್ನು ನೋಡುತ್ತಿರುವಂತೆ ನಮಗೆ ಭಾಸವಾಗುತ್ತದೆ. ಹಂಗಲೀಲ್ಲ ಎಚ್ಚರವಾಗಿದ್ದ ದೇವರು ಇನ್ನು ನಿಡೆ ಹೋಗುತ್ತಾನೆ.

‘ಮಲಗು ಮಲಗಯ್ಯ ಗೋಪಾಲಾ’

ಎನ್ನುತ್ತಾರೆ ಭಕ್ತರು. ‘ದೇವರು ಎಲ್ಲಾದರೂ ಮಲಗುತ್ತಾನೆಯೇ? ’ ಎಂದು ಸಂದೇಹಪಡುವವನು ಕೇಳುತ್ತಾನೆ. ಎಲೋ ದೇವರು ಏನು ಮಾಡಲಾರ? ದೇವರೇ ಎಚ್ಚರವಾಗಿರದಿದ್ದರೆ, ಮಲಗಿಕೊಳ್ಳಿದಿದ್ದರೇ ಇನ್ನೇನು ಕಲ್ಲು ಎಚ್ಚರವಾಗಿರಬೇಕೆ, ಮಲಾಕೊಳ್ಳಬೇಕೆ? ದೇವರೇ ಎಚ್ಚರವಾಗಿರುತ್ತಾನೆ. ದೇವರೇ ಮಲಗಿಕೊಳ್ಳುತ್ತಾನೆ. ದೇವರೇ ಏಳುತ್ತಾನೆ. ಬೆಳಗಿನ ಜಾವದಲ್ಲಿ ತುಲಸೀದಾಶರು ದೇವರನ್ನು ಎಚ್ಚರಿಸುತ್ತಿದಾರೆ, ಬಿನ್ನವಿಸಿಕೊಳ್ಳುತ್ತಿದಾರೆ—

“ಜಾಗಿಯೆ ರಥುನಾಥ ಕುವರ ಹಂಭೀ ಬನ ಬೋಲೀ”

ನಮ್ಮ ಬಂಧು ಭಗಿನಿಯರು, ನರನಾರಿಯರು ಶ್ರೀರಾಮಚಂದ್ರನ ಸ್ವರೂಪ ಗಳಿಂದು ತಿಳಿದು ಅವರಿನ್ನುತ್ತಾರೆ—ನನ್ನ ರಾಮರಾಯರುಗಳಾ, ಎಳ್ಳೇಳ.

\* ತುಕಾಮ್ಮಣೇ ಚಚೇಇಲೀ. ಜೀಕಾ ಮಿಶ್ರಿತ ವಿರುಲೇ ||

ಎಂಥ ಸುಂದರ ವಿಚಾರ! ಹಾಸ್ಯೇಲಿನಲ್ಲಿ ಹುಡುಗರನ್ನೆ ಬೀಂಬೇಕಾದರೆ ‘ಪಳುತ್ತೀರೋ ಇಲ್ಲವೋ’ ಎಂದು ಗದರಿಸುತ್ತಾಲ್ಲದೆ ಮಂಗಲ ಸಮಯ. ಆಗ ಶೋಭಿಸಿತೆ ಆ ಕರೋರವಾಣಿ? ವಿಶ್ವಾಮಿತ್ರನ ಅಶ್ರಮದಲ್ಲಿ ಮಲಗಿದಾನೆ ರಾಮಚಂದ್ರ. ಅವನನ್ನು ವಿಶ್ವಾಮಿತ್ರ ಎಬ್ಬಿಸುತ್ತಿದಾನೆ. ನಾಲ್ಕ್ಯಾಕಿ ರಾಮಾಯಣದಲ್ಲಿ ವರ್ಣನೆಯಿಂದಿ:

“ರಾಮೇತಿ ಮಧುರಾಂ ನಾಣೀಂ ವಿಶ್ವಾಮಿತ್ರೈಭೃಭಾಷತ |  
ಉತ್ತಿಷ್ಠ ನರಶಾದ್ಹಾಲ ಪೂರ್ವ ಸಂಧ್ಯಾ ಪ್ರವರ್ತತೇ ||”

‘ರಾಮ, ವತ್ಸಾ ಏಳು’ ಎಂದು ಸವಿದಸಿಯಲ್ಲಿ ವಿಶ್ವಾಮಿತ್ರ ಕರೆಯುತ್ತಿದಾನೆ. ಎಂಥ ಸುಂದರ ಕರ್ಮ ಇದು. ಹಾಸ್ಯೇಲಿನಲ್ಲಿ ಎಬ್ಬಿಸುವುದು ಎಪ್ಪು ಕರ್ಕಣ! ಏಕೇಳು ಜನ್ಮಗ್ರಾಂ ವೈರಿ ಯಾವನೋ ಎಬ್ಬಿಸಲು ಬಂದಿರ ಬೆಂಕೆಂದು ಆ ಹುಡುಗನಿಗನಿಸುತ್ತದೆ. ಮೆಲ್ಲಮೆಲ್ಲನೆ ಕರೆಯಿರ ಅನಂತರ ಗಡ್ಡಿಯಾಗಿ. ಕರ್ಕಣತೆ, ಕರೋರತೆ ಬೇಡ. ಆಗ ಏಳಿದಿದ್ದರೆ ಇನ್ನು ಹತ್ತು ನಿಮಿಷ ಬಿಟ್ಟುಕೊಂಡು ಎಬ್ಬಿಸಿ. ಇಂದು ಏಳಿದಿದ್ದರೆ ನಾಳಿಯಾದರೂ ಎದ್ದಾನು ಎಂದು ಆಸೆಯಿಟ್ಟುಕೊಳ್ಳಿ. ಆತ ಏಳಬೆಂಕೆಂದು ಸುಂದರವಾದ ಹಾಡು, ಸ್ನೇಹಿತ್ರ, ಶ್ಲೋಕ ಹೇಳಿ. ಎಬ್ಬಿಸುವ ಈ ಸಾದಾ ಕ್ರಿಯೆ-ಅದನ್ನು ಸಕೆ ಕಾವ್ಯಮಯವಾಗಿ, ಸಹ್ಯಪಯವಾಗಿ, ಸುಂದರವಾಗಿ ಮಾಡಬಹುದು. ದೇವರನ್ನೇ ಎಬ್ಬಿಸುವ ಹಾಗೆ, ಪರಮೇಶ್ವರನ ಮೂರ್ತಿಯನ್ನೇ-ಮೆಲ್ಲನೆ ಎಚ್ಚರಿಸುವ ಹಾಗೆ ಇದು. ನಿದ್ದೆಯಿಂದ ಎಬ್ಬಿಸುವುದೂ ಒಂದು ಶಾಸ್ತ್ರ!

ಎಲ್ಲ ಷ್ವಾಸಹಾರದಲ್ಲೂ ಈ ಕಲ್ಪನೆ ಬರಬೇಕು. ಶಿಕ್ಷಣಶಾಸ್ತ್ರದಲ್ಲಿಂತೂ ಕಲ್ಪನೆಗೆ ಬಹಳ ಮಹತ್ವವಂಟು. ಮಕ್ಕಳಿಂದರೆ ದೇವರ ಮೂರ್ತಿಗಳು. ಈ ದೇವರ ಸೇವೆ ಸಲ್ಲಿಸುತ್ತಿದೇನೆ ಎಂಬ ಭಾವ ಗುರುವಿಗಿರಬೇಕು. ಆಗ ಆತ “ನಡೆ, ಮನಿಗೆ ಹೋಗು, ಒಂದು ಗಂಟೆ ನಿಂತುಕೊಂಡಿರು, ಕ್ಷೇತ್ರ ಮುಂದೆ ಮಾಡು, ಅಂಗಿ ಎಪ್ಪು ಹೊಲಸು, ಮೂಗಿಗೆ ಸಿಂಬಳ ಎಪ್ಪು” ಎಂದು ಗದರಿಸಲಾರ. ಅದಕ್ಕೆ ಪ್ರತಿಯಾಗಿ ಆತ ಮಗುವಿನ ಮೂಗನ್ನು ಮೆಲ್ಲನೆ ಶುಚಿಗೊಳಿಸಿಯಾನು, ಹರಿದುದನ್ನು ಹೊಲಿದಾನು. ಶಿಕ್ಷಕ ಹೀಗೆ ಪರೀಕ್ಷಿದರೆ ಅದರ ಸರಣಾಮು ಹೇಗಾದೀತು! ಹೊಡೆಯು ಶ್ವರಿಂದ

ಎಲ್ಲಾದರೂ ಸರಿಣಾಮವಾದಿತೆ? ಮಕ್ಕಳೂ ಸಹ ಇಂಥ ದಿವ್ಯಭಾವನೆ ಯಿಂದ ಗುರುವಿನ ಕಡೆ ನೋಡಬೇಕು. ಗುರುವೇ ಹರಿಮೂತಿಗಿಯಿಂದು ಹುಡುಗರು, ಹುಡುಗರೇ ಹರಿಮೂತಿಗಿಯಿಂದು ಗುರುಗಳು, ಪರಸ್ಪರ ಭಾವಿಸಿಕೊಂಡು ವರ್ತಿಸಿದಲ್ಲಿ ವಿದ್ಯೇ ಎಷ್ಟೋ ತೀಜಸ್ವಿಯಾದಿತು. ಮಕ್ಕಳೂ ದೇವರು. ಗುರುವೂ ದೇವರು. ಗುರುವೇ ಶಂಕರನ ಮೂರ್ತಿ. ಅವರಿಂದ ನಾವು ಬೋಧಾನ್ಯತ ವಡೆಯುತ್ತಿದೇವೆ, ಆತನ ಸೇವೆಪಾಡಿ ಜಾಳನ ದೊರಕಿಸುತ್ತಿದೇವೆ ಎಂಬ ಕಲ್ಪನೆ ಮಕ್ಕಳಿಗೆ ಬಂದರೆ ಅವರು ಹೇಗೆ ವರ್ತಿಸಬಹುದು !

### ಒಂ. ಪಾಪದ ಭಯವಿಲ್ಲ

ಎಲ್ಲೆಲ್ಲಾ ಹರಿಭಾವನೆ ಉಂಟಾದರೆ ಪರಸ್ಪರ ಹೇಗೆ ನಡೆದುಕೊಳ್ಳು ಬೇಕೆಂಬುದರ ನೀತಿಶಾಸ್ತ್ರವೆಲ್ಲ ಅಂತಃಕರಣದಲ್ಲಿ ಸಹಜವಾಗಿ ಹುಟ್ಟೇತು. ಅದರ ಅಗತ್ಯವೂ ಇರದು. ಅನಂತರ ದೋಷ ದೂರವಾದಾವು, ವಾವ ಓಡಿಹೋದಾವು, ಪಾಪದ ಕತ್ತಲೆ ಕಳೆದಿತು.

ತುಕಾರಾಂ ಹೇಳಿದಾರೆ—

ನೀನಾಡೆ ನಡೆ ಮುಕ್ತ, ಹರಿನಾಮ ನುಡಿ ನಿತ್ಯ !

ನಿಗಿಳಿ ತಾಪ ಲವ, ಬಳಸಾರೆ ಸುಡಿಯುತ್ತು || \*

ನಡೆ, ವಾವ ಮಾಡಲು ನೀನು ಮುಕ್ತ. ಪಾಪ ಮಾಡುವಾಗ ನೀನು ದಣಿಯುತ್ತಿಯೋ, ಇಲ್ಲವೇ ಪಾಪನ್ನು ಸುಡುವಾಗ ಹರಿನಾಮ ದಣಿಯುತ್ತದೆಯೋ ನೋಡೋಣ. ಹರಿನಾಮದಿದಿರು ತಡೆದು ನಿಲ್ಲವಂಥ ಗಟ್ಟಿ ಪಾಪ ಎಲ್ಲಿದೆ? “ಕರೀ ತುಜಸೀ ಕರವತಿ.” ಎಷ್ಟು ಸಾಘ್ಯವೋ ಅಷ್ಟು ಪಾಪ ಮಾಡು. ನಿನ್ನ ಪಾಪಕ್ಕೂ ಹರಿನಾಮಕ್ಕೂ ಒಂದು ಸಲ ಕಾಳಿಗ ನಡೆದೆ ಬಿಡಲೀ. ಈ ಜನ್ಮದ ಪಾಪಗಳನ್ನು ಮಾತ್ರವಲ್ಲ—ಅನಂತ ಜನ್ಮದ ಪಾಪಗಳನ್ನೂಲ್ಲಿ ಒಂದೇ ಕ್ಷೇತ್ರದಲ್ಲಿ ಸುಂಪ್ತು ಬಂದಿ ಮಾಡಬಲ್ಲ ಸಾಮಧ್ಯವುಂಟು ಈ ನಾಮದಲ್ಲಿ. ಗವಿಯಲ್ಲಿ ಅನಂತ ಯುಗಳ

\* ಚಾಲ ಕೇಲಾಸೀ ಮೋಕ್ಷಾ | ಜೋಲ ವಿಶ್ವಲ ವೇಳೋ ವೇಳಾ

ತುಜ ಪಾಪ ಚಿ ನಾಹಿ ಸನೆ | ನಾಮ ಫೇತಾ ಜವಾಳ ವಸೇ

ಕತ್ತಲೆಯಿದ್ದರೂ ಸಹ ಒಂದೇ ಒಂದು ಕಡ್ಡಿ ಗೀಚಿದರೆ ಬೆಳಕಾಗುತ್ತದೆ. ಕತ್ತಲೆ ಹೋಗಿ ಪ್ರಕಾಶವಾಗುತ್ತದೆ. ಪಾಪ ಹಳೆಯದಾಗಿದ್ದ ಹೂಟ ಬೇಗ ಸಾಯುತ್ತದೆ. ಸಾವನ್ನೆ ಅದು ಇದಿರುನೋಎಡುತ್ತಿರುತ್ತದೆ. ಹಳೆಯ ಕಟ್ಟಿಗೆ ಬೇಗ ಒಂದಿಯಾಗುವುದಿಲ್ಲವೇ?

ರಾಮನಾಮುದ ಬಳಿ ಪಾಪ ಇರಲಾರದು. ‘ರಾಮ ಎನ್ನು ತ್ತಲೂ ದೆವ್ವ ಓಡಿಕೊಗುತ್ತದೆ’ ಎಂದು ಮಕ್ಕಳು ಹೇಳುವುದಿಲ್ಲವೆ. ಚಿಕ್ಕವನಾಗಿ ಇದ್ದಾಗ ನಾನು ರಾತ್ರಿ ಸೃಶಾನಕ್ಕೆ ಹೋಗಿಬರುತ್ತಿದ್ದೆ. ಸೃಶಾನಕ್ಕೆ ಹೋಗಿ ಒಂದು ಗೂಟ ನೆಟ್ಟಿಬರುವ ಪಂದ್ಯ ನಡೆಯುತ್ತಿತ್ತು. ಹಾವು, ಕಪ್ಪೆ, ಮುಳ್ಳು, ಬೇಕಾದವ್ಯಾ. ಅಂಥ ಕತ್ತಲೆಯಿಲ್ಲೂ ನನಗೇನೂ ಅನಿಸುತ್ತಿರಲ್ಲಿ. ಒಂದು ಸಲವೈ ಭೂತ ಕಾಣಿಸಲಿಲ್ಲ. ಕಲ್ಪನೆಯ ಭೂತ ಕಾಣಿಸುವುದಾದರೂ ಹೇಗೆ? ಹತ್ತು ವರ್ಷದ ಎಳೆಯ ಹುಡುಗಾ. ರಾತ್ರಿ ಸೃಶಾನಕ್ಕೆ ಹೋಗಿ ಬರುವ ಧೈಯರು ಆವನಿಗೆ ಬಂದುದು ಯಾವುದರಿಂದ? ರಾಮನಾಮುದಿಂದ. ಅದು ಸತ್ಯರೂಪಿ ಪರಮಾತ್ಮನ ಸಾಮಧ್ಯ. ಪರಮೇಶ್ವರ ಹತ್ತಿರ ಇರುವನೆಂಬ ಭಾವನೆಯಿದ್ದರೆ ಸರಿ. ಜಗತ್ತೆಲ್ಲ ತಿರುಗಬಿದ್ದರೂ ದೇವರ ಸೇವಕ ಆಳಕುವುದಿಲ್ಲ. ಯಾವ ರಾಕ್ಷಸ ತಿಂದಿರು ಆತನನ್ನು? ಆತನ ಕೆನ್ನೆ ತಿಂದಿರು. ನತ್ಯವನ್ನು ಆ ರಾಕ್ಷಸ ಜೀರ್ಣಸಿಕೊಳ್ಳಲಾರ. ಸತ್ಯವನ್ನು ಜೀರ್ಣಸಿಕೊಳ್ಳಬಲ್ಲ ಶಕ್ತಿ ಜಗತ್ತಿನಲ್ಲೆ ಇಲ್ಲ. ಈಶ್ವರನ ಹೆಸರಿನೆಡುರಿಗೆ ಪಾಪ ನಿಲ್ಲಿವುದೇ ಅನಾಧ್ಯ. ಎಂತಲೇ ಈಶ್ವರನೋಂದಿಗೆ ಸೇರಿಕೊಳ್ಳು. ಅವನ ಕೃಪಾಪಾತ್ರರಾಗಿ. ಎಲ್ಲ ಕರ್ಮಗಳನ್ನೂ ಅವನಿಗಷಿಸಿ. ಅವನವರೇ ಆಗಿರಿ. ಎಲ್ಲ ಕರ್ಮಗಳ ನೈವೇದ್ಯವನ್ನೂ ಪ್ರಭುವಿಗೇ ಅಪಿಸಬೇಕೆಂಬ ಭಾವನೆ ದಿನೇದಿನೇ ಹೆಚ್ಚು ಉತ್ತರಂಪವಾದಭ್ರಿ ನಿಮ್ಮ ಕ್ಷುದ್ರ ಬಾಳು ದಿವ್ಣ ವಾದಿತು. ಮಲಿನ ಜೀವನ ಸುಂದರವಾದಿತು.

#### ಉತ್ತ. ಸ್ವಲ್ಪವಾದರೂ ಸವಿಯಿರಲಿ

ಸಾರಾಂಶವಿಷ್ಯೆ: ‘ಪತ್ರಂ ಪುಷ್ಟಂ ಘಲಂ ತೋಯಂ’ ಏನೇ ಇರಲಿ, ಭಕ್ತಿಯಿದ್ದರೆ ಸಾಕು. ಎಪ್ಪು ಕೊಟ್ಟಿರ ಎಂಬುದು ಮುಖ್ಯವಲ್ಲ. ಯಾವ ಭಾವನೆಯಿಂದ ಕೊಟ್ಟಿರ ಎನ್ನುವುದು ಮುಖ್ಯ. ಒಮ್ಮೆ ನನಗೂ ಒಬ್ಬ

ಪ್ರೌಢೆಸರಿಗೂ ಶಿಕ್ಷಣಶಾಸ್ತ್ರದ ಬಗ್ಗೆ ಮಾತು ನಡೆಯಿತು. ಇಬ್ಬರಲ್ಲಾ ವಿಚಾರಭೇದ. ಕೊನೆಗೆ ಪ್ರೌಢೆಸರು, ನಾನು ಹದಿನೆಂಟು ನರ್ವ ಈ ಕೆಲಸ ಮಾಡುತ್ತಿದೇನೇ” ಎಂದರು. ತಮ್ಮ ಅಭಿಪ್ರಾಯ ನನಗೆ ಒಪ್ಪಿಗೆಯಾಗು ನಂತಿ ಅವರು ಪ್ರಯತ್ನಿಸಬೇಕಾಗಿತ್ತು. ಅದನ್ನು ಬಿಟ್ಟು ಇಷ್ಟ್ವೆ ನರ್ವ ಶಿಕ್ಷಣಕಾರ್ಯ ಮಾಡುತ್ತಿರುವುದಾಗಿ ಅವರು ಹೇಳಿಕೊಂಡಾಗ ನಾನು “ಹದಿನೆಂಟು ನರ್ವಕಾಲ ಎತ್ತು ಯಂತ್ರದ ಜೊತೆಗೆ ಸುತ್ತುತ್ತಿದ್ದರೆ ಅದು ಯಂತ್ರಶಾಸ್ತ್ರಜ್ಞನಾದಿತೇ?” ಎಂದೆ. ಯಂತ್ರಶಾಸ್ತ್ರಜ್ಞ ಬೇರೆ. ಗರಗರ ತಿರುಗುವ ಆ ಎತ್ತು ಬೇರೆ. ಶಿಕ್ಷಣಶಾಸ್ತ್ರಜ್ಞ ಬೇರೆ. ಶಿಕ್ಷಣದ ಕೂಲಿ ಮಾಡುವವನು ಬೇರೆ. ನಿಜವಾದ ಶಾಸ್ತ್ರಜ್ಞನಿಗೆ ಅರು ತಿಂಗಳಲ್ಲಿ ಬರುವ ಅನುಭವ, ಇವುತ್ತುನರ್ವ ಕೆಲಸ ಮಾಡುವ ಕೂಲಿಗಾರನಿಗೆ ತಿಳಿಯ ಲಾರದು. ಸಾರಾಂಶವಿವೇಷೆ. ಇಷ್ಟ್ವೆ ನರ್ವ ಕೆಲಸಮಾಡಿದೆ ಎಂದು ಆ ಪ್ರೌಢೆಸರು ತನ್ನ ಗಡ್ಡ ತೋರಿಸಿದ. ಗಡ್ಡದಿಂದ ಸತ್ಯ ಸಿದ್ಧಾ ವಾಗುವುದಿಲ್ಲ. ಹಾಗೇ ನರಮೇಶ್ವರನ ನುಂದೆ ಎಷ್ಟು ರಾತಿ ಹಾಕಿದರೂ ಅದಕ್ಕೆ ಮಹತ್ವವಿಲ್ಲ. ಅಳತೆ, ರೀತಿ, ಬೆಲೆಗಳಿಗೆ ಮಹತ್ವವಿಲ್ಲ. ಭಾವನೆಗೆ ನಾತ್ರ ಮಹತ್ವ. ಅರ್ವಣ ಮಾಡಿದುದೇನು, ಎಷ್ಟು ಎಂಬುದು ಮುಖ್ಯವಲ್ಲ. ಅರ್ವಣ ಮಾಡಿದುದು ಹೇಗೆ – ಎನ್ನುವುದೇ ಮುಖ್ಯ. ಗೀತೆಯಲ್ಲಿರುವ ಶೈಲ್ಲಿಕ ಬರಿ ಏಕು ನೂರು. ಹತ್ತು ಹನ್ನೆರಡು ಸಾವಿರ ಶೈಲ್ಲಿಕದ ಗ್ರಂಥಗಳೂ ಉಂಟು. ವಸ್ತು ದೊಡ್ಡದಾಗಿದ್ದ ನಾತ್ರಕ್ಕೆ ಅದರ ಉಪಯೋಗವೂ ದೊಡ್ಡದಿಂದೇನೂ ಅಲ್ಲ. ಆ ವಸ್ತುವಿನಲ್ಲಿರುವ ತೇಜಸ್ಸು ಎಂಥದು, ಸಾಮರ್ಥ್ಯ ಎಂಥದು ಎಂಬುದನ್ನು ನೋಡಬೇಕು. ಬಾಳಿನಲ್ಲಿ ಮಾಡಿದ ಕ್ರಿಯೆಗಳೆಷ್ಟು ಎಂಬುದು ಮಹತ್ವದಲ್ಲ. ಈಶ್ವರಾರ್ವಣ ಬುದ್ಧಿಯಿಂದ ಒಂದೇ ಒಂದು ಕ್ರಿಯೆ ನಡೆದರೂ ಸಹ ಅದರಿಂದಲೇ ಸಾಕಷ್ಟು ಅನುಭವ ದೊರೆತಿತು. ಹತ್ತುಹನ್ನೆರಡು ನರ್ವಗಳಲ್ಲಿ ದೊರೆಯದಂಧ ಅನುಭವ ಒಂದೊಂದು ಸಲ ಒಂದೇ ಶೈಲಾದಲ್ಲಿ ದೊರೆಯುವುದುಂಟು.

ಬಾಳಿನಲ್ಲಿ ಸಾಧಾರಣ ಕರ್ಮ, ನಾದಾ ಕ್ರಿಯೆ—ಲಲ್ಲವನ್ನೂ ಪರಮಾತ್ಮನಿಗೆ ಅರ್ಪಿಸಿ. ಎಂದರೆ ಬದುಕಿನಲ್ಲಿ ಸಾಮರ್ಥ್ಯ ಬಂದಿತು. ಮೋಕ್ಷ ಕ್ಷೇಗೆ ಸಿಕ್ಕಿತು. ಕರ್ಮ ಮಾಡುವುದು, ಅದರ ಫಲವನ್ನು

ತ್ಯಜಿಸದೆ ಈಶ್ವರನಿಗರ್ರಿಸುವುದು—ರಾಜಯೋಗ. ಕರ್ಮಯೋಗಕ್ಕೂ ಮುಂದಿನ ಹೆಚ್ಚೆ ಇದು. ‘ಕರ್ಮ ಮಾಡಿ, ಫಲ ಬಿಟ್ಟುಬಿಡಿ. ಫಲದ ಅಸ್ತಿತ್ವಕ್ಕೆಳ್ಳಬೇಡಿ’ ಎಂದು ಕರ್ಮಯೋಗ ಹೇಳುತ್ತದೆ. ಅಲ್ಲಿಗೆ ಕರ್ಮ ಯೋಗ ಮುಗಿಯಿತು. ‘ಕರ್ಮದ ಫಲವನ್ನು ತ್ಯಜಿಸಬೇಡಿ. ಎಲ್ಲ ಕರ್ಮಗಳನ್ನು ದೇವರಿಗರ್ರಿಸಿ. ಅವು ಹಾವಿದ್ದಂತೆ. ಮುಂದಕೊಂಡುವ ಸಾಧನ. ಆ ಮೂರ್ತಿಗೆ ಅದನ್ನು ಪ್ರಿಸಿ. ಒಂದು ಕಡೆಯಿಂದ ಕರ್ಮ, ಒಂದು ಕಡೆಯಿಂದ ಭಕ್ತಿ—ಹೀಗೆ ಸಂಯೋಗಮಾಡಿ ಬಾಳನ್ನು ಸುಂದರ ಗೊಳಿಸಿರಿ. ಫಲದ ತ್ವಾಗ ಮಾಡಬೇಡಿ. ಅದನ್ನು ದೇವರೊಂದಿಗೆ ಕೂಡಿಸಿ ಎನ್ನತ್ತೆ ರಾಜಯೋಗ. ಕರ್ಮಯೋಗದಲ್ಲಿ ಹೆಚ್ಚಿದ ಫಲಗಳನ್ನು ರಾಜಯೋಗದಲ್ಲಿ ಬೆರೆಸಿಲಾಸುತ್ತದೆ. ನೇಡುವುದಕ್ಕೂ ಬಿಸುಡುವುದಕ್ಕೂ ಬಹಳ ಅಂತರವುಂಟು. ನೆಟ್ಟಿದ್ದ ಅನುತ್ತವಾಗಿ ಮತ್ತೆ ಸಿಕ್ಕುತ್ತದೆ. ಬಿಸುಟ್ಟದ್ದು ಹಾಗೇ ನಷ್ಟವಾಗಿ ಹೋಗುತ್ತದೆ. ಈಶ್ವರನಿಗೆ ಅರ್ಪಿಸಿದ ಕರ್ಮ ನೆಟ್ಟಿಂತೆ. ಅದರಿಂದ ಬಂಧನಲ್ಲಿ ಅವಾರ ಆನಂದ ತುಂಬುತ್ತದೆ. ಅವಾರ ವಾವಿತ್ತು ಬರುತ್ತದೆ.

ಭಾನುವಾರೆ,  
೮೩೬೮೮ ಇತಿ.

## ಇಂ. ಗೀತೆಯ ಪ್ರಾವಾಧರ್ಥ - ಸಿಂಹಾವಲೋಕನ

ಇಲ್ಲಿಗೆ ಗೀತೆಯ ಪ್ರಾವಾಧರ್ಥ ಮುಗಿಯಿತು. ಉತ್ತರಾಧರ್ಥಕ್ಕೆ ಪ್ರವೇಶಿಸುವ ಮೊದಲು, ಇಡುವರಿಗೆ ಅದ ಭಾಗದ ಸಾರಾಳಶವೇನೆಂದು ಕಂಡುಕೊಂಡರೆ ಒಳ್ಳೆಯದಾದಿತು. ಗೀತೆ ನೇಡನಾಶಾಧರ್ಥವೂ ಸ್ವಧಮ್ಮ ಪ್ರಪೃತ್ಯಧರ್ಥವೂ ಅಗಿದೆಯೆಂದು ಮೊದಲನೆಯ ಅಧ್ಯಾಯದಲ್ಲಿ. ಎರಡನೇ ಯದರಲ್ಲಿ ನಮಗೆ ಬಾಳನ ಸಿದ್ಧಾಂತ, ಕರ್ಮಯೋಗ, ಸ್ಥಿತಪ್ರಜ್ಞಾದರ್ಶನ ಆಯಿತು. ಮೂರು ನಾಲ್ಕು ಪಿದನೆಯ ಅಧ್ಯಾಯಗಳಲ್ಲಿ ಕರ್ಮ, ವಿಕರ್ಮ ಅಕರ್ಮಗಳ ವಿವರಣೆ ದೊರೆಯಿತು. ಸ್ವಧಮ್ಮಾಚರಣೆಯೇ ಕರ್ಮ ಹೊರಗಿನಿಂದ ಸ್ವಧಮ್ಮಾಚರಣೆಯ ಕರ್ಮ ನಡೆದಿದ್ದಾಗ ಅದಕ್ಕೆ ಸಹಾಯ ವಾಗಿ ನಡೆಯಬೇಕಾದ ಮಾನಸಿಕ ಕರ್ಮವೇ ವಿಕರ್ಮ. ಕರ್ಮ ವಿಕರ್ಮ ಗಳಿರಡೂ ಒಂದುಗೂಡಿ ಚಿತ್ತಶುದ್ಧಿ ಪ್ರಾಣವಾದಾಗ, ಎಲ್ಲ ತಳಮಳ, ವಾಸನೆ, ವಿಕಾರ, ಭೇದಭಾವಗಳು ಇಲ್ಲವಾದಾಗ ಆಕರ್ಮದಕ್ಕೆ ವಾಪ್ತಿ ವಾಗುತ್ತದೆ. ಈ ಆಕರ್ಮದಕ್ತಿಯಲ್ಲೂ ಮತ್ತೆ ಎರಡು ರೀತಿ. ಹಗಲಿರುಳೂ ಕರ್ಮ ಮಾಡುತ್ತಿದ್ದರೂ ಸಹ ಕೊಂಡವೂ ಮಾಡದಂತೆ ಅನುಭವಿಸುವುದು ಒಂದು ರೀತಿ. ಇದಕ್ಕೆ ಸ್ರತಿಯಾಗಿ ಏನನ್ನೂ ಮಾಡದೆಯೆ ಅವಷ್ಟಹತೆವಾಗಿ ಕರ್ಮ ನಡೆಸಿರುವುದು ಇನ್ನೊಂದು ರೀತಿ. ಈ ಎರಡು ರೀತಿಗಳಿಂದ ಅಕರ್ಮಸ್ಥಿತಿ ಲಭಿಸುತ್ತದೆ. ಈ ರೀತಿಗಳಿರಡೂ ತೋರಿಕೆಗೆ ಭಿನ್ನವಾಗಿರುವೆಂತೆ ಕಂಡರೂ ಆವುಳ ಸ್ವರೂಪ ಮಾತ್ರ ಒಂದೇ. ಈ ರೀತಿಗಳಿಗೆ ಸಂನಾಯಸ, ಕರ್ಮಯೋಗ ಎಂದು ಹೇಸರಿದ್ದರೂ ಎರಡರ ನಾರವೂ ಒಂದೇ. ಕಡೆಯ ಅಂತಿಮ ಗುರಿ ಆಕರ್ಮ ಸ್ಥಿತಿ. ಮೋಕ್ಷವೆನ್ನುವುದು ಅದಕ್ಕೇ. ಹೀಗೆ ಗೀತೆಯ ಮೊದಲ ಇದು ಅಧ್ಯಾಯಗಳಲ್ಲಿ ಬಾಳನ ಎಲ್ಲ ಶಾಸ್ತ್ರಧರ್ಥವೂ ಒಂದುಹೋಯಿತು.

ಅನಂತರ ಈ ಆಕರ್ಮರೂಪಿ ಗುರಿಯನ್ನು ಹಡೆಯಲು ಅಗತ್ಯವಾದ ಅನೇಕ ದಾರಿ, ಒಳಗಿನಿಂದ ಮನಸ್ಸನ್ನು ಶುದ್ಧಗೊಳಿಸುವ ಅನೇಕ ಸಾಧನೆಗಳ ವಿಚಾರ, ಆರನೆಯ ಅಧ್ಯಾಯದಿಂದ ಆರಂಭವಾಯಿತು.

ಆರನೆಯ ಅಧ್ಯಾಯದಲ್ಲಿ ಚಿತ್ತದ ಏಕಾಗ್ರತೆಗಾಗಿ ಧ್ಯಾನಯೋಗವನ್ನು ಸೂಚಿಸಿ ಅಭಾವ, ವೈರಾಗ್ಯಗಳು ಅದಕ್ಕೆ ಅಗತ್ಯವೆಂದು ಹೇಳಿದೆ. ಏಳನೆಯ ಅಧ್ಯಾಯದಲ್ಲಿ ವಿಶಾಲವಾದ ಭಕ್ತಿಯ ಮಹಾಸಾಧನೆಯನ್ನು ಹೇಳಿದೆ. ಪ್ರೇಮದಿಂದಲೋ, ಜಿಜ್ಞಾಸೆಯಿಂದಲೋ, ವಿಶ್ವಕರ್ಮಾಣಿದ ಆಸಕ್ತಿಯಿಂದಲೋ, ಇಲ್ಲವೇ ವೈಯಕ್ತಿಕ ಕಾಮನೆಯಿಂದಲೋ— ಈಶ್ವರನ ಕಡೆ ಹೇಗಾದರೂ ಹೋಗಬಹುದು. ಅಂತೂ ಒಮ್ಮೆ ಆತನ ದರಬಾರಿಸಲ್ಲಿ ಪ್ರವೇಶ ಮಾಡಿದರೆ ಸರಿ. ಈ ಅಧ್ಯಾಯದಲ್ಲಿನ ಈ ವಿಷಯವನ್ನು ಪ್ರಪತ್ತಿಯೋಗ, ಎಂದರೆ ಈಶ್ವರನಿಗೆ ಶರಣ ಹೋಗಿಂದು ಹೇಳುವ ಯೋಗ— ಎಂದು ನಾನು ಕರೆಯುತ್ತೇನೆ. ಏಳನೆಯದರಲ್ಲಿ ಶ್ರವತ್ತಿಯೋಗ, ಎಂಟನೆಯದರಲ್ಲಿ ಸಾತತ್ಯಯೋಗ. ಇಲ್ಲಿ ನಾ ಕೊಟ್ಟ ಹೆಸರುಗಳು ಪ್ರಸ್ತುಕದಲ್ಲಿ ಕಾಣಿಸಲಿಕ್ಕೆಲ್ಲ. ನನಗೆ ಉಪಯೋಗವಾಗುವಂಥ ಹೆಸರನ್ನು ನಾನು ಕೊಡುತ್ತಿದೆನೇ. ಸಾಧನೆಯನ್ನು ಅಂತ್ಯಕಾಲದವರೆಗೂ ಸತತವಾಗಿ ನಡುವುದು ನಾತತ್ಯಯೋಗ. ಒಮ್ಮೆ ತುಳಿದ ದಾರಿಯಲ್ಲಿಯೇ ಸತತವಾಗಿ ಹೆಚ್ಚೆ ಬೀಳುತ್ತ ಹೋಗಬೇಕು. ಹಿಡಿದೂ ಬಿಟ್ಟು ಸಾಗುವ ಮನುಷ್ಯಗುರಿಯನ್ನೆಂದೂ ತಲಪಲಾರ. ನಾಧನೆ ಮಾಡುವುದಾದರೂ ಎಲ್ಲಿಯತನಕ ಎಂದು ನಿರಾಶೆಯಿಂದಾಗಲಿ ಬೇಸರದಿಂದಾಗಲಿ ಯೋಚಿಸಿ ಉಪಯೋಗವಿಲ್ಲ. ಫಲ ದೊರಿಯುವವರೆಗೂ ಸಾಧನೆ ನಡೆದಿರಬೇಕು.

ಈ ಸಾತತ್ಯಯೋಗವನ್ನು ಹೇಳಿ ಒಂಬತ್ತನೆಯ ಅಧ್ಯಾಯದಲ್ಲಿ ಒಂದು ಸಾಧಾರಣ, ಆದರೆ ಬಾಳಿನ ಬಣ್ಣವನ್ನೆಲ್ಲ ಬದಲಿಸುವ, ವಸ್ತುವನ್ನು ಭಗವಂತ ಕೊಟ್ಟು. ಅದು ರಾಜಯೋಗ. ಕ್ಷೋಽಕ್ಷಣಕ್ಕೂ ನಡೆಯುವ ಕರ್ಮಗಳನ್ನೆಲ್ಲ ಈಶ್ವರಾರ್ಥಣ ಮಾಡು ಎನ್ನುತ್ತದೆ ಒಂಬತ್ತನೆಯ ಅಧ್ಯಾಯ. ಈ ಒಂದು ವಿಷಯದಿಂದಾಗಿ ಸರ್ವ ಶಾಸ್ತ್ರಸಾಧನಗಳು, ಕರ್ಮ ವಿಕರ್ಮಗಳು ಮುಳುಗಿಹೋದವು. ಈ ಸಮರ್ಪಣೆಯೋಗದಲ್ಲಿ ಎಲ್ಲ ಕರ್ಮಸಾಧನಗಳೂ ಮುಳುಗಿಹೋದವು. ಸಮರ್ಪಣೆಯೋಗವೆಂದ ರೇನೆ ರಾಜಯೋಗ. ಇಲ್ಲಿಗೆ ಎಲ್ಲ ಸಾಧನಗಳಿಗೂ ಮುಗಿತಾಯ. ಹಿಗೆ ವಾತ್ಯಪಕ್ಷವೂ ಸಮರ್ಪಣವೂ ಆದ ಈ ಈಶ್ವರಾರ್ಥಣ ವಿಚಾರ ಸಾಧಾರಣವಾಗಿ ಕಾಣಿಸಿದರೂ ತುಂಬ ಕಷ್ಟದ್ವಾಗಿಬಿಟ್ಟಿದೆ. ಮನೆಯಲ್ಲಿ ಕುಳಿತುಕೊಂಡ

ಹಾಗೇ, ಅತ್ಯಂತ ಅಜ್ಞಾನಿಯಿಂದ ಮೊದಲಾಗಿ ವಿದ್ವಾಂಸರವರಿಗೆ ಎಲ್ಲರಿಗೂ ವಿಶೇಷ ಶ್ರಮವಿಲ್ಲದೆಯೆ ನಾಧ್ಯವಾಗುವ ಸಾಧನೆ ಇದು. ಎಂತಲೇ ಸುಲಭ. ಆದರೆ ಸುಲಭವಾದರೂ ಇದನ್ನು ಸಾಧಿಸಲು ಬಹಳ ಪುಣ್ಯ ಪಡೆದಿರಬೇಕು.

‘ ಅನೇಕ ಸುಕೃತದ ಯೋಗ, ವಿರ್ತುಲನ ವೇಮದ ಮಾರ್ಗ । \*’

ಅನಂತಜನ್ಮದ ಪುಣ್ಯವಿದ್ದರೆ ಮಾತ್ರ ಈಶ್ವರನಲ್ಲಿ ಆಸಕ್ತಿಯುಂಟಾಗುತ್ತದೆ. ಕಣ್ಣಿಗೆ ಏನಾದರೂ ಕೊಂಚ ತಾಕಿದರೆ ನಾಕು, ಗಳಿಗಳನೆ ಕಣ್ಣೀರು ಉದುರುತ್ತದೆ. ಆದರೆ ಹರವೇಶ್ವರನ ಹೆಸರು ಉಚ್ಛರಿಸುತ್ತಲೂ ಎರಡು ಹನಿಯಾದರೂ ಕಣ್ಣಿನಲ್ಲಿ ಬಾರದು. ಆದಕ್ಕೆ ಉಪಾಯವೇನು? ನಾಧು ಗಳು ಹೇಳುವಂತೆ ಒಂದು ಅರ್ಥದಿಂದ ಅತಿ ಸುಲಭವಾದ ಭಾವ ಇದು. ಹಾಗೆಯೇ ಕರಿಣವೂ ಹೌದು. ಈಗಿನ ಕಾಲದಲ್ಲಿಂತೂ ತೀರಾ ಕರಿನ.

ಇಪ್ರೋತ್ತು ಜಡವಾದದ ಪರೆ ನಮ್ಮ ಕಣ್ಣಿನ ಮೇಲೆ ಇದೆ. ಈಶ್ವರನು ಇರುವುದಾದರೂ ಎಲ್ಲಿ—ಎಂಬ ಪ್ರಶ್ನೆ ಪ್ರಾರಂಭವಾಗುತ್ತದೆ. ಆತ ಯಾರಿಗೂ, ಎಲ್ಲಾ ಪ್ರತಿತವಾಗುವುದಿಲ್ಲ. ಬಾಳಿಲ್ಲವೂ ವಿಕಾರಮಯವೂ, ವಿಷಮತಾಪೂರ್ವಾ, ವಿಷಯಲೋಲುಪವೂ ಆಗಿದೆ. ಅತ್ಯಜ್ಞವಿಚಾರ ಮಾಡುವ ಶತ್ರುಜ್ಞಾನಿಗಳಿಗೂ ಸಹ, ಇಂದು ಎಲ್ಲರಿಗೂ ಹೊಟ್ಟೆ ತುಂಬುವಹ್ವ ರೊಟ್ಟಿ ಹೇಗೆ ಸಿಕ್ಕೇತೆಂಬುದನ್ನು ಬಿಟ್ಟರೆ ಬೇರೆ ವಿಚಾರವಿಲ್ಲ. ಇದು ಅವರ ತಪ್ಪಲ್ಲ. ಇಂದು ಅನೇಕರಿಗೆ ಹೊಟ್ಟಿಗೇ ಇಲ್ಲ. ಇಂದಿನ ಅತಿ ಮೊಡ್ಡ ಸಮಸ್ಯೆಯಿಂದರೆ ಅನ್ನ. ಈ ಪ್ರಶ್ನೆಯನ್ನು ಬಿಡಿಸುವುದರಲ್ಲೇ ಬುದ್ಧಿಯೆಲ್ಲವೂ ತೊಡಗಿಕೊಂಡಿದೆ. “ಬಾಧ್ಯಕ್ಷಮಾಣಃ ರುದ್ರರೂಪೇಣ ಅವತಿಷ್ಟೇ” ಎಂದು ಸಾಯಣಾಚಾರ್ಯರು ರುದ್ರನ ವ್ಯಾಖ್ಯೆ ಮಾಡಿದಾರೆ. ಹಸಿದ ಜನ ಎಂದರೇನೇ ರುದ್ರನ ಅವಶಾರ. ಸಾಮೃಜ್ಯವಾದ ಇತ್ಯಾದಿ ಹಲವು ವಾದ — ತತ್ಪ್ರ, ರಾಜಕೀಯ, ಈ ಅನ್ನಕ್ಕಾಗಿ ತಲೆಯಿತ್ತಿ ನಿಂತಿವೆ. ಈ ಪ್ರಶ್ನೆಯಿಂದ ದೂರವಾಗುವ ಅವಕಾಶವೂ ಇಲ್ಲ. ಯಾರೊಂದಿಗೂ ಕಲಹವಾಡದೆ ಸುಖವಾಗಿ ಎರಡು ತುತ್ತು ಅನ್ನ ಹೇಗೆ ತಿನ್ನಬಹುದೆಂಬ ವಿಚಾರದಲ್ಲಿ ಇಂದು ದಿನ ಕಳೆಯುತ್ತದೆ. ಇಂಥಾಗಿ ಚಮತ್ವಾರ್ಥಿಕ ಸಮಾಜರಚನೆಯಿರುವಲ್ಲಿ

\* ಬಹುತಾ ಸುಕೃತಾಂಚೀ ಜೋಡಿ. | ಮ್ಮಾಣಸಿ ವಿರ್ತುಲೀ ಅವಡಿ. ||

ಕುಶ್ಮಾರಾರ್ಥಣಾದಂಧ ನಾದಾ ಸುಲಭ ವಿಷಯವೂ ಕಷ್ಟತರದ್ದಾಗಿ  
ವುದೇನೂ ಆಶ್ಚರ್ಯವಲ್ಲ. ಇದಕ್ಕೇನು ಉಪಾಯ? ಕುಶ್ಮಾರಾರ್ಥಣ  
ಯೋಗವನ್ನು ಸಾಧಿಸುವುದು ಹೇಗೆ, ಅದು ಸುಲಭವಾಗುವುದು ಹೇಗೆ  
ಎಂಬುದನ್ನು ಈ ಅಧ್ಯಾತ್ಮದಲ್ಲಿ ನೋಡೋಣ.

### ೪೦. ಪರಮೇಶ್ವರ ದರ್ಶನಕ್ಕೆ ಭಾಲಬೋಧದ ರೀತಿ

ಚಿಕ್ಕ ಮಕ್ಕಳಿಗೆ ಕಲಿಸಲು ನಾವು ಯೋಚಿಸುವ ಉವಾಯಗಳನ್ನೇ ಎಲ್ಲಿಡೆಯಲ್ಲೂ ಪರಮಾತ್ಮನನ್ನು ನೋಡಲು ಈ ಅಧ್ಯಾತ್ಮದಲ್ಲಿ ಸೂಚಿಸಿದೆ. ಮಕ್ಕಳಿಗೆ ಅಶ್ವರ ಕಲಿಸುವುದು ಎರಡು ರೀತಿಯಿಂದ. ಮೊದಲು ಮೊದಲು ಆಶ್ವರಾಳನ್ನು ದೊಡ್ಡದಾಗಿ ಬರೆದು ತೋರಿಸುವುದೊಂದು ರೀತಿ. ಮುಂದೆ ಈ ಅಶ್ವರಾಳನ್ನೇ ಚಿಕ್ಕದಾಗಿ ಬರೆದು ತೋರಿಸಿ ಕಲಿಸುತ್ತೀವೆ. ಅದೇ 'ಕ'. ಅದೇ 'ಗ'. ಮೊದಲು ದೊಡ್ಡದು. ಅನಂತರ ಚಿಕ್ಕದು. ಇದೊಂದು ಪದ್ಧತಿ. ಗೊಂದಲವಿಲ್ಲದ ನಾದಾ ಆಶ್ವರಾಳನ್ನು ಮೊದಲು ಕಲಿಸಿ ಅನಂತರ ಕಷ್ಟಾಧ್ಯ ಅಶ್ವರ ಕಲಿಸುವುದು ಇನ್ನೊಂದು ರೀತಿ. ಪರಮೇಶ್ವರನನ್ನು ಕಾಣಲು ಕಲಿಸುವುದೂ ಹೀಗೇ. ಮೊದಲು ಸ್ವಷ್ಟವಾದ ಪರಮೇಶ್ವರನನ್ನು ನೋಡುವುದು. ಸಮುದ್ರ, ವರ್ಣತ ಇತಯಿದಿಗಳಲ್ಲಿ ವ್ರಕಟವಾದ ಪರಮಾತ್ಮತಟ್ಟನೆ ಗೋಚರಿಸುತ್ತಾನೆ. ಈ ಸ್ಥಾಲ ಪರಮಾತ್ಮ ಅರ್ಥವಾದಲ್ಲಿ ಅನಂತರ ಒಂದು ನೀರಿನ ಹನಿಯಲ್ಲಿ, ಒಂದು ಮಳ್ಳಿನ ಕಣಳಲ್ಲಿ ಕೂಡ ಆತ್ಮಿರುವುದು ಅರ್ಥವಾದಿತು. ದೊಡ್ಡ 'ಕ' ಸಣ್ಣ 'ಕ' ಗಳಲ್ಲಿ ಷ್ವತ್ತಾಸ್ವೇನೂ ಇಲ್ಲ. ಸ್ಥಾಲದಲ್ಲಿರುವುದೇ ಸೂಕ್ತದಲ್ಲಿದೆ. ಇದು ಒಂದು ರೀತಿ.

ಇನ್ನೂ ಒಂದು ರೀತಿ, ಗೊಂದಲಕೊಳ್ಳಗಾಗದ ಹಾಗೆ ಸರಲ ಪರಮಾತ್ಮನನ್ನು ಮೊದಲು ನೋಡುವುದು. ಅನಂತರ ಕೊಂಬ ಗೊಂದಲ ದ್ವಾದ್ದು ದೂರ ಸರಿ. ಶುದ್ಧ ಪರಮಾತ್ಮನ ಅವಿಭಾವ ಸಹಜವಾಗಿ ವ್ರಕಟವಾಗಿದ್ದಲ್ಲಿ ಅದನ್ನು ಒಡನೆಯೆ ಗ್ರಹಿಸಲು ಸಾಧ್ಯವಾಗುತ್ತದೆ. ರಾಮನಲ್ಲಿ ಪ್ರಕಟವಾದ ಪರಮಾತ್ಮನ ಅವಿಭಾವ ಅರ್ಥವಾದ ಹಾಗೆ. ಈ ರಾಮ ಎನ್ನುವ ಶಬ್ದ ಸರಲವಾದುದು. ಗೊಂದಲಕ್ಕೆಡೆಗೊಡದ ಪರಮೇಶ್ವರ ಈತ.

ರಾವಣ ಎಂಬ ಶಬ್ದವೋ? ಅದು ಸಂಯುಕ್ತಕ್ಕೂರ. ಅಲ್ಲಿ ಏನೋ ಮಿಶ್ರಣವುಂಟು. ರಾವಣನ ತಪಸ್ಸು, ಕರ್ಮಶಕ್ತಿಗಳೇನೋ ಘನನೆ. ಆದರೆ ಅದರಲ್ಲಿ ಕೂರತನ ಸೇರಿದೆ. ಮೊದಲು ರಾಮ ಎನ್ನುವ ಸರಲ ಆಕ್ಷರ ಕಲಿಯಿರಿ. ದಯಿ, ವಾತ್ಸಲ್ಯ, ಪ್ರೀತಿಗಳುಳ್ಳ ರಾಮ ನಾಕ್ಕಾತ್ತಾ ಪರಮೇಶ್ವರ. ಆತನನ್ನು ಬೇಗನೆ ಗ್ರಹಿಸಬಹುದು. ರಾವಣನಲ್ಲಿನ ದೇವರನ್ನು ಕಾಣಲು ಕೊಂಚೆ ಕಾಲ ಹಿಡಿದಿತು. ಮೊದಲು ಸರಲ ಆಕ್ಷರ. ಅನಂತರ ಸಂಯುಕ್ತಕ್ಕೂರು. ಸಜ್ಜನರಲ್ಲಿ ಮೊದಲು ಪರಮಾಕೃಷ್ಣನ್ನು ಕಂಡು ಅನಂತರ ದುರ್ಜನರಲ್ಲೂ ಕಾಣಲು ಕಲಿಯಬೇಕು. ಸಾಗರದಲ್ಲಿನ ವಿಶಾಲ ಪರಮೇಶ್ವರನೇ ಆ ನೀರಿನ ಹನಿಯಲ್ಲೂ ಇದಾನೆ. ರಾಮಚಂದ್ರ ನಲ್ಲಿನ ಪರಮೇಶ್ವರನೇ ರಾವಣನಲ್ಲೂ ಇದಾನೆ. ಸ್ಥಳದಲ್ಲಿರುವುದೇ ಸೂಕ್ಷ್ಮದಲ್ಲಿ. ಸುಲಭತೀಯಲ್ಲಿರುವುದೇ ಕರಿನತೀಯಲ್ಲಿ. ಈ ಎರಡೂ ರೀತಿಯಿಂದ ನಾವು ಈ ವಿಶ್ವಸ್ರಂಧವನ್ನೇಡಲು ಕಲಿಯಬೇಕಾಗಿದೆ.

ಈ ಅವಾರ ಸೃಷ್ಟಿಯಲ್ಲ ಈಶ್ವರನ ಪುಸ್ತಕವಿದ್ದಂತಿ. ಕಣ್ಣಿನ ಮೇಲೆ ದಪ್ಪ ಪರದೆ ಬಿಡ್ಡಿದ್ದಾಗ ಈ ಪುಸ್ತಕ ಮುಖ್ಯದಂತಿ ತೋರುತ್ತದೆ. ಸೃಷ್ಟಿಯ ಈ ಪುಸ್ತಕದಲ್ಲಿ ಸುಂದರ ಆಕ್ಷರಗಳಿಂದ ಪರಮಾತ್ಮೆ ಎಲ್ಲೆಲ್ಲೂ ಬರೆದಿದಾನೆ. ನಮಗೆ ಅದು ಕಾಣದು. ಹತ್ತಿರದಲ್ಲೀ ಇರುವ ನಾದಾ ಈಶ್ವರರೂಪ ಮನುಷ್ಯನಿಗೆ ಅರ್ಥವಾಗಿದು. ದೂರದಲ್ಲಿರುವ ಪ್ರವರ್ತ ರೂಪವನ್ನು ತಡೆಯಲಾಗದು. ಈಶ್ವರ ದರ್ಶನಕ್ಕೆ ಇದೊಂದು ದೊಡ್ಡ ವಿಷ್ಣು. ತಾಯಿಯಲ್ಲೀ ದೇವರನ್ನು ಕಾಣುವೆಂದು ಹೇಳಿದಾಗ ದೇವರು ಇಷ್ಟ ಸಾದಾ ಇರುವುದುಂಟೆ ಎಂದು ಮನುಷ್ಯನ ಪ್ರಶ್ನೆ. ಪ್ರವರ್ತ ಪರಮಾತ್ಮೆ ಪ್ರಕಟಪಾದರೆ ನೀನು ತಡೆಯಬಲ್ಲಿಯಾ? ದೂರದ ಸೂರ್ಯ ಹತ್ತಿರ ಬರಲೆಂದು ಕುಂತಿ ಆಶಿಸಿದಳು. ಆದರೆ ಆತ ಹತ್ತಿರ ಬಂದ ಹಾಗೆ ಆಕೆ ಉರಿಯತೋಡಿದಳು—ಆ ಉಗ್ರತೆಯನ್ನು ಸಹಿಸಲಾರದೆ. ತನ್ನ ಎಲ್ಲ ಶಕ್ತಿಯಿಂದ ಈಶ್ವರ ಎದುರಿಗೆ ಬಂದು ನೀಂತರೆ ತಡೆಯಲಾಗುವುದಿಲ್ಲ. ತಾಯಿಯ ಸೌಮ್ಯರೂಪದಿಂದ ಕಾಣಿಸಿದರೆ ನಂಬಲಾಗುವುದಿಲ್ಲ. ಮಿರಾಯಿ ಜೀಣವಾಗದು. ನಾದಾ ಹಾಲು ರುಚಿಸದು. ಈ ಲಕ್ಷ್ಮಿ ದೋಗ್ದು, ಮರಣದ್ದು. ಪರಮಾತ್ಮನ ದರ್ಶನಕ್ಕೆ ಇಂಥ ರೋಗಿಷ್ಟು ಮನಃಷಿತಿ

ಸಲ್ಲದು. ಅದನ್ನು ಬಿಟ್ಟುಬಿಡಲೇಬೇಕು. ಮೊದಲು ನಮ್ಮೆ ಬಳಿ ಇರುವ ಸ್ವಷ್ಟಿ, ಸರಲ ಪರಮಾತ್ಮನನ್ನು ನೋಡಬೇಕು. ಅನಂತರ ಸೂಕ್ತ. ಕರಿನ ಪರಮಾತ್ಮನನ್ನು ನೋಡಬೇಕು.

### ಒಂ. ಮಾನವರೂಳಿಗಿನ ದೇವರು

ಮೊಟ್ಟಮೊದಲನೇಯ ಪರಮಾತ್ಮ—ಮೂರ್ತಿ ತಾಯಿ. ‘ಮಾತ್ಮದೇಪೋ ಭವ’ ಎಂದು ಹೇಳುತ್ತದೆ ಶ್ರುತಿ. ಹುಟ್ಟುತ್ತಲೂ ಮಗುವಿಗೆ ತಾಯಿಯ ದರ್ಶನ. ವಾತ್ಸಲ್ಯರೂಪದಿಂದ ಪರಮಾತ್ಮನ ಮೂರ್ತಿಯಿ ಅಲ್ಲಿ ನಿಂತಹಾಗಿರುತ್ತದೆ. ಈ ತಾಯಿಯ ವ್ಯಾಪ್ತಿಯನ್ನೇ ಬೆಳೆಸಿ ‘ವಂದೇ ಮಾತರಂ’ ಎಂದು ರಾಷ್ಟ್ರಮಾತೆಯನ್ನು, ಮುಂದೆ ಭೂಮಾತೆ ಪ್ರದ್ವಾಯನ್ನು ಪೂಜಿಸುತ್ತೇವೆ. ಆದರೆ ಮೊದಲಿಗೆ ಮಗುವಿನೆಂದು ನಿಂತ ಪರಮಾತ್ಮನ ಉಚ್ಚ್ಯು ಪ್ರತಿಮೆ ತಾಯಿಯದೇ! ತಾಯಿಯ ಪೂಜೆಯಿಂದ ಮುಕ್ತಿ ದೊರೆಯುವುದೇನೂ ಅನಾಧ್ಯವಲ್ಲ. ತಾಯಿಯ ಪೂಜೆ ಎಂದರೆ ವಾತ್ಸಲ್ಯರೂಪದಿಂದ ಬಂದ ಪರಮಾತ್ಮನ ಪೂಜೆ. ತಾಯಿ ನಿಮಿತ್ತಮಾತ್ರ. ಅವಳಿಲ್ಲ ತನ್ನ ವಾತ್ಸಲ್ಯನನ್ನಿರಿಸಿ ಪರಮಾತ್ಮ ಅವಳನ್ನು ಕುಣಿಸುತ್ತಾನೆ. ತನೇನ್ನಾಳಿಗೆ ಇವ್ವೋಂದು ವಾತ್ಸಲ್ಯವೇಕೆ ಎಂಬುದು ಆಕೆಗೆ ತಿಳಿಯದು. ಇಳಿವಯಸ್ಸಿನಲ್ಲಿ ಉಪಯೋಗಕ್ಕೆ ಬರಲಿ ಎಂಬ ಲೆಕ್ಕಾಚಾರದಿಂದ ಆಕೆ ಮಗುವಿನ ಸೇವೆ ಮಾಡುತ್ತಾಳೇನು? ಫೇ! ಆಕೆ ಆ ಮಗುವನ್ನು ಹೆತ್ತುಳು. ಬೇನೆ ಅನುಭವಿಸಿದಳು. ಆ ನೋವೇ ಆಕೆಗೆ ಆ ಮಗುವಿನ ಬಗ್ಗೆ ಗೀಳು ಹುಟ್ಟಿಸಿತು. ಅವಳನ್ನು ವಶಲೆಯನ್ನಾಗಿ ಮಾಡಿದ್ದ್ವಾಗಿ ಬೇನೆಯೇ ಮಗುವನ್ನು ಸ್ತೀರಿಸಿರಲು ಅವಳಿಂದ ಸಾಧ್ಯವಿಲ್ಲ. ನಿಸ್ಸಿಮ ಸೇವೆಯ ಮೂರ್ತಿ ಆ ತಾಯಿ! ಅತ್ಯಾತ್ಮಷ್ಟ ಪರಮಾತ್ಮ ಪೂಜೆ ಈ ತಾಯಿಯ ಪೂಜೆ. ಈಶ್ವರನನ್ನು ಕರಿಯುವುದೂ ತಾಯಿ ಎಂತಲೇ. ಇದಕ್ಕಿಂತ ಉಚ್ಚ್ಯು ಶಬ್ದವಿನ್ನಲ್ಲಿ? ತಾಯಿ ಎಂಬುದು ಮೊದಲನೇಯ ಸ್ವಷ್ಟ ಶಬ್ದ. ಅಲ್ಲಿ ಈಶ್ವರನನ್ನು ಕಾಣಲು ಕಲಿಯಬೇಕು. ಅಮೇಲೆ ತಂಡೆ, ಗುರು ಮೊದಲಾದವರಲ್ಲಿ ದೇವರನ್ನು ಕಾಣಬಹುದು. ಗುರು ಶಿಕ್ಷಣ ಕೊಡುತ್ತಾನೆ. ಪರಶುಗಳಿಂತಿಷ್ಟವರನ್ನು ಮಾನವರನ್ನಾಗಿ ಮಾಡುತ್ತಾನೆ. ಎಂಥ ಉಕ್ಕಾರ

ಆತನದು ! ಮೊದಲು ತಾಯಿ, ಆಮೇಲೆ ತಂದೆ, ಅನುತ್ತರ ಗುರು, ಆಮೇಲೆ ಸಾಧು ಕರಣರು. ತೀರ ಸ್ವಷ್ಟಿರೂಪಗಳಲ್ಲಿರುವ ಈ ದೇವರನ್ನು ಮೊದಲು ಕಾಣಲು ಕಲಿಯಬೇಕು. ಇಲ್ಲಿ ಆತ ಕಾಣಿಸದಿದ್ದರೆ ಇನ್ನೆಲ್ಲಿ ಕಾಣಿಸಿಯಾನು ?

ತಾಯಿ, ತಂದೆ, ಗುರುಗಳಲ್ಲಿ ದೇವರನ್ನು ಗುರುತಿಸಿದ ಹಾಗೇ ಚಿಕ್ಕ ಮಕ್ಕಳಲ್ಲಿ ಸಹ ಆತನನ್ನು ಗುರುತಿಸುವುದಾದರೆ ಎಷ್ಟು ಸೊಗಸು ! ಧ್ರುವ, ಸ್ವರಹಳ್ಳಿದ, ನಚಿಕೇತ, ಸನಕ, ಸನಂದನ, ಸನತ್ಸುಮಾರ ಎಲ್ಲರೂ ಪುಟ್ಟ ಪುಟ್ಟ ಮಕ್ಕಳೇ. ಅವರ ವರ್ಣನೆಗಳಲ್ಲಿ ವ್ಯಾಸಾದಿಗಳು, ಪುರಾಣಕಾರರು ಶಲ್ಲಿನರಾಗಿಹೋಗಿದಾರೆ. ಶುಕದೇವ, ಶಂಕರಾಚಾರ್ಯರೂ ಬಾಲಕರೇ. ಆವರ ರೂಪದಲ್ಲಿ ವರಮಾತ್ಮೆ ಎಷ್ಟು ಶುದ್ಧ ರಿತಿಯಲ್ಲಿ ಪ್ರಕಟವಾದನ್ನೊ ಹಾಗೆ ಇನ್ನೆಲ್ಲರೂ ಪ್ರಕಟವಾಗಲಿಲ್ಲ. ಮಕ್ಕಳೆಂದರೆ ಕ್ರಿಸ್ತನಿಗೆ ಬಲು ಸೀತಿ. ಒಮ್ಮೆ ಶಿಷ್ಯನೊಬ್ಬ ಕೇಳಿದ : ‘ನೀವು ಯಾವಾಗಲೂ ದೇವರ ರಾಜ್ಯದ ಬಗ್ಗೆ ಮಾತಾದುತ್ತಿರಿ. ಈ ರಾಜ್ಯದಲ್ಲಿ ಪ್ರವೇಶ ದೊರೆಯುವದಾದರೂ ಯಾರಿಗೆ ?’ ಹತ್ತಿರ ಒಬ್ಬ ಹುಡುಗ ನಿಂತಿದ್ದ. ಆತನನ್ನೆತ್ತಿ ಮೇಲೆ ಯೇಸು ನಿಲ್ಲಿಸಿದ. ‘ಈ ಹುಡುಗನ ಹಾಗೆ ಇರುವವರಿಗೆಲ್ಲ ಅಲ್ಲಿ ಪ್ರವೇಶ’ ಎಂದ ಯೇಸುವಿನ ಮಾತು ಸತ್ಯ. ಒಮ್ಮೆ ರಾಮಾನಸಾಘಾಮಿ ಮಕ್ಕಳೊಂದಿಗೆ ಅಡುತ್ತಿದ್ದರು. ಅದನ್ನು ಕಂಡು ಕೆಲವು ಸಭ್ಯರಿಗೆ ಆಶ್ಚರ್ಯ ವಾಯಿತು. ‘ಏನು ಸಾಘಾಮಿ, ಇದು ನಿನ್ನ ನಡೆಸಿರೋದು’ ಎಂದು ಒಬ್ಬ ಕೇಳಿದ. ಅದಕ್ಕೆ ಸಮರ್ಪಿತಿಂದರು :

ವಯಸಿನಾಗ ಪೋರ, ಆದಾನವ ತೋರ

ವಯಸಿನಾಗ ಫೋರ, ಆಗ್ನಾನವ ಚೋರ | \*

ವಯಸ್ಸು ಹೆಚ್ಚಿದ ಹಾಗೆ ಕೊಂಬು ಮೂಡುತ್ತವೆ. ಆಗ ದೇವರ ನೆನಪು ಆಗದು. ಚಿಕ್ಕ ಮಗುವಿನ ಮನದವೇಲೆ ಲೀಪವಿರುವುದಿಲ್ಲ. ಅವನ ಬುದ್ಧಿ ಸ್ವಚ್ಛವಾಗಿರುತ್ತದೆ. ‘ಸುಳ್ಳ ಹೇಳಬಾರದು’ ಎಂದು ಮಗುವಿಗೆ ಚೋಧಿಸುತ್ತಾರೆ. ‘ಸುಳ್ಳ ಹೇಳಬುದೆದರೇನು’ ಎಂತ ಆತ ಕೇಳಿತ್ತಾನೆ.

\* “ ವಯೇ ಪೋರ ತೇ ಫೋರ ಹೋಪೂನ ಗೀಲೇ

ವಯೇ ಫೋರ ತೇ ಚೋರ ಹೋಪೂನ ರೇಲೇ ”

ಆಗ ‘ಇದ್ದು ದನ್ನು ಇಡ್ಡಂತೆ ಹೇಳಬೇಕು’ ಎಂಬ ಸಿದ್ಧಾಂತವನ್ನು ಅವನಿಗೆ ತಿಳಿಸುತ್ತಾರೆ. ಆ ಮಗುವಿಗೆ ಪೀಠಲಾಟ. ಇದ್ದು ದನ್ನು ಇಡ್ಡಂತೆ ಹೇಳು ವುದಲ್ಲದೆ ಬೇರೆ ಇನ್ನೊಂದು ರೀತಿಯೂ ಇರುವುದುಂಟಿ? ಇಲ್ಲದುದನ್ನು ಹೇಳುವುದು ಹೇಗೆ? ಚೌಕವನ್ನು ಚೌಕ ಎನ್ನಬೇಕು, ವರ್ತುಲವೆಂದು ಅನ್ನು ಕೂಡು—ಎಂದಹಾಗೆ ಇದು. ಆ ಮಗುವಿಗೆ ಆಶ್ಚರ್ಯವಾಗುತ್ತದೆ. ಮುಕ್ಕಳೆಂದರೆ ಶಾಧ್ಯ ಪರಮಾತ್ಮನ ಮೂರ್ತಿಗಳಿದ್ದ ಹಾಗೆ. ಅವರಿಗೆ ಹಿರಿಯರು ಸುಳ್ಳ, ಕಿಕ್ಕೆಣ ಕೊಡುತ್ತಾರೆ. ಇರಲಿ. ತಾಯಿ, ತಂದೆ, ಗುರು, ಶರಣರ, ಮುಕ್ಕಳ ರೂಪದಲ್ಲಿ ನಾವು ದೇವರನ್ನು ಕಾಣದಿದ್ದರೆ ಇನ್ನಾವ ರೂಪದಲ್ಲಿ ಕಂಡೇವು? ಇವಕ್ಕೆಂತ ಉತ್ಸಂಘ ರೂಪ ಪರಮಾತ್ಮನಿಗೆ ಬೇರೆ ಇಲ್ಲ. ಆತನ ಈ ಸಾದಾ, ಸೌಖ್ಯರೂಪಗಳನ್ನು ಮೊದಲು ಗುರುತಿಸಬೇಕು. ಇದು ದವಸ್ಪತಿರದ ಪರಮೇಶ್ವರ.

### ಇಂ. ಸೃಷ್ಟಿಯೋಳಿಗೆ ಪರಮೇಶ್ವರ : ಕೆಲವು ಉದಾಹರಣೆ

ಮೊದಲು ಮಾನವನ ಸೌಖ್ಯತಮ ಪಾವನಮೂರ್ತಿಗಳಲ್ಲಿ ಪರಮಾತ್ಮನನ್ನು ಕಾಣಲು ಕಲಿಯೋಣ. ಹಾಗೇ ಸೃಷ್ಟಿಯಲ್ಲಿನ ವಿಶಾಲ ಮನೋಹರ ರೂಪಗಳಲ್ಲಿ ಮೊದಲು ಆತನನ್ನು ಕಾಣಲು ಕಲಿಯಬೇಕು

ಆ ಉಷಾ! ಸೂರ್ಯೋದಯಕ್ಕೆ ಮೊದಲಿನ ಆ ದಿನ್ನವುಭೇ. ಆ ಉಷಾದೇವಿಯ ಹಾಡು ಹೇಳುವಾಗ ಮಂಷಿಗಳು ನತಿಸುತ್ತಿದ್ದರು. ‘ಓ ಉಷಾ, ಪರಮಾತ್ಮನ ಸಂದೇಶದೊಂದಿಗೆ ಬರುವ ದಿನ್ನ ಮೂತ ನಿನ್ನ. ಮಂಜಿನ ಮಣಿಗಳಲ್ಲಿ ಮಿಂದು ಬಂದವಳು. ಅನ್ಯತ್ವದ ಬಾವುಟ ನಿನ್ನ ಎಂದು ಬುಷಿಗಳು ಭವ್ಯವಾಗಿ, ಹೃದಯಂಗಮವಾಗಿ ವರ್ಣಿಸಿದಾರೆ. ‘ಪರಮೇಶ್ವರನ ಸಂದೇಶ ಹೊಕ್ಕುಬರುವ ನಿನ್ನನ್ನು ನೋಡಿ ಆತನನ್ನು ನಾನು ಗುರುತಿಸದಿದ್ದರೆ ಇನ್ನಾರು ಆತನನ್ನು ನನಗೆ ತೋರಿಸುವವರು’ ಎಂದ ವ್ಯೇದಿಕ ಮಣಿ. ಎಂಥ ಚೆಲುವಿನ ರೂಪದಿಂದ ನತಿಸುತ್ತ ಬಂದು ನಿಲ್ಲುತ್ತಾ ಲಾಣಿ! ನಮ್ಮ ದೃಷ್ಟಿ ಅತ್ತ ಹೊರಳಿದರೆ ತಾನೆ?

ಹಾಗೆಯೇ ಆ ಸೂರ್ಯ. ಆತನ ದರ್ಶನ ಎಂದರೆ ಪರಮಾತ್ಮನ ದರ್ಶನ. ಆತ ಆಕಾಶದಲ್ಲಿ ಬಗೆ ಬಗೆಯ ಚಿತ್ರ ಬರೆಯುತ್ತಾನೆ. ಬೆಳಗ್ಗೆ

ఎద్దు నోహచేకే ఆతన ఆ కలెయెన్ను. ఆ దివ్యకలేగి, ఆ అనంత సౌందయిచ్చే ఖపమే కొడలు సాధ్యవే. ఆదరే యారు నోహఁ తారే? అల్లి ఆ సుందర భగవంత బందిదానే, ఇల్లి ఈత ఇన్నా కాగే కొదెదుకొండు మలగుతానే! ‘సోమారి, మలగబేకు ఎన్న త్రీయలువే. నిన్నన్నె బ్యాసె నా బిడువుదిల్ల’ ఎన్న తానే సూయఁ. తన్న బెచ్చెనేయ కిరణగాళన్న తోరిసి ఆ సోమారి యన్నెళ్ళిరసుతానే.

“సూయఁ ఆత్మ జగకస్తుస్థష్ట ”

సూయఁ సాధవరబంగమక్కేల్ల ఆత్మ చరాచరక్కేల్ల ఆత్మ, ఆధారి మషిగఱు ఆతనన్న ‘మిత్ర’ ఎందు కరెదిదారే.

“మిత్రో జనానా యాతయెతి బువాణో  
మిత్రో దాధార ష్ట్రివీముతద్వావో ”

“ఈ గేళియ జనపదవన్నె బ్యాసుతానే. కేలసక్క తోడగిసుతానే. స్వగు—ష్ట్రివీళన్నాత ధారజే మాడుతానునే. నిజవాగియుఁ ఆ సూయఁ బాళన ఆధారవాగిదానే. ఆతనల్లి దేవరన్న నోడి.

“వావనేయాద ఆ గంగి! నాను కాతియల్లిద్వాగ గంగాతిరదల్లి కూడుత్తిద్దే. ఆ రాత్రి ఏకాంతవాగి హోఏగుత్తిద్దే. ఆ ప్రవాహ ఎష్టు సుందర! ఎష్టు ప్రశాంత! గంగానదియ ఆ భవ్య గంభీర ప్రవాహ, అదర కన్నడియ మేలి మూడిద అనంత తారే! నాను మూళ నాగుత్తిద్దే. కంకరన జడేయింద, ఎందరే హిమాజలదింద హరిదు బరువ ఆ గంగి! రాజరు రాజ్యగాళన్న తృణవతాగ్గి భావిసి బిసుటు అవళ తీరదల్లి తపస్స మాడలు బరుత్తిద్దరు. అంధ ఆ గంగేయన్న కండు ననగే గాఢ శాంతి దొరియుత్తిత్తు. అదన్న నాను వణిసె లారే. అల్లిగి మాతే ముగియుత్తిద్దే. సత్త బలిక తన్న మూళే యాదరూ గంగేయల్లి బిళళలిందు హిందూ మనుష్య ఆశిసువుదర కారణ ననగాగ తిలియుత్తిత్తు. నీవు నగబుదు. ఆదరిందేనూ కేడువుదిల్ల. ననగే మాత్ర ఈ భావనేగఱు తుంఱ పవిత్రవాగియుఁ

ಸಂಗ್ರಹಣೀಯವಾಗಿಯೂ ತೋರುತ್ತದೆ. ಸಾಯುವಾಗ ಗಂಗಾಜಲಿ ಎರಡು ಹನಿಯನ್ನು ಬಾಯಿಗೆ ಬಿಡುತ್ತಾರೆ. ಆ ಹನಿಗಳ ಮೂಲ ಪರಮಾತ್ಮನೇ ಮುಖದಲ್ಲಿ ಅವತೀರ್ಣನಾಗುತ್ತಾನೆ. ಆ ಗಂಗೆ ಎಂದೆ ಪರಮಾತ್ಮ. ಅನನ್ತ ಕರುಣೆಯಾಗ ಹರಿದವಳು ಆಕೆ. ನಿಮ್ಮ ಹೊರಗ್ಗಿ ಕೊಳೆಯನ್ನೆಲ್ಲ ಶೈಳಿದ ತಾಯಿ. ಗಂಗೆಯಲ್ಲಿ ಪರಮಾತ್ಮ ಪ್ರಕಟವಾದುದು ಕಾಣಿಸದಿದ್ದರೆ ಇನ್ನೆಲ್ಲಿ ಕಾಣಿಸಬಹುದು? ಸೂರ್ಯ, ನದಿಗಳು, ಏ ಇಳಿಯುವ ಆ ಅನಂತ ಸಮುದ್ರ— ಎಲ್ಲವೂ ಪರಮಾತ್ಮನ ಮೂರ್ತಿಗಳೇ.

“ಆ ಗಾಳಿ! ಅದು ಬರುವುದೆಲ್ಲಿಂದ, ಹೋಗುವುದೆಲ್ಲಿಗೆ— ಯಾರಿಗೂ ತಿಳಿಯದು. ಭಗವಂತನ ದೂತ ಅದು. ಭಾರತದಲ್ಲಿನ ಕೆಲವು ಗಾಳಿ ಮೇಲಿನ ಸ್ಥಿರ ಹಿಮಾಲಯದಿಂದ ಬಂದರೆ, ಇನ್ನು ಕೆಲವು ಗಂಭೀರ ಸಾಗಣ ದಿಂದ ಬರುತ್ತದೆ. ಈ ವರಿತ್ರ ಗಾಳಿ ನಮ್ಮ ಎದೆಯನ್ನು ಸ್ಪರ್ಶಿಸುತ್ತದೆ. ನಮ್ಮನ್ನು ಜಾಗ್ರತ್ತಿಗೊಳಿಸುತ್ತದೆ. ನಮ್ಮ ಕೆವಿಯಲ್ಲಿ ಗುಣಿಗುಣಿಸುತ್ತದೆ. ಅವುಗಳ ಸಂದೇಶವನ್ನಾರು ಕೇಳಬೇಕು? ನಮಗೆ ಬಂದ ನಾಲ್ಕು ಸಾಲಿನ ಪತ್ರಗಳನ್ನು ಸೇರಿವಾಸೆಯಧಿಕಾರಿ ನಮಗೆ ಮುಕ್ಕಿಸದಿದ್ದರೆ ಹೆಚ್ಚಿಗಾಗು ತ್ತೇವೆ. ಎಲೋ ಹತಭಾಗ್ಯ, ಏನುಂಟು ಆ ಚಿಪ್ಪಿಯಲ್ಲಿ? ಹರವೇಶ್ವರನ ಅನಂತ ಸಂದೇಶಗಳು ಹೈದ್ರಾಜ್‌ಕೊಂಬ್ರೆ ಗಾಳಿಯಲ್ಲಿ ಬರುತ್ತಿವೆಯಲ್ಲ— ಅವುಗಳಿಗೆ ಕಿವಿಗೊಡು!

“ನಮ್ಮ ಕೆಲಸ ಕಾರ್ಯಗಳನ್ನು ಮಾಡುವ ಈ ದನ, ಈ ಹಸು-ಎಷ್ಟು ವತ್ತಲ, ಎಷ್ಟು ಪ್ರೇಮಲ! ಎರಡು ಮೂರು ಮೈಲಿ ದೂರದ ಕಾಡಿನಿಂದ ಓಡಿಬರುತ್ತದೆ ಕರುವಿಗಾಗಿ ಗುಡ್ಡ ಬೆಟ್ಟಗಳಿಂದ ಸ್ವಚ್ಛವಾದ ನೀರನ್ನು ಹೊತ್ತು ಧೋ ಧೋ ಎಂದು ಹರಿಯುತ್ತ ಬರುವ ನದಿಗಳನ್ನು ಕಂಡಾಗ ವೇದದ ಮಣಿಗಳಿಗೆ, ತುಂಬಿದ ಮೊಲೆಗಳಿಂದಿಗೆ ಕರುವಿಗಾಗಿ ಹಾತೊರೆಯುತ್ತ ಬರುವ ಹಸುವಿನ ಸ್ವರಹಣೆಯಾಗುತ್ತದೆ. ಅವರು ನದಿಯನ್ನು ಕುರಿತು ಹೇಳುತ್ತಾರೆ: “ಹೇ ದೇವಿ, ಹಾಲಿನಂಧ ಪವಿತ್ರ ಪಾವನ ಮಧುರ ನೀರನ್ನು ತರುವ ನೀನು ಪ್ರತ್ಯೇಕ ಶಾಮಧೀನು. ಹಸು ಕಾಡಿನಲ್ಲಿ ಇರಲಾರದು. ಹಾಗೇ ನೀನೂ ಬೆಟ್ಟಿಸಲಿರಲಾರೆ. ಅಲ್ಲಿಂದ ಚಿಗಿಯುತ್ತ ನೀರಡಿಸಿದ ಮಕ್ಕಳ ಭೇಟ್ಟಿಗಾಗ ನೀನು ಬರುತ್ತೀರೆ.”

“ వాత్రు ఇవ ధేనవః స్క్యందపూనాః ”

వత్సల కుసుపిన రూపదల్లి భగవంతనే నింతిదాని బాగిలిల్లి.

ఇన్ను ఆ కుదురె – ఎష్టు ఉత్తము, ఎష్టు పూర్వమాణిక్, ఎష్టు స్వామినిష్టు ! అరబ్బిగలగే కుదురీయ మేలే ఆదేష్టు ప్రీతి ! ఆ అరబ్బియవన కతే గొత్తిల్లవే నిమగే ? తొందరేగొళగాద ఆ అరబ్బియవను తన్న కుదురీయన్న సోదాగరనిగి మారలు సిద్ధనాగుతానే. క్యేయల్లి చీల కుడిదుకొండు ఆదర హత్తిర హోగుతానే. కుదురీయ గంభీర, ప్రేమల కణ్ణిన కడి అవన దృష్టి హోరళుత్తదే. అవన హృదయ తుంబిబరుత్తదే. ‘ పూర్వి జోదరూ చింతియిల్ల. ఈ కుదురీయన్న నాను మారలారే. ఆగువుదెల్ల ఆదితు. హోట్టిగి సిగదిద్దు రూ సరియే. దేవరు సోఇ కొండాను ’ ఎన్నుతానే. బెన్న చష్టరిసుత్తలూ హేగే ప్రీతియింద పురుషురిసుత్తదే ! ఎష్టు జంద ఈ ఆయాల, నిజకొళ్ళ కుదురీయ గుణ అవోళ్య. ఏనిది ఆ స్మృతిలనల్లి ? కుదురీయ సేవ మాకిదరే నిమగాగి అదు పూర్వివన్నాదరూ కోట్టితు. నిమ్మ గేళియనాదితు. నన్న గేళియనొబ్బ కుదురీ సపారి కలియుత్తద్ద. అదు అవనన్న కెడహుత్తిత్తు. ఆత నన్న హత్తిర బందు, ‘ కుదురీ నన్న న్న బెష్టు మేలే ఏరగొడువుదిల్లనల్ల ’ ఎంద. నాను ‘ నీవు అదర మేలే బరి సపారి మాడలు హోగుత్తీరి. అదర సేవేయన్నే దాదరూ మాడుత్తీరా ? అదక్కే తినిసు హాచి, నీరు కుడిసి, మ్యే తిక్కి— అనంతర కొతుకొళ్ల ’ ఎందే. ఆత హాగే మాడకొడగిద. కేలవు దిన కళిద బళిక నన్న బళిగే బందు ‘ ఈగ కుదురీ నన్న న్న కేళక్కె దూడువుదిల్ల ’ ఎంద. కుదురీ ఎందరే పరపూత్తు, భక్తినన్నాత దూడువన్నే ? ఆతన భక్తియన్న కండు కుదురీ నమ్రవాయితు. ఈత భక్తినో అల్లవే ఎందు పరీక్షిసుత్తదే కుదురీ. భగవాన్ శ్రీ శృంగారా సక కుదురీయ సేవ మాడుత్తద్ద. తన్న పీతాంబరదల్లి హాచి హురుళ తిన్నిసుత్తద్ద. దారియల్లి హళ్ళ, తిట్ట, కేసరు అడ్డ బందరే

ಸ್ವೀಕಲು ದಾಟಲಾರದು. ಕುದುರೆಯೋ ನೆಗೆಯುತ್ತ ಹೊಗುತ್ತದೆ. ಸುಂದರ ಪ್ರೇಮಲ ಕುದುರೆಯಿಂದರೆ ಪರಮೇಶ್ವರನ ಮೂರ್ತಿಯೇ.

ಇನ್ನು ಸಿಂಹ! ನಾನು ಬಡೋದೆಯಲ್ಲಿದ್ದಾಗ ಬೆಳಗನ ಜಾವ ಅದರ ಗಜರ್ನಿಯ ಗಂಭೀರ ಧ್ವನಿ ಕಿನಿ ಸೇರುತ್ತಿತ್ತು. ದೇವಾಲಯದ ಗಭರ್ಗುಡಿ ಯಲ್ಲಿ ಗುಂಯಿಗೊಡುವ ದ್ವಿಯಂತೆ ಅದರ ಹೃದಯಗಭರ್ದ ಆಳದಿಂದ ಬಂದ ದ್ವಿ. ತಾಕ್ಷಣ ಹೃದಯ ಕಲಕುತ್ತಿತ್ತು. ಸಿಂಹದ ಆ ಧೀರೋದಾತ್ರ ಗಂಭೀರ ಮುದ್ರೆ! ಅದರ ಆ ರಾಜ ಶಿವಿ, ರಾಜವೈಭವ! ವನರಾಜನ ಮೇಲೆ ಚವರಿ ಬಿಸಿದಹಾಗಿದುವ ಆ ಭವ್ಯ ಸುಂದರ ಕೇಸರ! ಬಡೋದೆಯ ಉಪನಂದಲ್ಲಿ ಆ ಸಿಂಹ ಇತ್ತು. ಮುಕ್ತವಾಗಿರಲಿಲ್ಲ. ಹಂಜರದಲ್ಲಿಯೇ ಓಡಿಯಾಡುತ್ತಿತ್ತು, ಅದರ ಕಣ್ಣಾಗಳಲ್ಲಿ ಕೌರ್ಯದ ಕಚ್ಚೆ ಕೊಂಚವೂ ಇರಲಿಲ್ಲ. ಆ ಮುಖನುದ್ದೀಯಲ್ಲಿ, ದೃಷ್ಟಿಯಲ್ಲಿ, ಕಾರುಣ್ಯ ತುಂಬಿರುತ್ತು, ಲೋಕದ ಪರಿವೇಯೆ ಅದಕ್ಕಿಂದಹಾಗಿರಲಿಲ್ಲ. ಯಾವಾಗಲೂ ತನ್ನ ಧ್ವನಿಲ್ಲೇ. ಪರಮೇಶ್ವರನ ಪಾವನಮೂರ್ತಿ ಅದು - ಎಂದು ನನಗಿನಿಸುತ್ತದೆ. ಅಂದೊಳ್ಳೇನೂ ಮತ್ತು ಸಿಂಹದ ಕತೆಯನ್ನು ಬಾಲ್ಯದಲ್ಲಿ ನಾನೋದಿದೆ. ಆ ಕತೆ ಎಷ್ಟು ಸುಂದರ! ಹಸಿದಾಗಲೂ ಸಹ ಆ ಸಿಂಹ ಅಂದೊಳ್ಳೇನನ ಉಪಕಾರವನ್ನು ನೇನೆಡು ಅವನ ಗೆಳೆಯನಾಗುತ್ತದೆ. ಅವನ ಕಾಲು ನೆಕ್ಕಿತ್ತೇಡಗುತ್ತದೆ. ಇದರ ಅಧರವೇನು? ಸಿಂಹದಲ್ಲಿನ ಪರಮಾತ್ಮನನ್ನು ಅಂದೊಳ್ಳೇನೂ ಕಂಡಿದ್ದು. ಶಂಕರನ ಹತ್ತಿರು ಸಿಂಹ ಯಾವಾಗಲೂ ಇರುತ್ತದೆ. ಭಗವಂತನ ದಿವ್ಯ ವಿಭೂತಿ ಸಿಂಹ.

ಹುಲಿಯ ಚಮತ್ವಾರವೇನು ಅಲ್ಲವೇ? ಅದರಲ್ಲಿ ಸಹ ಈಶ್ವರನ ತೇಜಸ್ಸು ಪ್ರಕಟವಾಗಿದೆ. ಅದರೊಂದಿಗೆ ಗೆಳೆತನ ಮಾಡುವುದು ಅಶ್ವತ್ಥವಲ್ಲ. ಭಗವಾನ್ ಪಾಣಿನಿ ಕಾಡಿನಲ್ಲಿ ಶಿಷ್ಯರಿಗೆ ಪಾಠ ಹೇಳುತ್ತಿದ್ದಾಗ ಹುಲಿ ಬಂತು. ಮಕ್ಕಳಿಗೆ ಗಾಬರಿಯಾಗಿ, ‘ವ್ಯಾಘರಃ ವ್ಯಾಘರಃ’ ಎಂದು ಕೊಗಿಕೊಂಡರು. ಪಾಣಿನಿ ‘ಹೌದು ವ್ಯಾಘರ ಅದರೇನು? ವ್ಯಾಜಿಫಾಲತೀತಿ ವ್ಯಾಘರಃಃ. ಯಾವುದಕ್ಕೆ ಫಾಲಕೋಂದಿರು ತಿಕ್ಷೇಣವೋ ಅದು ವ್ಯಾಘರಃ’ ಎಂದರು. ಹುಲಿಯನ್ನು ಕಂಡು ಮಕ್ಕಳಿಗೆ ಹೆದರಿಕೆ. ಭಗವಾನ್ ಪಾಣಿನಿಗೆ ಮಾತ್ರ ಹುಲಿ ನಿರುಪದ್ರವಿಯೂ ಆನಂದಮಯವೂ

ಆದ ಶಬ್ದವಾಗಿತ್ತು. ವ್ಯಾಘರವನ್ನು ನಿವರಿಸಲೊಡಗಿದರು. ಹುಲಿ ಅವರನ್ನೇ ತಿಂದುಹಾಕಿತು. ಆದರೇನುತ್ತೀ? ಅದಕ್ಕೆ ಅವರ ದೇಹದ ವಾಕನೇ ಸವಿಯೆನಿಸಿತು. ಸರಿ. ತಿಂದುಬಿಟ್ಟಿತು. ಪಾಣಿನಿ ಮಾತ್ರ ಪಲಾಯನ ಮಾಡಲಿಲ್ಲ. ಶಬ್ದಬ್ರಹ್ಮದ ಉಪಾಸಕರು ಅವರು. ಅವರಿಗೆಲ್ಲವೂ ಅದ್ವೈತವೇ. ಹುಲಿಯಲ್ಲೂ ಕೂಡ ಅವರು ಶಬ್ದಬ್ರಹ್ಮದ ಅನುಭವ ಪಡೆದರು. ಅವರ ಈ ಮಹಾತ್ಮೀಯಿಂದಾಗಿಯೇ ಭಾಷ್ಯಗಳಲ್ಲಿ ಪಾಣಿನಿಯು ಹೇಳಿರು ಬಂದಾಗಲೆಲ್ಲ ‘ಭಗವಾನ್ ಪಾಣಿನಿ’ ಎಂಬ ಪೂಜ್ಯಭಾವದಿಂದ ಸಂಬೋಧಿಸಲಾಗಿದೆ. ವಾಣಿನಿಯು ಉಕ್ಕಾರ ದೊಡ್ಡದು ಎಂದಿದಾರೆ.

ಅಜ್ಞಾನಾಂಧಕ್ಯ ಲೋಕಸ್ಯ ಜ್ಞಾನಾಂಜನಕಳಾಕರ್ಯಾ ।

ಜಕ್ಕುರುನ್ನೀಲಿತಂ ಯೇನ ತಸ್ಯೈ ಪಾಣಿನಯೇ ನಮಃ ॥

ಹೀಗೆ ಭಗವಾನ್ ಪಾಣಿನಿ ಹುಲಿಯಲ್ಲಿ ಪರಮಾತ್ಮನನ್ನು ಕಂಡರು. ಜ್ಞಾನೇಶ್ವರರು ಹೇಳಿದಾರೆ :

‘ಫರಾ ಯೇವೋ ಪಾಂಸ್ವಗ್ರಂ । ಕಾ ಪರಿಪಾಠೋ ವ್ಯಾಪ್ತಃ ।

ಪರೀ ಆತ್ಮ ಬುದ್ಧಿಸೀ ಭಂಗ । ಕದಾ ನೋಹೇ ॥’

ಮಹಾರ್ಷಿ ವಾಣಿನಿಯ ಸ್ಥಿತಿ ಹೀಗಿತ್ತು. ಹುಲಿ ದೃವೀ ವಿಭೂತಿಯೆಂಬುದು ಅವರಿಗೆ ತಿಳಿದಿತ್ತು.

ಹಾಗೇ ಆ ಹಾವು. ಅದನ್ನು ಕಂಡರೆ ಹೆಡರುತ್ತಾರೆ. ಅದರೆ ಹಾವು ಕಟ್ಟಾಗ್ನಿಸ್ಯೇಂಕ ಬಾರಹ್ಯಣ. ಎಷ್ಟು ಸ್ವಚ್ಛ, ಎಷ್ಟು ಸುಂದರ! ಸ್ವಲ್ಪ ಕೊಳೆಯಿದ್ದರೂ ಅದಕ್ಕಾಗುದು. ಕೊಳಕು ಬಾರಹ್ಯಣರಿಷ್ಮೋ ಜನ. ಕೊಳಕು ಹಾವೋ? ಭೀ! ಏಕಾಂತವಾಸಿ ಖುಷಿಯಂಥ ಪಾರುಣಿ ಇದು. ನಿಮುಳ, ಸತೀಜ, ಮನೋಹರ, ಹಾರದಂತಿರುವ ಈ ಹಾವಿಗೇಕೆ ಹೆಡರಬೇಕು? ಅದನ್ನು ಪೂಜಿಸಬೇಕೆಂದು ನನ್ನ ಪೂರ್ವಜರು ಹೇಳಿದಾರೆ. ಹಿಂದೂ ಧರ್ಮದಲ್ಲಿ ಎಂಥಿಂಥ ಹುಷ್ಪು ರೀತಿ ಇವು— ಎಂದು ನೀವೇನ್ನುಬಹುದು. ನಾಗಪೂಜೆ ಮಾಡಬೇಕೆಂದು ಹೇಳಿದುದು ನಿಜ. ಬಾಲ್ಯದಲ್ಲಿ ನಾನು ಗಂಧದ ಹಾವು ಮಾಡಿ ತಾಯಿಗೆ ಕೊಡುತ್ತಿದ್ದೆ. ‘ಪೇಟಿಯಲ್ಲಿ ಇನ್ನೂ ಚಲೋದು ಸಿಕ್ಕುತ್ತದಲ್ಲ’ ಎನ್ನುತ್ತಿದ್ದೆ. ತಾಯಿ, ಆದು ಉಸಯೋಗ ವಿಲ್ಲದುದು. ಬೇಡ. ಮಗನ ಕೈಯದೇ ಒಳ್ಳೆಯದು’ ಎನ್ನುತ್ತಿದ್ದರು.

ಅನುಂತರ ಆ ಹಾವಿನ ಪ್ರಾಜೆ. ಇದೇನು ಹುಣ್ಣಿ? ಕೊಂಚೆ ವಿಚಾರಮಾಡಿ ನೋಡಿ. ಶಾರ್ವಣಮಾನದಲ್ಲಿ ಆ ಹಾವು ಅತಿಧಿಯಾಗಿ ನಷ್ಟ ಮನೆಗೆ ಬರುತ್ತದೆ. ಮಳಿಯ ನೀರಿನಿಂದ ಆ ಬಡವಾಯಿಯ ಮನೆ ತುಂಬಿ ಹೋಗಾತ್ತದೆ. ಇನ್ನೇನು ಮಾಡಬೇಕು ಅದು? ದೂರ ಏಕಾಂತದಲ್ಲಿರುವ ಇ ಮಣಿ ನಿಮಗೆ ಸುಮ್ಮನೆ ಹುಣ್ಣಿ ತೊಂದರೆಕೊಡಬಾರದೆಂದು ಕಟ್ಟಿಗೆಗಳ ಮಧ್ಯೆ ಬಿಡ್ಡುಕೊಂಡಿರುತ್ತದೆ. ಸಾಘ್ಯವಿದ್ದಷ್ಟು ಕಡಮೆ ಸ್ಥಳವನ್ನೇ ವ್ಯಾಪಿಸಿಕೊಳ್ಳುತ್ತದೆ. ಆದರೂ ನಾವು ದೊಣ್ಣೆ ಎತ್ತಿಕೊಡು ಧಾವಿಸುತ್ತೇವೆ. ಸಂಕಟಕೊಳ್ಳಬಾದ ಅತಿಧಿ ಮನೆಗೆ ಬಂದಾಗ ಅವನನ್ನು ಹೊಡಿಯ ಬೇಕೇ ನಾವು? ಸೆಯಿಂಂಬೂ ಫಲನ್ನಿಂದ ಬಗ್ಗೆ ಬಂದು ಕತೆಯಿದೆ. ಕಾಡಿನಲ್ಲಿ ಹಾವು ಜನ್ಮ ಮೋಡುತ್ತಿಲೂ ಆತೆ, 'ತಮ್ಮ, ಬನ್ನಿ' ಎಂದು ಪ್ರೀತಿಯಿಂದ ಕರೆಯುತ್ತಿದ್ದು. ಆ ಹಾವು ಬಾಡು ಅವನ ತೊಡಿಯ ಮೇಲೆ ಆಡುತ್ತಿದ್ದನು. ಮೈಮೇಲಿ ಏರಿ ನಲಿದಾಡುತ್ತಿದ್ದವು. ಇದು ಸುಜ್ಞ ಎನ್ನಬೇಡಿ. ಪ್ರೀತಿಯಲ್ಲಿ ಇಂಥ ಕಹಿಯಂಟು. ಹಾವಿನಲ್ಲಿ ವಿಷವಿಲ್ಲವೇ? ಹಾವು ಕಟ್ಟಿದರೂ ಕ್ರಾಚಿತ್ತಾಗಿ. ಬೇಕೆಂತಲೇ ಅದು ಕಚ್ಚುವುದಿಲ್ಲ. ಸೂರಯಲ್ಲಿ ಶೈಂಬತ್ತು ಹಾವುಗಳಿಗೆ ವಿನವಿಲ್ಲ. ನಿಮ್ಮ ಹೊಲವನ್ನು ಅದು ಕಾಯುತ್ತದೆ. ಬೆಳಿಯನ್ನು ನಾಶಗೊಳಿಸುವ ಅಸಂಖ್ಯೆ ಹುಳು ಹುಪ್ಪಡಿಗಳನ್ನು ತಿಂದು ಅದು ಬದುಕುತ್ತದೆ. ಹಾವಿಲಿದಿದ್ದಲ್ಲಿ ಬೆಳಿಯ ರಕ್ಷಣೆ ಅನಾಧ್ಯ. ಹರೋಸಕಾರಿ, ಶುದ್ಧ, ತೇಜಸ್ಸಿ, ಏಕಾಂತಪ್ರೀರು ಆದ ಈ ಹಾವು ಭಾವತಾ ಸ್ವರೂಪಿ. ನಮ್ಮ ದೇವತೆಗಳಲ್ಲಿಲ್ಲ ಬಂದಿಲ್ಲಿಂದು ಕಡೆ ಹಾವು ಇದ್ದೀ ಇದೆ. ಗಳಿಪತಿಯ ಸೊಂಟಕ್ಕೆ ಹಾವು. ಶಂಕರನ ಕೊರಳಿಗೆ ಹಾವು. ಭಗವಾನ್ ವಿನ್ಯಾಸಿಗಂತೂ ಹಾವೇ ಹಾಸುಗೆ. ಹಾವಿನಲ್ಲಿ ಭಗವಂತನ್. ಮೂರಿ ಪ್ರಕಟವಾಗಿರುವುದೇ ಈ ಎಲ್ಲದಕ್ಕಾವಾರ್ಥ. ಹಾವಿನಲ್ಲಿ ಆ ಪರಮೇಶ್ವರನ ಪರಿಚಯ ಮಾಡಿಕೊಳ್ಳಿ.

**ಇಂ. ಸೈಷ್ಟಿಯೊಳಿಗಿನ ಪರಮೇಶ್ವರ :** ಇನ್ನೂ ಕೆಲವು ಉದಾಹರಣೆ

ಇಂಥ ಉದಾಹರಣೆ ಎಷ್ಟು ಹೇಳಲಿ? ನಾನು ಕೊಷ್ಟಿರುವುದು ಬರಿ ಕಲ್ಪನೆ. ರಾಮಾಯಣದ ಸಾರಸವನ್ನು ಈ ಬಗೆಯ ರಮಣೀಯ ಕಲ್ಪನೆಗಳಲ್ಲಿದೆಯೆಂದು ನನ್ನ ಅಭಿಪ್ರಾಯೆ. ಅಲ್ಲಿ ತಂದೆ ಮಕ್ಕಳ ಪ್ರೀತಿ,

ತಾಯಿ ಮುಕ್ಕೆಳ ಪ್ರೀತಿ, ಅಣ್ಣಿ ತಮ್ಮುಂದಿರ ಪ್ರೀತಿ, ಹತಿವಶ್ವಿಯರ ಪ್ರೀತಿ — ಎಲ್ಲಾ ಇದೆ. ಇದಕ್ಕಾಗಿ ರಾಮಾಯಣ ನನಗೆ ಪ್ರಿಯವೈಸದು. ರಾಮನಿಗೂ ವಾನರರಿಗೂ ಸಮ್ಮಿ ಬೆಕೆಯಿತಲ್ಲ. ಅದಕ್ಕಾಗಿ ರಾಮಾಯಣ ಎಂದರೆ ನನಗೆ ಪ್ರೀತಿ. ವಾನರರು ನಾಗಜನ ಎಂದು ಈಚೆಗೆ ಹೇಳುತ್ತಾರೆ. ಈಚೆಯದನ್ನು ತೋಡುವುದು ಇತಿಹಾಸಜ್ಞರ ಕೆಲಸ. ಆ ಬಗ್ಗೆ ನಾನು ದೂರಲಾರೆ. ಆದರೆ ನಿಜಕ್ಕೂ ರಾಮ ವಾನರರೊಂದಿಗೆ ಸಮ್ಮಿಬೆಕೆಸಿದುದರಲ್ಲಿ ಅಶ್ವವೇನಿದೆ? ರಾಮ ವಾನರರಲ್ಲಿ ಸ್ವೇಷ ಬೆಕೆಸಿದುದರಲ್ಲೇ ರಾಮನ ರಾಮತ್ವ, ರಮಣೀಯತ್ವ. ಹಾಗೇ ಹಸುಗಳೊಂದಿಗೆ ಕೃಷ್ಣನ ಸಂಬಂಧ. ಕೃಷ್ಣಪೂಜೆಯೆಲ್ಲ ಅದೇ ಆಧಾರದ ಮೇಲೆ ನಿಂತಿದೆ. ಶ್ರೀಕೃಷ್ಣನ ಜಿತ್ರ, ಎಂದರೆ ಅವನ ಸುತ್ತಮುತ್ತ ಹಸುಗಳಿಂದೇ ತೀರಬೇಕು. ಗೋವಾಲಕೃಷ್ಣ! ಗೋವಾಲಕೃಷ್ಣ! ಕೃಷ್ಣನಿಂದ ಹಸುಗಳನ್ನು ಬೇರ್ಪಡಿಸಿದರೆ ಅವನಲ್ಲಿ ಉಳಿಯುವುದೇನು? ರಾಮನಿಂದ ವಾನರರನ್ನು ದೂರವಾಡಿದರೆ ರಾಮನೇನು ಉಳಿದ? ವಾನರರಲ್ಲಿ ಸಹ ರಾಮ ಪರಮಾತ್ಮನನ್ನು ಕಂಡ. ಅವರೊಂದಿಗೆ ಪ್ರೀತಿಯ, ಆತ್ಮೀಯತೆಯ ಸಂಬಂಧ ಬೆಕೆಸಿತ. ರಾಮಾಯಣದ ಬೀಗದ ಕೈ ಇದು. ಇದಿಲ್ಲವಾದರೆ ಸವಿಯೇ ಇಲ್ಲ. ತಂದೆ ಮುಗನ್, ತಾಯಿ ಮುಕ್ಕೆಳ ಸಂಬಂಧ ಬೇರೆಡಿಗೂ ಸಿಕ್ಕೇತು. ಆದರೆ ನರವಾನರರ ಮಥುರ ಮೈತ್ರಿಯನ್ನು ರಾಮಾಯಣ ತೋರಿಸಿತು. ಬೇರೆಲ್ಲಾ ಇಲ್ಲ. ವಾನರರೊಳಗಿನ ದೇವರನ್ನು ಅರಗಿಸಿಕೊಂಡಿತು. ವಾನರರನ್ನು ಕಂಡು ಖುಷಿಗೆಗೆ ಕಾಂತಕವಾಗುತ್ತಿತ್ತು. ನೇಲದಮೇಲೆ ಕಾಲಿಡದೆ ಗಿಡಗಳ ಮೇಲೆ ಹಾರುತ್ತ ತಿರುಗುವ ಆ ಕೋತಿಗಳನ್ನು ಕಂಡು ಖುಷಿಗೆ ಕಾವ್ಯಸ್ವರ್ಘಾರ್ಥಿಯುಂಟಾಗುತ್ತಿತ್ತು. ಬ್ರಹ್ಮನ ಕಣ್ಣ ಕೋತಿಯ ಕಣ್ಣನಂತೆ ಇರುವುದೆಂದು ಖಾಪನಿಷತ್ತಿನಲ್ಲಿ ಹೇಳಿದೆ. ವಾನರರ ನೇತ್ರ ಚಂಚಲ. ನಾಲ್ಕುತ್ತದೆಗೂ ಅದರ ದೃಷ್ಟಿ. ಬ್ರಹ್ಮನಿಗೂ ಅಂಥ ಕಣ್ಣೇ ಬೇಕು. ಈಶ್ವರನ ಕಣ್ಣ ಸ್ಥಿರವಾಗಿದ್ದ ಪ್ರಯೋಜನವಿಲ್ಲ. ನಾವು ನೀವು ಧ್ಯಾನಕ್ಕಾಗಿ ಕಾಡಬಹುದು. ಈಶ್ವರ ಧ್ಯಾನಸ್ಥನಾದರೆ ಸೃಷ್ಟಿಯ ಗತಿಯೇನು? ಎಲ್ಲರ ಯೋಗಕ್ಕೇಮನವನ್ನೂ ನೋಡುವ ಬ್ರಹ್ಮನ ಕಣ್ಣ ವಾನರರಲ್ಲಿ ಕಾಣಿಸಿದವು ಖುಷಿಗಳಿಗೆ. ಕೋತಿಗಳಲ್ಲಾ ದೇವರನ್ನು ಕಾಣಲು ಕಲಿಯಿರ.

ಇನ್ನು ಆ ನವಿಲು? ಇಲ್ಲಿ ನವಿಲು ಹೆಚ್ಚಾಗಿಲ್ಲ. ಗುಜರಾತಿನಲ್ಲಿ ಹೆಚ್ಚು. ನಾನು ಗುಜರಾತಿನಲ್ಲಿದ್ದೆ. ನಿತ್ಯವೂ ಹತ್ತು ಹನ್ನೆರಡು ಮೈಲು ಅಲೆಯುವ ಚಟ್ಟ ನನ್ನದು. ಹೀಗೆ ಅಲೆಯುವಾಗ ಆಗಾಗ ನವಿಲನ್ನು ಸೋಡುತ್ತಿದ್ದೆ. ಆಕಾಶದಲ್ಲಿ ಹೋಡ ಕವಿದರಬೇಕು, ಮತ್ತೆ ಬೀಳುವ ಹಾಗರಬೇಕು, ಮುಗಿಲಿಗೆ ಗಾಢವಾದ ಶಪ್ತ ಬಣ್ಣ ಏರಿರಬೇಕು, ಅಗ ನವಿಲು ದೈವಿಯೆತ್ತತ್ತದೆ. ಹೃದಯ ಕಲಮಲಗೊಂಡು ಎದ್ದು ಆ ಕೇಕೆ ಯನ್ನು ಕೇಳಿ; ತಿಳಿದಿತು. ನವಿಲನ ಆ ಸ್ವರವೆಂದರೆ ‘ಷಡ್‌ಜಂ ರೂತಿ’ ಈ ಹೋದಲನೆ ಷಡ್ ಹೇಳಿದುದು ನವಿಲು. ಅನಂತರ ಹೆಚ್ಚು ಕಡಮೆ ಪ್ರಮಾಣದಲ್ಲಿ ನಾವು ಇತರ ಸ್ವರಗಳನ್ನು ಹೊಂದಿಸಿದೆವು. ಹೋಡಗಳ ಕಡೆಗಿರುವ ಅದರ ದೃಷ್ಟಿ, ಅಳವಾದ ಆ ಸ್ವರ, ಗಡ ಗಡ ಧಿಮಿ ಧಿಮಿ ಎಂದು ಮೇಘಗಜನೆ ಹೋದಲಾಗುತ್ತಲೂ ಎದ್ದು ನಿಲ್ಲುವ ಅದರ ಚವರಿ! ಎಲೆಲಾ! ಆ ಚವರಿಯ ಮುಂದೆ ಮಾನವನ ರೀವಿಯೆಲ್ಲವೂ ಕಳಾಹೀನ. ಬಾದಷಾಹ ಸಿಂಗರಿಸಿಕೊಳ್ಳುತ್ತಾನೆ. ಆ ಚವರಿಯ ಮುಂದೆ ಅವನ ಅಲಂಕಾರವೇ? ಎಂಥ ಭವ್ಯ ಸಿಂಭ, ಆ ಸಾವಿರ ಕಣ್ಣಾ, ಆ ಬಗೆಬಗೆಯ ಬಣ್ಣ, ಆ ಅನಂತ ಭಾಯಿ, ಅದ್ವೃತ ಸುಂದರ ಮೈದು ರಮಣೀಯ ರಚನೆ—ಸೋಡಿ. ಆ ಚವರಿಯನ್ನು ಸೋಡಿ. ಅಲ್ಲಿರುವ ಪರಮಾತ್ಮನನ್ನು ಗುರುತಿಸಿ. ಈ ಎಲ್ಲ ಸ್ವಷ್ಟಿಯೂ ಹೀಗೆ ಅಲಂಕೃತವಾಗಿದೆ. ಎಲ್ಲೆಲ್ಲಾ ಪರಮಾತ್ಮ ದರ್ಶನ ಕೊಡುತ್ತ ನಿಂತಿದಾನೆ. ಸೋಡಲಾರದ ನಿಭಾಗ್ಯರು ನಾವು. ತುಕಾರಾಮೂ ಹೇಳಿದಾರೆ—

ಶರಣರಿಗೆ ಸರ್ವತ್ರ ಸುಭಿಕ್ಷೆ !  
ನಿಭಾಗ್ಯ ಗೆಲ್ಲಿದೆಯು ದುಭಿಕ್ಷೆ || \*

ಶರಣರಿಗೆ ಎಲ್ಲೆಲ್ಲಾ ಸುಫಲ. ನಿಭಾಗ್ಯರಿಗೆ ನಮಗೆ ಮೊತ್ತ ಎಲ್ಲೆಲ್ಲಾ ಬರಗಾಲ.

ವೇದದಲ್ಲಿ ಅಗ್ನಿಯ ಉಪಾಸನೆಯ ವಿಚಾರವಿದೆ. ಅಗ್ನಿಯೂ ನಾರಾಯಣ. ಎಂಥ ದೇದಿಪ್ರಮಾನ ಮೂರ್ತಿ ಅದು! ಎರಡು ಕಟ್ಟಿಗೆ

\* ದೇವಾ ಹೇ ಸುಕಾಳ ದೇಶೀಂ | ಅಭಾಗ್ಯಸೀ ದುಭಿಕ್ಷೆ ||

ఖజ్జుదరే తత్క్షణ స్తుకటవాగుతానే. అదక్కే మొదలు ఎల్లి అవితుకోండిద్దనోఏ యొరుబల్లరు? ఎష్టు బిసి, ఎష్టు తేజస్సు! వేదగళ మొదలనే దని హోరటిందు ఆగ్నియ ఖపాసనేయింద.

అగ్నిమీళే పురోణితం యజ్ఞస్త దేవమృత్తిజం |  
హోతారం రత్నధాకముం ||

యావ అగ్నియ ఖపాసనేయింద వేదగళు మొదలాదుఖోఏ, ఆ అగ్నియ కడి నోఇది. ఆతన ఆ జ్యోలిగళన్న నోఇదిదాగ ననగే జీవాత్మన ఖపిషిపి నేనపాగుత్తది. ఆ జ్యోలి మనేయల్లిన ఒలెయ దాదరూ సరి. కాడినల్లి కాళ్ళిచ్ఛినదాదరూ సరి. బృరాగిగల్లియ మనే మారు? ఆ జ్యోలి ఎల్లి ఇద్దరి అల్లి ఆదర హారాట మొదలు. నిరంతర తళమంళ. మేలిక్కే హోగబేచేందు అదక్కే ఆతుర. హవేయ ఒత్తుడదింద ఆ జ్యోలి అలుగాడుత్తదే ఎందిరి నైవు. నన్న అథవంతూ హిగి. మేలిరువ ఆ పరమాత్మనన్న, ఆ తేజః సముద్ర సూయునారాయణనన్న కాణువుడక్కాగి అదు సదా నేగేయుత్తిరూత్తది. హుష్టిదందినింద నాయువవరిగి నిరంతర హారాటి అదరడు. నూయు అంతి; జ్యోలి అంత. అంతియ కడి హోగలు అంతద చడపడ. ఆ జ్యోలి ఆరిదాగ మాత్ర ఆ ఖపిషిపి నింతితు. అదువరిగూ ఇల్ల. సూయునిగూ తమగూ తుంబ అంతరవిదేయింబ విచారహే అదక్కిల్ల. తన్న శక్తియిద్దమ్ము ఈ భూమియింద హారువ దొందు మాత్ర అదక్కే గొత్తు. ఇంధ ఈ అగ్నియ రూపదల్లి, ధగధగిసువ వ్యేరాగ్యనే స్తుకటవాగిదే. ఎంతలే ‘అగ్నిమీళే’ ఎందు వేదగళ మొదల నోల్లు హోరటిద్దు.

ఆ కోగిలే! అదన్న హేగె తానే మరియలి? యారన్న కరియుత్తదో అదు? బేసగేయల్లి హోళే కేరె బత్తిదవు. గిడగళు మాత్ర చిగితవు. యారు ఈ వ్యేభవవనన్న కోట్టరు? ఎల్లిదానే ఆ వ్యేభవదాత ఎందు కేళుత్తదేయీను ఆ కోగిలే? ఎంధ ఖత్యట మధుర స్వర! హిందూ ధనుండల్లి కోగిలేయ ప్రతవిదే. కోగిలేయ

ದನಿ ಕೇಳಿದಲ್ಲದೆ ಉಂಟ ಮಾಡುವುದಿಲ್ಲವೆಂದು ಮಹಿಳೆಯರು ವ್ರತ ತೊಮುತ್ತಾರೆ. ಕೋಗಿಲೆಯ ರೂಪದಲ್ಲಿ ಪ್ರಕಟವಾಗುವ ಪರಮಾತ್ಮನನ್ನು ನೋಡಲು ಕಲಿಸುವ ವ್ರತ ಇದು. ಎಂಥ ಸುಂದರ ದನಿ ಅದರದು. ಉಪನಿಷತ್ತಿನ ಗಾಯನವಿದ್ದಂತೆ! ಅದರ ದನಿಯೇನೋ ಕೆವಿಗೆ ಬೀಳುತ್ತದೆ. ಕೋಗಿಲೆ ಮಾತ್ರ ಕಾಣಿಸದು. ಆ ಅಂಗ್ಲ ಕನಿ ವರ್ಜ್‌ವರ್ತ್‌ ಅದಕ್ಕಾಗಿ ಹುಳ್ಳನಾಗುತ್ತಾನೆ ಅದನ್ನು ಹುಡುಕುತ್ತ ಕಾಡು ಬೆಟ್ಟ ಅಲೆಯುತ್ತಾನೆ. ಇಂಗ್ಲಿಂಡಿನ ಮಹಾಕವಿ ಕೋಗಿಲೆಯನ್ನು ಶೋಧಿಸಿದರೆ, ಭಾರತದ ಸ್ತ್ರೀಯರು ಅದನ್ನು ಸೋಡದೆ ಉಂಟಿನನ್ನು ಮಾಡುವುದಿಲ್ಲ. ಕೋಗಿಲೆಯ ವ್ರತದಿಂದಾಗಿ ನಮ್ಮ ಸ್ತ್ರೀಯರು ಕವಿಯ ಪದವಿ ಪಡೆದಿದಾರೆ. ಪರಮಾ ಶಾಂತ ಮಥುರ ಧ್ವನಿ ಬೀರುವ ಕೋಗಿಲೆಯ ರೂಪದಲ್ಲಿ ಪರಮಾತ್ಮನೇ ಪ್ರಕಟವಾಗುತ್ತಾನೆ.

ಕೋಗಿಲೆಯೇನೋ ಜೆಂದ. ಆ ಕಾಗೆ ಮಾತ್ರ ಕುರೂಪಿಯೆ? ಸರಲ ಪರಮಾತ್ಮನನ್ನು ಕಂಡಿ. ಇನ್ನು ಸಂಮಿಶ್ರ ಪರಮಾತ್ಮನನ್ನು ನೋಡಿ. ಕಾಗೆಯನ್ನು ಕಂಡು ಬೆರಗಾಗಿ. ನಾನಂತಾ ಅದನ್ನು ತಂಬಾ ಮೆಚ್ಚತ್ತೇನೆ. ಅದರ ನುಳ್ಳನೆಯ ಕರ್ಗಿನ ಕವ್ಯ ಬಣ್ಣಿ. ಆ ತೀವ್ರ ಘಾನಿ! ಆ ದನಿಯೇನು ಕೆಟ್ಟದೇ? ಅದರಲ್ಲಾ ಮಾಧುರ್ಯವುಂಟು. ರೆಕ್ಕೆಗಳನ್ನು ಪಟ್ಟ ಪಟ್ಟ ಬಡಿಯುತ್ತ ಬರುವಾಗ ಎಷ್ಟು ಜೆಂದ ಕಾಣುತ್ತದೆ ಆ ಕಾಗೆ! ಮಕ್ಕಳ ಲಕ್ಷ್ಯವನ್ನೇ ಲೇದುಕೊಳ್ಳುತ್ತದೆ. ಮುಳ್ಳಿದ ಬಾಗಿಲಿ ನೊಳಗಡಿಗೆ ಕುಳಿತು ಚಿಕ್ಕ ಮಗು ಉಳಿನೂಡಲ್ಪಿನಿಷ್ಟು. ಹೊರಗಡಿ ಅಂಗಳದಲ್ಲಿ ಒಯ್ದು ‘ಕಾವಾ ಕಾವಾ’ ಎನ್ನತ್ತ ಅದಕ್ಕೆ ತಿನಿಸಬೇಕಾಗುತ್ತದೆ. ಕಾಗೆಯನ್ನು ಕಂಡರೆ ಆ ಮಗುವಿಗೆ ಪ್ರೀತಿ. ಅದೇನು ಹಃಚ್ಚೈ? ಅಲ್ಲ. ಅವಾರ ಜಾಳನೆ ಅದಕ್ಕಿದೆ. ಕಾಗೆಯ ರೂಪದಿಂದ ಪ್ರಕಟವಾದ ಪರಮಾತ್ಮನೊಂದಿಗೆ ಅದು ತಪ್ಪನೇ ಸಮರಸವಾಗುತ್ತದೆ. ತಾಯಿ ಅನ್ನಕ್ಕೆ ಮೊಸರು ನೀಡಲಿ, ತುಪ್ಪ ನೀಡಲಿ, ಸಕ್ಕರೆ ಹಾಕಲಿ, ಆ ಕಡೆ ಮಗುವಿಗೆ ಗಮನವಿಲ್ಲ. ಕಾಗೆಯ ವಟಪಟ ದನಿ, ಅದರ ಕೂಗಾಟಗಳನ್ನು ನಿರೀಕ್ಷಿ ಸುವುದರಲ್ಲೇ ಅದಕ್ಕೆ ಸಂತೋಷ. ಸೃಷ್ಟಿಯ ಬಗೆಗೆ ಮಗುವಿಗಿರುವ ಈ ಕೌತುಕದ ಆಧಾರದ ಮೇಲೆಯೆ ‘ಇಸೋಪ ನೀತಿ’ ಯೆಲ್ಲಪ್ರಾ ನಿಂತಿದೆ.

ಎಲ್ಲ ಕಡೆಗಳಲ್ಲಿ ಇಸೋಪನಿಗೆ ದೇವರು ಕಾಣಿಸುತ್ತಿದ್ದು. ನನ್ನ ಮೆಚ್ಚುಗೆಯ ಗ್ರಂಥಗಳ ಪಟ್ಟಿಯಲ್ಲಿ ಇಸೋಪ ನೀತಿಗೆ ಮೊದಲನೆ ಸ್ಥಾನ ಕೊಟ್ಟೇನು, ಮರೆಯಲಾರೆ. ಇಸೋಪನ ರಾಜ್ಯದಲ್ಲಿ ಎರಡು ಕೈ, ಎರಡು ಕಾಲಿನ ಈ ಮಾನವ ನಾಣಿ ಮಾತ್ರವಲ್ಲ; ನಾಯಿ—ನರಿ, ಮೋಳ—ಕೋಳ, ಕಾಗೆ—ಗುಬ್ಬಿ ಎಲ್ಲವೂ ಉಂಟು. ಅವೇಲ್ಲವೂ ಮಾತನಾಡುತ್ತುವೆ. ನಗುತ್ತುವೆ. ಅದೊಂದು ವ್ರಚಂಡ ಸಮ್ಮೇಳಿಸಿ. ಚರಾಚರ ಸೃಷ್ಟಿಯಲ್ಲಿ ಇಸೋಪ ಸೋಂದಿಗೆ ಮಾತನಾಡುತ್ತದೆ. ಅವನಿಗೆ ದಿನ್ಯ ದರ್ಶನವಾಗಿದೆ. ರಾಮು ಯಣ ರಚಿತವಾದುದೂ ಇದೇ ದೃಷ್ಟಿಯಿಂದ. ಇದೇ ತತ್ವದಿಂದ. ರಾಮನ ಬಾಲ್ಯವನ್ನು ತುಲಸಿದಾಸರು ವರ್ಣಿಸಿದಾರೆ. ಅಂಗಳದಲ್ಲಿ ರಾಮ ಆಡುತ್ತಿದ್ದಾನೆ. ಹತ್ತಿರ ಕಾಗೆ ಇದೆ. ರಾಮ ಮೆಲ್ಲನೆ ಅದನ್ನು ಹಿಡಿಯಲು ಯತ್ನಸುತ್ತಾನೆ. ಅದು ದೂರ ಹೋಗುತ್ತದೆ. ಕೊನೆಗೆ ಅವನಿಗೆ ದಣಿವಾಗುತ್ತದೆ. ಒಂದು ಉಪಾಯ ಮಾಡುತ್ತಾನೆ. ಕೈಯಲ್ಲಿ ಮಿರಾಯಿ ಹಿಡಿದುಕೊಂಡು ಅದರ ಮುಂದೆ ಹಿಡಿಯತ್ತಾನೆ. ಕಾಗೆ ಸ್ವಲ್ಪ ಹತ್ತಿರ ಬರುತ್ತದೆ. ಈ ವರ್ಣನೆಯಿಂದ ತುಲಸಿದಾಸರು ಪುಟಿ ಪುಟಿ ತುಂಬಿದಾರೆ. ಅದಕ್ಕೆ ಕಾರಣ ಆ ಕಾಗೆ ಪರಮೇಶ್ವರ. ರಾಮನ ಮೂರ್ತಿಯಲ್ಲಿನ ಅಂಶವೇ ಅದರಲ್ಲಾ ಇದೆ. ರಾಮನ ಮತ್ತು ಕಾಗಿಯ ಆ ಕರಿಚಯ, ಪರಮಾತ್ಮ—ಪರಮಾತ್ಮ ಪರಿಚಯ.

### ೪೪. ದುರ್ಜನರಳ್ಲಿ ಪರಮಾತ್ಮ ದರ್ಶನ

ನಾರಾಂಶ—ಈ ರೀತಿ ಸೃಷ್ಟಿಯಲ್ಲಿ ನಾನಾ ರೂಪಗಳಿಂದ — ಪವಿತ್ರ ನದಿ, ವಿಶಾಲ ಪರ್ವತ, ಗಂಭೀರ ಸಮುದ್ರ, ವಸ್ತುಲ ಹನು, ಉತ್ಸಾಹ ಕುದುರೆ, ಗಂಭೀರ ಸಿಂಹ, ಮಧುರ ಕೋಗಿಲೆ, ಸುಂದರ ನವಿಲು, ಸ್ವಚ್ಛ ಮತ್ತು ಏಕಾಂಶಪೀಠ ಸರ್ವ, ರೀಕ್ಷೇ ಚೀನುತ್ತ ಹಾರುವ ಕಾಗೆ, ಧ್ವನಿಸಿನವ ಜ್ವಾಲೆ, ಪ್ರಶಾಂತ ತಾರೀಖ ಈ ರೂಪಗಳಿಂದ ಪರಮಾತ್ಮ ಎಲ್ಲಿಲ್ಲಾ ತುಂಬಿಕೊಂಡಿದಾನೆ. ಕಣ್ಣಗಳಿಗೆ ಸೋಡುವ ರೂಢಿಯಾಗ ಬೀಕು. ಮೊದಲು ಸ್ವಷ್ಟ ಸರಲ ಅಕ್ಕರೆ, ಅನಂತರ ಚಿಕ್ಕ ಚಿಕ್ಕ ಸಂಯುಕ್ತ ಕೆಲಿಯಬೇಕು. ಸಂಯುಕ್ತಕ್ಕೆ ಕಲಿತ ಹೋರೆತು ಹೀದಿನಲ್ಲಿ ಪ್ರಗತಿಯಿಲ್ಲ.

## ಜಿ. ಅರ್ಜುನನಿಗೆ ವಿಶ್ವರೂಪ ದರ್ಶನದ ಬಯಕೆ

ಈ ವಿಶ್ವದಲ್ಲಿನ ಅನಂತ ವಸ್ತುಗಳಲ್ಲಿ ತುಂಬಿರುವ ಪರಮಾತ್ಮನನ್ನು ಹೇಗೆ ನೋಡಬೇಕು, ಕಣ್ಣಿಗೆ ಕಾಣಿಸುವ ಈ ವಿರಾಟ್ ಪ್ರದರ್ಶನವನ್ನು ಹೇಗೆ ಜೀರ್ಣಸಿಕೊಳ್ಳಬೇಕು ಎಂಬುದನ್ನು ಕಳೆದ್ದ ಅಧ್ಯಾತ್ಮರೂಪದಲ್ಲಿ ಕಲಿತ್ತೇವೆ. ಮೊದಲು ಸ್ವಷ್ಟಿ, ಅಮೇಲಿ ಸೂಕ್ಷ್ಮ; ಮೊದಲು ಸರಲ, ಅಮೇಲಿ ಮಿಶ್ರ. ಹೀಗೆ ಎಲ್ಲ ವಸ್ತುಗಳಲ್ಲಿನ ಪರಮಾತ್ಮನನ್ನು ಕಾಣಬೇಕು, ಅವನ ಸಾಕ್ಷಾತ್ಕಾರ ಪಡೆಯಬೇಕು, ನತತಾಭಾಸದಿಂದ ವಿಶ್ವವನ್ನೆಲ್ಲ ಆತ್ಮರೂಪ ವಾಗಿ ನೋಡಲು ಕಲಿಯಬೇಕು ಎಂಬುದನ್ನು ಕಳೆದ ಸಲ ತಿಳಿದುಕೊಂಡಿತ್ತೇವೆ.

ಇನ್ನೊತ್ತು ಹನ್ನೊಂದನೇ ಅಧ್ಯಾತ್ಮರೂಪವನ್ನು ಪ್ರತ್ಯೇಕ್ಕ ರೂಪವನ್ನು ತೋರಿಸಿ ಅರ್ಜುನನ ಮೇಲೆ ಪರಮ ಕೃಷ್ಣ ಮಾಡಿದ ಅಧ್ಯಾತ್ಮರೂಪ ಇದು. ‘ದೇವಾ, ನಿನ್ನ ಪೂರ್ಣರೂಪವನ್ನು ನೋಡಬೇಕೆಂಬ ಆಸೆ ನಂಗಿ. ನಿನ್ನ ಮಹಾಪ್ರಭಾವವೆಲ್ಲ ಪ್ರಕಟಿಸಿದಂಥ ರೂಪವನ್ನು ನಾನು ಕಣ್ಣಿರೆ ಕಾಣಬೇಕು’ ಎಂದು ಅರ್ಜುನ ಬಿನ್ನ ವಿಸಿದ. ವಿಶ್ವರೂಪ ದರ್ಶನಕಾರ್ತಿಗಿ ಆತ ಮುಂಡಿಸಿದ ಬೇಡಿಕೆ ಇದು.

ವಿಶ್ವ, ಜಗತ್ತು ಎಂಬ ಶಬ್ದಗಳನ್ನು ನಾವು ಉಪಯೋಗಿಸುತ್ತೇನೆ. ಈ ಜಗತ್ತು ವಿಶ್ವದ ಒಂದು ಚಿಕ್ಕ ಭಾಗ. ನಮಗೆ ಈ ಪ್ರಪಂಚ ತುಳುಕಿನ ಸ್ವರೂಪವೂ ಸಹ ಸರಿಯಾಗಿ ತಿಳಿಯದು. ನಮಗೆ ವಿಶಾಲವಾಗಿ ತೋರುವ ಈ ಜಗತ್ತು ವಿಶ್ವದೆಂದರಿಗೆ ಅತಿ ತುಳ್ಳಿ ವಸ್ತು. ರಾತ್ರಿ ಆಕಾಶದ ಕಡೆ ನೋಡಿದರೆ ಅನುತ ಗೋಳಗಳು ಕಾಣುತ್ತವೆ. ಆಕಾಶದ ಅಂಗಳದಲ್ಲಿನ ಆ ರಂಗವಲ್ಲಿ, ಆ ಸಣ್ಣಸಣ್ಣ ಸುಂದರ ಹೂಗಳು, ಲಕ್ಷಲಕ್ಷಸುನ ಆ ಲಕ್ಷ ತಾರೆಗಳು—ಇವುಗಳ ಸ್ವರೂಪ ಗೊತ್ತಿದೆಯೇ ನಿಮಗೆ? ಚಿಕ್ಕದಾಗಿ ತೋರುವ ಆ ತಾರೆಗಳೆಲ್ಲ ಪ್ರಕಂಡವಾದವುಗಳು. ತೇಜೋಮಯ ಜ್ಯೂಂತ ಧಾತುವಿನ ಗುಂಡುಗಳು. ಈ ಅನುತ ಗುಂಡುಗಳ ಲೆಕ್ಕ ಮಾಡಲಾದಿತೆ? ಅವಕ್ಕೆ ಆದಿಯಿಲ್ಲ, ಅಂತ್ಯವಿಲ್ಲ. ಬಂಗಣ್ಣಿಗೆ ನಾವಿರಾರು ಗುಂಡು ಕಾಣಿಸಿದರೆ, ದುರ್ಬಿನಿಗೆ ಕೊರ್ಟಾವಧಿ. ಇನ್ನೂ ದೊಡ್ಡ ದುರ್ಬಿನು

ತಂದರೆ ಅಬ್ಜ್ಞಾವಧಿ ಕಂಡಾವು. ಕೊನೆಗೆ ಅದಕ್ಕೆ ಅಂತ್ಯವೆಲ್ಲಿ, ಹೇಗೆ, ಎನ್ನುವುದೇ ತಿಳಿಯಲಾರದು. ಹೇಳಿ, ಕೆಳಗೆ, ಎಲ್ಲಿಲೂ ಪಸರಿಸಿ ಕೊಂಡಿರುವ ಈ ಅನಂತ ಸೃಷ್ಟಿಯಲ್ಲಿ ಒಂದು ಚಿಕ್ಕ ತುಂಡು ಈ ಜಗತ್ತು. ಅದೂ ಕೂಡ ಎಪ್ಪು ವಿಶಾಲವಾಗಿ ಶೋರುತ್ತದೆಯೋ!

ಪರಮಾತ್ಮನ ಸ್ವರೂಪದ ಒಂದು ಅಂಗವಾಯಿತು ಈ ವಿಶಾಲ ಸೃಷ್ಟಿ. ಇನ್ನೂ ಒಂದು ಅಂಗನುಂಟು. ಅದು ಕಾಲದ್ದು. ಹಿಂದಿನ ಕಾಲವನ್ನು ಗಮನಿಸಿದರೆ ಇತಿಹಾಸದ ಗಭ್ರದಲ್ಲಿ ಹತ್ತುಸಾವಿರ ವರ್ಷಗಳವರೆಗೂ ಹಿಂದೆ ಹೋಗಬಹುದು. ಮುಂದಿನ ಕಾಲವಂತೂ ಉಂಟಾತೀತ. ಇತಿಹಾಸದ ಕಾಲ ಹತ್ತುಸಾವಿರ ವರ್ಷ. ನಮ್ಮ ಸ್ವಂತ ಬದುಕಿನ ಕಾಲವಾದರ್ದೋ ನೂರು ವರ್ಷ. ಕಾಲದ ವಿಸ್ತಾರ ಅನಾದಿ, ಅನಂತ, ಎಪ್ಪು ಕಾಲ ಕಳೆಯಿತೋ ಲೆಕ್ಕವಿಲ್ಲ. ಮುಂದೆ ಎಷ್ಟುದೆಯೋ ಕಲ್ಪನೆಯಲ್ಲ. ವಿಶ್ವದ ಎದುರಿಗೆ ಇತಿಹಾಸದ ಈ ಹತ್ತುಸಾವಿರ ವರ್ಷ ಏನೂ ಅಲ್ಲ. ಭೂತಕಾಲ ಅನಾದಿ. ಭವಿಷ್ಯಕಾಲ ಅನಂತ. ಅಲ್ಪವಾದ ವರ್ತಮಾನ ಕಾಲ ಎಲ್ಲಿದೆ ನಿಜವಾಗಿ? ಶೋರಿಸಲು ಹೋಗುವುದರೋಳಗಾಗಿ ಭೂತಕಾಲಕ್ಕೇ ಸೇರುತ್ತಿದೆ. ಇಂಥ ಅತಿ ಚವಲ ವರ್ತಮಾನ ಕಾಲ ಮಾತ್ರ ನಮ್ಮದು. ಈಗ ನಾ ಮಾತನಾಡುತ್ತಿದ್ದೇನೆ. ಬಾಯಿಂದ ಶಬ್ದ ಹೋರಬಿಳುವುದ ರೋಳಗಾಗಿ ಅದು ಭೂತಕಾಲದಲ್ಲಿ ಮುಳುಗಿಹೋಗುತ್ತದೆ. ಇಂಥ ಈ ಮಹಾ ಕಾಲನದಿ ಸತತವಾಗಿ ಹರಿಯುತ್ತಿದೆ. ಅದರ ಉಗಮ ತಿಳಿಯದು. ಅಂತ್ಯ ತಿಳಿಯದು. ಮಧ್ಯದಲ್ಲಿನ ಸ್ವಲ್ಪ ಪ್ರವಾಹವಷ್ಟೇ ನಮ್ಮ ದೃಷ್ಟಿಗೆ ಬೀಳುತ್ತದೆ.

ಹೇಗೆ, ಒಂದು ಕಡೆಗೆ ಸ್ಥಳದ ಪ್ರಚಂಡ ವಿಸ್ತಾರ, ಇನ್ನೊಂದು ಕಡೆಗೆ ಕಾಲದ ಪ್ರಚಂಡ ಓಷ್ಣ, ಈ ವರದು ದೃಷ್ಟಿಗಳಿಂದ ಸೃಷ್ಟಿಯನ್ನು ನಿರೀಕ್ಷಿಸಿ ಹೊಡಗಿದರೆ, ಕಲ್ಪನೆಯನ್ನು ಎಪ್ಪು ಓಡಿಸಿದರೂ ಅದರ ಅಂತ ತಿಳಿಯ ಲಾರದೆಂದು ಗೊತ್ತಾಗುತ್ತದೆ. ಮೂರು ಕಾಲಗಳಲ್ಲಿ, ಮೂರು ಸ್ಥಳಗಳಲ್ಲಿ— ಭೂತ, ಭವಿಷ್ಯ, ವರ್ತಮಾನಗಳಲ್ಲಿ; ಮೇಲೆ, ಕೆಳಗೆ, ಇಲ್ಲಿ— ಎಲ್ಲಿಲೂ ತುಂಬಿಕೊಡಿರುವ ಆ ವಿರಾಟ ಪರಮಾತ್ಮೆ ಒಮ್ಮೆಲೆ, ಒಂದೇ ಕಾಲಕ್ಕೆ, ಕಾಣಿಸಬೇಕೆಂಬುದು ಅಚ್ಚನನ ಅವೇಕ್ಕೆ ಆ ಅವೇಕ್ಕೆಯಿಂದಾಗಿ ಈ ಹನ್ನೊಂದನೆ ಅಧ್ಯಾಯ ಪ್ರಕಟವಾಗಿದೆ.

ಭಗವಂತನಿಗೆ ಅಶ್ಯಂತ ಸ್ತ್ರಿಯನಾಗಿದ್ದವನು ಅಜುರನ. ಎವು ಸ್ತ್ರಿಯ? ಎಂತಲೇ ಹತ್ತನೇಯ ಅಧ್ಯಾಯದಲ್ಲಿ ಇಂಥಿಂಥ ಸ್ವರೂಪಗಳಲ್ಲಿ ನನ್ನ ಚಿಂತನೆ ಮಾಡು ಎಂದು ಹೇಳುವಾಗ ಪರವಾತ್ತ ಪಾಂಡವರೊಳಗನ ಅಜುರನನಲ್ಲಿ ನನ್ನನ್ನ ಕಾಣು ಎಂದು ಹೇಳಿದಾನೆ. ‘ಪಾಂಡವಾನಾಂ ಧನಾಜಯು’ ಎಂದು ಶ್ರೀಕೃಷ್ಣ ಹೇಳುತ್ತಾನೆ. ಸ್ತ್ರೀತಿಯ ಹುಟ್ಟು ಇದಕ್ಕೂ ಹೆಚ್ಚು ಉಂಟೀ? ಭಗವಂತನಿಗೆ ಅಜುರನನ ಬಗ್ಗೆ ಅವಾರ ಪೀಠಿ. ಆ ಪೀಠಿಯ ಪ್ರವಾದರೂಪ ಈ ಹನೇಷ್ಯಂದನೆಯ ಅಧ್ಯಾಯ. ಅಜುರನನಿಗೆ ದಿವ್ಯದೃಷ್ಟಿ ಕೊಟ್ಟು, ದಿವ್ಯರೂಪ ದರ್ಶನದ ಅವನ ಅವೇಕ್ಷೆಯನ್ನು ಭಗವಂತ ನಡೆಯಿಸಿಕೊಟ್ಟು. ಅಜುರನನಿಗೆ ವೇಮುದ ಪ್ರಸಾದ ಕೊಟ್ಟು.

### ೫೩. ಚಿಕ್ಕ ಮೂರಿಂಯಲ್ಲೂ ಪ್ರಾಣದರ್ಶನ ಸಾಧ್ಯ

ಆ ದಿವ್ಯರೂಪದ ಸುಂದರ ವರ್ಣನೆ, ಭವ್ಯವರ್ಣನೆ ಈ ಅಧ್ಯಾಯ ದಲ್ಲಿದೆ. ಅದೇನೂ ನಿಜವೆ. ಆದರೂ ಈ ವಿಶ್ವರೂಪದ ಬಗ್ಗೆ ನಾನು ವಿಶೇಷ ಮೋಹ ತೋರಿಸಲಾರೆ. ನನಗೆ ಚಿಕ್ಕ ರೂಪದಿಂದಲೇ ತೃಪ್ತಿ. ನನಗೆ ಕಾಣಿಸುವ ಚಿಕ್ಕಪುಟ್ಟ ರೂಪದ ಸವಿಯನ್ನು ಅನುಭವಿಸಲು ಕಲಿತ್ತಿದೇನೆ. ಪರಮೇಶ್ವರ ತುಂಡುತುಂಡಾಗಿಲ್ಲ. ನಮಗೆ ಕಾಣಿಸುವ ಆತನ ರೂಪ ಒಂದು ತುಂಡು, ಇನ್ನುಳಿದ ಪರಮೇಶ್ವರ ಎಲ್ಲೊಂದು ಇದಾನೆ ಎಂದು ನನಗನಿಸುವುದಿಲ್ಲ. ವಿರಾಟ್ ವಿಶ್ವದಲ್ಲಿ ತುಂಬಿಕೊಂಡ ಪರಮಾತ್ಮನೇ ಸಂಪೂರ್ಣ ರೂಪದಲ್ಲಿ— ಚಿಕ್ಕ ಮೂರಿಂಯಲ್ಲೂ, ಒಂದು ಮಣಿನ ಕಣದಲ್ಲೂ ಇದಾನೆ. ಅಮೃತದ ಸಿಂಧುವಿನಲ್ಲಿರುವ ಸವಿಯೇ ಅದರ ದೊಂದು ಬಿಂದುವಿನಲ್ಲಿ. ನನಗೆ ದೊರೆತ ಅಮೃತದ ಚಿಕ್ಕ ಬಿಂದುವಿನ ಸವಿಯನ್ನು ಇಂಬೇಕೆಂದು ನನಗನಿಸುತ್ತದೆ. ಬೇಕೆಂತಲೇ ನಾನಿಲ್ಲಿ ಅಮೃತದ ದೃಷ್ಟಾಂತವನ್ನೇತ್ತಿಕೊಂಡಿದೇನೆ. ನೀರಿನ ಇಲ್ಲವೆ ಹಾಲಿನ ವಿಚಾರ ಎತ್ತಲಿಲ್ಲ. ಚಿಕ್ಕ ಲೋಟದಲ್ಲಿರುವ ಹಾಲಿನ ಸವಿಯೇ ದೊಡ್ಡ ಲೋಟದ ಹಾಲಿನಲ್ಲೂ ಇರುತ್ತದೆ ಸವಿ ಒಂದೇ ಆದರೂ ದೊರೆಯುವ ಪುಟ್ಟಿ ಅಷ್ಟೇ ಅಲ್ಲ. ಒಂದು ಹನಿ ಹಾಲಿಗಂತ ಲೋಟ ಹಾಲಿನಲ್ಲಿ ಹೆಚ್ಚು ಪುಟ್ಟಿಯುಂಟು. ಅಮೃತದ ದೃಷ್ಟಾಂತದಲ್ಲಿ ಮಾತ್ರ ಹಾಗಲ್ಲ. ಅಮೃತದ ಸಮುದ್ರದಲ್ಲಿರುವ

ಸವಿ ಅದರ ಒಂದು ಹಣಿಯಲ್ಲಿಯೂ ಇದೆ. ಅಷ್ಟೇ ಪ್ರಸ್ತುತಿಯೂ ಇದೆ. ಒಂದು ಹಣಿ ಅಮೃತ ಕತ್ತಿನಲ್ಲಿಉದರೂ ಅನ್ವಯತತ್ವ ಪ್ರಾಪ್ತಿಯೇ!

ಹಾಗೇ ಪರಮಾತ್ಮನ ವಿರಾಟ್ ಸ್ವರೂಪದಲ್ಲಿರುವ ದಿವ್ಯತೆ, ವಾವಿತ್ರ್ಯ ಚಿಕ್ಕ ಮೂರ್ತಿಯಲ್ಲಾ ಉಗಟು. ಮಾದರಿಗಾಗಿ ಒಂದು ಮುಷ್ಟಿ ಗೋಧಿ ಯನ್ನು ಒಬ್ಬರು ಕೊಟ್ಟಿರು. ಅಷ್ಟೀರಿದ ನಾನದನ್ನು ವರೀಕ್ಷಿಸಿದ್ದಲ್ಲಿ ಗೋಧಿಯ ಚೀಲವನ್ನೇ ತಂದು ನನ್ನ ಮುಂದಿಟ್ಟಿರೂ ಪ್ರಯೋಜನವಿಲ್ಲ. ಈಶ್ವರನ ಚಿಕ್ಕ ಮಾದರಿ ಕಣ್ಣಿಂದುರಿಗಿರುವಾಗ ಅನನ ಗುರುತು ತಿಳಿಯ ದಿದ್ದರೆ ವಿರಾಟ್-ಮೂರ್ತಿಯನ್ನು ಕಂಡಾಗತಾನೆ ಹೇಗೆ ತಿಳಿದಿತು? ಸಣ್ಣ ದು ದೊಡ್ಡ ದು ಎನ್ನುವುದರಲ್ಲಿ ಅರ್ಥವೇನು? ಸಣ್ಣ ರೂಪದ ಗುರುತು ತಿಳಿದರೆ ದೊಡ್ಡ ದರದು ತಿಳಿದಿತು. ಎಂತಲೇ ದೇವರು ತನ್ನ ದೊಡ್ಡ ರೂಪ ತೋರಿಸಲಿ ಎಂಬ ಬಯಕೆ ನನಗಿಲ್ಲ. ಅಜುಂನನಂತೆ ವಿಶ್ವರೂಪದರ್ಶನಕ್ಕಾಗಿ ಬೇಡುವಷ್ಟು ಯೋಗ್ಯತೆಯೂ ನನಗಿಲ್ಲ. ಅಲ್ಲದೆ, ನನಗೆ ಕಾಣಿಸುತ್ತಿರುವುದು ವಿಶ್ವರೂಪದ ತುಣುಕು ಅಲ್ಲ. ಒಡೆದುಹೋದ ಚಿತ್ರದ ತುಣುಕನ್ನು ನೋಡಿದರೆ ಪೂರ್ಣ ಚಿತ್ರದ ಕ್ಷಾಪನೆ ಬರಲಾರದು. ಆದರೆ ಪರಮಾತ್ಮನೇನೂ ಇಂಥ ತುಣುಕಗಳಿಂದ ಹುಟ್ಟಿದವನಲ್ಲ. ಆತ ಕತ್ತಿರಿಗೆ ಸಿಕ್ಕಬಿಡ್ಡ ತುಂಡುತುಂಡಾಗಿಲ್ಲ. ಖಂಡವಿಂಡನಾಗಿಲ್ಲ. ಸಣ್ಣ ಸ್ವರೂಪದಲ್ಲಿ ಆ ಅನಂತ ವರಮೇಜ್ಞರ ಪೂರ್ಣವಾಗಿ ತುಂಬಿಕೊಂಡಿದಾನೆ. ಚಿಕ್ಕ ಪೋಟೋ ದೊಡ್ಡ ಪೋಟೋಗಳಲ್ಲಿ ಅಂತರವೇನು? ದೊಡ್ಡ ದರಲ್ಲಿರುವುದೇ ಪೂರ್ಣವಾಗಿ ಚಿಕ್ಕದರಲ್ಲಿ ಕಾಣುತ್ತದೆ. ದೊಡ್ಡ ಪೋಟೋವಿನ ತುಂಡಲ್ಲಿ ಚಿಕ್ಕ ಪೋಟೋ. ಚಿಕ್ಕ ಟ್ರೀಪಿನಲ್ಲಿ ಅಷ್ಟರವಿದ್ದರೂ ಅರ್ಥ ಒಂದೇ. ದೊಡ್ಡ ಟ್ರೀಪುಗಳಲ್ಲಿ ದೊಡ್ಡ ಅರ್ಥ, ಚಿಕ್ಕ ಟ್ರೀಪುಗಳಲ್ಲಿ ಚಿಕ್ಕ ಅರ್ಥ— ಎಂದೇನೂ ಇಲ್ಲ.

ಮೂರ್ತಿಪೂರ್ಜಿಗೂ ಈ ವಿಚಾರವು ತಿಯೇ ಆಧಾರ. ಮೂರ್ತಿ ಪೂರ್ಜಿಯ ಮೇಲೆ ಧಾಳ ಮಾಡಿದಾರೆ ಹೊರಿನವರೂ, ನನ್ನವರೂ. ಕೆಲವರು ವಿಚಾರಕರೂ ಅದನ್ನು ಹಳಿದರು. ಆದರೆ ನಾನು ವಿಚಾರಮಾಡಿದ ಹಾಗೆಲ್ಲ ಮೂರ್ತಿಪೂರ್ಜಿಯ ದಿವ್ಯತೆ ಹೆಚ್ಚಿಹೆಚ್ಚಿ ಸ್ವಷ್ಟವಾಗುತ್ತದೆ. ಮೂರ್ತಿಪೂರ್ಜಿ ಎಂದರೇನು? ಒಂದು ಚಿಕ್ಕ ವಸ್ತುವಿನಲ್ಲಿ ವಿಶ್ವವನ್ನೆಲ್ಲ

ಅನುಭವಿಸಲು ಕಲಿಯುವುದೇ ಮೂರ್ತಿಪೂಜೆ. ಚಿಕ್ಕಹೆಳ್ಳಿಯಲ್ಲಿ ಬ್ರಹ್ಮಾಂಡವನ್ನು ಕಾಣಲು ಕಲಿಯುವುದು. ಇದರಲ್ಲಿ ಅಸತ್ಯವೇನು ಒಂತು? ಇದು ಬರೀ ಕಲ್ಪನೆಯಲ್ಲ; ಅನುಭವದ ಮಾತ್ರ. ವಿರಾಟ್ ಸ್ವರೂಪ ದಲ್ಲಿದ್ದದೇ ಚಿಕ್ಕ ಮೂರ್ತಿಯಲ್ಲಿ ಇರುತ್ತದೆ. ಮಣಿನ ಕಣದಲ್ಲಿ ಇರುತ್ತದೆ. ಆ ಮಣಿನ ಕಣದಲ್ಲಿ ಮಾವು, ಬಾಳಿ, ಗೋಧಿ, ಚಿನ್ನ, ತಾಮ್ರ, ಬೆಳ್ಳಿ ಎಲ್ಲವೂ ಇವೆ. ಸ್ವಷ್ಟಿಯೆಲ್ಲವೂ ಉಂಟು. ಸಣ್ಣ ನಾಟಕ ಮಂಡಲಿಯಲ್ಲಿ ಕೆಲವು ಪಾತ್ರಗಳೇ ಬೇರೆ ಬೇರೆ ವೇಷ ಧರಿಸಿ ರಂಗಭೂಮಿಗೆ ಬರುವಹಾಗೆ ಹರಮಾತ್ಮನೂ ಬೇರೆಬೇರೆ ರೂಪಗಳಲ್ಲಿ ಕಾಣಿಸುತ್ತಾನೆ. ನಾಟಕಕಾರನೊಬ್ಬಿ, ತಾನೇ ನಾಟಕ ರಚಿಸಿ ಅದರಲ್ಲಿ ಪಾತ್ರವನ್ನೂ ವರ್ಣಿಸುವ ಹಾಗೆ ಹರಮಾತ್ಮ ಅನಂತ ನಾಟಕ ರಚಿಸಿ, ತಾನೇ ಅನಂತ ಪಾತ್ರವರ್ಹಿಸಿ ನಿರ್ರಿಸುತ್ತಾನೆ. ಈ ಅನಂತ ನಾಟಕದಲ್ಲಿನ ಒಂದು ಪಾತ್ರವನ್ನು ಗುರುತಿಸಿಕೊಂಡರೆ ಎಲ್ಲವನ್ನೂ ಗುರುತಿಸಿದ ಹಾಗೆ.

ಕಾವ್ಯದಲ್ಲಿ ಉಪನೇ ದೃಷ್ಟಾಂತಗಳಿಗೆ ಆಧಾರವಾಗಿರುವುದೇ ಮೂರ್ತಿಪೂಜೆಗೂ ಆಧಾರ. ದುಂಡಿಗಿನ ವಸ್ತುವೊಂದನ್ನು ಕಂಡರೆ ಅನಂದ ವುಂಟಾಗುತ್ತದೆ. ಅದಕ್ಕೆ ಕಾರಣ ಅಲ್ಲಿರುವ ಸುಷ್ಣವಸ್ಥಿ. ಅದೂ ಈಶ್ವರನ ಸ್ವರೂಪ. ಆತನ ಸ್ವಷ್ಟಿ ಸವಾರಂಗ ಸುಂದರ. ಅಲ್ಲಿ ಒಳ್ಳೆಯ ವ್ಯವಸ್ಥೆಯುಂಟು. ಆ ದುಂಡನೆಯ ವಸ್ತು ಷ್ವಾಸಿತ ಈಶ್ವರನ ಮೂರ್ತಿ. ಕಾಡಿನಲ್ಲಿ ಬೆಳೆದ ಡೊಂಕುಗಡವೇ? ಅದೂ ಈಶ್ವರನ ಮೂರ್ತಿಯ. ಅಲ್ಲಿ ಆತನ ಸ್ವಚ್ಛಂದತನವಿದೆ. ಆ ಗಡಕ್ಕೆ ಬಂಧನವಿಲ್ಲ. ಈಶ್ವರನಿಗೆ ಬಂಧನ ವಿಧಿಸುವವರಾರು? ಆ ಬಂಧನಾತೀತ ಸರಮಾತ್ಮ ಆ ಡೊಂಕುಗಡಲ್ಲಿದಾನೆ. ಸರಳವಾದ ಕಂಭವೊಂದನ್ನು ಕಂಡಾಗ ಅಲ್ಲಿ ಈಶ್ವರನ ಸಮತೆ ಕಾಣುತ್ತದೆ. ಹೆಣಿಗೆಯ ಕಂಭದಲ್ಲಿ, ಆಕಾಶದಲ್ಲಿ ನಕ್ಷತ್ರಗಳ ರೆಂಗವಲ್ಲಿ ಬರಿಯುವ ಹರಮಾತ್ಮ ಕಾಣುತ್ತಾನೆ. ಕಡಿದು ಕತ್ತರಿಸಿ ತಯಾರಿಸಿದ ಉಪನಂದಲ್ಲಿ ಈಶ್ವರನ ಸಂರಯಮಿ ಸ್ವರೂಪ ಕಾಣಿಸಿದರೆ, ವಿಶಾಲವಾದ ಅರಣ್ಯದಲ್ಲಿ ಆತನ ಭವ್ಯತೆಯೂ ಸ್ವತಂತ್ರತೆಯೂ ಕಾಣಿಸುತ್ತವೆ. ಅರಣ್ಯದಲ್ಲಿ ಆನಂದ. ಹಾಗಾದರೆ ನಾವು ಹುಣ್ಣರೇ? ಅಲ್ಲ. ಏರಡಿಂದಲೂ ಅನಂದವಾಗುತ್ತದೆ. ಈಶ್ವರನ ಗುಣ ಎಲ್ಲೆಲ್ಲಾ ಪ್ರಕಟ

ವಾಗಿರುವುದೇ ಅದಕ್ಕೆ ಕಾರಣ. ನುಣ್ಣನೆಯ ಸಾಲಗ್ರಾಮದಲ್ಲಿರುವ ತೀಜಸ್ನೇ ಒರಟು ಒರಟಾದ ನಮ್ರದಾ ಗಣಪತಿಯಲ್ಲಾ ಇದೆ. ಆ ವಿರಾಟ್ ರೂಪ ನನಗೆ ಬೇರೆಯಾಗಿ ಕಾಣಿಸದಿದ್ದರೂ ಅಡ್ಡಿಯಿಲ್ಲ.

ಪರಮಾತ್ಮೆ ಎಲ್ಲ ಕಡೆಗಳಲ್ಲಾ, ಎಲ್ಲ ವಸ್ತುಗಳಲ್ಲಾ ಬೇರೆಬೇರೆ ರೂಪಿನಿಂದ ಪ್ರಕಟಿಸಾಗಿದೆ. ಎಂತಲೇ ನಮಗೆ ಆನಂದ. ಆ ವಸ್ತುಗಳ ಬಗ್ಗೆ ಆತ್ಮಿಯತೆಯುಂಟಾಗುತ್ತದೆ. ಆನಂದವಾಗುವುದೇಕೆ? ಯಾವ ಸಂಬಂಧವೋ ಏನೋ ಅಂತೂ ಆನಂದವಾಗುತ್ತದೆ. ಮಗುವನ್ನು ನೋಡುತ್ತಲೂ ತಾಯಿಗೆ ಆನಂದದ ಸಂಬಂಧ ಹೊಳಿಯುತ್ತದೆ. ಪ್ರತಿಯೊಂದು ವಸ್ತುವಿಗೂ ಪರಮಾತ್ಮನ ಸಂಬಂಧ ಕಲ್ಪಿಸಿ. ನನ್ನಾಳಗಿರುವ ಪರಮಾತ್ಮನೇ ಆ ವಸ್ತುಗಳಲ್ಲಾ ಇದಾನೆ. ಆನಂದವನ್ನು ಹೆಚ್ಚಿಸಬೇಕಾದರೆ ಈ ತರಹ ಸಂಬಂಧ ಹೆಚ್ಚಿಸಬೇಕು. ಆನಂದಕ್ಕೆ ಬೇರೆ ಉಪಪತ್ತಿಯಿಲ್ಲ. ಎಲ್ಲ ಕಡೆಯಲ್ಲಾ ಪ್ರೀತಿಯ ಸಂಬಂಧ ಬೆಳೆಸಿ. ಅನಂತರ ಸ್ವಾರ್ಥಜ್ಯಾನೋದಿ. ಅನಂತ ಶೈಷ್ವಿಯಲ್ಲಿನ ಪರಮಾತ್ಮೆ ಆಗ ಅಬುರೇಣಾಗಳಲ್ಲಾ ಕಾಣಿಸಿ ಕೊಂಡಾನು. ಒಮ್ಮೆ ಈ ದೃಷ್ಟಿ ಬಂದರೆ ಆ ಹೇಳಿ ಏನಾಗಲಿಕ್ಕಿಲ್ಲ? ಇಂದ್ರಿಯಗಳಿಗೆ ಹತೋಟಿ ಕಲಿಸಬೇಕು. ಭೋಗವಾಸನೆ ತೊಲಗಿ ಪ್ರೀತಿಯ ಪವಿತ್ರದೃಷ್ಟಿ ಬಂದಲ್ಲಿ ಪ್ರತಿಯೊಂದು ವಸ್ತುವಿನಲ್ಲಾ ದೇವರು ಪ್ರಕಟಿಸಾದಾನು. ಆತ್ಮದ ಬಣ್ಣವೆಂಧದು ಎಂಬ ಬಗ್ಗೆ ಉಪನಿಷತ್ತಿನಲ್ಲಿ ಸುಂದರ ವರ್ಣನೆಯಿದೆ. ಆತ್ಮಕ್ಕೆ ಯಾವ ಬಣ್ಣ? ಮಷಿಗಳು ಪ್ರೀತಿಯಂದ ಹೇಳುತ್ತಾರೆ :

“ ಯಥಾ ಅಯಂ ಇಂದ್ರಗೋಪಃ ”

ಕೆಂಪು ರೇತಿನೆಯಂಥ ನುಣ್ಣನೆಯ ವೃಗದ ಕೀಟದ ಹಾಗೆ ಆತ್ಮದ ರೂಪ. ಆ ಕೀಟವನ್ನು ಕಂಡಾಗ ಎಂಥ ಆನಂದವಾಗುತ್ತದೆ! ಏಕೆ ಆನಂದ? ನನ್ನಲ್ಲಿರುವ ಆನಂದವೇ ಆ ಇಂದ್ರಗೋಪದಲ್ಲಿ ಉಂಟು. ಅದಕ್ಕೂ ನನಗೂ ಸಂಬಂಧವಿರದಿದ್ದರೆ ನನಗೆ ಆನಂದ ಆಗುತ್ತಿರಲಿಲ್ಲ. ನನ್ನಲ್ಲಿರುವ ಸುಂದರ ಆತ್ಮವೇ ಆ ಇಂದ್ರಗೋಪದಲ್ಲಾ ಇದೆ. ಎಂತಲೇ ಅದರ ಉಪಮೆ ಕೊಟ್ಟಿ. ಉಪಮೆ ಕೊಡುವುದೇಕೆ? ಅದರಿಂದ ಆನಂದವಾಗುವುದೇಕೆ? ಆ ಎರಡು ವಸ್ತುಗಳಲ್ಲಾ ಹೋಲಿಕೆಯುಂಟಿಂದು ಉಪಮೆ ಕೊಡುತ್ತೀನೆ.

ಉಪಮೇಯ, ಉಪಮಾನಗಳು ತೀರ ಭಿನ್ನ ವಸ್ತುಗಳಾಗಿದ್ದರೆ ಆನಂದ ವಾಗದು. ಯಾರಾದರೂ ‘ಉಪ್ಪು ಕಾರವಿದ್ದಾತೆ’ ಎಂದರೆ ಅವರಿಗೆ ತಲೆ ನೆಟ್ಟಿಗಿಲ್ಲ ಎನ್ನುತ್ತೇವೆ. ‘ತಾರೆಗಳು ಹೊಗಳ ಹಾಗಿವೆ’ ಎಂದು ಯಾರಾದರೂ ಹೇಳಿದರೆ ಹೋಲಿಕೆ ಸರಿಯಾಗಿ ಆನಂದವಾಗುತ್ತದೆ. ಉಪ್ಪು ಕಾರದಂತಿದೆಯೆಂದು ಹೇಳುವಾಗ ಸಾದೃಶ್ಯ ಅನುಭವವಾಗಿದು. ಆದರೆ ಯಾರಾದರೂಬ್ಬರ ದೃಷ್ಟಿ ವಿಶಾಲವಾಗಿದ್ದರೆ, ಉಪ್ಪಿನಲ್ಲಿರುವ ಪರಮಾತ್ಮನೇ ಕಾರದಲ್ಲಿ ಇರುವನೆಂಬ ದರ್ಶನವಾಗಿದ್ದರೆ, ಉಪ್ಪು ಕಾರದಹಾಗಿದೆ ಎಂಬ ಹೇಳಿಕೆಯಿಂದಲೂ ಅಂಥವರಿಗೆ ಆನಂದವಾದಿತು. ನಾರಾಂಶ : ಪ್ರತಿಯೊಂದು ವಸ್ತುವಿನಲ್ಲಾ ಈಶ್ವರೀ ರೂಪ ತುಂಬಿದೆ. ಆದಕ್ಕಾಗಿ ವಿರಾಟ್ ದರ್ಶನದ ಅವಶ್ಯಕತೆಯಿಲ್ಲ.

### ಇಂ. ವಿರಾಟ್ – ವಿಶ್ವರೂಪ ಜೀರ್ಣವಾಗದು

ಅಲ್ಲದೆ, ಆ ವಿರಾಟ್ ದರ್ಶನ ನನಗೆ ಸೆಹಿಸಿತಾದರೂ ಹೇಗೆ? ಚಿಕ್ಕ ಸುಂಟ ಸುಂದರರೂಪದ ಬಗ್ಗೆ ನನಗಿರುವ ಸ್ತ್ರೀತಿ, ಆತ್ಮಯತೆ, ಸವಿ, ವಿಶ್ವರೂಪದಲ್ಲಿ ಅನುಭವಕ್ಕೆ ಬಂದಿತೋ ಇಲ್ಲವೇ! ಅರ್ಚನೆ ಸ್ಥಿತಿಯೂ ಹೀಗೇ ಆಗಿತ್ತು. ಕಡೆಗೆ ಆತ ಧರಫರ ನಡುಗುತ್ತಾತ್ಮ, “ದೇವಾ, ನಿನ್ನ ಆ ಮೊದಲಿನ ಸವಿರೂಪ ತೋರಿಸು” ಎಂದು ಬೇಡುತ್ತಾನೆ. ವಿರಾಟ್ ಸ್ವರೂಪದರ್ಶನಕ್ಕಾಗಿ ಅಶಿಸಬೇಡಿ ಎಂದು ಅರ್ಚನ ಸ್ವಾನುಭವ ದಿಂದ ಹೇಳುತ್ತಿದ್ದಾನೆ. ಪರಮಾತ್ಮ ಶ್ರೀಕಾಲದಲ್ಲಿ, ಶ್ರೀತ್ವಾಳದಲ್ಲಿ ವಾಪಿಸಿದಾನೆ. ನಾಕು. ಅದೆಲ್ಲ ಒಟ್ಟುಗೂಡಿ ನಿಗಿನಿಗಿ ಕೆಂಡವಾಗಿ ನನ್ನೆಡುರಿಗೆ ಬಂದು ನೀಂತರೆ ನನ್ನ ಸ್ಥಿತಿಯೇನಾದಿತು? ತಾರೆಗಳಿಪ್ಪ ಶಾಂತವಾಗಿ ಕಾಣುತ್ತೇವೆ. ದೂರದಿಂದ ನನ್ನೆನ್ನು ಒದಗಿಸುತ್ತಾಡಿದ ಹಾಗೇ ತೋರುತ್ತದೆ. ದೃಷ್ಟಿಯನ್ನು ಶಾಂತಗೊಳಿಸುವ ಆ ತಾರೆ ಹತ್ತಿರ ಬಂದರೆ ಧಗಧಗಿಸುವ ಬೆಂಕಿ! ನಾನು ಸುಟ್ಟಿಹೋಗಬಹುದು. ಈಶ್ವರನ ಈ ಅನಂತ ಬ್ರಹ್ಮಾಂಡಗಳು ಇಡ್ಡ ಕಡೆಗಳಲ್ಲೇ ಇರಲಿ. ಅವೆಲ್ಲ ವನ್ನು ತಂಡು ಒಂದೇ ಕೊತಡಿಯಲ್ಲಿಡುವುದರಲ್ಲಿ ಏನು ನಾಪುರಸ್ಯ? ಮುಂಬಯಿಯ ಆ ಕವೇಳತ್ತ ಗ್ರಹದಲ್ಲಿ ನಾವಿರಾರು ಪಾರಿವಾಳಗಳಿವೆ. ಅಲ್ಲಿ ಸ್ವಾತಂತ್ರ್ಯವುಂಟಿ?

ಆ ದೃಶ್ಯವೇನೊ ಚಮುತ್ವಾರವೇ. ಕೆಳಗೆ, ಮೇಲೆ, ಇಲ್ಲಿ, ಮೂರೂ ಕಡೆಗೆಳಲ್ಲಿ ಸ್ವಷ್ಟಿ ವಿಭಾಗಿಸಲಪಟ್ಟಿದೆ. ಇದೇ ಸ್ವಾರಸ್ಯ. ಸ್ನೇಹಾತ್ಮಕ ಸ್ವಷ್ಟಿಯದು ಹೇಗೋ ಹಾಗೇ ಕಾಲಾತ್ಮಕ ಸ್ವಷ್ಟಿಯದು. ನಮಗೆ ಭೂತಕಾಲದ ನೇನಪು ಆಗದು. ಮುಂದಿನದು ತಿಳಿಯದು. ಅದೂ ನಿಮ್ಮ ಕಲ್ಯಾಣಕ್ಕೆ ಕಾರಣ. ಎಂದೂ ಮನುಷ್ಯ ಪ್ರಾಣಿಯ ಅಧಿಕಾರಕೆಲ್ಲಾಳವಡದೆ, ಪರಮಾತ್ಮನ ವಿಶೇಷ ಅಧಿಕಾರಕೆಲ್ಲಾಳವಟ್ಟ ವಸ್ತುಗಳನ್ನು ಕುರಾನಿನಲ್ಲಿ ಹೇಳಿದೆ. ‘ಭವಿಷ್ಯ ಕಾಲದ ಜ್ಞಾನ’ ಅವುಗಳಲ್ಲಾಂದು. ನಾವು ಅದಾಚಿ ಮಾಡುತ್ತೇವೆ. ಆ ಅಂದಾಚಿ ಎಂದರೇನೂ ಜ್ಞಾನವಲ್ಲ. ಭೂತಕಾಲ ತಿಳಿಯದಿರುವುದೂ ಒಕ್ಕೆಯದೇ. ದುರ್ಜನನಾಗಿದ್ದವನೊಬ್ಬ ಒಕ್ಕೆಯವನಾಗಿ ನನ್ನೆಡುರಿಗೆ ಬಂದರೆ, ಆತನ ಭೂತಕಾಲವನ್ನು ಸ್ತೋರಿಸಿಕೊಂಡಾಗ ಅವನ ಬಗ್ಗೆ ನಂಗೆ ಆದರವನಿಸಿದು. ಆವನೆನ್ನು ಹೇಳಿಕೊಂಡರೂ ಅವನ ಆ ಪೂರ್ವದ ಪಾಪ ಗಳನ್ನು ಮರೆಯಲಾಗುವದಿಲ್ಲ. ಆತ ಸತ್ತ್ವ, ರೂಪ ಬದಲಾಯಿಸಿಕೊಂಡು ಮರ್ಜಿದಾಗಲೇ ಜಗತ್ತಿಗೆ ಅವನ ಪಾಪಗಳ ವಿಸ್ತೃತಿಯಾದೀತು.

ಹಿಂದಿನ ಸ್ವರಕ್ಷಯಿಂದ ವಿಕಾರ ಬೆಳೆಯತ್ತೆದೆ. ಹಿಂದಿನ ಈ ಎಲ್ಲ ಜ್ಞಾನವೂ ನಾಶವಾದಲ್ಲಿ ಎಲ್ಲನೂ ಮುಗಿದಂತೆಯೆ. ಪಾಪ ಪುಣ್ಯಗಳ ವಿಶ್ಲೇಷಿಯಾಗಲು ಒಂದು ಉಪಾಯ ಅಗತ್ಯ. ಆ ಉಪಾಯವೇ ನಾವು. ಎಂದರೆ ಪೂರ್ವಜನ್ಮದ ವಿಸ್ತೃತಿ. ಈ ಜನ್ಮದ ವೇದನೆಗಳೇ ಅಸಹ್ಯವಾಗಿ. ಇರುವಾಗ ಹಿಂದಿನ ಜನ್ಮದ ಕೊಳಚೆಯನ್ನೇಕೆ ಕೆದರಬೇಕು? ಈ ಜನ್ಮದ ಕೊಳಡಿಯಲ್ಲೇನು ಕಡಿಮೆಯೆ ಕೊಳ? ಬಾಲ್ಯಕಾಲವನ್ನು ಸಹ ನಾವು ತುಂಬಾ ಮರೆಯತ್ತೇವೆ. ವಿಸ್ತೃತಿ ಒಕ್ಕೆಯದು. ಹಿಂದೂ ಮುಸ್ಲಿಂ ಬಿಕ್ರೆಕ್ಕೆ ಭೂತಕಾಲದ ವಿಸ್ತೃತಕೆ ಉತ್ತಮೋಪಾಯ. ಶೈರಂಗಜೇಬ್ರಾ ಜುಲುಮೆ ನಡೆಸಿದ. ಇನ್ನೂ ಎಷ್ಟು ದಿನ ಅದನ್ನೇ ನೆನೆಯುತ್ತಿರುವುದು? ಗುಜರಾತಿನಲ್ಲಿ ರತ್ನಬಾಯಿಯದು ಗಬಾಗಿತೆಯುಂಟು. ಅದರ ಕೊನೆಯಲ್ಲಿ ‘ಜಗತ್ತಿನಲ್ಲಿ ಕೊನೆಗೆ ಎಲ್ಲರದೂ ಕೇರಿ ಉಳಿದೀತು. ಪಾಪ ಮರಿತುಹೋದಿತು’ ಎಂದು ಹೇಳಿದೆ. ಕಾಲ ಜಾಡು ಹಿಡಿದಿದೆ. ಇತಿಹಾಸದಲ್ಲಿ ಒಕ್ಕೆಯದನ್ನು ಆರಿಸಿಕೊಳ್ಳಬೇಕು. ಪಾಪವನ್ನು ಬಿಸುಡ್ಡ ಬೇಕು. ಕೆಟ್ಟುದನ್ನು ಬಿಟ್ಟು ಒಕ್ಕೆಯದನ್ನೇ ನೆನಪಿನಲ್ಲಿಟ್ಟುಕೊಂಡಕ್ಕಿ

ಮನುಷ್ಯ ಬಂಗಾರವಾದಾನು. ಹಾಗಾಗುವುದಿಲ್ಲ. ಎಂತಲೇ ವಿಸ್ತೃತಣಿ ಅಗತ್ಯ. ಅದಕ್ಕಾಗಿಯೇ ಭಗವಂತ ಸಾವನ್ನು ನಿಮಿಷಿದಾನೆ.

**ಸಾರಾಂಶ:** ಜಗತ್ತು ಹೇಗೆದೆಯೋ ಅದೇ ಮಂಗಲ. ಕಾಲನ್ಥ ಲಾತ್ತುಕ ಜಗತ್ತನ್ನು ಒಂದೇ ಎಡಿ ತರುವ ಕಾರಣವಿಲ್ಲ. ಅತಿ ಪರಿಚಯದಲ್ಲಿ ನಾವುರಸ್ಯ ವಿಲ್ಲ. ಕೆಲವು ವಸ್ತುಗಳಿಂದಿಗೆ ಸಲುಗೆ ಬೇಕು. ಕೆಲವಕ್ಕೆ ದೂರವಾಗಿರ ಬೇಕು. ಗುರು ಎದುರಿಗಿದ್ದಾಗ ನಮ್ಮತೆಯಿಂದ ದೂರ ಕೂಡುತ್ತೇವೆ. ತಾಯಿಯ ತೊಡೆಯನ್ನೇ ಏರಿ ಕೂಡುತ್ತೇವೆ. ಯಾವ ಮೂತ್ರಾಯ ಬಳ ಹೇಗೆ ವರ್ತಿಸಬೇಕೋ ಹಾಗೇ ವರ್ತಿಸಬೇಕು. ಹೂವನ್ನು ಕೈಗೆತ್ತಿಕೊಳ್ಳಬಹುದು. ಬೆಂಕಿಯನ್ನು ಹಿಡಿತದಲ್ಲಿಷಟ್ಟಬೇಕು. ದೂರದಿಂದ ತಾರೆ ಸುಂದರ. ಸ್ವಪ್ನಯೂ ಹಾಗೆಯೇ. ಅತಿ ದೂರದಲ್ಲಿರುವ ಆ ಸ್ವಪ್ನಯನ್ನು ತಿರುಹತ್ತಿರ ತರುವಲ್ಲಿ ನಾವುರಸ್ಯವೇನೂ ಇಲ್ಲ. ಯಾವ ವಸ್ತು ಎಲ್ಲಿದೆಯೋ ಅಲ್ಲೇ ಇರಲಿ. ಅದರಲ್ಲಿಯೇ ಸಾವುರಸ್ಯವುಂಟು. ದೂರದಿಂದ ಕಾಣುವ ವಸ್ತು ಹತ್ತಿರ ಬಂದರೆ ಸುಖಾವಹವಾದಿತು ಎಂದೇನಿಲ್ಲ. ಅದನ್ನು ಹಾಗೆಯೇ ದೂರವಾಗಿಟ್ಟು ಅದರ ರಸವನ್ನು ಸುವಿ. ಉದ್ದಾದನಾಗಿ ಹೆಚ್ಚು ಸಲುಗೆ ಬೆಳಸಿ ಅತಿ ಪರಿಚಯ ಮಾಡಿಕೊಳ್ಳುವುದರಲ್ಲಿ ಅರ್ಥವೇನೂ ಇಲ್ಲ.

ತ್ರಿಕಾಲಗಳೂ ನಮ್ಮೆದುರು ನಿಂತಿಲ್ಲ. ಅದೂ ಒಳ್ಳೆಯದೇ. ತ್ರಿಕಾಲಜ್ಞಾನದಲ್ಲಿ ಆನಂದ, ಕಲ್ಯಾಣ ಉಂಟಿಂದು ಹೇಳಲಾಗುವುದಿಲ್ಲ. ಅಜುರ್ನಸ್ಯೀತಿಯಿಂದ ಬೇಡಿದ, ಹಟ ಹಿಡಿದ, ಪ್ರಾರ್ಥನೆ ಮಾಡಿದ, ದೇವರು ಆದನ್ನು ನೀರವೇರಿಸಿದ. ತನ್ನ ವಿರಾಟ್ ಸ್ವರೂಪವನ್ನು ತೆರೆದು ತೋರಿಸಿದ. ನನಗೆ ಮಾತ್ರ ಪರಮಾತ್ಮನ ಚಿಕ್ಕ ರೂಪವೇ ಸಾಕು. ಆ ಚಿಕ್ಕ ರೂಪವೇನೂ ಪರಮಾತ್ಮನ ತುಣುಕಲ್ಲ. ಒಂದುವೇಳೆ ಅದು ಅತನದೊಂದು ತುಣುಕಿಂದು ತಿಳಿದುಕೊಂಡರೂ ಆ ವಿಶಾಲ ಮೂತ್ರಾಯದೊಂದು ಕಾಲೋ ಕೈಯೋ ಬೆರಳೋ ಕಾಣಿಸಿದರೂ ಅದೇ ನನ್ನ ಭಾಗ್ಯವೆಂದೇನು. ಇದು ಸನ್ನ ಅನುಭವದ ಮಾತ್ರ. ವಾಧಾರದಲ್ಲಿ ಹರಿಜನರಿಗಾಗಿ ಜಮನಾಲಾಲಜ್ಞಾನಿನಾರಾಯಣ ಮಂದಿರವನ್ನು ತೆರೆದಾಗ ದರ್ಶನಕ್ಕಾಗಿ ನಾನು ಹೋಗಿಬೇ. ಹದಿನ್ನೆಡು ಇಪ್ಪತ್ತು ನಿಮಿಷ ಆ ರೂಪವನ್ನು ನೋಡುತ್ತಿದ್ದೇ. ಸಮಾಧಿ ಹತ್ತಿದಹಾಗಾಯಿತು ನನಗೆ. ಪರಮಾತ್ಮನ ಆ ಮುಖ, ಆ ಎಡೆ,

ಆ ಕೈ ನೋಡುತ್ತ ನನ್ನ ದೃಷ್ಟಿ ಕಾಲಿನ ಬಳಿ ಬಂದು ಚರಣಗಳ ಮೇಲೆ ಸ್ಥಿರವಾಯಿತು. ‘ಎಪ್ಪು ಬೆಂದ ನಿನ್ನ ವಾದ ಸೇವೆ !’ ಎಂಬ ಭಾವನೆಯೇ ಕೊನೆಗೆ ಸ್ಥಿರವಾಯಿತು. ಚಿಕ್ಕ ರೂಪಿನಲ್ಲಿ ಆ ಮಹಾಪುರುಷ ಹಿಡಿಸಲಾಗ ದಿದ್ದರೆ ಆತನ ಚರಣ ಸಿಕ್ಕಿದರೂ ನಾಕು. ದೇವರನ್ನ ಅಚುರುವಾರ್ಥಿಸಿದೆ. ಅವನ ಅಧಿಕಾರ ದೊಡ್ಡದು. ಅವನ ಸಲುಗೆಯೆಪ್ಪು, ಪ್ರೀಮವೆಪ್ಪು, ಸ್ನೇಹಭಾವೆಪ್ಪು ! ನನ್ನ ಯೋಗ್ಯತೆ ಏನು ? ಚರಣಗಳೇ ನಾಕು ನನಗೆ. ಅವೇ ನನ್ನ ಅಧಿಕಾರ.

### ಇಲ. ಸರ್ವಾರ್ಥ ಸಾರ

ಪರಮಾತ್ಮನ ಆ ದಿವ್ಯರೂಪದ ವರ್ಣನೆಯಲ್ಲಿ ನನ್ನ ಬುದ್ಧಿಯನ್ನು ಛಿಡಿಸುವ ಇಷ್ಟ ನಗಿಲ್ಲ ಅಲ್ಲ ಬುದ್ಧಿಯನ್ನೇ ಇಡಿಸುವುದು ಪಾವವಾದಿತು. ಆ ವಿಶ್ವರೂಪದ ವರ್ಣನೆಯ ಪರಿತ್ಯಕ್ತಿಜ್ಞಾಕ ಓದಬೇಕು, ಪರಿತ್ಯನಾಗ ಬೇಕು. ಬುದ್ಧಿಯನ್ನು ಹೆಚ್ಚಿಸಿ ಪರಮಾತ್ಮನ ಆ ರೂಪನ್ನು ತುಂಡು ತುಂಡು ಮಾಡಬೇಕೆಂದು ನನಗನಿಸುವುದಿಲ್ಲ. ಅದು ಅಫೋರ ಉಪಾಸನೆ ಸ್ತುತಾನಕ್ಕೆ ಹೋಗಿ ಹೆಣ ಹರಿದು, ತಂತ್ಯೋವಾಸನೆ ಮಾಡುವ ಅಫೋರ ಪಂಥಿಯ ಕರ್ಮದಂತಾದಿತು. ಪರಮಾತ್ಮನ ಆ ದಿವ್ಯ ರೂಪ.

ವಿಶ್ವತತ್ವಕ್ಷೇಪಣತ ವಿಶ್ವತೋ ಮುಹೋ ।  
ವಿಶ್ವತೋ ಬಾಹುರುತ ವಿಶ್ವತಸ್ವಾತ್ ॥

ಆದ ಆ ವಿಶಾಲ ಅನಂತ ರೂಪ. ಅದರ ವರ್ಣನೆಯ ಶ್ಲೋಕಗಳನ್ನು ಓದಬೇಕು. ಮನಸ್ಸನ್ನು ನಿರ್ಮಲಗೊಳಿಸಬೇಕು.

ಪರಮೇಶ್ವರನ ಈ ವರ್ಣನೆಯನ್ನೇ ಇದುವಾಗ ಒಂದೇ ಒಂದು ಕಡೆ ಬುದ್ಧಿಗೆ ಯೋಚನೆಗಿಟ್ಟುಕೊಳ್ಳುತ್ತದೆ. ‘ಅಚುರು, ಇವರೆಲ್ಲ ನಾಯು ವವರು. ನೀನು ನಿಮಿತ್ತಮಾತ್ರನಾಗು. ಎಲ್ಲಾ ಮಾಡುವನನೂ ನಾನೇ’ ಎಂದು ಪರಮಾತ್ಮೆ ಹೇಳುತ್ತಾನೆ. ‘ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್’ ಎಂಬ ವಾಕ್ಯವೇಂದೇ ಮನಸ್ಸಿನಲ್ಲಿ ದುಮುದುಮಾಸುತ್ತದೆ. ಈಶ್ವರನ ಕೈಯಲ್ಲಿ ನಾವು ಅಯುಧವಾಗಬೇಕು. ಬುದ್ಧಿ ಯೋಚಿಸತ್ತೊಡಗುತ್ತದೆ. ಆಯುಧವಾಗುವುದೇ ? ಹೇಗೆ ? ದೇವರ ಕೈಯಲ್ಲಿನ ಕೊಳಳಲಾಗಬೇಕೋ

ನಾನು? ನನ್ನನ್ನ ಆತ ತುಟಿಗಳಿಗಿಟ್ಟುಕೊಂಡು ನನ್ನಿಂದ ಮಧುರ ಸ್ವರ  
ಹೊರಡಿಸುತ್ತಾನೋ? ನನ್ನನ್ನ ಬಾರಿಸುತ್ತಾನೋ? ಅದು ಹೇಗೆ?  
ಕೊಳೆಲಾಗಬೇಕಾದರೆ ನನ್ನ ಒಳಗು ಬರಿಯದಾಗಬೇಕು. ನಾನೇಗೆ  
ವಿಕಾರಗಳಿಂದ ತುಂಬಿದೇನೆ. ನನ್ನಿಂದ ಮಧುರ ಸ್ವರ ಹೇಗೆ ತಾನೇ  
ಹೊರಟ್ತೇತು? ನನ್ನ ಧ್ವನಿ ಒರಟ್ಟು. ನಾನು ಫೈನವಸ್ತು; ಅಹಂಕಾರ  
ಪೂರ್ಣ. ನಾನು ಅಹಂಕಾರವನ್ನು ಬಿಡಬೇಕು. ಪೂರ್ಣವಾಗಿ ನಾನು  
ಮುಕ್ತನಾದಾಗ, ಬರಿದಾದಾಗ ಪರಮಾತ್ಮೆ ನನ್ನನ್ನ ಬಾರಿಸಬಹುದು.  
ಆತನ ಕೈಯಲ್ಲಿ ಮುರಲಿಯಾಗುವುದು ಸಾಹಸವೇ. ಅವನ ಪಾದರಕ್ಷೇ  
ಯಾಗಿಂದರೂ ಸುಲಭವಲ್ಲ. ಪರಮಾತ್ಮನ ಪಾದಗಳಿಗೆ ಸೋಽವನ್ನಂಟು  
ಮಾಡದಂಥ ವ್ಯಾದು ರಕ್ಷೇಯಾಗಬೇಕು. ಪರಮೇಶ್ವರನ ಪಾದಗಳಿಗೂ  
ಮುಳ್ಳಗಳಿಗೂ ನಡುವೆ ನಾನು ಬಿದ್ಧಕೊಂಡಿರಬೇಕು. ನನ್ನನ್ನ ನಾನೇ  
ಹದ ಮಾಡಬೇಕು. ನನ್ನ ಚರ್ಮವನ್ನು ಸುಲಿದು ಅದನ್ನ ಹದಗೊಳಿಸ  
ಬೇಕು. ವ್ಯಾದುಗೊಳಿಸಬೇಕು. ಎಂತಲೇ ಪರಮಾತ್ಮನ ಪಾದರಕ್ಷೇ  
ಯಾಗುವುದೂ ಸುಲಭವಲ್ಲ. ಪರಮಾತ್ಮನ ಕೈಯ ಆಯುಧವಾಗಲು  
ಹತ್ತು ಸೇರು ಭಾರದ ಕಬ್ಬಿಣದ ಗುಂಡಾಗಿ ಸ್ರಯೋಜನವಿಲ್ಲ. ತಪಸ್ಸಿನ  
ಸಾಳಿಗೆ ಸಿಕ್ಕಿ ನನ್ನನ್ನ ನಾ ಹರಿತಮಾಡಿಕೊಳ್ಳಬೇಕು. ನನ್ನ ಬದುಕಿನ  
ಕತ್ತಿ ಈಶ್ವರನ ಕೈಯಲ್ಲಿ ರ್ಯಾಳೆಪಿಸಬೇಕು. ನನ್ನ ಬುದ್ಧಿಯಿಂದ ಈ ದಿನಿ  
ಯಾವಾಗೂ ಹೊರಡುತ್ತದೆ. ದೇವರ ಕೈಯ ಆಯುಧವಾಗಬೇಕೆಂಬ  
ವಿಚಾರದಲ್ಲೇ ಮನಸ್ಸು ತೊಡಿಕೊಳ್ಳುತ್ತದೆ. ಅದು ಆಗುವುದು ಹೇಗೆ.  
ಅದನ್ನ ನಾಧಿಸುವುದು ಹೇಗೆ ಎಂಬುದನ್ನ ಕೊನೆಯ ಶೈಲೀಕದಲ್ಲಿ  
ಭಗವಂತನೇ ಹೇಳಿದಾನೆ. ತಮ್ಮ ಭಾಷ್ಯದಲ್ಲಿ ಶಂಕರಾಚಾರ್ಯರು  
ಈ ಶೈಲೀಕ 'ಸವಾರ್ಥ ಸಾರ', ಗೀತೆಯ ಸರ್ವಸಾರ ಎಂದು ಹೇಳಿದಾರೆ.  
ಯಾವ ಶೈಲೀಕ ಅದು?

“ ಮತ್ತು ಮರ್ಮಕ್ಕನ್ನತ್ತರಮೋ ಮಧ್ಯಕ್ತಃ ಗಂಗವಚೀತಃ ।

ಸಿವೇಂರಃ ಸವರ್ಭಾತೇಷು ಯಃ ಸ ಪಾಮೇತಿ ಹಾಂಡವ ||”

ಶೈಲೀಕದಲ್ಲಿ ಯಾರೊಂದಿಗೂ ವೈರವಿಲ್ಲದವ, ತಟಸ್ಥನಾಗಿದ್ದುಕೊಂಡು  
ನಿರವೇಕ್ಕ ಬುದ್ಧಿಯಿಂದ ಜಗತ್ತಿನ ಸೇವೆ ಮಾಡುವವ, ಮಾಡಿದುದನ್ನುಲ್ಲಿ

ಅಪೀಸುವವ, ನನ್ನ ಭಕ್ತಿಯಿಂದ ತುಂಬಿದವ, ಕ್ರಮಾವಂತ, ನಿಃಸಂಗ,  
ವಿರಕ್ತ ಪ್ರೇಮಲ ಭಕ್ತ – ಇಂಥವನು ಪರಮಾತ್ಮನ ಕೈಯಲ್ಲಿನ ಆಯುಧ  
ವಾಗುತ್ತಾನೆ. ಇದೇ ಆ ಸಾರಸರ್ವಸ್ವ.

ಭಾನುವಾರ,  
ಗೌಡಾಚಿಂ.

## ಇಂ. ಅರರಿಂದ ಹನೆಂಬುಂದು ಅಧ್ಯಾಯದವರೆಗೆ ಸಮಗ್ರತೆ

ಗಂಗಾ ಪ್ರವಾಹ ಎಲ್ಲೆಡೆಗೂ ಪಾವನ, ಪವಿತ್ರ. ಅದರಲ್ಲಿ ಹರಿದ್ವಾರ, ಕಾಶಿ, ಸ್ವರ್ಯಾಗರಕು ಇನ್ನೊಂದು ಪವಿತ್ರ. ಲೋಕವನ್ನೆಲ್ಲ ಅವು ಪಾವನ ಗೊಳಿಸಿವೆ. ಭಗವದ್ವೀತೀಯೂ ಹಾಗೇ. ಮೊದಲಿನಿಂದ ಕೊನೆಯವರೆಗೆ ಗೀತೀಯೆಲ್ಲವೂ ಪಾವನ, ಪವಿತ್ರ. ಆದರೆ ನಡುವೆ ಕೆಲವು ಅಧ್ಯಾಯಗಳು ತೀರ್ಥಾತ್ಮಕಗಳಂತಿವೆ. ಇಂದು ನಾ ಮಾತನಾಡಬೇಕಾದ ಅಧ್ಯಾಯ ಅತ್ಯಂತ ಪವಿತ್ರ ತೀರ್ಥ. ಹ್ಯಾತ್ಯಕ್ಷ ಭಗವಂತನೇ ಈ ಅಧ್ಯಾಯವನ್ನು ‘ಅಮೃತ ಧಾರೆ’ ಎಂದು ಕರೆದಿದಾನೆ. “ಯೇ ತು ಧರ್ಮಾರ್ಥಮೃತಮಿದಂ ಯಥೋಕ್ತಂ ಪರಮಾಪಾಸತೇ.” ಇವುತ್ತು ಶ್ಲೋಕಗಳ ಚಿಕ್ಕ ಅಧ್ಯಾಯ ಇದು. ಆದರೂ ಅಮೃತದ ಧಾರೆ. ಅಮೃತದಂತೆ ಮಧುರ ಶಾಂತ. ಭಗವಂತನ ಮುಖದಿಂದ ಈ ಅಧ್ಯಾಯದಲ್ಲಿ ಭಕ್ತಿರಸದ ಮಹಿಮೆಯ ತಪ್ತ ಹೊರಹೊರಟಿವೆ.

ವಾಸ್ತವಾಗಿ ಆರನೆ ಅಧ್ಯಾಯದಿಂದ ಭಕ್ತಿತತ್ವಕ್ಕೆ ಮೊದಲಾಯಿತು. ನಿದನೆ ಅಧ್ಯಾಯದ ಕೊನೆಯವರೆಗೆ ಬಾಳಿನ ಶಾಸ್ತ್ರ ಬಂತು. ಸ್ವಧರ್ಮಾಚರಣೆಯ ಕರ್ಮ, ಆದಕ್ಕೆ ಸಹಾಯಕವಾದ ಮಾನಸಿಕ ಸಾಧನಸ್ವರೂಪಿವಿಕರ್ಮ, ಇವೆರಡರ ಸಹಾಯದಿಂದ ಕರ್ಮವನ್ನು ಸಂಪೂರ್ಣ ಭಷ್ಟ ಮಾಡುವ ಅಂತಿಮ ಅಕರ್ಮ, ಇವುಗಳ ನಿಲವುಗಳನ್ನು ಕುರಿತು ಏಡು ಅಧ್ಯಾಯಗಳಲ್ಲಿ ಚಚೆ ನಡೆಯಿತು. ಬಾಳಿನ ಶಾಸ್ತ್ರ ಅಲ್ಲಿಗೆ ಮುಗಿಯಿತು. ಮುಂದೆ ಆರನೆ ಅಧ್ಯಾಯದಿಂದ ಹನೆಂಬುಂದನೆ ಅಧ್ಯಾಯದ ಕೊನೆಯವರೆಗೆ ಬಂದು ಅರ್ಥದಲ್ಲಿ ಭಕ್ತಿತತ್ವದ್ದೇ ವಿಚಾರ. ಏಕಾಗ್ರತೆಯಿಂದ ವಿಚಾರ ಮೊದಲಾಯಿತು. ಚಿತ್ತದ ಏಕಾಗ್ರತೆಯಾಗುವುದು ಹೇಗೆ, ಆದಕ್ಕೆ ಸಾಧನೆಗಳೇನು, ಚಿತ್ತದ ಏಕಾಗ್ರತೆಯ ಆಗತ್ಯ ಎಪ್ಪು ಎಂಬುದು ಆರನೆ ಅಧ್ಯಾಯದಲ್ಲಿ. ಹನೆಂಬುಂದನೆ ಅಧ್ಯಾಯದಲ್ಲಿ ಸಮಗ್ರತೆಯ ವಿಚಾರ ಬಂತು. ಇನ್ನು ದೂರ ನಾವು ಹೇಗೆ ಹೆಚ್ಚೆಯಟ್ಟಿವೆಂಬುದನ್ನು ನೋಡೋಣ.

ಚಿತ್ತದ ಏಕಾಗ್ರತೆಯಿಂದ ಆರಂಭವಾಯಿತು. ಈ ಏಕಾಗ್ರತೆ ಬಂದಲ್ಲಿ ಮನುಷ್ಯ ಯಾವ ವಿಷಯವನ್ನಾದರೂ ಯೋಚಿಸಬಲ್ಲ. ಚಿತ್ತದ ಏಕಾಗ್ರತೆಯಿಂದ — ನನ್ನ ವೇಚ್ಚಗೆಯ ವಿಷಯವನ್ನೊತ್ತಿಕೊಂಡರೆ, ಗಣಿತದ ಅಭ್ಯಾಸಕ್ಕೆ ತುಂಬಾ ಉಪಯೋಗವಾದಿತು. ಖಂಡತವಾಗಿಯೂ ಫಲದೊರೆತೀತು. ಆದರೂ ಚಿತ್ತದ ಏಕಾಗ್ರತೆಯ ಸಂಪೂರ್ಣವಾಗಿ ಒರಿಗೆ ಹಕ್ಕುಲಾಗಿದು. ಗಣಿತದಲ್ಲಿ, ಇಲ್ಲವೇ ಇನ್ನೆಂದು ಜ್ಞಾನಕ್ಕೇತರದಲ್ಲಿ ಚಿತ್ತದ ಏಕಾಗ್ರತೆಯಿಂದ ಯಶಸ್ವಿದೊರೆತೀತು. ಆದರೂ ಅದೇ ನಿಜವಾದ ಪರೀಕ್ಷೆಯಲ್ಲ. ಎಂತಲೇ ಏಳನೆ ಅಧ್ಯಾತ್ಮದಲ್ಲಿ ಈ ಏಕಾಗ್ರತೆ ದೇವರ ಕರಣಗಳಲ್ಲಿ ಇರಬೇಕೆಂದು ಹೇಳಲಾಯಿತು. ಯಾವಾಗಲೂ ಪರಮಾತ್ಮನ ಕರಣಗಳಲ್ಲಿ ಏಕಾಗ್ರತೆಯರಲು, ಕಿವಿ, ಕಣ್ಣ, ವಾಟಿ ಎಲ್ಲವೂ ಅವನಲ್ಲಿಯೆ ತನ್ನಯವಾಗಿರಲು ಸತತವಾಗಿ ಆ ಮರಣ ಪರಯ್ಯಂತ ವೂ ಪ್ರಯತ್ನ ಪಡೆಬೇಕೆಂದು ಎಂಟನೆಯ ಅಧ್ಯಾತ್ಮದಲ್ಲಿ ಹೇಳಲಾಯಿತು.

ಇಂದ್ರಿಯಗಳ್ಳಾಯಿತಭ್ಯಾಸ ।

ಇಸ್ತಿಲ್ಲ ಬೇರಾವ ಧ್ಯಾಸ || \*

ನಮ್ಮ ಇಂದ್ರಿಯಗಳಿಗೆ ಈ ಅಭ್ಯಾಸವಾಗಬೇಕು. ಎಲ್ಲಾ ಇಂದ್ರಿಯಗಳಿಗೂ ಭಗವಂತನ ಗೀಳು ಹಿಡಿಯಬೇಕು. ಹತ್ತಿರ ಯಾರೇ ಅಳುತ್ತಿರಲಿ, ಭಜನೆ ಮಾಡುತ್ತಿರಲಿ, ವಾಸನೆಯ ಬಲೆ ಹೇಣಿದಿರಲಿ, ವಿರಕ್ತ ಸಜ್ಜನರ-ಸಾಧಗಳ ಸಮಾಗಮವೇ ಇರಲಿ, ಬೆಳಕಿರಲಿ, ಕತ್ತಲೆಯಿರಲಿ, ಏನಿದ್ದರೂ ಹೇಗಿದ್ದರೂ, ಮರಣಕಾಲದಲ್ಲಿ ಪರಮೇಶ್ವರ ಚಿತ್ತದೆದುರಿಗೆ ನಿಂತುಕೊಳ್ಳುವ ಹಾಗೆ, ಬದುಕಿನುಡ್ಕೆಕ್ಕೂ ಇಂದ್ರಿಯಗಳನ್ನು ನಡೆಸಿಕೊಂಡುಹೊಂಗುವ ಸಾತತ್ಯದ ಶಿಕ್ಷಣ ಎಂಟನೆ ಅಧ್ಯಾತ್ಮದಲ್ಲಿ ದೊರೆಯಿತು. ಆರನೆ ಅಧ್ಯಾತ್ಮದಲ್ಲಿ ಏಕಾಗ್ರತೆ, ಏಳನೆಯದರಲ್ಲಿ ಈಶ್ವರಾಭಿಮುಖ ಏಕಾಗ್ರತೆ ಎಂದರೆ ‘ಪ್ರಪತ್ತಿ’; ಎಂಟನೆಯದರಲ್ಲಿ ನಾತಕ್ಯಯೋಗ, ಒಂಬತ್ತನೆಯದರಲ್ಲಿ ಸಮರ್ಪಣತೆಯ ಪರಿಷಯ. ಹತ್ತನೆ ಅಧ್ಯಾತ್ಮದಲ್ಲಿ ಕ್ರಮಿಕಣಿ

\* ಪಡಿಲೇ ವಳಳ ಇಂದ್ರಿಯಾ ಸಕ್ಕಾಡಿ । ಭಾವ ತೋರು ನಿರಾಳಾ ನಾಹಿದುಜಾ ॥

ಒಂತು. ಮೇಟ್ಟೆಲು ಮೇಟ್ಟೆಲಾಗಿ ಈಶ್ವರನ ರೂಪನ್ನು ಹೇಗೆ ಕಾಣಬೇಕೋ, ಇರುವೇಯಿಂದ ಬ್ರಹ್ಮದೇವನ ತನಕ ತುಂಬಿಕೊಂಡಿರುವ ಪರಮಾತ್ಮನನ್ನು ಹೇಗೆ ಮೆಲ್ಲಮೆಲ್ಲನೆ ನೋಡಬೇಕೋ ವಿವರಿಸಲಾಯಿತು. ಹನೇಷ್ವಂದನೆ ಅಧ್ಯಾತ್ಮಯದಲ್ಲಿ ಸಮುದ್ರತೀಯ ವಿಚಾರ. ವಿಶ್ವರೂಪ ದರ್ಶನವನ್ನೇ ನಾನು ಸಮಗ್ರತಾಯೋಗ ಎನ್ನುತ್ತೇನೆ. ಧೂಳಿನ ಕಣಪೊಂದರಲ್ಲಿ ಸಹ ಶೂಳ ವಿಶ್ವ ತುಂಬಿದೆಯಂಬುದನ್ನು ನುಭವಿಸುವುದೇ ವಿಶ್ವರೂಪ ದರ್ಶನ. ಇದೇ ವಿರಾಖ್ ದರ್ಶನ. ಈ ರೀತಿಯಾಗಿ ಅರನೆ ಅಧ್ಯಾತ್ಮಯದಿಂದ ಹನೇಷ್ವಂದನೆ ಅಧ್ಯಾತ್ಮಯದ ತನಕ ಭಕ್ತಿರಸದ ನಾನಾ ರೀತಿಯ ವಿವೇಚನೆ ನಡೆಯಿತು.

#### ೪೦. ಸಗುಣ ಉಪಾಸಕे – ನಿಗುಣ ಉಪಾಸಕ : ತಾಯಿಯ ಇಬ್ಬರು ಮಕ್ಕೆ ಇಂ

ಹನ್ನೆರಡನೆ ಅಧ್ಯಾತ್ಮಯದಲ್ಲಿ ಭಕ್ತಿತತ್ವ ಕೊನೆಯಾಗಬೇಕು. ಅಜುನ ಸಮಾಪ್ತಿಯ ಪ್ರಶ್ನೆ ಕೇಳಿದ. ಏದನೆ ಅಧ್ಯಾತ್ಮಯದಲ್ಲಿ ಬಾಳಿನ ಶಾಸ್ತ್ರದ ವಿಚಾರ ಮುಗಿದಾಗ ಕೇಳಿದಂಥ ಪ್ರಶ್ನೆಯನ್ನೇ ಆತ ಇಲ್ಲಿ ಕೇಳಿದ. ‘ಸಗುಣವನ್ನು ಭಜಿಸುವವರು ಕೆಲವರು. ನಿಗುಣವನ್ನು ಭಜಿಸುವವರು ಕೆಲವರು. ಇವರಲ್ಲಿ ಯಾರು ನಿನಗೆ ಪ್ರಿಯರು, ದೇವಾ? ’ ಇದು ಆತನ ಪ್ರಶ್ನೆ.

ಭಗವಂತ ಏನು ಉತ್ತರ ಕೊಟ್ಟೇ? ಒಬ್ಬ ತಾಯಿ. ಆಕೆಯ ಇಬ್ಬರು ಮಕ್ಕೆಳನ್ನು ಕುರಿತು ಪ್ರಶ್ನೆ ಕೇಳಿದ ಹಾಗೆ ಇದು. ಒಬ್ಬ ಮಗ ಇನ್ನೂ ಚಿಕ್ಕವನ್ನು, ಆಕೆಯ ಬಗ್ಗೆ ತುಂಬಾ ಪ್ರೀತಿಯಳ್ಳವನ್ನು. ಆಕೆಯನ್ನು ನೋಡುತ್ತಲೂ ವಿಷರಿತ ಆನಂದಿತನಾಗುವವನ್ನು. ಆಕೆ ಕೊಂಜ ಕಣ್ಣ ಮರೆಯಾಗುತ್ತಲೂ ಬಾಯಿ ಬಾಯಿ ಬಿಡುವವನ್ನು. ತಾಯಿಯನ್ನು ಬಿಟ್ಟು ದೂರ ಹೋಗಲಾರ. ಆಕೆಯನ್ನು ಬಿಟ್ಟಿರಲಾರ. ಆಕೆಯ ವಿಯೋಗವನ್ನು ಸಹಿಸಲಾರ. ತಾಯಿಯಿಲ್ಲದ ಸಂನಾರ ಅವನ ಪಾಲಿಗೆ ಶೂನ್ಯ. ಅಂಥ ಚಿಕ್ಕ ಹೆಸುಕೆ ಆತ. ಇನ್ನೊಬ್ಬ ಮಗ ದೊಡ್ಡವನಾಗಿದಾನೆ. ತಾಯಿಯ ಬಗ್ಗೆ ಅವನಿಗೂ ತುಂಬಾ ಪ್ರೀತಿ. ಆದರೂ ತಿಳಿನ ಲಿಕೆ ಬಂದಿದೆ. ತಾಯಿಯಿಂದ ಆತ ದೂರದಲ್ಲಿರಬಲ್ಲ. ಏದಾರು ತಿಂಗಳು ಕಾಲ ಆಕೆ

ಕಾಣದಿದ್ದರೂ ತಡೆದುಕೊಳ್ಳಬಲ್ಲ. ಆತ ತಾಯಿಯ ಸೇವೆ ಮಾಡುವವನು. ಎಲ್ಲ ಭಾರವನ್ನು ಹೊತ್ತು ಕೆಲಸ ಮಾಡುತ್ತಿದ್ದಾನೆ. ಪ್ರಾಥ. ಕೆಲಸದಲ್ಲಿ ಹೊಡಗಿರುವುದರಿಂದ ತಾಯಿ ಯ ವಿಯೋಗವನ್ನು ಸಹಿಸಿಕೊಳ್ಳಬಲ್ಲ. ಜನಗಳಲ್ಲಿ ಆತ ಮಾನ್ಯ. ಎಲ್ಲಿಲ್ಲಾ ಅವನ ಪ್ರಸಿದ್ಧಿಯನ್ನು ಕೇಳಿ ತಾಯಿಗೇ ಸಂತೋಷವಾಗುತ್ತದೆ. ಇಂಥ ಇನ್ನೊಬ್ಬ ಮಗನೀತ. ಈ ಇಬ್ಬರು ಮಕ್ಕಳ ತಾಯಿಯನ್ನು ನೀವು ಕೇಳಿ : ‘ತಾಯಿ, ಈ ಇಬ್ಬರಲ್ಲಿ ಒಬ್ಬನನ್ನು ಮಾತ್ರ ನಿನಗೆ ಕೊಡುತ್ತೇನೆ. ತೆಗೆದುಕೊ’ ಎಂದು ಆಕೆಗೆ ಹೇಳಿ. ತಾಯಿ ಎಂಥ ಉತ್ತರ ಕೊಟ್ಟಾಳು? ಯಾವ ಮಗುವನ್ನು ಆರಿಸಿಕೊಂಡಾಳು? ಅವರಿಬ್ಬರನ್ನೂ ತಕ್ಕೆ ಡಿಯಲ್ಲಿಟ್ಟು ತೂಗುತ್ತ ಕುಳಿತಾಳೇ? ತಾಯಿಯ ಭೂಮಿಕೆಯನ್ನು ಲಕ್ಷ್ಯ ದಲ್ಲಿಟ್ಟುಕೊಳ್ಳಿ. ನಾವುಭಾವಿಕವಾಗಿ ಆಕೆ ಎಂಥ ಉತ್ತರ ಕೊಟ್ಟಾಳು? “ವಿಯೋಗ ಆಗುವುದೇ ಖಂಡಿತ ವಾದಕೆ ದೊಡ್ಡವನದಾದರೆ ಸಹಿಸಬಲ್ಲಿ” ಎಂದು ಆ ಬಡಪಾಯಿ ನುಡಿದಾಳು. ಜಿಕ್ಕೆ ಹೆಸುಕೆ ಅವಳ ಎದೆಗೂಸು. ಅದನ್ನು ಕೆ ದೂರಗೊಳಿಸಲಾರಳು. ಆದರೆ ಆಕೆಗೆ ಹೆಚ್ಚು ಶ್ರಿಯರಾರೆಂಬ ಪ್ರಶ್ನೆಗೆ ಉತ್ತರವಲ್ಲ ಅದು. ಏನನ್ನಾದರೂ ಹೇಳಲೇಬೇಕಾದುದರಿಂದ ಆಕೆ ಹಾಗೆ ಏನೋ ಹೇಳಿದಳು ಅಷ್ಟೇ. ಅವಳ ಮಾತನ್ನು ವಿಂಗಡಿಸಿ ಅರ್ಥಮಾಡುವುದು ಯೋಗ್ಯವಲ್ಲ. ಉತ್ತರ ಕೊಡುವಾಗ ಆ ತಾಯಿಯ ಮನಸ್ಸಿನಲ್ಲಿ ತಲೆದೊರಿದ ಗೊಂದಲವೇ ಭಗವಂತನ ಮನಸ್ಸಿನಲ್ಲೂ ತಲೆದೊರಿದೆ. ಅಜುಂನ ಭಗವಂತನನ್ನು ಕೇಳುತ್ತಾನೆ. “ದೇವಾ, ನಿನ್ನನ್ನು ತುಂಬಾ ಪ್ರೀತಿಸುವ, ಯಾವಾಗಲೂ ನಿನ್ನ ಧಾರ್ಮಾನಮಾಡುವ, ಭಕ್ತನಿದಾನೆ. ಅವನ ಕಣ್ಣಿಗೆ ನಿನ್ನನ್ನು ಕಾಣುವ ಹಸಿವು, ಕಿವಿಗಳಿಂದ ನಿನ್ನನ್ನು ಕೆಂಟುವ ದಾಹ. ಇನ್ನೊಬ್ಬ ಸಾಮಾಜಿಕ ವಿಭಾಗದಲ್ಲಿ ಮಾಡಬಲ್ಲವನ್ನು, ಸರ್ವಭೂತ ಹಿತದಲ್ಲಿ ಮಗ್ನಿ; ಹಗಲಿರುಳೂ ಸಮಾಜ ಸೇವೆ ಮಾಡುತ್ತಿರುವ ಅವನಿಗೆ ಪರಮಾತ್ಮನಾದ ನಿನ್ನ ನೆನಪು ಬರುವುದಿಲ್ಲ. ಆದ್ದೇತಮಯನಾದ ಭಕ್ತನೀತ. ಇವರಿಬ್ಬರಲ್ಲಿ ಯಾರು ನಿನಗೆ ಹೆಚ್ಚು ಶ್ರಿಯರು ಹೇಳು?” ಭಗವಂತನನ್ನು ಅಜುಂನ ಕೇಳಿದ ಪ್ರಶ್ನೆ ಇದು. ಆ ತಾಯಿ ಕೊಟ್ಟು ಧಾರಿಯಲ್ಲಿ ಭಗವಂತ ಇದಕ್ಕೆ ಉತ್ತರ ಕೊಟ್ಟಿದಾನೆ : ‘ಆ ಸಂಗುಳ ಭಕ್ತ

ನನಗೆ ಸ್ತುಯ. ಇನ್ನೊಬ್ಬನೂ ನನ್ನವನೇ.' ದೇವರಿಗೆ ಗೊಂದಲಕ್ಕಿಟ್ಟು  
ಕೊಂಡಿದೆ. ಉತ್ತರ ಕೊಡಬೇಕಾಯಿತೆಂದು ಕೊಟ್ಟಿದ್ದು—ಅಷ್ಟೇ.

ವಸ್ತು ಸ್ಥಿತಿಯಿರುವುದೂ ಹಾಗೆಯೇ. ಅಕ್ಷರಶಃ ಇಬ್ಬರು ಭಕ್ತರಿಗೂ  
ಏಕರೂಪ. ಇಬ್ಬರೂ ಒಂದೇ ಯೋಗ್ಯಿಯವರು. ಅವರ ತುಲನೆ  
ಮಾಡುವುದೆಂದರೆ ಮರ್ಯಾದೆ ಮಾರಿದ ಹಾಗೆ. ಐದನೆ ಅಧ್ಯಾಯದಲ್ಲಿ  
ಕರ್ಮದ ಬಗ್ಗೆ ಕೇಳಿದಂಥ ಪ್ರಶ್ನೆಯನ್ನೇ ಅಜುನ ಭಕ್ತಿಯ ಬಗೆಗೂ  
ಕೇಳಿದಾನೆ. ಐದನೆ ಅಧ್ಯಾಯದಲ್ಲಿ ಕರ್ಮ ವಿಕರ್ಮಗಳ ಸಹಾಯದಿಂದ  
ಮನುಷ್ಯ ಅಕರ್ಮಕ್ಕೆ ಬರುತ್ತಾನೆ. ಈ ಅಕರ್ಮಸ್ಥಿತಿ ಪ್ರಕಟವಾಗುವುದು  
ಎರಡು ರೂಪಗಳಲ್ಲಿ. ಹೆಗಲೂ ರಾತ್ರಿಯೂ ಕೆಲಸ ನಡೆಸಿದ್ದರೂ ಸಹ  
ಕೊಂಡವೂ ಕರ್ಮ ನಡೆಸದಿರುವುದೊಂದು ಬಗೆ; ಇಪ್ಪತ್ತುನಾಲ್ಕು  
ಗಂಟಿಗಳ ಕಾಲ ಕೊಂಡವೂ ಕರ್ಮ ನಡೆಸದೆ ಜಗತ್ತಿನ ಚಯೆಯನ್ನೆಲ್ಲ  
ಮಾಡುವುದು ಇನ್ನೊಂದು ಬಗೆ. ಇವುಗಳ ತುಲನೆ ಹೇಗಾಗೆಬೇಕು?  
ರೂಪಾಯಿಯ ಒಂದು ಬದಿಯನ್ನು ಇನ್ನೊಂದು ಬದಿಗೆ ಹೋಲಿಸಿ.  
ಒಂದೇ ನಾಣ್ಯ, ಎರಡು ಬದಿ. ಇಲ್ಲಿ ತುಲನೆ ಹೇಗಾದೀತು? ಎರಡು  
ಪಕ್ಕಗಳಿಗೂ ಸಮನಾದ ಯೋಗ್ಯತೆ. ಎರಡರಿಗೂ ಒಂದೇ ರೂಪ.  
ಅಕರ್ಮ ಭೂಮಿಕೆಯ ವಿವೇಚನೆಯಲ್ಲಿ ಭಗವಂತ ಒಂದನ್ನು ಸನ್ಯಾಸ,  
ಇನ್ನೊಂದನ್ನು ಯೋಗ ಎಂದಿದಾನೆ. ಎರಡು ಶಬ್ದಗಳಿದ್ದರೂ ಅಲ್ಲಿ ಅಥ  
ಒಂದೇ. ಸನ್ಯಾಸ, ಯೋಗಗಳಲ್ಲಿ ಯಾವುದು ಸುಲಭ ಎಂಬಲ್ಲಿ ಪ್ರಸ್ತೀ  
ಬಗೆಹರಿಯಿತು. ಸಗುಣ—ನಿಗುಣ ಪ್ರಶ್ನೆಯೂ ಹಾಗೇ. ಸಗುಣಭಕ್ತ  
ಇಂದ್ರಿಯಗಳ ಮೂಲಕ ಪರಮಾತ್ಮನ ಸೇವೆ ಮಾಡುತ್ತಾನೆ. ನಿಗುಣ  
ಭಕ್ತ ಮನಸ್ಸಿನ ಮೂಲಕ ವಿಶ್ವಹಿತಚಿಂತನೆ ಮಾಡುತ್ತಾನೆ. ಮೊದಲನೆ  
ಯವನ ಬಾಕ್ಯಸೇವೆ ಸತತವಾಗಿ ನಾಗಿದೆ, ಅಂತರಂಗದಲ್ಲಿ ಚಿಂತನೆ  
ನಡೆದಿದೆ. ಎರಡನೆಯವನು ಪ್ರಶ್ನಾವಾಗಿ ಸೇವೆ ಮಾಡುವುದಿಲ್ಲ. ಅವನ  
ಅಂತರಂಗದಲ್ಲಿ ಮಾತ್ರ ಮಹಾಸೇವೆ ನಡೆದೇ ಇದೆ. ಈ ಬಗೆಯ ಇಬ್ಬರು  
ಭಕ್ತರಲ್ಲಿ ಶ್ರೀಷ್ಟರು ಯಾರು? ಹೆಗಲೂ ರಾತ್ರಿ ಕೆಲಸ ಮಾಡಿಯೂ  
ಕೊಂಡವೂ ಕರ್ಮ ಮಾಡಂಥ ಸಗುಣಭಕ್ತ ಆತ. ಅಂತರಂಗದಲ್ಲಿ  
ಎಲ್ಲರಿಗೂ ಹಿತ ಕೊರುವ ನಿಗುಣಭಕ್ತ ಈತ. ಅಂತರಂಗದಲ್ಲಿ ಇಬ್ಬರು

ಪುಕರೊಸಿಗಳು. ಹೊರಗಡೆ ಬೇರೆ ಬೇರೆಯಾಗಿ ತೋರಬಹುದು. ಆದರೂ ಇಬ್ಬರೂ ಒಂದೇ. ಇಬ್ಬರೂ ಪರಮಾತ್ಮನಿಗೆ ಪ್ರಯೋಗಿ. ಆದರೆ ಸಂಗುಣ ಭಕ್ತಿ ಹೆಚ್ಚು ಸುಲಭ. ಏದನೇ ಅಧ್ಯಾತ್ಮದಲ್ಲಿ ಮೊರೆತೆ ಉತ್ತರವೇ ಇಲ್ಲೂ ದೊರೆಯುತ್ತದೆ.

### ೩೧. ಸಂಗುಣ ಸುಲಭ, ಸುರಕ್ಷಿತ

ಸಂಗುಣ – ಭಕ್ತಿ ಯೋಗದಲ್ಲಿ ಇಂದ್ರಿಯಗಳನ್ನು ಪ್ರತ್ಯೇಕ ಮುದಿಸಿ ಕೊಳ್ಳಲು ಸಾಧ್ಯ. ಸಾಧನವಾಗಲೂಬಹುದು, ಇಂದ್ರಿಯಗಳು – ವಿಷ್ಣು ವಾಗಲೂಬಹುದು. ಎರಡೂ ಆಗಬಹುದು. ಅವು ಕೊಲ್ಲುವ ಪ್ರೋಕಾರ್ಯವೂ ಎಂಬುದು ನೋಡುವವನ ದೃಷ್ಟಿಯನ್ನು ವಲಂಬಿಸಿದೆ. ಒಬ್ಬನ ತಾಯಿ ಮರಣಶಯ್ಯೆಯ ಮೇಲೊರಿಗಾಡಾಗಿ. ಆತ ಆಕೆಯನ್ನು ನೋಡಬೇಕಾಗಿದೆ. ಮಣಿ ಹೆದನ್ನೆಡು ಮೈಲು ಅಂತರ. ನೋಟಾರು ಹೋಗುವಂಥ ದಾರಿಯಲ್ಲ ಅದು. ಆದ್ದರಿಂದ ತಿಳಿದ್ದ ಕಾಲು ದಾರಿ. ಈ ಸಂದರ್ಭದಲ್ಲಿ ಈ ದಾರಿ ಸಾಧನವೇ, ವಿಷ್ಣುವೇ? ಈ ಅಭದ್ರ ದಾರಿ ಯೀಕೆ ನಡುವೆ ಬಂತೋ, ಇದು ಇರಿದ್ದರೆ ಕೂಡಲೇ ತಾಯಿಯನ್ನು ನೋಡಬಹುದಾಗಿತ್ತು ಎಂದು ಯಾರಾದರೂ ಹೇಳಬಹುದು. ಇಂಥವರಿಗೆ ಆ ದಾರಿ ವೈರಿ. ದಾರಿ ತುಳಿಯತ್ತ ತುಳಿಯತ್ತ ಆತ ಹೋಗುತ್ತಾನೆ. ದಾರಿಯ ಮೇಲೆ ಸಿಟ್ಟುಬರುತ್ತದೆ. ಹೇಗಾದರೂ ತಾಯಿಯನ್ನು ಕಾಣಲು ಸರ ಸರ ಹೋಗಲೇಬೇಕು. ದಾರಿ ವೈರಿಯೆಂದು ತಿಳಿದು ಅಲ್ಲೇ ಆತ ಕುಳಿತರೆ ವೈರಿಯಂತೆ ತೋರುವ ಆ ದಾರಿ ಅವನನ್ನು ನೋಲಿಸಿತು. ಬೇಗ ಬೇಗ ನಡೆಯತ್ತ ಹೋದರೆ ಮಾತ್ರ ಆತ ಆ ವೈರಿಯನ್ನು ಗೆದ್ದಾನು. ಇನ್ನೊಬ್ಬ ‘ಇದೇನೋ ಶಾಂತ ದಾರಿ. ಆದರೂ ನಡೆದು ಹೋಗಲು ಇಷ್ಟಾದರೂ ಇದೆಯಲ್ಲ. ಈ ದಾರಿಯರದಿದ್ದರೆ ಈ ಕಾಡಿನಲ್ಲಿ ನಾ ಹೇಗೆ ಹೋಗುತ್ತಿದ್ದೆ’ ಎಂದುಕೊಂಡು ಆ ಕಾಲುದಾರಿಯನ್ನು ಸಾಧನವನಾಂಗಿ ತಿಳಿದು ಬೇಗಬೇಗ ಹೆಚ್ಚೆ ಹಾಕುತ್ತಾ ಹೋಗುತ್ತಿದ್ದೆ. ಆ ದಾರಿಯ ಬಗ್ಗೆ ಅವನಿಗೆ ಪ್ರೀತಿ, ಮತ್ತುತ್ವ. ದಾರಿಯನ್ನು ವೈರಿಯನ್ನು, ಗೇಳಿಯ ಎನ್ನು, ಅಂತರ ಹೆಚ್ಚುಸುವಂಥದೆನ್ನು, ಅಂತರ ಕಡಿಮೆ ಮಾಡುವಂಥದೆನ್ನು;

ಹೇಗಿದ್ದರೂ ಬೇಗ ಬೇಗ ಹೆಚ್ಚೆ ಹಾಕುವ ಕೆಲಸವನ್ನು ಅತ್ಯಾ ಮಾಡಲೇಬೇಕು. ಮನುಷ್ಯನ ಚಿತ್ತವೃತ್ತಿಯ ಮೇಲೆ, ದೃಷ್ಟಿಯ ಮೇಲೆ, ದಾರಿ ವಿಷ್ಣು ರೂಪವೇ ಸಾಧನರೂಪವೇ ಎಂಬುದರ ಅವಲಂಬನ. ಇಂದ್ರಿಯಗಳಾಗಿ ಹೀಗೇ. ಅವು ವಿಷ್ಣುರೂಪವೇ ಸಾಧನರೂಪವೇ ಎಂಬುದು ನಿಮ್ಮ ದೃಷ್ಟಿಯನ್ನು ವಲಂಬಿಸಿದೆ.

ಸಂಗುಣ ಉಪಾಸಕನಿಗೆ ಇಂದ್ರಿಯಗಳು ಸಾಧನರೂಪ. ಅವು ಹೂವಿದ್ದ ಹಾಗೆ. ಪರಮಾತ್ಮನಿಗೆ ಅವನ್ನು ಹಿಸಬೇಕಾಗಿದೆ. ಕಣ್ಣಿನಿಂದ ಹರಿ ರೂಪ ನೋಡಬೇಕು, ಕೆವಿಯಿಂದ ಹರಿಕಢಿ ಕೇಳಬೇಕು, ನಾಲಿಗೆ ಯಿಂದ ಹರಿ ನಾಮೋಚ್ಯಾರಕ ಮಾಡಬೇಕು. ಕಾಲಿನಿಂದ ತೀರ್ಥಯಾತ್ರೆ ಮಾಡಬೇಕು. ಕೈಯಿಂದ ಸೇನೆ ಮಾಡಬೇಕು. ಈ ಭಾವನೆಯಿಂದ ಆತ ಇಂದ್ರಿಯಗಳಿಲ್ಲವನ್ನೂ ಪರಮಾತ್ಮನಿಗರಿಸುವುದಕ್ಕಾಗಿ. ಹಾರಮಾಡಿ ನಿಮ್ಮ ಕತ್ತಿನಲ್ಲಿ ಹಾಕಿಕೊಳ್ಳುವುದಕ್ಕೆಲ್ಲ. ಅಂತೆಯೆ ಇಂದ್ರಿಯಗಳನ್ನು ದೇವರ ಸೇವೆಗಾಗಿ ಉಪಯೋಗಿಸಬೇಕು. ಇದು ಸಂಗುಣೋವಾಸಕನ ದೃಷ್ಟಿ ನಿಗುಣೋವಾಸಕನಿಗಾದರ್ದೀ ಇಂದ್ರಿಯಗಳನ್ನು ದೇವರ ಶೋರುತ್ತವೆ. ಅವುಗಳನ್ನಾತ ಸಂಯಮದಲ್ಲಿ ರಿಸುತ್ತಾನೆ, ಇಂಧಿಸುತ್ತಾನೆ. ಅವುಗಳ ಮೇಲೆ ಕಾವಲಿಟ್ಟಿರುತ್ತಾನೆ. ಸಂಗುಣೋವಾ ನ ಕ ಇಷ್ಟೆಲ್ಲ ಮಾಡಬೇಕಾಗಿಲ್ಲ. ತನ್ನಲ್ಲಿ ಇಂದ್ರಿಯಗಳನ್ನು ಆತ ಹರಿ ಚರಣದಲ್ಲಿ ಅರಿಸಿಸಿಬಿಡುತ್ತಾನೆ. ಈ ಎರಡೂ ಇಂದ್ರಿಯನಿಗ್ರಹದ ಬಗೆಗಳೇ. ಇಂದ್ರಿಯದ ಮನದ ಎರಡು ಪ್ರಕಾರಗಳು ಹೇಗಾದರೂ ಸರಿಯೇ, ಅಂತ್ಯ ಇಂದ್ರಿಯಗಳನ್ನು ಹಿಡಿತ ದಲ್ಲಿಟ್ಟುಕೊಳ್ಳಿ. ಧೈರ್ಯವೊಂದೇ. ಅವುಗಳನ್ನು ವಿಷಯದಲ್ಲಿ ಹರಿಯ ಬಿಡುವ ಹಾಗಿಲ್ಲ. ಒಂದು ರೀತಿ ಸುಲಭವಾದರೆ, ಇನ್ನೊಂದು ಕರಿನ.

ನಿಗುಣ ಉಪಾಸಕ ಸರ್ವಧೂತಹಿತರತ. ಸಾಮಾನ್ಯ ವಿಷಯವಲ್ಲ ಇದು. ಇಡೀ ವಿಶ್ವದ ಕಲಾಳಣಮಾಡುವ ವಿಚಾರ, ಮಾತಾಡಲು ಸುಲಭವಾದರೂ ಕೃತಿಯಲ್ಲಿ ತರುವುದು ತುಂಬಾ ಕಷ್ಟ. ವಿಶ್ವಹಿತದ ಚಿಂತೆಯುಳ್ಳವನಿಗೆ ಅದರ ಯೋಚನೆಯನ್ನು ಇದು ಇನ್ನೊಂದೂ ಮಾಡ

ಲಾಗುವುದಿಲ್ಲ. ಅಂತೆಯೇ ನಿಗುಣ. ಉಪಾಸನೆ ಬಹಳ ಕರಿನ. ಬಗೆ ಬಗೆಯ ರೀತಿಯಲ್ಲಿ ಸಂಗುಣ ಉಪಾಸನೆಯನ್ನು ನಮ್ಮೆ ಶಕ್ತಿಗನುಸಾರವಾಗಿ ಮಾಡಬಹುದು. ನಾವು ಹುಟ್ಟಿದ ಹೆಚ್ಚಿಯ ಸೇವೆ, ನಮ್ಮೆ ತಂದೆ ತಾಯಿಗಳ ಸೇವೆಗಳೂ ಸಂಗುಣ ಪೂಜೆಯೇ. ಒಗರದ ಹಿತಕ್ಕೆ ನಿಮ್ಮೆ ಆ ಸೇವೆ ವಿರುದ್ಧ ವಾಗಿರದಿದ್ದರೆ ಸಾಕು. ನೀವು ಎಷ್ಟೇ ಅಲ್ಲವರುಮಾಣಿದರೂ ಸರಿ, ಆದು ಇತರರ ಹಿತಗಳಿಗೆ ಅಡ್ಡ ಬಾರದಿದ್ದಲ್ಲಿ ಭಕ್ತಿಯ ದರ್ಜೆಗೇರುವುದು ನಿಶ್ಚಯ. ಇಲ್ಲವಾದರೆ ಆ ಸೇವೆ ಆಸಕ್ತಿ ಆದೀತು. ತಾಯಿ ತಂದೆ, ನಿಮ್ಮೆ ಗೆಳಿಯರು, ದುಃಖಿತರಾದ ಬಂಧುಗಳು, ಸಾಧು ಶರಣರು ದೇವರಿಂದು ತಿಳಿದು ಸೇವೆ ಮಾಡಬೇಕು. ಅವರಲ್ಲಿ ಪರಮಾತ್ಮನನ್ನು ಕರ್ವಿಸಿಕೊಳ್ಳಬೇಕು. ಸಂತೋಷಪಡಬೇಕು. ಸುಗಣ ಪೂಜೆ ಸುಲಭ, ನಿಗುಣ ಪೂಜೆ ಕರಿನ. ಉಳಿದದ್ದೆಲ್ಲ ಎರಡರಂತೆ ಬಂದೇ ಅಥ. ಸೌಲಭ್ಯದ ದೃಷ್ಟಿಯಿಂದ ಸಂಗುಣ ಶ್ರೀಯಸ್ತರವಾದುದು, ಅಷ್ಟೇ.

ಸುಲಭತೆಯ ಅಂಶವಾಯಿತು. ಹಾಗೇ ಇನ್ನೊಂದು ಶಿಂಶವುಂಟು. ನಿಗುಣದಲ್ಲಿ ಭಯವುಂಟು. ಆದು ಜಾಳಿನಮಯ. ಸಂಗುಣ ಪ್ರೇಮ ಮಯ, ಭಾವನಾಮಯ. ಸಂಗುಣದಲ್ಲಿ ಸಾರಳವುಂಟು. ಇಲ್ಲಿ ಭಕ್ತಿ ಹೆಚ್ಚು ಸುರಕ್ಷಿತನಾಗಿರುತ್ತಾನೆ. ನಿಗುಣದಲ್ಲಿ ಕೊಂಡೆ ಗಂಡಾಂತರವಿದೆ. ಜಾಳಿನದ ಮೇಲೆ ನಾನು ಹೆಚ್ಚಾಗಿ ಶ್ರದ್ಧೆಯಿಟ್ಟಿದ್ದ ಕಾಲವೊಂದಿತ್ತು. ಆದರೆ ಜಾಳಿನವೋಂದರಿಂದರಿಲೇ ನನ್ನ ಕಾರ್ಯವಾಗಲಾರದೆಂಬ ಅನುಭವ ನನಗೆ ಬಂದಿದೆ. ಮನಸ್ಸಿನ ಸೂಳಲ ಮಲ ಜಾಳಿನದಿಂದ ಸುಟ್ಟು ಬಾದಿ ಯಾಗುತ್ತದೆ. ಸೂಕ್ಷ್ಮಮಲವನ್ನು ತೊಳಿದು ಬಿಸುಡುವ ಸಾಮಾನ್ಯ ಜಾಳಿನಕ್ಕಿಲ್ಲ. ಸ್ವಾವಲಂಬನ, ವಿಚಾರ, ವಿವೇಕ, ಅಭಿಜ್ಞಾನ, ಪೈರಾಗ್ತಿಕ ಈ ಎಲ್ಲ ಸಾಧನೆಗಳನ್ನು ಕೈಗೊಂಡರೂ ಸಹ ಮನಸ್ಸಿನ ಸೂಕ್ಷ್ಮಮಲವನ್ನು ತೊಳಿದುಹಾಕಲಾಗುವುದಿಲ್ಲ. ಭಕ್ತಿಯ ನೀರಿಲ್ಲದೆ ಈ ಮಲವನ್ನು ತೊಳಿಯುವಂತಿಲ್ಲ. ಭಕ್ತಿಯ ನೀರಿನಲ್ಲಿ ಅಂಥ ಶಕ್ತಿಯಿದೆ. ಇದನ್ನು ನೀವು ಪರಾವಲಂಬನವೆಂದಿರಿ. ಆದರೆ ‘ಪರ’ ಎಂದರೆ ‘ಬೇರೆಯವರು’ ಎಂದಫರ್ಮಲ್: ಆ ಶ್ರೀಷ್ಟ ಪರಮಾತ್ಮ, ಆತನ ಅವಲಂಬನ ಎಂದು ಅಥ. ಪರಮಾತ್ಮನ ಆಧಾರ ಪಡೆಯಬೇ ಚಿತ್ತದ ಮಲ ಮಾಯವಾಗಿದು.

‘ಜಾಳ್ಳನ ಎಂಬ ಶಬ್ದದ ಅರ್ಥವನ್ನಿಲ್ಲಿ ಸಂಕುಚಿತಗೊಳಿಸಿದೆ. ಮನಸ್ಸಿನ ಕೊಳೆಯನ್ನು ಜಾಳ್ಳನದಿಂದ ತೊಳೆಯಲಾಗುವ ಎಂದಾಗ ಜಾಳ್ಳನ ಕಡವೆ ದರ್ಜೆಯದಾಯಿತು’ ಎಂದು ಕೆಲವರು ಹೇಳಬಹುದು. ಈ ಅಪ್ಪೇಹಣಿಯನ್ನು ನಾ ಒಪ್ಪುತ್ತೇನೇ. ಈ ಮಣಿನ ಪ್ರತ್ಯಾಳಿಗೆ ಶುದ್ಧವಾದ ಜಾಳ್ಳನ ಲಭಿಸಲು ನಾಧ್ಯವಿಲ್ಲವೆಂದು ನನ್ನ ಅಭಿಮತ. ಈ ದೇಹದಲ್ಲಿ ಹುಟ್ಟಿದ ಜಾಳ್ಳನ ಎಷ್ಟೇ ಶುದ್ಧವಾಗಿದ್ದರೂ ಸಹ ಕೊಂಜ ವಿಕೃತವಾಗಿರುವುದು ಅನಿವಾರ್ಯ. ಇಲ್ಲಿ ಹುಟ್ಟುವ ಜಾಳ್ಳನದ ಶಕ್ತಿ ಮರ್ಯಾದಿತ. ಶುದ್ಧ ಜಾಳ್ಳನ ಹುಟ್ಟಿದಲ್ಲಿ ಅದರಿಂದ ಎಲ್ಲ ಕೊಳೆಯೂ ಸುಟ್ಟು ಬೂದಿಯಾಗುವುದೆಂಬ ವಿಚಾರದಲ್ಲಿ ನನಗೆ ಸಂದೇಹವಿಲ್ಲ. ಚಿತ್ತದ ಸಮೇತ ಎಲ್ಲ ಕೊಳೆಯನ್ನೂ ಸುಟ್ಟುಹಾಕಬಲ್ಲ ನಾಮಧ್ಯ ಜಾಳ್ಳನದಲ್ಲಿದೆ. ಆದರೆ ಈ ವಿಕಾರಮಯ ದೇಹದಲ್ಲಿ ಜಾಳ್ಳನದ ಬಲ ಅಲ್ಲ. ಅಂತೆಯೇ ಸೂಕ್ಷ್ಮ ಕೊಳೆ ತೊಳೆದುಹೋಗುವುದಿಲ್ಲ. ಭಕ್ತಿಯನ್ನಾಶ್ರಯಿಸದೆ ಸೂಕ್ಷ್ಮ ಕೊಳೆಯನ್ನು ಒರೆಸಿ ತೆಗೆಯಲು ನಾಧ್ಯವಾಗುವು. ಎಂತಲೇ ಭಕ್ತಿಯ ನಡುವೆ ಮನುಷ್ಯ ಹೆಚ್ಚು ಹೇಳುವುದಿಂದಿರುತ್ತಾನೆ. ‘ಹೆಚ್ಚು’ ಎಂಬ ಶಬ್ದ ನಾನು ಸೇರಿಸಿದುದು ಎಂದಿಟ್ಟುಕೊಳ್ಳಿ. ಸಗುಣಭಕ್ತಿ ಸುಲಭ. ಇಲ್ಲಿ ಈಶ್ವರನೇ ಆಧಾರ. ನಿಗುಂಣದಲ್ಲಿ ಸ್ವಾವಲಂಬನ. ಇಲ್ಲಿನ ‘ಸ್ವ’ ದ ಅರ್ಥವೇನು? ಸ್ವಾವಲಂಬನ ಎಂದರೆ ಸ್ವಂತದ ಅಂತಃಕರಣದಲ್ಲಿನ ಪರಮಾತ್ಮನ ಆಧಾರ. ಇಲ್ಲಾ ಅದೇ ಅರ್ಥ. ಕೇವಲ ಬುದ್ಧಿಯ ಆಧಾರದಿಂದಲೇ ಶುದ್ಧರಾದವರಾರೂ ಇಲ್ಲ. ಸ್ವಾವಲಂಬನದಿಂದ ಎಂದರೆ ಅಂತಃಕರಣದಲ್ಲಿನ ಆತ್ಮಜಾಳ್ಳನದಿಂದ ಶುದ್ಧ ಜಾಳ್ಳನ ದೊರೆತಿತ್ತು. ನಾರಾಂಶ, ನಿಗುಂಣ ಭಕ್ತಿಯ ಸ್ವಾವಲಂಬನದಲ್ಲಾ ಆತ್ಮದ್ವೀ ಆಧಾರ.

#### ೪೭. ನಿಗುಂಣದ ಅಭಾವದಿಂದ ಸಗುಣ - ಸದೋಽ

ಸಗುಣ ಉಪಾಸನೆಯ ಪ್ರಕ್ರಿಯೆ ನಾನು ಸುಲಭತೆ ಸುರಕ್ಷಿತತೆಗಳ ಶೂಕ ಹಾಕಿದೆ. ಹಾಗೇ ನಿಗುಂಣದ ಪ್ರಕ್ರಿಯೆ ಹಾಕಬಹುದು. ನಿಗುಂಣದಲ್ಲಿ ಮರ್ಯಾದೆಯುಂಟು. ಬೇರೆಬೇರೆ ಕೆಲಸಗಳಾಗಿ ಸೇವಾಗಾಗಿ ನಾವು ಸಂಸ್ಥೆಯನ್ನು ಸ್ಥಾಪಿಸುತ್ತೇವೆ. ಅದು ವ್ಯಾಂಧ

ಪಾಗುವುದು ಮೊದಲು ಷ್ಟೈಕ್ತಿಯ ಮೂಲಕ. ಆ ಷ್ಟೈಕ್ತಿಯೇ ಅದಕ್ಕೆ ಮುಖ್ಯ ಆಧಾರ. ಸಂಸ್ಥೆ ಮೊದಲಿಗೆ ಷ್ಟೈಕ್ತಿನಿಷ್ಟವಾಗಿದ್ದರೂ ಮುಂದೆ ವಿಕಾಸವಾದಂತೆ ತತ್ವನಿಷ್ಟವಾಗಬೇಕು. ಹಾಗಾಗಿದ್ದಲ್ಲಿ, ಸ್ಮಾತಿಗೆ ಕೊಡುವ ಆ ಷ್ಟೈಕ್ತಿ ಇಲ್ಲದಾಗುತ್ತಲೂ ಸಂಸ್ಥೆಯಲ್ಲಿ ಅವುವನ್ನು ತಲೆದೊರ್ತಿತು. ನನ್ನ ಮೇಚ್ಚುಗೆಯ ದೃಷ್ಟಾಂತ ಕೊಡಲೇ? ಚರ್ಚಿದ ಮಾಳ ಹರಿಯುತ್ತಲೂ ನೂಲು ತೆಗೆಯುವುದು ಹಾಗಿರಲಿ, ತೆಗೆದ ನೂಲನ್ನು ಸುತ್ತುವುದೂ ಸಾಧ್ಯವಾಗುವುದಿಲ್ಲ. ಅದೇ ಮೇರೆಗೆ ಆ ಷ್ಟೈಕ್ತಿಯ ಆಧಾರ ತತ್ವತ್ತವು ಸಂಸ್ಥೆಗೆ ದುರ್ಫಶಿ ಬರುತ್ತದೆ. ಅದು ತಬ್ಬಲಿಯಾಗುತ್ತದೆ. ಷ್ಟೈಕ್ತಿನಿಷ್ಟೆಯಂದ ತತ್ವನಿಷ್ಟ ಹುಟ್ಟಿದರೆ ಹೀಗಾಗದು. ಸಗುಣಕ್ಕೆ ನಿಸುಂಜಾದ ಸಹಾಯ ಬೇಕು. ಎಂದಾದರೂ ಷ್ಟೈಕ್ತಿಯಂದ, ಆಕಾರದಿಂದ ಹೊರಬಿಳಿಲು ಕಲಿಯಬೇಕು. ಹಿಮಾಲಯದಿಂದ, ಶಂಕರನ ಜಡೆಯಂದ ಗಂಗೆ ಹೊರಟಳ್ಳ. ಆದರೆ ಆಕೆ ಅಲ್ಲಿಯೇ ನಿಲ್ಲಲಿಲ್ಲ. ಆ ಜಡೆಯನ್ನು ಬಿಟ್ಟು, ಹಿಮಾಲಯದ ಕೊಳ್ಳ ಕಣವೇ ಕಾಡು ಬೆಟ್ಟಿಗಳನ್ನು ತ್ಯಜಿಸಿ ಬಯಲು ಸೀಮೆಗೆ ಜುಳು ಜುಳು ಹರಿದು ಬಂದಳ್ಳ. ಆಗ ಅವಳಿಂದ ಜನಕ್ಕೆ ಉಪಯೋಗವಾಯಿತು. ಇದೇ ರೀತಿಯಾಗಿ ಷ್ಟೈಕ್ತಿಯ ಆಧಾರ ತಪ್ಪಿದರೂ ಸಹ ಸಂಸ್ಥೆ ತತ್ವದ ಸುದೃಢ ಆಧಾರದ ಮೇರೆ ನಿಲ್ಲಲು ಸಿದ್ಧವಾಗಿರಬೇಕು. ಕರ್ಮಾನು ಕಟ್ಟಿವಾಗ ಅದಕ್ಕೆ ಆಧಾರ ಕೊಡುತ್ತಾರೆ. ಅನಂತರ ಅದನ್ನು ತಿಗೆದುಬಿಡುತ್ತಾರೆ. ಆಧಾರವನ್ನು ತೆಗೆದ ಬಳಿಕ ಕರ್ಮಾನು ನಿಂತರೇನೇ ಅದು ನಿಜವಾದ ಆಧಾರವಾಗಿತ್ತೀಂದು ತಿಳಿಯಬೇಕು. ಸ್ಮಾತಿಯ ದ್ವಾರಿ ಮೊದಲು ಸಗುಣದಿಂದ ಹುಟ್ಟಿದುದು ನಿಜ. ಕೊನೆಗೆ ತತ್ವನಿಷ್ಟೆಯಲ್ಲಿ, ನಿಸುಂಜಾದಲ್ಲಿ ಪರಪೂರ್ವವಾಗಬೇಕು. ಭಕ್ತಿಯ ಉದರದಿಂದ ಜ್ಞಾನ ಮೈದಳಿಯಬೇಕು. ಭಕ್ತಿಯ ಬಳಿಗೆ ಜ್ಞಾನದ ಹೂ ಬರಬೇಕು.

ಈ ವಿಷಯವನ್ನು ಬುಧ್ವದೇವ ಅರಿತ್ದ್ದ. ಆತ ಮೂರು ಬಗೆಯ ನಿಷ್ಟ ಹೇಳಿದಾನೆ. ಮೊದಲು ಷ್ಟೈಕ್ತಿನಿಷ್ಟೆಯಿದ್ದರೂ ಅದರಿಂದ ತತ್ವನಿಷ್ಟೆ ಒಮ್ಮೆಲೆ ತತ್ವನಿಷ್ಟೆಯುಂಟಾಗಿದ್ದರೂ ಸಂಘನಿಷ್ಟೆಯಾದರೂ ಹುಟ್ಟಬೇಕು. ಒಬ್ಬ ಷ್ಟೈಕ್ತಿಯ ಬಗ್ಗೆ ಇಡ್ಡ ಆದರಭಾವ ಹದಿನ್ನೆಡು ಷ್ಟೈಕ್ತಿಗಳ ಬಗೆಗೂ ಉಂಟಾಗಬೇಕು. ಸಂಘದ ಬಗ್ಗೆ ಸಾಮುದಾಯಿಕ ಸ್ತ್ರೀತಿಯಿರದಿದ್ದರೆ

ಒಡಕು ಹುಟ್ಟೀತು, ಕಲಹವಾದಿತು. ವ್ಯಕ್ತಿಶರಣತೆ ತೊಲಗಿಹೋಗಿ ಸಂಘಶರಣತೆ ತಲೆದೊರಬೇಕು. ಅನಂತರ ಸಿದ್ಧಾಂತದ ನಿಷ್ಠೆ ನಿಮಾಣವಾಗಬೇಕು. “ಬುಧಂ ಶರಣಂ ಗಚಾಷಾಮಿ | ಸಂಘಂ ಶರಣಂ ಗಚಾಷಾಮಿ | ಧರ್ಮಂ ಶರಣಂ ಗಚಾಷಾಮಿ ||” ಮೂರು ಬಗೆಯ ಶರಣಾಗತಿಗಳವು. ಮೊದಲು ವ್ಯಕ್ತಿಯ ಬಗ್ಗೆ ಪ್ರೀತಿ, ಅನಂತರ ಸಂಘದ ಬಗ್ಗೆ ಪ್ರೀತಿ. ಆದರೆ ಇವೆರಡೂ ನಿಷ್ಟೆಗಳೂ ತೋಲಾಯಮಾನವೇ. ಕೊನೆಗೆ ಸಿದ್ಧಾಂತ-ನಿಷ್ಟೆ ಉತ್ಪನ್ನವಾದರೆ ಮಾತ್ರ ಸಂಸ್ಥೆ ಉಳಿದಿತು. ಸ್ವಾತಿರ್ಥಯ ರುರಿಸಗುಣದಿಂದ ಹುಟ್ಟಿದರೂ ಸಹ ಅದು ನಿಗುಣದ ಸಮುದ್ರವನ್ನೇ ಸೇರಿಕೊಳ್ಳಬೇಕು. ನಿಗುಣದ ಅಭಾವದಿಂದ ಸಗುಣ ಸದೋಷವಾಗುತ್ತದೆ. ನಿಗುಣದ ಮರ್ಯಾದೆ ಸಗುಣವನ್ನು ಸಮತೋಲವಾಗಿರಿಸುತ್ತದೆ. ಆದಕ್ಕಾಗಿ ನಿಗುಣಕ್ಕೆ ಸಗುಣ ಆಭಾರಿಯಾಗಿದೆ.

ಹಿಂಡೂ, ಕೈಸ್ತ, ಇನ್ನಾಂ ಮುಂತಾದ ಎಲ್ಲಾ ಧರ್ಮಗಳಲ್ಲಿ ಮೂರೀಕ ಪೂಜೆ ಯಾವುದಾದರೂಂದು ರೀತಿಯಲ್ಲಿ ಉಂಟು. ಹಿಂಡೂ ಧರ್ಮದಲ್ಲಿ ಮೂರೀಕಪೂಜೆ ಕೆಳಗಿನ ನೆಟ್ಟಲಿನದೆಂಬ ಭಾವನೆಯಿದ್ದರೂ ಕೂಡ ಅದು ವಾಸ್ತವಾದುದು. ಮೂರೀಕಪೂಜೆಯ ಮಹತ್ತು ದೊಡ್ಡದು. ನಿಗುಣದ ಮರ್ಯಾದೆಯಿರುವತನಕ್ಕೂ ಮೂರೀಕಪೂಜೆ ನಿದೋಷವಾಗಿತ್ತು. ಈ ಮರ್ಯಾದೆ ತಪ್ಪತ್ತಿಲೂ ಸಗುಣ ಸದೋಷವಾಯಿತು. ಮೂರು ಧರ್ಮಗಳೂ ಸಗುಣ, ನಿಗುಣದ ಮರ್ಯಾದೆಯ ಅಭಾವದಿಂದ ಅವನತ ಸ್ಥಿತಿಗೆ ಬಂದಿವೆ. ಯಜ್ಞ, ಯಾಗಾದಿಗಳಲ್ಲಿ ಪ್ರಾಣಿಹತ್ಯೆ ಸಡಿಯ ತೊಡಗಿತು. ಇವೊತ್ತೂ ಶಕ್ತಿಗೆ ಬಲಿ ಕೊಡುವ ಪದ್ಧತಿಯಂಟು. ಇದು ಮೂರೀಕಪೂಜೆಯ ಅತ್ಯಾಜಾರ. ಮರ್ಯಾದೆಯನ್ನು ಬಿಟ್ಟು ಮೂರೀಕಪೂಜೆ ಮೇರೆ ಮಾರಿ ನಡೆಯಿತು. ನಿಗುಣ ನಿಷ್ಟೆ ಉತ್ಪನ್ನವಾದರೆ ಈ ಉಸಂಪಳವಿರದು.

**ತ್ವ. ಎರಡೂ ಪರಸ್ಪರ ಪೂರಕ : ರಾನೂಯಣದ ದೃಷ್ಟಾಂತ**

ಸಗುಣ ಸುಲಭ, ಸುರಕ್ಷಿತ. ಆದರೂ ಅದಕ್ಕೆ ನಿಗುಣದ ಅವಶ್ಯಕತೆಯಂಟು. ಸಗುಣ ಬೇಕೆದು ಬಳ್ಳಿಯಾಗಿ ಅದಕ್ಕೆ ನಿಗುಣದ

ತತ್ತ್ವನಿಷ್ಠೆಯ ಹೂ ಬಿಡಬೇಕು. ನಿಗುಂಣ ಸಗುಣಗಳಿರುತ್ತಾ ಪರಸ್ಪರ ಪೂರ್ಣಗಳು, ಪರಸ್ಪರ ವಿರುದ್ಧವಲ್ಲ. ಸಗುಣದಿಂದ ನಿಗುಂಣಕ್ಕೆ ಹೆಚ್ಚೆ ಹಾಕಬೇಕು. ಮನಸ್ಸಿನ ಸೂಕ್ಷ್ಮಕೋಶಯನ್ನು ತೆಗೆದುಹಾಕುವುದಕ್ಕಾಗಿ ನಿಗುಂಣಕ್ಕೂ ಸಗುಣದ ಆದ್ರತ್ತಕ್ಕಿಂತ ಬೇಕು. ಒಂದರಿಂದ ಇನ್ನೊಂದಕ್ಕೆ ಶೋಭಿಯುಂಟು. ರಾಮಾಯಣದಲ್ಲಿ ಈ ಎರಡು ಬಗೆಯ ಭಕ್ತಿಯನ್ನು ಕುರಿತು ಬಲು ಸುಂದರವಾಗಿ ಹೇಳಿದೆ. ಅದರ ವರ್ಣನೆಯಿರುವುದು ಆಯೋಧ್ಯಾಕಾಂಡದಲ್ಲಿ. ರಾಮಾಯಣದಲ್ಲಿಲ್ಲ ಈ ಎರಡು ರೀತಿಯ ಭಕ್ತಿಗಳ ವಿಸ್ತೃತಣವೇ ಕಂಡುಬರುತ್ತದೆ. ಭರತನ ಭಕ್ತಿಯದು ಮೌದಲನೆಯ ರೀತಿ. ಲಕ್ಷ್ಮಣನ ಭಕ್ತಿಯದು ಎರಡನೆಯ ರೀತಿ. ಸಗುಣ ಭಕ್ತಿ, ನಿಗುಂಣ ಭಕ್ತಿಗಳ ಸ್ವರೂಪ ಈ ನಿದರ್ಶನಗಳಿಂದ ಕಂಡು ಬಂದಿರುತ್ತು.

ರಾಮ ಕಾಡಿಗೆ ಹೊರಟು ನಿಂತಾಗ ಲಕ್ಷ್ಮಣನನ್ನು ಜೊತೆಗೆ ಕರೆದೊಯ್ದಲು ಸಿದ್ಧನಿರಲಿಲ್ಲ. ಆತನನ್ನು ಜೊತೆಗೆ ಕರೆದೊಯ್ದಲು ಯಾವ ಕಾರಣವೇ ಇಲ್ಲವೆಂದು ರಾಮನಿಗನಿಶಿತು. ಆತ ಲಕ್ಷ್ಮಣನಿಗೆಂದ — “ಲಕ್ಷ್ಮಣಾ, ನಾನು ಕಾಡಿಗೆ ಹೋಗುತ್ತೀನೆ. ತಂದೆಯ ಆಜ್ಞೆಯಾಗಿದೆ. ನೀನು ಮನೆಯಲ್ಲೇ ಇರು. ನನ್ನೊಂದಿಗೆ ಬಂದು ಮೌದಲೇ ದುಃಖ ದಲ್ಲಿರುವ ತಂದೆತಾಯಿಗಳಿಗೆ ಇನ್ನೂ ವ್ಯಾಸನವನ್ನುಂಟುಮಾಡಬೇಡ. ತಂದೆತಾಯಿಗಳನ್ನೂ ಪ್ರಚೆಗಳನ್ನೂ ಸೇವಿಸು. ಅವರ ಹತ್ತಿರ ನೀನಿದ್ದಲ್ಲಿ ನನಗಾವ ಚಿಂತಿಯೂ ಬಾರದು. ನನ್ನ ಪ್ರತಿನಿಧಿಯಾಗಿ ನೀನಿಲ್ಲಿರು. ಪ್ರಚೆಗಳ ಪಾಲನೆ ಮಾಡು. ನಾನು ಕಾಡಿನಲ್ಲಿ ಎಂದರೆ ಸಂಕಟಗಳ ಮಧ್ಯದಲ್ಲಿ ಸ್ತುವೇತಿಸುತ್ತಿಲ್ಲ. ಮಿಸಿಗಳ ಆಶ್ರಮಕ್ಕೆ ಹೋಗುತ್ತಿದ್ದೇನೆ.” ಈ ಬಗೆಯಾಗಿ ಲಕ್ಷ್ಮಣನಿಗೆ ರಾಮ ಸಮಾಧಾನ ಹೇಳಿದ. ಆದರೆ ಲಕ್ಷ್ಮಣ ರಾಮನ ಏಲು ಹೇಳಿಕೆಗಳನ್ನೂ ಒಂದೇ ಏಟಿಗೇ ಒಂದೇ ಶಬ್ದದಿಂದ ಅಳಿಸಿಬಿಟ್ಟು. ಒಂದು ಹೊಡಿತ್ತ, ಎರಡು ತುಂಡು ಮಾಡಿಬಿಟ್ಟು. ಆ ಚಿತ್ರ ವನ್ನು ತುಂಬಾ ಸುಂದರವಾಗಿ ರಚಿಸಿದಾರೆ ತುಲಸಿದಾಸರು. ಲಕ್ಷ್ಮಣ ಹೇಳಿದ : “ಒಳ್ಳೆ ನಿಗಮ ನೀತಿಗಳನ್ನು ನೀವು ನನಗೆ ಹೇಳಿಕೊಡುತ್ತಿದೀರಿ. ವಾಸ್ತುವಾಗಿ ಈ ನೀತಿಗಳನ್ನು ನಾನು ಪಾಲಿಸಬೇಕು. ಅದರೆ ಈ

ರಾಜನೀತಿಯ ಭಾರವನ್ನು ನಾನು ತಡೆದುಕೊಳ್ಳಲಾರೆ. ನಿಮ್ಮ ಪ್ರತಿನಿಧಿಯಾಗಲು ಆಗತ್ಯವಾದ ಶಕ್ತಿ ನಷ್ಟಲ್ಲಿಲ್ಲ. ನಾನಿನ್ನೂ ಮಗು. ಮೇರು-ಮಂದರದ ಭಾರವನ್ನು ಹಂಸಪದ್ಮಿ ಹೊರಬಲ್ಲದೆ? ರಾಮಚಂದ್ರ, ನಿನ್ನ ಸ್ತ್ರೀತಿಯಿಂದ ಬೆಳೆದವನು ನಾನು. ನಿಮ್ಮ ಆ ರಾಜನೀತಿಯನ್ನು ಇನ್ನೂರಿಗಾದರೂ ಹೇಳಿ. ನಾನು ಇನ್ನೂ ಹುಡುಗ" \* ಎಂದು ಹೇಳಿ ಲಕ್ಷ್ಮಣ ಆ ವಿಷಯವನ್ನೆಲ್ಲ ಒಮ್ಮೆಲೇ ನಿಲ್ಲಿಸಿಬಿಟ್ಟು.

ನೀರನ್ನು ಬಿಟ್ಟು ಬದುಕಲಾರದು ವಿಬಾನು. ಲಕ್ಷ್ಮಣನದೂ ಹಾಗೇ. ರಾಮನನ್ನು ಬಿಟ್ಟು ದೂರವರಲು ಆತ ಸಮರ್ಥನಾಗಿಲ್ಲ. ಆತನ ರೋಮ ರೋಮದಲ್ಲಿ ಸಹಾನುಭೂತಿ ತುಂಬಿತ್ತು. ರಾಮ ನಿದ್ರಿಸಿದಾಗ ತಾನು ಜಾಗರಣೆ ಮಾಡಬೇಕು, ಅವನ ನೇವೆ ಮಾಡಬೇಕು – ಅದರಲ್ಲೇ ಸಂಶೋಧ ಲಕ್ಷ್ಮಣನಿಗೆ. ನಿಮ್ಮ ಕಣ್ಣಿಗೆ ಯಾರಾದರೂ ಕೆಲ್ಲು ಬಿಂಬಿಸಿದರೆ ಕ್ಯೇ ಮುಂದಾಗಿ ತಾನು ಅದರ ಏಟು ತಿನ್ನುತ್ತದೆ. ಲಕ್ಷ್ಮಣ ಹೀಗೆ ರಾಮನ ಕ್ಯೇಯಾಗಿದ್ದ. ರಾಮನಿಗೆ ಬೀಳುವ ಏಟನ್ನು ಹೊಡಲು ಲಕ್ಷ್ಮಣನೇ ಎದುರಿಸುತ್ತಿದ್ದ. ಲಕ್ಷ್ಮಣನಿಗೆ ತುಲಸಿದಾಸರು ಒಂದು ಸುಂದರ ದೃಷ್ಟಾಂತ ಕೊಟ್ಟಿದ್ದಾರೆ. ಮೇಲೆ ಹಾರಾಡುತ್ತಿರುತ್ತದೆ ಬಾವುಟ. ಎಲ್ಲ ಹಾಡುಗಳೂ ಆ ಬಾವುಟವನ್ನು ಕುರಿತು, ಅದರ ಬಣ್ಣ, ಅದರ ಆಕಾರಗಳನ್ನು ಕುರಿತು. ಅದನ್ನು ಹಿಡಿದು ನೆಟಿದು. ನಿಂತಿರುವ ಆ ಕೋಲು – ಯಾರು ನೇನೆದಾರು ಅದನ್ನು? ಹಾರುತೆಲಿದ್ದ ರಾಮನ ಯಶೋದ್ಘಜಕ್ಕೆ ಲಕ್ಷ್ಮಣ ದಂಡದಂತೆ ಆಧಾರವಾಗಿ ನಿಂತಿದ್ದ. ನೆಟ್ಟಿಗೆ ನಿಡು ನಿಂತಿದ್ದ. ದಂಡ ಮಣಿಯದು. ಅದರಂತೆ ರಾಮನ ಯಶಸ್ಸು ನೆರೆಯಲೆಂದ ಲಕ್ಷ್ಮಣ ಎಂದೂ ಮಣಿಯಲ್ಲ. ಕೀರ್ತಿ ಯಾರದು? ರಾಮನದೇ! ಜಗತ್ತಿಗೆ ಕಾಣುವುದು ಬಾವುಟ, ದಂಡವಲ್ಲ. ಕಳಿತ ಕಾಣುತ್ತದೆ, ಶಳಕದಿಯಲ್ಲ. ರಾಮನ ಕೀರ್ತಿ ನೆರೆಯುತ್ತಲೇ ಇದೆ. ಲಕ್ಷ್ಮಣನ ಸುಳವೇ ಇಲ್ಲ. ಹದಿನಾಲ್ಕು ವರ್ಷಗಳ ಕಾಲ ಮಣಿಯಲ್ಲ. ಈ ದಂಡ,

\* ದೀಪ್ತಿ ಮೋಹಿಸಿತು ನೀಕೆ ಗುಂಪಾಯೇ | ಲಾಗಿ ಆಗಮ ಆಪನೀ ಕಡರಾಕಃ ||

ಸರವರಧಿರ ಧರಮ-ಧುರ-ಧಾರಿ | ನಿಗಮನಿತಿಕೇ ತೇ ಅಧಿಕಾರಿ ||

ಮೈ ಸಿಸ ಪ್ರಭು-ಸನೇಹ-ಪ್ರತಿಪಾಲಾ | ಮಂದರ ಮೇರು ಕ ಲೋಹಿ ಮರಾಳಾ ||

ತಾನು ಸ್ಪಃ ಹಿಂದೆ ಇದ್ದು ಕೊಂಡು ರಾಮನ ಕ್ರೀತಿದ್ವಾಜವನ್ನು ಮೇರಿಸಿದ. ತೀರಾ ಕಷ್ಟದ ಕೆಲಸಗಳನ್ನು ಸಹ ಲಕ್ಷ್ಮಿಣಿಗಳೇ ಮಾಡಿಸಿಕೊಂಡ ರಾಮ. ಸೀತೆಯನ್ನು ಕಾಡಿಗಟ್ಟುವ ಕೆಲಸವೂ ಅವನ ಮೇಲೀ ಬಿತ್ತು. ಬಡವಾಯಿ ಲಕ್ಷ್ಮಿಣಿ ಅಶ್ರಿಗೆಯನ್ನು ಕಳುಹಿಸಿ ಬಂದ. ಆತನಿಗೆ ಅಸ್ತಿತ್ವವೆನ್ನುವುದೇ ಉಳಿಯಲ್ಲಿ. ಆತ ರಾಮನ ಕಣ್ಣಿನುತ್ತದ್ದು, ಕೈಗಳಿಂತಿದ್ದು, ಮನಸ್ಸಿನಂತಿದ್ದು. ಸಮುದ್ರದಲ್ಲಿ ಹೊಳೆ ಮಿಲನವಾಗುವಂತೆ ಲಕ್ಷ್ಮಿಣಿನ ಸೇವೆ ರಾಮನಲ್ಲಿ ಮಿಲನವಾಗಿತ್ತು. ಆತ ರಾಮನ ನೇರಳಿನಂತಾಗಿದ್ದ ಲಕ್ಷ್ಮಿಣಿನಂದು ಸಂಗುಣ ಭಕ್ತಿ.

ಭರತನಂದು ನಿಗುಣ ಭಕ್ತಿ. ತುಲಸೀದಾಸರು ಅವನನ್ನು ಜೆನ್ನಾಗಿ ಚಿತ್ರಿಸಿದಾರೆ. ರಾಮ ವನಕ್ಕೆ ಹೋದಾಗ ಭರತ ಅಯೋಧ್ಯೆಯಲ್ಲಿರಲ್ಲಿ. ಆತ ಅಲ್ಲಿಗೆ ಬಂದಾಗ ದಶರಥ ಕಾಲವಾಗಿದ್ದ. ನೀನೇ ರಾಜ್ಯಭಾರ ವಹಿಸು ಎಂದು ವಶಿಷ್ಟ ಗುರು ಭರತನಿಗೆ ಹೇಳಿದರು. ಭರತನಾದರೋ “ನಾನು ರಾಮನನ್ನು ಕಾಣಲೇಬೇಕು” ಎಂದು ಹಟ್ಟಿ ಹಿಡಿದ. ರಾಮನ ಭೀಟಿಗಾಗಿ ಅವನ ಜೀವ ತಳಮಳಿಸುತ್ತಿತ್ತು. ಆದರೂ ರಾಜ್ಯದ ವ್ಯವಸ್ಥೆಗಾಗಿ ಆತ ಎಚ್ಚರಿಕೆ ವಹಿಸಿದ. ಇದು ರಾಮನ ರಾಜ್ಯ. ಆದರೆ ವ್ಯವಸ್ಥೆ ನೋಡಿಕೊಳ್ಳುವುದಿಂದರೆ ರಾಮನ ಕೆಲಸವನ್ನೇ ನೋಡಿಕೊಂಡ ಹಾಗೆ. ಅದು ಭರತನ ವಿಚಾರ. ಸಂಪತ್ತಿಲ್ಲವೂ ಸ್ವಾಮಿಯದು. ಅದರ ವ್ಯವಸ್ಥೆ ನೋಡಿಕೊಳ್ಳುವುದು ಮಾತ್ರ ನನ್ನ ಕರ್ತವ್ಯವೆಂದು ಆತ ತಿಳಿದು ಕೊಂಡ. ಲಕ್ಷ್ಮಿಣಿನಂತೆ ರಾಜ್ಯಭಾರದಿಂದ ದೂರವಾಗುವುದು ಭರತನಿಗೆ ಸಾಧ್ಯವಿರಲಿಲ್ಲ. ಆತನ ಸ್ಥಿತಿಯಿದ್ದು ದು ಹಾಗೆ. ರಾಮನ ಬಗ್ಗೆ ಭಕ್ತಿ ಎಂದರೆ ರಾಮನ ಕೆಲಸ ಮಾಡುವುದು; ಇಲ್ಲವಾದರೆ ಅಂಥ ಭಕ್ತಿಯಿಂದ ಏನು ಪ್ರಯೋಜನ? ಎಲಾ ವ್ಯವಸ್ಥೆಮಾಡಿ ರಾಮನ ಭೀಟಿಗಾಗಿ ಭರತ ವನಕ್ಕೆ ಬಂದಿದಾನೆ. “ರಾಮ, ನಿನ್ನ ರಾಜ್ಯವಿದು. ನೀನು .....” ಎಂದು ಆತ ಹೇಳುತ್ತಿದ್ದ ಹಾಗೆ ರಾಮ “ಭರತ, ನೀನೇ ರಾಜ್ಯ ನಡೆಸು” ಎನ್ನುತ್ತಾನೆ. ಭರತ ಸಂಕೋಚನಿಂದ ಎದ್ದುನಿಂತು ಹೇಳುತ್ತಾನೆ: “ನಿನ್ನ ಅಪ್ಯಂತ ಹೇಗೋ ಹಾಗೆ.” ರಾಮ ಹೇಳಿದುದೇ ಆತನಿಗೆ ಪ್ರಮಾಣ. ಎಲ್ಲವನ್ನೂ ಆಗ ರಾಮನಿಗೆ ಒಪ್ಪಿಸಿದ. ಹಿಂದಿರುಗಿ ಬಂದು ರಾಜ್ಯಭಾರ

ವಹಿಸಿಕೊಂಡ. ಆದರೂ ಸ್ವಾರ್ಥಸ್ಯ ನೋಡಿ. ಆತ ಇದ್ದುದು ಅಯೋಧ್ಯೆಯಿಂದ ಎರಡು ವ್ಯುಲು ದೂರದಲ್ಲಿ. ತಪಸ್ಸು ಮಾಡುತ್ತ ತಪಸ್ಸಿಯಾಗಿದ್ದರೂ ರಾಜ್ಯಭಾರ ನೋಡಿಕೊಂಡ. ಕಡೆಗೆ ಭರತನನ್ನು ರಾಮ ಕಂಡಾಗ ವನಕ್ಕೆ ಹೋಗಿ ಬಂದ ನಿಜವಾದ ತಪಸ್ಸಿ ಯಾರೆಂಬುದನ್ನು ಕಂಡುಹಿಡಿಯುವುದು ಕಷ್ಟವಾಗಿತ್ತು. ಇಬ್ಬರ ಮುಖ ಲ್ಯಾಂಡಾಗಳ ರೀತಿ ಒಂದೇ. ವಯಸ್ಸಿನಲ್ಲಿ ಮಾತ್ರ ಸ್ವಲ್ಪ ಬದಲಾವಣೆ. ಮುಖದ ಮೇಲಿನ ತಪಸ್ಸಿನ ಕಳೆಯೂ ಒಂದೇ ತರದ್ದು. ಇವರಿಬ್ಬರಲ್ಲಿ ರಾಮ ಯಾರು, ಭರತ ಯಾರು? ಹೇಳುವುದು ಕಷ್ಟವೇ. ಇಂಥಿಂದೂ ಚಿತ್ರವನ್ನು ಯಾರಾದರೂ ಬರೆದರೆ ಅದೊಂದು ಅತಿ ಪಾವನ ಚಿತ್ರವಾದಿತು. ಹೇಗೆ ಭರತ ದೇಹದಿಂದ ರಾಮನಿಗೆ ದೂರವಾಗಿದ್ದರೂ ಮನಸ್ಸಿನಿಂದ ಕ್ಷಣಾಕಾಲವೂ ದೂರವಾಗಿರಲಿಲ್ಲ. ಒಂದು ಕಡೆ ರಾಜ್ಯವನ್ನು ನಡೆಸುತ್ತಿದ್ದರೂ ಆತ ಮನಸ್ಸಿನಿಂದ ರಾಮನ ಹತ್ತಿರ ಇದ್ದ. ನಿಗುಂಜಾದಲ್ಲಿ ಸಂಗುಣಾಭಕ್ತಿ ಪೂರ್ಣವಾಗಿ ತುಂಬಿರುತ್ತದೆ. ಅಲ್ಲಿ ಹೇಗೆ ವಿಯೋಗದ ಮಾತು ಆಡುವುದು? ಅಂತೆಯೇ ಭರತನಿಗೆ ಅದು ವಿಯೋಗವೇನಿಸಲಿಲ್ಲ. ಆತ ದೇವರ ಕೆಲಸದಲ್ಲಿ ಹೊಡಗಿಕೊಂಡಿದ್ದ.

‘ರಾಮನ ನಾನು, ರಾಮನ ಭಕ್ತಿ, ರಾಮನ ಉಪಾಸನೆ ಎಂಬ ಮಾತು ನಮಗೇನೂ ಅರ್ಥವಾಗಿದ್ದು; ನಾವು ದೇವರ ಕೆಲಸ ಮಾಡೋಣ’ ಎಂದು ಇಂದಿನ ಯುವಕರು ಹೇಳುತ್ತಾರೆ. ದೇವರ ಕೆಲಸ ಮಾಡುವ ರೀತಿಯನ್ನು ಭರತ ತೋರಿಸಿಕೊಡುತ್ತಿದ್ದಾನೆ. ಕೆಲಸದಲ್ಲಿ ತೊಡಗಿಕೊಂಡು ಭರತ ವಿಯೋಗವನ್ನು ನುಂಗಿದಾನೆ. ದೇವರ ಕೆಲಸ ಮಾಡುವಾಗ ಆತನ ವಿಯೋಗದ ನೀನವು ಸಹ ಬರದಿರುವುದು ಬೇರೆ. ದೇವರ ಪರಿಚಯವೇ ಇಲ್ಲದವನ ಮಾತು ಬೇರೆ. ದೇವರ ಕೆಲಸ ಮಾಡುತ್ತ ಸಂಯಮಪೂರ್ಣವಾದ ಬಾಳು ನಡೆಸುವುದು ತುಂಬ ದುರ್ಭಾಗ್ಯ. ನಿಗುಂಜ ಕಾರ್ಯ ಮಾಡುತ್ತಿರುವುದು ಭರತನ ವೃತ್ತಿಯಾಗಿದ್ದರೂ ಅದಕ್ಕೆ ಸಂಗುಣದ ಆಧಾರ ತಪ್ಪಿಲಿಲ್ಲ. ‘ರಾಮಾ, ನಮ್ಮ ಮಾತು ನನಗೆ ತಿರೀಧಾರ್ಯ. ನೀವು ಹೇಳುವುದರಲ್ಲಿ ನಷ್ಟಗಾವ ಸಂಶಯವೂ ಇಲ್ಲ’ ಎಂದು ಹೇಳಿ ಭರತ ಹೊರಟು ನಿಂತರೂ ಸಹ ಮತ್ತೆ ಹಿಂದಿರುಗಿ ‘ರಾಮಚಂದ್ರಾ, ನನಗೆ

ಸಮಾಧಾನವಾಗುವುದಿಲ್ಲ. ಏನೋಽಕಳವಳ' ಎಂದ. ರಾಮ ಅದನ್ನು ಗುರುತಿಸಿದ. 'ಹಾಗಾದರೆ ಈ ವಾದುಕೇ ತೆಗೆದುಕೊ' ಎಂದ. ಕಡೆಯಲ್ಲಾ ಸಗುಣದ ಬಗ್ಗೆ ಅದರ ಉಳಿಯಿತು. ಕೊನೆಗೆ ನಿಗುಣ ವನ್ನು ಸಗುಣ ಕರಿಸಿತು. ಲಕ್ಷ್ಮಿಜಾನಿಗೆ ಆ ವಾದುಕೆಗಳಿಂದ ತೃಪ್ತಿಯಾಗುವಂತಿರಲಿಲ್ಲ. ಆತನ ದೃಷ್ಟಿಯಲ್ಲಿ ಅದು ಹಾಲಿನ ಆಸೆಯನ್ನು ಮಜ್ಜಿಗೆಯಿಂದ ಪೂರ್ಣಿಸಿಕೊಂಡ ಹಾಗಾಗುತ್ತಿತ್ತು. ಭರತನ ಭೂಮಿಕೆ ಬೇರೆ ರೀತಿ. ಹೊರಗಡೆ ದೂರವಾಗಿದ್ದ ಕೊಂಡು ಆತ ಕರ್ಮ ಮಾಡುತ್ತಿದ್ದರೂ ಮನಸ್ಸಿನಿಂದ ರಾಮವಯವಾಗಿದ್ದ. ಕರ್ತವ್ಯ ಮಾಡುವುದರಲ್ಲಿ ರಾಮಭಕ್ತಿಯನ್ನು ಕಾಣುತ್ತಿದ್ದರೂ ಆತನಿಗೂ ವಾದುಕೇ ಅಗತ್ಯ ಎನಿಸಿತು. ವಾದುಕೆಗಳಲ್ಲದೆ ರಾಜ್ಯಮಾಡಲಾರದಾದ. ಆ ವಾದುಕೆಗಳ ಆಜ್ಞೆಯೆಂದು ಆತ ಕರ್ತವ್ಯ ಮಾಡತ್ತಾಗಿದೆ. ಲಕ್ಷ್ಮಿ ರಾಮನ ಭಕ್ತ. ಹಾಗೇ ಭರತನೂ ಭಕ್ತ. ತೋರಿಕೆಗೆ ಇಬ್ಬರ ಭೂಮಿಕೆಗಳೂ ಬೇರೆ ಬೇರೆ. ಭರತ ಕರ್ತವ್ಯ ನಿಷ್ಟ, ತತ್ತ್ವನಿಷ್ಟ. ಅದರೂ ಅವನ ತತ್ವನಿಷ್ಟ ವಾದುಕೆಗಳ ಆಶ್ರಯ ವಡೆಯಬೇಕಾಯಿತು.

#### ೪೪. ಎರಡೂ ಪರಸ್ಪರ ಶೋರಕ: ಕೃಷ್ಣ ಚರಿತೆಯ ದೃಷ್ಟಾಂತ

ಹರಿಭಕ್ತಿಯ ಅದ್ರ್ವತಿ ಅಗತ್ಯ. ಅಂತೆಯೇ ಅಜುಣನಿಗೂ ಕೂಡ ಭಗವಂತ 'ಮಯಾಸಕ್ತ ಮನಾಃ ಪಾಧ್ರ' – ಅಜುಣನಾ ನನ್ನಲ್ಲಿ ಆಸಕ್ತಿ ನಾಗಿರು, ನನ್ನಲ್ಲಿ ಶ್ರದ್ಧಿಯನ್ನಿಡು. ಅನಂತರ ಕರ್ಮ ಮಾಡು – ಎಂದು ಮತ್ತೆ ಮತ್ತೆ ಹೇಳಿದಾನೆ. ಯಾವ ಭಗವದ್ವಿತೀಗೆ ಆಸಕ್ತಿ ಎಂಬ ಶಬ್ದವೇ ರುಚಿಸದೋ, ಹೊಳಿಯದೋ; ಯಾವ ಗೀತೆಯಲ್ಲಿ ಅನಾಸಕ್ತನಾಗಿ ಕರ್ಮ ಮಾಡು, ರಾಗದ್ವೈಷ ಬಿಟ್ಟೆ ಕರ್ಮಮಾಡು, ನಿರವೇಷ್ಟ ಕರ್ಮ ಮಾಡು ಎಂದು ಮತ್ತೆ ಮತ್ತೆ ಹೇಳಿದೆಯೋ; ಎಲ್ಲಿ ಅನಾಸಕ್ತ – ನಿಃಸಂಗಗಳ ಪಲ್ಲವಿ ಮತ್ತೆ ಮತ್ತೆ ಕೇಳಿಬರುತ್ತದೆಯೋ ಅದೇ ಭಗವದ್ವಿತೀ ಹೇಳುತ್ತದೆ: 'ಅಜುಣನಾ, ನನ್ನ ಆಸಕ್ತಿಯನ್ನಿಟ್ಟುಕೊ.' ಅದರೆ ಭಗವಂತನ ಆಸಕ್ತಿ ಯೆಂದರೆ ಅತಿ ಉಳ್ಳಿ ವಸ್ತುವೆಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳು ಬೇಕು. ಅದೇನು ಪಾಧ್ರವ ವಸ್ತುಗಳ ಆಸಕ್ತಿಯೇ? ನಿಗುಣ ಸಗುಣಗಳು

ಪರಸ್ಪರ ಬೆರೆತುಕೊಂಡಿನೆ. ನಿಗುಣದ ಆಧಾರವನ್ನು ಸಗುಣ ಪೂಣಿ ವಾಗಿ ಕಡಿಮಹಾಕಲಾರದು. ಸಗುಣದ ಅರ್ಥತೆ ನಿಗುಣಕ್ಕೆ ಬೇಕೆ ಬೇಕು. ಸದಾ ಕರ್ತವ್ಯಕರ್ಮನಿರತನು ಕರ್ಮರೂಪದ ಪೂಜೆಯಲ್ಲಿ ತೋಡಗಿದ ಹಾಗೆ. ಆ ಪೂಜೆಯ ಜೊತೆಯಲ್ಲಿ ಅರ್ಥತೆಯೂ ಬೇಕು. ‘ಮಾನುಸೃಂಘ ಯುಧ್ಯಿಷ್ಠಿ’—ನನ್ನ ನೆನಪಿಟ್ಟುಕೊಂಡು ಯುದ್ಧಮಾಡು. ಕರ್ಮವೂ ಸ್ವಯಂ ಪೂಜೆಯಿ. ಅದರೂ ಅಂತರಂಗದ ಭಾವ ಜೀವಂತ ವಾಗಿರಬೇಕು. ಕೆಲವು ಹೂ ತಲೆಯ ಮೇಲಿಟ್ಟರೆ ಪೂಜೆಯಾಗಲಿಲ್ಲ. ಅಲ್ಲಿ ಭಾವನೆ ಬೇಕು. ತಲೆಯ ಮೇಲಿ ಹೂ ಇಡುವುದು ಪೂಜೆಯದೊಂದು ರೀತಿ, ಸತ್ಯಮರ್ದಿಂದ ಪೂಜೆ ಸಲ್ಲಿಸುವುದು ಇನ್ನೊಂದು ರೀತಿ. ಇವೆಡ ರಳ್ಳಾ ಭಾವನೆಯ ಆರ್ಥತೆ ಬೇಕೇ ಬೇಕು. ಹೂ ಏರಿಸಿದಾಗ ಭಾವವಿಲ್ಲ ದಿನದ್ರಿ ಕಲ್ಲಿನ ಮೇಲಿ ಆ ಹೂ ಏರಿಸಿದಂತಾಯಿತು. ಭಾವನೆ ಮುಖ್ಯವನ್ನು. ಸಗುಣ ಮತ್ತು ನಿಗುಣ, ಕರ್ಮ ಮತ್ತು ಪ್ರೀತಿ, ಜಾಳಾನ ಮತ್ತು ಭಕ್ತಿ, ಇವೆಲ್ಲವೂ ಏಕರೂಪ. ಇವೆಲ್ಲವುಗಳ ಕೊನೆಯ ಅನುಭವವೊಂದೇ.

ಉದ್ಧವ—ಆಜುನರ ಕತೆಯನ್ನೆ ನೋಡಿ. ರಾಮಾಯಣದಿಂದ ನಾನು ಮಹಾಭಾರತಕ್ಕೆ ಹಾರಿಬಿಟ್ಟೇ. ಹೀಗೆ ಹಾರಲು ನನಗೆ ಅಧಿಕಾರಪೂರಣಂತೆ. ರಾಮ—ಕೃಷ್ಣ ಇಬ್ಬರೂ ಒಂದೇ. ಭರತ—ಲಕ್ಷ್ಮಣರಿಂದ ಹಾಗೆ ಉದ್ಧವ—ಆಜುನ. ಕೃಷ್ಣನಿರುವಲ್ಲಿಲ್ಲ ಉದ್ಧವನಿರಲೇಬೇಕು. ಕೃಷ್ಣನ ವಿಯೋಗ ಒಂದು ಕ್ಷಣಿವೂ ಅವನಿಗೆ ಸಹನವಾಗಿದು. ಆತ ಕೃಷ್ಣನ ಹತ್ತಿರ ಸದಾ ಸೇವೆ ಸಲ್ಲಿಸುತ್ತಿರಬೇಕು. ಕೃಷ್ಣನಿಲವಾದರೆ ಜಗವೆಲ್ಲ ಅವನ ವಾಲಿಗೆ ಶೂನ್ಯ. ಅಜುನನೂ ಕೃಷ್ಣನ ಗೆಳಿಯ. ಆದರೆ ಆತ ಇರುವುದು ದೂರದ ದಿಲ್ಲಿಯಲ್ಲಿ. ಅಜುನ ಕೃಷ್ಣನ ಕೆಲಸ ಮಾಡುವವನು. ಕೃಷ್ಣ ದಾಪುರಕೆಯಲ್ಲಿದ್ದರೆ ಈತ ಹಸ್ತಿನಾಶುರದಲ್ಲಿ. ದೇಹ ಶ್ವಜಿಸಬೇಕಾದ ಆಗಕೃಷ್ಣನಿಸಿದಾಗ ಭಗವಂತ ಉದ್ಧವನಿಗೆಂದ—‘ಉದ್ಧವಾ, ನಾ ಹೊರಬಿ.’ ಅದಕ್ಕೆ ಉದ್ಧವ, ‘ನನ್ನನ್ನೂ ಸಂಗಡ ಕರಿದುಕೊಂಡು ಹೋಗುವುದಿಲ್ಲವೇ? ಕೂಡಿಯೇ ಹೋಗೋಣ’ ಎಂದ. ‘ನನಗಷ್ಟವಿಲ್ಲ. ಸೂರ್ಯ ತನ್ನ ತೇಜಸ್ಸನ್ನು ಅಗ್ನಿಯಲ್ಲಿಟ್ಟು ಹೋಗುತ್ತಾನೆ. ಹಾಗೇ ನನ್ನ

ಜ್ಯೋತಿಯನ್ನು ನಿನ್ನಲ್ಲಿಟ್ಟು ಹೊರಡುತ್ತೇನೆ' ಎಂದು ಭಗವಂತ ಕಡೆಯ ವ್ಯವಸ್ಥೆನಾಡಿ ಉದ್ದವನಿಗೆ ಬುದ್ಧಿ ಹೇಳಿ ಕಳುಹಿಸುತ್ತಾನೆ. ಮುಂದೆ ಉದ್ದವನಿಗೆ ಭಗವಂತ ನಿಜಧಾಮಕ್ಕೆ ತೆರಳಿದುದು ಮೈತ್ರೀಯ ಮಿಳಿಯಿಂದ ತಿಳಿಯತ್ತದೆ. ಅಗ ಅವನ ಮನಸ್ಸಿನ ಮೇಲೆ ಕೊಂಚೆನ್ನಾ ಪರಿಣಾಮವಾಗಿದು.

ಗುರು ಸತ್ತ, ಶಿಷ್ಯ ಅತ್ಯ ಇಬ್ರಹಿಮ ಚೋಧ ವ್ಯಧಿ ! \*

ಎಂಬ ಹಾಗಲ್ಲ ಇದು. ಇಲ್ಲಿ ವಿಯೋಗದ ಪ್ರಶ್ನೆಯೇ ಇಲ್ಲ. ಆತ ಬಾಳಿನ ಕೊನೆಯವರೆಗೂ ಸಂಗುಣ ಉಪಾಸನೆಯಲ್ಲಿ ತೊಡಗಿದ್ದ ಪರಮಾತ್ಮನ ಸನ್ನಿಧಿಯಲ್ಲಿದ್ದ. ಈಗ ಆತನಿಗೆ ನಿಗುಣದಲ್ಲಿಯೂ ಆನಂದ ಪುಂಟಾಗತೊಡಗಿತು. ನಿಗುಣದ ಮೆಟ್ಟಲನ್ನು ಆತ ಏರಬೇಕಾಯಿತು. ಮುಂದೆ ಸಂಗುಣ, ಆದರೂ ಆದರೆ ಹಿಂದೆ ನಿಗುಣ ಬರಲೇಬೇಕು. ಇಲ್ಲವಾದರೆ ಪೂರ್ಣತ್ವವಿಲ್ಲ.

ಅಚ್ಚಾನನದು ಇದಕ್ಕೆ ವಿರುದ್ಧ. ಕೃಷ್ಣ ಆತನಿಗೆ ಹೇಳಿದ ಕೆಲಸ ವೇನು? ತಾನು ದೇಹ ತ್ವಜಿಸಿದನಂತರ ತನ್ನ ಸ್ತ್ರೀಯರನ್ನೆಲ್ಲ ರಕ್ಷಿಸುವುದು. ಅಚ್ಚಾನ ದಿಲ್ಲಿಯಿಂದ ಬಂದು ದ್ವಾರಕೆಯಲ್ಲಿದ್ದ ಶ್ರೀ ಕೃಷ್ಣನ ಸ್ತ್ರೀಯರನ್ನೆಲ್ಲ ಕರೆದುಕೊಂಡು ಹೊರಟೆ. ದಾರಿಯಲ್ಲಿ ಹಿಸಾರದ ಬಳಿ ಪಂಚಾಬದಲ್ಲಿನ ಕಳ್ಳರು ಅವನನ್ನು ಸುಲಿದರು. ಆ ಕಾಲದ ಅತಿ ಪ್ರಸಿದ್ಧ ವೀರ, ಪಕ್ಷಮಾತ್ರ, 'ನರ'ನೆಂಬ ಕೇತೀರ ಪದೆದವ, ಸೋಲನ್ನೇ ಅರಿಯದವ, ಅಂತೆಯೇ 'ಜಯ' ಎಂಬ ಹೆಸರಿನಿಂದ ಖ್ಯಾತನಾದವ, ಪ್ರತ್ಯಕ್ಷು ಶಂಕರನೊಂದಿಗೆ ಕಾದಿ ಅವನನ್ನು ಮಣಿಸಿದವ, ವೀರಾಧಿವೀರ, ಆ ಅಚ್ಚಾನ ಆಜಮಾರಿನ ಬಳಿ ಕಾಲ್ದೆಗೆದು ಓಡಿ ಉಳಿದುಕೊಂಡೆ. ಕೃಷ್ಣ ಹೊರಟುಹೋದುದರಿಂದ ಅವನ ಮನಸ್ಸಿನ ಮೇಲೆ ತುಂಬಾ ಪರಿಣಾಮ ವಾಗಿತ್ತು. ಅವನ ಜೀವನೇ ಹೊರಟುಹೋಗಿ ನಿಸ್ತಾರಣ ನಿವ್ಯಾಣ ಶರೀರ ಉಳಿದ ಹಾಗಿತ್ತು. ನಾರಾಂಶವಿಷ್ಮೃಷ್ಟಿ: ಸದಾ ಕರ್ಮಸ್ವಿರತನಾದ, ಕೃಷ್ಣನಿಂದ ದೂರದಲ್ಲಿದ್ದ, ನಿಗುಣ ಉಪಾಸಕ ಅಚ್ಚಾನನಿಗೂ ಕಡೆಗೆ

\* 'ಮರಕಾ ಗುರು, ರಜಕಾ ಛೇಳಾ ದೋಹಿಂಚಾ ಚೋಧವಾಯಾ ಗೇಳಾ ! '

ಪಯೋಗವನ್ನು ಸಹಿಸಲಾಗಲ್ಲ. ಕಟ್ಟಕಡಿಗೆ ಅವನ ನಿಗುಂಣ ಬಾಯಿ ಬಿಟ್ಟುತ್ತು. ಆತನ ಕರ್ಮವೇಲ್ಲ ಮುಗಿದಂತಾಯಿತು. ನಿಗುಂಣದ ಅಂತ್ಯದಲ್ಲಿ ಅವನಿಗೆ ಸೆಗುಣದ ಅನುಭವ ಬಂತು. ಹೀಗೆ ನಿಗುಂಣ ದೊಂದಿಗೆ ಸೆಗುಣ ಬೆರಿಯಬೇಕಾಗುತ್ತದೆ ಸೆಗುಣದಲ್ಲಿ ನಿಗುಂಣ ಸೇರಿ ಬೇಕಾಗುತ್ತದೆ. ಒಂದರಿಂದ ಇನ್ನೊಂದಕ್ಕೆ ಪರಿಪೂರ್ಣತೆ ಪ್ರಾಪ್ತ ವಾಗುತ್ತದೆ.

### ತಜಿ. ಸೆಗುಣ — ನಿಗುಂಣ ಏಕರೂಪ : ಸ್ವಾನುಭವ

ಅಂತೆಯೆ ಸೆಗುಣ ಉವಾಸಕ, ನಿಗುಂಣ ಉಪಾಸಕರಲ್ಲಿರುವ ಅಂತರ ವೇನೆಂಬುದನ್ನು ಹೇಳಿಹೊರಟಿರೆ ಭಾಸೆ ಕುಂತಿತವಾಗುತ್ತದೆ. ಸೆಗುಣ, ನಿಗುಂಣಗಳಿರಡೂ ಕೊನೆಗೆ ಒಂದೇ ಕಡೆ ಸೇರುತ್ತವೆ. ಭಕ್ತಿಯ ರೂರಿ ಮೊದಲು ಸೆಗುಣದಿಂದ ಹೊರಟರೂ ಕೊನೆಗೆ ನಿಗುಂಣವನ್ನೇ ಸೇರುತ್ತದೆ. ಹಂಡಿ ನೈಕನ್ಯ ಸತ್ಯಾಗ್ರಹವನ್ನು ನೋಡಲು ನಾ ಹೊಗಿದ್ದೆ. ಮಲಬಾರು ತೀರದಲ್ಲಿ ಶಂಕರಾಚಾರ್ಯರ ಜನ್ಮಸ್ಥಳವಿದೆಯೆಂದು ಭೂಗೋಳದಲ್ಲಿ ಒಂದ ವಿಷಯ ನನಗೆ ನೀನಿಸಿತ್ತು. ನಾನು ಹೋಗುತ್ತಿದ್ದ ಉಂಟಾಗಿ ಹತ್ತಿರದಲ್ಲಿ ಭಗವಾನ್ ಶಂಕರಾಚಾರ್ಯರ ಉರು ‘ಕಾಲಡಿ’ ಇರಬಹುದೆಂದು ತಿಳಿದು, ಜೊತೆಗಿದ್ದ ಮಲಯಾಳ ಗೃಹಸ್ಥರನ್ನು ಆ ಬಗ್ಗೆ ಕೇಳಿದೆ. ‘ಇಲ್ಲಿಂದ ಹತ್ತಿರದ್ದು ನೆನ್ನೆರಡು ಮೈಲು ದೂರ ಇದೆ ಆ ಉರು. ನೀವು ನೋಡಬೇಕೇ?’ ಎಂದ ರವರು. ಇಲ್ಲ ಎಂದೆ. ನಾ ಒಂದ್ದು ಸತ್ಯಾಗ್ರಹಕ್ಕೆ ಹೋಗಲು. ದಾರಿಯಲ್ಲಿ ಬೇರೆ ಕಡೆ ಹೋಗುವುದು ನನಗೆ ಯೋಗ್ಯವೇನಿಸಲಿಲ್ಲ. ಆದುದ ರಿಂದ ಆಗ ನಾನು ಆ ಉರು ನೋಡಲು ಹೋಗಲಿಲ್ಲ. ಆದು ಸರಿ ಎಂದು ತುಗಲೂ ನನಗೇನಿಸುತ್ತದೆ. ಆದರೆ ಆಗ ರಾತ್ರಿ ಮಲಗಿಕೊಂಡಾಗ ಆ ಕಾಲಡಿ ಗ್ರಾಮ, ಆ ಶಂಕರಾಚಾರ್ಯರ ಮೂರ್ತಿ ಕಣ್ಣಿನೆದುರು ಕಟ್ಟುತ್ತಿತ್ತು. ನಿದ್ದೆ ಬರುತ್ತಿರಲಿಲ್ಲ. ಆ ಅನುಭವ ನನಗೆ ತುಗಲೂ ಹೊಸದಾಗಿ ತೋರುತ್ತದೆ. ಶಂಕರಾಚಾರ್ಯರ ಜಾಳನದ ಆ ಪ್ರಭಾವ, ಅವರ ಆ ದಿವ್ಷ ಅಡ್ಡೆಪ್ಪತ್ತಿನಿಷ್ಟೆ, ಇದಿಗೆ ಹಸರಿಸಿರುವ ಜಗತ್ತನ್ನೆಲ್ಲ ಕ್ಷುದ್ರಗೋಳಸುವ ಅವರ ಆ ಅರ್ಥಾಕಿಕ - ಜ್ವಲಂತ ವೈರಾಗ್ಯ, ಅವರ ಗಂಭೀರ ಭಾಷ್ಯ, ಅವರಿಂದ

ನನಗಾದ ಅನಂತ ಉಪಕಾರ, ಈ ಎಲ್ಲ ಕೆಲ್ಲನೇ ಸನ್ನ ಮನಸ್ಸಿನಲ್ಲಿ ತುಂಬು ತ್ವಿದ್ದವು. ಈ ಭಾವನೆಗಳೆಲ್ಲ ರಾತ್ರಿಯಲ್ಲಿ ಪ್ರಕಟವಾಗುತ್ತಿದ್ದವು. ನಿರ್ಗುಣ ದಲ್ಲಿ ಸಗುಣ ಹೇಗೆ ತುಂಬಿಕೊಂಡಿದೆಯೆಂಬುದರ ಅನುಭವ ನನಗಾಗ ಬಂತು. ಪ್ರತ್ಯೇಕ ಭೇಷ್ಟಿಯಲ್ಲಿ ಇಷ್ಟ ಸ್ತೋತ್ರಿಯಿರದು. ವಿಶೇಷವಾಗಿ ಪತ್ರ ಬರೆಯನವ ಅಭಿಜ್ಞನ ನನಗಿಲ್ಲ. ಆದರೆ ಗೆಳೆಯನೊಬ್ಬನಿಗೆ ಪತ್ರ ಬರೆಯನಿಂದಿದಾಗ್ಗ ಒಳಗೊಳಿಸಿ ನೆನವಾಗುತ್ತಿರುತ್ತದೆ. ಹೇಗೆ ನಿರ್ಗುಣದಲ್ಲೂ ಸಗುಣ ಗುಪ್ತವಾಗಿ ತುಂಬಿರುತ್ತದೆ. ಸಗುಣ, ನಿರ್ಗುಣಾಕಾರಿರಂದೂ ಬಂದೇ ರೂಪದವು. ಪ್ರತ್ಯೇಕ ಮೂರ್ತಿಯೊಂದನ್ನು ಎತ್ತಿ ಕೊಂಡು ಪೂಜೆ ಮಾಡುವುದು, ಅಂತರಾಗದಲ್ಲಿ ಯಾವಾಗಲೂ ಜಗತ್ತು ಲಾಘಾಣದ ಚಿಂತನೆ ನಡೆದಿದ್ದರೂ ಹೊರಗಡೆ ಪೂಜೆ ಕಾಣಿಸದಿರುವುದು: ಈ ಎರಡು ವಿಚಾರಗಳಿಗೂ ಅಷ್ಟೇ ಬೆಲೆ, ಅಷ್ಟೇ ಯೋಗ್ಯತೆ.

### ೪೬. ಸಗುಣ - ನಿರ್ಗುಣ ಬರೀ ದೃಷ್ಟಿಭೇದ, ಅಂತೇ ಭಕ್ತಿ ಲಕ್ಷಣವನ್ನು ಜಪಿಸು

ಕೊನೆಗೆ ನಾನು ಹೇಳುವುದಿಷ್ಟೇ: ಸಗುಣ ಯಾವುದು, ನಿರ್ಗುಣ ಯಾವುದು ಎಂಬುದನ್ನು ನಿಖಿಲವಾಗಿ ಹೇಳುವುದೂ ಸುಲಭವಲ್ಲ. ಒಂದು ದೃಷ್ಟಿಯಿಂದ ಸಗುಣವಾಡುದು ಇನ್ನೊಂದು ದೃಷ್ಟಿಯಿಂದ ನಿರ್ಗುಣ ವಾಗಿರಲೂ ಸಾಧ್ಯ. ಸಗುಣದ ಸೇವೆ ಮಾಡುವವರು ಒಂದು ಕಲ್ಲು ತಿಗೆದುಕೊಂಡು ಮಾಡುತ್ತಾರೆ. ಆ ಕಲ್ಲಿನಲ್ಲಿ ದೇವರನ್ನು ಕೆಲ್ವಿಸಿಕೊಳ್ಳುತ್ತಾರೆ. ತಾಯಿಯಲ್ಲಿ, ಶರಣರಲ್ಲಿ, ಪ್ರತ್ಯೇಕ ಜೀತನ್ಯೇ ಪ್ರಕಟವಾಗಿದೆ. ಅಲ್ಲಿ ಜಾಳ್ಳನ, ಸ್ತ್ರೀತಿ, ಆತ್ಮೀಯತೆ ಅರಳಿದೆ. ಅಲ್ಲಿ ಪರಮಾತ್ಮನೆಂದು ಅರಿತು ಪೂಜೆ ನಡೆಯಿದು. ಅವರ ಸೇವೆ ಮಾಡಬೇಕು. ಅಲ್ಲಿ ಸಗುಣ ಪರಮಾತ್ಮನನ್ನು ಕಾಣಬೇಕು. ಅದನ್ನು ಬಿಟ್ಟು ಕಲ್ಲಿನಲ್ಲಿ ದೇವರನ್ನು ಕಾಣುತ್ತಾರೆ ಶರಣರು! ಕಲ್ಲಿನಲ್ಲಿ ದೇವರನ್ನು ಕಾಣುವುದು ನಿರ್ಗುಣದ ಪರಾಕಾಷ್ಟ. ತಂದೆ ತಾಯಿಗಳು, ನೇರಿಮೊರೆ, ಇವರಲ್ಲಿ ಸ್ತ್ರೀತಿ ಜಾಳ್ಳನ ಉವಕಾರಬುದ್ಧಿ ಕಾಣುತ್ತಿದೆ. ಅಲ್ಲಿ ಈಶ್ವರನನ್ನು ಕಾಣುವುದು ಸುಲಭ.

ಕಲ್ಲಿನಲ್ಲಿ ಕಾಣಬೇದು ಕಷ್ಟ. ನಮ್ಮದೇಯ ಕಲ್ಲಿನ್ನು ದೇವರಿಂದು ತಿಳಿಯುತ್ತಾರೆ. ಅದು ನಿಗುಂಣ ಪೂಜೆಯಲ್ಲವೋ? ಹೀಗೂ ಅನಿಸುತ್ತದೆ ಒಮ್ಮೊಮ್ಮೆ—ಕಲ್ಲಿನಲ್ಲಿ ದೇವರನ್ನು ಕಾಣದಿದ್ದರೆ ಇನ್ನೆಲ್ಲಿ ಕಾಣಬೇಕು? ದೇವರ ಮೂರ್ತಿಯಾಗಲು ಆ ಕಲ್ಲೀ ಯೋಗ್ಯ. ಅದು ನಿರ್ವಿಕಾರ, ಶಾಂತ. ಕತ್ತಲೆಯಿರಲಿ, ಬೆಳಕಿರಲಿ, ಚೆಳಿಯಿರಲಿ, ಆ ಕಲ್ಲು ಹಾಗೇ ಇರುತ್ತದೆ. ಇಂಥ ಈ ನಿರ್ವಿಕಾರ ಕಲ್ಲೀ ಪರಮಾತ್ಮನ ಮೂರ್ತಿಯಾಗಲು ಯೋಗ್ಯ. ತಂಡೆ ತಾಯಿ, ಸ್ನೇಹಿಯಾರೆ, ಜನರು ಎಲ್ಲರೂ ವಿಕಾರವುಯರು. ಅವರಲ್ಲಿ ಅಲ್ಪ ಸ್ವಲ್ಪವಾದರೂ ವಿಕಾರವಿರದಿರಲಾರದು. ಅದುದರಿಂದ ಕಲ್ಲಿನ ಪೂಜೆಗಿಂತ ಅವರ ಸೇವೆ ಮಾಡುವುದೇ ಒಂದು ದೃಷ್ಟಿಯಿಂದ ಕಷ್ಟನಾಧ್ಯಾ.

ನಾರಾಂಶ—ಸಗುಣ ನಿಗುಂಣಗಳಿರುತ್ತಾ ಪರಸ್ಪರ ಪೂರ್ಕ. ಸಗುಣ ಸುಲಭವಾದರೆ ನಿಗುಂಣ ಕೆರಿನ. ಹಾಗೆ ಸಗುಣವೂ ಕರಿನ, ನಿಗುಂಣವೂ ಸುಲಭ. ಎರಡರಿಂದಲೂ ದೊರಿಯುವ ಧೈರ್ಯವೊಂದೇ. ವಾದನೇಯ ಅಧ್ಯಾತ್ಮದಲ್ಲಿ ಹೇಳಿದ ಹಾಗೆ ಇಪ್ಪತ್ತುಲ್ಪು ತಾಸು ಕರ್ಮ ಮಾಡಿಯೂ ಕೊಂಡವೂ ಕರ್ಮ ಮಾಡದಿರುವ, ಇಪ್ಪತ್ತುಲ್ಪು ತಾಸು ಕಾಲವೂ ಕರ್ಮವನ್ನೀ ಮಾಡದಿದ್ದರೂ ಎಲ್ಲ ಕರ್ಮಗಳನ್ನು ಮಾಡುವ ಯೋಗಿಯೂ ಸಂನಾಃ ಸಿಯೂ ಏಕರೂಪಿಯಾಗಿರುವಂತೆಯೇ ಇಲ್ಲಾ. ಸಂನಾಃ ಶ್ರೀಷ್ಟವೋ, ಯೋಗ ಶ್ರೀಷ್ಟವೋ ಎಂಬ ಪ್ರಶ್ನೆಗೆ ಉತ್ತರ ಕೊಡುವಾಗ ಭಗವಂತನಿಗೆ ಯೋಚನೆಯಂಬಾದಂತೆಯೇ ಇಲ್ಲಾ ಆಯಿತು. ಕೊನೆಗೆ ಸೌಲಭ್ಯ, ಕಷ್ಟಗಳನ್ನು ತಾರತಮ್ಯದಿಂದ ಎಣಿಸಿ ಉತ್ತರವಿತ್ತ. ಯೋಗ—ಸಂನಾಃ, ಸಗುಣ—ನಿಗುಂಣ ಎಲ್ಲವೂ ಒಂದೇ. ಕೊನೆಗೆ ಭಗವಂತ ಹೇಳಿದ—‘ಅಚುನಾ, ನೀನು ಸಗುಣನೇ ಇರು, ನಿಗುಂಣನೇ ಇರು. ಭಕ್ತನಾಗಿದ್ದರೆ ಸಾಕು. ಗುಂಡುಕಲ್ಲಾಗಬೇಡ.’ ಹೀಗೆ ಹೇಳಿ ಭಗವಂತ ಹೊನೆಯಲ್ಲಿ ಭಕ್ತರ ಲಕ್ಷ್ಮಣಗಳನ್ನು ವಿವರಿಸಿದಾನೆ. ಅವೃತ ಮಧುರ ವಾಗಿದ್ದಿತು. ಆ ದರೆ ಅದರ ಮಾಧುರ್ಯವನ್ನು ನಾವು ಸವಿದಿಲ್ಲ. ಈ ಲಕ್ಷ್ಮಣಗಳಲ್ಲ ಮಧುರವಾಗಿವೆ. ಇಲ್ಲಿ ಕಲ್ಪನೆಯ ಅಗತ್ಯವಿಲ್ಲ. ಅನುಭವ ಅಗತ್ಯ. ಹನ್ನೆರಡನೆ ಅಧ್ಯಾತ್ಮದಲ್ಲಿನ ಈ ಭಕ್ತ ಲಕ್ಷ್ಮಣಗಳನ್ನು ಸ್ಥಿತಪ್ರಜ್ಞನ

ಲಕ್ಷ್ಮಣಗಳ ಹಾಗೆ ನಾವು ನಿತ್ಯಪೂರ್ವ ಪಾರಾಯಣ ಮಾಡಬೇಕು. ಮನನ ಮಾಡಬೇಕು. ನಿಧಾನವಾಗಿ ಅವನ್ನು ನಮ್ಮ ಆಚರಣೆಗೆ ತಂದು ಪ್ರಸಿದ್ಧ ಪಡೆಯಬೇಕು. ಈ ರೀತಿಯಾಗಿ ನಮ್ಮ ಬಾಳು ಮೆಲ್ಲಮೆಲ್ಲನೇ ಪರಮಾತ್ಮನತ್ತ ಸಾಗಬೇಕು.

ಭಾನುವಾರೆ,  
ರಜ-ಎ-ರೆಡ್‌ಎಂ.

## ೪೨. ಕೆಮರ್ಚಿಯೋಗಕ್ಕೆ ಉಪಕಾರಕ ದೇಹಾಶ್ವ ಪ್ರಫ್ರಕ್ಟರಣ

ವ್ಯಾಸರು ತಮ್ಮಾಳಿನ ಸಾರವನ್ನೆಲ್ಲ ಭಗವದ್ವೀತೀಯಲ್ಲಿ ತುಂಬಿದಾರೆ. ಬೇರೆ ಬರಹವನ್ನು ಅವರು ವಿಸ್ತಾರವಾಗಿ ನಾಕಷ್ಟ್ರ ಬರೆದಿದಾರೆ. ಮಹಾ ಭಾರತದ ಸಂಹಿತೆಗಳೇ ಲಕ್ಷ್ಯ, ಒಂದೂಕಾಲು ಲಕ್ಷದಷ್ಟು. ಸಂಸ್ಕೃತದಲ್ಲಿ ‘ವ್ಯಾಸ’ ಎಂಬ ಶಬ್ದಕ್ಕೇ ವಿಸ್ತಾರ ಎಂಬ ಅರ್ಥವೇ ಒಂದುಬಿಂಬಿದೆ. ಆದರೆ ಗೀತೆಯಲ್ಲಿ ವಿಸ್ತಾರದ ಕಡೆ ಅವರ ಲಕ್ಷ್ಯವಿಲ್ಲ. ಭೂಮಿತಿಯಲ್ಲಿ ಯೂಕ್ಸಿಡ್ ಕೆಲವು ತತ್ವಗಳೇಳಿದಹಾಗೆ, ಕೆಲವು ಸಿದ್ಧಾಂತ ಮಂಡಿಸಿದ ಹಾಗೆ, ಬಾಳಿಗೆ ಉಪಯುಕ್ತವಾದ ಹೆಲವು ತತ್ವಗಳನ್ನು ವ್ಯಾಸರು ಗೀತೆಯಲ್ಲಿ ವಿವರಿಸಿದಾರೆ ಇಲ್ಲಿ ವಿಶೇಷ ಚಚೆರಿಯಲ್ಲ. ಉದ್ದೂದ್ದ ವಿಸ್ತಾರವಿಲ್ಲ. ಗೀತೆಯಲ್ಲಿ ಹೇಳಿದ ವಿಷಯಗಳನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಬಾಳಿನಲ್ಲಿ ಉಪಯೋಗಿಸಿಕೊಳ್ಳಲು ನಾಧ್ಯವಿರುವುದೇ ಇದಕ್ಕೆ ಕಾರಣ. ಈ ಬಗೆಯ ಉಪಯೋಗಿಕಾಂಗಿಯೇ ಅವನ್ನು ಗೀತೆಯಲ್ಲಿ ಹೇಳಿರುವುದು. ಬಾಳಿಗೆ ಉಪಯುಕ್ತವಾದ ವಿಷಯಗಳನ್ನು ಮಾತ್ರ ಅಲ್ಲಿ ವಿವರಿಸಿದೆ. ಆ ವಿವರಕ್ಕೆಯ ಉದ್ದೇಶ ಅಷ್ಟೇ. ಅಂತೆಯೆ ವ್ಯಾಸರು ಸ್ವಲ್ಪದರಲ್ಲಿಯೇ ತತ್ವಗಳನ್ನು ವಿವರಿಸಿ ಸಂತುಷ್ಟರಾಗಿದಾರೆ. ಅವರ ಈ ಸಂಶೋಧನೆಯಲ್ಲಿ ಸತ್ಯ ಹಾಗೂ ಆತ್ಮನುಭವಗಳ ಬಗೆಗೆ ಅವರಿಗಿಂದ ಅವಾರ ನಂಬಿಕೆ ಕಂಡು ಬರುತ್ತದೆ. ಸತ್ಯವಾದ ವಸ್ತುವನ್ನು ಮಂಡಿಸಲು ಹೆಚ್ಚು ಯುಕ್ತಿಯನ್ನು ಉಪಯೋಗಿಸಬೇಕಾದ ಅಗತ್ಯವೇನೂ ಇಲ್ಲ.

ಗೀತೆಯನ್ನು ನಾವು ನೋಡಿದೇವೆ. ಬಾಳಿನಲ್ಲಿ ಸಹಾಯದ ಅಗತ್ಯ ವಿದ್ವಾಗಲೆಲ್ಲ ಗೀತೆಯಿಂದ ಅದು ದೊರೆಯುವಂತಾಗಬೇಕೆಂಬುದೇ ಆದರೆ ಉದ್ದೇಶ. ಇಂಥ ಸೀರಪು ನಮಗೆ ಯಾವಾಗಲೂ ದೊರೆಯಲು ನಾಧ್ಯ. ಬಾಳಿಗೆ ಉಪಯುಕ್ತವಾದ ಶಾಸ್ತ್ರ ಗೀತೆ, ಅಂತೆಯೆ ಆದರಲ್ಲಿ ಸ್ವಧರ್ಮಾಚ್ಯಾತ್ಮಕ ಅಪ್ಯಾ ಮಹತ್ವ. ಸ್ವಧರ್ಮಾಚರಣ ಬಾಳಿನ ಮುಖ್ಯ ತಳಹದಿ. ಆದರೆ ಮೇಲೇ ಕಟ್ಟಡವೆಲ್ಲ ನಿಲ್ಲಿಬೇಕು. ಈ ತಳಹದಿ ಭದ್ರವಾಗಿದ್ದಷ್ಟು ಕಟ್ಟಡ ತಡೆದು ನಿಂತಿತು. ಈ ಸ್ವಧರ್ಮಾಚರಣ ‘ಕರ್ಮ’ ಎನ್ನ ತ್ತದೆ ಗೀತೆ

ಲಾಗುವದಿಲ್ಲ. ಅಂತೆಯೇ ನಿಗುಣ. ಉಪಾಸನೆ ಬಹಳ ಕರಿನ. ಬಗೆ ಬಗೆಯ ರೀತಿಯಲ್ಲಿ ಸಗುಣ ಉಪಾಸನೆಯನ್ನು ನಮ್ಮ ಶಕ್ತಿಗಳನುಸಾರವಾಗಿ ಮಾಡಬಹುದು. ನಾವು ಹುಟ್ಟಿದ ಹಳ್ಳಿಯ ಸೇವೆ, ನಮ್ಮ ತಂದೆ ತಾಯಿಗಳ ಸೇವೆಗಳೂ ಸಗುಣ ಪೂಜೆಯೇ. ಜಗದ ಹಿತಕ್ಕೆ ನಿಮ್ಮ ಆ ಸೇವೆ ವಿರುದ್ಧ ವಾಗಿರಿದಿದ್ದರೆ ಸಾಕು. ನೀವು ಎಪ್ಪೋ ಅಲ್ಪಪ್ರಮಾಣದಲ್ಲಿ ಮಾಡಿದರೂ ಸರಿ, ಅದು ಇತರರ ಹಿತಗಳಿಗೆ ಅಡ್ಡ ಬಾರದಿಡ್ಡಲ್ಲಿ ಭಕ್ತಿಯ ದರ್ಜೆಗೇರುವುದು ನಿಶ್ಚಿತ. ಇಲ್ಲವಾದರೆ ಆ ಸೇವೆ ಆಸಕ್ತಿ ಅದೀತು. ತಾಯಿ ತಂದೆ, ನಿಮ್ಮ ಗಳಿಯರು, ದುಃಖಿತರಾದ ಬಂಧುಗಳು, ಸಾಧು ಶರಣರು ದೇವರೆಂದು ತಿಳಿದು ಸೇವೆ ಮಾಡಬೇಕು. ಅವರಲ್ಲಿ ಪರಮಾತ್ಮನನ್ನು ಕಲ್ಪಿಸಿಕೊಳ್ಳಬೇಕು. ಸಂತೋಷಪಡಬೇಕು. ಸುಗಣ ಪೂಜೆ ಸುಲಭ, ನಿಗುಣ ಪೂಜೆ ಕರಿನ. ಉಳಿದದ್ದೆಲ್ಲ ಎರಡರದೂ ಒಂದೇ ಅಥ. ಸೌಲಭ್ಯದ ದೃಷ್ಟಿಯಿಂದ ಸಗುಣ ಶ್ರೀಯಸ್ವರವಾದುದು, ಅಪ್ಪೆ.

ಸುಲಭತೆಯ ಅಂಶವಾಯಿತು. ಹಾಗೇ ಇನ್ನೊಂದು ಆಂಶವಂಂತು. ನಿಗುಣದಲ್ಲಿ ಭಯವುಂಂತು. ಅದು ಜಾಳಿನಮಯ. ಸಗುಣ ಪ್ರೇಮ ಮಯ, ಭಾವನಾಮಯ. ಸಗುಣದಲ್ಲಿ ನಾರಳ್ಯವುಂಂತು. ಇಲ್ಲಿ ಭಕ್ತಿ ಹೆಚ್ಚು ಸುರಕ್ಷಿತನಾಗಿರುತ್ತಾನೆ. ನಿಗುಣದಲ್ಲಿ ಕೊಂಡ ಗಂಡಾಂಶರವಿದೆ. ಜಾಳಿನದ ಮೇಲೆ ನಾನು ಹೆಚ್ಚಾಗಿ ಶ್ರದ್ಧೆಯಿಟ್ಟಿದ್ದ ಕಾಲವೊಂದಿತ್ತು. ಆದರೆ ಜಾಳಿನವೊಂದರಿಂದಲೇ ನನ್ನ ಕಾರ್ಯವಾಗಲಾರದಿಂಬ ಅನುಭವ ನನಗೆ ಬಂದಿದೆ. ಮನಸ್ಸಿನ ಸೂಕ್ಷ್ಮ ಮಲ ಜಾಳಿನದಿಂದ ಸುಟ್ಟು ಬೂದಿ ಯಾಗುತ್ತದೆ. ಸೂಕ್ಷ್ಮಮಲವನ್ನು ತೊಳೆದು ಬಿಸುಡುವ ಸಾಮಧ್ಯ ಜಾಳಿನಕ್ಕೆಲ್ಲ. ಸ್ವಾವಲಂಬನ, ವಿಚಾರ, ವಿವೇಕ, ಅಭಿಜ್ಞಾಸ, ವೈರಾಗ್ಯ ಈ ಎಲ್ಲ ಸಾಧನೆಗಳನ್ನು ಕೈಗೊಂಡರೂ ಸಹ ಮನಸ್ಸಿನ ಸೂಕ್ಷ್ಮಮಲವನ್ನು ತೊಳೆದುಹಾಕಲಾಗುವದಿಲ್ಲ. ಭಕ್ತಿಯ ನೀರಿಲ್ಲದೆ ಈ ಮಲವನ್ನು ತೊಳೆಯುವಂತಿಲ್ಲ. ಭಕ್ತಿಯ ನೀರಿನಲ್ಲಿ ಅಂಥ ಶಕ್ತಿಯಿದೆ. ಇದನ್ನು ನೀವು ಪರಾವಲಂಬನವೆಂದಿರಿ. ಆದರೆ ‘ಪರ’ ಎಂದರೆ ‘ಬೇರೆಯವರು’ ಎಂದಧರ್ಮವಲ್ಲ: ಆ ಶ್ರೀಷ್ಟ ಪರಮಾತ್ಮೆ, ಆತನ ಅವಲಂಬನ ಎಂದು ಅಥ. ಪರಮಾತ್ಮನ ಅಧಾರ ಪಡೆಯದೆ ಚಿತ್ತದ ಮಲ ಮಾಯವಾಗದು.

‘ಜ್ಞಾನ ಎಂಬ ಶಬ್ದದ ಅರ್ಥವನ್ನಿಲ್ಲಿ ಸಂಕುಚಿತಗೊಳಿಸಿದೆ. ಮನಸ್ಸಿನ ಕೊಳೆಯನ್ನು ಜ್ಞಾನದಿಂದ ತೊಳೆಯಲಾಗುವ ಎಂದಾಗ ಜ್ಞಾನ ಕಡವೆ ದರ್ಜೆಯದಾಯಿತು’ ಎಂದು ಕೆಲವರು ಹೇಳಬಹುದು. ಈ ಆಷ್ಟೇವಣಿಯನ್ನು ನಾ ಒಪ್ಪತ್ತಿಗೇನೆ. ಈ ಮಣಿನ ಪ್ರತ್ಯಾಳಿಗೆ ಶುದ್ಧವಾದ ಜ್ಞಾನ ಲಭಿಸಲು ಸಾಧ್ಯವಿಲ್ಲವೆಂದು ನನ್ನ ಅಭಿಮತ. ಈ ದೇಹದಲ್ಲಿ ಹುಟ್ಟಿದ ಜ್ಞಾನ ಎಷ್ಟೇ ಶುದ್ಧವಾಗಿದ್ದರೂ ಸಹ ಕೊಂಡ ವಿಕೃತವಾಗಿರುವುದು ಅನಿವಾರ್ಯ. ಇಲ್ಲಿ ಹುಟ್ಟಿವ ಜ್ಞಾನದ ಭಕ್ತಿ ಮಯಾದಿತ. ‘ಶುದ್ಧ ಜ್ಞಾನ ಹುಟ್ಟಿದಲ್ಲಿ ಅದರಿಂದ ಎಲ್ಲ ಕೊಳೆಯೂ ಸುಟ್ಟು ಬೂದಿಯಾಗುವುದೆಂಬ ವಿಕಾರದಲ್ಲಿ ನನಗೆ ಸಂದೇಹವಿಲ್ಲ. ಚಿತ್ತದ ಸಮೇತ ಎಲ್ಲ ಕೊಳೆಯನ್ನೂ ಸುಟ್ಟುಹಾಕಬಲ್ಲ ಸಾಮಧ್ಯ ಜ್ಞಾನದಲ್ಲಿ. ಆದರೆ ಈ ವಿಕಾರಮಯ ದೇಹದಲ್ಲಿ ಜ್ಞಾನದ ಬಲ ಅಲ್ಲ. ಅಂತೆಯೇ ಸೂಕ್ತ ಕೊಳೆ ತೊಳೆದುಹೋಗುವುದಲ್ಲ. ಭಕ್ತಿಯನ್ನಾಶಯಿಸದೆ ಸೂಕ್ತ ಕೊಳೆಯನ್ನು ಒರಿಸಿ ತೆಗೆಯಲು ಸಾಧ್ಯವಾಗುವುದು. ಎಂತಲೇ ಭಕ್ತಿಯ ನಡುವೆ ಮನುಷ್ಯ ಹೆಚ್ಚು ಹೇಳುವುದಿಂದಿರುತ್ತಾನೆ. ‘ಹೆಚ್ಚು’ ಎಂಬ ಶब್ದ ನಾನು ಸೇರಿಸಿದುದು ಎಂದಿಟ್ಟುಕೊಳ್ಳು. ಸಗುಣಭಕ್ತಿ ಸುಲಭ. ಇಲ್ಲಿ ಈಶ್ವರನೇ ಆಧಾರ. ನಿಗುಂಣಾದಲ್ಲಿ ಸಾಪ್ತವಲಂಬನ. ಇಲ್ಲಿನ ‘ಸ್ಪು’ ದ ಅರ್ಥವೇನು? ಸಾಪ್ತವಲಂಬನ ಎಂದರೆ ಸ್ಪುಂತದ ಅಂತಕರಣದಲ್ಲಿನ ಪರಮಾತ್ಮನ ಆಧಾರ. ಇಲ್ಲೂ ಅದೇ ಅರ್ಥ. ಕೇವಲ ಬುದ್ಧಿಯ ಆಧಾರದಿಂದಲೇ ಶುದ್ಧರಾದವರಾರೂ ಇಲ್ಲ. ಸಾಪ್ತವಲಂಬನದಿಂದ ಎಂದರೆ ಅಂತಕರಣದಲ್ಲಿನ ಆತ್ಮಜ್ಞಾನದಿಂದ ಶುದ್ಧಜ್ಞಾನ ದೂರಿತಿತು. ಸಾರಾಂಶ, ನಿಗುಂಣ ಭಕ್ತಿಯ ಸಾಪ್ತವಲಂಬನದಲ್ಲೂ ಆತ್ಮದ್ವೀ ಆಧಾರ.

#### ೭. ನಿಗುಂಣದ ಅಭಾವದಿಂದ ಸಗುಣ – ಸದೋಽಷ

ಸಗುಣ ಉಪಾಸನೆಯ ಪಕ್ಷಕ್ಕೆ ನಾನು ಸುಲಭತೆ ಸುರಕ್ಷಿತತೆಗಳ ತೂಕ ಹಾಕಿದೆ. ಹಾಗೇ ನಿಗುಂಣದ ಪಕ್ಷಕ್ಕೂ ಹಾಕಬಹುದು. ನಿಗುಂಣಾದಲ್ಲಿ ಮಯಾದೆಯುಂಟು. ಬೇರೆಬೇರೆ ಕೆಲಸಗಳಿಗಾಗಿ ಸೇವಿಗಾಗಿ ನಾವು ಸಂಸ್ಥೆಯನ್ನು ಸ್ಥಾಪಿಸುತ್ತೀನೆ. ಅದು ಪ್ರಾರಂಭ

ವಾಗುವುದು ಮೊದಲು ವ್ಯಕ್ತಿಯ ಮೂಲಕ. ಆ ವ್ಯಕ್ತಿಯೇ ಅದಕ್ಕೆ ಮುಖ್ಯ ಆಧಾರ. ಸಂಸ್ಥೆ ಮೊದಲಿಗೆ ವ್ಯಕ್ತಿನಿಷ್ಟವಾಗಿದ್ದರೂ ಮುಂದೆ ವಿಕಾಸವಾದಂತೆ ತತ್ವನಿಷ್ಟವಾಗಬೇಕು. ಹಾಗಾಗದಿದ್ದಲ್ಲಿ, ಸ್ವಾತಿ ಕೊಡುವ ಆ ವ್ಯಕ್ತಿ ಇಲ್ಲದಾಗುತ್ತಲೂ ಸಂಸ್ಥೆಯಲ್ಲಿ ಅವ್ಯವಸ್ಥೆ ತಲೆದೊರ್ಕುತ್ತು. ನನ್ನ ಮೆಚ್ಚುಗೆಯ ದೃಷ್ಟಾಂತ ಕೊಡಲೇ? ಚರಿತ್ವ ಮಾಳ ಹರಿಯುತ್ತಲೂ ನೂಲು ತೆಗೆಯುವುದು ಹಾಗಿರಲಿ, ತೆಗೆದ ನೂಲನನ್ನು ಸುತ್ತುವುದೂ ಸಾಧ್ಯವಾಗುವುದಿಲ್ಲ. ಅದೇ ಹೀರೆಗೆ ಆ ವ್ಯಕ್ತಿಯ ಆಧಾರ ತತ್ವವುತ್ತಲೂ ಸಂಸ್ಥೆಗೆ ದುರ್ದರ್ಶಿ ಬರುತ್ತದೆ. ಅದು ತಬ್ಬಿಯಾಗುತ್ತದೆ. ವ್ಯಕ್ತಿನಿಷ್ಟೆಯಿಂದ ತತ್ವನಿಷ್ಟ ಹುಟ್ಟಿದರೆ ಹೀಗಾಗದು. ಸರ್ಗುಣಕ್ಕೆ ನಿಗುಂಜದ ಸಹಾಯ ಬೇಕು. ಎಂದಾದರೂ ವ್ಯಕ್ತಿಯಿಂದ, ಆಕಾರದಿಂದ ಹೊರಬಿಳಲು ಕಲಿಯಬೇಕು. ಹಿಮಾಲಯದಿಂದ, ಶಂಕರನ ಜಡೆಯಿಂದ ಗಂಗೆ ಹೊರಟಳು. ಅದರೆ ಆಕೆ ಅಲ್ಲಿಯೇ ನಿಲ್ಲಲಿಲ್ಲ. ಆ ಜಡೆಯನ್ನು ಬಿಟ್ಟು, ಹಿಮಾಲಯದ ಕೊಳ್ಳ ಕಣಿವೆ ಕಾಡು ಬಿಟ್ಟಿಗಳನ್ನು ತ್ಯಜಿಸಿ ಬಯಲು ಸೀಮೆಗೆ ಜುಳು ಜುಳು ಹರಿದು ಬಂದಳು. ಆಗ ಅವಳಿಂದ ಜನಕ್ಕೆ ಉಪಯೋಗವಾಯಿತು. ಇದೇ ರೀತಿಯಾಗಿ ವ್ಯಕ್ತಿಯ ಆಧಾರ ತಪ್ಪಿದದೂ ಸಹ ಸಂಸ್ಥೆ ತತ್ವದ ಸುದೃಢ ಆಧಾರದ ಹೀಲೆ ನಿಲ್ಲಲು ಸಿಧ್ಧವಾಗಿರಬೇಕು. ಕರ್ಮಾನು ಕಟ್ಟುವಾಗ ಅದಕ್ಕೆ ಆಧಾರ ಕೊಡುತ್ತಾರೆ. ಅನ್ವಯ ಅದನ್ನು ತಿಗೆದುಬಿಡುತ್ತಾರೆ. ಆಧಾರವನ್ನು ತೆಗೆದ ಬಳಿಕ ಕರ್ಮಾನು ನಿಂತರೆನೇ ಅದು ನಿಜವಾದ ಆಧಾರವಾಗಿತ್ತೆಂದು ತಿಳಿಯಬೇಕು. ಸ್ವಾತಿಯ ರುಪಿ ಮೊದಲು ಸರ್ಗುಣದಿಂದ ಹುಟ್ಟಿದುದು ನಿಜ. ಕೊನೆಗೆ ತತ್ವನಿಷ್ಟೆಯಲ್ಲಿ, ನಿಗುಂಜದಲ್ಲಿ ಹರಿಪೂಣವಾಗಬೇಕು. ಭಕ್ತಿಯ ಉದರದಿಂದ ಜ್ಞಾನ ವ್ಯುದಳಿಯಬೇಕು. ಭಕ್ತಿಯ ಬಳ್ಳಿಗೆ ಜ್ಞಾನದ ಹೂ ಬರಬೇಕು.

ಈ ವಿವರಗಳನ್ನು ಬುಧ್ವದೇವ ಅರಿತಿದ್ದು. ಆತ ಮಾರು ಬಗೆಯ ನಿಷ್ಟ ಹೇಳಿದಾನೆ. ಮೊದಲು ವ್ಯಕ್ತಿಸಿಷ್ಟೆಯಿದ್ದರೂ ಅದರಿಂದ ತತ್ವನಿಷ್ಟೆ. ಒಮ್ಮೆಲೆ ತತ್ವನಿಷ್ಟೆಯುಂಟಾಗಿದ್ದರೂ ಸಂಘನಿಷ್ಟೆಯಾದರೂ ಹುಟ್ಟಬೇಕು. ಒಬ್ಬ ವ್ಯಕ್ತಿಯ ಬಗ್ಗೆ ಇದ್ದ ಅದರಭಾವ ಹದಿನ್ನೆಡು ವ್ಯಕ್ತಿಗಳ ಬಗೆಗೂ ಉಂಟಾಗಬೇಕು. ಸಂಫಳ ಬಗ್ಗೆ ಸಾಮುದಾಯಿಕ ಪ್ರೀತಿಯಿರದಿದ್ದರೆ

ಒಡಕು ಹುಟ್ಟೇತು, ಕಲಹವಾದಿತು. ವ್ಯಕ್ತಿಶರಣತೆ ಶೋಲಗಿಹೊಗಿ ಸಂಘಶರಣತೆ ತಲೆದೋರಬೇಕು. ಅನುಂತರ ಸಿದ್ಧಾಂತದ ನಿಸ್ಮೈ ನಿಮಾಂತ ವಾಗಬೇಕು. “ಬುಧಂ ಶರಣಂ ಗಚ್ಛಾಮಿ | ಸಂಘಂ ಶರಣಂ ಗಚ್ಛಾಮಿ | ಧರ್ಮಂ ಶರಣಂ ಗಚ್ಛಾಮಿ ||” ಮೂರು ಬಗೆಯ ಶರಣಾಗತಿಗಳವು. ಮೊದಲು ವ್ಯಕ್ತಿಯ ಬಗ್ಗೆ ಪ್ರೀತಿ, ಅನುಂತರ ಸಂಘದ ಬಗ್ಗೆ ಪ್ರೀತಿ. ಅದೇ ಇವೆರಡೂ ನಿಷ್ಪೇಗಳೂ ಹೊಲಾಯಮಾನವೇ. ಕೊನೆಗೆ ಸಿದ್ಧಾಂತ-ನಿಷ್ಪೇಖನ್ನಾದರೆ ಮಾತ್ರ, ಸಂಸ್ಥೆ ಉಳಿದೆತು. ಸ್ಥಾತ್ರಿಯ ರೂಪ ಸರುಣಾದಿಂದ ಹುಟ್ಟಿದರೂ ಸಹ ಅದು ನಿಗುಣದ ಸಮುದ್ರವನ್ನೇ ಸೇರಿ ಕೊಳ್ಳಬೇಕು. ನಿಗುಣದ ಅಭಾವದಿಂದ ಸರುಣ ಸದೋಷವಾಗುತ್ತದೆ. ನಿಗುಣದ ಮರ್ಯಾದೆ ಸರುಣವನ್ನು ಸಮರ್ಪಿಸುತ್ತದೆ. ಅದಕ್ಕಾಗಿ ನಿಗುಣಕ್ಕೆ ಸರುಣ ಆಭಾರಿಯಾಗಿದೆ.

ಹಿಂಡೂ, ಕೈಸ್ತ, ಇನ್ನಾಂ ಮುಂತಾದ ಎಲ್ಲಾ ಧರ್ಮಗಳಲ್ಲಿ ಮೂರ್ತಿ ಪೂಜೆ ಯಾವುದಾದರೊಂದು ರೀತಿಯಲ್ಲಿ ಉಂಟು. ಹಿಂಡೂ ಧರ್ಮದಲ್ಲಿ ಮೂರ್ತಿಪೂಜೆ ಕೆಳಗಿನ ಮೆಟ್ಟಲಿನದೆಂಬ ಭಾವನೆಯಿದ್ದರೂ ಕೂಡ ಅದು ಮಾನ್ಯವಾದುದು. ಮೂರ್ತಿಪೂಜೆಯ ಮಹತ್ತು ದೊಡ್ಡದು. ನಿಗುಣದ ಮರ್ಯಾದೆಯಿಲು ಮತನಕ್ಕೂ ಮೂರ್ತಿಪೂಜೆ ನಿದೋಷವಾಗಿತ್ತು. ತಿಂದಿರುವ ಮರ್ಯಾದೆಯ ತಪ್ಪತ್ತಿಲೂ ಸರುಣ ಸದೋಷವಾಯಿತು. ಮೂರು ಧರ್ಮಗಳೂ ಸರುಣ, ನಿಗುಣದ ಮರ್ಯಾದೆಯ ಅಭಾವದಿಂದ ಅವನತಿ ಸ್ಥಿತಿಗೆ ಬಂದಿವೆ. ಯಜ್ಞ, ಯಾಗಾದಿಗಳಲ್ಲಿ ಪ್ರಾಣಿಹತ್ಯೆ ನಡೆಯ ಶೋದಗಿತು. ಇವೊತ್ತೂ ಶಕ್ತಿಗೆ ಬಲ ಕೊಡುವ ಪದ್ಧತಿಯಂಟು. ಇದು ಮೂರ್ತಿಪೂಜೆಯ ಅತ್ಯಾಚಾರ. ಮರ್ಯಾದೆಯನ್ನು ಬಿಟ್ಟು ನೂರ್ತಿ ಪೂಜೆ ಮೇರೆ ಮಿಾರಿ ನಡೆಯಿತು. ನಿಗುಣ ನಿಷ್ಪೇಖನ್ನಾದರೆ ಈ ಉಪಟಳವಿರದು.

**೫೫. ಎರಡೂ ಪರಸ್ಪರ ಪೂರಕ : ರಾಖಾಯಣದ ದೃಷ್ಟಾಂತ ಸರುಣ ಸುಲಭ, ಸುರಕ್ಷಿತ. ಅದರೂ ಅದಕ್ಕೆ ನಿಗುಣದ ಆವಶ್ಯಕತೆಯಂಟು. ಸರುಣ ಬೆಳೆದು ಬಳ್ಳಿಯಾಗಿ ಅದಕ್ಕೆ ನಿಗುಣದ**

ತತ್ತ್ವನಿಷ್ಠೆಯ ಹೂ ಬಿಡಬೇಕು. ನಿಗುಂಣ ಸಗುಣಗಳಿರುತ್ತಾ ಪರಸ್ಪರ ಪೂರ್ಕಃಗಳು, ಪರಸ್ಪರ ವಿರುದ್ಧವಲ್ಲ. ಸಗುಣದಿಂದ ನಿಗುಂಣಕ್ಕೆ ಹೆಚ್ಚಿ ಹಾಕಬೇಕು. ಮನಸ್ಸಿನ ಸೂಕ್ಷ್ಮಕೋಶಿಯನ್ನು ತೆಗೆದುಹಾಕುವುದಕಾವೃಗಿ ನಿಗುಂಣಕ್ಕೂ ಸಗುಣದ ಆದ್ವರ್ತತೆ ಬೇಕು. ಒಂದರಿಂದ ಇನ್ನೊಂದಕ್ಕೆ ಕೊಳಬೆಯಂಟು. ರಾಮಾಯಣದಲ್ಲಿ ಈ ಎರಡು ಬಗೆಯ ಭಕ್ತಿಯನ್ನು ಕುರಿತು ಬಲು ಸುಂದರವಾಗಿ ಹೇಳಿದೆ. ಅದರ ವರ್ಣನೆಯಿರುವುದು ಆಯೋಧ್ಯಾಕಾಂಡದಲ್ಲಿ. ರಾಮಾಯಣದಲ್ಲಿಲ್ಲ ಈ ಎರಡು ರೀತಿಯ ಭಕ್ತಿಗಳ ವಿಸ್ತರಣವೇ ಕಂಡುಬರುತ್ತದೆ. ಭರತನ ಭಕ್ತಿಯದು ಮೊದಲನೆಯ ರೀತಿ. ಲಕ್ಷ್ಮಣ ಭಕ್ತಿಯದು ಎರಡನೆಯ ರೀತಿ. ಸಗುಣ ಭಕ್ತಿ, ನಿಗುಂಣ ಭಕ್ತಿಗಳ ಸ್ವರೂಪ ಈ ನಿದರ್ಶನಗಳಿಂದ ಕಂಡು ಬಂದಿರುತ್ತು.

ರಾಮ ಕಾಡಿಗೆ ಹೊರಟು ನಿಂತಾಗ ಲಕ್ಷ್ಮಣನನ್ನು ಜೊತೆಗೆ ಕರೆದೊಯ್ದಲು ಸಿದ್ಧನಿರಲಿಲ್ಲ. ಆತನನ್ನು ಜೊತೆಗೆ ಕರೆದೊಯ್ದಲು ಯಾವ ಕಾರಣವೂ ಇಲ್ಲವೆಂದು ರಾಮನಿಗನಿಸಿತು. ಆತ ಲಕ್ಷ್ಮಣನಿಗೆಂದ — “ಲಕ್ಷ್ಮಣಾ, ನಾನು ಕಾಡಿಗೆ ಹೋಗುತ್ತೇನೆ. ತಂದೆಯ ಆಜ್ಞೆಯಾಗಿದೆ. ನೀನು ಮನೆಯಲ್ಲೇ ಇರು. ನನ್ನೊಂದಿಗೆ ಬಂದು ಮೊದಲೇ ದುಃಖ ದಲ್ಲಿರುವ ತಂದೆತಾಯಿಗಳಿಗೆ ಇನ್ನಾಗೂ ವ್ಯಾಸನವನ್ನುಂಟುಮಾಡಬೇಡ. ತಂದೆತಾಯಿಗಳನ್ನೂ ಪ್ರಜೀಗಳನ್ನೂ ಸೇವಿಸು. ಅವರ ಹತ್ತಿರ ನೀನಿದ್ದಲ್ಲಿ ನನಗಾವ ಚಿಂತಿಯೂ ಬಾರದು. ನನ್ನ ಪ್ರತಿನಿಧಿಯಾಗಿ ನೀನಿಲ್ಲಿರು. ಪ್ರಜೀಗಳ ಪಾಲನೆ ಮಾಡು. ನಾನು ಕಾಡಿನಲ್ಲಿ ಎಂದರೆ ಸಂಕಟಗಳ ಮಧ್ಯದಲ್ಲಿ ಪ್ರವೇಶಿಸುತ್ತಿಲ್ಲ. ಇಮಿಫಿಗಳ ಆಶ್ರಮಕ್ಕೆ ಹೋಗುತ್ತೀದೇನೆ.” ಈ ಬಗೆಯಾಗಿ ಲಕ್ಷ್ಮಣನಿಗೆ ರಾಮ ನಮೋಧಾನ ಹೇಳಿದ. ಆದರೆ ಲಕ್ಷ್ಮಣ ರಾಮನ ಎಲ್ಲ ಹೇಳಿಕೆಗಳನ್ನೂ ಒಂದೇ ಏಟಿಗೇ ಒಂದೇ ಶಬ್ದದಿಂದ ಆಳಿಸಿಬಿಟ್ಟು. ಒಂದು ಹೊಡಿತೆ, ಎರಡು ತುಂಡು ಮಾಡಿಬಿಟ್ಟು. ಆ ಚಿತ್ರ ವನ್ನು ತುಂಬಾ ಸುಂದರವಾಗಿ ರಚಿಸಿದಾರೆ ತುಲಸೀದಾಸರು. ಲಕ್ಷ್ಮಣ ಹೇಳಿದ: “ಒಳ್ಳೆ ನಿಗಮ ನೀತಿಗಳನ್ನು ನೀವು ನನಗೆ ಹೇಳಿಕೊಡುತ್ತಿದೀರಿ. ವಾಸ್ತವವಾಗಿ ಈ ನೀತಿಗಳನ್ನು ನಾನು ಪಾಲಿಸಬೇಕು. ಆದರೆ ಈ

ರಾಜನೀತಿಯ ಭಾರವನ್ನು ನಾನು ತಡೆದುಕೊಳ್ಳಲಾರೆ. ನಿಮ್ಮ ಪ್ರತಿನಿಧಿಯಾಗಲು ಅಗತ್ಯವಾದ ಶಕ್ತಿ ನಷ್ಟಲಿಲ್ಲ. ನಾನಿನ್ನೂ ಮನು. ಮೇರು-ಮಂದರದ ಭಾರವನ್ನು ಹಂಸಪಟ್ಟಿ ಹೊರಬಲ್ಲದೆ? ರಾಮಚಂದ್ರ, ನಿಷ್ಠ ಪೀಠಿಯಂದ ಬೆಳೆದವನು ನಾನು. ನಿಮ್ಮ ಆ ರಾಜನೀತಿಯನ್ನು ಇನ್ನೂರಿಗಾದರೂ ಹೇಳಿ. ನಾನು ಇನ್ನೂ ಹುಡುಗ" \* ಎಂದು ಹೇಳಿ ಲಕ್ಷ್ಮಣ ಆ ವಿಷಯವನ್ನೆಲ್ಲ ಒಮ್ಮೆಲೇ ನಿಲ್ಲಿಸಿಬಿಟ್ಟು.

ನೀರನ್ನು ಬಿಟ್ಟು ಬದುಕಲಾರದು ಏಂನು. ಲಕ್ಷ್ಮಣನಂದೂ ಹಾಗೇ. ರಾಮನನ್ನು ಬಿಟ್ಟು ದೂರವರಲು ಆತ ಸಮರ್ಥನಾಗಿಲ್ಲ. ಆತನ ಹೋಮ ದೋಮದಲ್ಲಿ ಸಹಾನುಭೂತಿ ತುಂಬಿತ್ತು. ರಾಮ ನಿದ್ರಿಸಿದಾಗ ತಾನು ಜಾಗರಣಿ ವಾಡಬೇಕು, ಅವನ ಸೇವೆ ಮಾಡಬೇಕು — ಅದರಲ್ಲೇ ಸಂಶೋಧ ಲಕ್ಷ್ಮಣನಿಗೆ. ನಮ್ಮ ಕಣ್ಣಿಗೆ ಯಾರಾದರೂ ಕಲ್ಲು ಬೀಸಿದರೆ ಕ್ಯೆ ಮುಂದಾಗಿ ತಾನು ಅದರ ಏಟು ತಿನ್ನುತ್ತದೆ. ಲಕ್ಷ್ಮಣ ಹೀಗೆ ರಾಮನ ಕ್ಯೆಯಾಗಿದ್ದ. ರಾಮನಿಗೆ ಬೀಳುವ ಏಟನ್ನು ಮೊದಲು ಲಕ್ಷ್ಮಣನೇ ಎದುರಿಸುತ್ತಿದ್ದ. ಲಕ್ಷ್ಮಣನಿಗೆ ತುಲಸೀದಾಸರು ಒಂದು ಸುಂದರ ದೃಷ್ಟಾಂತ ಕೊಟ್ಟಿದ್ದಾರೆ. ಮೇಲೆ ಹಾರಾಡುತ್ತಿರುತ್ತದೆ ಬಾವುಟ ಎಲ್ಲ ಹಾಡುಗಳೂ ಆ ಬಾವುಟವನ್ನು ಕುರಿತು, ಅದರ ಬಣ್ಣ, ಅದರ ಆಕಾಶಗಳನ್ನು ಕುರಿತು. ಅದನ್ನು ಹಿಡಿದು ಸೆಟಿದು ನೀಂತಿರುವ ಆ ಕೊಲು—ಯಾರು ನೈನೆದಾರು ಅದನ್ನು? ಹಾರುತಲಿದ್ದ ರಾಮನ ಯಶೋದ್ರಜ್ಯಕ್ಕೆ ಲಕ್ಷ್ಮಣ ದಂಡದಂತೆ ಆಧಾರವಾಗಿ ನೀಂತಿದ್ದ. ನೆಟ್ಟಿಗೆ ನಿಡು ನೀಂತಿದ್ದ. ದಂಡ ಮಣಿಯದು. ಅದರಂತೆ ರಾಮನ ಯಶಸ್ಸು ಮೇರೆಯಲೆಂದು ಲಕ್ಷ್ಮಣ ಎಂದೂ ಮಣಿಯಲ್ಲ. ಕೀರ್ತಿ ಯಾರದು? ರಾಮನಡೆ! ಜಗತ್ತಿಗೆ ಕಾಣುವುದು ಬಾವುಟ, ದಂಡವಲ್ಲ. ಕಳಿಶ ಕಾಣುತ್ತದೆ, ತಳಹೆದಿಯಲ್ಲ. ರಾಮನ ಕೀರ್ತಿ ಮೇರೆಯುತ್ತಲೇ ಇದೆ. ಲಕ್ಷ್ಮಣನ ಸುಳವೇ ಇಲ್ಲ. ಹೆದಿನಾಲ್ಪು ವರ್ಷಗಳ ಕಾಲ ಮಣಿಯಲ್ಲ ಈ ದಂಡ.

\* ದೀನಿ ಮೋಹಿಸಿವ ನೀಕ ಗುಂಪಾಯಿ! | ಲಾಗಿ ಅಗಮ ಅವನೀ ಶದರಾಜ! |

ನರವರಧಿರ ಧರಮ-ಧುರ-ಧಾರಿ! | ನಿಗಮಣಿತಕೇ ಹೇ ಅಧಿಕಾರಿ! ||

ಮೈ ಸಿಸ ಪ್ರಭು-ಸನೇಹ-ಪ್ರತಿಪಾಲಾ! | ಮಂದರ ಮೇರು ಕ ಲೋಹಿ ಮರಾಳಾ! |

ತಾನು ಸ್ಪಿತಿಗಳಿಂದ ರಾಮನ ಕೀರ್ತಿದ್ವಾರಾವನ್ನು ಮೇರಿಸಿದ. ತೀರ್ಥ ಕಷ್ಟದ ಕೆಲಸಗಳನ್ನು ಸಹ ಲಕ್ಷ್ಮಿಣಿನಿಂದೇ ಮಾಡಿಸಿಕೊಂಡ ರಾಮ. ಸೀತೆಯನ್ನು ಕಾಡಿಗಟ್ಟಿವ ಕೆಲಸವೂ ಅವನ ಮೇಲೇ ಬಿತ್ತು. ಬಡವಾಯಿ ಲಕ್ಷ್ಮಿಣಿ ಅಶ್ರುಗೆಯನ್ನು ಕಳುಹಿಸಿ ಬಂದ. ಆತನಿಗೆ ಅಸ್ತಿತ್ವವೆನ್ನು ವುದೇ ಉಳಿಯಲ್ಲ. ಆತ ರಾಮನ ಕಣ್ಣಿನಂತದ್ದು, ಕೈಗಳಂತದ್ದು, ಮನಸ್ಸಿನಂತದ್ದು. ಸಮುದ್ರದಲ್ಲಿ ಹೋಳಿ ಏಲನವಾಗುವಂತೆ ಲಕ್ಷ್ಮಿಣಿನ ನೇವೆ ರಾಮನಲ್ಲಿ ಏಲನವಾಗಿತ್ತು. ಆತ ರಾಮನ ನೇರಳಿನಂತಾಗಿದ್ದು. ಲಕ್ಷ್ಮಿಣಿನಂದು ಸಗುಣ ಭಕ್ತಿ.

ಭರತನಂದು ನಿರ್ಗಣ ಭಕ್ತಿ. ತುಲಸೀದಾಸರು ಅವನನ್ನು ಜೆನ್ನಾಗಿ ಚಿತ್ರಿಸಿದಾರೆ. ರಾಮ ವನಕ್ಕೆ ಹೋದಾಗ ಭರತ ಅಯೋಧ್ಯೆಯಲ್ಲಿರಲ್ಲ. ಆತ ಅಲ್ಲಿಗೆ ಬಂದಾಗ ದಶರಥ ಕಾಲವಾಗಿದ್ದು. ನೀನೇ ರಾಜ್ಯಭಾರ ವಹಿಸು ಎಂದು ವಶಿಷ್ಠ ಗುರು ಭರತನಿಗೆ ಹೇಳಿದರು. ಭರತನಾದದೋ ನಾನು ರಾಮನನ್ನು ಕಾಣಲೇಬೇಕು” ಎಂದು ಹಟ್ಟಿ ಹಿಡಿದ. ರಾಮನ ಭೇಟಿಗಾಗಿ ಅವನ ಜೀವ ತಳಮಳಿಸುತ್ತಿತ್ತು. ಆದರೂ ರಾಜ್ಯದ ವ್ಯವಸ್ಥೆಗಾಗಿ ಆತ ಎಚ್ಚರಿಕೆ ವಹಿಸಿದ. ಇದು ರಾಮನ ರಾಜ್ಯ. ಅದರ ವ್ಯವಸ್ಥೆ ನೋಡಿಕೊಳ್ಳಲ್ಪಡಿದರೆ ರಾಮನ ಕೆಲವನ್ನೇ ನೋಡಿಕೊಂಡ ಹಾಗೆ. ಅದು ಭರತನ ವಿಚಾರ. ಸಂಪತ್ತಿಲ್ಲವೂ ಸಾಮಾನ್ಯವುದು. ಅದರ ವ್ಯವಸ್ಥೆ ನೋಡಿಕೊಳ್ಳಲ್ಪಡು ಮಾತ್ರ ನನ್ನ ಕರ್ತವ್ಯವೇಂದು ಆತ ತಿಳಿದು ಕೊಂಡೆ. ಲಕ್ಷ್ಮಿಣಿನಂತೆ ರಾಜ್ಯಭಾರದಿಂದ ದೂರವಾಗುವುದು ಭರತನಿಗೆ ಸಾಧ್ಯವಿರಲ್ಲ. ಆತನ ಸ್ಥಿತಿಯಿದ್ದು ಹಾಗೆ. ರಾಮನ ಒಗ್ಗೆ ಭಕ್ತಿ ಎಂದರೆ ರಾಮನ ಕೆಲಸ ಮಾಡುವುದು; ಇಲ್ಲವಾದರೆ ಅಂಥ ಭಕ್ತಿಯಿಂದ ಏನು ಪ್ರಯೋಜನ? ಎಲ್ಲಾ ವ್ಯವಸ್ಥೆಗಾಡಿ ರಾಮನ ಭೇಟಿಗಾಗಿ ಭರತ ವನಕ್ಕೆ ಬಂದಿದಾನೆ. “ರಾಮ, ನಿನ್ನ ರಾಜ್ಯವಿದು. ನೀನು .....” ಎಂದು ಆತ ಹೇಳುತ್ತಿದ್ದ ಹಾಗೆ ರಾಮ “ಭರತ, ನೀನೇ ರಾಜ್ಯ ನಡೆಸು” ಎನ್ನುತ್ತಾನೆ. ಭರತ ಸಂಕೊಚನಿಂದ ಎದ್ದುನೀಂತು ಹೇಳುತ್ತಾನೆ: “ನಿನ್ನ ಅಪ್ಪಣಿ ಹೇಗೋ ಹಾಗೆ.” ರಾಮ ಹೇಳಿದುದೇ ಆತನಿಗೆ ಪ್ರಮಾಣ. ಎಲ್ಲವನ್ನೂ ಆಗ ರಾಮನಿಗೆ ಒಪ್ಪಿಸಿದ. ಹಿಂದಿರುಗಿ ಬಂದು ರಾಜ್ಯಭಾರ

ವಹಿಸಿಕೊಂಡ. ಆದರೂ ಸಾಪುರಸ್ಯ ನೋಡಿ. ಆತ ಇದ್ದು ದು ಅಯೋಧ್ಯೆಯಿಂದ ಎರಡು ಮೈಲು ದೂರದಲ್ಲಿ. ತಪಸ್ಸು ಮಾಡುತ್ತ ತಪಸ್ಸಿಯಾಗಿದ್ದರೂ ರಾಜ್ಯಭಾರ ನೋಡಿಕೊಂಡ. ಕಡೆಗೆ ಭರತನನ್ನು ರಾಮ ಕಂಡಾಗ ವನಕ್ಕೆ ಹೋಗಿ ಬಂದ ನಿಜವಾದ ತಪಸ್ಸು ಯಾರೆಂಬುದನ್ನು ಕಂಡುಹಿಡಿಯುವುದು ಕಷ್ಟವಾಗಿತ್ತು. ಇಬ್ಬರ ಮುಖ ಲಕ್ಷ್ಯಣಗಳ ರೀತಿ ಒಂದೇ ವಯಸ್ಸಿನಲ್ಲಿ ಮಾತ್ರ ಸ್ವಲ್ಪ ಬದಲಾವಣೆ. ಮುಖದ ಮೇಲಿನ ತಪಸ್ಸಿನ ಕಳೆಯೂ ಒಂದೇ ತರದ್ದು. ಇವರಿಬ್ಬರಲ್ಲಿ ರಾಮ ಯಾರು, ಭರತ ಯಾರು? ಹೇಳುವುದು ಕಷ್ಟವೇ. ಇಂಥಿಂದು ಚಿತ್ರವನ್ನು ಯಾರಾದರೂ ಬರೆದರೆ ಅದೊಂದು ಆತ ಪಾವನ ಚಿತ್ರನಾಡಿತು. ಹೇಗೆ ಭರತ ದೇಹದಿಂದ ರಾಮನಿಗೆ ದೂರವಾಗಿದ್ದರೂ ಮನಸ್ಸಿನಿಂದ ಕ್ಷಣಾಲವೂ ದೂರವಾಗಿಲ್ಲ. ಒಂದು ಕಡೆ ರಾಜ್ಯವನ್ನು ನಡೆಸುತ್ತಿದ್ದರೂ ಆತ ಮನಸ್ಸಿನಿಂದ ರಾಮನ ಹತ್ತಿರ ಇದ್ದ. ನಿಗುಣದಲ್ಲಿ ಸಂಖಾರಕ್ಕಿ ಪೂರ್ಣವಾಗಿ ತುಂಬಿರುತ್ತದೆ. ಅಲ್ಲಿ ಹೇಗೆ ವಿಯೋಗದ ಮಾತು ಆಡುವುದು? ಅಂತೆಯೇ ಭರತನಿಗೆ ಅದು ವಿಯೋಗವೇನಿಲ್ಲ. ಆತ ದೇವರ ಕೆಲಸದಲ್ಲಿ ಹೊಡಗಿಕೊಂಡಿದ್ದು.

‘ರಾಮನ ನಾಮ, ರಾಮನ ಭಕ್ತಿ, ರಾಮನ ಉಪಾಸನೆ ಎಂಬ ಮಾತು ನಮಗೇನೂ ಅರ್ಥವಾಗಿದ್ದು; ನಾವು ದೇವರ ಕೆಲಸ ಮಾಡೋಣ’ ಎಂದು ಇಂದಿನ ಯುವಕರು ಹೇಳುತ್ತಾರೆ. ದೇವರ ಕೆಲಸ ಮಾಡುವ ರೀತಿಯನ್ನು ಭರತ ಹೋರಿಸಿಕೊಡುತ್ತಿದ್ದಾನೆ. ಕೆಲಸದಲ್ಲಿ ಹೊಡಗಿಕೊಂಡು ಭರತ ವಿಯೋಗವನ್ನು ನುಂಗಿದಾನೆ. ದೇವರ ಕೆಲಸ ಮಾಡುವಾಗ ಆತನ ವಿಯೋಗದ ನೆನಪು ಸಹ ಬರದಿರುವುದು ಬೇರೆ. ದೇವರ ಪರಿಚಯವೇ ಇಲ್ಲದವನ ಮಾತು ಬೇರೆ. ದೇವರ ಕೆಲಸ ಮಾಡುತ್ತ ಸಂಯಮಪೂರ್ಣವಾದ ಬಾಳು ನಡೆಸುವುದು ತುಂಬ ದುರ್ಭ. ನಿಗುಣ ಕಾರ್ಯ ಮಾಡುತ್ತಿರುವುದು ಭರತನ ವೃತ್ತಿಯಾಗಿದ್ದರೂ ಆದಕ್ಕೆ ಸಂಗುಳದ ಆಧಾರ ತಪ್ಪಿಲ್ಲ. ‘ರಾಮಾ, ನಮ್ಮ ಮಾತು ನನಗೆ ಶಿರೋಧಾರ್ಯ. ನಿನ್ನ ಹೇಳುವುದರಲ್ಲಿ ನನಗಾವ ಸಂಶಯವೂ ಇಲ್ಲ’ ಎಂದು ಹೇಳಿ ಭರತ ಹೊರಟು ನಿಂತರೂ ಸಹ ಮತ್ತೆ ಹಿಂದಿರುಗಿ ‘ರಾಮಚಂದ್ರಾ, ನನಗೆ

ಸಮಾಧಾನವಾಗುವುದಿಲ್ಲ. ಏನೋ ಕಳವಳ' ಎಂದ. ರಾಮು ಆದನ್ನು ಗುರುತಿಸಿದ. 'ಹಾಗಾದರೆ ಈ ಪಾದುಕೆ ತೆಗೆದುಕೊ' ಎಂದ. ಕಡೆಯಲ್ಲಾ ಸಗುಣದ ಬಗ್ಗೆ ಆದರ ಉಳಿಯಿತು. ಕೊನೆಗೆ ನಿಗುಣ ವನ್ನು ಸಗುಣ ಕರಗಿಸಿತು. ಲಕ್ಷ್ಮಣನಿಗೆ ಆ ಪಾದುಕೆಗಳಿಂದ ತೃಪ್ತಿ ಯಾಗುವಂತಿರಲ್ಲ. ಆತನ ದೃಷ್ಟಿಯಲ್ಲಿ ಆದು ಹಾಲಿನ ಆಸೆಯನ್ನು ಮಜ್ಜಿಗೆಯಂದ ಪೂರ್ವೀಸಿಕೊಂಡ ಹಾಗಾಗುತ್ತಿತ್ತು. ಭರತನ ಭೂಮಿಕೆ ಬೇರೆ ರೀತಿ. ಹೊರಗಡೆ ದೂರವಾಗಿದ್ದ ಕೊಂಡು ಆತ ಕರ್ಮ ಮಾಡು ಶ್ರದ್ಧರೂ ಮನಸ್ಸಿನಿಂದ ರಾಮನುಯವಾಗಿದ್ದ. ಕರ್ತವ್ಯ ಮಾಡುವುದರಲ್ಲಿ ರಾಮಭಕ್ತಿಯನ್ನು ಕಾಣುತ್ತಿದ್ದರೂ ಆತನ್ನೂ ಪಾದುಕೆ ಅಗತ್ಯ ಎನಿಸಿತು. ಪಾದುಕೆಗಳಲ್ಲದೆ ರಾಜ್ಯಮಾಡಲಾರದಾದ. ಆ ಪಾದುಕೆಗಳ ಆಜ್ಞೆಯೆಂದು ಆತ ಕರ್ತವ್ಯ ಮಾಡಿಕೊಡಿದ. ಲಕ್ಷ್ಮಣ ರಾಮನ ಭಕ್ತ. ಹಾಗೇ ಭರತನೂ ಭಕ್ತ. ಹೋರಿಕೆಗೆ ಇಬ್ಬರ ಭೂಮಿಕೆಗಳೂ ಬೇರೆ ಬೇರೆ. ಭರತ ಕರ್ತವ್ಯ ನಿಷ್ಟ, ತತ್ತ್ವನಿಷ್ಟ. ಆದರೂ ಅವನ ತತ್ಪರಿಷ್ಟ ಪಾದುಕೆಗಳ ಆಶ್ರಯ ನಡೆಯಬೇಕಾಯಿತು.

#### ೪೪. ಎರಡೂ ಪರಸ್ಪರ ಪೂರಕ: ಕೃಷ್ಣ ಚರಿತಯ ದೃಷ್ಟಾಂತ

ಹರಿಭಕ್ತಿಯ ಆದ್ರತೆ ಅಗತ್ಯ. ಅಂತೆಯೇ ಅಜುಣನಿಗೂ ಕಾಡಬುಗಂತೆ 'ಮಯಾಸಕ್ತ ಮನಾಃ ಪಾಧ' – ಅಜುಣನಾ ನನ್ನಲ್ಲಿ ಆಸಕ್ತಿ ನಾಗಿರು, ನನ್ನಲ್ಲಿ ಶ್ರದ್ಧೆಯನ್ನಿಡು. ಆನಂತರ ಕರ್ಮ ಮಾಡು – ಎಂದು ಮತ್ತೆ ಮತ್ತೆ ಹೇಳಿದಾನೆ. ಯಾವ ಭಗವದ್ವಿತೀಗೆ ಆಸಕ್ತಿ ಎಂಬ ಶಬ್ದವೇ ರುಚಿಸದೋ, ಹೋಕಿಯದೋ; ಯಾವ ಗೀತಿಯಲ್ಲಿ ಅನಾಸಕ್ತನಾಗಿ ಕರ್ಮ ಮಾಡು, ರಾಗದ್ವೀಷ ಬಿಟ್ಟು ಕರ್ಮಮಾಡು, ನಿರಪೇಕ್ಷ ಕರ್ಮ ಮಾಡು ಎಂದು ಮತ್ತೆ ಮತ್ತೆ ಹೇಳಿದ್ದೋ; ಎಲ್ಲಿ ಅನಾಸಕ್ತಿ-ನಿಃಸಂಗಗಳ ಪಲ್ಲವಿ ಮತ್ತೆ ಮತ್ತೆ ಕೇಳಿಬರುತ್ತದೆಯೋ ಅದೇ ಭಗವದ್ವಿತೀ ಹೇಳುತ್ತದೆ: 'ಅಜುಣಾ, ನನ್ನ ಆಸಕ್ತಿಯನ್ನಿಷ್ಟುಕೊ.' ಆದರೆ ಭಗವಂತನ ಆಸಕ್ತಿಯೆಂದರೆ ಅತಿ ಉಚ್ಛ್ರಾ ವಸ್ತುವೆಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಅದೇನು ಪಾಧಿವ ವಸ್ತುಗಳ ಆಸಕ್ತಿಯೇ? ನಿಗುಣ ಸಗುಣಗಳು

ಪರಸ್ಪರ ಬೇರೆತುಕೊಂಡಿವೆ. ನಿಗುಂಡದ ಆಧಾರವನ್ನು ಸಗುಣ ಪೂಜ್ಯ  
ವಾಗಿ ಕಡಿಮಹಾಕಳಾರದು. ಸಗುಣದ ಆದ್ರಾತೆ ನಿಗುಂಡಕ್ಕೆ ಬೇಕೇ  
ಬೇಕು. ಸದಾ ಕರ್ತವ್ಯಕರ್ಮನಿರತನು ಕರ್ಮರೂಪದ ಪೂಜೆಯಲ್ಲೇ  
ತೋಡಿದ ಹಾಗೆ. ಆ ಪೂಜೆಯ ಜೊತೆಯಲ್ಲೇ ಆದ್ರಾತೆಯೂ ಬೇಕು.  
‘ಮಾಮನುಸ್ತರ ಯುಧ್ಯಿಷ್ಠಿ’—ನನ್ನ ನೆನಪಿಟ್ಟುಕೊಂಡು ಯುಧ್ಯಮಾಡು.  
ಕರ್ಮವೂ ಸ್ವಯಂ ಪೂಜೆಯೆ. ಆದರೂ ಅಂತರಂಗದ ಭಾವ ಜಿವಂತ  
ವಾಗಿರಬೇಕು. ಕೆಲವು ಹೂ ತಲೆಯ ಮೇಲಿಟ್ಟಿರೆ ಪೂಜೆಯಾಗಲಿಲ್ಲ.  
ಅಲ್ಲಿ ಭಾವನೆ ಬೇಕು. ತಲೆಯ ಮೇಲಿ ಹೂ ಇಡುವುದು ಪೂಜೆಯಾಗಿಲ್ಲ  
ರಿತಿ, ಸತ್ಯಮರ್ದಿಂದ ಪೂಜೆ ಸಲ್ಲಿಸುವುದು ಇನ್ನೊಂದು ರಿತಿ. ಇವೆರಡ  
ರಳ್ಳೂ ಭಾವನೆಯ ಆದ್ರಾತೆ ಬೇಕೇ ಬೇಕು. ಹೂ ಏರಿಸಿದಾಗ ಭಾವವಿಲ್ಲ  
ದಿದ್ದರೆ ಕಲ್ಲಿನ ಮೇಲಿ ಆ ಹೂ ಏರಿಸಿದೆಂತಾಯಿತು. ಭಾವನೆ ಮುಖ್ಯ  
ವಸ್ತು. ಸಗುಣ ಮತ್ತು ನಿಗುಂಡ, ಕರ್ಮ ಮತ್ತು ಸ್ತ್ರೀತಿ, ಜ್ಞಾನ  
ಮತ್ತು ಭಕ್ತಿ, ಇವೆಲ್ಲವೂ ಏಕರೂಪ. ಇವೆಲ್ಲವುಗಳ ಕೊನೆಯ ಅನುಭವ  
ವೇಳಂದೇ.

ಉದ್ಧವ—ಆಜುನರ ಕರ್ತೆಯನ್ನೆ ನೋಡಿ. ರಾಮಾಯಣದಿಂದ  
ನಾನು ಮಹಾಭಾರತಕ್ಕೆ ಹಾರಿಬಿಟ್ಟೇ. ಹೀಗೆ ಹಾರಲು ನನಗೆ ಅಧಿಕಾರವೂ  
ಉಂಟು. ರಾಮ—ಕೃಷ್ಣ ಇಬ್ಬರೂ ಒಂದೇ. ಭರತ—ಲಕ್ಷ್ಮಿಽರಿದ್ದ ಹಾಗೆ  
ಉದ್ಧವ—ಆಜುನ. ಕೃಷ್ಣನಿರುವಲ್ಲಿಲ್ಲ ಉದ್ಧವನಿರಲೇಬೇಕು.  
ಕೃಷ್ಣನ ವಿಯೋಗ ಒಂದು ಕ್ಷಣಿವೂ ಅವನಿಗೆ ಸಹನವಾಗದು. ಆತ  
ಕೃಷ್ಣನ ಹತ್ತಿರ ಸದಾ ನೇನೆ ಸಲ್ಲಿಸುತ್ತಿರಬೇಕು. ಕೃಷ್ಣನಿಲಿವಾದರೆ  
ಜಗವೆಲ್ಲ ಅವನ ಪಾಲಿಗೆ ಶಾಸ್ಯ. ಆಜುನನೂ ಕೃಷ್ಣನ ಗೆಳಿಯ. ಆದರೆ  
ಆತ ಇರುವುದು ದೂರದ ದಿಲ್ಲಿಯಲ್ಲಿ. ಆಜುನ ಕೃಷ್ಣನ ಕೆಲಸ ಮಾಡು  
ವವನು. ಕೃಷ್ಣ ದ್ವಾರಕೆಯಲ್ಲಿದ್ದರೆ ಈತ ಹಸ್ತಿನಾಪುರದಲ್ಲಿ. ದೇಹ  
ತ್ಯಜಿಸಬೇಕಾದ ಆಗತ್ಯವೆನಿಸಿದಾಗ ಭಗವಂತ ಉದ್ಧವನಿಗೆಂದ—‘ಉದ್ಧವಾ,  
ನಾ ಹೊರಟಿ.’ ಆದಕ್ಕೆ ಉದ್ಧವ, ‘ನನ್ನನ್ನೊ ಸಂಗಡ ಈರೆದುಕೊಂಡು  
ಹೋಗುವುದಿಲ್ಲವೇ? ಕೂಡಿಯೇ ಹೋಗೋಣ’ ಎಂದ. ‘ನನಗಷ್ಟವಿಲ್ಲ.  
ಸೂರ್ಯ ತನ್ನ ತೇಜಸ್ಸನ್ನು ಅಗ್ನಿಯಲ್ಲಿಟ್ಟು ಹೋಗುತ್ತಾನೆ. ಹಾಗೇ ನನ್ನು

ಜ್ಯೋತಿಯನ್ನು ನಿನ್ನಲ್ಲಿಟ್ಟು ಹೊರಡುತ್ತೇನೆ' ಎಂದು ಭಗವಂತ ಕಡೆಯ ವ್ಯವಸ್ಥೆಮಾಡಿ ಉದ್ಘವನಿಗೆ ಬುದ್ಧಿ ಹೇಳಿ ಕಳುಹಿಸುತ್ತಾನೆ. ಮುಂದೆ ಉದ್ಘವನಿಗೆ ಭಗವಂತ ನಿಜಧಾಮಕ್ಕೆ ತೆರಳಿದುದು ಮೈತ್ರೀಯ ಶಿಷ್ಯ ಯಿಂದ ತಿಳಿಯುತ್ತದೆ. ಅಗ ಅವನ ಮನಸ್ಸಿನ ಮೇಲೆ ಕೊಂಚನ್ನ ಪರಿಣಾಮವಾಗಿದು.

ಗುರು ಸತ್ತ, ಶಿಷ್ಯ ಅತ್ಯ ಇಬ್ರದೂ ಚೋಧಿ ಸ್ವಧರ್ಮ ! \*

ಎಂಬ ಹಾಗಲ್ಲಿ ಇದು. ಇಲ್ಲಿ ವಿಯೋಗದ ಪ್ರಶ್ನೆಯೇ ಇಲ್ಲ. ಆತ ಬಾಳಿನ ಕೊನೆಯವರೆಗೂ ಸರ್ಗಣ ಉವಾಸನೆಯಲ್ಲಿ ತೊಡಗಿದ್ದು. ಪರಮಾತ್ಮನ ಸೆನ್ನಿಧಿಯಲ್ಲಿದ್ದ. ಈಗ ಆತನಿಗೆ ನಿಗುಣದಲ್ಲಿಯೂ ಆನಂದ ಪುಂಚಾಗತೊಡಗಿತು. ನಿಗುಣದ ಮೆಟ್ಟಲನ್ನು ಆತ ಏರಬೇಕಾಯಿತು. ಮುಂದೆ ಸರ್ಗಣ, ಆದರೂ ಅದರ ಹಿಂದೆ ನಿಗುಣ ಬರಲೇಬೇಕು. ಇಲ್ಲವಾದರೆ ಪೂರ್ಣತ್ವವಿಲ್ಲ.

ಅಜುರ್ನನದು ಇದಕ್ಕೆ ವಿರುದ್ಧ. ಕೃಷ್ಣ ಆತನಿಗೆ ಹೇಳಿದ ಕೆಲಸ ವೇನು? ತಾನು ದೇಹ ತ್ಯಜಿಸಿದನಂತರ ತನ್ನ ಸ್ತ್ರೀಯರನ್ನೆಲ್ಲ ರಕ್ಷಿಸುವುದು. ಅಜುರ್ನ ದಿಲ್ಲಿಯಿಂದ ಬಂದು ದ್ವಾರಕೆಯಲ್ಲಿದ್ದ ಶ್ರೀ ಕೃಷ್ಣನ ಸ್ತ್ರೀಯರನ್ನೆಲ್ಲ ಕರೆದುಕೊಂಡು ಹೊರಟ್. ದಾರಿಯಲ್ಲಿ ಹಿಸಾರದ ಬಳಿ ಪಂಜಾಬದಲ್ಲಿನ ಕಳ್ಳರು ಅವನನ್ನು ಸುಲಿದರು. ಆ ಕಾಲದ ಅತಿ ಪ್ರಸಿದ್ಧ ವೀರ, ಏಕಮಾತ್ರ, 'ನರ'ನೆಂಬ ಕೀರ್ತಿ ಪಡೆದವ, ಸೋಲನ್ನೇ ಅರಿಯದವ, ಅಂತೆಯೇ 'ಜಯ' ಎಂಬ ಹೆಸರಿನಿಂದ ಖ್ಯಾತನಾದವ, ಪುತ್ತೆಕ್ಕೆ ಶಂಕರನೊಂದಿಗೆ ಕಾದಿ ಅವನನ್ನು ಮಣಿಸಿದವ, ವಿರಾಧಿವೀರ, ಆ ಅಜುರ್ನ ಆಜಮಾರಿನ ಬಳಿ ಕಾಲ್ದೀಗೆದು ಒಡಿ ಉಳಿದುಕೊಂಡೆ. ಕೃಷ್ಣ ಹೊರಟುಹೊರುದರಿಂದ ಅವನ ಮನಸ್ಸಿನ ಮೇಲೆ ತುಂಬಾ ಪರಿಣಾಮ ವಾಗಿತ್ತು. ಅವನ ಜೀವನೇ ಹೊರಟುಹೊಗಿ ನಿಸ್ತಾರಣ ನಿಷ್ಠಾರಣ ಶರೀರ ಉಳಿದ ಹಾಗಿತ್ತು. ನಾರಾಂಶವಿಷ್ವೇ: ಸದಾ ಕರ್ಮವಿರತನಾದ, ಕೃಷ್ಣನಿಂದ ದೂರದಲ್ಲಿದ್ದ, ನಿಗುಣ ಉವಾಸಕ ಅಜುರ್ನನಿಗೂ ಕಡೆಗೆ

\* 'ಮರಕಾ ಗುರು, ರಜಕಾ ಜೀಲಾ ದೋಹಿಂಚಾ ಚೋಧವಾಯಾ ಗೇಲಾ ।'

ವಿಯೋಗವನ್ನು ಸಹಿಸಲಾಗಲಿಲ್ಲ. ಕಟ್ಟಕಡಿಗೆ ಅವನ ನಿಗುಂಣ ಭಾಷೆ ಬಿಟ್ಟಿತು. ಆತನ ಕರ್ಮವೆಲ್ಲ ಮುಗಿದಂತಾಯಿತು. ನಿಗುಂಣದ ಅಂತ್ಯದಲ್ಲಿ ಅವನಿಗೆ ಸಗುಣದ ಅನುಭವ ಬಂತು. ಹೀಗೆ ನಿಗುಂಣ ದೊಂದಿಗೆ ಸಗುಣ ಬೆರಿಯಬೇಕಾಗುತ್ತದೆ. ಸಗುಣದಲ್ಲಿ ನಿಗುಂಣ ಸೇರಿ ಬೇಕಾಗುತ್ತದೆ. ಒಂದರಿಂದ ಇನ್ನೊಂದಕ್ಕೆ ಪರಿಪೂರ್ಣತೆ ಪ್ರಾಪ್ತವಾಗುತ್ತದೆ.

### ಈ. ಸಗುಣ — ನಿಗುಂಣ ಏಕರೂಪ: ಸಾಘನುಭವ

ಅಂತೆಯೆ ಸಗುಣ ಉಪಾಸಕ, ನಿಗುಂಣ ಉಪಾಸಕರಲ್ಲಿರುವ ಅಂತರ ವೇನೆನೆಂಬುದನ್ನು ಹೇಳಿಹೊರಟಿರಿ ಭಾವೆ ಕುಂರಿತವಾಗುತ್ತದೆ. ಸಗುಣ, ನಿಗುಂಣಗಳೆರಡೂ ಕೊನೆಗೆ ಒಂದೇ ಕಡೆ ಸೇರುತ್ತವೆ. ಭಕ್ತಿಯ ರೂಪ ಮೊದಲು ಸಗುಣದಿಂದ ಹೊರಟಿರೂ ಕೊನೆಗೆ ನಿಗುಂಣವನ್ನೇ ಸೇರುತ್ತದೆ. ಹಿಂದೆ ವೈಕರ್ಮಾ ಸತ್ಯಾಗ್ರಹವನ್ನು ನೋಡಲು ನಾ ಹೋಗಿದ್ದೆ. ಮುಲಬಾರು ಶೀರದಲ್ಲಿ ಶಂಕರಾಚಾರ್ಯರ ಜನ್ಮಸ್ಥಳವಿದೆಯೆಂದು ಭೂಗೋಳದಲ್ಲಿ ಬಂದ ವಿಷಯ ನನಗೆ ನೆನಪಿತ್ತು. ನಾನು ಹೋಗುತ್ತಿದ್ದ ಉರಿನ ಹತ್ತಿರದಲ್ಲಿ ಭಗವಾನ್ ಶಂಕರಾಚಾರ್ಯರ ಉರು ‘ಕಾಲಡಿ’ ಇರಬಹುದೆಂದು ತಿಳಿದು, ಜೊತೆಗಿದ್ದ ಮುಲಯಾಳ ಗೃಹಸ್ಥರನ್ನು ಆ ಬಗ್ಗೆ ಕೇಳಿದೆ. ‘ಇಲ್ಲಿಂದ ಹತ್ತಿರದಲ್ಲಿ ಹನ್ನೆರಡು ಮೈಲು ದೂರ ಇದೆ ಆ ಉರು. ನೀವು ನೋಡಬೇಕೆ?’ ಎಂದ ರವರು. ಇಲ್ಲ ಎಂದೆ. ನಾ ಬಂದದ್ದು ಸತ್ಯಾಗ್ರಹಕ್ಕೆ ಹೋಗಲು. ದಾರಿಯಲ್ಲಿ ಬೇರೆ ಕಡೆ ಹೋಗುವುದು ನನಗೆ ಯೋಗ್ಯವೇನಿಸಲಿಲ್ಲ. ಆದುದ ರಿಂದ ಆಗ ನಾನು ಆ ಉರು ನೋಡಲು ಹೋಗಲಿಲ್ಲ. ಆದು ಸರಿ ಎಂದು ಈಗಲೂ ನನಗನಿಸುತ್ತದೆ. ಆದರೆ ಆಗ ರಾತ್ರಿ ಮುಲಗಿಕೊಂಡಾಗ ಆ ಕಾಲಡಿ ಗಾರುಮ, ಆ ಶಂಕರಾಚಾರ್ಯರ ಮೂರ್ತಿ ಕಟ್ಟಿನೆಡುರು ಕಟ್ಟುತ್ತಿತ್ತು. ನಿಡ್ದೆ ಬರುತ್ತಿರಲಿಲ್ಲ. ಆ ಅನುಭವ ನನಗೆ ಈಗಲೂ ಹೋಸದಾಗಿ ತೋರುತ್ತದೆ. ಶಂಕರಾಚಾರ್ಯರ ಜಾಳಾನದ ಆ ಪ್ರಭಾವ, ಅವರ ಆ ದಿನ್ನ ಅಡ್ಡೆತನಿಷ್ಟೆ, ಇದಿಂಗೆ ಪಸರಿಸಿರುವ ಜಗತ್ತನ್ನೆಲ್ಲ ಕ್ಷುದ್ರಗೋಳಿಸುವ ಅವರ ಆ ಅಲೋಕಿಕ — ಜ್ವಲಂತ ವೈರಾಗ್ಯ, ಅವರ ಗಂಭೀರ ಭಾವೆ, ಅವರಿಂದ

ನನಗಾದ ಅನಂತ ಉಪಕಾರ, ಈ ಎಲ್ಲ ಕೆಲ್ಲನೇ ನನ್ನ ಮನಸ್ಸಿನಲ್ಲಿ ತುಂಬುತ್ತಿದ್ದವು. ಈ ಭಾವನೆಗಳೆಲ್ಲ ರಾತ್ರಿಯಲ್ಲಿ ಪ್ರಕಟವಾಗುತ್ತಿದ್ದವು. ನಿಗುರ್ಜಣ ದಲ್ಲಿ ಸಂಗುಣ ಹೇಗೆ ತುಂಬಿಕೊಂಡಿದೆಯೆಂಬುದರ ಅನುಭವ ನನಗಾಗಿಬಂತು. ಪ್ರತ್ಯೇಕ ಭೇಟ್ಟಿಯಲ್ಲಿ ಇಷ್ಟು ಸ್ತ್ರೀತಿಯಿರದು. ವಿಶೇಷವಾಗಿ ಪತ್ರ ಬರೆಯನ ಅಭಿಪ್ರಾಯ ನಾಗಿಲ್ಲ. ಆದರೆ ಗೆಳಿಯನೊಬ್ಬಿನಿಗೆ ಪತ್ರ ಬರೆಯದಿದಾಗ್ನೆ ಒಳಗೊಳಿಗೇ ನೆನಪಾಗುತ್ತಿರುತ್ತದೆ. ಪತ್ರ ಬರೆಯ ದಿದ್ದರೂ ಮನಸ್ಸಿನಲ್ಲಿ ಸ್ವರಹಿತಿಯಿರುತ್ತದೆ. ಹೀಗೆ ನಿಗುರ್ಜಣದಲ್ಲೂ ಸಂಗುಣ ಗುಪ್ತವಾಗಿ ತುಂಬಿರುತ್ತದೆ. ಸಂಗುಣ, ನಿಗುರ್ಜಣಾಗಳಿರದೂ ಒಂದೇ ರೂಪದವು. ಪ್ರತ್ಯೇಕ ಮೂರ್ತಿಯೊಂದನ್ನು ಎತ್ತಿ ಕೊಂಡು ಪೂಜೆ ಮಾಡುವುದು, ಅಂತರಂಗದಲ್ಲಿ ಯಾವಾಗಲೂ ಜಗತ್ತು ಲಾಘಿದ ಚಂತನೆ ನಡೆದಿದ್ದರೂ ಹೋರಂಗಡೆ ಪೂಜೆ ಕಾಣಿಸದಿರುವುದು: ಈ ಎರಡು ವಿಚಾರ ಗಳಿಗೂ ಅಷ್ಟೇ ಬೆಲೆ, ಅಷ್ಟೇ ಯೋಗ್ಯತೆ.

## ೪೬. ಸಂಗುಣ - ನಿಗುರ್ಜಣ ಬರೀ ದೃಷ್ಟಿಭೇದ, ಅಂತೇ ಭಕ್ತೆ ಲಕ್ಷ್ಮಣವನನ್ನು ಜಪಿಸು

ಕೊನೆಗೆ ನಾನು ಹೇಳುವುದಿಷ್ಟೆ: ಸಂಗುಣ ಯಾವುದು, ನಿಗುರ್ಜಣ ಯಾವುದು ಎಂಬುದನ್ನು ನಿರಿರವಾಗಿ ಹೇಳುವುದೂ ಸುಲಭವಲ್ಲ. ಒಂದು ದೃಷ್ಟಿಯಿಂದ ಸಂಗುಣವಾದುದು ಇನ್ನೊಂದು ದೃಷ್ಟಿಯಿಂದ ನಿಗುರ್ಜಣವಾಗಿರಲೂ ಸಾಧ್ಯ. ಸಂಗುಣದ ಸೇವೆ ಮಾಡುವವರು ಒಂದು ಕೆಲ್ಲು ತೆಗೆದುಕೊಂಡು ಮಾಡುತ್ತಾರೆ. ಆ ಕೆಲ್ಲಿನಲ್ಲಿ ದೇವರನ್ನು ಕಲ್ಪಿಸಿಕೊಳ್ಳುತ್ತಾರೆ. ತಾಯಿಯಲ್ಲಿ, ಶರಣರಲ್ಲಿ, ಪ್ರತ್ಯೇಕ ಚೈತನ್ಯ ಪ್ರಕಟವಾಗಿದೆ. ಅಲ್ಲಿ ಜಾಳನ, ಸ್ತ್ರೀತಿ, ಆತ್ಮೀಯತೆ ಅರಳಿದೆ. ಅಲ್ಲಿ ಪರಮಾತ್ಮನೆಂದು ಅರಿತು ಪೂಜೆ ನಡೆಯಿದು. ಅವರ ಸೇವೆ ಮಾಡಬೇಕು. ಅಲ್ಲಿ ಸಂಗುಣ ಪರಮಾತ್ಮನನ್ನು ಕಾಣಬೇಕು. ಅದನ್ನು ಬಿಟ್ಟು ಕೆಲ್ಲಿನಲ್ಲಿ ದೇವರನ್ನು ಕಾಣಬೇಕು ನಿಗುರ್ಜಣದ ಪರಾಕಾಷ್ಟಿ. ತಂದೆ ತಾಯಿಗಳು, ನೆರಿಹೋರೆ, ಇವರಲ್ಲಿ ಸ್ತ್ರೀತಿ ಜಾಳನ ಖಂಪಕಾರಬುಧಿ ಕಾಣತ್ತದೆ. ಅಲ್ಲಿ ಈಶ್ವರನನ್ನು ಕಾಣಬುದು ಸುಲಭ.

ಕೆಲ್ಲಿನಲ್ಲಿ ಕಾಣುವುದು ಕೆಷ್ಟು. ನಮರ್ದೆಯ ಕೆಲ್ಲಿನ್ನು ದೇವರಿಂದು ತಿಳಿಯುತ್ತಾರೆ. ಅದು ನಿಗುಂಣ ಪೂಜೆಯಲ್ಲವೋ? ಹೀಗೂ ಅನಿಸುತ್ತದೆ ಒಮ್ಮೆನ್ನೊಮ್ಮೆ— ಕೆಲ್ಲಿನಲ್ಲಿ ದೇವರನ್ನು ಕಾಣದಿದ್ದರೆ ಇನ್ನೆಲ್ಲಿ ಕಾಣಬೇಕು? ದೇವರ ಮೂರ್ತಿಯಾಗಲು ಆ ಕಲ್ಲೇ ಯೋಗ್ಯ. ಅದು ನಿರ್ವಿಕಾರ, ಶಾಂತ. ಕತ್ತಲೆಯಿರಲಿ, ಬೆಳಕಿರಲಿ, ಚೆಳಿಯಿರಲಿ, ಆ ಕಲ್ಲು ಹಾಗೇ ಇರುತ್ತದೆ. ಇಂಥ ಈ ನಿರ್ವಿಕಾರ ಕಲ್ಲೇ ಪರಮಾತ್ಮನ ಮೂರ್ತಿ ಯಾಗಲು ಯೋಗ್ಯ. ತಂದೆ ತಾಯಿ, ನೇರಿಯೋರೆ, ಜನರು ಎಲ್ಲರೂ ವಿಕಾರಮಯರು. ಅವರಲ್ಲಿ ಅಲ್ಲ ಸ್ವಲ್ಪವಾದರೂ ವಿಕಾರವಿರದಿರಲಾರದು. ಅದುದರಿಂದ ಕಲ್ಲಿನ ಪೂಜೆಗಿಂತ ಅವರ ನೇನೆ ಮಾಡುವುದೇ ಒಂದು ದೃಷ್ಟಿಯಿಂದ ಕಷ್ಟನಾಧ್ಯ.

ಸಾರಾಂಶ— ಸಗುಣ ನಿಗುಂಣಗಳಿರುತ್ತಾ ಪರಸ್ಪರ ಪೂರಕ. ಸಗುಣ ಸುಲಭವಾದರೆ ನಿಗುಂಣ ಕೆರಿನ. ಹಾಗೆ ಸಗುಣವೂ ಕೆರಿನ, ನಿಗುಂಣವೂ ಸುಲಭ. ಏರಡಿಂದಲೂ ದೊರಿಯುವ ಧ್ಯೋಯವೊಂದೇ. ಪದನೀಯ ಅಧ್ಯಾತ್ಮದಲ್ಲಿ ಹೇಳಿದ ಹಾಗೆ ಇನ್ನುತ್ತಾಲ್ಲೂ ತಾಸು ಕರ್ಮ ಮಾಡಿಯೂ ಕೊಂಡವೂ ಕರ್ಮ ಮಾಡಿರುವ, ಇವುತ್ತಾಲ್ಲೂ ತಾಸು ಕಾಲವೂ ಕರ್ಮವನ್ನೇ ಮಾಡಿದಿದ್ದರೂ ಎಲ್ಲ ಕರ್ಮಗಳನ್ನು ಮಾಡುವ ಯೋಗಿಯೂ ಸಂನಾಯಿ ಯೂ ಏಕರೂಪಿಯಾಗಿರುವಂತೆಯೇ ಇಲ್ಲೂ. ಸಂನಾಯ ಶ್ರೀಷ್ಟವೋ, ಯೋಗ ಶ್ರೀಷ್ಟವೋ ಎಂಬ ಪ್ರಶ್ನೆಗೆ ಉತ್ತರ ಕೊಡುವಾಗ ಭಗವಂತನಿಗೆ ಯೋಚನೆಯುಂಟಾದಂತೆಯೇ ಇಲ್ಲೂ ಆಯಿತು. ಕೊನೆಗೆ ಸೌಲಭ್ಯ, ಕಷ್ಟಗಳನ್ನು ತಾರತಮ್ಯದಿಂದ ಎಣಿಸಿ ಉತ್ತರವಿತ್ತ. ಯೋಗ— ಸಂನಾಯ, ಸಗುಣ— ನಿಗುಂಣ ಎಲ್ಲವೂ ಒಂದೇ. ಕೊನೆಗೆ ಭಗವಂತ ಹೇಳಿದ— ‘ಅಜುನಾ, ನೀನು ಸಗುಣನೇ ಇರು, ನಿಗುಂಣನೇ ಇರು. ಭಕ್ತನಾಗಿದ್ದರೆ ನಾಕು. ಗುಂಡುಕಲ್ಲಾಗಬೇಡ.’ ಹೀಗೆ ಹೇಳಿ ಭಗವಂತ ಕೊನೆಯಲ್ಲಿ ಭಕ್ತರ ಲಕ್ಷ್ಮಣಗಳನ್ನು ವಿವರಿಸಿದಾನೆ. ಅವೃತ ಮಧುರ ವಾಗಿದ್ದಿತು. ಆ ದರೆ ಅದರ ಮಧುರವನ್ನು ನಾವು ಸವಿದಿಲ್ಲ. ಈ ಲಕ್ಷ್ಮಣಗಳಲ್ಲ ಮಧುರವಾಗಿವೆ. ಇಲ್ಲಿ ಕಲ್ಪನೆಯ ಅಗತ್ಯವಿಲ್ಲ. ಅನುಭವ ಅಗತ್ಯ. ಹನ್ನೆರಡನೆ ಅಧ್ಯಾತ್ಮದಲ್ಲಿನ ಈ ಭಕ್ತ ಲಕ್ಷ್ಮಣಗಳನ್ನು ಸ್ಥಿತಪ್ರಜ್ಞನ

ಲಕ್ಷ್ಯಂಗಳ ಹಾಗೆ ನಾವು ನಿತ್ಯವೂ ಪಾರಾಯಣ ಮಾಡಬೇಕು. ಮನನ ಮಾಡಬೇಕು. ನಿಧಾನವಾಗಿ ಅವನ್ನು ನಮ್ಮ ಆಚರಣೆಗೆ ತಂದು ಪ್ರಷ್ಟ ಪಡೆಯಬೇಕು. ಈ ರೀತಿಯಾಗಿ ನಮ್ಮ ಬಾಳು ಮೆಲ್ಲಮೆಲ್ಲನೆ ಪರಮಾತ್ಮನತ್ತ ಸಾಗಬೇಕು.

ಭಾನುವಾರೆ,  
ರಜ-ಜಿ-ರಾಜೀ.

## ೪೯. ಕರ್ಮಯೋಗಕ್ಕೆ ಉಪಕಾರಕ ದೇಹಾತ್ಮ ಪ್ರಫಲಕ್ಕಿರಣ

ವ್ಯಾಸರು ತಮ್ಮ ಬಾಳಿನ ಸಾರವನ್ನೆಲ್ಲ ಭಗವದ್ವೀತೀಯಲ್ಲಿ ತುಂಬಿದಾರೆ. ಚೀರೆ ಬರಿಹವನ್ನು ಅವರು ವಿಸ್ತಾರವಾಗಿ ಸಾಕಷ್ಟು ಬರೆದಿದಾರೆ. ಮಹಾ ಭಾರತದ ಸಂಹಿತೆಗಳೇ ಲಕ್ಷ್ಯ, ಒಂದೂಕಾಲು ಲಕ್ಷ್ಯದಪ್ಪು. ಸಂಸ್ಕೃತದಲ್ಲಿ ‘ವ್ಯಾಸ’ ಎಂಬ ಶಬ್ದಕ್ಕೇ ವಿಸ್ತಾರ ಎಂಬ ಅರ್ಥವೇ ಒಂದುಬಿಟ್ಟಿದೆ. ಆದರೆ ಗೀತೆಯಲ್ಲಿ ವಿಸ್ತಾರದ ಕಡೆ ಅವರ ಲಕ್ಷ್ಯವಿಲ್ಲ. ಭೂಮಿತಿಯಲ್ಲಿ ಯೂಕ್ಲಿಡ್ ಕೆಲವು ತತ್ವಗಳೇಳಿದಹಾಗೆ, ಕೆಲವು ಸಿದಾಧಂತ ಮಂಡಿಸಿದ ಹಾಗೆ, ಬಾಳಿಗೆ ಉಪಯುಕ್ತವಾದ ಹಲವು ತತ್ವಗಳನ್ನು ವ್ಯಾಸರು ಗೀತೆಯಲ್ಲಿ ವಿವರಿಸಿದಾರೆ ಇಲ್ಲಿ ವಿಶೇಷ ಚಚ್ಯೇಯಿಲ್ಲ. ಉದ್ದೇಷ ವಿಸ್ತಾರವಿಲ್ಲ. ಗೀತೆಯಲ್ಲಿ ಹೇಳಿದ ವಿಷಯಗಳನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಬಾಳಿನಲ್ಲಿ ಉಪಯೋಗಿಸಿಕೊಳ್ಳಲು ಸಾಧ್ಯವಿರುವುದೇ ಇದಕ್ಕೆ ಕಾರಣ. ಈ ಬಗೆಯ ಉಪಯೋಗಕ್ಕಾಗಿಯೇ ಅವನ್ನು ಗೀತೆಯಲ್ಲಿ ಹೇಳಿರುವುದು. ಬಾಳಿಗೆ ಉಪಯುಕ್ತವಾದ ವಿಷಯಗಳನ್ನು ಮಾತ್ರ ಅಲ್ಲಿ ವಿವರಿಸಿದೆ. ಆ ವಿವರಣೆಯ ಉದ್ದೇಶ ಅಪ್ಪೇ. ಅಂತೆಯೇ ವ್ಯಾಸರು ಸ್ವಲ್ಪದರಲ್ಲಿಯ ತತ್ವಗಳನ್ನು ವಿವರಿಸಿ ಸಂತುಪ್ಯರಾಗಿದಾರೆ. ಅವರ ಈ ಸಂಶೋಧನೆಯಲ್ಲಿ, ಸತ್ಯ ಹಾಗೂ ಆತ್ಮಾನುಭವಗಳ ಬಗೆಗೆ ಅವರಿಗಿದ್ದ ಅಪಾರ ನಂಬಿಕೆ ಕಂಡು ಬರುತ್ತದೆ. ಸತ್ಯವಾದ ವಸ್ತುವನ್ನು ಮಂಡಿಸಿ ಹೆಚ್ಚು ಯುಕ್ತಿಯನ್ನು ಉಪಯೋಗಿಸಬೇಕಾದ ಅಗತ್ಯವೇನೂ ಇಲ್ಲ.

ಗೀತೆಯನ್ನು ನಾವು ನೋಡಿದೇವೆ. ಬಾಳಿನಲ್ಲಿ ಸಹಾಯದ ಆಗತ್ಯ ವಿದ್ಬಾಗಲೆಲ್ಲ ಗೀತೆಯಿಂದ ಅದು ದೊರೆಯುವಂತಾಗಬೇಕೆಂಬುದೇ ಆದರೆ ಉದ್ದೇಶ. ಇಂಥ ನೀರವು ನಮಗೆ ಯಾವಾಗಲೂ ದೊರೆಯಲು ಸಾಧ್ಯ. ಬಾಳಿಗೆ ಉಪಯುಕ್ತವಾದ ಶಾಸ್ತ್ರ ಗೀತೆ; ಅಂತೆಯೇ ಅದರಲ್ಲಿ ಸ್ವಧರ್ಮಕ್ಕೆ ಅಪ್ಪು ಮಹತ್ವ. ಸ್ವಧರ್ಮಾಚರಣೆ ಬಾಳಿನ ಮುಖ್ಯ ತಜಹದಿ. ಆದರೆ ಮೇಲೇ ಕಟ್ಟಿಡವೆಲ್ಲ ನಿಲ್ಲಬೇಕು. ಈ ತಜಹದಿ ಭದ್ರವಾಗಿದ್ದಷ್ಟು ಕಟ್ಟಿಡ ತಡೆದು ನಿಂತೀತು. ಈ ಸ್ವಧರ್ಮಾಚರಣೆ ‘ಕರ್ಮ’ ಎನ್ನು ತ್ತದೆ ಗೀತೆ.

ಸಾಕು, ಒಂದೇಬಿಡುತ್ತಾನೆ. ಸೊಂಟದ ಮೇಲೆ ಕೈಯಿಟ್ಟುಕೊಂಡು ಭೀಮಾತೀರದಲ್ಲಿ ಆತ ಸಜ್ಜಾಗಿ ನಿಂತಿದಾನೆ.

### ಕೈಯಿತ್ತಿನಿಂತ, ಕಾಪಾಡಲೆಂತ \*

ಇತ್ಯಾದಿಯಾಗಿ ತುಕಾರಾಮಾದಿಗಳು ವರ್ಣಿಸಿದಾರೆ. ಮೂಗು ತೆರೆ ದಿದ್ದರೆ ಸಾಕು, ಗಾಳಿ ಒಳಗೆ ಸೇರುತ್ತದೆ. ಬಾಗಿಲು ಕೊಂಚ ತೆರೆ ದಿದ್ದರೆ ಸಾಕು, ಬೆಳಕು ಒಳಗೆ ಬರುತ್ತದೆ. ಗಾಳಿ ಬೆಳಕುಗಳ ದೃಷ್ಟಾಂತವೂ ಅಪೂರ್ವ. ಪರಮಾತ್ಮ ಅವಕ್ಷಿಂತ ಹೆಚ್ಚು ಸಮಾಪಸ್ತ ಹೆಚ್ಚು ಉತ್ಪುಕ. ಆತ ‘ಉಪದೃಷ್ಟಾ’ ‘ಅನುಮಂತಾ’ ಆಗಿ ಉಳಿಯದೆ, ‘ಭರ್ತಾ’ ಎಂದರೆ ಎಲ್ಲ ರೀತಿಯಲ್ಲೂ ಸಹಾಯಮಾಡುವವನಾಗಾತ್ತಾನೆ. ಮನಸ್ಸಿನ ಕೊಳೆಯನ್ನು ತೊಳೆವಾಗ ನಾವು ಆಗತಿಕರಾಗಿ “ನನ್ನ ನಾಡಿ ನಿನ್ನ ಕೈಯೊಳಗೆ, ಕಾಯೊ ದೊರೆಯೆ” ಎನ್ನುತ್ತೇವೆ. “ನೀನೊಬ್ಬನೇ ನೆರವುಗಾರ, ನಿನ್ನ ಆಸರೆಯೇ ನನ್ನ ಸಾರ” ಎಂದು ವಾರ್ಥಿಸುತ್ತೇವೆ. ಇಂಥ ಪ್ರಾರ್ಥನೆಯನ್ನು ಲಿಸಿಯೂ ದೂರ ನಿಂತಾನೇ ಆ ದಯಾಫಲ? ಭಕ್ತನ ಸಹಾಯಕ ಆ ಪರಮಾತ್ಮ, ಕೊರತೆಗಳನ್ನು ಪೂರಿಯಿಸುವ ಆ ಪರಮಾತ್ಮ ಮುಂದೆ ಬರುತ್ತಾನೆ. ಆಗ ಆತ ರೋಹಿದಾಸನ ಚಮ್ಮ ವನ್ನು ತೊಳೆದಾನು, ಸಜ್ಜನ ಕನಾಯಿಯ ಮಾಂಸ ಮಾರಿಯಾನು, ಕಬೀರನ ಸೇಲೆ ನೇರ್ಯಾನ್ನನು. ಜನಾಭಾಯಿಗೆ ಬೀಸಲು ನೆರವಾದಾನು.

ಪರಮಾತ್ಮನ ಕೈಯ ಪ್ರಸಾದದಿಂದ ಕರ್ಮಕೈ ಘಲ ದೂರಿತರೂ ಅದನ್ನು ತಾನು ತೆಗೆದುಕೊಳ್ಳದೆ ದೇವರಿಗೇ ಅರ್ಪಿಸಬೇಕೆಂಬುದು ಮುಂದಿನ ಮೆಟ್ಟಲು. ‘ನಿನ್ನ ಘಲವನ್ನು ನೀನೇ ತೆಗೆದುಕೋ’ ಎಂದು ಜೀವ ದೇವರಿಗೆ ಹೇಳುತ್ತದೆ. ದೇವರು ಹಾಲು ಕುಡಿಯಲೇಬೇಕೆಂದು ಹಟ್ಟಿಡಿದ ನಾಮದೇವ. ಅದರಲ್ಲಿ ತುಂಬಾ ಸ್ವಾರಸ್ಯವುಂಟು. ಕರ್ಮ ಘಲರೂಪವಾದ ಎಲ್ಲ ಹಾಲನ್ನೂ ನಾಮದೇವ ದೇವರಿಗೆ ಅರ್ಪಿಸತಕ್ಕವೆ. ಆ ಬಗೆಯ ಬಾಳನ ಸರ್ವ ಸಂಪತ್ತನ್ನೂ ಎಲ್ಲ ಗಳಿಕೆಯನ್ನೂ ಯಾರ ಕೃಷೀಯಿಂದ ಅದು ಲಭಿಸಿತೋ ಅವರಿಗೇ ಅರ್ಪಿಸಬೇಕು. ಧರ್ಮರಾಯ

\* ಉಭಾರಣಿ ಬಾಹೇ | ನೀರೋ ಪಾಲವಿತ ಆಹೇ ||

ಸ್ವರ್ಗದಲ್ಲಿ ಕಾಲಿಡಬೇಕು; ಅವನೆ ಜೊತೆಯಲ್ಲಿ ಒಂದು ನಾಯಿ ಇತ್ತು. ಅದಕ್ಕೆ ಸ್ವರ್ಗದಲ್ಲಿ ಪ್ರವೇಶವಿಲ್ಲ ಎಂದರು. ಇಡೀ ಜೀವನೆದಲ್ಲಿ ತಾನು ಗಳಿಸಿದ ಸರ್ವ ಭಾಗ್ಯವನ್ನೂ ಧರುಹಾಯ ಒಂದೇ ಗಳಿಗೆಯಲ್ಲಿ ತಾಗ್ಯ ಮಾಡಿದ. ಅದೇ ರೀತಿ ಸಾಧಕ ತಾನು ಗಳಿಸಿದ ಸರ್ವ ಫಲವನ್ನೂ ತಿಖ್ಯಾತಾವಣಿ ಮಾಡುತ್ತಾನೆ. ಉಪದ್ರವಾಪ್ಯ, ಅನುಮಂತಾ, ಭತ್ಯಾ ಎಂಬ ರೂಪಗಳಲ್ಲಿ ಪ್ರತಿತನಾಗುವ ಪರಮಾತ್ಮೆ ಈಗ ಭೋಕ್ತ್ವನಾಗು ತ್ವಾನೆ. ಶರೀರದಲ್ಲಿದ್ದು ಆ ಪರಮಾತ್ಮನೇ ಭೋಗವನ್ನು ಭೋಗಿಸು ತ್ತಿರುವನೆಂಬ ಭೂಮಿಕೆಗೆ ಏರುತ್ತದೆ ಜೀವ.

ಇದರ ಮುಂದಿನ ಮೆಟ್ಟೆಲು, ಸಂಕಲ್ಪ ಮಾಡುವುದನ್ನು ನಿಲ್ಲಿ ಸುವುದು. ಕರ್ಮದಲ್ಲಿ ಮಂಜುರು ಮೆಟ್ಟೆಲು—ಸಂಕಲ್ಪ ಮಾಡುತ್ತೀರೇ, ಅನಂತರ ಕೆಲಸ ಮಾಡುತ್ತೀರೇ. ಕೊನೆಗೆ ಫಲ ದೊರೆಯುತ್ತದೆ. ಪ್ರಭುವಿನ ನೇರವಿನಿಂದ ಮಾಡಿದ ಕರ್ಮಕಾರ್ಯಿ ದೊರೆತ ಫಲವನ್ನು ಅವನಿಗೇ ಅಸ್ವಿಸಿಯಾಯಿತು. ಕರ್ಮ ಮಾಡುವಾತನೂ ಪರಮಾತ್ಮೆ, ಅದರ ಫಲವನ್ನು ಇಂದ್ರಾ ವಾತನೂ ಪರಮಾತ್ಮೆ. ಇನ್ನು ಆ ಕರ್ಮದ ಸಂಕ್ಷೇಪ ಮಾಡುವಾತನೂ ಪರಮಾತ್ಮನೇ ಆಗಲಿ. ಕರ್ಮದ ಆದಿಮಧ್ಯಾಂತದ ಪರೀಕ್ಷಾ ಪರಮಾತ್ಮನೇ ಇರಲಿ. ಜಾಳಿನದೇವರು ಹೇಳುತ್ತಾರೆ: ‘ತೋಟಗಾರ ಎಲ್ಲಿಗೆ ನೀರು ಒಯ್ಯಬೇಕೋ ಅಲ್ಲಿಗೆ ಆದು ಹೋಗುತ್ತದೆ; ಆತನ ಶ್ರೀತಿಯ ಹೂಗಿಡಗಳನ್ನೂ ಹಳ್ಳಿನ ಗಿಡಗಳನ್ನೂ ಬೆಳೆಸುತ್ತದೆ. ಹಾಗೆಯೆ ನನ್ನಿಂದ ಏನು ಆಗಬೇಕೋ ಆತನೇ ನಿರ್ಧರಿಸಲಿ.’ ನನ್ನ ಮನದ ಎಲ್ಲ ಸಂಕಲ್ಪಗಳ ಹೊಣೆಯೂ ಆತನದೇ. ಕಂಡುರೆಯ ಮೇಲೆ ನಾನು ಭಾರ ಹೊತ್ತುಕೊಳ್ಳಬೇಕೆ? ಅದೂ ಕುಂಡುರೆಯ ಬೆನ್ನು ಮೇಲಿರಲಿ. ನನ್ನ ತಲೆಯ ಮೇಲೆ ಅದನ್ನಿಟ್ಟುಕೊಂಡರೂ ಸಹ ಅದರ ಭಾರ ಹೊರುವುದಾ ಕುಂಡುರೆಯೆ ಅಲ್ಲವೇ? ಆದುದರಿಂದ ಎಲ್ಲ ಭಾರವೂ ಅದರ ಬೆನ್ನುಮೇಲೇ ಇರಲಿ. ಹೀಗೆ ಬಾಕಿನ ಎಲ್ಲ ಓಡಾಟ—ಅಲೆದಾಟ, ಕುಂಡಾಟ—ಹಾರಾಟ, ಎಲ್ಲವನ್ನೂ ಮಾಡುವವನು ಈಡಿಗೆ ಪರ ಮೇಷ್ಪರನೇ. ನನ್ನ ಬಾಳಿನ “ಮಹೇಶ್ವರ” ಆತ. ಈ ರೀತಿ ವಿಕಾಸ ವಾಗುತ್ತ ಬಂದ ಹಾಗಿ ಬಾಕಿಲ್ಲವೂ ಈಶ್ವರಮಯವಾದಿತು. ಉಳಿ

ಯುವರು ಈ ದೇಹದ ಪರದೆ ಮಾತ್ರ. ಅದೂ ಹಾರಿಹೋದಾಗ ಜೀವ, ಶಿವ, ಆತ್ಮ - ಪರಮಾತ್ಮಾಗಳ ವಿಕ್ಷಣಾಗುತ್ತದೆ. ಹೀಗೆ —

“ ಉಪದ್ರವಾನುಮಂತಾ ಚ ಭತಾ ಭೋಕ್ತ್ವ ಮಹಿಷ್ಯರಃ ”  
ಈ ಸ್ವರೂಪದಲ್ಲಿ ಪರಮಾತ್ಮನ ಅನುಭವವನ್ನು ಉತ್ತರೋತ್ತರ ಹೆಚ್ಚು ಪಡೆಯಬೇಕು. ದೇವರು ಹೊದಲು ತಟಸ್ಥನಾಗಿದ್ದ ನೋಡುತ್ತಾನೆ. ನೈತಿಕ ಜೀವನಕ್ಕಾರಂಭವಾಗಿ ಸತ್ಯಮರ್ಗಳಿಗೆ ಹೊದಲಾದಾಗ ‘ಶಾಬಾಸಾ’ ಎನ್ನುತ್ತಾನೆ. ಚಿತ್ತದ ಸೂಕ್ಷ್ಮ ಕೊಳೆಯನ್ನು ತೊಳೆದುಹಾಕಲು ತನ್ನ ಪ್ರಯತ್ನ ಸಾಲದೆ ಭಕ್ತ ಕರೆದಾಗ, ಆ ಅನಾಧನಾಧ ಸಹಾಯಕಾಗಿ ಧಾವಿಸುತ್ತಾನೆ.\* ಅನಂತರ, ಫಲವನ್ನು ಆತ್ಮನಿಗೇ ಅಸೀಸಿ, ಅವನನ್ನು ಭೋಕ್ತ್ವನನ್ನುಗಿ ಮಾಡಬೇಕು. ಕೊನೆಗೆ ಸಂಕಲ್ಪಗಳೆಲ್ಲವನ್ನೂ ಅವನ ಮೇಲೇ ಬಿಟ್ಟು ಜೀವನವೆಲ್ಲವನ್ನೂ ಹರಿಮಯನನ್ನಾಗಿ ಮಾಡಬೇಕು. ಮಾನವನ ಅಂತಿಮ ನಾಧ್ಯ ಇದು. ಕರ್ಮಯೋಗ, ಭಕ್ತಿಯೋಗಗಳಿಂಬ ರೀಕ್ಷೆಗಳಿಂದ ಹಾರುತ್ತ ಸಾಧಕ ಈ ಕೊನೆಯ ಮೆಟ್ಟಲನ್ನು ಏರಬೇಕು.

೩೪. ನಮ್ಮತೆ, ನಿರ್ದಂಭ ಆದ ಮೂಲಭೂತ ಜ್ಞಾನಸಾಧನಗಳು ಇದೆಲ್ಲವನ್ನೂ ಸಾಧಿಸಲು ನೈತಿಕ ಸಾಧನೆಯ ದೃಢವಾದ ತಳಹದಿ ಬೇಕು. ಸತ್ಯ, ಅಸತ್ಯಗಳನ್ನು ವಿವೇಚಿಸಿ ಸತ್ಯವನ್ನೇ ಸ್ವಿಕರಿಸಬೇಕು. ಸಾರಾಸಾರವನ್ನು ಕಂಡು ಸಾರವನ್ನು ತೆಗೆದುಕೊಳ್ಳಬೇಕು. ಚಿಪ್ಪನ್ನು ಬಿಸುಟ್ಟು ಮುತ್ತನ್ನು ತೆಗೆದುಕೊಳ್ಳಬೇಕು. ಹೀಗೆ ಬಾಳನ್ನು ಆರಂಭಿಸಬೇಕು. ಆತ್ಮಪ್ರಯತ್ನ, ಪರಮೇಶ್ವರ ಕೃಪಾಳ ಬಲದಿಂದ ಮೇಲಕ್ಕೆರ ಬೇಕು. ದೇಹದಿಂದ ಆತ್ಮವನ್ನು ಬೇರ್ಪಡಿಸಲು ನಮಗೆ ತಿಳಿದಿದ್ದಲ್ಲಿ ಈ ಸಾಧನೆಗೆ ತುಂಬ ಸಹಾಯವಾದಿತ್ತ. ಈ ಸಂದರ್ಭದಲ್ಲಿ ಕ್ರಿಸ್ತನ ಬಲಿದಾನದ ನೆನಪು ಬರುತ್ತದೆ. ಆತ್ಮನಿಗೆ ಬಲವಾಗಿ ಹೊಳೆ ಜಡಿದ್ದರು. ಆ ಸಮಯದಲ್ಲಿ ಕ್ರಿಸ್ತನ ಬಾಯಿಂದ ‘ದೇವರೆ, ಇವರು ಹೀಗೇಕೆ ಹೀಡಿಸುತ್ತಾರೆ’ ಎಂಬ ಮಾತು ಹೊರಟಿವು. ಒಡನೆಯೇ ಆತ ಸವರಿಸಿಕೊಂಡು

\* ‘ಮಾಳಯೇ ಜೀ ಉತ್ತೀಂ ನೇಲೇ। ತೇ ಉತ್ತೀಂ ನಿವಾತ ಚಿ ಗೇಲೇ  
ತಯಾ ಪಾಣಿಯಾ ನಾಸೇ ಕೇಲೇ। ಹೋ ಅವೇ ಗಾ’

‘ದೇವರೆ, ನಿನ್ನ ಇಷ್ಟದಂತಿ ಆಗಲಿ. ಅವರನ್ನು ಕ್ಷಮಿಸು. ಅವಂಗಿ ತಾವು ಏನು ಮಾಡುತ್ತಿದೇವೆಂಬುದೇ ಗೊತ್ತಿಲ್ಲ’ ಎಂದ. ಕೃಸ್ತನ ಈ ಉದಾಹರಣೆ ಬಹಳ ಸಾಪ್ತರಷ್ಯಭರಿತವಾಗಿದೆ. ದೇಹದಿಂದ ಆತ್ಮನನ್ನು ಎಷ್ಟುಮುಕ್ತಿಗೆ ಬೇರೆಡಿಸಬಹುದೋ ಇದು ತಿಳಿಸುತ್ತದೆ. ಎಲ್ಲಿಯವರಿಗೆ ನಮ್ಮ ಗುರಿಯಿರಬೇಕು, ಇರಲು ಸಾಧ್ಯ, ಎಂಬುದು ಕೃಸ್ತನ ದೃಷ್ಟಾಂತ ದಿಂದ ತಿಳಿಯುತ್ತದೆ. ಮರದ ಶೋಗಟೆಯಂತೆ ಮೈ ಕಳಚಿ ಬೀಳುತ್ತದೆ ಎಂಬವರಿಗೆ ನಮ್ಮ ಮಟ್ಟೆ ಏರಿತು. ಆತ್ಮನನ್ನು ದೇಹದಿಂದ ಬೇರೆಡಿ ಸುವಿಚಾರ ಬಂದಾಗಲೀಲ್ಲ ನನಗೆ ಕೃಸ್ತನ ಚಿತ್ತ ಕಣ್ಣಿಗೆ ಕಟ್ಟಿದಂತಾಗುತ್ತದೆ. ಮೈಯಿಂದ ಆತ್ಮ ಬೇರೆಯಾಗುವುದು, ಮೈಯ ಸಂಬಂಧವನ್ನು ಕಡೆದುಕೊಳ್ಳುವುದು ಕೃಸ್ತನ ಜೀವನದಲ್ಲಿ ಕಾಣಬರುತ್ತದೆ.

ದೇಹ – ಆತ್ಮಾಳ ಈ ಹೃಥಕ್ಕರಣ ಸತ್ಯ – ಅಸತ್ಯದ ವಿವೇಕವಿಲ್ಲದೆ ಸಾಧ್ಯವಿಲ್ಲ. ಈ ವಿವೇಕ, ತಿಳಿವು ಮೈಗೂಡಬೇಕು. ಜ್ಞಾನ ಎಂದರೆ ತಿಳಿವುದು ಎಂದು ಅರ್ಥಮಾಡುತ್ತೀರೆ. ಅದರೆ ಬುದ್ಧಿಯಿಂದ ತಿಳಿಯುವುದು ಒಂದು ತಿಳಿವು ಅಲ್ಲ. ಬಾಯೋಳಗೆ ಹಿಡಿಕೂಳು ತುರುಕಿದ ಮಾತ್ರಕ್ಕೆ ಹೊಟ್ಟೆ ತುಂಬದು. ಅದನ್ನು ಅಗಿದು ಗಂಟಲೊಳಗೆ ಇಳಿಸಬೇಕು. ಹೊಟ್ಟೆಯಲ್ಲಿ ಅದು ಜೀರ್ಣವಾಗಿ ರಕ್ತವಾಗಿ ಇಡೀ ಕರೀರಕ್ಕೆ ಪ್ರಸ್ತುಯಾಗಬೇಕು. ಇಷ್ಟಲ್ಲಿ ಆದಾಗ ಅದು ನಿಜವಾಗಿ ಉಂಟು. ಅದೇ ರೀತಿ ಬರೀ ಬುದ್ಧಿಯಿಂದ ತಿಳಿದರೆ ಸಾಲದು. ತಿಳಿದು ಬಾಳಿನಲ್ಲಿ ಒದಗೂಡಿಸಬೇಕು, ಎದೆಯಲ್ಲಿ ನೆಡಬೇಕು. ಕೈಕಾಲು ಕಣ್ಣಿನೊಳಗೆ ಜ್ಞಾನ ಚಿಮ್ಮಬೇಕು. ಜ್ಞಾನೇಂದ್ರಿಯಗಳೂ ಕರ್ಮೇಂದ್ರಿಯಗಳೂ ವಿಚಾರ ಪೂರ್ವಕವಾಗಿಯೆ ಕರ್ಮಮಾಡುತ್ತಿರುವಂತೆ ಆಗಬೇಕು. ಎಂತಲೇ ಹದಿನೂರನೆ ಅರ್ಥಾಯದಲ್ಲಿ ಭಗವಂತ ಜ್ಞಾನದ ವ್ಯಾಖ್ಯಾನವನ್ನು ಅಂದವಾಗಿ ಮಾಡಿದಾನೆ. ಸ್ಥಿತಪ್ರಜ್ಞಾನ ಲಕ್ಷಣಗಳಿಂದಂತೆಯೆ ಜ್ಞಾನದ ಲಕ್ಷಣಗಳೂ.

‘ನಮ್ಮತಾ ದಂಭಕೂನ್ಯತ್ವಂ ಅಹಿಂಸಾ ಯಜುತಾ ಕ್ಷಮಾ’  
ಇತ್ಯಾದಿ ಇಪ್ಪತ್ತು ಗುಣಗಳ ಪಟ್ಟಿಯನ್ನು ಭಗವಂತ ಕೊಟ್ಟಿದಾನೆ. ಈ ಗುಣಗಳೇ ಜ್ಞಾನ ಎಂದು ಹೇಳಿ ಸುಮ್ಮನಾಗಲಿಲ್ಲ. ಇದಕ್ಕೆ ವಿರುದ್ಧ

ವಾದುದೇಲ್ಲ ಅಜ್ಞಾನ ಎಂದ, ನಿಷ್ಕಾಳವಾಗಿ. ಜ್ಞಾನಕ್ಕೆ ಸಾಧನೆ ಎಂದು ಹೇಳಿರುವುದೂ ಜ್ಞಾನವೇ. ‘ಸದ್ಗುಣವೇ ಜ್ಞಾನ’ ಎಂದ ಸಾಕ್ಷಿತೀನಾ. ಸಾಧನೆ, ಸಾಧ್ಯ ವರದೂ ಒಂದೇ.

ಗೀತೆಯೋಳಿಗಳ ಈ ಇಪ್ಪತ್ತು ಗುಣಗಳನ್ನು ಜ್ಞಾನದೇವರು ಹಡಿಸಿಂಟು ಮಾಡಿದಾರೆ. ಅವರು ಈ ಸಾಧನೆಯನ್ನು ಬಹಳ ಕಳಕಳಿಯಿಂದ ವರ್ಣಿಸಿದಾರೆ. ಈ ಸಾಧನೆ, ಈ ಗುಣಗಳ ಬಗ್ಗೆ ಗೀತೆಯಲ್ಲಿ ಪದೇ ಶೈಲೀಕ ಇವೆ. ಆದರೆ ಜ್ಞಾನದೇವರು ಈ ಏದು ಶೈಲೀಕಗಳನ್ನು ವಿಸ್ತೃತಿಸಿ ಏಳುನೂರು ಪದ್ಯಗಳನ್ನು ಬರೆದಿದಾರೆ. ಸಮಾಜದಲ್ಲಿ ಸದ್ಗುಣದ ವಿಕಾಸವಾಗಲಿ, ಸಮಾಜದಲ್ಲಿ ಸಕ್ರಾರೂಪಿ ವರಮಾತ್ಮನ ಅರಿವು ಮೂಡಲಿ ಎಂದು ಜ್ಞಾನದೇವರಿಗೆ ತಳಮಳ. ಈ ವರ್ಣನೆಯಲ್ಲಿ ಅವರು ಶಮ್ಮಿ ಸರ್ವ ಅನುಭವವನ್ನೂ ಹರಿಯಿಸಿದಾರೆ. ಇದು ಮರಾಠಿ ವಾತಾಡುವವರಿಗೆ ಅವರು ಮಾಡಿದ ಅನಂತ ಉಪಕಾರ. ಜ್ಞಾನದೇವರ ದೋಷಮೌಲ್ಯದಲ್ಲಿ ಈ ಗುಣ ತುಂಬಿತ್ತು. ಕೊಣಿವನ್ನು ಹೊಡಿದರೆ ಆ ಏಟಿಗೆ ಅವರ ಮೈಮೇಲೆ ಬಾಸುಂಡಿ ಎದ್ದಿತು. ಭೂತಮಾತ್ರದ ಬಗ್ಗೆ ಅವರಿಗೆ ಅಪ್ಪು ಕಳವಳ. ಅಂಥ ಕಾರುಣ್ಯಪೂರ್ಣಹೃದಯದಿಂದ ಜ್ಞಾನದೇವರು ಜ್ಞಾನೇಶ್ವರಿಯನ್ನು ಹೊರಗಿಡವಿದರು. ಅದನ್ನು ಓದಿ ಮನನ ಮಾಡಬೇಕು. ಒಳಗೆ ನೆಲೆಗೊಳಿಸಬೇಕು. ಜ್ಞಾನದೇವರ ಸವಿನುಡಿ ನನಗೆ ಸವಿಯಲು ಹೊರಿಯಿತು. ನಾನು ಧನ್ಯ. ಜ್ಞಾನದೇವರ ಸವಿನುಡಿ ನನ್ನ ನಾಲಗೆಯಲ್ಲಿ ನೆಲೆಸಲೆಂದು ನನಗೆ ಪುನರ್ಜನ್ಮ, ಪಾರ್ವತಿನಾದರೂ ಧನ್ಯನೆಂದೇನು. ಇರಲಿ. ಉತ್ತರೋತ್ತರ ವಿಕಾಸಮಾಡಿಕೊಳ್ಳತ್ತು, ಆತ್ಮದಿಂದ ದೇಹವನ್ನು ಬೇರೆ ಮಾಡುತ್ತ, ಎಲ್ಲರೂ ಶಮ್ಮಿ ಬಾಳನ್ನು ಪರಮೇಶ್ವರಮಯವಾಗಿ ಮಾಡುವ ಪ್ರಯತ್ನ ಮಾಡಬೇಕು.

ಭಾನುವಾರ,

೨೨-೫-೧೯೫೭.

## ಇಂ. ಪ್ರಕೃತಿಯ ನಿವಶೀಲನೆ

ತಮ್ಮದಿರೆ, ಒಂದು ಆರ್ಥಿಕದಲ್ಲಿ ಇದು ಹೆದಿಮೂರನೆ ಅಧ್ಯಾಯಕ್ಕೆ ಪೂರಕ ಅಧ್ಯಾಯ. ಅತ್ಯಕ್ಷೇ ನಿಜವಾಗಿ ಮಾಡಬೇಕಾಗೇನೂ ಇಲ್ಲ. ಆತ್ಮವು ಸ್ವಯಂಪೂರ್ಣ. ಅದರ ಗತಿ ಸಾಮಾನ್ಯವಾದಕಾಗಿಯೇ ಉಧ್ಯೋಗ ಗಾಮಿ. ಆದರೂ ಯಾವುದಾದರೂ ಪದಾರ್ಥಕ್ಕೆ ಭಾರವಾದ ವಸ್ತುವನ್ನು ತಳುಕು ಹಾಕಿದರೆ ಇದರ ತೂಕಕ್ಕೆ ಅದು ಕೆಳಕ್ಕೆ ಜಗ್ಗಿ ಬಾರದಿ? ಆದೇ ರೀತಿ, ಈ ದೇಹದ ಭಾರ ಆತ್ಮವನ್ನು ಕೆಳಕ್ಕೆ ಎಳೆಯುತ್ತಾ ಇರುತ್ತದೆ. ಹಿಂದಿನ ಅಧ್ಯಾಯದಲ್ಲಿ ನಾವು ನೋಡಿದೇವೆ. ಯಾವ ಬಗೆಯ ಉಪಾಯ ವಾದರೂ ಸರಿಯೆ; ದೇಹವನ್ನೂ ಆತ್ಮವನ್ನೂ ವೃಧಕಾಗಿ, ಬೇರೆ ಬೇರೆ ಯಾಗಿ ಮಾಡಲು ಸಾಧ್ಯವಾದರೆ ಅದು ಶ್ರಗತಿಗೆ ದಾರಿಯಾಗುತ್ತದೆ. ಈ ಕೆಲಸ ಬಹುಕವ್ಯ, ಕರಿನ. ಆದರೆ ಅದರ ಫಲ ಮಾತ್ರ ಹೆಚ್ಚಿನದು. ಆತ್ಮದ ಕಾಲಿನಿಂದ ದೇಹದ ಬೇಡಿಯನ್ನು ನಾವು ಕಳಿಂಬಿಹಾಕಿದುದೇ ಆದರೆ, ಅತಿಶಯ ಆನಂದ ಲಭಿಸುತ್ತದೆ. ಆಗ ಮನುಷ್ಯನಿಗೆ ದೇಹದ ದುಃಖದಿಂದ ದುಃಖವಾಗಿದು, ಅವನು ಸ್ವತಂತ್ರನಾಗುತ್ತಾನೆ. ದೇಹ ವೆಂಬ ವಸ್ತುವೊಂದನ್ನು ಮನುಷ್ಯ ಗೆದ್ದನೋ, ಮತ್ತಾವುದು ತಾನೆ ಆನನ ಮೇಲೆ ಅಧಿಕಾರ ಮಾಡಿತು? ತನ್ನನ್ನು ತಾನು ಆಳಬಲ್ಲವನು ಇಡೀ ವಶವನ್ನೇ ಆಳಬಲ್ಲ. ಆತ್ಮದ ಮೇಲೆ ದೇಹದ ದಬ್ಬಾಳಿಕೆಯನ್ನು ತೊಡಿದು ಹಾಕಿ. ದೇಹದ ಸುಖ – ದುಃಖ ಪರಕ್ಕೀಯ, ಪರದೀತಿ. ಸುಖ – ದುಃಖಕ್ಕೂ ಆತ್ಮಕ್ಕೂ ಹುಲ್ಲುಕಡ್ಡಿಯಷ್ಟು ಸಂಬಂಧವಿಲ್ಲ.

ಈ ಸುಖ – ದುಃಖವನ್ನು ಎಷ್ಟುಮಿಟ್ಟಿಗೆ ಬೇರೆಗೊಳಿಸಬಹುದೋ ಯೇಸುಕ್ರಿಸ್ತನ ಉದಾಹರಣೆ ಕೊಟ್ಟು ಮೊದಲೇ ಹೇಳಿದೇನೆ. ದೇಹ ಹರಿದು ಕಳಿಂಬಿ ಬೀಳುತ್ತಿದ್ದಾಗಲೂ ಎಷ್ಟು ಆನಂದಮಯವಾಗಿ ಪ್ರಶಾಂತವಾಗಿ ಇರಬಹುದು ಎಂಬುದನ್ನು ಕ್ರಿಸ್ತ ತೋರಿಸಿದ, ದೇಹವನ್ನು ಆತ್ಮದಿಂದ ಬೇರೆ ಮಾಡುವುದು ಒಂದು ಕಡೆ ವಿನೇಕದ ಕೆಲಸವಾದರೆ,

ಮತ್ತೊಂದು ಕಡೆ ನಿಗ್ರಹದ ಕೆಲಸವೂ ಹಾದು. ‘ವಿವೇಕ ಸಹಿತ ವೈರಾಗ್ಯದ ಬಲ’ ಎಂದು ತುಕಾರಾಮರು ಹೇಳಿದಾರೆ. ವಿವೇಕ, ವೈರಾಗ್ಯ ಎರಡೂ ಬೇಕು. ವೈರಾಗ್ಯವೆಂದರೆ ಒಂದು ಬಗೆಯ ನಿಗ್ರಹ, ತಿತ್ತಣ್ಣ ಈ ಹದಿನಾಲ್ಪುನೇ ಅಧ್ಯಾತ್ಮದಲ್ಲಿ ನಿಗ್ರಹದ ದಿಶೆಯನ್ನು ತೋರಲಾಗಿದೆ. ದೋಷಿಯನ್ನು ನೀರಿನಲ್ಲಿ ಮುನ್ನಡಿಸುವ ಕೆಲಸ ಹುಟ್ಟಿನದು. ಆದರೆ ದಿಕ್ಕು ತೋರುವ ಕೆಲಸ ಚುಕ್ಕಾಣಿಯದು. ದೋಷಿಯನ್ನು ನಡೆಸಲು ಹುಟ್ಟು ಬೇಕು, ಚುಕ್ಕಾಣಿಯೂ ಬೇಕು ಅದರಂತೆ ದೇಹದ ಸುಖ—ದುಃಖದತ್ತಿಂದ ಆತ್ಮವನ್ನು ಬೇರೆ ಮಾಡುವ ಕೆಲಸಕ್ಕೆ ವಿವೇಕ, ನಿಗ್ರಹ ಎರಡೂ ಬೇಕು.

ದೇಹದ ಪ್ರಕೃತಿಯನ್ನು ಪರಿಶೀಲಿಸಿ ವೈದ್ಯ ಉಪಚಾರವನ್ನು ಸೂಚಿಸುತ್ತಾನೆ. ಹದಿನಾಲ್ಪುನೇ ಅಧ್ಯಾತ್ಮದಲ್ಲಿ ಭಗವಂತ ಸರ್ವ ಪ್ರಕೃತಿಯನ್ನೂ ಪರಿಶೀಲಿಸಿ ಪೃಥಿಕ್ಯರಣಮಾಡಿ, ಯಾವ ಹೋಗ ಹಿಡಿದಿದೆ ಎಂಬುದನ್ನು ತೋರಿಸಿದಾನೆ. ಇಲ್ಲಿ ಪ್ರಕೃತಿಯನ್ನು ಸ್ವಷ್ಟವಾಗಿ ವಿಭಾಗ ಮಾಡಲಾಗಿದೆ. ವಿಭಾಗಿಸುವ ಭೇದೋವಾಯ ರಾಜನೀತಿಶಾಸ್ತ್ರದಲ್ಲಿ ಬಹೇಳ ಮುಖ್ಯ ಸೂತ್ರ. ಇದಿರು ನಿಂತ ಶತ್ರುಸಮೂಹದಲ್ಲಿ ಭಾಗ— ಭೇದ ಮಾಡಲು ನಾಧ್ಯವಾದರೆ ಶತ್ರುವನ್ನು ಕೆಳಗೆ ಬೀಳಿಸಿದಂತೆಯೇ. ಭಗವಾನ್ ಶ್ರೀ ಕೃಷ್ಣ ಇಲ್ಲಿ ಅದನ್ನೇ ಮಾಡಿದಾನೆ.

ನನ್ನ, ನಿಮ್ಮ, ಸಮಸ್ತ ಪಾರಿಣಿಗಳ, ಸರ್ಕಲ್ ಚರಾಚರಗಳ ಪ್ರಕೃತಿಯಲ್ಲಾ ಮೂರು ಗುಣಗಳಿವೆ. ಆಯುವೇದದಲ್ಲಿ ಕಘ, ವಾತ, ಪತ್ತ ಗಳಿಧಿಂತೆ ಪ್ರಕೃತಿಯಲ್ಲಿ ಸತ್ತ್ವ ರಜ, ತಮ ಎಂದು ಮೂರು ಗುಣಗಳು ತುಂಬಿನೆ. ಇರುವುದೆಲ್ಲವೂ ಈ ಮೂರು ವಸ್ತುಗಳ ಮಾಲೆಯಿ. ಒಂದೆಡಿ ಹೆಚ್ಚು, ಒಂದೆಡಿ ಕಡಮೆ; ಇಷ್ಟೇ ವೃತ್ತಾಸ. ಈ ಮೂರಿಂದ ಆತ್ಮವನ್ನು ಎಪ್ಪೆಷ್ಟು ದೂರ ಇಟ್ಟರೆ ಅಷ್ಟುಪ್ಪುಮಟ್ಟಿಗೆ ದೇಹದಿಂದ ಆತ್ಮವನ್ನು ದೂರವಿಡಲು ಸಾಧ್ಯ. ದೇಹದಿಂದ ಆತ್ಮವನ್ನು ಬೇರೆ ಮಾಡುವುದು ಎಂದರೆ ಈ ಮೂರು ಗುಣಗಳನ್ನು ಪರಿಸ್ಥಿಸಿ, ಅವನ್ನು ಗೆಲ್ಲಿಪುದು. ನಿಗ್ರಹದಿಂದ ಒಂದೊಂದು ವಸ್ತುವನ್ನೇ ಸೋಲಿಸುತ್ತ ಸೋಲಿಸುತ್ತ ಮುಖ್ಯ ವಸ್ತುವಿನ ಬಳಗೆ ಹೋಗಿ ಸೇರಬೇಕು.

## ೪೫. ತಮೋಗುಣ : ಅದರ ಉಪಾಯ : ಶರೀರತ್ವಮು

ಮೊದಲು ತಮೋಗುಣವನ್ನು ನೋಡಿಂಬಣ. ಈಗಿನ ಸಮಾಜ ಸ್ಥಿರತ್ವಲ್ಲಿ ತಮೋಗುಣದ ಶ್ರುತಿಗೆಟ್ಟೆ ಪರಿಣಾಮವೇ ಅತ್ಯಧಿಕವಾಗಿ ಕಾಣಬಹುತ್ತದೆ. ತಮೋಗುಣದ ಮುಖ್ಯ ಪರಿಣಾಮ – ಸೋಮಾರಿತನ; ಅದರಿಂದ ನಿದ್ರೆ, ಶ್ರಮಾದ. ಈ ಮೂರನ್ನು ಗೀಲ್ಲಲು ಸಾಧ್ಯವಾದರೆ ತಮೋಗುಣವನ್ನು ಗೆದ್ದಂತಿ. ತಮೋಗುಣದ ಈ ಮೂರು ಬಗೆಗಳಲ್ಲಿ ಮೈಗಳ್ಟುತ್ತನವೇ ಒಹಳ ಭಯಾನಕ. ಉತ್ತಮೋತ್ತಮ ಮನಸ್ಸುರು ಕೂಡ ಸೋಮಾರಿತನದಿಂದ ಭೃಷ್ಟರಾಗುತ್ತಾರೆ. ಸಮಾಜದ ಸಮಸ್ಯೆ ಸುಖ ರಾಂತಿಯನ್ನು ನಿರ್ಣಯ ಮಾಡುವ ರಿಪು ಇದು. ಎಳಕರಿಂದ ಮುದುಕರ ವರ್ಗಿ ಎಲ್ಲರನ್ನೂ ಹಾಳುಮಾಡುತ್ತದೆ. ಈ ಹಗೆ ಎಲ್ಲೆಲ್ಲೂ ವ್ಯಾಪಿಸಿದೆ. ನಮ್ಮನ್ನು ನುಂಗಲು ಹೊಂಚುಹಾಕಿ ಕುಳಿತ್ತದೆ. ಎಂಬೇನ ಹೊನೆಯಪ್ಪು ಸಂದು ಸಿಕ್ಕಿತೋ ನುಗ್ಗಿ ತೇ ಒಳಗೆ! ಒಂದು ತುತ್ತು ಹೆಚ್ಚುಗಿ ತಿಂದಿರೋ, ಶತ್ರು ಗಂಟಲೋಳಗೆ ಇಳಿದ. ಕೊಂಚ ಹೆಚ್ಚು ನಿದ್ರೆ ಮಾಡಿದಿರೋ ಸೋಮಾರಿತನ ಕಣ್ಣೊಳಗೇ ಹುಟ್ಟಿಬಿರುತ್ತದೆ. ಈ ಆಲಸ್ಯ ಗುಣ ಹೋಗುವವರಿಗೆ ಎಲ್ಲವೂ ವ್ಯಧ. ಆದರೆ ಸೋಮಾರಿತನವೆಂದರೆ ಎಲ್ಲರಿಗೂ ಆನೆ. ಬೇಗ ಬೇಗ ಕೆಲಸಮಾಡಿ ಒಂದೇ ಸಲ ಹೆಚ್ಚು ಹಣ ಸಂಪಾದಿಸುವುದೆಂದರೆ ಆಮೇಲಿ ವಿಶ್ವಾಸಿ ದೊರೆತೀತೀಂಬ ಆನೆಯೇ ತಾನೇ? ವಿಶೇಷವಾಗಿ ಹಣ ಸಿಕ್ಕಬೇಕು ಎಂದರೆ ಆಮೇಲಿನ ಸೋಮಾರಿತನಕ್ಕೆ ಸರ್ವಸಿದ್ಧತೆ ಮಾಡಿಕೊಂಡಂತೆ! ಮುಪ್ಪಿನಲ್ಲಿ ನಮಗೆ ವಿಶ್ವಾಸಿ ಬೇಕು ಎಂದು ನಾವೆಲ್ಲರೂ ತಿಳಿದಿದೇವೆ. ಇದು ತಪ್ಪು ತಿಳುವಳಿಕೆ. ನೀವು ಸರಿಯಾಗಿ ನಡೆದುಕೊಂಡರೆ ಮುಪ್ಪಿನಲ್ಲಿ ಅದರಿಂದ ಉಪಯೋಗವಾದಿತ್ತು. ಅನುಭವಷ್ಠಿರಾದುದರಿಂದ ಮುಪ್ಪಿನಲ್ಲಿ ಮತ್ತು ಮತ್ತು ಉಪಯೋಗಕರ ವಾದಿತ್ತ! ಆದರೆ ಆ ಕಾಲದಲ್ಲಿ ವಿಶ್ವಾಸಿತಿಯಂತೆ!

ಸೋಮಾರಿತನಕ್ಕೆ ಸಂದು ಕೊಡಬಾರದೆಂದರೆ ಅದಕ್ಕೆ ದಕ್ಕುತ್ತಿರ್ಬೇಕು. ಎಂಥ ದೊಡ್ಡ ರಾಜ ನಳ ಚೆಕ್ಕಿವತ್ತಿ. ಆತ ಕಾಲು ತೊಳೆದಾಗ ಎಲ್ಲೋ ಒಂದು ಚಿಕ್ಕೆಯವ್ಯಾಗಲ ನೆನೆಯಲಿಲ್ಲ. ಸರಿ, ಅದೇ ಸಂಧಿ. ಅದರೊಳಗಿಂದ ಒಳಕ್ಕೆ ತೂರಿದ ಕಲಿ. ನಳರಾಜನೋ ಅತ್ಯಂತ ಶುದ್ಧ, ಸರ್ವತೋವರಿ

ಸ್ವಚ್ಛ. ಸ್ವಲ್ಪ ಕಾಲು ನೀನೆಯಲ್ಲಿ. ಅನ್ವಯ ಆಲಸ್ಯಕ್ಕೆ ಒಳಗೆ ತೂರಿದನೇ ಕಲಿ. ನಿಮಗೋ ಸವಾರಂಗವೂ ಅಶುಚಿ. ಎಲ್ಲಿಂದ ಬೇಕಾದೆ ಮೈಗಳ್ಳುತನದ ಕಲಿ ಒಳಹೊಗಬಹುದು. ಮೈ ಸೋಮಾರಿ ಯಾಯಿತೆಂದರೆ ಮನೋಭೂದಿಗಳೂ ಸೋಮಾರಿಗಳಾಗುತ್ತವೆ. ಇಂದು ಸಮಾಜದ ಕಟ್ಟಡ ಸೋಮಾರಿತನದ ತಳಹದಿಯ ಮೇಲೆ ನಿಂತದೆ. ಅದರಿಂದ ಅನಂತ ದುಃಖ ವಾಪತ್ತಾಗಿದೆ. ಈ ಸೋಮಾರಿತನವನ್ನು ನಾವು ಕಿತ್ತಿತ್ತಾಗಿಯಬಲ್ಲಿ ವಾದರೆ ಸಹಸ್ರವಲ್ಲದಿದ್ದರೂ ಬಹುಭಾಗ ದುಃಖ ದೂರವಾದಿತ್ತು.

ಈಚಿಗೆ ಎಲ್ಲೀಲ್ಲೂ ಸಮಾಜ ಸುಧಾರಣೆಯ ಮಾತ್ರ. ನಾವರಾಷ್ಟ್ರ ಮನುಷ್ಯನಿಗೆ ಕೂಡ ಕೆನಿಷ್ಟುವೆಕ್ಕೆ ಇಂತಿಷ್ಟು ಸುಖ ಸಿಗಬೇಕು, ಹಾಗೆ ಸಮಾಜ ರಚನೆಯಾಗಬೇಕು ಎಂಬ ಚಟ್ಟಿ ನಡೆದಿದೆ. ಒತ್ತುಟ್ಟಿಗೆ ಅತಿಶಯ ಸುಖ, ಒತ್ತುಟ್ಟಿಗೆ ಅತ್ಯಂತ ದುಃಖ ಇವೆ. ಒಂದು ಕಡೆ ಐಶ್ವರ್ಯದ ರಾತಿ, ಇನ್ನೊಂದು ಕಡೆ ಬಡತನದ ಆಳವಾದ ಕಂಡರೆ. ಈ ಸಾಮಾಜಿಕ ವಿಷಮತೆಯನ್ನು ಹೇಗೆ ದೂರಮಾಡಲಾದಿತ್ತು? ಅತ್ಯಂತಾದ ಸುಖ ಎಲ್ಲರಿಗೂ ಸಿಕ್ಕಲೇಬೇಕು. ಎಲ್ಲರೂ ಸೋಮಾರಿತನ ಬಿಟ್ಟು ಕೆಲಸ ಮಾಡುವುದೇ ಅದಕ್ಕೆ ಉಪಾಯ. ದುಃಖಕ್ಕೆ ಮುಖ್ಯ ಕಾರಣ ಸೋಮಾರಿತನ. ಎಲ್ಲರೂ ಶರೀರಶ್ರಮದ ಪ್ರತಿ ಕೈಗೊಂಡರೆ, ಕೆಲಸ ಮಾಡುವ ಸಂಕಲ್ಪ ತೊಟ್ಟರೆ, ಈ ದುಃಖ ದೂರವಾಗುತ್ತದೆ.

ಆದರೆ ಸಮಾಜದಲ್ಲಿ ಏನು ಕಂಡುಬರುತ್ತದೆ? ಒಂದು ಕಡೆ ಮೂಲಿಗೆ ಬಿದ್ದು ತುಕ್ಕುಹಿಡಿದು ನಿರುವಯೋಗಿಯಾದ ಜನ. ಶ್ರೀಮಂತರ ಮೈ ಉಪಯೋಗವೇ ಇಲ್ಲದೆ ತುಕ್ಕುಹಿಡಿದಿದೆ. ಇನ್ನೊಂದು ಕಡೆ ಮೈ ಸಹಸೆದು ಜೀರ್ಣವಾಗಿಹೊಗುವನ್ನು ವಿವರಿತ ದುಡಿತ. ಎಲಾಲ್ ಸಮಾಜಗಳಲ್ಲಿ ಮೈಯ ದುಡಿತವನ್ನು ತಪ್ಪಿಸಿಕೊಳ್ಳುವ ಪ್ರಕೃತಿ ಇದೆ. ನಾಯುವ ಗಳಿಗಿಯತನಕ ಯಾರು ಕೆಲಸ ಮಾಡಲೇಬೇಕಾಗಿದೆಯೋ ಅವರು ಅದನ್ನು ಸಂತೋಷದಿಂದ ಮಾಡುತ್ತಿಲ್ಲ. ಬಿಡದ ಕರ್ಮ ಎಂದು ಮಾಡುತ್ತಾರೆ. ಜಾಣರಾದವರು ಶರೀರಶ್ರಮ ತಪ್ಪಿಸಿಕೊಳ್ಳಲು ಸಾವಿರ ನೆಪ ಹೇಳುತ್ತಾರೆ. ‘ವ್ಯಧಿವಾಗಿ ಶರೀರಶ್ರಮದಲ್ಲಿ ಕಾಲಹರಣ ಮಾಡಲೇಕೆ?’ ಎನ್ನುತ್ತಾನೆ

ಒಬ್ಬ. ಈ ವ್ಯಾಧರ್ ನಿದ್ದೆ ಏಕೆಂದು ಯಾರೂ ಹೇಳಿರು ! ಉಂಟಿಕ್ಕಾಗಿ ವ್ಯಾಧರ್ ಕಾಲವ್ಯಯವೇಕೆ ಎನ್ನು ರು. ಹಸಿವಾಗುತ್ತದೆ ಎಂದು ಉಣಿ ತಾತ್ತರೆ. ನಿದ್ದೆ ಬರುತ್ತದೆ ಎಂದು ನಿದಿರಸುತ್ತಾತ್ತರೆ. ಶರೀರಶ್ರಮದ ಮಾತು ಬಂದರೆ ಮಾತ್ರ ವ್ಯಾಧರ್ ಕಾಲಹರಣವೇಕೆ ಎಂಬ ಪ್ರಶ್ನೆ. ‘ನಾವೇಕೆ ದುಡಿತದಲ್ಲಿ ಹೊತ್ತು ಕಳೆಯಬೇಕು ? ಏಕೆ ಈ ಕೆಲಸ ಮಾಡಬೇಕು ? ನಾವು ಮಾನಸಿಕ ಕರ್ಮ ಮಾಡಿಕೊಂಡು ಇರುತ್ತೇನೇ.’ ಒಳ್ಳೇದರ್ಥ್ಯಾ, ಮಾನಸಿಕ ಕರ್ಮತಾನೆ ನಿನ್ನು ದು. ಮಾನಸಿಕವಾಗಿಯೇ ಉಂಟಿಮಾಡು, ಮಾನಸಿಕವಾಗಿಯೇ ನಿದ್ದೆ ಮಾಡು. ಮನೋಮಯ ನಿದ್ದೆ, ಮನೋಮಯ ಅನ್ನಗಳ ವ್ಯವಸ್ಥೆ ಮಾಡಿಕೊ !

ಸಮಾಜದಲ್ಲಿ ಹೀಗೆ ಎರಡು ಭಾಗ ಇವೆ. ಒಂದು — ದುಡಿದುಡಿದು ಸತ್ತು ಸುಳ್ಳಿವಾಗುವ ಜನ, ಇನ್ನೊಂದು — ಇತ್ತೊ ಕಡ್ಡಿ ಅತ್ತ ಹಾಕಡಿ ಇರುವ ಜನ. ನನ್ನ ಗಿಳಿಯನೊಬ್ಬ ಹೇಳುತ್ತಿದ್ದ — ಕೆಲವು ಬರೀ ಮೈ, ಕೆಲವು ಬರೀ ಬರುಡೆ ; ಒಂದು ಕಡೆ ಬರೀ ರುಂಡ, ಇನ್ನೊಂದು ಕಡೆ ಬರೀ ಮುಂಡ. ಮುಂಡ ದುಡಿದುಡಿದು ಸವೆದುಹೊಗಬೇಕು. ರುಂಡ ಬರೀ ವಿಚಾರನೂಡಬೇಕು. ರಾಹು ಕೇಳುಗಳಂತೆ ಹೀಗೆ ಬರೀ ರುಂಡ ಮುಂಡಗಳ ಗುಂವಾಗಿದೆ ಈ ಸಮಾಜ. ಹಾಗೆ ನಿಜವಾಗಿಯೂ ಬರೀ ರುಂಡ ಮುಂಡಗಳೇ ಆಗಿದ್ದರೆ ಅದೂ ಒಳತೇ ಆಗುತ್ತಿತ್ತು. ಕುಂಟಿ — ಕುರುಡ ನಾಷ್ಯಯದಂತೆ ಏನಾದರೂ ವ್ಯವಸ್ಥೆ ಮಾಡಬಹುದಿತ್ತು ಕುರುಡನಿಗೆ ಕುಂಟಿ ದಾರಿ ತೋರಿಸಲಿ, ಕುಂಟನನ್ನು ಕುರುಡ ಹೆಗೆಲಮೇಲೇರಿಸಿಕೊಳ್ಳಲಿ. ಹಾಗೆ ಈ ರುಂಡ ಮುಂಡಗಳನ್ನು ಜೋಡಿಸುವಂತಿಲ್ಲ ಪ್ರತಿಯೊಬ್ಬರಿಗೂ ರುಂಡವೂ ಇದೆ, ಮುಂಡವೂ ಇದೆ. ರುಂಡ ಮುಂಡಗಳು ಎಲ್ಲಿಲೂ ಜೋಡಿಸಿಕೊಂಡು ಇವೆ. ಇದಕ್ಕೆ ಏನು ಮಾಡಬೇಕು ? ಪ್ರತಿಯೊಬ್ಬರೂ ಸೋಮಾರಿತನವನ್ನು ಬಿಡಬೇಕು.

ಸೋಮಾರಿತನ ಬಿಡುವುದೆಂದರೆ ಶರೀರಕರ್ತವು ಮಾಡುವುದು. ಸೋಮಾರಿತನವನ್ನು ಗೆಲ್ಲಲು ಇದೇ ಉಪಾಯ. ಈ ಉಪಾಯವನ್ನು ಆಚರಿಸದಿದ್ದರೆ ಅದರ ಶಿಕ್ಷೆಯನ್ನು ಭೋಗಿಸದೆ ತಪ್ಪದು. ರೋಗನೇ ಮತ್ತೊಂದೋ ಅಂತೂ ಯಾವುದೋ ಒಂದು ರೂಪದಲ್ಲಿ ಶಿಕ್ಷೆ ಖಾಡಿತ.

ಶರೀರವನ್ನು ನಮಗೆ ಹೊಟ್ಟಿರುವುದೇ ಶ್ರಮವಡಲಿಕ್ಕೆ. ಶರೀರಶ್ರಮದಲ್ಲಿ ಕಳಿದ ಕಾಲ ವ್ಯಧಿವಲ್ಲ. ಅದರ ಪ್ರತಿಥಲ ಸಿಗುತ್ತದೆ. ಆದೋಗ್ನಿ ಉತ್ತಮವಾಗುತ್ತದೆ. ಬುದ್ಧಿ ತೇಜೋಪೂರ್ಣವೂ ತೀವ್ರವೂ ಆಗುತ್ತದೆ. ವಿಶೇಷ ವಿಚಾರವನ್ತರ ವಿಚಾರದಲ್ಲಿ, ಅವರ ಹೊಟ್ಟಿನೋವು ತಲೆನೋವಿನ ಪ್ರತಿಬಿಂಬ ಕಾಣುತ್ತದೆ. ವಿಚಾರವನ್ತರು ಗಾಳಿ ಬಿಸಿಲುಗಳಲ್ಲಿ, ಸೈಫಿಟ್ ಸಾನ್ನಿಧ್ಯದಲ್ಲಿ ದುಡಿದರೆ ಅವರ ವಿಚಾರ ತೇಜಸ್ಸಿಯಾಗುತ್ತದೆ. ಶರೀರದ ಅನಾದೋಗ್ನಿದ ಪರಿಣಾಮ ಮನಸ್ಸಿನವೇಲೆ ಆಗದೆ? ಅದೇ ರೀತಿ ಶರೀರದ ಆದೋಗ್ನಿದ ಪರಿಣಾಮವೂ ಮನಸ್ಸಿನ ವೇಲೆ ಆಗುತ್ತದೆ. ಇದು ಅನುಭವಸಿದ್ಧ ಸತ್ಯ. ಮುಂದೆ ಕ್ರಿಯೋಗ ಬಂದಾಗ ನಂದಿ ಚೆಟ್ಟಿದ ಗಾಳಿ ಸೇವಿಸಲು ಹೋಗುವುದಕ್ಕಿಂತ, ಆತಪಸ್ವಾನದ ಸ್ವಯಾಗಮಾಡುವುದಕ್ಕಿಂತ, ಇವೊತ್ತೇ ಬಯಲಿನಲ್ಲಿ ಗುದ್ದಲಿ ಹಿಡಿದು ಅಗೆದರೆ, ಗಡಕ್ಕೆ ನೀರು ಹಾಕಿದರೆ, ಸೌದಿ ಸೀಳಿದರೆ ಏನು ತಪ್ಪ?

## ೒೭. ತಮೋಗುಣಕ್ಕೆ ಇನ್ನೂ ಉಪಾಯ

ಸೋಮಾರಿತನವನ್ನು ಗೆಲ್ಲಿವುದು ಒಂದು. ಇನ್ನೊಂದು – ನಿದ್ದೆಯನ್ನು ಗೆಲ್ಲಿವುದು. ನಿದ್ದೆ ನಿಜವಾಗಿ ವನಿತ್ರವಾದುದು. ಸೇವೆ ಮಾಡಿ ಬಳಲಿದ ನಾಧುಸಂತರ ನಿದ್ದೆಯಿಂದರೆ ಅದು ಯೋಗವೆ. ಅಂಥ ಶಾಂತ, ಗಾಢ ನಿದ್ದೆ ಪ್ರಣಾವಂತರಿಗೆ ಮಾತ್ರ ಲಭ್ಯ. ನಿದ್ದೆ ಗಾಢವಾಗಿರಬೇಕು. ನಿದ್ದೆಯ ಮಹತ್ವ ದೀರ್ಘಕಾಲದಲ್ಲಿಲ್ಲ. ಹಾಸಿಗೆ ಎನ್ನು ಉದ್ದ, ಮನಸ್ಸ ಅದರ ಮೇಲೆ ಎನ್ನುಹೊತ್ತು ಮಲಗಿದ್ದ, ಇದಲ್ಲ ನಿದ್ದೆಯ ಲೆಕ್ಕ. ಬಾವಿ ಆಳವಾಗಿದ್ದಷ್ಟು ನೀರು ಸ್ವಚ್ಚ, ಸವಿ. ಅದೇ ರೀತಿ ನಿದ್ದೆ ಸೆಲ್ಲಿ ಹೊತ್ತೇ ಆದರೂ ಗಾಢವಾಗಿದ್ದರೆ ಉತ್ತಮ ಫಲ. ಚಂಚಲ ಮನಸ್ಸಿನಿಂದ ಮೂರು ಗಂಟಿ ಮಾಡಿದ ಅಭ್ಯಾಸಕ್ಕಿಂತ ನಿಶ್ಚಲ ಮನಸ್ಸಿನಿಂದ ಅಧ್ಯ ಗಂಟಿ ಮಾಡಿದ ಅಭ್ಯಾಸವೇ ಉತ್ತಮ. ನಿದ್ದೆಯಡೂ ಹಾಗೇ. ಬಹಳಹೊತ್ತು ಮಲಗಿದರೆ ಹಿತಪರಿಣಾಮವೇನಿಲ್ಲ. ರೋಗಿ ಇಪ್ಪತ್ತುನಾಲ್ಕು ಗಂಟೆಯೂ ಹಾಸಿಗೆಯ ಮೇಲೆ ಇರುತ್ತಾನೆ. ಹಾಸಿಗೆಗೇ ಅಂಟಿಕೊಂಡಿರುತ್ತಾನೆ. ಆದರೆ ನಿದ್ದೆಗೆ ಅಂಟಿಕೊಂಡಿರಲಾರೆ. ನಿಜವಾದ ನಿದ್ದೆ ಗಾಢ, ನಿಃಸ್ವಪ್ಣ ನಿದ್ರೆ. ಸತ್ತ

ಮೇಲೆ ಏನೇ ಯಮಯಾತನೆಯಿರಲಿ, ನಿದ್ದೆ ಬಾರದ ಕೆಟ್ಟು ಕನಕು ಮುತ್ತಿ ಕೊಂಡವನ ಯಮಯಾತನೆಯೋ? ವೇದದಲ್ಲಿ ತ್ರಸ್ತುರಾಗಿ ಶಿಮಣಿಗಳು ಹೇಳಿದಾರೆ— ‘ಪರಾ ದುಃಸ್ವಷ್ಟ್ಯಂ ಸುವ.’ ‘ಇಂಥ ದುಷ್ಟ ನಿದ್ರೆ ಬೇಡವೇ ಬೇಡ.’ ನಿದ್ದೆ ವಿಶ್ವಾಂತಿಗಾಗಿ. ನಿದ್ದೆಯಲ್ಲಿ ಕಣಖಿನ ಸಾವಿರ ವಿಚಾರ ಬಂದು ಎದೆಯ ಮೇಲೆ ಕೂಡುವುದಾದರೆ ಅದೇತರ ವಿಶ್ವಾಂತಿ?

ಗಾಥನಿದ್ರೆ ಹೇಗೆ ಲಭಿಸಬೇಕು? ಸೋಮಾರಿತನಕ್ಕೆ ಹೇಳುವ ಮಂದ್ರ ಇದಕ್ಕೂ. ದೇಹವನ್ನು ನಿರಂತರವಾಗಿ ಉಪಯೋಗಿಸಬೇಕು. ಆಗ ನೆಲಕ್ಕೆ ಬಿಧ್ಯವನು ಸತ್ಯಂತಿ ಬಿದ್ಧಾನು. ನಿದ್ದೆ ಪುಟ್ಟಾಣಿ ಮೃತ್ಯು. ಸೋಗಸಾಗಿ ನಿದ್ದೆ ಬರಬೇಕೆಂದರೆ ಹಲವು ದಿನದ ಸಿದ್ಧತೆ ಬೇಕು. ಮೈ ಒಳಳಬೇಕು. ಸೇಕ್ಕಾಸಿಯರ್ ಹೇಳಿದಾನೆ— ‘ದೊರಿಗೆ ತಲೆಯ ಮೇಲೆ ಕೀರೀಟ, ತಲೆಯೊಳಗೆ ಮಾತ್ರ ನೂರು ಚಿಂತೆ.’ ಅಂಥಾ ದೊರಿಗೆ ನಿದ್ದೆ ಬಾರದು. ಅದಕ್ಕೆ ಒಂದು ಕಾರಣ, ಅವನು ಶರೀರಶರ್ವವನ್ನು ಮಾಡುದುದು. ಎಚ್ಚರವಾಗಿರಬೇಕಾದಾಗ ನಿದ್ದೆ ಮಾಡುವವನು ನಿದ್ದೆ ಮಾಡುವಾಗ ಎಷ್ಟೇ ಇರುತ್ತಾನೆ. ಹೆಗಲುಹೊತ್ತು ಬುದ್ಧಿ ಶರೀರಗಳನ್ನು ದುಡಿಸದೆ ಇಡ್ಡರೆ ನಿದ್ದೆ ವಾಡಿದಂತೆಯೇ. ರಾತ್ರಿ ನಿದ್ದೆಯಲ್ಲಿ ಬುದ್ಧಿ ಜಾಗ್ರತ್ವವಾಗಿದ್ದರೆ ನಿದ್ರಾಸುಖವೆಲ್ಲಿಯದು? ಸರಿ, ಎಷ್ಟು ಹೊತ್ತುದರೂ ಏಳದೆ ಬಿಡಿರುವುದು. ಪರಮಪುರುಷಾರ್ಥ ಗಳಿಸಬೇಕಾದ ಬಾಳನ್ನು ನಿದ್ದೆಯಲ್ಲಿ ಕಳೆದರೆ ಪುರುಷಾರ್ಥ ಗಳಿಸುವುದು ಯಾವಾಗ? ಅರ್ಥ ಆಯುಷ್ಯವೇ ನಿದ್ದೆಯಲ್ಲಿ ಕಳೆದರೆ ಏನನ್ನು ನಾವು ಗಳಿಸುವುದು?

ನಿದ್ದೆಯಲ್ಲೇ ಬಹುಳ ಕಾಲ ಕಳೆದರೆ ತಮೋಗುಣದ ಮೂರನೆ ಲಕ್ಷಣವಾದ ‘ಸ್ವರೂಪ’ ಸಹಜವಾಗಿ ಬರುತ್ತದೆ. ನಿದ್ರಾಪರನಾದ ಮನುಷ್ಯನ ಚಿತ್ತ ದ್ವೈವಾಗಿ ಇರದು. ಅದರಿಂದ ಅನವಧಾನ ಹುಟ್ಟುತ್ತದೆ. ಅತಿ ನಿದ್ರೆಯಿಂದ ಸೋಮಾರಿತನ, ಸೋಮಾರಿತನದಿಂದ ವಿಸ್ತರಣ (ಮರಿವು) ಹುಟ್ಟುತ್ತವೆ. ಪರಮಾರ್ಥವನ್ನು ನಾಶಮಾಡುವ ವಸ್ತು ವಿಸ್ತರಣ. ಷ್ಯವಕಾರದಲ್ಲೇ ಮರೀವಿನಿಂದ ಹಾನಿಯಾಗುತ್ತದೆ. ಆದರೆ ನಮ್ಮ ಸಮಾಜದಲ್ಲಿ ಮರೀವು ಸ್ವಾಭಾವಿಕವಾಗಿಹೊಗಿದೆ. ಅದೊಂದು ಮಹಾ ದೋಷ ಎಂದು ಯಾರಿಗೂ ಅನಿಸುವುದೇ ಇಲ್ಲ. ಯಾರನ್ನೊಂದು ಸೋಡಲು

ಹೋಗಬೇಕು ಎಂದು ಏಪಾಡಾಗಿರುತ್ತದೆ. ಆದರೆ ಹೋಗುವುದಿಲ್ಲ. ಹೀಗೇಕೆ ಎಂದು ಕೇಳಿದರೆ ‘ಅಯ್ಯ್ಯೇ, ಮರೀತೆಹೋಯಿತು’ ಎನ್ನುತ್ತೇವೆ. ಹೀಗೆನ್ನುವುದು ದೊಡ್ಡ ತಪ್ಪು ಎನಿಸುವುದೇ ಇಲ್ಲ. ಇಷ್ಟು ಉತ್ತರ ಬಂದರೆ ಸಮಾಧಾನಗೊಳ್ಳುತ್ತೇವೆ. ಮರೀವಿಗೆ ಮದ್ದೇ ಇಲ್ಲವೆಂದು ತಿಳಿದಂತಿದೆ ಸಮಾಜ. ಈ ವ್ಯೇಮರೆವಿನಿಂದ ಪರಮಾರ್ಥದಲ್ಲೂ, ವ್ಯವಹಾರದಲ್ಲೂ ಎರಡರಲ್ಲೂ ಹಾನಿಯೇ. ಮರೀವು ಮಹಾರೋಗ. ಆದರಿಂದ ಇದಿಂದಿಗೆ ಹುಳು ಹಿಡಿಯುತ್ತದೆ. ಬದುಕು ಬೀಳಾಗುತ್ತದೆ.

ಮರೀವಿಗೆ ಕಾರಣ ಮನಸ್ಸಿನ ಸೋಮಾರಿತನ. ಮನಸ್ಸು ಜಾಗರೂಕ ವಾಗಿದ್ದರೆ ಮರೀವು ಭಾರದು. ಸೋಮಾರಿ ಮನಸ್ಸಿಗೆ ಮರೀವಿನ ಹೋಗ ತಪ್ಪಿದುದೇ ಅಲ್ಲ. ಅಂತೇ ಭಗವಾನ್ ಬುಧ್ ಹೇಳಿದ:

“ಪ್ರಮಾದೋ ಮಜ್ಞನೋ ಪದಂ”

ಮರೀವು ಎಂದರೆ ಸಾವೇ ಸರಿ. ಪ್ರಮಾದವನ್ನು ಗೆಲ್ಲಬೇಕೆಂದರೆ ಸೋಮಾರಿತನ, ನಿದ್ರೆಗಳನ್ನು ಗೆದ್ದುಕೊ. ಶರೀರಶರ್ಮ ಗೆಯ್ಯಾ, ಸಂತತ ಸಾವಧಾನತೀಲನಾಗು. ಏನೇನು ಮಾಡಬೇಕೋ ಎಲ್ಲವನ್ನೂ ವಿಚಾರ ಪೂರ್ವಕ ಮಾಡು. ವಿಚಾರ ಮಾಡದೆ ಸುನ್ನನೇ ಸಹಜವಾದ ಕೆಲಸ ಬೇಡ. ಕೆಲಸಕ್ಕೆ ಮೊದಲಲ್ಲೂ ವಿಚಾರ, ಕಡೆಯಲ್ಲೂ ವಿಚಾರ. ಮೊದಲೂ ಕೊನೆಗೂ ಸರ್ವತ್ರ ವಿಚಾರರೂಪಿ ಪರಮೇಶ್ವರ ನಿಂತಿರಲಿ. ಹಾಗೆ ಮಾಡುತ್ತೇಹೋದರೆ ಅನವಧಾನದ ರೋಗ ದೂರವಾದಿತು. ಇಡೀ ಕಾಲವನ್ನು ಸರಿಯಾಗಿ ಒಳಸು, ಗಳಿಗೆಗಳಿಗೆಯ ಲೆಕ್ಕೆ ಇಡು. ಹಾಗಾದರೆ ಸೋಮಾರಿತನದ ಕಲಿಯ ಪ್ರವೇಶಕ್ಕೆ ಎಡೆಯಲ್ಲವಾದಿತು. ಹೀಗೆ ತಮೋಗುಣವನ್ನು ಗೆಲ್ಲಿನ ಪ್ರಯತ್ನ ಮಾಡಬೇಕು.

## ೨೫. ರಜೋಂಗುಣಕ್ಕೆ ಉಪಾಯ : ಸ್ವಧಮ್ರ - ಮಂಯಾರ್ಥದೆ

ಅನುಂತರ ರಜೋಂಗುಣದ ಕಡೆ ತಿರುಗಬೇಕು. ರಜೋಂಗುಣ ಭಯಾನಕ ಶತ್ರು. ತಮೋಗುಣದೇ ಎರಡನೇ ಮುಖ ಇದು. ಎರಡೂ ಒಂದೇ. ಮಾತು ಎರಡು, ವಸ್ತು ಒಂದೇ ಎನ್ನಬೇಕು. ಮಲಗಿಯೇ ಇದ್ದವರಿಗೆ ಎಡ್ಡು ಓಡಾಡುವ ಬಯಕೆ. ಎದ್ದು ಓಡಾಡುವವರಿಗೆ ಮಲಗುವ ಇಚ್ಛೆ.

ತಮೋಗುಣದಿಂದ ರಜೋಗುಣದ ದರ್ಶನವಾಗುತ್ತದೆ. ರಜೋಗುಣದಿಂದ ತಮೋಗುಣಕ್ಕೆ ಬರುತ್ತೇನೆ. ಒಂದು ಇಡ್ಲಿ ಎರಡನೆಯದೂ ಇರುತ್ತದೆ. ದೊಟ್ಟಿಗೆ ಇತ್ತು ಕಾದ ಕಾವಲಿ, ಅತ್ತ ಕೆಂಡ. ಮನುಷ್ಯನಿಗೆ ಇತ್ತ ತಿರುಗಿದರೆ ತಮೋಗುಣ, ಅತ್ತ ತಿರುಗಿದರೆ ರಜೋಗುಣ. ‘ಇತ್ತ ಬಾ, ನಿನ್ನನ್ನ ತಮೋಗುಣದ ಕಡೆ ಹಾರಿಸುತ್ತೇನೆ’ ಎನ್ನುತ್ತದೆ ರಜೋಗುಣ. ‘ನನ್ನ ಕಡೆ ಬಾ, ರಜೋಗುಣದ ಕಡೆ ಎಸೆಯುತ್ತೇನೆ’ ಎನ್ನುತ್ತದೆ ತಮೋಗುಣ. ಹೀಗೆ ಪರಸ್ಪರ ಸೇರವಾಗಿ ರಜೋಗುಣ ತಮೋಗುಣಗಳು ಮನುಷ್ಯನನ್ನ ನಾಶಮಾಡುತ್ತವೆ. ಕಾಲ್ಪೀಂಡಿನ ಹಣೆಯಬರಹ ಏಟು ತಿನ್ನವುದು. ಹೀಗೆ ರಜೋಗುಣ ತಮೋಗುಣಗಳ ಏಟು ತಿಂದು ಮನುಷ್ಯ ಜನ್ಮ ಕಳೆಯುತ್ತದೆ.

ರಜೋಗುಣದ ಪ್ರಥಾನ ಲಕ್ಷಣ ನಾನಾ ಕಾರ್ಯಕಲಾಪ ಮಾಡುವ ಹೆನ್ನಾಗೆ. ಅಮಾನುಷ ಕರ್ಮದಲ್ಲಿ ಅಪಾರ ಆಸಕ್ತಿ. ರಜೋಗುಣದಿಂದ ಅಸರಂಪಾರ ಕರ್ಮಸಂಗ ಹೆಣೆದುಕೊಳ್ಳುತ್ತದೆ. ಲೋಭಾತ್ಮಕ ಕರ್ಮಸಕ್ತಿ ಹುಟ್ಟುತ್ತದೆ. ಆಗ ವಾಸನಾವಿಕಾರದ ವೇಗವನ್ನ ತಡೆಯಲು ಅನಾಧ್ಯಾತ್ಮಿಕ ಗುಡ್ಡ ಕಡಿದು, ಅತ್ತಣಿ ಕಂದಕ ತುಂಬು. ಸಮುದ್ರಕ್ಕೆ ಮಣ್ಣ ಹೊತ್ತು ಅದನ್ನು ಮುಚ್ಚು. ಸಹಾರಾ ಮರುಭೂಮಿಯಲ್ಲಿ ಸಮುದ್ರ ತೋಡು. ಇಲ್ಲಿ ಸೂರ್ಯೇಜ್ ಕಾಲುವೆ ತೋಡು, ಅಲ್ಲಿ ಘನಾಮಾ ಕಟ್ಟಿ. ಇಂಥ ಸಲ್ಲಿದ ಗೊಂದಲದ ಹೆನ್ನಾಗೆ. ಇದನ್ನು ಮುರಿ, ಅದನ್ನು ಕಟ್ಟಿ. ಮನು ಕಾಗದ ತೆಗೆದುಕೊಳ್ಳುತ್ತದೆ, ಹರಿಯುತ್ತದೆ; ಮತ್ತೇನಾದರೂ ಮಾಡುತ್ತದೆ. ಇದೂ ಹಾಗೆಯೇ. ಅದನ್ನು ಇದರಲ್ಲಿ ಸೇರಿಸು. ಇದನ್ನು ಅದರಲ್ಲಿ ಸೇರಿಸು. ಅದನ್ನು ಮುಳುಗಿಸು, ಇದನ್ನು ಹಾರಿಸು. ಹೀಗೆ ರಜೋಗುಣದ ಅನಂತ ಶ್ರೀಡಿ. ಹಕ್ಕಿ ಮುಗಿಲಲ್ಲಿ ಹಾರುತ್ತದೆ. ನಾವೂ ಹಾರಬೇಕು. ಮಿಂತು ನಿರಿನೊಳಗೆ ಇರುತ್ತದೆ. ನಾವೂ ನಿರಿನಲ್ಲಿ ಮುಳುಗಿ ಅದರಂತೆ ಇರಬೇಕು. ನರದೇಹದಲ್ಲಿ ಬಂದು ಹಕ್ಕಿಯಂತೆ, ಮಿಂತಿನಂತೆ ಮಾಡುವುದ ಕೃತಾರ್ಥತೆ ಎಂದು ತಿಳಿಯುತ್ತಾರೆ. ಪರಕಾರ್ಯ ಪ್ರವೇಶದ, ಮತ್ತೊಂದು ದೇಹದ ಕೌತುಕವನ್ನು ಅನುಭವಿಸುವ, ಬಯಕೆ ನರದೇಹದಲ್ಲಿ ಹುಟ್ಟುತ್ತದೆ. ಮಂಗಳಗ್ರಹಕ್ಕೆ ಹಾರಿಹೋಗಬೇಕು, ಅಲ್ಲಿನ ವಸತಿಯನ್ನು ನೋಡಬೇಕು

ಎಂದು ಒಬ್ಬಿನಿಗೆ ಚೆಪಲ. ಜಿತ್ತುವು ಸದಾ ಭ್ರಮಣಮಾಡುತ್ತಿರುತ್ತದೆ. ನಾನಾ ವಾಸನಾಭೂತಗಳು ಮೈಯೊಳಗೆ ಹೋಗುತ್ತವೆ. ಏನಾದರೀಂದು ಕೆಲಸ. ಇಮ್ಮು ದೊಡ್ಡವನು, ಮನುಷ್ಯ ನಾನು ಇರುತ್ತಿರಲು ಸ್ವಷ್ಟಿ ಇದ್ದಂತೆಯೆ ಹೇಗೆ ಇರಬೇಕು? ವೈಲಾಪನನಿಗೆ ಮೈಯೊಳಗೆ ತೀರ್ಚಿ. ಕಂಬವನ್ನು ಹಾಯುತ್ತಾನೆ. ನುರವನ್ನು ಗುದ್ದುತ್ತಾನೆ. ಹೀಗಿರುತ್ತದೆ ರಜೋಗುಣದ ತುಳುಕು. ಈ ಬೆದೆ ಬಂದರೆ ನೀಲ ತೋಡಿ ಕಲ್ಲು ತೆಗೆಯುತ್ತಾನೆ. ಅದಕ್ಕೆ ವಜ್ರ ವೈಘಾಯಿ ಎಂದು ಹೆಸರಿಡುತ್ತಾನೆ. ಸಮುದ್ರ ದೊಳಗೆ ಮುಳುಗುತ್ತಾನೆ. ತಳ್ಳದ ಕಸನವನ್ನು ದಡಕ್ಕೆ ತಂದುಹಾಕಿ ಅದನ್ನು ಮುತ್ತು ಎನ್ನುತ್ತಾನೆ. ಆ ಮುತ್ತಿಗೆ ತೂತು ಇಲ್ಲ. ಅದಕ್ಕೆ ತೂತು ಕೊರೆಯುತ್ತಾನೆ. ಅದನ್ನು ಎಲ್ಲಿಡಬೇಕು. ಅಕ್ಕಾ ಸಾಲಿಗನಿಂದ ಕೆವಿ - ಮೂಗಿಗೆ ತೂತು ಮಾಡಿಸುತ್ತಾನೆ. ಹೀಗೇರೆಕೆ ಈ ರೀತಿ ಮಾಡುತ್ತಾನೋ ಮನುಷ್ಯ? ಎಲ್ಲವೂ ರಜೋಗುಣದ ವೃಭಾವ.

ರಜೋಗುಣದ ಇನ್ನೆಲ್ಲಂದು ಸ್ವಭಾವ ಅಸ್ಥಿರತೆ. ರಜೋಗುಣಕ್ಕೆ ಅಗಂದಾಗಲೇ ಫಲ ಬೇಕು. ಆದುದರಿಂದ, ಅಡ್ಡಿಬಂತೋ ಮನುಷ್ಯ ಬೇರೆ ಹಾದಿ ಹಿಡಿಯುತ್ತಾನೆ. ರಜೋಗುಣಿಯಾದವ ಇದನ್ನು ಬಿಟ್ಟು, ಅದನ್ನು ಹಿಡಿದ; ಅಂತೂ ದಿನವೂ ಹೊಸದು. ಕಟ್ಟುಕೆಡಿಗೆ ಕೈಯಲ್ಲಿ ಒಂದೂ ಉಳಿಯದು.

### ‘ರಾಜಸಂ ಚಲಂ ಅಧ್ಯಂವಂ’

ರಜೋಗುಣದ ಕೃತಿ ಚಂಚಲ, ಅನಿಶ್ಚಿತ. ಮಕ್ಕಳು ಜೋಳ ಬಿತ್ತಿ, ಕೂಡಲೇ ಹೊಳಕೆಗಾಗಿ ಹುಡುಕುತ್ತವೆ. ರಜೋಗುಣಿಯ ಸ್ವಭಾವ ಹೀಗೆ. ಎಲ್ಲವೂ ಒಡನೆಯೆ ಮಡಿಲಲ್ಲಿ ಬೀಳಬೇಕು. ಅಧಿರನಾಗುತ್ತಾನೆ. ಅವನಿಗೆ ಸಂಯಮವಿರುವುದಿಲ್ಲ. ಒಂದೇ ಕಡೆ ಕಾಲು ಉಂಟು ವು ದು ಅವನಿಗೆ ತಿಳಿಯದು. ಇಲ್ಲಿ ಸ್ವಲ್ಪ ಕೆಲಸ ಮಾಡಿದ, ಸ್ವಲ್ಪ ಹೆಸರಾಯಿತು. ಅಲ್ಲಿಂದ ಎದ್ದು ಮತ್ತೊಂದು ಕಡೆಗೆ ಹೋದ. ಇವೊತ್ತು ಮದರಾಸಿನಲ್ಲಿ ಮಾನಪತ್ರ. ನಾಕೆ ಕಲ್ಪಿತ್ತೆ. ನಾಡಿದ್ದು ಬೊಂಬಾಯಿ. ಆವೇಲೆ ನಾಗಪುರ. ಎಷ್ಟು ಸಾರಸಭೀಗಳು ಇವೆಯೋ ಅಮ್ಮು ಮಾನಪತ್ರ ಬೇಕು. ಮಾನ ಒಂದೇ ಅವನ ಕಣ್ಣಿಗೆ ಕಾಣುವ ವಸ್ತು. ಒಂದೇ ಕಡೆ ಸ್ಥಿರವಾಗಿದ್ದ ಕೆಲಸ

ಮಾಡುವುದು ಅವನಿಗೆ ರೂಢಿಯೇ ಇಲ್ಲ ಇದರಿಂದ ರಚೋಗುಣಿ ಮನುಷ್ಯನ ಸ್ಥಿತಿ ಭಯಾನಕವಾಗುತ್ತದೆ.

ರಚೋಗುಣದಿಂದ ಮನುಷ್ಯ ನಾನಾ ಉದ್ದೋಗಗಳಲ್ಲಿ ಕೈಯಾಡಿ ಸುತ್ತಾನೆ ಅವನಿಗೆ ಸ್ವಧರ್ಮ ಯಾವುದೂ ಇರದು. ಸ್ವಧರ್ಮಾಚರಣೆಯಿಂದರೆ ನಿಜವಾಗಿ ಇತರ ನಾನಾ ಕರ್ಮಗಳ ತಾಪ. ಗೀತೆಯ ಕರ್ಮ ರಚೋಗುಣಕ್ಕೆ ಕೊಡಲಿಯೇಬು. ರಚೋಗುಣದಲ್ಲಿ ಎಲ್ಲವೂ ಬಂಜಲ. ಗುಡ್ಡದ ಮೇಲೆ ಬಿಡ್ಡ ನೀರು ಎಲ್ಲಾ ಕಡೆಗೂ ಹರಿದರೆ ಒಂದು ಕಡೆಯೂ ನಿಲ್ಲದು. ಅದೇ ನೀರು ಒಂದು ಕಡೆ ಹರಿದರೆ ಹೊಳೆಯಾದಿತು. ಅದರಲ್ಲಿ ಶಕ್ತಿ ಹುಟ್ಟಿತು. ಅದರಿಂದ ದೇಶಕ್ಕೆ ಉಪಯೋಗವಾದಿತು. ಹಾಗೇ ಮನುಷ್ಯನೂ ತನ್ನ ಶಕ್ತಿಯನ್ನು ನಾನಾ ಕಾರ್ಯಗಳಲ್ಲಿ ವ್ಯಾಖ್ಯವಾಗಿ ಕಳೆಯದೆ ಒಂದೇ ಕಾರ್ಯದಲ್ಲಿ ವಿನಿಯೋಗಿಸಿದರೆ ಏನಾದರೂ ಕೆಲಸ ವಾದಿತು. ಅಂತಹೇ ಸ್ವಧರ್ಮದ ಮಹತ್ವ.

ಸಂತತವಾಗಿ ಸ್ವಧರ್ಮಚಿಂತನೆ ಮಾಡುತ್ತ ಅದಕ್ಕಾಗಿಯೇ ಸರ್ವಶಕ್ತಿಯನ್ನೂ ವಿನಿಯೋಗಿಸಬೇಕು. ಬೇರೆ ಕಡೆ ಲಕ್ಷ್ಯವೇ ಹೋಗಬಾರದು. ಇದೇ ಸ್ವಧರ್ಮದ ಒರಿಗಲ್ಲು. ಕರ್ಮಯೋಗವೆಂದರೆ ಅತಿ ಕರ್ಮವೂ ಅಲ್ಲ, ಅವಾನುಷ ಕರ್ಮವೂ ಅಲ್ಲ. ಮನುಷ್ಯನೇ ಹತ್ತಾರು ಕೆಲಸ ಮಾಡಿದರೆ ಅದು ಕರ್ಮಯೋಗವಲ್ಲ. ಗೀತೆಯ ಕರ್ಮಯೋಗ ಬೇರೆ. ಘಲದ ಕಡೆ ಗಮನ ಕೊಡದೆ, ಕೇವಲ ಸ್ವಭಾವಪಾಪ ಅವರಿಹಾರ್ಯ ಸ್ವಧರ್ಮವನ್ನು ನಡೆಸುವುದು, ತದಾದ್ವಾರಾ ಚಿತ್ತಶಿಫ್ತಿ ಮಾಡಿಕೊಳ್ಳಲ್ಪದು – ಕರ್ಮಯೋಗದ ಪ್ರೇತಿಷ್ಠೀ. ಕರ್ಮವನ್ನು ಮಾಡುವುದೇನು, ಸೃಷ್ಟಿಯಲ್ಲಿ ಸರ್ವಶ್ರುತಿ ಇದ್ದೀ ಇದೆ. ಕರ್ಮಯೋಗವೆಂದರೆ ವಿಶಿಷ್ಟ ಮನೋವ್ಯತ್ತಿಯಿಂದ ಎಲ್ಲವನ್ನೂ ಮಾಡುವುದು. ಹೊಲದಲ್ಲಿ ಬೀಜ ಬಿತ್ತುವುದಕ್ಕೂ, ಹಿಡಿತುಂಬಾ ಕಾಳು ತೆಗೆದುಕೊಂಡು ಎತ್ತಲೊ ಚೆಲ್ಲುವುದಕ್ಕೂ ಬಹಳ ಅಂತರವಿದೆ. ಬಿತ್ತಿದರೆ ಘಲ, ಬಿಸುಟ್ಟರೆ ನಷ್ಟ. ಗೀತೆ ಹೇಳುವ ಕರ್ಮ, ಬೀಜ ಬಿತ್ತಿದಂತೆ. ಅಂಥ ಸ್ವಧರ್ಮರೂಪ ಕರ್ತವ್ಯದಲ್ಲಿ ಬಹಳ ಶಕ್ತಿ ಇದೆ. ಅದಕ್ಕೆ ಎಷ್ಟು ಪರಿಶ್ರಮ ಮಾಡಿದರೂ ಕಡಿಮೆಯೇ. ಅದರಲ್ಲಿ ಪರದಾಟಕ್ಕೆ ಅವಕಾಶವೇ ಇಲ್ಲ.

## ೭೯. ಸ್ವಧರ್ಮವನ್ನು ನಿರ್ಧರಿಸುವುದು ಹೇಗೆ?

ಈ ಸ್ವಧರ್ಮವನ್ನು ನಿರ್ಧರಿಸುವುದು ಹೇಗೆ ಎಂದು ಹೇಳಿದರೆ ‘ಅದು ಸ್ವಾಭಾವಿಕ’ ಎಂಬುದೇ ಉತ್ತರ. ಸ್ವಧರ್ಮ ಸಹಜವಾಗಿ ಇರುತ್ತದೆ. ಅದನ್ನು ಹುಡುಕಬೇಕೆಂಬ ವಿಚಾರವೇ ಆಶ್ಚರ್ಯಕರ. ಮನುಷ್ಯ ಹುಟ್ಟಿದಾಗ ಅವನ ಸ್ವಧರ್ಮವೂ ಹುಟ್ಟಿತು. ಮಗು ತಾಯಿಯನ್ನು ಹುಡುಕಬೇಕಾದುದಿಲ್ಲ. ಹಾಗೇ ಸ್ವಧರ್ಮವನ್ನೂ ಹುಡುಕಬೇಕಾದುದಿಲ್ಲ. ಅದು ಮುಂಗಡವಾಗಿಯೇ ಬರುತ್ತದೆ. ನಮಗಿಂತ ನೋಡಲು ಜಗತ್ತು ಇತ್ತು. ನಾವು ಹೋದ ಮೇಲೂ ಇರುತ್ತದೆ. ನಮ್ಮ ಹಿಂದೆ ದೊಡ್ಡ ಪ್ರವಾಹ ಹರಿಯುತ್ತತ್ತು. ಮುಂದೆಯೂ ಹರಿಯತ್ತದೆ. ಅಂಥ ಪ್ರವಾಹದಲ್ಲಿ ನಾವು ಹುಟ್ಟ ಒಂದಿದೇವೇ ಯಾರ ಹೊಟ್ಟಿಯಲ್ಲಿ ಹುಟ್ಟಿದ್ದೇವೋ ಆ ತಂದೆ ತಾಯಿಗಳ ಸೇವೆ, ಯಾರ ನಡುವೆ ಹುಟ್ಟಿದ್ದೇವೋ ಆ ರ್ಯಿತರ ಸೇವೆ, ಇವು ನಮಗೆ ನಿಸರ್ಗವಿತ್ತ ಸಂದೇಹ. ನನ್ನ ವೃತ್ತಿ ನನ್ನ ಅನುಭವದ್ದೀ ತಾನೇ. ನನಗೆ ಹೆಸಿವಾಗುತ್ತದೆ, ನೀರಡಸುತ್ತದೆ. ಹಸಿದವರಿಗೆ ಅನ್ನ ನೀಡುವ, ನೀರಡಸಿದವರಿಗೆ ನೀರು ಹನಿಸುವ, ಧರ್ಮ ನನಗೆ ಆದರಿಂದ ದೊರೆಯಿತು. ಸೇವಾರೂಪದ, ಭೂತದಯಾರೂಪದ ಸ್ವಧರ್ಮವನ್ನು ಹುಡುಕಬೇಕಾದುದಿಲ್ಲ. ಸ್ವಧರ್ಮದ ಶೋಧನೆ ನಡೆಸಿದ ಕಡೆ, ಪರಧರ್ಮ ಅಥವಾ ಅಧರ್ಮ ಇದ್ದಿರಬೇಕೆಂದು ನಿಶ್ಚಯವಾಗಿ ತಿಳಿಯಬೇಕು.

ನೀವಕನಿಗೆ ಸೇವೆಯನ್ನು ಹುಡುಕುವ ಆಗತ್ಯವೇನು? ಅದು ತಾನೇ ಅವನ ಬಳಗೆ ಬರುತ್ತದೆ. ಅದರೆ ಒಂದು ಮಾತ್ರ: ಅನಾಯಾಸವಾಗಿ ಲಭಿಸಿದ್ದಲ್ಲಿ ಧರ್ಮವಲ್ಲ. ಒಬ್ಬ ರ್ಯಾತ ಒಂದು ‘ರಾತ್ರಿ ಸ್ವೇಷ ನಮ್ಮ ಬೀಲಿಯನ್ನು ಹತ್ತುಮಾರು ಮುಂದಕ್ಕೆ ಹಾಕೊಣ ಬಾ. ಗದ್ದಲವಿಲ್ಲದೆ ನನ್ನ ಹೊಲ ವಿಸ್ತಾರವಾಗುತ್ತದೆ’ ಎಂದು ನನಗೆ ಹೇಳಿದರೆ, ಅದು ಅಧರ್ಮ ವಾದುದರಿಂದ ನನ್ನ ಕರ್ತವ್ಯವಾಗದು.

ಜಾತುವರ್ಣಾದಲ್ಲಿ ಸ್ವಾಭಾವಿಕತೆ, ಧರ್ಮ ಇವೆ. ಅದರಿಂದ ನನಗಾದು ರುಚಿಸುತ್ತದೆ. ಈ ಸ್ವಧರ್ಮವನ್ನು ತಪ್ಪಿಸಲು ಸಾಧ್ಯವಿಲ್ಲ. ಯಾರು ನನ್ನನ್ನು ಪಡೆದರೋ ಅವರೇ ನನ್ನ ತಾಯಿತಂದೆ. ಅವರು ನನಗೆ

ಇಷ್ಟವಿಲ್ಲ ಎಂದರೆ ಹೇಗೆ? ತಾಯಿತಂದೆಗಳ ಕಸಬು ಮಕ್ಕಳಿಗೆ ಸ್ವಾಭಾವಿಕ ವಾಗಿಯೆ ಪ್ರಾಪ್ತವಾಗುತ್ತದೆ. ಹಿಂದಿನಿಂದ ಬಂದ ಕಸಬು ನೀತಿವಿರುದ್ಧವಲ್ಲಿದ್ದರೆ ಅದನ್ನು ಮಾಡುವುದು, ಮುಂಬರಿಸುವುದು ಚಾತುರ್ವಣ್ಣದ ಮುಖ್ಯ ವಿಶೇಷ. ಇವೊತ್ತು ಚಾತುರ್ವಣ್ಣ ಕೆಪ್ಪಿದೆ. ಅದನ್ನು ಆಚರಿಸುವುದು ಕರಿನವಾಗಿದೆ. ಅದರ ಮಡಿಕೆಯನ್ನು ಅಚ್ಚುಕೆಟ್ಟಾಗಿ ಇಡಲು ನಾಧ್ಯವಾದರೆ ಬಹಳ ಅಂದವಾದುದು. ಅದು ಇಲ್ಲವಾದರೆ ಹೊಸ ಕಸಬು ಕಲಿಯುವುದರಲ್ಲಿ ಮನುಷ್ಯ ಮೊದಲನೇ ಇವುತ್ತೈದು ಮೂವತ್ತು ವರ್ಷ ಕಳೆಯುತ್ತಾನೆ. ಕಲಿತನೇಲೆ ನೇವಾಕ್ಷೇತ್ರದ ಶೋಧನೆ. ಹೀಗೆ ಮೊದಲಿನ ಇವುತ್ತೈದು ವರ್ಷ ಶೈಕ್ಷಣಿಕದಲ್ಲಿ ಕಳೆಯಿತು. ಆ ಶೈಕ್ಷಣಿಕ ಬಾಳಿಗೆ ಸಂಖಂಧಿಸಿದುದಲ್ಲ. ಇದು ಮುಂದಿನ ಬಾಳಿಗೆ ಸಿದ್ಧತೆ ಎಂದರೆ, ಕಲಿಯುವಾಗ ಯಾರೂ ಬದುಕುವ ಮಾತಿಲ್ಲ. ಏನಿದ್ದರೂ ಅನುಂತರ. ಮೊದಲು ಬರೀ ಕಲಿಕೆ, ಆಮೇಲೆ ಬದುಕು. ಶೈಕ್ಷಣಿಕ ಬೇರೆ, ಬದುಕು ಬೇರೆ—ಹೀಗಾಗಿದೆ. ಆದರೆ ಯಾವುದಕ್ಕೆ ಜೀವನದ ಸಂಖಂಧ ವಿಲ್ಲವೋ ಅದು ನಾವು. ಹಿಂದುಸ್ವಾನದ ಸರಾಸರಿ ಆಯುಸ್ಸು ಇಲ್ಲ ವರ್ಷ. ಅದರಲ್ಲಿ ಅಂಥ ವರ್ಷದವರಿಗೆ ಈ ಸಿದ್ಧತೆ! ಹೊಸ ಕಸಬುನ್ನು ಕಲಿಯಲು ಬಹಳ ಕಾಲ ಹಿಡಿಯತ್ತದೆ. ಆಮೇಲೆ ಎಲ್ಲಾದರೂ ಕಸಬು ನಡನ ಬೇಕು. ಅದರಲ್ಲಿ ಉತ್ಸಾಹದ ಎಷ್ಟೋ ಕಾಲ ವ್ಯಧವಾಗುತ್ತದೆ. ಆ ಹುರುತ್ತ, ಹುಮ್ಮಸ್ಸು, ಸೇವೆಯಿಂದ ದೇಹ ನಾಥಕ ಮಾಡುವುದು, ಎಲ್ಲವೂ ವ್ಯಧ. ಬಾಕು ಆಟವಲ್ಲ. ಆದರೆ ಬಾಳಿನ ಕಸಬುನ್ನು ಹುಡುಕುವುದರಲ್ಲಿ ಹುಡುಗನ ಆಯುಷ್ಯ ಪೂರ್ಣವಾಗುತ್ತದಲ್ಲ. ಎಂಥ ದುಃಖದ ಸಂಗತಿ? ಇದಕ್ಕಾಗಿಯೇ ಹಿಂದೂಧರ್ಮ ಪರಾರ್ಥದರ್ಮದ ಯುಕ್ತಿ ಮಾಡಿತು.

ಚಾತುರ್ವಣ್ಣದ ಕಲ್ಪನೆಯನ್ನು ಬದಿಗಿಡೊಣ. ಆದರೂ ಎಲ್ಲ ರಾಷ್ಟ್ರಗಳ್ಲೂ, ಎಲ್ಲೆಡೆಯಲ್ಲೂ, ಚಾತುರ್ವಣ್ಣವಿಲ್ಲದಕಡಿಮ್ಮೂ, ಎಲ್ಲಾರಿಗೂ ಸ್ವಧರ್ಮ ಪ್ರಾಪ್ತವಾಗಿದೆ. ನಾವೆಲ್ಲರೂ ಒಂದೇ ಪ್ರವಾಹದಲ್ಲಿ, ಹೆಚ್ಚು ಕಡಮೆ ಒಂದೇ ಪರಿಸ್ಥಿತಿಯಲ್ಲಿ ಹುಟ್ಟಿಬಂದವರು. ಆದುದರಿಂದ ಸ್ವಧರ್ಮಾಚರಣರೂಪಿ ಕರ್ತವ್ಯ ತಾನಾಗಿಯ ಪ್ರಾಪ್ತವಾಗುತ್ತದೆ.

ಅಂತೆಯೇ ದೂರದ ಕರ್ತವ್ಯ - ಎಪ್ಪಾದರೂ ಅದು ಗೊಳಿವೇ. ಎಪ್ಪೇ ಸೋಗಸಾಗಿದ್ದರೂ ಅದನ್ನು ಹಿಡಿದರೆ ಪ್ರಯೋಜನವಿಲ್ಲ. ಈನೇಕ ಸಂ ದೂರದ್ದು ಅಂದವಾಗಿಯೆ ಕಾಣುತ್ತದೆ. ಮನುಷ್ಯ ದೂರದ್ದಕ್ಕೆ ಬೆರಗಾಗುತ್ತಾನೆ. ನಿಂತಲ್ಲಿ ಮನುಷ್ಯನ ಸುತ್ತಲೂ ಮಂಜು ಕವಿದಿರುತ್ತದೆ. ಆದರೆ ಹತ್ತಿರದ ಮಂಜು ಅವನಿಗೆ ಕಾಣದು. ದೂರ ಬೊಟ್ಟುಮಾಡಿ 'ಆಲ್ಲಿ ಮಂಜು ಇದೆ' ಎನ್ನುತ್ತಾನೆ. ಆಲ್ಲಿಯವನು 'ಇಲ್ಲಿ ಮಂಜುದೆ' ಎನ್ನುತ್ತಾನೆ. ಮಂಜು ಎಲ್ಲಿಡೆಯಲ್ಲೂ ಇದೆ. ಆದರೆ ಹತ್ತಿರದ್ದು ಕಾಣದು. ಮನುಷ್ಯನಿಗೆ ದೂರದ್ದರ ಸೇಳಿತ ಹೆಚ್ಚು. ಹತ್ತಿರದ್ದು ತಲೆಗೆ ಹತ್ತುತ್ತೆದೆ. ದೂರದ್ದು ಕನಸಿನಲ್ಲಿ ಕಾಣುತ್ತದೆ. ಇದು ಹೋಹ. ಇದನ್ನು ತಪ್ಪಿಸಿಕೊಳ್ಳಲೇಬೇಕು. ಸಹಜಪಾವೃತ್ತ ಸ್ವಾರ್ಥಮರ್ವ ಸರಳ ವಾದರೂ, ಕೊರೆ ಎನಿಸಿದರೂ, ನೀರಸವಾಗಿ ತೋರಿದರೂ, ನನಗೆ ಯಾವುದು ಸಹಜಪಾವೃತ್ತವೋ ಅದೇ ಹಿತ, ಅದೇ ಸುಂದರ. ಸಮುದ್ರದಲ್ಲಿ ಮುಳುಗುತ್ತಿರುವವನಿಗೆ ಸೊಂಟ್ಯೋ ಹೊಂಕೊಇ ಅಂತೂ ಒಂದು ಕಚ್ಚಿಗೆ ಸಿಕ್ಕರೆ, ಅದು ನಯವಾಗಿ ವಾಲಿಷಾಮಾಡಿದುದಲ್ಲಿದ್ದರೂ ಅದು ಅವನನ್ನು ವಾರುಮಾಡೇತು. ಬಡಗಿಯ ಅಂಗಳದಲ್ಲಿ ಅಂದವಾದ ಕೆತ್ತನೆ ಸಾಮಾನು ಬಹಳ ಇದ್ದವು. ಅವು ಅಲ್ಲಿದ್ದರೆ ಈ ಮುಳುಗುವವನಿಗೆ ಏನು ಲಾಭ? ಅವನಿಗೆ ಆ ಸೊಂಟ್ಯೋ ತುಂಡೇ ತಾರಕವಾದಂತೆ, ನನಗೆ ಸಹಜವಾಗಿ ಬಂದ ಧರ್ಮ ಹೇಗೇ ಇರಲಿ, ಅದೇ ನನಗೆ ತಾರಕ. ಅದರಲ್ಲಿ ಮಗ್ನಾಗುವುದೇ ನನಗೆ ತೋಭಾಯಮಾನ ಅದರಿಂದಲೇ ನನಗೆ ಉದಾಧರ. ಬೇರೆ ಸೇವೆಗಾಗಿ ಅರಷುತ್ತಾ ಹೋದರೆ ಅದು ಸಿಗದು, ಇದು ಉಳಿಯದು. ಹೀಗಾಗಿ ಕಡೆಗೆ ಸೇವಾವೃತ್ತಿಯೇ ದೂರವಾಗುತ್ತದೆ. ಅಂತೇ, ಸ್ವಾರ್ಥಮರ್ವಾಪಿ ಕರ್ತವ್ಯದಲ್ಲಿ ಮಗ್ನಾಗಿರಬೇಕು.

ಸ್ವಾರ್ಥಮರ್ವದಲ್ಲಿ ಮಗ್ನಾದರೆ ರಜೋಗುಣ ಬಾಡುತ್ತದೆ. ಜಿತ್ತ ಪಕಾಗ್ರವಾಗುತ್ತದ್ದಲ್ಲ. ಅದುದರಿಂದ ಸ್ವಾರ್ಥಮರ್ವಕ್ಕೆ ಷ್ವತ್ತಿರಿಕ್ತ ಅದು ಓಡದು. ಅದರಿಂದ ಚಂಚಲ ರಜೋಗುಣದ ರಭಸ ಕರಿಗೊಗುತ್ತದೆ. ಶಾಂತವೂ ಆಳವೂ ಆಗಿದ್ದರೆ, ಎಪ್ಪೇ ನೀರು ಹರಿದುಬರಲಿ, ಅದನ್ನು ಹೊಳೆ ತನ್ನ ಗಭ್ರದಲ್ಲಿ ಒಳಗಿಳಿಸಿಕೊಳ್ಳುತ್ತದೆ. ಮನುಷ್ಯನ ಸರ್ವಬಲ,

ಸಮಸ್ತ ವೇಗ, ಸಕಲ ಶಕ್ತಿಯನ್ನೂ ಸ್ಪಷ್ಟಮಾದ ನದಿ ಧರಿಸಬಲ್ಲದು. ಸ್ಪಷ್ಟಮಾದಲ್ಲಿ ಎಪ್ಪು ಶಕ್ತಿ ತುಂಬಿದರೂ ಕಡವೆಯೇ. ಸ್ಪಷ್ಟಮಾದಲ್ಲಿ ಶಕ್ತಿ ತುಂಬಿದರೆ ರಜೋಗುಣದ ಹಾರಾಟ ಮುಗಿಯುತ್ತದೆ. ಚಂಚಲತೆಯ ಕೊಂಡಿ ಮುರಿದಂತಾಗುತ್ತದೆ. ಹೀಗೆ ರಜೋಗುಣವನ್ನು ಸೂರ್ಯಿನಬೇಕು.

### ಅಂ. ಸತ್ಯಗುಣ — ಅದಕ್ಕೆ ಉಪಾಯೆ

ಇನ್ನು ಓಯಿತು ಸತ್ಯಗುಣ. ಅದರ ಬಗ್ಗೆ ಎಷ್ಟುರದಿಂದ ನಡೆಯಬೇಕು. ಇದರಿಂದ ಆತ್ಮವನ್ನು ಬೇರೆ ಮಾಡುವುದು ಹೇಗೆ? ಇದು ಸೂಕ್ಷ್ಮ ವಿಚಾರದ ಸಂಗತಿ. ಸತ್ಯಗುಣವನ್ನು ಸಂಪೂರ್ಣ ಕಳೆಯ ಲಾಗದು. ರಜಸ್ಸು ತಮಸ್ಸಗಳನ್ನು ಪೂರಾ ಕತ್ತಿರಸಬೇಕು. ಸತ್ಯಗುಣದ ಭೂಮಿಕೆ ಬೇರೆ ಬಗೆಯದು. ಗುಂಪು ಹೆಚ್ಚುಗಿದ್ದು ಅವರನ್ನು ಓಡಿಸಬೇಕಾಗಿದ್ದಲ್ಲಿ ಸೊಂಟಿದ ಮೇಲಕ್ಕೆ ಗುಂಡು ಹಾರಿಸಬೇ ಕಾಲಿನ ಮಟ್ಟಕ್ಕೆ ಹಾರಿಸಿ ಎಂದು ಸಿಪಾಯಿಗೆ ಅಪ್ಪಣಿ ಕೊಡುತ್ತಾರೆ ಅದರಿಂದ ಮನುಷ್ಯ ಸಾಯಿವುದಿಲ್ಲ. ಗಾಯಗೊಳ್ಳತ್ತಾನೆ. ಸತ್ಯಗುಣವನ್ನು ಹೀಗೆ ಗಾಸಿ ಗೊಳಿಸಬೇಕೇ ವಿನಾ ಕೊಲ್ಲಬಾರದು. ರಜೋಗುಣ ತಮೋಗುಣಕು ಕಳೆದಮೇಲೆ ಶುದ್ಧ ಸತ್ಯಗುಣ ಇರುತ್ತದೆ. ಶರೀರ ಇರುವವರಿಗೆ ಯಾವುದಾದರೂಂದು ಭೂಮಿಕೆ ಅಗತ್ಯ. ರಜ, ತಮಗಳು ಹೋದಮೇಲೆ ಶುದ್ಧ ಸತ್ಯದಿಂದಲೂ ಬೇರೆಯಾಗುವುದೆಂದೇನು?

ಸತ್ಯಗುಣದ ಅಭಿಮಾನ ಅಂಟುತ್ತದೆ. ಶುದ್ಧ ಸ್ವರೂಪದಿಂದ ಆತ್ಮವನ್ನು ಕೆಳಗೆ ನೂಕುತ್ತದೆ ಅಭಿಮಾನ. ದೀವದ ಬೀಳಕು ಹೊರಗೆ ಪ್ರಕಾಶಮಾನವಾಗಿ ಬೀಳಬೇಕಾದರೆ ಬಳಗಿನ ಕಾಡಿಗೆಯನ್ನು ತೆಗೆಯಬೇಕು. ಅದನ್ನು ಒರೆಸಿದ ಮೇಲೂ ಗಾಜಿನ ಮೇಲೆ ಧೂಳಿ ಇದ್ದರೆ ಅದನ್ನು ಒರೆಸಬೇಕು. ಆತ್ಮವ್ಯಭಿಗೆ ತಮೋಗುಣದ ಕಾಡಿಗೆಯನ್ನು ತೆಗೆಯಬೇಕು. ಆಮೇಲೆ ರಜೋಗುಣದ ಧೂಳನ್ನು ಒರೆಸಬೇಕು; ತಮೋಗುಣವನ್ನು ತೆಗೆಯಬೇಕು. ರಜೋಗುಣವನ್ನು ಒರೆಸಬೇಕು. ಆಗ ಶುದ್ಧ ಸತ್ಯಗುಣದ ಗಾಜು ಉಳಿಯುತ್ತದೆ. ಸತ್ಯಗುಣವನ್ನು

ಕಳೆಯಬೇಕು ಎಂದರೆ ಗಾಜನ್ನು ಒಡೆಯಬೇಕೆ? ಇಲ್ಲ, ಗಾಜನ್ನು ಒಡೆದರೆ ದೀನ ಬೆಳಗದು, ದೀಪದ ಬೆಳಕು ಹರಡಲು ಗಾಜು ಬೇಕು. ಈ ಶುದ್ಧವಾದ ಹೊಳೆಹೊಳೆವ ಗಾಜನ್ನು ಒಡೆಯದೆ ಕಣ್ಣಿಗೆ ಬಾಧಕವಾಗಂತೆ ಸಣ್ಣ ಕಾಗದದ ಚೂರು ಒಂದನ್ನು ಅಡ್ಡ ಇಡಬೇಕು. ಕಣ್ಣ ಕುಕ್ಕಿಬಾರದು. ಸತ್ಯಗುಣವನ್ನು ಗೆಲ್ಲುವುದು ಎಂದರೆ ಅದರ ಅಭಿಮಾನ, ಆಸಕ್ತಿಗಳನ್ನು ಸೋಲಿಸುವುದು. ಸತ್ಯಗುಣದಿಂದ ಕೆಲಸ ಮಾಡಿಸಿಕೊಳ್ಳಬೇಕು. ಎಚ್ಚರದಿಂದ ಯುಕ್ತಿಯಿಂದ ಮಾಡಿಸಿಕೊಳ್ಳಬೇಕು. ಸತ್ಯಗುಣವನ್ನು ನಿರಹಂಕಾರಿಯಾಗಿ ಮಾಡಬೇಕು.

ಸತ್ಯಗುಣದ ಅಹಂಕಾರವನ್ನು ಗೆಲ್ಲುವುದು ಹೇಗೆ? ಇದಕ್ಕೆ ಒಂದು ಉಪಾಯವಿದೆ. ಸತ್ಯಗುಣವನ್ನು ನಮೈಶ್ವಾಳಗೆ ಭದ್ರಗೊಳಿಸಬೇಕು. ಸತ್ಯಗುಣದ ಅಭಿಮಾನ ನಾತತ್ಯದಿಂದ ಹೋಗುತ್ತದೆ. ಸತ್ಯಗುಣದ ಕರ್ಮಗಳನ್ನು ಸತತವಾಗಿ ಎಸಗಿ, ಅದನ್ನು ಸ್ವಭಾವವಾಗಿಯೇ ಮಾಡಬೇಕು. ಸತ್ಯಗುಣ ಮೂರು ಗಳಿಗೆಯ ಆತಿಥಿಯಾಗಬಾರದು, ಮನೆಯವನಾಗಬೇಕು. ಯಾವಾಗಲಾದರೂ ಒಮ್ಮೆ ಸಮುದ್ರ ಆಗುವ ಕೃತಿಯ ಬಗ್ಗೆ ನಮಗೆ ಅಭಿಮಾನ ಹುಟ್ಟುತ್ತದೆ. ದಿನವೂ ನಿಡೆ ಮಾಡುತ್ತೇವಲ್ಲ. ಅದನ್ನು ಯಾರಿಗೂ ಹೇಳುವುದಿಲ್ಲ. ಅದೇ ರೋಗಿ ಯೋಬ್ಬಿಗೆ ಹದಿನ್ಯೇದು ದಿನದಿಂದ ನಿದ್ರೆಯಿಲ್ಲದೆ ಒಂದು ದಿನ ಪ್ರೇಲ್ಪಿ ನಿದ್ರೆ ಹತ್ತಿಲಿ, ಇವೋತ್ತು ನನಗೆ ನಿದ್ರೆ ಬಂತು ಎಂದು ಎಲ್ಲರಿಗೂ ಹೇಳುತ್ತಾನೆ. ಅವನಿಗೆ ಅದು ಮಹತ್ವದ ಸುದ್ದಿ. ನಮ್ಮ ಶ್ವಾಸೋಚಾರ್ಪಣೆ ಒಂದು ದೃಷ್ಟಾಂತ. ಇಪ್ಪತ್ತನಾಲ್ಕು ತಾಸು ಉಸಿರಾಡುತ್ತೇವೆ. ಬರಹೋಗು ವರರಿಗೆಲ್ಲ ಅದನ್ನು ಹೇಳುತ್ತೇವೆಯೇ? ನಾನು ಉಸಿರಾಡುವ ವಾರಿಗೆ ಎಂದು ಯಾರೂ ಹೌಳಿರು ಹೇಳಿರು. ಹರಿದ್ವಾರದಲ್ಲಿ ತೇಲಿಬಿಟ್ಟು ಕಡ್ಡಿ ಕಲ್ಪತ್ರಿಯವರಿಗೆ ೧,೫೦೦ ಮೈಲಿ ಹರಿದುಬಂದರೂ ಅದು ಬಡಾಯಿ ಕೊಳ್ಳುದು. ಸಹಜ ಪ್ರವಾಹದಲ್ಲಿ ಹರಿಮ ಬಂತು. ಯಾರಾದರೂ ಪ್ರವಾಹಕ್ಕೆ ಅಡ್ಡಹೋದರೆ, ಇದಿರು ಈಸಿ ಹತ್ತುಮಾರು ಹೋದರೆ, ಎವ್ವ ಜಂಬ ಕೊಳ್ಳಿಯಾನೋ! ಸಾಪ್ತಭಾವಿಕವಾದುದರಲ್ಲಿ ಅಹಂಕಾರ ಕಾಣಿಸು.

ಒಂದು ಒಕ್ಕೆ ಕೆಲಸ ಮಾಡಿದಾಗ ಅಹಂಕಾರವೇನಿನುತ್ತದೆ. ಯಾಕೆ? ಅದು ಸ್ವಭಾವಿಕವನ್ನು ಎಂತ. ಮಗು ಒಂದು ಒಕ್ಕೆ ಕೆಲಸ ಮಾಡಿದರೆ ತಾಯಿ ಅವನ ಬೆನ್ನು ತಡವುತ್ತಾತ್ಮಕೆ. ಇಲ್ಲದಿದ್ದರೆ ಅವನ ಬೆನ್ನಿಗೂ ಆಕೆಯ ಕೈಯ ಬೆಕ್ಕೆಕ್ಕೂ ಗಂಟು. ರಾತ್ರಿಯ ಗಾಥಾಂಧಾರದಲ್ಲಿ ಒಂದು ಮಿಣಿಕು ಹೆಳು. ಆಗ ಅದರ ಬಧಾಯಿ ಏನು ಕೇಳಿರಿ. ಒಮ್ಮೆಗೇ ಪೂರ್ವ ಮಿಂಚನ್ನು ತೋರಿದು. ಸ್ವಪ್ನಿ ಮಿಣಿಮಿಣಿ, ಸ್ವಪ್ನಿ ತಡೆ, ಮತ್ತೆ ಮಿಣಿಮಿಣಿ. ಅದರ ಬೆಳಿಕು ಸತ್ತವಾಗಿದ್ದರೆ ಈ ಜಂಬ ಇರುತ್ತಿರಲಿಲ್ಲ. ನಾತತ್ತೆದಿಂದ ವಿಶೇಷ ಭಾವನೆ ಹೋಗುತ್ತದೆ. ಸತ್ಯಗುಣ ನಮ್ಮ ಶ್ರೀಯೆಯಲ್ಲಿ ಸತತವಾಗಿ ಪ್ರಕಟವಾದರೆ ಅದೇ ಸ್ವಭಾವವಾಗುತ್ತದೆ. ಸಿಂಹಕ್ಕೆ ತನ ಶಾರ್ಯದ ಅಭಿಮಾನವಿಲ್ಲ. ಅದಕ್ಕೆ ಅದರ ಅರವೇ ಇಲ್ಲ. ಇದೇ ರೀತಿ ನಾವು ನಾತ್ಮಿಕರೆಂಬ ನೆನಪೂ ಆಗದಷ್ಟು ಸಹಜವಾಗಬೇಕು ಸಾತ್ಮಿಕತೆ. ಬೆಳಕನ್ನು ಬೀರುವುದು ಸೂರ್ಯನ ಸ್ನೇಸರ್ಗಿಕ ಕ್ರಿಯೆ. ಅದರಲ್ಲಿ ಅವನಿಗೆ ಅಭಿಮಾನವಿಲ್ಲ. ಈ ಬಗ್ಗೆ ಸೂರ್ಯನಿಗೆ ಮಾನವತ್ರ ಕೊಡಹೋದರೆ —‘ನಾನು ವಿಶೇಷ ಏನು ಮಾಡಿದೆ? ನಾನು ಬೆಳಿಕು ಕೊಡುತ್ತೇನೇ ಎಂದರೇನು?’ ಬೆಳಿಕು ಕೊಡುವುದು ಎಂದರೆ ನಾನು ಬದುಕಿರುವುದು. ಕೊಡದಿದ್ದರೆ ನಾನು ಸತ್ತೆ ಎಂತಲೇ. ನನಗೆ ಬೇರೆ ತಿಳಿಯದು’ ಎಂದಾನು. ಸೂರ್ಯನ ಈ ಮಾತ್ರ ಇದ್ದಂತೆ ನಾತ್ಮಿಕ ಮನುಷ್ಯನಂದೂ ಆಗಬೇಕು. ಸತ್ಯಗುಣ ದೋಮರೋಮದಲ್ಲಾ ತುಂಬಿರ ಬೇಕು. ಹೀಗೆ ಅದು ಸ್ವಭಾವವಾದರೆ ಆಗ ಅಹಂಕಾರ ಎನಿಸದು. ಸತ್ಯಗುಣವನ್ನು ಸಪ್ತಮಾಡಲು, ಸೋಲಿಸಲು ಇದು ಒಂದು ಉಪಾಯ.

ಇನ್ನೊಂದು ಉಪಾಯ — ಸತ್ಯಗುಣದ ಆಸಕ್ತಿಯನ್ನು ಬಿಡುವುದು. ಅಹಂಕಾರ ಬೇರೆ, ಆಸಕ್ತಿ ಬೇರೆ. ಇದು ಸೂಕ್ಷ್ಮವಿಚಾರ. ದೃಷ್ಟಾಂತದಿಂದ ತಿಳಿದಿಂತು. ಸತ್ಯಗುಣದ ಅಹಂಕಾರ ಹೋದರೂ ಆಸಕ್ತಿ ಇರುತ್ತದೆ. ಶಾಪಸೋಜಣ್ಣಪಸದ ಉದಾಹರಣೆಯನ್ನೇ ತೀಗಿದುಕೊಳ್ಳೋಣ. ಅದರ ಅಭಿಮಾನವಿಲ್ಲ. ಆದರೆ ಅದರಲ್ಲಿ ಬಹಳ ಆಸಕ್ತಿಯಿದೆ. ಏದೇ ನಿರ್ವಿಷ ಉಸಿರಾಡಬೇಡ ಎಂದರೆ ಸಾಧ್ಯವಿಲ್ಲ. ಮೂಗಿಗೆ ಉಸಿರಾಟದ ಅಭಿಮಾನವಿಲ್ಲ. ಆದರೆ ಗಾಳಿಯನ್ನೇನೋ ಸೆಕೆಯುತ್ತೆಲೇ ಇರುತ್ತದೆ. ನಾಕ್ರಿಪ್ರಸನ್ದೇಶದೂ

ಸಂಗತಿಯಿದೆ. ಅವನ ಮೂಗು ಮೊಂಡು, ಅದನ್ನು ನೋಡಿ ಇನ್ನ ಸುತ್ತಿದ್ದರು. ಆದರೆ ವಿನೋಡಿ ಸಾಕ್ಷಿಗೇನ್ ನನ್ನ ಮೂಗು ಬಲು ಅಂದ' ಎನ್ನು ತಿಂದ್ದೆ. ದೊಡ್ಡ ಮೂಗಿನಿಂದ ತುಂಬಾ ಗಾಳಿ ಒಕಗೆ ಹೋಗುತ್ತದೆ. ಅದೇ ಅಂದ. ಮೂಗಿಗೆ ಉಸಿರಾಟದ ಅಹಂಕಾರವಿಲ್ಲ. ಆಸಕ್ತಿಯಿದೆ. ಸತ್ಯಗುಣದ ಆಸಕ್ತಿಯೂ ಇಂಥದೆ. ಭೂತದಯೆ ಅಶ್ಯಂತ ಉಪಯುಕ್ತ ಗುಣ. ಆದರೆ ಅದರಲ್ಲೂ ಆಸಕ್ತಿ ಕೂಡದು. ಭೂತದಯೆಯಿರಲಿ. ಆಸಕ್ತಿ ಬೇಡ.

ಸತ್ಯಗುಣದ ಮೂಲಕ ಸಾಧುಗಳು ಇತರಿಗೆ ಮಾರ್ಗದರ್ಶಕರಾಗುತ್ತಾರೆ. ಅವರ ದೇಹ ಭೂತದಯೆಯ ಮೂಲಕ ನಾರ್ವಜನಿಕ ವಾಗುತ್ತದೆ. ಚೆಲ್ಲಕ್ಕೆ ನೋಣ ಮುತ್ತು ನಂತೆ ಇಡೀ ಲೋಕ ಸಾಧುವನ್ನು ಮುತ್ತುತ್ತದೆ. ನಾಧು ಪ್ರಕಟಿಸುವ ಅಪಾರ ಪ್ರೇಮದಿಂದ ವಿಶ್ವವೇ ಅವನನ್ನು ಪ್ರೇಮಿಸುತ್ತದೆ. ಸಾಧು ತನ್ನ ದೇಹದ ಅಸಕ್ತಿಯನ್ನು ಬಿಡುತ್ತಾನೆ. ಇಡೀ ಜಗತ್ತಿನ ಅಸಕ್ತಿ ಕಷ್ಟಕೊಳ್ಳುತ್ತಾನೆ. ಇಡೀ ಲೋಕ ಅವನ ದೇಹವನ್ನು ನೋಡಿಕೊಳ್ಳುತ್ತದೆ. ಈ ಅಸಕ್ತಿಯನ್ನು ಸಾಧುಗಳು ದೂರ ಮಾಡಬೇಕು. ಈ ಜಗತ್ತಿಮು, ಈ ಮಹತ್ವಾಘಳಿಂದ ಅಶ್ಯವನ್ನು ದೂರವೊಡಬೇಕು. ಎಂದೂ ನಾನು ಸ್ವಲ್ಪ ಹೆಚ್ಚು ವಿಶೇಷ ಎನಿಸಲಾಗದು. ಹೀಗೆ ಸತ್ಯಗುಣವನ್ನು ಮೈಗೂಡಿಸಿಕೊಳ್ಳಬೇಕು.

ಮೋದಲು ಅಹಂಕಾರವನ್ನು ಗೆಲ್ಲಬೇಕು. ಆಮೇಲೆ ಅಸಕ್ತಿಯನ್ನು. ಸಾತತ್ಯದಿಂದ ಅಹಂಕಾರವನ್ನು ಗೆಲ್ಲಬಹುದು. ಫಲಾಸಕ್ತಿಯನ್ನು ಬಿಟ್ಟು ಸತ್ಯಗುಣದಿಂದ ದೊರೆವ ಫಲವನ್ನು ಈಶ್ವರಾರ್ವಣ ಮಾಡಿ ಆಸಕ್ತಿಯನ್ನು ಗೆಲ್ಲಬೇಕು. ಬಾಳನಲ್ಲಿ ಸತ್ಯಗುಣ ಸ್ಥಿರವಾದ ಮೇಲೆ ಒಮ್ಮೆ ಕೇತಿರು ರೂಪದಲ್ಲಿ, ಒಮ್ಮೆ ಸಿದ್ಧಿಯ ರೂಪದಲ್ಲಿ ಫಲ ಬರುತ್ತದೆ. ಆ ಫಲ ತುಳ್ಳವೆಂದು ತಿಳಿಯಿರ. ಮಾವಿನ ಮರ ಒಂದಾದರೂ ಹಣ್ಣಿನ್ನು ತಿಂದಿತೆ? ಎಷ್ಟೇ ಮೋಹಕವಾಗಲಿ, ರಸಾಲವಾಗಿರಲಿ, ಆ ಹಣ್ಣಿನ್ನು ತಿನ್ನುವುದಕ್ಕೆಂತ ತಿನ್ನುದಿರುವುದರಲ್ಲಿ ಆದಕ್ಕೆ ಸವಿ. ಉವಭೋಗಕ್ಕೆಂತ ತಾಂಗ ಸವಿ, ಇಡೀ ಜೀವನದಲ್ಲಿ ದೊರಕಿಸಿಕೊಂಡ ಮಹಾ ಫಲವಾದ ಸ್ವರ್ಗಸುಖವನ್ನು ಕಡೆಯಲ್ಲಿ ಧರ್ಮರಾಯ ಬಿಟ್ಟು. ಜೀವನದ ಸವಿ ತಾಂಗಗಳ ಮೇಲೆ

ಕಲಶನೇರಿಸಿದ. ಆ ಮಧುರಫಲ ಸವಿಯಲು ಅವನಿಗೆ ಅಧಿಕಾರವಿತ್ತು. ಅದನ್ನು ಸವಿದಿದ್ದರೆ ಮುಗಿಯುತ್ತಿತ್ತು. ‘ಫೈಣಿ ಪುಣೀ ಮತ್ತು ಲೋಕಂ ವಿಶಂತಿ.’ ಈ ಚಕ್ರಾವನ ಹಿಂದೆಯೇ ಇರುತ್ತಿತ್ತು. ಧರ್ಮರಾಯನು ಎಂಥ ತಾಗ್ ! ಅದು ಸರ್ವದಾ ನನ್ನ ಕಣ್ಣಿಗೆ ಕಟ್ಟಿದೆ. ಹೀಗೆ ಸತತ ಸತ್ಯಾಚರಣೆ ಮಾಡಿ ಅದರ ಅಹಂಕಾರವನ್ನು ಸೋಲಿಸಬೇಕು. ತಟಸಾನಾಗಿ, ಅದರ ಫಲವನ್ನು ಈಶ್ವರನಿಗೆ ಅರ್ಪಿಸಿ, ಅಸಕ್ತಿಯನ್ನು ಗೆಲ್ಲಬೇಕು. ಆಗ ಸತ್ಯಗುಣವನ್ನು ಗೆದ್ದಂತೆ.

### ಆ. ಕಡೆಯ ಮಾತು : ಆತ್ಮಜ್ಞಾನ - ಭಕ್ತಿಯ ಆಶ್ರಯ

ಇನ್ನು ಕೊನೆಯ ಮಾತು ಸತ್ಯಗುಣಯಾದರೂ, ಅಹಂಕಾರವನ್ನು ಗೆದ್ದರೂ, ಫಲಾಸಕ್ತಿಯನ್ನು ಬಿಟ್ಟರೂ, ಈ ದೇಹ ಕಚ್ಚಿಕೊಂಡಿರುವ ವರೆಗೆ ನಡುನಡುವೆ ರಜ - ತಮಗಳ ಧಾರೆ ಇದ್ದೇ ಇರುತ್ತದೆ. ಇವು ಸೋತವು ಎಂದು ಒಂದು ಗಳಿಗೆ ಅನಿಸಿತು. ಮತ್ತೆ ಅವು ದ್ವಿಗುಣ ವೇಗದಿಂದ ಬಂದಾವು. ಆದುದರಿಂದ ಸತತವೂ ಜಾಗರೂಕರಾಗಿರಬೇಕು. ಸಮುದ್ರದ ಸೀರು ವೇಗವಾಗಿ ಬಂದು ದಡದಲ್ಲಿ ಆಶಾತವನ್ನು ಕೊರೆವ ಹಾಗೆ ರಜ - ತಮಗಳು ವೇಗವಾಗಿ ಬಂದು ಮನದಲ್ಲಿ ಆಶಾತ ಹೋಡುತ್ತವೆ. ಸ್ವಲ್ಪವೂ ಸಂದು ಕೊಡಬೇಡಿ. ಕದು ಕಟ್ಟಿ ಕಾವಲು ಇಡಿ. ಎಷ್ಟೇ ದಕ್ಷತೆಯಿದ್ದರೂ ಆತ್ಮಜ್ಞಾನವಾಗದೆ, ಆತ್ಮದರ್ಶನವಾಗದೆ ವಿಷತ್ತೀ. ಅಂತೇ ಏನಾದರೂ ಮಾಡಿ ಆತ್ಮಜ್ಞಾನ ಕಡೆಯಿರಿ.

ಕೇವಲ ಜಾಗೃತಿಯ ಕಸರತ್ತಿನಿಂದ ಇದು ಆಗದು. ಹಾಗಾದರೆ ಹೀಗೆ ? ಅಭಾವಸದಿಂದ ಆದಿತೆ ? ಇಲ್ಲ. ಒಂದೇ ಉಪಾಯ. ‘ಭಗವಂತನಲ್ಲಿ ಆತ್ಮಂತ ಕಳಕಳಿಯಿಂದ ಭಕ್ತಿಯಿಡುವುದು.’ ರಜಸ್ತಮೋಗುಣಗಳನ್ನು ಗೆದ್ದರೆ ಸತ್ಯಗುಣವನ್ನು ಸ್ಥಿರಗೊಳಿಸಿ ಅದರ ಫಲಾಸಕ್ತಿಯನ್ನು ಗೀಲಿಬಹುದು. ಆದರೆ ಅಷ್ಟರಿಂದ ಮುಗಿಯದು. ಆತ್ಮಜ್ಞಾನವಾಗದೆ ಇದು ಅಸಾಧ್ಯ. ಕಟ್ಟಿಕಡಿಗೆ ದೇವರ ದಯೆ ಬೇಕು. ಭಕ್ತಿಯಿಂದ ಆ ದಯೆಗೆ ವಾಕ್ಯರಾಗಬೇಕು. ಇದನ್ನು ಬಿಟ್ಟು ಬೇರೆ ಉಪಾಯ ನನಗೆ ಹೋರಲಿಲ್ಲ. ಈ ಅಭಾವಯದ ಕೊನೆಯಲ್ಲಿ ಅಜುಂನ ಇದನ್ನು ಕೇಳಿದ.

ಕೆಡೆಯ ಮಾತು : ಅತ್ಯಂತ ಭಕ್ತಿಯ ಅಶ್ರಯ ೨೫೬

ಭಗವಂತ ಉತ್ತರ ಕೊಟ್ಟೇ : ‘ಅತ್ಯಂತ ಏಕಾಗ್ರಚಿತ್ತದಿಂದ ನಿಷ್ಪಾಮ  
ದಿಂದ ನನ್ನನ್ನು ಭಜಿಸು, ನನ್ನ ಸೇವೆ ಮಾಡು. ಹಾಗೆ ಸೇವೆ ಮಾಡಿ  
ದವನು ಮಾಯೆಯನ್ನು ದಾಟಿ ಹೋಗುತ್ತಾನೆ. ಸಾಮಾನ್ಯವಾಗಿ ಈ  
ಗಹನ ಮಾಯೆಯನ್ನು ದಾಟಿಲು ನಾಧ್ಯವಿಲ್ಲ.’ ಭಕ್ತಿಯೇ ಅದಕ್ಕೆ  
ಸುಲಭೋವಾಯ. ಇದೊಂದೇ ದಾರಿ.

ಗುರುವಾರ,  
೨೬-೪-೧೯೫೨.

## ಉ. ಪ್ರಯತ್ನ ಮಾರ್ಗ – ಭಕ್ತಿ ಬೇರೆ ಅಲ್ಲ

ಒಂದು ಅರ್ಥದಲ್ಲಿ ಇಂದು ನಾವು ಗಿತೆಯ ತುದಿಗೆ ಮುಕ್ಕೆದೇವೆ. ಇಂದು ಅಧ್ಯಾಯದಲ್ಲಿ ಎಲ್ಲಾ ವಿಚಾರಗಳೂ ಪರಿಪೂರ್ಣತೆ ಪಡೆದಿವೆ. ಇಂದೆನೇ, ಇಂದೆ ಅಧ್ಯಾಯಗಳು ಪರಿಶಿಷ್ಟವಿದ್ದಂತೆ. ಈ ಸೆಯದು ಉಪಸಂಹಾರ. ಅದರಿಂದಲೇ ಭಗವಂತ ಈ ಅಧ್ಯಾಯದ್ವಾರೆ ಕೊನೆಯಲ್ಲಿ ಶಾಸ್ತ್ರ ಎಂಬ ಸಂಜ್ಞೆಯನ್ನು ಇದಕ್ಕೆ ಕೊಟ್ಟಿದ್ದಾನೆ.

ಇತಿ ಗುಹ್ಯತಮುಂ ಶಾಸ್ತ್ರಂ ಇದಮುಕ್ತಂ ಮಯಾನಷಃ ಹೀಗೆ ಹೇಳಿದಾನೆ ಭಗವಂತ ಕಡೆಯಲ್ಲಿ. ಇದು ಕಟ್ಟಕಡೆಯ ಅಧ್ಯಾಯ ಎಂದಲ್ಲಿ ಭಗವಂತ ಹೀಗೆ ಹೇಳಿದುದು. ಇಲ್ಲಿಯವರಿಗೆ ಹೇಳಿದ ಜೀವನ ಶಾಸ್ತ್ರ, ಸಿದ್ಧಾಂತ ಈ ಅಧ್ಯಾಯದಲ್ಲಿ ಪೂರ್ಣಗೊಂಡಿದೆ ಎಂತ. ಈ ಅಧ್ಯಾಯದಲ್ಲಿ ಪರಮಾರ್ಥ ಪೂರ್ಣವಾಯಿತು. ಸರ್ಕಲ ವೇದಸಾರವು ಅದರಲ್ಲಿ ಬಂದಿದೆ. ಮನುಷ್ಯನಿಗೆ ಪರಮಾರ್ಥ ದರ್ಶನ ಮಾಡಿಸುವುದೇ ವೇದಗಳ ಕೆಲಸ. ಅದು ಈ ಅಧ್ಯಾಯದಲ್ಲಿ ಆಗಿದೆ ಎಂದು ಇದಕ್ಕೆ ‘ವೇದಸಾರ’ ಎಂಬ ಗೌರವದ ವದವಿ.

ಹದಿನೂರನೇ ಅಧ್ಯಾಯದಲ್ಲಿ ದೇಹದಿಂದ ಆತ್ಮವನ್ನು ಬೇರೆ ಮಾಡ ಬೇಕಾದ ಅವಶ್ಯಕತೆಯನ್ನು ಕಂಡಿವು. ಹದಿನಾಲ್ಕುರಲ್ಲಿ ಆ ಬಗ್ಗೆ ಸ್ವಲ್ಪ ಪ್ರಯತ್ನವಾದವನ್ನು ಪರಿಶೀಲಿಸಿದೆವು. ರಜೋಗುಣ ತಮೋಗುಣಗಳನ್ನು ನಿಗ್ರಹದಿಂದ ತ್ಯಜಿಸಬೇಕು. ನತ್ಯಗುಣವನ್ನು ಅರಳಿಸಿಕೊಂಡು ಅದರಲ್ಲಿ ಆಸಕ್ತಿಯನ್ನು ಗೆಲ್ಲಬೇಕು. ಅದರ ಫಲವನ್ನು ತ್ಯಜಿಸಬೇಕು. ಹೀಗೆ ಪ್ರಯತ್ನ ಮಾಡಬೇಕು. ಈ ಪ್ರಯತ್ನ ಸಂಪೂರ್ಣವಾಗಿ ಫಲಪ್ರದವಾಗಲು ಆತ್ಮಜಾಣನ ಅಗತ್ಯ. ಅದನ್ನೇ ಕಡೆಗೆ ತಿಳಿಸಿದ್ದು. ಈ ಆತ್ಮಜಾಣನ ಭಕ್ತಿಯಲ್ಲಿದೆ ಇಲ್ಲ.

ಭಕ್ತಿಮಾರ್ಗವೇಂದರೆ ಪ್ರಯತ್ನ ಮಾರ್ಗವಲ್ಲದೆ ಬೇರೆ ಅಲ್ಲ. ಇದನ್ನು ತಿಳಿಸಲಿಕ್ಕಾಗಿಯೆ ಈ ಇಂದೆ ಅಧ್ಯಾಯದ ಅದಿಯಲ್ಲಿ ಸಂಸಾರವನ್ನು

ಮಹಾ ವೈಶ್ವಕ್ಸ್ಯ ಹೋಲಿಸಿದೆ. ತ್ರಿಗುಣಗಳಿಂದ ಪೋಣಿತವಾದ ಪ್ರಚಂಡ ಶಾಖೀಗಳನ್ನೇ ಇದಕ್ಕೆ. ಅನಾಸಕ್ತಿ, ವೈರಾಗ್ಯಗಳೆಂಬ ಅಯುಧಗಳಿಂದ ಅದನ್ನು ಕಡಿಯಬೇಕು ಎಂದು ಆರಂಭದಲ್ಲಿ ಹೇಳಿದೆ. ಹಿಂದಿನ ಅಧ್ಯಾಯದಲ್ಲಿ ಹೇಳಿದ ಸಾಧನಾಮಾರ್ಗವನ್ನೇ ಇಲ್ಲಿ ಆರಂಭದಲ್ಲಿಯೇ ಮತ್ತೆ ಹೇಳಿದೆಯೆಂಬುದು ಸ್ವಷ್ಟಿ. ರಜ-ತಮಗಳನ್ನು ಹೊಡಿಮಹಾಕೆ ಬೇಕು; ಸತ್ಯಗುಣವನ್ನು ಬೆಳೆಸಿ ಅರಳಿಸಬೇಕು. ಒಂದು ವಿನಾಶಕ ಕಾರ್ಯ, ಒಂದು ವಿಧಾಯಕ ಕಾರ್ಯ. ಎರಡೂ ಸೇರಿ ಒಂದೇ ದಾರಿ. ಕಳಿ ಕೀಳುವುದೂ ಬೀಜ ಬಿತ್ತುವುದೂ ಎರಡೂ ಒಂದೇ ಕ್ರಿಯೆಯ ಅಂಗ. ಇದೂ ಹಾಗೇ. ರಾಮಾಯಣದಲ್ಲಿ ರಾವಣ ಕುಂಭಕರ್ಣ ವಿಭಿಂಷಣರು ಮೂವರೂ ಅಣ್ಣಿತ್ತಮುಂದಿರು. ಕುಂಭಕರ್ಣ ತಮೋಗುಣ, ರಾವಣ ರಜೋಗುಣ, ವಿಭಿಂಷಣ ಸತ್ಯಗುಣ. ನನ್ನ ಶರೀರದಲ್ಲಿ ಈ ಮೂವರ ರಾಮಾಯಣ ರಚಿತವಾಗುತ್ತದೆ. ಈ ರಾಮಾಯಣದಲ್ಲಿ ರಾವಣ ಕುಂಭಕರ್ಣರ ನಾಶವೇ ವಿಹಿತ. ಹರಿಜರಣ ಶರಣವಾಗುವಂತಿದ್ದರೆ ಮಾತ್ರ, ವಿಭಿಂಷಣತತ್ವ ಉನ್ನತಿಗೆ ಸಾಧಕವಾದಿತು, ಪೋಣಕವಾದಿತು. ಅದರಿಂದ ಅದು ಸಂಗ್ರಹಿತ. ಇಂಥಿನೇ ಅಧ್ಯಾಯದಲ್ಲಿ ಇದನ್ನು ನೋಡಿದೇನೆ. ಗಳಿ ನೇಯದರ ಆರಂಭದಲ್ಲಿ ಮತ್ತೆ ಅದೇ. ಸತ್ಯರಜಸ್ತು ಮುಗಳಿಂದ ತುಂಬಿದ ಸಂಸಾರವನ್ನು ಅಸಂಗ – ಶಸ್ತ್ರದಿಂದ ಕತ್ತಲಿಸಿ ಹಾಕು. ರಜ ತಮಗಳನ್ನು ವಿರೋಧಿಸು. ಸತ್ಯಗುಣವನ್ನು ಅರಳಿಸು. ಪವಿತ್ರನಾಗು. ಸತ್ಯದ ಆಸಕ್ತಿಯನ್ನು ಗೆದ್ದು ಅಲಿಪುತ್ತನಾಗಿರು. ಕಮಲದ ಈ ಆದರ್ಶವನ್ನು ಭಗವದ್ವೀತಿ ಮಂಡಿಸಿದೆ. ಭಾರತೀಯ ಸಂಸ್ಕೃತಿಯಲ್ಲಿ ಜೀವನದ ಆದರ್ಶವನ್ನುವಿಗೆ, ಉತ್ತಮೋತ್ತಮ ವಸ್ತುವಿಗೆ, ಕಮಲದ ಉಪಮೆ ಕೊಟ್ಟಿದಾರೆ. ಕಮಲ ಭಾರತೀಯ ಸಂಸ್ಕೃತಿಯ ಪ್ರತೀಕ. ಉತ್ತಮೋತ್ತಮ ವಿಚಾರಗಳನ್ನು ಪ್ರಕಟಿಸಿಸುವ ಚಿಹ್ನೆಯೆಂದರೆ ಕಮಲ. ಕಮಲ ಸ್ವಚ್ಛ, ಪವಿತ್ರ, ಅಲಿಪ್ತ. ಕಮಲಕ್ಕೆ ಅಲಿಪ್ತತೆ, ಪವಿತ್ರತೆ ಎರಡೂ ಶಕ್ತಿಗಳವೇ. ಭಗವಂತನ ಅವಯವಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಕಮಲದ ಹೋಲಿಕೆ ಕೊಡುತ್ತಾರೆ. ನೇತ್ರಕಮಲ, ಪದಕಮಲ, ಕರಕಮಲ, ಮುಖಕಮಲ, ನಾಭಿಕಮಲ, ಹೃದಯಕಮಲ, ಶಿರಕಮಲ – ಎಲ್ಲಿ ಡೆಯಲ್ಲೂ ಸೊಂದಯು

ಪಾವಿತ್ರ್ಯಗಳೂ ಇವೆ, ಅಲಿಟ್ಟುತ್ತೇಯೂ ಇದೆ. ಇದನ್ನು ತೊರಿಸಬೇಕು. ನಮ್ಮ ಮನಸ್ಸಿನ ಮೇಲೆ ಮುದ್ರಿಸಬೇಕು.

ಹಿಂದಿನ ಅಧ್ಯಾಯದಲ್ಲಿ ಹೇಳಿದ ಸಾಧನೆಗೆ ಪೂರ್ಣಸ್ವರೂಪವನ್ನು ಕೊಡಲಿಕ್ಕಾಗಿಯೇ ಈ ಅಧ್ಯಾಯ. ಪ್ರಯತ್ನದಲ್ಲಿ ಭಕ್ತಿ, ಆತ್ಮಜ್ಞಾನಗಳನ್ನು ಬೆರೆಸಿದರೆ ಪೂರ್ಣತ್ವದಲ್ಲಿ ಬರುತ್ತದೆ. ಪ್ರಯತ್ನ ಮಾರ್ಗದೇ ಒಂದು ಭಾಗ ಭಕ್ತಿ. ಭಕ್ತಿ, ಆತ್ಮಜ್ಞಾನಗಳು ಸಾಧನದ ಅಂಗಗಳು. ವೇದಗಳಲ್ಲಿ ಖಣಿಗಳು ಹೇಳಿದಾರೆ: ‘ಯಾರು ಜಾಗ್ರತ್ತರೋ ಅವರನ್ನು ವೇದಗಳು ಪ್ರೀತಿಸುತ್ತವೆ. ಅವರನ್ನು ಸಂದರ್ಶಿಸಲು ಅವು ಬರುತ್ತವೆ.’\* ಎಂದರೆ ಜಾಗ್ರತ್ತನಾದವನ ಬಳಗೆ ವೇದನಾರಾಯಣ ಬರುತ್ತಾನೆ. ಜ್ಞಾನ ಬರುತ್ತದೆ, ಭಕ್ತಿ ಬರುತ್ತದೆ. ಪ್ರಯತ್ನಮಾರ್ಗ ಬೇರೆ, ಭಕ್ತಿ ಜ್ಞಾನಗಳು ಬೇರೆ ಅಲ್ಲ. ಆ ಪ್ರಯತ್ನದಲ್ಲಿ ಸವಿಯನ್ನು ಬೆರೆಸುವ ತತ್ವಗಳು ಇವು. ಈ ಅಧ್ಯಾಯದ ಸಂದೇಶ ಅದು. ಏಕಾಗ್ರಚಿತ್ತದಿಂದ ಭಕ್ತಿಜ್ಞಾನಗಳ ಈ ಸ್ವರೂಪವನ್ನು ಹೇಳಿ.

#### ಆಂ. ಭಕ್ತಿಯಂದ ಪ್ರಯತ್ನ ಸುಖಕರವಾಗುತ್ತದೆ

ಜೀವನವನ್ನು ಚೂರು ಚೂರಾಗಿ ಕತ್ತಲಿಸಲು ಬಾರದು. ಕರ್ಮಜ್ಞಾನ ಭಕ್ತಿಗಳನ್ನು ನನ್ನಿಂದ ಬೇರೆ ಮಾಡಲಾದೀತಿ? ಅವು ಬೇರೆ ಬೇರೆ ಅಲ್ಲವೂ ಅಲ್ಲ. ಉದಾಹರಣೆಗಾಗಿ ಈ ನೀರಿಮನೆಯ ಸ್ವಯಂಪಾಠದ ಕೆಲಸವನ್ನು ನೋಡಿ. ಏದಾರು ನೂರು ಜನರಿಗೆ ಅಡಿಗುತ್ತಾಗಬೇಕು. ನಮ್ಮಲ್ಲಿ ಕೆಲವರು ಅದನ್ನು ಮಾಡುತ್ತಿದ್ದಿರಿ. ಅಡಿಗಿಯ ಜ್ಞಾನವಿಲ್ಲದವನು ಆ ಕೆಲಸಕ್ಕೆ ಒಂದರೆ ಅದನ್ನು ಕೆಡಿಸುತ್ತಾನೆ. ರೊಟ್ಟೆ ಹೆಸಿ ಹೆಸಿ ಯಾಗಿದ್ದಿತು ಅಥವಾ ಸೀದುಹೊಡಿತು. ಅಡಿಗಿಯ ಜ್ಞಾನವಿದೆ ಎನ್ನಿ. ಈದರೆ ಆ ಕೆಲಸದಲ್ಲಿ ಒಲವು ಇಲ್ಲದಿದ್ದರೆ, ಭಕ್ತಿಭಾವನೆಯಿಲ್ಲದಿದ್ದರೆ, ಈ ರೊಟ್ಟೆ ನನ್ನ ಒಂಧುಗಳಿಗೆ ಎಂದರೆ ನಾರಾಯಣನಿಗೆ ಅರ್ಪಿತವಾಗುತ್ತದೆ, ಅವನ್ನು ಚೆನ್ನಾಗಿ ಸುಡಬೇಕು, ಇದು ಪ್ರಭುಸೇವೆ ಎಂಬ ಭಾವನೆ

\* ಯೋಗ ಜಾಗಾರ ತಂ ಚುಂಕಃ ಶಾಮಯನ್ತೇ  
ಯೋಗ ಜಾಗಾರ ತಮು ಸಾಮಾನಿ ಯತ್ತಿ ।

ಎದೆಯಲ್ಲಿ ಇಲ್ಲದಿದ್ದರೆ, ಜ್ಞಾನವಿದ್ದ ರೂ ಅವನು ಅಡಿಗೆ ಯೋಗ್ಯನಾಗಲಾರೆ. ಅಡಿಗೆಯು ಜ್ಞಾನ ಬೇಕು. ಅದರಲ್ಲಿ ಒಲವೂ ಬೇಕು. ಭಕ್ತಿತತ್ವದ ರಸ ಹೃದಯದೊಳಗೆ ಇಲ್ಲದೆ ಅಡಿಗೆ ಸುರಖವಾಗದು. ಅದರಿಂದಲೇ ತಾಯಿಯು ವಿನಾ ಇದು ಸಾಧ್ಯವಿಲ್ಲ. ತಾಯಲ್ಲದೆ ಅನ್ಯರಾರು ಒಲವಿನಿಂದ, ಶ್ರದ್ಧೆಯಿಂದ ಈ ಕೆಲಸ ಮಾಡಿಯಾರು? ಈ ಕೆಲಸಕ್ಕೆ ತಪಸ್ಸೇ ಬೇಕು. ತಾವವನ್ನು ಸಹಿಸದೆ, ಕಷ್ಟಪಡದಿ ಈ ಕೆಲಸವಾದಿತೆ? ಪ್ರೇಮ, ಜ್ಞಾನ, ಕರ್ಮಗಳು ಒಂದೇ ಕೆಲಸದಲ್ಲಿ ತೊಡಗಿದಂತೆ ಕಾಣುತ್ತವೆ. ಜೀವನದಲ್ಲಿ ಎಲ್ಲ ಕರ್ಮವೂ ಈ ಮೂರು ಗುಣಗಳ ಮೇಲೇ ನಿಂತಿದೆ. ಒಂದು ಮುಂದು ಕಾಣು ಮಣಿ. ಅದರ ಕಾಲು ಒಂದು ಮುರಿದರೂ ಮಣಿ ಸರಿಯಾಗಿ ನಿಲ್ಲಿದು. ಮೂರು ಕಾಲು; ಅದರ ಹೆಸರಿನಲ್ಲೇ ಅದರ ಸ್ವರೂಪವಿದೆ. ಬಾಳಿನಲ್ಲೂ ಹೀಗೇ. ಜ್ಞಾನ ಭಕ್ತಿ ಕರ್ಮಗಳು ಎಂದರೆ ಶ್ರಮನಾಶಕ್ಯ. ಇದು ಬಾಳಿನ ಮೂರು ಕಾಲು ಮಣಿ. ಈ ಮೂರು ಕಂಬಗಳ ಮೇಲೆ ನಿಂತಿದೆ ಜೀವನ ದ್ವಾರಕೆ. ಈ ಮೂರೂ ಕಾಲು ಸೇರಿ ಒಂದು ಹದಾಧರ. ಮೂರು ಕಾಲು ಮಣಿಯು ದೃಷ್ಟಿಯ ಅಕ್ಷರತಃ ಸರಿಹೋಗುತ್ತದೆ. ತರ್ಕಕ್ಕೆ ಭಕ್ತಿ ಜ್ಞಾನ ಕರ್ಮಗಳು ಬೇರೆ ಇರಲಿ. ಪ್ರಕೃತ್ಯವಾಗಿ ಅವನ್ನು ಬೇರೆಬೇರೆ ಮಾಡಲು ಬರುವಂತಿಲ್ಲ. ಮೂರೂ ಸೇರಿ ಒಂದೇ ವಿಶಾಲವಸ್ತು.

ಹೀಗಿದ್ದರೂ ಭಕ್ತಿಯದು ವಿಶೇಷ ಗುಣವಿಲ್ಲದಿಲ್ಲ. ಯಾವ ಕರ್ಮದಲ್ಲೇ ಅಗಲಿ ಭಕ್ತಿ ಬೆರಿತರೆ ಆ ಕರ್ಮ ಸುಲಭ ಎನಿಸುತ್ತದೆ. ಸುಲಭ ವೆನಿಸುತ್ತದೆ ಎಂದರೆ ಕಷ್ಟವಾಗದು ಎಂದಲ್ಲ. ಅದರೆ ಆ ಕಷ್ಟ ಕಷ್ಟನೆನಿಸದು, ಅಂದವಾಗಿ ಕಂಡಿತು. ಹೊವಿನಂತೆ ಹಂಸಿರಾಗಿದ್ದೀರು. ಭಕ್ತಿಮಾರ್ಗ ಸುಲಭವೇನ್ನಲು ಕಾರಣವೇನು? ಭಕ್ತಿಯ ದೇಸೆಯಿಂದ ಕರ್ಮದ ಭಾರ ಕಾಣದು. ಕರ್ಮದ ಕಾರಣ ಹೋಗುತ್ತದೆ. ಎವೆಟ್ ಕೆಲಸ ಮಾಡಿದರೂ ಏನೂ ಮಾಡದಂತೆಯೇ ಇರುತ್ತದೆ. ಭಗವಾನ್ ಶ್ರೀನೃತಿ ಒಂದಿಂದಿ ಹೀಗೆ ಹೇಳಿದಾನೆ: ‘ಲಾವನಾ ಮಾಡಿದರೆ ನಿನ್ನ ಮೋರೆಯ ಮೇಲೆ ಉಪವಾಸದ ಗುರುತು ಕಾಣದಿರಲಿ. ಕನ್ನೆಗೆ ಗಂಧ ಹಣ್ಣ ಕೊಂಡವನಂತೆ ಪ್ರಫಲಿತವೂ ಆನಂದಮಯವೂ ಆಗಿ ಇರಲಿ. ಉಪವಾಸದ ಒಳಿಕೆ ಕಾಣದಿರಲಿ,’ ವೃತ್ತಿಯೇ ಭಕ್ತಿಮಯವಾಗಬೇಕು; ಕಷ್ಟ

ಮರಿತೇ ಹೋಗಬೇಕು. ವಿರ ದೇಶಭಕ್ತ ನಗು ನಗುತ್ತ ಗಲ್ಲಿಗೇರಿದ ಎಂದು ಹೇಳುತ್ತೀವಲ್ಲ. ಸುಧನ್ಯ ಕಾದ ಎಣ್ಣೆಯ ಕೊಪ್ಪರಿಗೆಯಲ್ಲಿಇ ನಗು ನಗುತ್ತ,—ಬಾಯಲ್ಲಿ ಕೃಷ್ಣ ಹರಿಗೋವಿಂದ ಎನ್ನುತ್ತ. ಇಂದ ಅರ್ಥ—ಅಪಾರವಾದ ಕಷ್ಟವೇ ಇದ್ದರೂ ಭಕ್ತಿಯ ದೇಸೆಯಿಂದ ಅದು ಭಾಸವಾಗಿದೆ. ನೀರಿನಲ್ಲಿರುವ ದೋಷಿ ಸಾಗುವುದು ಕಷ್ಟವಲ್ಲ. ನೇಲದ ಮೇಲಿ, ಕಲ್ಲಿನ ಮೇಲಿ ತಂದು ಅದನ್ನು ಎಳಿದರೆ? ದೋಷಿಯ ಕೆಳಗೆ ಸೀರಿದ್ದರೆ ತಾನೇ ತೇಲಿಹೋಗುತ್ತದೆ. ಅದೇರೀತಿ ನಮ್ಮ ಜೀವನನ್ನಾಕೆಯ ಕೆಳಗೆ ಭಕ್ತಿಜಲವಿದ್ದರೆ ಆ ನ್ನಾಕೆಯನ್ನು ಆನಂದದಿಂದ ಹುಟ್ಟು ಹಾಕಿ ಸಾಗಿಸಬಹುದು. ಆದರೆ ಬಾಳು ಶುಷ್ಕವಾದರೆ, ಮರಳು ನೇಲವಾದರೆ ಕಲ್ಲು ಬಂಡೆ ಇದ್ದರೆ, ದೋಷಿಯನ್ನು ನಡೆಸುವ ಕೆಲಸ ಬಹಳ ಕಿಲಿನವಾಗುತ್ತದೆ. ಭಕ್ತಿತತ್ವ ಬಾಳನ ದೋಷಿಗೆ ನೀರಿದ್ದಂತೆ; ಬಾಳನ್ನು ಸುಲಭಗೊಳಿಸುತ್ತದೆ.

ಭಕ್ತಿಮಾರ್ಗದಿಂದ ಸಾಧನೆಯಲ್ಲಿ ಸುಲಭತೆ ಬರುತ್ತದೆ ಅದರೆ ಅತ್ಯಜಾಳನ ವಿನಾ ತ್ರಿಗುಣಗಳನ್ನು ಶಾಶ್ವತವಾಗಿ ದಾಟಲು ಸಾಧ್ಯವಿಲ್ಲ. ಅತ್ಯಜಾಳನಕ್ಕೆ ಏನು ಸಾಧನ? ಸತ್ಯನಾತಕ್ಯದಿಂದ ಸತ್ಯಗುಣವನ್ನು ಅರಗಿಸಿಕೊಂಡು, ಅದರ ಅಹಂಕಾರ ಘಲಾಸಕ್ತಿಗಳನ್ನು ಗೆಲ್ಲಿವ ಭಕ್ತಿಯ ಪ್ರಯತ್ನವೇ ಆ ಸಾಧನ. ಈ ಸಾಧನೆಯಲ್ಲಿ ಸತತವಾಗಿ ಪ್ರಯತ್ನ ಮಾಡುತ್ತಾ ಮಾಡುತ್ತಾ ಒಂದು ದಿನ ಅತ್ಯದರ್ಶನವಾದೀತು. ಅಲ್ಲಿಯ ವರಿಗೆ ಪ್ರಯತ್ನಕ್ಕೆ ಕೊನೆಯಿಲ್ಲ. ವರಮ ಪುರುಷಾರ್ಥದ ಮಾತು ಇದು. ಅತ್ಯದರ್ಶನ ಸಣ್ಣ ಮಾತಲ್ಲ. ಆಡಾಡುತ್ತ ಅತ್ಯದರ್ಶನವಾಗಿದೆ. ಅದಕ್ಕೆ ಸತತ ಪ್ರಯತ್ನಧಾರೆ ಅಗತ್ಯ. ಪರಮಾರ್ಥ ಮಾರ್ಗದಲ್ಲಿ ಒಂದು ಕ್ರಿಳವನ್ನೂ ನಿರಾಶೀಯಲ್ಲಿ ಕಳೆಯೆ ಎಂಬುದು ಒಂದು ಷರತ್ತು. ನಿರಾಶೀಯಿಂದ ಸುಮ್ಮನೆ ಕೂಡುವುದಿಲ್ಲ. ಪರಮಾರ್ಥಕ್ಕೆ ಬೇರೆ ಸಾಧನವಿಲ್ಲ. ಒಮ್ಮೊಮ್ಮೆ ಸಾಧಕ ಬಳಿಲ್ :

“ ತುಮಕಾರನ ತಪಸಂಯಂ ಕಿರಿಯಾ ಕೆಹೋಕಹಾಲೂ ಕೀಜೇ ”

‘ ದೇವರೆ, ಎಷ್ಟು ದಿನ ತಪಸ್ಯ ಮಾಡಲಿ? ’ ಎಂದಾನು. ಅದರೆ ಆ ಉದ್ದಾರ ಗೌಣ. ತಪಸ್ಯ ಸಂಯಮಗಳು ತನ್ನ ಸ್ವಭಾವನೇ ಆಗುವಷ್ಟು ಅವು ಮೈಗೂಡಲಿ. ಇನ್ನೆಷ್ಟು ದಿನ ಈ ಸಾಧನೆ ಎಂಬ

ಮಾತು ಭಕ್ತಿಗೆ ಭೂಷಣವಲ್ಲ. ಅಧಿರಭಾವ, ನಿರಾಶಾಭಾವಗಳಿಗೆ ಭಕ್ತಿ ಎಂದೂ ಎಡಿಕೊಡು. ಇಂಥ ಬೇಸರ ಅದರಲ್ಲಿ ಬಾರದು. ಭಕ್ತಿಯಲ್ಲಿ ಉತ್ತರೋತ್ತರ ಉಲ್ಲಾಸ, ಉತ್ಸಾಹ ಮೂಡಬೇಕು. ಈ ಬಗ್ಗೆ ಈ ಅಧ್ಯಾಯದಲ್ಲಿ ಬಹಳ ಸೋಗಸಾದ ವಿಚಾರ ಮಾಡಿದೆ.

### ಉಳಿ. ಸೇವೆಯ ತ್ರಿಪುಟಿ: ಸೇವ್ಯ, ಸೇವಕ, ಸೇವಾಸಾಧನ

ಈ ವಿಶ್ವದಲ್ಲಿ ನಮಗೆ ಅನಂತ ವಸ್ತುಗಳು ಕಾಣುತ್ತವೆ. ಇವೆಲ್ಲವನ್ನೂ ಮೂರು ಭಾಗಮಾಡಬೇಕು. ಭಕ್ತಿ ನಿಗೆ ಬೆಳಗೆ ಎದ್ದರೆ ಕಣ್ಣಿಗೆ ಕಾಣುವುದು ಮೂರೇ ವಸ್ತು. ಅವನ ಅಧ್ಯ ಲಕ್ಷ್ಯ ದೇವರ ಕಡೆ. ದೇವರ ಪೂಜೆಯ ಸಿದ್ಧತೆ ಮಾಡುತ್ತಾನೆ. ನಾನು ಸೇವಕ-ಭಕ್ತ, ಅವನು ಸೇವ್ಯ-ಭಗವಂತ; ಇವೆರಡು ಅವನ ಬಳಿ ಸದಾ ಇರುತ್ತವೆ. ಇಡೀ ಸೃಷ್ಟಿಯೆ ಅವನಿಗೆ ಪೂಜಾಸಾಮಗ್ರಿ. ಅರಳಿದ ಹೂ, ಗಂಧ, ಧೂಪದಿವಸವಿದ್ದಂತೆ ಸರ್ವಸೃಷ್ಟಿ. ಮೂರೇ ವಸ್ತು: ಸೇವಕ-ಭಕ್ತ, ಸೇವ್ಯ-ಸರಮಾತ್ಮ, ಸೇವಾಸಾಧನ-ಸೃಷ್ಟಿ. ಈ ಅಧ್ಯಾಯದಲ್ಲಿರುವುದು ಈ ವಾರ. ಅದರೆ ಯಾವು ದಾದ ರೋಂದು ಮೂರಿಯ ಪೂಜೆಮಾಡುವ ಸೇವಕನಿಗೆ ಸೃಷ್ಟಿಯಲ್ಲಿನ ಸರ್ವವಸ್ತುಗಳೂ ಪೂಜಾಸಾಮಗ್ರಿ ಎನಿಸಿದು. ಶೋಷಿದಿಂದ ನಾಲ್ಕು ಹೂ ಹಾರಿದು ತರುತ್ತಾನೆ. ಎಲ್ಲಿಂದಾದರೂ ಉದಿನಕೆಡ್ಡಿ ತರುತ್ತಾನೆ. ಏನಾದರೂ ಸ್ವೇಚ್ಛೆ ಶೋರಿಸುತ್ತಾನೆ. ಅವನಿಗೆ ಆಯ್ದು ಕೊಳ್ಳಬೇಕಿನಿಸುತ್ತದೆ. ಅದರೆ ಗಜಿ ನೇಯ ಅಧ್ಯಾಯದಲ್ಲಿರುವ ವಿಶಾಲ ಸಂದೀಕರಣಲ್ಲಿ ಈ ಆಯ್ದುಪಾಯ್ದುಯಿಲ್ಲ. ತಪಸ್ಸಿನ ಸಾಧನ, ಕರ್ಮದ ಸಾಧನ ಎಲ್ಲವೂ ಪರಮೇಶ್ವರನ ಸೇವೆಯ ಸಾಧನ. ಅದರಲ್ಲಿ ಕೆಲವನ್ನು ಹೂ ಎನ್ನಿ, ಕೆಲವನ್ನು ಗಂಧವೇನ್ನಿ, ಕೆಲವನ್ನು ಸ್ವೇಚ್ಛವೇನ್ನಿ. ಹೀಗೆ ಸರ್ವ ಕರ್ಮವನ್ನೂ ಪೂಜಾ ದ್ರವ್ಯವಾಗಿ ಮಾಡಬೇಕು. ಹೀಗಿದೆ ದೃಷ್ಟಿ. ಶೋಕದಲ್ಲಿ ಮೂರೇ ವಸ್ತು. ಗೀತಿ ಯಾವ ವೈರಾಗ್ಯಮಯ ಸಾಧನ ಮಾರ್ಗವನ್ನು ನಿಮ್ಮ ಮನಸ್ಸಿನ ಮೇಲೆ ಮುದ್ರಿಯೊಕ್ಕಬಯಸುತ್ತದೆಯೋ ಆ ಮಾರ್ಗಕ್ಕೆ ಗೀತಿ ಭಕ್ತಿಮಯ ಸ್ವರೂಪವನ್ನು ಕೊಟ್ಟಿದೆ. ಅದರ ಕರ್ಮತೆಯನ್ನು ಕಿತ್ತು ಹಾಕಿ ಸುಂಭತಯನ್ನು ತಂದಿದೆ.

ಅಶ್ರಮದಲ್ಲಿ ಯಾರ ಮೇಲಾದರೂ ಹೆಚ್ಚು ಕೆಲಸ ಬಿಡ್ಡರೆ ತನ್ನ ಮೇಲಿ ಹೆಚ್ಚು ಕೆಲಸ ಬಿಡ್ಡತಲ್ಲಿ ಎಂದು ಅವನಿಗೆ ಅನಿಸದು. ಇದರಲ್ಲಿ ಬಹಳ ಸಾರವಿದೆ. ಪೂಜೆಮಾಡುವವನಿಗೆ ಎರಡುಗಂಟೆ ಬಿಟ್ಟು ನಾಲ್ಕು ಗಂಟೆ ಹೊತ್ತು ಸಿಕ್ಕುರೆ ಇದೇಕೆ ಇಪ್ಪು ಹೊತ್ತು ಎಂದು ಬೇಸರವಾದಿತೇ? ಹೆಚ್ಚು ಆನಂದವೇ ಆದಿತು. ಅಶ್ರಮದಲ್ಲಿ ಈ ಅನುಭವ ವಾಪ್ತಿ ನಾಗುತ್ತದೆ. ಈ ಅನುಭವ ಸರ್ವಜೀವನದಲ್ಲಿ ಸರ್ವತ್ರ ಬರಬೇಕು. ಜೀವನವು ನೇವಾ ಪರಾಯಣವಾಗಬೇಕು. ಅವನು ನೇವ್ಯ, ಪುರುಷೋತ್ತಮ. ಅವನ ನೇವೆಗಾಗಿ ಸದಾ ಸಿಧ್ಧಾದ ನಾನ್ಯಾ - ಅಕ್ಷರಪುರುಷ. ಅಕ್ಷರಪುರುಷ ಎಂದರೆ ಎಂದೂ ದಣಿಯದ, ಸೃಷ್ಟಿಯ ಆರಂಭದಿಂದ ನೇವೆ ಮಾಡುತ್ತಿರುವ ಸನಾತನ ನೇವಕ. ರಾಮನು ಮುಂದೆ ಹನುಮಂತ ಸದಾ ಕ್ಯೇಜೋಡಿಸಿ ನಿಂತಂತೆ. ಅವನಿಗೆ ಬೇಸರವಿಲ್ಲ. ಅವನಂತಿ ಚಿರಂಜೀವಿಯಾಗಿರಬೇಕೆಂದು ಈ ನೇವಕ ನಿಂತಿದಾನೆ.

ಇಂಥ ಆಜನ್ಯನೇವಕ ಅಕ್ಷರಪುರುಷ. ಪರಮಾತ್ಮನೆಂಬ ಸಂಸ್ಥೆ ಜೀವನಂತವಿದೆ. ನೇವಕ ನಾನು ಸದಾ ಇದೇನೇ. ಪ್ರಭು ಶಾಶ್ವತವಾದರೆ ನಾನೂ ಶಾಶ್ವತ. ನೇವೆಮಾಡಿಸಿಕೊಂಡು ಅವನು ಬಳಲುತ್ತಾನೋ ನೋ ನೇವೆ ಮಾಡಿ ನಾ ದಣಿಯತ್ತೇನೋ ನೋಡೋಣ. ಅವನು ಹತ್ತು ಅವಶಾರ ಮಾಡಿದರೆ ನನ್ನದೂ ಹತ್ತು. ಅವನು ರಾಮನಾದರೆ ನಾನು ಹನುಮಂತ. ಅವನು ಕೃಷ್ಣನಾದರೆ ನಾನು ಉಧ್ಘಾತ. ಅವನದೆಷ್ಟು ಅವಶಾರಾಳೋ ನನ್ನದೂ ಅಪ್ಪೇ. ನಡೆಯಲು ಈ ಮಧುರ ಸ್ವರ್ಧೀ. ಪರಮೇಶ್ವರನನ್ನು ಹೀಗೆ ಯುಗ ಯುಗ ನೇವೆ ಮಾಡುವ, ಯಾವಾಗಲೂ ನಾಶವಾಗದ, ಜೀವವೇ ಅಕ್ಷರಪುರುಷ. ಅವನು ಪುರುಷೋತ್ತಮ - ನಾನ್ಯಮಿ, ನಾನು ಅವನ ದಾಸ ಎಂಬ ಭಾವನೆ ಯಾವಾಗಲೂ ಹೃದಯದಲ್ಲಿರಬೇಕು. ನಿಮಿಷನಿಮಿಷಕ್ಕೂ ಬದಲಾಗುವ, ಅನಂತ ರೂಪಗಳಿಂದ ನಟಿಸುವ, ಈ ಸೃಷ್ಟಿಸಮನ್ವಯ ಪೂಜೆಯ ಸಾಧನ. ಪ್ರತ್ಯೇಕ ಶ್ರಯೆಯೂ ಪುರುಷೋತ್ತಮನ ಪೂಜೆಯೇ.

ನೇವ್ಯ ಪರಮಾತ್ಮ ಪುರುಷೋತ್ತಮ, ನೇವಕ ಜೀವ ಅಕ್ಷರಪುರುಷ. ಆದರೆ ನಾಧನ ದೂಪವಾದ ಈ ಸೃಷ್ಟಿ ಕ್ಷರ. ಇದು ಕ್ಷರ ಎಂಬುದರಲ್ಲಿ

ದೊಡ್ಡ ಅರ್ಥವಿದೆ. ಸೃಷ್ಟಿಗೆ ಇದು ನಿಂದೆಯಲ್ಲ, ಭೋವಣ. ಇದರಿಂದ ಸೃಷ್ಟಿ ನಿತ್ಯನವೀನವಾಗಿದೆ. ನಿನ್ನನ ಹೂ ಇಂದು ಪ್ರಯೋಜನವಿಲ್ಲ, ಅದು ನಿಮಾರ್ಲ್ಯವಾಯಿತು. ಸೃಷ್ಟಿ ನಾಶವಂತ ಎಂಬುದು ದೊಡ್ಡ ಭಾಗ್ಯ. ಇದು ಸೇವೆಯ ವೈಭವ. ಸೇವೆಗೆ ದಿನವೂ ಹೊಸ ಹೂ. ಇದೇ ರೀತಿ ಶರೀರವೂ ಹೊಸ ಹೊಸದನ್ನು ಧಾರಣೆಮಾಡಿ ಪರಮೇಶ್ವರನ ಸೇವೆ ಮಾಡಿತು. ನನ್ನ ಸಾಧನೆಗೆ ದಿನವೂ ಹೊಸ ರೂಪ ಕೊಟ್ಟು ಅದರಿಂದ ಹೊಸ ಪೂರ್ಜಿ ಮಾಡಿನು. ನಾಶವಂತವಾದುದರಿಂದ ಅದರಲ್ಲಿ ಸಾಂದರ್ಭಿಕವಿದೆ. ಚಂದ್ರನ ಕರೆ ಇಂದಿನದು ನಾಳೆಯಲ್ಲ. ದಿನವೂ ಬೇರೆ ಲಾವಣ್ಯ. ಬಿದಿಗೆಯ ವರ್ಧಮಾನ ಚಂದ್ರನನ್ನು ಕಂಡರೆ ಎಷ್ಟು ಹಿಗ್ನಿ? ಶಂಕರನ ಹಣಿಯಲ್ಲಿ ಬಿದಿಗೆಯ ಚಂದ್ರನ ಶೋಭೆ ಪ್ರಕಟಿಸಾಗಿದೆ. ಅಪ್ಪಮಿ ಚಂದ್ರನ ಚೆಂದ ಬಹುಕ ಹೆಚ್ಚು. ಅಪ್ಪಮಿಯ ದಿನ ಆಕಾಶದಲ್ಲಿ ಪಲವು ಮುತ್ತು ಕಾಣುತ್ತದೆ. ಹುಟ್ಟಿಮೆಯ ದಿನ ಚಂದ್ರನ ತೇಜದಿಂದ ಆ ಚಿಕ್ಕ ಕಾಣುವು. ಹುಟ್ಟಿಮೆಯಲ್ಲಿ ಪರಮಾತ್ಮನ ಮುಖ ಚಂದ್ರ ಕಾಣುತ್ತದೆ. ಅಮಾವಾಸ್ಯೆಯ ಆನಂದ ಬಹುಕ ಗಂಭೀರವಾಗಿರುತ್ತದೆ. ಆ ಹೊತ್ತು ಎಷ್ಟು ನಿಸ್ತುಂಭತ್ತೆ, ಎಷ್ಟು ಶಾಂತತ್ತೆ! ಚಂದ್ರನ ಒತ್ತಾಯದ ಪ್ರಕಾಶವಿಲ್ಲದುದರಿಂದ ಅಸಂಖ್ಯೆ ತಾರೀಜು ಮಿಳಾಗುತ್ತಿರುತ್ತದೆ. ಅಮಾವಾಸ್ಯೆಯಲ್ಲಿ ಸಾಪ್ತಂತ್ರ್ಯದ ಪೂರ್ಣ ವಿಲಾಸ. ತನ್ನ ತೇಜದ ಬಡಾಯಿ ತೋರುವ ಚಂದ್ರ ಅಂದು ಮುಗಿಲಿನಲ್ಲಿ ಇಲ್ಲ. ತನಗೆ ಪ್ರಕಾಶ ಕೊಡುವ ಸೂರ್ಯನೊಡನೆ ಏಕರೂಪವಾಗಿರುತ್ತಾನೆ. ಪರಮೇಶ್ವರನೊಡನೆ ಬೇರೆತಿರುತ್ತಾನೆ. ಸಾಪ್ತಾಘಾತಕ ಮಾಡಿ ಜೀವ ತನ್ನಿಂದ ಲೋಕಕ್ಕೆ ಕಿಂಚಿತ್ತಲ್ಲ ತೀಂದರೆಯಾಗದಂತೆ ಇರಬೇಕೆಂಬ ಜ್ಞಾನ ಆ ದಿನ ಬದುತ್ತದೆ. ಚಂದ್ರನ ಸ್ವರೂಪ ಕ್ಷಮೆ; ಬದಲಾಗುತ್ತದೆ. ಆದರೆ ಬೇರೆ ಬೇರೆ ಆನಂದ ಕೊಡುತ್ತಾನೆ.

ಸೃಷ್ಟಿಯ ನಾಶವಂತಿಕೆಯೇ ಅದರ ಅವರ್ತ್ತ. ಸೃಷ್ಟಿಯ ರೂಪ ರೂಢಿ ರೂಢಿ ಹರಿಯುತ್ತದೆ. ರೂಪಗಂಗೆ ಹರಿಯದಿದ್ದರೆ ಅಲ್ಲಿ ಗುಂಡಿ ಯಾಗುತ್ತದೆ. ಹೊಳೆಯ ನೀರು ಅಖಿಂಡವಾಗಿ ಹರಿಯುತ್ತಿರುತ್ತದೆ. ನೀರು ಸದಾ ಬದಲಾಗುತ್ತದೆ. ಆ ತೇರೆ ಬಂದು ಹೋಯಿತು, ಹೊಸದು

ಬಂದಿತು. ಆ ನೀರು ಜೀವಂತವಾಗಿರುತ್ತದೆ. ವಸ್ತುವಿನ ಆನಂದ ಅಡಕ ಸ್ವಾನತೆಯಲ್ಲಿದೆ. ಗ್ರಿಹ್ಯಮತುವಿನಲ್ಲಿ ದೇವರಿಗೆ ಬೇರೆ ಹೂ. ಮಳಿಗಾಲದಲ್ಲಿ ಹಸಿರು ಗರಿಕೆ. ಶರದ್ಯತುವಿನಲ್ಲಿ ರಮಣೀಯ ಕಮಲ. ಆಯಾ ಮತುಕಾಲೋಧ್ವನ ಪ್ರಪ್ನಗಳಿಂದ ದೇವರನ್ನು ಪೂಜಿಸಬೇಕು. ಇದರಿಂದ ಆ ಪೂಜೆ ನಿತ್ಯನವೀನವಾಗಿ ಮೇರಿಯುತ್ತದೆ. ಬೇಸರವಾಗಂಡು. ಚಿಕ್ಕ ಮಕ್ಕಳಿಗೆ ‘ಆ’ ಬರೆ, ಅದನ್ನು ತೀಮು ಎನ್ನತ್ತೀರೆ. ‘ಆ’ ದ ಕಟ ಕಟ ಮಕ್ಕಳಿಗೆ ಬೇಸರ. ಅಕ್ಕರವನ್ನು ಏಕೆ ದಪ್ಪನಾಗಿಸಬೇಕೋ ಅದಕ್ಕೆ ತಿಳಿಯದು. ಒಳವನನ್ನು ಅಡ್ಡ ಹಿಡಿದು ಬೇಗ ಅದನ್ನು ದಪ್ಪನಾಗಿಸುತ್ತದೆ. ಮುಂದೆ ಹೊಸ ಅಕ್ಕರಗಳ ಗುಂವನ್ನು ನೋಡುತ್ತದೆ. ಬೇರೆ ಬೇರೆ ಪ್ರಸ್ತುಕ ಓದುತ್ತದೆ. ಸಾಹಿತ್ಯದ ನಾನಾ ಸುಮನಗಳನ್ನು ಅನುಭವಿಸುತ್ತದೆ. ಅದಕ್ಕೆ ಅಪಾರ ಆನಂದವಾಗುತ್ತದೆ. ಸೇವಾ ಪಾರ್ಂತದಲ್ಲಿ ಹೀಗೇ. ಹೊಸ ಹೊಸ ಸಾಧನೆಗಳಿಂದ ಸೇವೆಯ ಹುರುವು ಹಂಟ್ಯುತ್ತದೆ. ಸೇವಾವೃತ್ತಿ ವಿಕಾಸಗೊಳ್ಳುತ್ತದೆ.

ಸೃಷ್ಟಿಯ ನಾಶವಂತಿಕೆ ದಿನವೂ ಹೊಸ ಹೊವನ್ನು ಅರಳಿಸುತ್ತಿದೆ. ಉಂಟಾದ ಪಕ್ಕದಲ್ಲಿ ಮನಣವಿದೆ ಎಂತ ಉಂಟಿಗೆ ರಮಣೀಯತೆ. ಹಳಬರು ಹೋಗುತ್ತಾರೆ, ಹೊಸಬರು ಬರುತ್ತಾರೆ. ಸೃಷ್ಟಿ ಹೊಸದನ್ನು ಬೆಳೆಸುತ್ತದೆ. ಹೊರಿಗಿನ ಸ್ವಾನವಿಲ್ಲವಾದರೆ ಮನೆಯಂಗಳಕ್ಕೇ ಒಂದಿತು ಅದು. ಹಳಬರನ್ನೇ ನೋಡಿ ನೋಡಿ ಬೇಸರವಾದಿತು. ಬೇಸಿಗೆಯಲ್ಲಿ ಬಿಸಿಲು ಇರುತ್ತದೆ. ಭೂಮಿ ಸುಡುತ್ತದೆ. ಅದರಿಂದ ತ್ರಿಸ್ತರಾಗಬಾರದು. ಈ ರೂಪ ಬದಲಾದಿತು. ಮಳಿಯ ಸುಖವನ್ನು ಅನುಭವಿಸಲು ಸ್ವಲ್ಪ ಸುಜಬೇಕು. ನೆಲ ಚೆನ್ನಾಗಿ ಕಾಯದಿದ್ದರೆ ಮಳಿ ಸ್ವಲ್ಪ ಬಂದೊಡನೆ ನೆಲ ಕೆಸರಾಗುತ್ತದೆ. ತ್ಯಂ - ಧಾನ್ಯ ಬೆಳೆಯದು. ನಾನೋನ್ನೇ ಬೇಸಿಗೆಯಲ್ಲಿ ಅಲೆಯುತ್ತಿದೆ. ತಲೆ ಸುಡುತ್ತಿತ್ತು. ಆನಂದವೇನಿಸುತ್ತಿತ್ತು. ಒಬ್ಬ ಗೆಳೆಯ ಹೇಳಿದ — ತಲೆ ಕಾದಿತು, ಕಷ್ಟವಾದಿತು. ನಾನು ಹೇಳಿದೆ — ‘ಕಾಲ ಕೆಳಗಿನ ಮಣಿ ಶಾದಿದೆ. ಈ ಮಣಿನ ಚೆಂಡೂ ಸ್ವಲ್ಪ ಕಾಯಲಿ.’ ತಲೆ ಕಾದಿದ್ದಾಗ ಹನಿ ಬಂದರೆ ಎಷ್ಟು ಆನಂದ. ಬಿಸಿಲಿನಲ್ಲಿ ಕಾಯದವನು ಮಳಿ ಬಂದರೆ ಪುಸ್ತಕಗಳ ನಡುವೆ ತಲೆಮರೆಸಿ ಕುಳಿತಾನು. ಮನೆಯೊಳಗೆ ಕೋಣೆಯಲ್ಲಿ,

ಆಗೋರಿಯೊಳಗೆ, ಕುಳಿತಿದ್ದಾನು. ಹೊರಗಿನ ಈ ವಿಶಾಲ ಅಭಿಪ್ರೇಕ ಹಾತ್ರೀಯ ಕೆಳಗೆ ನಿಂತು ನಲಿದಾಡಲಿಕ್ಕಿಲ್ಲ. ನಷ್ಟು ಮಹಿಳೆ ಮನು ಒಕ್ಕೀ ರಸಿಕ, ಸೃಷ್ಟಿಪ್ರೇಮಿ. ಸ್ತುತಿಯಲ್ಲಿ – ಮಳೆ ಹನಿ ಬಿಧ್ದರೆ ರಜಾ ಕೊಡಬೇಕೆಂದು ಬರೆದಿದಾನೆ. ಹನಿ ಬಿಧ್ದರೆ ಆಶ್ರಮದಲ್ಲಿ ಕುಳಿತು ಉದುವು ಹಾಕಬೇಕೆ? ಮಳೆಯಲ್ಲಿ ಕುಣಿಯಬೇಕು, ಆದಬೇಕು, ಹಾಡಬೇಕು. ಸೃಷ್ಟಿಯೊಡನೆ ಏಕರೂಪವಾಗಬೇಕು. ಮಳೆಯಲ್ಲಿ ನೆಲವೂ ಮುಗಿಲೂ ಪರಸ್ಪರ ಭೇಟಿಯಾಗುತ್ತವೆ. ಆ ಭವ್ಯದೃಶ್ಯ ಎಷ್ಟು ಆನಂದದಾಯಿ! ಈ ಸೃಷ್ಟಿ ಸ್ವತಃ ಶೈಕ್ಷಣ ಕೊಡುತ್ತದೆ.

ಸೃಷ್ಟಿಯ ಕ್ಷೇತ್ರ, ನಾಶವಂತಿಕೆ ಎಂದರೆ ಸಾಧನಗಳ ನರ್ವಿನತೆ. ಇಂಥಾ ನವನವ ಪ್ರಸವಾ, ನಾಧನಧಾತ್ರಿ ಸೃಷ್ಟಿ; ಸೇವೆಗಾಗಿ ನಡುಬಿಗಿದು ನಿಂತ ಸನಾತನ ಸೇವಕ; ನೇವ್ಯ ಹರಮಾತ್ಮೆ ನಡೆಯಲಿ ಈ ಕ್ರೀಡೆ. ಪರಮಪುರುಷನಾದ ಪುರಮೋತ್ತಮ ಬೇರೆ ಬೇರೆ ಸೇವಾನಾಧನ ಕೊಟ್ಟು ನನ್ನಿಂದ ಬಲವಿನ ಸೇವೆ ಮಾಡಿಸಿಕೊಳ್ಳುತ್ತಿದಾನೆ. ನನಗೆ ನಾನಾ ಸಾಧನ ಕೊಟ್ಟು ಆಟವಾಡಿಸುತ್ತಿದಾನೆ. ನನ್ನಿಂದ ಬೇರೆಬೇರೆ ಪ್ರಯೋಗ ಮಾಡಿಸುತ್ತಿದಾನೆ. ಇಂಥ ದೃಷ್ಟಿ ಬಾಳಿನಲ್ಲಿ ಬಂದರೆ ಎಷ್ಟು ಆನಂದ ವಾದಿತು!

### ಆಜಿ. ಅಹಂಕಾರ್ನ ಸೇವೆ ಎಂದರೆ ಭಕ್ತಿ

ನಾವು ಮಾಡಿದ ಪ್ರತಿಯೊಂದು ಕೃತಿಯೂ ಭಕ್ತಿಮಯವಾಗಲಿ ಎಂಬುದು ಗೀತೆಯ ಇಚ್ಛೆ. ಗಳಿಗೆ, ಅರ್ಥಗಳಿಗೆ ಮಾಡಿದ ಪರಮೇಶ್ವರ ಪೂಜೆ ನರಿ. ಬೆಳಗ್ಗೆ ಸಂಜೀ ಸುಂದರವಾದ ಸೂರ್ಯಪ್ರಭಿ ಬಣ್ಣ ಬೀರಿದಾವ್ಯಾಗ ಚಿತ್ತವನ್ನು ಸ್ಥಿರಗೊಳಿಸಿ ತಾನು ಅರ್ಥತಾಸು ಸಂನಾರವನ್ನು ಮರಿಯುವುದೂ ಅನಂತದ ಚಿಂತನೆ ಮಾಡುವುದೂ ಉತ್ಸುಪ್ತ ವಿಚಾರ. ಈ ಸದಾಚಾರವನ್ನು ಎಂದೂ ಬಿಡಬೇಡಿ. ಆದರೆ ಗೀತೆಗೆ ಇಷ್ಟಿಂದ ಸಮಾಧಾನವಿಲ್ಲ. ಬೆಳಗಿನಿಂದ ಸಂಜೀಯವರೆಗೆ ಯಾಚ್ಚ ಯಾವೂ ನಡೆವ ಸರ್ವ ಕ್ರಿಯೆಯೂ ಭಗವಂತನ ಪೂಜೆಗಾಗಿ ಎಂದೇ ನಡೆಯಬೇಕು. ಸ್ವಾನ ಮಾಡುವಾಗ, ಉಂಟ ಮಾಡುವಾಗ, ಕಸ ಗುಡಿಸುವಾಗ ಅವನನ್ನು ಸ್ತುರಿಸುತ್ತಿರಬೇಕು.

ಇದು ನನ್ನ ಸ್ವಾಮಿಯ, ಬಾಳಮೋರೆಯ ಮನೆಯಂಗಳ ಎಂದು ಗುಡಿಸೆಬೇಕು. ಹಾಗೆ ಅನ್ವಿತಬೇಕು. ಈ ದೃಷ್ಟಿಯಿಂದ ಸಮಸ್ತ ಕರ್ಮವೂ ಪೂಜಾ ಕರ್ಮವಾಗಬೇಕು. ಈ ದೃಷ್ಟಿ ಬಂದರೆ ನಡತೆಯಲ್ಲಿ ಎಷ್ಟು ವ್ಯತ್ಯಾಸವಾಗುತ್ತದೋ ನೋಡಿ. ಪೂಜೆಗಾಗಿ ಹೊವನ್ನು ಹೇಗೆ ಕಾಳಜಿಯಿಂದ ಆರಿಸುತ್ತೇನೋ, ಮತ್ತು ಸವಾಗಿ ಹೇಗೆ ಬಟ್ಟಲಲ್ಲಿ ಇಡುತ್ತೇನೋ, ಅದರ ಮೇಲೆ ಭಾರ ಬಿಳಿದೆಂತೆ ಹೇಗೆ ನೋಡುತ್ತೇನೋ, ಎಲ್ಲಿ ಹೊಲನು ಆದಾವೋ ಎಂದು ಹೇಗೆ ಮೂಸುವುದೂ ಕೂಡ ಇಲ್ಲವೋ, ಹಾಗೇ ಬಾಳನ ದಿನ ದಿನದ ಕೆಲಸಗಳಲ್ಲಿ ದೃಷ್ಟಿ ಬರಬೇಕು. ಇದು ನನ್ನ ಹಳ್ಳಿ. ಇಲ್ಲಿ ಒಕ್ಕಲಿಗರ ರೂಪದಲ್ಲಿ ನಾರಾಯಣ ವಿಹರಿಸುತ್ತಿದ್ದಾನೆ. ಈ ಹಳ್ಳಿಯನ್ನು ನಾನು ಗುಡಿಸುತ್ತೇನೆ, ನಿಮ್ಮಲವಾಗಿಡುತ್ತೇನೆ. ಗೀತೆಯಲ್ಲಿ ಈ ದೃಷ್ಟಿಯೇ ಸರ್ವಸ್ವ. ಸರ್ವಕರ್ಮವೂ ಸ್ವಾಮಿಪೂಜೆ. ಈ ಮಾತನ್ನು ಹೇಳುವುದರಲ್ಲಿ ಗೀತೆಗೆ ಬಹು ಹುರುವು. ಆವೇಶ. ಗೀತೆಯಂಥ ಗ್ರಂಥರಾಜಕ್ಕೆ ಗಳಿಗೆ ಅರೆಗಳಿಗೆಯ ಪೂಜೆಯಿಂದ ತ್ವರಿತ್ಯಾಲ್ಲ. ಇಡೀ ಬಾಳು ಹರಿನುಯವಾಗಬೇಕು, ಪೂಜಾರೂಪವಾಗಬೇಕು. ಇದು ಗೀತೆಯ ಕವ್ಯಾಂಗ.

ಪುರುಷೋತ್ತಮ ಯೋಗವನ್ನು ಹೇಳಿ ಕರ್ಮಮಯ ಜೀವನಕ್ಕೆ ಗೀತೆ ಪೂರ್ಣತೆ ಕೊಡುತ್ತದೆ. ಅವನು ನೇವ್ಯ ಪುರುಷೋತ್ತಮ; ನಾನು ಅವನ ಸೇವಕ; ಈ ಸೃಷ್ಟಿ ಸೇವಾನಾಥನ. ಈ ಸಂಗತಿ ಒಂದು ಸಲ ಅನುಭವವಾಯಿತೋ ಆ ಮೇಲೆ ಕೇಳುವುದೇನಿದೆ?

ತುಕಾರಾಮರು ಹೇಳಿದಾರೆ :

“ ಆಯಿತೊ ದರುತನ, ಪೂಜೆನು ನಾ ಸೇವ  
ಹಾಯದು ಹಿಡಿಯದು ಮನಕೆ ಬೇರೇನೂವೆ ”\*

ಅನಂತರ ಅಖಿಂಡ ಸೇವೆ ಸಾಧಿಸಿತು. ನಾನು ಎನ್ನಲು ಯಾರೂ ಇಲ್ಲದಂತಾದಿತು. ನಾನು—ನನ್ನ ತನ ಅಳಿದೀತು—ಎಲ್ಲವೂ ಭಗವಂತನಿ

\* ರ್ಯಾಲಿಯಾ ದರ್ಕನ ಕರಿನ ಮಿಂ ಸೇವಾ !

ಅಂತ ಶಾಂಹೀ ದೇವಾ ನ ಲಗೇ ದುಷೀಂ ||

ಜ್ಞಾನಲಕ್ಷ್ಮಣ : ನಾನು ಪ್ರಯತ್ನ, ಅವನು ಪ್ರಯತ್ನ, ಅದೂ ಪ್ರಯತ್ನ ೩೫

ಗಾಗಿ. ಪರಾರ್ಥವನ್ನು ಸವಿಯುವುದಲ್ಲದೆ ಬೇರಾವುದೂ ಇರಲಿಕ್ಕಿಲ್ಲ. ನನ್ನಿಂದಿಗಿನ ‘ನನ್ನ ತನ’ವನ್ನು ಕಿತ್ತೆ ಸೆಡು ಬಾಳನ್ನು ಹೆರಿಪರಾಯಣವಾಗಿಸಿ ಭಕ್ತಿಮಯವಾಗಿಸಬೇಕು—ಗೀತೆ ಪರಿಪರಿಯಲ್ಲಿ ಅದನ್ನು ಹೇಳಿದೆ. ಸೇನ್ಯು ಪರವರೂತ್ತು, ಸೇವಕ ನಾನು, ಸಾಧನರೂಪದ ಈ ಸೃಷ್ಟಿ ಪರಿಗ್ರಹದ ಹೆಸರನ್ನು ಬೆರಿಸಿಹಾಕಿದಾರೆ. ಬಾಳಿನಲ್ಲಿ ಮತ್ತಾವ ಚಿಂತೆಯೂ ಇಲ್ಲ.

ಶ್ರೀ. ಜ್ಞಾನಲಕ್ಷ್ಮಣ : ನಾನು ಪ್ರಯತ್ನ, ಅವನು ಪ್ರಯತ್ನ,  
ಅದೂ ಪ್ರಯತ್ನ

ಹೀಗೆ ಕರ್ಮದಲ್ಲಿ ಭಕ್ತಿಯನ್ನು ಬೆರಿಸುವ ವಿಷಯವೇನೋ ಆಯಿತು. ಆದರೆ ಅದರಲ್ಲಿ ಜ್ಞಾನವೂ ಬೇಕು. ಇಲ್ಲದಿದ್ದರೆ ಗೀತೆಗೆ ಸಮಾಧಾನವಿಲ್ಲ, ಹಾಗೆಂದರೆ ಇವು ಬೇರೆ ಬೇರೆ ವಸ್ತುಗಳಲ್ಲ. ಮಾತನಲ್ಲಿ ಬೇರೆ ಬೇರೆ ಶಬ್ದ ಬಳಸುತ್ತೇವೆ. ಅಷ್ಟೇ ಕರ್ಮ ಎಂದರೇನೇ ಭಕ್ತಿ. ಯಾವುದೋ ಕೆಲವು ಕರ್ಮಗಳಲ್ಲಿ ಭಕ್ತಿಯನ್ನು ತಂಡು ಬೆರಿಸಬೇಕಾಗಿಲ್ಲ. ಜ್ಞಾನದ್ವಾರಾ ಇಷ್ಟೇ. ಇಂಥ ಜ್ಞಾನ ಹೀಗೆ ದೊರೆತೀತು? ‘ಸರ್ವತ್ರ ಪ್ರಯತ್ನದರ್ಶನವಾದರೆ ಜ್ಞಾನ ಲಭಿಸುತ್ತದೆ’ ಎಂದು ಗೀತೆ ಹೇಳುತ್ತದೆ. ನೀನು ಸೇವೆ ಮಾಡುವ ಸನಾತನ ಸೇವಕ. ನೀನು ಸೇವಾ ಪ್ರಯತ್ನ. ಅವನು ಪ್ರಯತ್ನೋತ್ತಮ—ಸೇನ್ಯಾಪ್ರಯತ್ನ. ನಾನಾ ರೂಪಧಾರಿಣಿಯಾದ ಈ ವಾಹಿನಿ, ನಾನಾ ಸಾಧನ ಸಾಧಕವಾದ ಈ ಸೃಷ್ಟಿಯೂ ಪ್ರಯತ್ನನೇ.

ಈ ದೃಷ್ಟಿಯನ್ನಿಂದುವುದು ಎಂದರೆನು? ಸರ್ವತ್ರ ಅವಾಜಿ ನಿಮಿಳ ಸೇವಾಭಾವವನನ್ನು ಅಳವಡಿಸಿಕೊಳ್ಳಲಿವುದು. ನಿನ್ನ ಕಾಲಿನಲ್ಲಿ ಚಷ್ಟಿಲಿ ಕಿರು ಕಿರುಗುಂಟ್ಟಿತ್ತದೆ. ಅದಕ್ಕೆ ಸ್ವಲ್ಪ ಎಣ್ಣೆ ಸರಬರಾ. ಅದರಲ್ಲಿ ಸರವಾತ್ತನ ಅಂಶವಿದೆ. ಅದನ್ನು ಜೆನ್ನಾಗಿ ಇಡು. ಸೇವಾಸಾಧನವಾದ ರಾಟೆಗೆ ಎಣ್ಣೆ ಕುಡಿಸು. ಅದು ಸದ್ಗು ಮಾಡುತ್ತದೆ. ‘ನೇತಿ ನೇತಿ’ ನೂಲೆ, ನೂಲಲ್ಲಿ— ಎನ್ನುತ್ತದೆ. ರಾಟೆ ಸೇವಾಸಾಧನ; ಅದನ್ನು ಮಟ್ಟೆಸು ವಾಗಿದು. ಅದರ ಮೂಲೆ, ಅದು ಅದರ ಜನಿವಾರ. ಜೆನ್ನಾಗಿದು. ಇಡೀ ಸೃಷ್ಟಿಯನ್ನು ಜೈತನ್ಯಮಯವಂದು ಭಾವಿಸು. ಅದನ್ನು ಜಡವಂದು ತಿಳಿಯಬೇಡ. ಇಂವಾದ ಓಂಕಾರದ ಹಾಡು ಹಾಡುತ್ತದೆ ರಾಟೆ. ಅದು

ಜಡವೇ? ಪರಮಾತ್ಮನ ಮೂರ್ತಿಯೇ ಅದು! ಎತ್ತಿನ ಹಬ್ಬಿದ ದಿನ ಅಹಂಕಾರ ಚಿಟ್ಟೆ ಎತ್ತಿನ ಪೂಜೆ ಮಾಡುತ್ತೇವೆ. ಈ ಸಂಗತಿ ಒಹಳ ಮಹತ್ವದ್ದು. ಹಬ್ಬಿದ ವಿಚಾರ ದಿನವೂ ಮನಸ್ಸಿನಲ್ಲಿರಲಿ. ಎತ್ತನ್ನು ಜೆನ್ನಾಗಿ ಇಟ್ಟುಕೊಂಡು ಅದರಿಂದ ಯಥಾರೋಗ್ಯ ಕೆಲಸವನ್ನು ಮಾಡಿಸಿ ಕೊಳ್ಳೋಣ. ಆವೋತ್ತಿನ ಭಕ್ತಿ ಆವೋತ್ತೇ ಮುಗಿಯಬಾರದು. ಎತ್ತ ಪರಮಾತ್ಮನ ಮೂರ್ತಿ. ಸೇಗ ಸೇಗಿಲನ್ನು, ಬೇಸಾಯದ ಎಲ್ಲಾ ಮುಟ್ಟಿನನ್ನೂ ಸರಿಯಾಗಿ. ಸೇವೆಯ ಸರ್ವಸಾಧನವೂ ವರಿತ್ತವೇ. ಎಷ್ಟು ವಿಶಾಲವಾಗಿದೆ ಈ ದೃಷ್ಟಿ. ಪೂಜೆ ಮಾಡುವುದೆಂದರೆ ಕುಂಕುಮ ಗಂಧಾಕ್ಷೇತ್ರಗಳ ಧಾರಣವಲ್ಲ. ಪಾತ್ರೀಯನ್ನು ಕನ್ನಡಿಯಂತೆ ಬೆಳಗಿಡಲು ಅದು ಪಾತ್ರೀಯ ಪೂಜೆ. ಸ್ವಚ್ಛವಾಗಿ ಒರೆಸಿ ಇಟ್ಟರೆ ಅದೇ ದೀಪದ ಪೂಜೆ. ಕುಡಾಗೋಲನ್ನು ವಸೆದು ಸಿದ್ಧಮಾಡಿಟ್ಟುಕೊ ಬೇಸಾಯಕ್ಕೆ. ಅದೇ ಅದರ ಪೂಜೆ. ಬಾಗಿಲನ ಮರಡು ತುಕ್ಕ ಹಿಡಿದಿದೆ. ಎಣ್ಣೆ ರಾಕಿ ಅದನ್ನು ಸಂತಸಗೋಳಿಸು. ಅದೇ ಅದರ ಪೂಜ. ಜೀವನದಲ್ಲಿ ಸರ್ವತ್ರವೂ ಈ ದೃಷ್ಟಿಯನ್ನು ತಂದುಕೊಳ್ಳಬೇಕು. ಸೇವಾದ್ವಾರಾವನ್ನು ಉತ್ಸಾಹಿಸ್ತವಾಗಿ ನಿಮ್ಮಲವಾಗಿ ಇಟ್ಟುಕೊಳ್ಳಬೇಕು. ನಾನು ಆಕ್ಷರಪುರುಷ, ಅವನು ಪುರುಷೋತ್ತಮ, ಅದು ನಾಧನರೂಪ ಸ್ವರ್ಪಣೆ. ಇದ್ದಲ್ಲವೂ ಪುರುಷನೇ, ಪರಮಾತ್ಮನೇ! ಎಲ್ಲಿಲೂ ಒಂದೇ ಚೈತನ್ಯ ಆಟವಾಡುತ್ತಿದೆ. ಈ ದೃಷ್ಟಿ ಬಂದರೆ ನಮ್ಮ ಕರ್ಮದಲ್ಲಿ ಜ್ಞಾನವೇ ಹರಿದುಬಂದಂತೆ.

ಕರ್ಮದಲ್ಲಿ ಭಕ್ತಿಯನ್ನು ತುರಿ, ಮೇಲೆ ಜ್ಞಾನವನ್ನು ಸುರಿದರೆ ಆಗ ಜೀವನವೆ ದಿವ್ಯ ರಸಾಯನವಾದಂತೆ. ಗೀತೆ ಕಟ್ಟಕಡಿಗೆ ನಮ್ಮನ್ನು ಅದ್ವೈತಮಯ ಸೇವೆಯ ದಾರಿಯಲ್ಲಿ ತಂದುಬಿಟ್ಟಿದೆ. ಸಕಲ ಸ್ವರ್ಪಣೆಯಲ್ಲಿ ಮೂರರೇ ಪುರುಷರು. ಒಬ್ಬನೇ ಪುರುಷೋತ್ತಮ ಈ ಮೂರೂ ರೂಪ ಧರಿಸಿದಾನೆ. ಮೂರರು ಸೇರಿ ಒಬ್ಬನೇ ಪುರುಷ. ಕೇವಲ ಅದ್ವೈತ. ಪರಮೋಽಕ್ಷತ್ವ ಶಿಖರದಮೇಲೆ ಇಲ್ಲಿ ನಮ್ಮನ್ನು ತಂದುಬಿಟ್ಟಿದೆ ಗೀತೆ. ಕರ್ಮ, ಭಕ್ತಿ, ಜ್ಞಾನ ಏಕರೂಪ. ಜೀವ, ದೇವ, ಸ್ವರ್ಪಣೆ ಒಂದೇ ರೂಪ. ಕರ್ಮ, ಜ್ಞಾನ, ಭಕ್ತಿಗಳಲ್ಲಿ ವಿರೋಧವೇ ಇಲ್ಲ. ಜ್ಞಾನದೇವರು ಅಮೃತಾನುಭವಕ್ಕೆ ಮಹಾರಾಷ್ಟ್ರಕ್ಕೆ ರುಚಿಸುವ ದೃಷ್ಟಾಂತ ಕೊಟ್ಟಿದಾರೆ: ಒಂದೇ ಕಲ್ಲಿನಲ್ಲಿ

ಜ್ಞಾನಿಲಕ್ಷ್ಯಂ : ನಾನು ಪುರುಷ, ಅವನು ಶ್ರದ್ಧಾ, ಅದೂ ಪುರುಷ ೩೭೮

ಕೊರಿದ ಕಲ್ಲಿನ ಗುಡಿ.\* ಆ ಕಲ್ಲಿನಲ್ಲಿಯೇ ಕೆತ್ತಿದ ದೇವ, ಆ ದೇವರಿದಿರು ಕಲ್ಲಿನ ಭಕ್ತ ಒಬ್ಬ. ಅವನ ಬಳಿ ಕಲ್ಲಿನಲ್ಲಿ ಮಾಡಿದ ಹೂ. ಇದೆಲ್ಲವೂ ಒಂದೇ ಕಲ್ಲಿನಿಂದ ಮಾಡಿದುದು. ಅಲ್ಲಂಡವಾದ ಒಂದೇ ಕಲ್ಲು ಎಲ್ಲ ರೂಪಗಳನ್ನೂ ತಳೆದು ನಟಿಸುತ್ತಿದೆ. ಭಕ್ತಿಯ ವ್ಯವಹಾರದಲ್ಲೂ ಹೀಗೇಕೆ ಆಗಬಾರದು? ಬ್ರಹ್ಮಸೃಷ್ಟಿ, ಈ ಪೂಜಾ ದ್ವಾರಾ ಪ್ರತ್ಯೇಕವಾಗಿದ್ದೂ ಆತ್ಮರೂಪಿಯೇಕೆ ಆಗಬಾರದು? ಸಾಮಾನ್ಯ-ಸೇವಕ ಸಂಬಂಧವಿದ್ದೂ ಏಕ್ಯವೇಕೆ ಆಗಬಾರದು? ಮೂವರು ಪುರುಷರೂ ಒಂದೇ. ಜ್ಞಾನ, ಕರ್ಮ, ಭಕ್ತಿ ಮೂರನ್ನೂ ಸೇರಿಸಿ ಒಂದು ವಿಶಾಲ ಸ್ರವಾಹ ಮಾಡಬೇಕು. ಹೀಗಿದೆ ಆ ಪರಿಪೂರ್ಣ ಪುರುಷೋತ್ತಮಯೋಗ. ಸೇವಕ, ಸಾಮಾನ್ಯ, ಸೇವಾ ದ್ವಾರಾ ಪ್ರಾಣ ಏಕರೂಪವಾಗಿದ್ದೂ ಭಕ್ತಿಪ್ರೇಮದ ಆಟವಾಡಬೇಕು. ಹೀಗೆ ಈ ಪುರುಷೋತ್ತಮಯೋಗ ಯಾರ ಹೃದಯದಲ್ಲಿ ಮೂಡು ತ್ತದೆಯೋ ಅವನು ನಿಜವಾಗಿ ಭಕ್ತಿ ತೋರಬಲ್ಲ.

### ಸ ಸರ್ವವಿಧಿಜತಿ ಮಾಂ ಸರ್ವಭಾವೇನ ಭಾರತ

ಇಂಥ ಪುರುಷ ಜ್ಞಾನಿಯಾಗಿದ್ದೂ ಸಂಪೂರ್ಣ ಭಕ್ತನಾಗಿರುತ್ತಾನೆ. ಎಲ್ಲಿ ಜ್ಞಾನವಿದೆಯೋ ಅಲ್ಲಿ ಪ್ರೇಮವೂ ಇದೆ. ಪರಮೇಶ್ವರ ಜ್ಞಾನ, ಪರಮೇಶ್ವರ ಪ್ರೇಮ ಚೀರೆ ಬೀರೆ ವಿಷಯಗಳಲ್ಲ. ಹಾಗಲಕಾಯಿ ಕಹಿ. ಕಹಿಯೆನಿಸಿದರೆ ಅದರಲ್ಲಿ ಸ್ತೋತ್ರ ಹುಟ್ಟಿದು. ಒಂದು ಆವಾದವಿದ್ದರೆ ಇದ್ದಿತು. ಕಹಿ ಎನಿಸಿದರೆ ಬೀಸರ ಬರುತ್ತದೆ. ಅದೇ ಕಲ್ಲುಸಕ್ಕರೆ ಎನಿಸಿತೋ ಕರಗಲು ತೊಡಗುತ್ತದೆ. ಕೂಡಲೇ ಸ್ತೋತ್ರ ರೂಪ ಹುಟ್ಟುತ್ತದೆ. ಪರಮೇಶ್ವರನ ಬಗ್ಗೆ ಜ್ಞಾನವಾಗುವುದೂ, ಸ್ತೋತ್ರ ಹುಟ್ಟುವುದೂ ಒಂದೇ. ಪರಮೇಶ್ವರನ ರೂಪದ ಮಾಧುರ್ಯಕ್ಕೆ ಸಕ್ಕರೆಯಂಥ ಕಸದ ಹೋಲಿಕೆ ಕೊಡುವುದೆ? ಆ ಮಧುರ ವರಮೇಶ್ವರನ ಜ್ಞಾನವಾದ ಮರುಗಳಿಗೆಯೇ ಸ್ತೋಮಭಾವ ಹುಟ್ಟುತ್ತದೆ. ಜ್ಞಾನವಾಗುವುದು, ಸ್ತೋಮ ಮೂಡುವುದು ಎರಡೂ ಪ್ರತ್ಯೇಕ ಕ್ರಿಯೆಗಳಲ್ಲ. ಅದ್ವೈತದಲ್ಲಿ ಭಕ್ತಿಯಿದೆಯೋ ಇಲ್ಲವೋ ಎಂಬ

\* ದೇವ ದೇಖಾಳ ಪರಿವಾರು | ಕೇಜೀ ಕೋರೂನಿ ಹೋಂಗರೂ |

ತ್ಯಾಸಾ ಭಕ್ತಿಂಚಾ ದೇಹಾರೂ | ಕಾಂ ನಹೋ ಆವಾ ||

ವಾದವನ್ನೇ ಬ್ಯಾಸಬೇಡ. ಭಕ್ತಿ ಜಾಳ್ಳನಗಳು ಒಂದೇ ವಸ್ತುವಿಗೆ ಎರಡು ಹೆಸರು. ಜಾಳ್ಳನದೇವರು ಹೇಳಿದಾರೆ:

ಅದೇ ಭಕ್ತಿ, ಅದೇ ಜಾಳ್ಳನ | ವಿರಲನೊಬ್ಬನೇ ರಾಣ ||

**ಭಕ್ತಿ ಕಾಗೂ ಜಾಳ್ಳನ,** ಒಂದಕ್ಕೇ ಎರಡು ಹೆಸರು.

ಪರಮಭಕ್ತಿ ಜೀವನದಲ್ಲಿ ಒಡಮೂಡಿದರೆ ಮಾಡಿದ ಕರ್ಮ ಭಕ್ತಿ ಜಾಳ್ಳನಗಳಿಂದ ಬೇರೆಯಾಗಿರದು. ಕರ್ಮ ಭಕ್ತಿಜಾಳ್ಳನಗಳು ಸೇರಿ ಒಂದೇ ರಮಣೀಯ ರೂಪವಾಗುತ್ತದೆ. ಈ ರಮಣೀಯ ರೂಪದೊಳಗಿನಿಂದ ಅಧ್ಯತ್ಮ ಪ್ರೇಮಮಯ, ಜಾಳ್ಳನಮಯ ಸೇವೆ ಸಹజವಾಗಿ ನಿಮಾಂಜಾಗುತ್ತದೆ. ನನಗೆ ತಾಯಿಯ ಮೇಲೆ ಪ್ರೀತಿ. ಈ ಪ್ರೀತಿ ಕರ್ಮದಲ್ಲಿ ಪ್ರಕಟಿಸಾಗಬೇಕು. ಪ್ರೇಮ ಸದಾ ದುಡಿಯತ್ತಿರುತ್ತದೆ, ಸೇವೆಯಲ್ಲಿ ಹೊರಬೀಳುತ್ತದೆ, ಸೇವೆಯೇ ಪ್ರೇಮದ ಬಾಹ್ಯರೂಪ. ಅನಂತ ಸೇವಾ ಕರ್ಮದಲ್ಲಿ ನಾಟ್ಯವಾಡುತ್ತದೆ ಪ್ರೇಮ. ಪ್ರೇಮವಿದ್ಭಾವ ಜಾಳ್ಳನ ಬರುತ್ತದೆ. ನಾನು ಯಾರ ಸೇವೆ ಮಾಡಬೇಕೋ, ಅವರಿಗೆ ಯಾವುದು ಇಷ್ಟಪ್ರೇರಿತ ನನಗೆ ತಿಳಿಯಬೇದನ? ಇಲ್ಲವಾದರೆ ಸೇವೆ ದುಸ್ಯೇವೆಯಾದಿತ್ತ. ಪ್ರೇಮಕ್ಕೆ ಸೇವೆ ವಸ್ತುವಿನ ಜಾಳ್ಳನ ಅಗತ್ಯ. ಪ್ರೇಮದ ಪ್ರಭಾವ ಕಾರ್ಯದ್ವಾರಾ ಪ್ರಸಾರವಾಗಲು ಜಾಳ್ಳನ ಅವಶ್ಯಕ. ಅದರೆ ಅದರ ತಳಾದಿ ಪ್ರೇಮ. ಅದೇ ತಲ್ಲಿದಿದ್ದರೆ ಜಾಳ್ಳನ ನಿಷ್ಪಯೋಜಕ. ಪ್ರೇಮದಿಂದ ಮಾಡಿದ ಕರ್ಮವೇ ಬೇರೆ, ಸಾಮಾನ್ಯ ಕರ್ಮ ಬೇರೆ. ಹೊಲದಿಂದ ಬಳಿಬಂದ ಮಗನನ್ನು ಸೋಡಿ ಮುದಿ ತಾಯಿ ಪ್ರೀತಿಯಿಂದ ‘ಒಳಲಿ ಒಂದೆಯಾ ಮಗು’ ಎಂದರೆ, ಆ ಚಿಕ್ಕ ಕ್ರಿಯೆಯಲ್ಲಿ ಎಪ್ಪು ಸಾಮಧ್ಯವಿದೆಯೋ! ಬಾಳಿನಲ್ಲಿ ಸರ್ವಕರ್ಮದಿಲ್ಲಾ ಜಾಳ್ಳನ ಭಕ್ತಿಗಳನ್ನು ತುಂಬು. ಅದನ್ನೇ ಪುರುಷೋತ್ತಮ ಯೋಗ ಎನ್ನುವುದು.

**ಆ. ಸರ್ವ ವೇದಸಾರಪೂ ನನ್ನ ಕ್ರಿಯಲ್ಲೇ**

ಇದೇ ಸಕಲ ವೇದದ ಸಾರ. ವೇದಗಳು ಅನಂತ. ಅನಂತ ವೇದಗಳ ಸಾರಸಂಗ್ರಹ ಈ ಪುರುಷೋತ್ತಮಯೋಗ. ವೇದ ಎಲ್ಲಿದೆ? ವೇದಗಳಿಂದ

ದೊಡ್ಡ ದೊಂದು ಸ್ವಾರಸ್ಯವಿದೆ. ವೇದಸಾರ ಎಲ್ಲಿ? ಈ ಅಧ್ಯಾತ್ಮಯುದ ಆರಂಭದಲ್ಲಿಯೇ ‘ಭಂದಾಂಸಿ ಪಣಾಂಸಿ’ ಎಂದು ಹೇಳಿದೆ. ಅಯ್ಯಾ, ಆ ವೇದ ಈ ಗಿಡದ ಎಲೆ ಎಲೆಯಲ್ಲಿಯೂ ತುಂಬಿದೆ. ಆ ಸಂಹಿತೆಯಲ್ಲಿ, ನಿನ್ನ ಚೀಲದಲ್ಲಿ ಅಡಗಿಲ್ಲ ವೇದ. ಈ ವಿಶ್ವದಲ್ಲಿ ಎಲ್ಲಿಲೂ ಹರಡಿದೆ. ಇಂಗಿನ್ ಕವಿ ಷೇಕ್‌ಸ್ಪಿಯರ್ ಹೇಳಿದಾನೆ — ‘ಹರಿವ ಹೊಳೆಯಲ್ಲಿ ಸದ್ಗುಂಢ, ಕಲ್ಲಿನಲ್ಲಿ ಪ್ರವಚನ ಕೇಳಿಸುತ್ತದೆ.’\* ವೇದಗಳು ಸಂಸ್ಕಾರದಲ್ಲಿಲ್ಲ, ಸಂಹಿತೆಯಲ್ಲಿಲ್ಲ, ಸೃಷ್ಟಿಯಲ್ಲಿದೆ. ಸೇವೆ ಮಾಡಿದರೆ ಅದು ಕಂಡಿತು. ‘ಪ್ರಭಾತೀ ಕರದರ್ಶನಂ.’ ಬೆಳಗಾಗ ಎದ್ದೊಡನೆಯೇ ಅಂಗ್ರೀಸೀನೊಂದು. ಸಕಲವೂ ಅಂಗ್ರೀಯಲ್ಲಿದೆ. ಸೇವೆ ಮಾಡು ಎಂದು ಆ ವೇದ ಹೇಳುತ್ತದೆ. ನಿನ್ನ ಕೈ ಶ್ರಮಿಸಿತ್ತೋ ಇಲ್ಲವೋ? ಇಂದು ಶ್ರಮಿಸಲು ಸಿದ್ಧವೇ, ಇಲ್ಲವೇ? ಕೈ ಮುಡಿಮುಡಿ ಬಿದ್ದಿದೆಯೋ ಇಲ್ಲವೋ? ಸೇವೆ ಮಾಡಿ ಕೈ ಸವೆದರೆ ಬ್ರಹ್ಮಲಿಖಿತ ತೆರಿಯುತ್ತದೆ. ಹೀಗಿದೆ ‘ಪ್ರಭಾತೀ ಕರದರ್ಶನಂ’ದ ಅರ್ಥ.

ವೇದ ಎಲ್ಲಿದೆ? ನಿನ್ನ ಹತ್ತಿರವೇ ಇದೆಯಲ್ಲ. ಶಂಕರಾಚಾರ್ಯರಿಗೆ ಎಂಟು ವರ್ಣಕ್ಕೆ ವೇದ ವಾಪ್ತವಾಯಿತಂತೆ. ಪಾವ, ಶಂಕರಾಚಾರ್ಯರು ಮಂದಬುದ್ಧಿ. ಅವರಿಗೆ ಎಂಟು ವರ್ಣ ಹಿಡಿಯಿತು. ಆದರೆ ನಿನಗೆ ಜನ್ಮತೇ ಬಂದಿದೆ ಈ ವೇದ. ಎಂಟು ವರ್ಣವೇಕೆ ಬೇಕು? ನಾನೇ ಜಿವಂತ ವೇದ. ಇಲ್ಲಿಯವರಿಗಿನ ಸಮಸ್ತ ಪರಂಪರೆಯೂ ನನ್ನೊಳಗೇ ಇದೆ. ಆ ಪರಂಪರೆಯ ಫಲವೇ ನಾನು. ಆ ವೇದಬೀಜದ ಫಲವೇ ನಾನು. ನನ್ನ ಫಲದಲ್ಲಿ ಅನಂತವೇದದ ಬೀಜವನ್ನು ಸಂಗ್ರಹಿಸಿದೇನೆ. ನನ್ನ ಹೊಟ್ಟೆಯಲ್ಲಿ ವೇದ ಇಂ — ಇಂ ವಟ್ಟೆ ದೊಡ್ಡದಾಗಿದೆ. ವೇದದ ಸಾರ ನಮ್ಮ ಕೈಯಲ್ಲೇ ಇದೆ. ಸೇವೆ, ಪ್ರೇಮ, ಜ್ಞಾನಗಳ ಮೇಲೆ ಜಿವನವನ್ನು ರಚಿಸಬೇಕು. ಆಗ ವೇದ ಕೈಯಲ್ಲೇ ಇದ್ದಂತೆ. ನಾನು ಅರ್ಥವಾಡಿದುದೇ ವೇದ. ವೇದ ಹೊರಗಿಲ್ಲ. ‘ವೇದದ ಅರ್ಥ ನಮಗೇ ಗೊತ್ತು’† ಎಂದು ಸೇವಾಮೂರ್ತಿಗಳಾದ ಸಾಧಾಗಳು ಹೇಳುತ್ತಾರೆ. ಸಕಲ ವೇದವೂ ನನ್ನನ್ನೇ ಅರಿತಿದೆ,

\* Books in running brooks, sermons in stones.

† ವೇದಾಂಚೇ ತೋ ಅರ್ಥ ಅಮ್ಮಾಂಸೀ ಜ ರಾವಾ |

ನಾನೇ ಸಕಲ ವೇದದ ಸಾರ, ಪುರುಷೋತ್ತಮು' ಎಂದು ಭಗವಂತ ಹೇಳಿದಾನೆ. ಅದೇ ವೇದಾಂತ ಸಾರ, ಅದೇ ಪುರುಷೋತ್ತಮಯೋಗ. ಇದನ್ನು ಬಾಳಿನಲ್ಲಿ ತರಲು ನಾಧ್ಯವಾದರೆ ಎಪ್ಪು ಆನಂದವಾದಿತು! ಆಗ ಪುರುಷ ಮಾಡಿದುದರಲ್ಲಿಲ್ಲ ವೇದವೇ ಪ್ರಕಟವಾದಿತು: ಹೀಗೆ ಸೂಚಿಸಿದೆ ಗೀತೆ. ಈ ಅಧ್ಯಾತ್ಮ ಗೀತೆಯ ಸಾರ. ಗೀತೆಯ ಸಂದೇಶ ಇಲ್ಲ ಪೂರ್ವವಾಗಿ ಪ್ರಕಟವಾಗಿದೆ. ಇದನ್ನು ಬಾಳಿನಲ್ಲಿ ತರಲು ಎಲ್ಲರೂ ಹಂಗಳೂ ಇರುಳೂ ದುಡಿಯಬೇಕು. ಮತ್ತೇನಿದೆ?

ಭಾನುವಾರ,  
ಅಂ-ಜಿ-ಗಂಗಾ.

ಉಲ. ಪುರುಷೋತ್ತಮ ಯೋಗದ ಪೂರ್ವಪ್ರಭೇ :  
ದೈವಿ ಸಂಪತ್ತಿ

ಗಿತೆಯ ಮೊದಲ ವಿದು ಅಧ್ಯಾಯಗಳಲ್ಲಿ ಜೀವನದ ಯೋಚನೆಯ, ನಮ್ಮ ಜನ್ಮ ಹೇಗೆ ಸಫಲವಾದಿತೀರ್ಥಿಂಬುದರ ವಿಚಾರ ಇದೆ. ಅನಂತರ ಆರನೆ ಅಧ್ಯಾಯದಿಂದ ಹನೈಂದರವರಿಗೆ ಭಕ್ತಿದರ್ಶನ. ಹನೈರಡರಲ್ಲಿ ಸಂಗಣ - ನಿಗುಣ ಭಕ್ತಿಗಳನ್ನು ತುಲನೆಮಾಡಿ, ಭಕ್ತನ ಲಕ್ಷಣಗಳನ್ನು ಸೂಳಿಲವಾಗಿ ಹೇಳಿದೆ. ಹನೈರಡರ ಕೊನೆಯವರಿಗೆ ಕರ್ಮ, ಭಕ್ತಿ ಎರಡೂ ಶತ್ಯಗಳ ಪರಿಶೀಲನೆ. ಮೂರನೆಯದಾದ ಜಾಳ್ಳನದ ವಿಭಾಗ ಉಳಿಯಿತು. ಅದಕ್ಕೆ ಹದಿಮೂರು, ಹದಿನಾಲ್ಕು, ಹದಿನ್ಯೈದನೆಯ ಅಧ್ಯಾಯಗಳು. ದೇಹ ದಿಂದ ಆತ್ಮವನ್ನು ಬೇರೆಗೊಳಿಸುವುದು, ಅದಕ್ಕಾಗಿ ಮೂರು ಗುಣಗಳನ್ನು ಗೀಟುವುದು, ಕಡೆಗೆ ಸರ್ವತ್ರ ಪ್ರಭುವನ್ನೇ ಕಾಣುವುದು. ಹದಿನ್ಯೈದನೆ ಅಧ್ಯಾಯದಲ್ಲಿ ಜೀವನಶಾಸ್ತ್ರ ಸಂಪೂರ್ಣವಾಯಿತು. ಪುರುಷೋತ್ತಮ ಯೋಗದಲ್ಲಿ ಜೀವನದ ಸಂಪೂರ್ಣತೆ ಲಭಿಸುತ್ತದೆ. ಅದರಾಜೆ ಏನೂ ಉಳಿಯದು.

ಕರ್ಮ, ಜಾಳ್ಳನ ಭಕ್ತಿಗಳ ಪ್ರತ್ಯೇಕತೆ ನನಗೆ ಸಹಿಸದು. ಕೆಲವರು ಸಾಧಕರಿಗೆ ಕೇವಲ ಕರ್ಮದಲ್ಲಿ ನಿಷ್ಠೆ; ಕೆಲವರು ಭಕ್ತಿಯನ್ನು ಸ್ವತಂತ್ರ ಮಾರ್ಗ ಮಾಡಿ ಆದರ ಮೇಲೇ ನಿಲ್ಲಿತಾರೆ; ಕೆಲವರಿಗೆ ಜಾಳ್ಳನದಲ್ಲಿ ನಿಷ್ಠೆ. ಜೀವನವೆಂದರೆ ಕೇವಲ ಕರ್ಮ, ಕೇವಲ ಭಕ್ತಿ, ಕೇವಲ ಜಾಳ್ಳನ ಎಂಬ 'ಕೇವಲ ವಾದ' ವನ್ನು ಒಪ್ಪಲು ನನಗಿಷ್ಟುವಿಲ್ಲ. ಅದಕ್ಕೆ ಪ್ರತಿಯಾಗಿ ಕರ್ಮ, ಭಕ್ತಿ, ಜಾಳ್ಳನಗಳ ಸಮುಳ್ಯಯವಾದವನ್ನೂ ನಾನೊಷ್ಟಲಾರೆ. ಸ್ವಲ್ಪ ಕರ್ಮ, ಸ್ವಲ್ಪ ಭಕ್ತಿ, ಸ್ವಲ್ಪ ಜಾಳ್ಳನ ಎಂಬ 'ಉಪಯುಕ್ತತಾವಾದ'ವೂ ನನಗೆ ರುಚಿಸದು. ಮೊದಲು ಕರ್ಮ, ಆಮೇಲೆ ಭಕ್ತಿ, ಕಡೆಗೆ ಜಾಳ್ಳನ ಎಂಬ 'ಕ್ರಮವಾದ'ವೂ ನನಗೆ ಒಪ್ಪಿಗೆಯಿಲ್ಲ. ಈ ಮೂರನ್ನೂ ರಸಾಯನ ಮಾಡುವ 'ಸಾಮಂಜಸ್ಯ ವಾದ'ವೂ ನನಗೆ ಸರಿಯಿಲ್ಲ. ಕರ್ಮವೇ ಭಕ್ತಿ, ಅದೇ ಜಾಳ್ಳನ ಎಂಬುದು ನನ್ನ ಅನುಭವ. ಮಿರಾಯಿಯಲ್ಲಿ ಆದರ ಸನಿ,

ಅದರ ಆಕಾರ, ಅದರ ತೂಕ ಬೇರೆ ಬೇರೆ ಇಲ್ಲ. ಮಿರಾಯಿಯನ್ನು ಬಾಯೆಳಗೆ ಹಾಕಿಕೊಂಡಾಗ ಅದರ ಆಕಾರ ತಿಂದೆ, ತೂಕ ಆಗಿನಿಂದೆ, ಸವಿ ಚಪ್ಪರಿಸಿದೆ. ನುಗರೂ ಒಂದೇಕಡೆ ಇವೆ. ಮಿರಾಯಿ ಪ್ರತ್ಯೇಕ ಕಣಕಣದಲ್ಲಿ ಆಕಾರ, ತೂಕ, ಸವಿ ಇವೆ. ಈ ತುಂಡಿನಲ್ಲಿ ಆಕಾರ, ಅದರಲ್ಲಿ ತೂಕ, ಇನ್ನೊಂದರಲ್ಲಿ ಸವಿ—ಹೀಗಿಲ್ಲ. ಹಾಗೇ ಜೀವನದಲ್ಲಿ ಪ್ರತಿಯೊಂದು ಕೃತಿಯಲ್ಲಿ ಪರಮಾರ್ಥ ತುಂಬಿತುಳುತ್ತಿರುತ್ತೇನು. ಪ್ರತಿಯೊಂದು ಕೃತಿಯೂ ಸೇವಾಮಯ, ಪ್ರೇಮಮಯ, ಜ್ಞಾನಮಯ ಆಗಿರಬೇಕು. ಜೀವನದಲ್ಲಿ ಸರಾಂಗದಲ್ಲಿ ಕರ್ಮ, ಭಕ್ತಿ, ಜ್ಞಾನಗಳು ತುಂಬಿರಬೇಕು. ಇದನ್ನೋ ಪುರುಷೋತ್ತಮಯೋಗ ವೆನ್ನುತ್ತಾರೆ.

ಇಡೀ ಬಾಳನ್ನು ಪರಮಾರ್ಥಮಯವಾಗಿ ಮಾಡು ಎಂಬುದು ಹೇಳಲಿಕ್ಕೆ ಸುಲಭ. ಅದರೆ ಈ ಉಚ್ಛಾರದಲ್ಲಿ ಏನು ಭಾವನಿದೆಯೋ ವಿಚಾರಿಸಿದರೆ, ನಿಮ್ಮಲ ಸೇವೆ ಸಲ್ಲಿಸಲು ಅಂತಃಕರಣದೊಳಗೆ ಶುದ್ಧಿಜ್ಞಾನ, ಭಕ್ತಿಗಳ ಒಲವು ಇರಬೇಕು. ಅಂತೇ ಕರ್ಮ, ಭಕ್ತಿ, ಜ್ಞಾನಗಳು ಒಂದೇ. ಈ ಪರಮಾರ್ಥಗೆ ಪುರುಷೋತ್ತಮಯೋಗವೆನ್ನುತ್ತಾರೆ. ಜೀವನದ ಅಂತಿಮ ಸೀಮೆ ಇಲ್ಲಿ ಸಿಕ್ಕೇತು.

ಹದಿನಾರನೆ ಅಧ್ಯಾತ್ಮದಲ್ಲಿ ಏನು ಹೇಳಿದೆ? ಸೂರ್ಯೋದಯವಾಗ ಬೇಕಾದರೆ ಮೊಟ್ಟಮೊದಲು ಹೇಗೆ ಸ್ತಂಭಿ ಹರಡಬೇಕೋ ಹಾಗೆ ಜೀವನದಲ್ಲಿ ಕರ್ಮ, ಜ್ಞಾನ, ಭಕ್ತಿಗಳ ಪೂರ್ಣತೆಯ ಪುರುಷೋತ್ತಮಯೋಗದ ಉದಯವಾಗಲಿಕ್ಕೆ ಮೊದಲು ಸದ್ಗುಣಗಳ ಪ್ರಭಿ ಹೊರಗಡೆ ಸೂಸಬೇಕು, ಹರಡಬೇಕು. ಹರಿಪೂರ್ಣ ಜೀವನದ ಈ ಆಗಾಮಿ ಪ್ರಭಿಯನ್ನು ಹದಿನಾರನೆ ಅಧ್ಯಾತ್ಮದಲ್ಲಿ ಬಣ್ಣಿಸಿದಾರೆ. ಯಾವ ಕತ್ತಲೆಯೋಡನೆ ಹೋರಾಡಿ, ಯಾವುದನ್ನು ಕರಗಿಸಿ, ಈ ಪ್ರಭಿ ಪ್ರಕಟವಾಗುತ್ತದೆಯೋ ಆ ಕತ್ತಲನ್ನು ಇಲ್ಲಿ ವರ್ಣಿಸಿದೆ. ಯಾವುದಾದರೊಂದು ವಸ್ತುವಿಗೆ ಪ್ರಮಾಣವೆಂದು, ಸಾಕ್ಷ್ಯವೆಂದು, ಎಷ್ಟೋ ಪ್ರತ್ಯೇಕ ವಸ್ತುದರ್ಶನವನ್ನು ಬೇಡುತ್ತೇವೆ. ಸೇವೆ, ಜ್ಞಾನ, ಭಕ್ತಿಗಳು ಬಾಳನಲ್ಲಿ ಬಂದಿವೆಯೆಂದರೆ ಅದನ್ನು ಹೇಗೆ ತಿಳಿದುಕೊಳ್ಳಬೇಕು? ಹೊಲದಲ್ಲಿ ಕಪ್ಪಪಟ್ಟು ದುಡಿದು

ಕಡೆಗೆ ಕಾಳಿನ ರಾಶಿಯನ್ನು ಪಡೆಯುತ್ತೀರೆ. ಅದನ್ನು ಅಳಿದು ತರುತ್ತೀರೆ. ಅದೇ ರೀತಿ ನಾವು ಮಾಡುವ ಸಾಧನೆಯಿಂದ ನಮಗೆ ಬಂದ ಅನುಭವ ವೇನು, ಎಷ್ಟುಮಟ್ಟಿಗೆ ಸದ್ಗುರುತ್ವ ಅರಳಿ ಬಂತು, ಎಷ್ಟು ಸದ್ಗುರು ಮೈಗೂಡಿತು, ಬಾಳು ನಿಜವಾಗಿ ಎಷ್ಟು ಸೇವಾಮಯವಾಗಿದೆ, ಇದನ್ನೆಲ್ಲ ಪರಿಶೀಲನೆಲು ಈ ಅಧ್ಯಾತ್ಮ ಹೇಳುತ್ತಿದೆ. ಜೀವನದ ಈ ವರ್ಣನ - ಕಲೆಯನ್ನು ಗೀತೆ ದೈವಿಕೀಸಂಪತ್ತಿ ಎನ್ನುತ್ತದೆ. ಇದಕ್ಕೆ ಏರುಧ್ವ ವೃತ್ತಿಯನ್ನು ಅಸುರೀ ಎನ್ನುತ್ತದೆ. ಇಂತೆ ಅಧ್ಯಾತ್ಮದಲ್ಲಿ ದೈವಿ - ಅಸುರೀ ಸಂಪತ್ತಿಗಳ ಜಗಳವನ್ನು ತೋರಿಸಿದೆ.

#### ೯೯. ಅಹಿಂಸೆ - ಹಿಂಸೆಗಳ ಸೇನೆ

ಮೊದಲನೆ ಅಧ್ಯಾತ್ಮದಲ್ಲಿ ಕೌರವ - ಪಾಂಡವರನ್ನು ಇದಿರುಬದಿರು ನಿಲ್ಲಿಸಿದಂತೆ ಸದ್ಗುರು ಮಾಡುತ್ತೀರೆ ಸೇನೆ, ದುರ್ಗಣದ ಅಸುರೀ ಸೇನೆಗಳನ್ನು ಇಲ್ಲಿ ಇದಿರುಬದಿರು ನಿಲ್ಲಿಸಿದೆ. ಮಾನವನ ಮನಸ್ಸಿನಲ್ಲಿ ನಡೆವ ಸತ್ಯ - ಅಸತ್ಯ ಪ್ರವೃತ್ತಿಗಳ ಜಗಳವನ್ನು ರೂಪಕವಾಗಿ ಹೆಚ್ಚಿನ ವದ್ಧತಿ ಅತಿ ಪ್ರಚೀನ ಕಾಲದಿಂದಲೂ ಇದೆ. ವೇದಗಳಲ್ಲಿ ಇಂದ್ರ - ವೃತ್ತ ; ಪೂರಾಣಗಳಲ್ಲಿ ದೇವ - ದಾನವ, ರಾಮ - ರಾವಣ ; ಪಾಸ್ರೇಧಮುಪ್ರಂಭಾಗಳಲ್ಲಿ ಅಹುರಮಜ್ಞ - ಅಹರಿಮಾನ್ ; ಶ್ರಸ್ತಾನ ಧರ್ಮದಲ್ಲಿ ಪ್ರಭು - ಸ್ವೀತಾಂ ; ಇನ್ನಾಲ್ಲಿ ಮಿನಲ್ಲಿ ಪರಮೇಶ್ವರ - ಇಂದ್ರೀನ್ ; ಇಂಥ ವಿರೋಧ ಸರ್ವ ಧರ್ಮಗಳಲ್ಲಿ ಇದೆ. ಕಾವ್ಯಗಳಲ್ಲಿ ಸೂಕ್ತ ಲಿಖಿತ ವಿಷಯಗಳ ವರ್ಣನೆಯನ್ನು ಸೂಕ್ತ ರೂಪಾಳಲ್ಲಿ ಮಾಡುತ್ತಾರೆ. ಧರ್ಮಗ್ರಂಥಗಳಲ್ಲಿ ಸೂಕ್ತ ಮನೋಭಾವ ವನ್ನು ಎದ್ದು ಕಾಣುವಂತೆ ಸೂಕ್ತಲರೂಪ ಕೊಟ್ಟು ಬಣಿ ಸುತ್ತಾರೆ. ಕಾವ್ಯದಲ್ಲಿ ಸೂಕ್ತಲವನ್ನು ಸೂಕ್ತವಾಗಿ ವರ್ಣಿಸಿದರೆ, ಇಲ್ಲಿ ಸೂಕ್ತಪೂರ್ಖಲವಾಗುತ್ತದೆ. ಇದರಿಂದ ಗೀತಾರಂಭದಲ್ಲಿ ಬಂದ ಯುದ್ಧದ ವರ್ಣನೆ ಕೇವಲ ಕಾಲ್ಪನಿಕ ವೆಂದು ಸೂಚನೆಯಲ್ಲ. ಅದು ಐತಿಹಾಸಿಕ ಸಂಗತಿಯೇ ಇದ್ದಿತು. ಆದರೆ ಈ ಸಂಗತಿಯನ್ನು ತನ್ನ ಇಷ್ಟಹೇತುವಾಗಿ ಬಳಸುತ್ತಾನೆ ಕರ್ತವ್ಯಮೋಹ ಅಡ್ಡ ಬಂದರೆ ಜೇಗೆ ನಡೆಯಬೇಕು ಎಂಬುದಕ್ಕೆ ಯುದ್ಧದ ರೂಪಕವನ್ನು ಕೊಟ್ಟಿದೆ. ಈ ಇಂತೆ ಅಧ್ಯಾತ್ಮದಲ್ಲಿ ಒಳತು - ಕೆಡಕುಗಳ ಜಗಳವನ್ನು ತೋರಿಸಿದೆ. ಗೀತೆಯಲ್ಲಿ ಈ ಯುದ್ಧದ ರೂಪಕವಿದೆ.

ಕುರುಕ್ಯೇತ್ರ ಹೊರಗೂ ಇದೆ, ನಮ್ಮ ಮನಸ್ಸಿನೊಳಗೂ ಇದೆ. ಸೂಕ್ತೀರ್ಥಿಯಲ್ಲಿ ನೋಡಿದರೆ ಮನಸ್ಸಿನೊಳಗಿರುವ ಕೆಲಹನೇ ಹೊರಗಿಡೆ ರೂಪಗೊಂಡು ಕಾಣುತ್ತದೆ. ಹೊರಗೆ ಇದಿರುನಿಂತ ಶತ್ರು ನನ್ನ ಮನಸ್ಸಿನೊಳಗಿನ ಶತ್ರುವೇ ನಾಕಾರವಾಗಿ ಬಂದಂತೆ. ಕನ್ನಡಿಯಲ್ಲಿ ನನ್ನ ಸೌಂದರ್ಯ ವಿಕಾರಗಳು ಕಾಣುವುತ್ತೆ ನನ್ನ ಮನಸ್ಸಿನ ಒಳತು-ಕೆಡುಕು ವಿಚಾರಗಳು ಶತ್ರು ಮಿಶ್ರರ ರೂಪದಲ್ಲಿ ಕಾಣಬರುತ್ತದೆ. ಎಷ್ಟರದಲ್ಲಿ ಕಂಡುದನ್ನೇ ಕನ್ನಿನಲ್ಲಿ ಕಾಣುವಂತೆ ಮನಸ್ಸಿನಲ್ಲಿ ದ್ವಾದೇ ಹೊರಗೆ ಕಾಣಬರುತ್ತದೆ. ಒಳಗಿನ ಯುದ್ಧ, ಹೊರಗಿನ ಯುದ್ಧ, ಇವುಗಳಲ್ಲಿ ವ್ಯತ್ಯಾಸವಿಲ್ಲ. ನಿಜವಾಗಿ ಯುದ್ಧ ಒಳಗೇ ಇದೆ.

ಅಂತೇಕರಣದಲ್ಲಿ ಇತ್ತು ಸದ್ಗುಣ, ಅತ್ಯ ದುರುಂಧ ನಿಂತಿವೆ. ಅವು ತಮ್ಮ ಏಪಾದನ್ನು ಸರಿಯಾಗಿ ಮಾಡಿಕೊಂಡಿವೆ. ದಂಡಿಗೊಬ್ಬ ದಳವಾಯಿ ಇದ್ದಂತೆ ಸದ್ಗುಣಗಳೂ ಒಬ್ಬ ದಳವಾಯಿ ಇದಾನೆ. ಅವನ ಹೆಸರು ‘ಅಭಯ’. ಈ ಅಧ್ಯಾತ್ಮರೂಪದಲ್ಲಿ ಅಭಯಕ್ಕೆ ಮೊದಲನೇ ಸಾಧಾನ. ಈ ಮಾತ್ರ ಸಹಜ ಸುಲಭವಾಗಿ ಆದುದಲ್ಲ. ಹೇತುಪುರಸ್ವರವಾಗಿ ಅಭಯ ಶಬ್ದವನ್ನು ಮೊದಲು ಜೋಡಿಸಿದೆ. ಅಭಯವಿಲ್ಲದೆ ಯಾವ ಗುಣವೂ ಬೆಳೆಯಲಾರದು. ಸತ್ಯಸಂಧತೆಯಿಲ್ಲದ ಸದ್ಗುಣಕ್ಕೆ ಬೆಲೆಯಿಲ್ಲ ಅದಕ್ಕೆ ನಿಭರ್ಯತೆ ಬೇಕು. ಭಯಭೀತ ವಾತಾವರಣದಲ್ಲಿ ಸದ್ಗುಣ ವ್ಯಾಧಿಯಾಗದು; ಸದ್ಗುಣವೂ ದುರುಂಧವಾದಿತು, ಸತ್ಯವೃತ್ತಿಯೂ ದೌರ್ಬಲ್ಯವಾದಿತು. ನಿಭರ್ಯತೆ ಸಕಲ ಸದ್ಗುಣಗಳ ಮುಖ್ಯನಾಯಕ. ಆದರೆ ದಂಡಿಗೆ ಅಗಾಡಿ ಪಿಭಾಡಿ ಎರಡೂ ಮುಖ್ಯ. ಮುಂದಿನಿಂದ ನೇರಾಗಿ ಮುತ್ತುಬಹುದು. ಹಿಂದಿನಿಂದ ಕಳ್ಳತನದಲ್ಲಿ ಮುತ್ತುಬಹುದು. ಸದ್ಗುಣದ ಮುಂಚೂಣಿಯಲ್ಲಿ ನಿಭರ್ಯತೆ ಇದ್ದರೆ, ಹಿಂಭಾಗದಲ್ಲಿ ನಮ್ಮತೆ ಇದೆ. ಹೀಗಿದೆ ಈ ಸುಂದರ ರಚನೆ. ಒಂದರಲ್ಲೇ ಇಪ್ಪತ್ತಾರು ಗುಣ. ಇದರಲ್ಲಿ ಇಪ್ಪತ್ತೆದ್ದು ಗುಣ ಶರೀರದಲ್ಲಿ ಸಂಗ್ರಹಿತವಾಗಿವೆ. ಮನಸ್ಸಿನಿಗೆ ಅವುಗಳ ಅಹಂಕಾರ ಕವಿಯಿತ್ತೋ ಹಿಂದಿನಿಂದ ಮುತ್ತಿದಂತಾಗಿ ಸಂಗ್ರಹಿಸಿದುದೆಲ್ಲವೂ ನಷ್ಟವಾಗುತ್ತದೆ. ಅಂತೇ ಹಿಂಭಾಗದಲ್ಲಿ ನಮ್ಮತೆಯ ಸದ್ಗುಣವನ್ನು ಇರಿಸಿದ್ದು. ನಮ್ಮತೆಯಲ್ಲಿದ್ದರೆ ಗೆಲಪ್ಪಾ ಸೋಲಾದಿತು. ಮುಂದೆ ನಿಭರ್ಯತೆ, ಹಿಂದೆ

ನಮ್ಮತೆ — ಹೀಗೆ ಎಲ್ಲಾ ಸದ್ಗುಣಗಳ ಗಳ ನ್ನು ವಿಕಾಸಗೊಳಿಸಬಹುದು. ಇವರಡರ ನಡುವೆ ಇರುವ ಅಭಿಂದನೆಗಳೂ ಅಹಿಂಸೆಗೆ ಪಯೋರಿಯ ಗುಣಗಳು ಎನ್ನಬಹುದು. ಭೂತದಯೆ, ಮಾರ್ಡನ, ಕ್ಷಮೆ, ಶಾಂತಿ, ಅಕ್ರೋಧ, ಅಹಿಂಸೆ, ಅದ್ವೈತ ಎಲ್ಲವೂ ಅಹಿಂಸೆಗೆ ಬೇರೆ ಬೇರೆ ಪಯೋರಿಯ ಪದಗಳು. ಅಹಿಂಸೆ, ಸತ್ಯ, ಇವರಡರಲ್ಲಿ ಎಲ್ಲಾ ಸದ್ಗುಣಗಳೂ ಬರುತ್ತವೆ. ಎಲ್ಲ ಸದ್ಗುಣಗಳನ್ನೂ ಸಂಕ್ಷೇಪಿಸಿದರೆ ಕಡೆಗೆ ಉಳಿಯುವುದು ಅಹಿಂಸೆ, ಸತ್ಯ ಎರಡೇ! ಅವುಗಳ ಗಭ್ರದಲ್ಲಿ ಉಳಿದೆಲ್ಲ ಸದ್ಗುಣಗಳೂ ಇವೆ. ಆದರೆ ನಿಭರ್ಯಯತೆ, ನಮ್ಮತೆಗಳ ಮಾತೇ ಬೇರೆ. ನಿಭರ್ಯಯತೆಯಿಂದ ಪ್ರಗತಿ, ನಮ್ಮತೆಯಿಂದ ಸಂರಕ್ಷಣೆ. ಸತ್ಯ—ಅಹಿಂಸೆಗಳ ಬಂಡವಾಳ ಕಟ್ಟಿಕೊಂಡು ನಿಭರ್ಯಯತೆಯಿಂದ ಮುಂಬಿರಿಯಬೇಕು. ಬಾಳು ವಿಶಾಲ ವಾಗಿದೆ. ಅದರಲ್ಲಿ ಅನಿರುದ್ಧ ಸಂಚಾರ ಮಾಡಬೇಕು. ಕಾಲು ಜಾರ ದಿರಲಿಕ್ಕೆ ನಮ್ಮತೆಯಿದ್ದರೆ ಆಯಿತು. ಅಲ್ಲಿಂದ ಮುಂದೆ ಸಾಗು, ನಿಭರ್ಯಯ ದಿಂದ ಸತ್ಯ, ಅಹಿಂಸೆಗಳನ್ನು ಪ್ರಯೋಗಮಾಡುತ್ತ. ಸತ್ಯ—ಅಹಿಂಸೆಗಳ ವಿಕಾಸ, ನಿಭರ್ಯಯತೆ, ನಮ್ಮತೆಗಳಿಂದ ಆಗುತ್ತದೆ.

ಒತ್ತುಟ್ಟು ಸದ್ಗುಣದ ದಂಡು, ಇನ್ನೊತ್ತುಟ್ಟು ದುಗುರಣದ ದಂಡು. ದಂಭ, ಅಜ್ಞಾನಾದಿ ದುಗುರಣಗಳ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಇದು ನಮಗೆ ತಿಳಿದುದೇ. ದಂಭ ಮೈಗೂಡಿದಹಾಗೇ ಇದೆ. ಬಾಳೆಲ್ಲವೂ ದಂಭದ ಮೇಲೆ ನಿಂತೆತೆದೆ. ಅಜ್ಞಾನವನನ್ನು ಕುರಿತು ಹೇಳುವುದಾದರೆ, ಇದೊಂದು ಸೋಗನಾದ ಸೀಪವಾಗಿದೆ. ಪದೇ ಪದೇ ಅದನ್ನು ಮಂಡಿಸುತ್ತೇವೆ. ಅದೊಂದು ತಪ್ಪೇ ಅಲ್ಲವೆಂದು ತಿಳಿಯುತ್ತೇವೆ. ಆದರೆ ಭಗವಂತ ಹೇಳುತ್ತಾನೆ — ‘ಅಜ್ಞಾನ ದೊಡ್ಡ ಪಾಪ.’ ನಾಕ್ರಪೀಣ ತದ್ವಿರುದ್ಧವಾಗಿ ಹೇಳಿದ. ನಾಯಾಲಯದಲ್ಲಿ ‘ನೀವು ವಾಪವೆಂದು ತಿಳಿಯುವುದು ಅಜ್ಞಾನ. ಅಜ್ಞಾನ ಕ್ಷಮ್ಮೆ. ಅಜ್ಞಾನವಿಲ್ಲದೆ ಪಾಪ ಹೇಗೆ ಆದೀತು? ಅಜ್ಞಾನಕ್ಕೆ ಹೇಗೆ ತಿಕ್ಕೆ ಕೊಡುತ್ತೀರಿ?’ ಎಂದ. ಆದರೆ ಅಜ್ಞಾನವೇ ಪಾಪ ಎನ್ನುತ್ತಾನೆ ಭಗವಂತ. ಕಾಯದೆಯ ಅಜ್ಞಾನ ಯಾರನ್ನೂ ಸಂರಕ್ಷಿಸಲಾರದು ಎಂದು ಕಾಯದೆ ಹೇಳುತ್ತದೆ. ಈಶ್ವರನ ನಿಯಮಗಳ ಅಜ್ಞಾನವೇ ದೊಡ್ಡ ಅಪರಾಧ. ಭಗವಂತನ ಮಾತು, ನಾಕ್ರಪೀಣ ಮಾತು, ಎರಡರು

ಭಾವಾರ್ಥವೂ ಒಂದೇ. ಸ್ವಂತ ಅಜ್ಞಾನದ ಕಡೆ ಹೇಗೆ ನೋಡಬೇಕು ಎಂದು ಭಗವಂತ ಹೇಳುತ್ತಾನೆ. ಪರರ ಪಾಪವನ್ನು ಹೇಗೆ ಕಾಣಬೇಕು ಎಂದು ಸಾಕೃತೀನಾ ಹೇಳುತ್ತಾನೆ. ಪರರ ಪಾಪವನ್ನು ಕ್ಷಮಿಸಬೇಕು. ಸ್ವಂತ ಅಜ್ಞಾನವನ್ನು ಕ್ಷಮಿಸಿದರೂ ಅದು ಪಾಪ. ಅಜ್ಞಾನ ಲೇಶವೂ ಇರಕೂಡು.

### ೪೦. ಅಹಿಂಸೆಯ ವಿಕಾಸದ ನಾಲ್ಕು ಮಜಲು

ಹೇಗೆ ಒಂದು ಕಡೆ ದೈವಿ ಸಂಪತ್ತಿ, ಇನ್ನೊಂದು ಕಡೆ ಆಸುರಿ ಸಂಪತ್ತಿ; ಎರಡು ದಂಡು ನಿಂತಿವೆ. ಇದರಲ್ಲಿ ಆಸುರಿ ಸಂಪತ್ತಿಯನ್ನು ತಪ್ಪಿಸಬೇಕು, ದೈವಿ ಸಂಪತ್ತಿಯನ್ನು ಅಪ್ಯಬೇಕು. ಸತ್ಯ, ಅಹಿಂಸೆ ಇತ್ಯಾದಿ ದೈವಿಗಳ ವಿಕಾಸ ಅನಾದಿ ಕಾಲದಿಂದಲೂ ಆಗುತ್ತಿದೆ. ನಡುವೆ ಆಗಿಹೋದ ಕಾಲದಲ್ಲಿ ಬೇಕಾದಷ್ಟು ವಿಕಾಸವಾಗಿದೆ. ಆದರೂ ಇನ್ನೂ ವಿಕಾಸವಾಗಬೇಕು. ವಿಕಾಸದ ಮಿತಿಯನ್ನು ಮುಕ್ಕಿಟಿ. ಸಾಮಾಜಿಕ ಶರೀರವಿರುವವರಿಗೆ ವಿಕಾಸಕ್ಕೆ ಅನಂತಾವಕಾಶವುಂಟು. ವೈಯಕ್ತಿಕ ವಿಕಾಸವಾದರೂ ಸಾಮಾಜಿಕ, ರಾಷ್ಟ್ರೀಯ ಜಾಗತಿಕ ವಿಕಾಸ ಉಳಿದೇ ಇರುತ್ತದೆ. ವ್ಯಕ್ತಿ ತನ್ನ ವಿಕಾಸಕ್ಕೆ ಗೂಬ್ಬರ ಜೆಲ್ಲಿ, ಆಮೇಲೆ ಸಮಾಜ ರಾಷ್ಟ್ರಗಳಲ್ಲಿ ಲಕ್ಷ್ಯಂತರ ವ್ಯಕ್ತಿಗಳ ವಿಕಾಸವನ್ನು ಮೊದಲಿಡಿಸಬೇಕು. ಉದಾಹರಣೆಗೆ— ಮನುಷ್ಯ ಆದಿಯಿಂದಲೂ ವಿಕಾಸವನ್ನು ಸಾಧಿಸಿದರೂ ಇವೊತ್ತು ಅವನ ವಿಕಾಸ ನಡಿದೇ ಇದೆ.

ಅಹಿಂಸೆಯ ವಿಕಾಸ ಹೇಗೆ ಹೇಗೆ ಆಯಿತೆಂಬುದನ್ನು ನೋಡುವಂತಿದೆ. ಅದರಿಂದ ಉತ್ತರೋತ್ತರ ವಾರಮಾರ್ಥಿಕ ಜೀವನವಿಕಾಸ ಹೇಗೆ ಆಗುತ್ತದೆಯೋ ಅದಕ್ಕೆ ಇನ್ನೂ ಹೇಗೆ ಅವಕಾಶವಿದೆಯೋ ಕಾಣಬರುತ್ತದೆ. ಹಿಂಸಕನ ಧಾಳಿಯನ್ನು ಹೇಗೆ ತಡೆಯಬೇಕೆಂಬುದನ್ನು ಅಹಿಂಸಕ ಯೋಚನೆ ತೊಡಗಿದ. ಪೂರ್ವದಲ್ಲಿ ಸಮಾಜದ ರಕ್ಷಣೆಗಾಗಿ ಕ್ಷತ್ರಿಯ ವರ್ಗವನ್ನು ನಿರ್ವಿರ್ಝಿತ. ಆದರೆ ಅವರೇ ಮುಂದೆ ಸಮಾಜಭಕ್ತಿಕೆ ಮಾಡತೊಡಗಿದರು. ಈ ಉನ್ನತ್ತು ಕ್ಷತ್ರಿಯರಿಂದ ಹೇಗೆ ಪಾರಾಗಬೇಕೆಂಬುದನ್ನು ಅಹಿಂಸಕ ಬಾಹ್ಯಣ ಯೋಚಿಸತೊಡಗಿದ. ಸ್ವಯಂ ಅಹಿಂಸಕನಾದರೂ ಪರಶುರಾಮ

ಹಿಂಸೆಯನ್ನು ಅವಲಂಬಿಸಿ ಕೃತಿಯರನ್ನು ತೊಡೆದುಹಾಕಿದ. ಕೃತಿಯರು ಹಿಂಸೆಯನ್ನು ಬಿಡಲಿ ಎಂದು ತಾನೇ ಹಿಂಸಕನಾದ. ಇದು ಅಹಿಂಸೆಯ ಪ್ರಯೋಗ. ಆದರೆ ಇದು ಸಫಲವಾಗಲಿಲ್ಲ. ಅಗ ಸಲ ಕೃತಿಯರನ್ನು ಸಂಹಾರ ಮಾಡಿದರೂ ಅವರು ಬದುಕಿಕೊಂಡರು. ಈ ಪ್ರಯೋಗದ ಮೂಲದಲ್ಲಿ ತಪ್ಪಿದ್ದೇ ಕಾರಣ. ಕೃತಿಯರ ಕ್ಷಾತ್ರವನ್ನು ತಗ್ಗಿಸಲು ನಾನೇ ಹೆಚ್ಚು ಕ್ಷಾತ್ರವನ್ನು ಅವಲಂಬಿಸಿದರೆ ಕೃತಿಯ ವರ್ಣ ಹೇಗೆ ನಷ್ಟವಾದಿತು? ನಾನೇ ಹಿಂಸಕ ಕೃತಿಯನಾದೆ. ಆ ಬೀಜ ಸ್ಥಿರವೇ ಆಯಿತು. ಬೀಜವನ್ನು ಕಾಪಾಡಿ ಗಿಡವನ್ನು ಕಡಿದರೆ ಮತ್ತೆ ಮತ್ತೆ ಅದು ಚಿಗಿತ್ತೆ ಚಿಗಿಯತ್ತದೆ. ಪರಶುರಾಮ ದೊಡ್ಡ ಮನುಷ್ಯ. ಆದರೆ ಪ್ರಯೋಗ ಬಹಳ ವಿಚಿತ್ರವಾಯಿತು. ತಾನೇ ಕೃತಿಯನಾಗಿ ಲೋಕವನ್ನು ನಿಃಕೃತಿಯ ಮಾಡಬಯಸಿದ. ನಿಜವಾಗಿ ಪ್ರಯೋಗ ತನ್ನಿಂದಲೇ ಮೊದಲಾಬೇಕಿತ್ತು. ಮೊಟ್ಟಮೊದಲು ತನ್ನ ತಲೆಯನ್ನೇ ಕಡಿಯಬೇಕಾಗಿತ್ತು. ಪರಶುರಾಮನ ದೋಷವನ್ನು ತೋರುವುದು ಅವನಿಗಿಂತ ನಾ ಜಾಣ ಎಂದಲ್ಲ. ನಾನು ಎಳಕ. ಆದರೆ ಅವನ ಹೇಗೂ ಮೇಲೆ ನಾ ನಿಂತಿದೇನೇ. ಅಂತೇ ನನಗೆ ಹೆಚ್ಚು ಕಾಣಿಸುತ್ತದೆ. ಪರಶುರಾಮನ ಪ್ರಯೋಗದ ಅಥಾರವೇ ತಪ್ಪು. ಹಿಂಸಾಮಯನಾಗಿ ಹಿಂಸೆಯನ್ನು ದೂರ ಮಾಡುವುದು ಸಾಧ್ಯವಿಲ್ಲ. ಅದರಿಂದ ಹಿಂಸಕರ ಸಂಖ್ಯೆ ಹೆಚ್ಚಿತು. ಆದರೆ ಆಗ ಈ ಮಾತ್ರ ಗಮನಕ್ಕೆ ಬರಲಿಲ್ಲ. ಆಗಿನ ಜಾರದು, ಅಹಿಂಸಾಪ್ರಿಯ ಜನರು ತಮತಮಗೆ ಹೊಳೆದಂತೆ ಪ್ರಯೋಗ ಮಾಡಿದರು. ಪರಶುರಾಮ ಆಗಿನ ಕಾಲದ ಹಿರಿಯ ಅಹಿಂಸಾವಾದಿ. ಹಿಂಸೆ ಮಾಡಬೇಕೆಂದು ಅವನು ಹಿಂಸೆ ವಾಡಲಿಲ್ಲ. ಅಹಿಂಸೆಯ ನ್ಯಾಪಸ್ತಿಗಾಗಿ ನಡೆಯಿತು ಆ ಹಿಂಸೆ!

ಆ ಪ್ರಯೋಗ ತಪ್ಪಿತು. ಮುಂದೆ ಶ್ರೀರಾಮನ ಕಾಲ. ಆ ಕಾಲದಲ್ಲಿ ಮತ್ತೆ ಬ್ರಾಹ್ಮಣರು ವಿಚಾರಮಾಡಿದರು. ಅವರು ಹಿಂಸೆಯನ್ನು ಬಿಟ್ಟರು. ಏನೇ ಆಗಲ, ತಾವು ಸ್ವತಃ ಹಿಂಸೆ ಮಾಡಕೂಡು ಎಂದು ನಿಶ್ಚಯಿಸಿದರು. ಆದರೆ ರಾಕ್ಷಸರ ದಾಳಿಯನ್ನು ಹಿಮ್ಮಟಿಸುವುದು ಹೇಗೆ? ಅವರಿಗೆ ಹೀಗೆ ಅನಿಸಿತಾ: ಕೃತಿಯರು ಹೇಗೂ ಹಿಂಸೆಮಾಡುವವರೇ. ಅವರ ಕೈಯಿಂದ ರಾಕ್ಷಸರ ಸಂಹಾರ ಮಾಡಿಸಿದರಾಯಿತು. ಮುಳ್ಳನಿಂದ ಮುಳ್ಳನ್ನು

ಕಿತ್ತುಹಾಕಿದರಾಯಿತು. ತಾವು ನಿರ್ಲಿಪ್ತರಾಗಿರಬೇಕು. ವಿಶ್ವಾಮಿತ್ರ ತನ್ನ ಯಾಗರಕ್ಷಣಿಗಾಗಿ ರಾಮಲಕ್ಷ್ಮಿರನ್ನು ಕರೆದೊಯ್ದು ಅವರಿದ ರಾಕ್ಷಸ ಸಂಹಾರ ಮಾಡಿಸಿದ. ‘ಸ್ವಸಂರಕ್ಷಣೆ ಮಾಡಿಕೊಳ್ಳಲಾರದ ಅಹಿಂಸೆಗೆ ಕಾಲೇ ಇಲ್ಲ. ಅಂಥ ಹೇಳವ ಅಹಿಂಸೆ ಹೇಗೆ ಉಳಿದೀತು?’ ಎಂದು ನಾವು ಯೋಚಿಸುತ್ತೇವೆ ಈ ಕಾಲದಲ್ಲಿ. ಆದರೆ ವಸಿಸ್ತು ವಿಶ್ವಾಮಿತ್ರಿಗೆ ಕೃತಿಯರ ಬಲದಿಂದ ತಮ್ಮ ರಕ್ಷಣೆ ಮಾಡಿಕೊಳ್ಳುವುದು ಕೇಳಾಗಿ ಕಾಣಲಿಲ್ಲ. ಆದರೆ ರಾಮನಂಥ ಕೃತಿಯ ಕಾಣಬರದಿದ್ದರೆ? ‘ನಾನು ಸತ್ಯರೂ ಸರಿ, ಹಿಂಸೆ ಮಾಡಲೊಲ್ಲೆ’ ಎನ್ನು ತ್ವಿದ್ದ ವಿಶ್ವಾಮಿತ್ರ. ತಾವು ಹಿಂಸೆಮಾಡಿ, ಹಿಂಸೆಯನ್ನು ನಾಶಮಾಡುವ ಪ್ರಯೋಗವಾಗಲೇ ಆಗಿಹೊಗಿತ್ತು. ಈಗ ತಮ್ಮ ಅಹಿಂಸೆಯನ್ನು ಒಂಟೂ ಬಿಡುವ ಹಾಗಿಲ್ಲ ಎಂಬುದು ನಿರ್ಧರವಾಗಿತ್ತು. ಕೃತಿಯ ಸಿಗಿದಿದ್ದರೆ ಅಹಿಂಸಕರು ನಾಯು ತ್ವಿದ್ದರು. ಅದು ಆಗಿನ ಮಜಲು. ವಿಶ್ವಾಮಿತ್ರನ ಬಳಿ ನಿಂತು ರಾಮ ಕೇಳಿದ : ‘ಇದೇನು ಈ ರಾತಿ?’ ‘ಇದು ಬಾಹ್ಯಣಿರ ಎಲುಬಿನ ರಾತಿ. ತಮ್ಮ ಮೇಲೆ ಬಿಡ್ಡ ಹಿಂಸಕ ರಾಕ್ಷಸರನ್ನು ಅಹಿಂಸಕ ಬಾಹ್ಯಣಿರ ನಿರೋಧಸಲಿಲ್ಲ. ಅವರು ಸತ್ಯರು. ಅವರ ಎಲುಬಿನ ರಾತಿ ಇದು.’ ಬಾಹ್ಯಣಿರ ಈ ಅಹಿಂಸೆಯಲ್ಲಿ ತಾಂಗವಿತ್ತು. ಆದರೆ ಇತರಂದ ಸಂರಕ್ಷಿತ ರಾಗುವ ಬಯಕೆಯೂ ಇತ್ತು. ಇಂಥ ದೌರ್ಬಲ್ಯದಿಂದ ಅಹಿಂಸೆ ಪೂರ್ಣವಾಗಿದು.

ಸಾಧುಸಂತರು ಮುಂದೆ ಮೂರನೆ ಪ್ರಯೋಗ ನಡೆಸಿದರು. ನುತ್ತೊಬ್ಬಿರ ರಕ್ಷಣೆಯನ್ನು ಬೇಡುವಂತಿಲ್ಲ. ನನ್ನ ಅಹಿಂಸೆಯೇ ನನ್ನನ್ನು ಕಾಯ್ದಿರು. ಹಾಗೆ ಆದರೇನೇ ಅದು ನಿಜವಾದ ರಕ್ಷಣೆ ಎಂದು ಅವರು ನಿಶ್ಚಯಿಸಿದರು. ಅವರ ಈ ಪ್ರಯೋಗ ಷ್ವಕೀಸಿಷ್ಟವಾದುದು. ಅದನ್ನು ಅವರು ಪೂರ್ಣತೆಗೆ ಬಯ್ದು ಮುಟ್ಟಿಸಿದರು. ಆದರೆ ಅದರಲ್ಲಿ ಆ ಷ್ವಕೀ ಗತತೆ ಉಳಿಯಿತು. ಹಿಂಸಕಜನರು ಸಮಾಜದ ಮೇಲೆ ಬಂದು ಬಿದ್ದಾಗ ಜನರು ಸಾಧುಗಳ ಬಳಿ ಬಂದು ‘ನಾನೇನು ಮಾಡಬೇಕು?’ ಎಂದು ಕೇಳಿದರೆ, ಅದಕ್ಕೆ ನಿಶ್ಚಯಾದ ಉತ್ತರ ಕೊಡಲು ಅವರಿಗೆ ಕಷ್ಟವಾಗು ಶ್ರೀತ್ಯೋ ಏನೋ. ವೈಯಕ್ತಿಕ ಜೀವನದಲ್ಲಿ ಹರಿಪೂರ್ಣ ಅಹಿಂಸೆಯನ್ನು

ಉಪಯೋಗಿಸುವ ಸಾಧುವೂ ಸಮಾಜಕ್ಕೆ ಸಲಹೆ ಕೊಡುವಾಗ ‘ನಾವು ದುರ್ಭಲರು, ಏನು ಮಾಡಲಾದಿತ್ತು’ ಎನ್ನು ತಿದ್ದನೀರೇ ಏನೀಡಿ. ಸಾಧುಗಳಲ್ಲಿ ದೋಷಾರೋಪಕ್ಕ ಬಾಲಸಾಹಸನವೇ. ನಾನು ಅವರ ಹೆಗಲ ಮೇಲೆ ನಿಂತಿದೇನೇ ಎಂದು ಕಣ್ಣಿಗೆ ಕಂಡುದ್ದನ್ನು ಹೇಳುತ್ತೀನೆ. ಅವರು ನನ್ನನ್ನು ಕ್ಷಮಿಸಬೇಕು. ಅವರು ನನ್ನನ್ನು ಕ್ಷಮಿಸುತ್ತಾತ್ಮೆ. ಅವರ ಕ್ಷಮಾಂಬಾ ಅಪಾರ. ಅಹಿಂಸೆಯನ್ನು ಸಾಮುದಾಯಿಕ ಪ್ರಯೋಗವಾಗಿ ಮಾಡಲು ಅವರಿಗೆ ಹೊಳೆಯಲಿಲ್ಲವೇಂದ್ಲ್ಲ. ಆದರೆ ಅವರಿಗೆ ಪರಿಸ್ಥಿತಿ ಅನುಕೂಲ ವೇನಿಸಲಿಲ್ಲ. ತಮ್ಮ ಸ್ವಂತಕ್ಕೆ ಬೇರೆ ಬೇರೆ ಪ್ರಯೋಗ ಮಾಡಿದರು. ಹಾಗೆ ಬಿಡಿ ಬಿಡಿಯಾಗಿ ಮಾಡಿದ ಪ್ರಯೋಗಗಳಿಂದಲೇ ಶಾಸ್ತ್ರ ಹುಟ್ಟುವುದು. ಸಮ್ಮಿಲಿತ ಅನುಭವದಿಂದ ಶಾಸ್ತ್ರ.

ಸಾಧುಸಂತರೆ ತರುವಾಯ ನಾಲ್ಕುನೆಯ ಪ್ರಯೋಗವನ್ನು ಇಂದು ನಾವು ಮಾಡುತ್ತಿದೇವೆ. ಸಮಸ್ತ ಸಮಾಜವೂ ಒಟ್ಟಾಗಿ ಅಹಿಂಸಕ ಸಾಧನಗಳಿಂದ ಹಿಂನೆಗೆ ಪ್ರತೀಕಾರ ಮಾಡುವ ಪ್ರಯೋಗವನ್ನು ನಾವು ಇಂದು ನಡೆಸಿದೇವೆ. ಹಿಂಗೆ ನಾಲ್ಕು ಪ್ರಯೋಗವನ್ನು ನಾವು ಕಂಡಿದೇವೆ. ಬಿಡಿ ಬಿಡಿ ಪ್ರಯೋಗಗಳಲ್ಲಿ ಅಪೂರ್ವತೆ ಇದ್ದೇ ಇರುತ್ತದೆ. ವಿಕಾಸಕ್ರಮದಲ್ಲಿ ಈ ಮಾತ್ರ ಅಪರಿಹಾರ್ಯ. ಆದರೆ ಆಯ್ದಾ ಕಾಲಕ್ಕೆ ಆಯಾ ಪ್ರಯೋಗ ಪೂರ್ವವೆನ್ನಬೇಕು. ಮುಂದೆ ಗಂ ಸಾವಿರ ವರ್ಷವಾದಪೇತೆ ಈಗಿನ ನಮ್ಮ ಈ ಅಹಿಂಸಕ ಯುದ್ಧದಲ್ಲಿ ಬೇಕಾದಷ್ಟು ಹಿಂಸೆಯಿದ್ದುದು ಕಂಡುಬಂದಿತು. ಶುಂಠ ಅಹಿಂಸೆಯ ಪ್ರಯೋಗ ಇನ್ನೂ ನಡೆಯುತ್ತಲೇ ಇದ್ದೀತು. ಜಾಳಾನ, ಕರ್ಮ, ಭಕ್ತಿ ಮಾತ್ರವೇ ಅಲ್ಲದೆ ಸರ್ಕಲ ಸದ್ಗುಣಗಳ ವಿಕಾಸವೂ ಆಗುತ್ತಲಿದೆ. ಪೂರ್ವವಾದುದು ಒಂದು ವಸ್ತು : ಪರಮಾತ್ಮಾ ಭಗವದ್ವಿತೀಯಲ್ಲಿ ಪುರುಷೋತ್ತಮಯೋಗ ಪೂರ್ವವಾಗಿ ಇದೆ. ಆದರೆ ವೈಯಕ್ತಿಕ ಸಾಮುದಾಯಿಕ ಜೀವನಗಳಲ್ಲಿ ಅದರ ಪೂರ್ವ ವಿಕಾಸವಾಗ ಬೇಕಾಗಿದೆ. ವಚನಗಳ ವಿಕಾಸವೂ ಆಗುತ್ತದೆ. ಮುಣಿಗಳು ಮಂತ್ರ ದೃಷ್ಟಾರು, ಅವರೇ ಕರ್ತವ್ಯರಲ್ಲ. ಅವರಿಗೆ ಮಂತ್ರದ ಅಧ್ಯ ಕಂಡಿತು. ಆದರೆ ಅದೇ ಅಧ್ಯ ಎನ್ನುವುದೇ? ಅವರಿಗೆ ಒಂದು ದರ್ಶನವಾಯಿತು. ಮುಂದೆ ನಮಗೆ ಅದರ ವಿಕಸಿತ ಅಧ್ಯ ಕಾಣುವ ಸಂಭವವಿದೆ. ಅವರಿಗಂತೆ

ಸಂಪೂರ್ಣವಾಗಿ ಹಾಲನ್ನು ಬಿಡುವ ಪ್ರಯೋಗವನ್ನು ನಾವು ಮಾಡಬೇಕು. ಮನುಷ್ಯರು ಇತರ ಪ್ರಾಣಿಗಳ ಹಾಲನ್ನು ಕುಡಿಯುವುದು ಗೌಣವೇ ನರಿ. ಇನ್ನು ಹತ್ತು ಸಾವಿರ ವರ್ಷಕ್ಕೆ ಬರುವ ಜನ ನಮ್ಮೆ ಬಗ್ಗೆ, ಹಾಲು ಕುಡಿಯ ಬಾರದೆಂಬ ಪ್ರತ ತೊಟ್ಟಿರೆ? ಹಾಲನ್ನು ಹೇಗಾದ್ದರೂ ಕುಡಿಯುತ್ತಿದ್ದರೋ! ಇಷ್ಟು ಕೇಳಿ! ' ಎಂದಾರು. ಸಾರಾಂಶ ಇಷ್ಟು: ನಿಭರ್ಯತಿ ನಮ್ಮತೆ ಗಳಿಂದ ಪ್ರಯೋಗಮಾಡುತ್ತ ನಾವೆಲ್ಲರೂ ಮುಂಬರಿಯಬೇಕು. ಸತ್ಯದ ಕ್ಷೀಳಿಜವನ್ನು ವಿಶಾಲವಾಗಿಸುತ್ತ ಹೋಗಬೇಕು ವಿಕಾಸಕ್ಕೆ ಬೇಕಾದಪ್ಪು ಅವಕಾಶವಿದೆ. ಯಾವ ಗುಣವೂ ಇನ್ನೂ ಪೂರ್ಣ ವಿಕಸಿತವಾಗಿಲ್ಲ.

### ೭. ಅಸುರೀ ಸಂಹತಿಯ ತ್ರಿವಿಧ ಮಹತ್ವಕಾಂಕ್ಷೆ: ಸತ್ಯ, ಸಂಸ್ಕೃತಿ, ಸಂಪತ್ತಿ

ದೈವಿ ಸಂಹತಿಯನ್ನು ವಿಕಾಸಗೊಳಿಸಬೇಕು. ಅಸುರೀ ಸಂಹತಿಯನ್ನು ಬಹಿಷ್ಕರಿಸಬೇಕು. ಅದಕ್ಕಾಗಿ ಭಗವಂತ ಅಸುರೀ ಸಂಹತಿಯನ್ನು ವರ್ಣಿಸಿದಾನೆ. ಅದರಲ್ಲಿ ಮುಖ್ಯ ಅಂಶ ಮೂರು. ಅಸುರರ ಚರಿತ್ರೆಯ ಸಾರ 'ಸತ್ಯ, ಸಂಸ್ಕೃತಿ, ಸಂಪತ್ತಿ'. ತಮ್ಮ ಸಂಸ್ಕೃತಿಯೇ ಸರ್ವೋತ್ತಮಣ್ಣ, ಅದೇ ಸತ್ಯ, ಅದನ್ನು ಲೋಕದ ತಲೆಯ ಮೇಲೆ ಹೇರಬೇಕು ಎಂಬ ಮಹತ್ವಕಾಂಕ್ಷೆ ನಿಮ್ಮ ಸಂಸ್ಕೃತಿಯನ್ನು ಹೇರಲೇಕೆ? ಆಮೇಲೆ ಅದನ್ನು ಬಹಳ ಒಳೆಯದೆನ್ನಿ. ಏನು ಒಳೆಯದು? ನಿಮ್ಮದಾದುದರಿಂದ ಒಳೆಯದು. ಅಸುರೀ ವ್ಯಕ್ತಿಗಳೇ ಇಂಥವರು. ಇಂಥವರು ಕಟ್ಟಿದ ಸರ್ವಾರ್ಚಣವಿನ್ನೇನು? ಅದಕ್ಕಾಗಿ ಈ ಮೂರು ಅಂಶ ಬೇಕಾಗಿರುತ್ತವೆ.

ಭಾರತೀಯರಿಗೆ ಅನ್ನಿಸುತ್ತದಲ್ಲಿ, ತಮ್ಮ ಸಂಸ್ಕೃತಿಯೇ ಸರ್ವಶ್ರೀಷ್ಟಂ ಎಂದು. ಸಮಸ್ತ ಜಾಳನವೂ ತಮ್ಮ ವೇದಗಳಲ್ಲಿದೆ. ಲೋಕದಲ್ಲಿಲ್ಲಾ ವೈದಿಕ ಸಂಸ್ಕೃತಿಯ ವಿಜಯವಾಗಬೇಕು. 'ಅಪ್ರತಿಷ್ಠಿತುದೋ ವೇದಾನಾ ಪೃಷ್ಟಃ ಸಶರಂ ಧನುಃ' ಹೀಗೆ ಇಡೀ ಭಾವಿಯ ಮೇಲೆ ತಮ್ಮ ಸಂಸ್ಕೃತಿಯ ಭಾವುಟವನ್ನು ಕುಳಿಸಬೇಕು. ಆದರೆ ಬೆನ್ನಿಗೆ 'ಸಶರಂ ಧನುಃ' ಇದ್ದರೆ ಮುಂದಿನ ವೇದಗಳು ಮಣ್ಣ ಮುಕ್ಕೆದುತೆಯೆ! ಕುರಾನಿನಲ್ಲಿ ಏನಿದೆಯೋ ಅದು ಮಾತ್ರವೇ ನಿಜ ಎಂದು ಮುಸಲ್ಮಾನರಿಗೆ ಅನ್ನಿಸುತ್ತದೆ. ಶ್ರಿಸತ್ತಾನರಿಗೂ

ಹಾಗೇ ಅನಿಸುತ್ತದೆ. ಇತರ ಧರ್ಮದವರು ಎಷ್ಟೇ ಮೇಲೇರಿರಲಿ, ಕೃಷ್ಣನಲ್ಲಿ ವಿಶ್ವಾಸವಿಲ್ಲದಿದ್ದರೆ ಅವರಿಗೆ ಸ್ವರ್ಗವಿಲ್ಲ. ದೇವರ ಮನಿಗೆ ಅವರು ಒಂದೇ ಬಾಗಿಲು ಮಾಡಿಸಿದಾರೆ. ಅದು ಕೃಷ್ಣನ ಬಾಗಿಲು! ಜನ ತಮ್ಮ ಮನಿಗೆ ಬೇಕಾದಷ್ಟು ಬಾಗಿಲು ಕಿಟಕಿ ಇಡಿಸುತ್ತಾರೆ. ತಮ್ಮ ದೇವರ ಮನಿಗೆ ಮಾತ್ರ ಒಂದೇ, ‘ಅಧ್ಯೋಭಿಜನವಾನಸ್ಮಿ ಕೋನೋಽಸ್ಮಿ ಸದ್ಗೈತೋ ಮಯಾ’ ಎಂದು ಎಲ್ಲರಿಗೂ ಅನಿಸುತ್ತದೆ. ನಾನು ಭಾರದವ್ಯಾಜ ಕುಲದವನು. ನನ್ನೀ ಪರಂಪರೆ ಅವಾಹಿತವಾಗಿ ನಡೆದುಬಂದಿದೆ. ಪಾಶ್ಚಾತ್ಯರ್ಥಿ ಇದೇ ಹಾಡೇ. ನನ್ನ ನರಗಳಲ್ಲಿ ನಾಮುನ್ನಾ ಸರದಾರರ ರಕ್ತ ಹರಿಯುತ್ತಿದೆ. ನಮ್ಮಲ್ಲಿ ಗುರುಪರಂಪರೆಯಿಲ್ಲವೇ. ಮೂಲ ಆದಿಶಂಕರರು. ಆಮೇಲೊಬ್ಬ ಬ್ರಹ್ಮದೇವನನೊಂದು ಮತ್ತೊಂಬ್ಬನೊಂದು ಗಂಟುಹಾಕಬೇಕು. ಮುಂದೆ ನಾರದ, ಆಮೇಲೆ ವ್ಯಾಸ, ಆಮೇಲೆ ಮತ್ತೊಂಬ್ಬ ಮಷಿ, ಮತ್ತೊಂದೆ ಯಾರಾದರೂ ನಾಲ್ಕು ಜನರನ್ನು ಹಾಕಿ, ಆಮೇಲೆ ತನ್ನ ಗುರು, ಅಸಂತರ ತಾನು – ಹಿಗೆ ಪರಂಪರೆಯಾನ್ನು ತೋರಬೇಕು. ತಾನು ಭಾರಿ ಮನುಷ್ಯ, ತನ್ನ ಸಂಸ್ಕೃತಿ ಶ್ರೀಷ್ಟ ಎಂದು ವಂಶಾವಳಿಯಿಂದ ಸಿದ್ಧಮಾಡಬೇಕು. ನಿನ್ನ ಸಂಸ್ಕೃತಿ ಉತ್ತಮವಾಗಿದ್ದರೆ ನಿನ್ನ ಕೃತಿಗಳಲ್ಲಿ ಅದು ಕಂಡುಬರಲಿ. ಅದರ ಪ್ರಭೇ ಆಚರಣೆಯಲ್ಲಿ ಹರಡಲಿ. ಅದೆಲ್ಲ ಏನೂ ಇಲ್ಲ. ತನ್ನ ಬಾಳಿನಲ್ಲಿಯೇ ಇಲ್ಲದ ಸಂಸ್ಕೃತಿ, ತನ್ನ ಮನೆಯಲ್ಲಿ ಇಲ್ಲದ ಸಂಸ್ಕೃತಿ ಲೋಕದಲ್ಲಿಲ್ಲ ಹರಡಲಿ ಎಂದರೆ ಅದು ಆಸುರೀ ವಿಕಾರಸರಣಿ.

ನನ್ನ ಸಂಸ್ಕೃತಿಯೇ ಸರ್ವ ಸುಂದರವಿದ್ದಂತೆ ಲೋಕದ ಸರ್ಕಲ ಸಂಪತ್ತಿಗೂ ನಾನೇ ಪಾತ್ರ. ಸರ್ಕಲ ಸಂಪತ್ತಾತ್ಮಕ ನನಗೇ ಬೇಕು. ನಾನದನ್ನು ಪಡೆಯುತ್ತೇನೆ. ಏಕೆ ಎಂದರೆ ಎಲ್ಲವನ್ನೂ ಸಮನಾಗಿ ಹಂಚಲಿಕ್ಕೇ! ಅದಕ್ಕಾಗಿ ತನ್ನನ್ನು ಧನ – ಸಂಪತ್ತಿನಲ್ಲಿ ಹೂಳಬೇಕು. ಆಕ್ರಾ ಹೇಳು ತ್ರಿದ್ದನಂತೆ – ‘ಇನ್ನೂ ರಜಪೂತರು ನನ್ನ ನಾಮೂಜ್ಞದಲ್ಲಿಕೇ ಸೇರಿರು? ಒಂದೇ ಸಾಮೂಜ್ಞವಾದಿತು, ಶಾಂತಿ ಸಾಧಿತವಾದಿತು’. ಆಕ್ರಾದ್ವಿಗೂ ಪ್ರಮಾಣಿಕವಾಗಿಯೂ ಹಾಗೇ ಅನಿಸುತ್ತಿತ್ತು. ಈಗಿನ ಅಸುರಿಗೂ ಹಾಗೇ ಅನಿಸುತ್ತದೆ. ಸಂಪತ್ತನ್ನೆಲ್ಲ ಏಕತ್ರವಾಗಿಸಬೇಕು. ಏಕೆ? ಮತ್ತೊಂದೆ ಹಂಚಲಿಕ್ಕೇ!

ಅದಕ್ಕಾಗಿ ನನಗೆ ಅಧಿಕಾರ, ಸತ್ಯ ಬೇಕು. ಸರ್ವ ಸತ್ಯಿಯೂ ಒಂದೇ ಕ್ಷೇತ್ರದಲ್ಲಿ ಕೇಂದ್ರಿಕೃತವಾಗಬೇಕು. ಇಡೀ ಜಗತ್ತು ನನ್ನ ಆದಳತದಲ್ಲಿ ಇರಬೇಕು. ಸ್ವತಂತ್ರವಾಗಿ, ನನ್ನ ತಂತ್ರದಂತೆ ಎಲ್ಲವೂ ನಡೆಯಬೇಕು. ನನ್ನ ಅಪ್ಯಣಿಯಂತೆ ನಡೆದವರು, ನನ್ನ ತಂತ್ರದಂತೆ ನಡೆದವರು ಸ್ವತಂತ್ರರು. ಹೀಗೆ ಸಂಸ್ಕೃತಿ, ಸತ್ಯ, ಸಂಪತ್ತು ಈ ಮಾರು ಅಂಶಗಳನ್ನು ಆಸುರೀ ಸಂಪತ್ತಿಗೆ ತುಂಬಿಸಿಕೊಡಲಾಗುತ್ತದೆ.

ಒಂದಾನೊಂದು ಕಾಲದಲ್ಲಿ ಸಮಾಜದ ಮೇಲೆ ಭಾರತ್ಯಾಣರ ವಚಸ್ಸು ಇತ್ತು. ಅವರು ಶಾಸ್ತ್ರ ಬರಿಯಬೇಕು, ಶಾಸನ ಮಾಡಬೇಕು. ದೊರೆ ಅವರಿಗೆ ನಮಸ್ಕರಿಸಬೇಕು. ಮುಂದೆ ಆ ಯುಗ ಅಂತರಿಸಿತು. ಕ್ಷತ್ರಿಯರ ಯುಗ ಒಂತು. ಕುದುರೆ ಬಿಡುವುದು, ದಿಗ್ರಿಜಯ ಮಾಡಿಸುವುದು; ಹೀಗೆ ಕ್ಷತ್ರಿಯರ ಸಂಸ್ಕೃತಿಯೂ ಒಂದಿತು, ಹೋರಿಯಿತು. ಭಾರತ್ಯಾಣ ಹೇಳಿದ — ‘ನಾನು ಈಲಿಸುವವನು, ಉಳಿದವರು ಕಲಿಯುವವರು. ನನ್ನ ನನ್ನ ಬಿಟ್ಟು ಗುರು ಮತ್ತಾರು?’ ಭಾರತ್ಯಾಣಿಗೆ ತನ್ನ ಸಂಸ್ಕೃತಿಯ ಆಭಿಮಾನ. ಕ್ಷತ್ರಿಯನ ಈಲು — ಅಧಿಕಾರ. ‘ಇವೈತ್ತು ಅವನನ್ನು ಹೊಡಿದೇನು, ನಾಳೆ ಇವನನ್ನು ಕೊಂಡೇನು’. ಇದು ಅವನ ಹೋವಣಿ. ಮುಂದೆ ವೈಶ್ಯರ ಯುಗ. ‘ಬೆನ್ನಿನ ಮೇಲೆ ಗುಡ್ಡ. ಹೊಟ್ಟೆಯ ಮೇಲೆ ಹೊಡಿಯ ಬೇಡ’ ಎಂಬುದು ವೈಶ್ಯರ ಸರ್ವ ತತ್ವಜಾಞಾನ. ಎಲ್ಲರಿಗೂ ಹೊಟ್ಟೆಯ ಜಾಣತನ ಕಲಿಸಬೇಕು. ‘ಈ ಹಣ ನನ್ನುದು, ಅದೂ ನನ್ನುದೇ ಆದಿತು.’ ಅದು ಜಪ, ಅದೇ ಸಂಕಲ್ಪ. ಇಂಗ್ಲೀಷರು ಹೇಳುವುದಿಲ್ಲವೇ — ‘ಸ್ವರಾಜ್ಯ ಬೇಕಾದರೆ ತೆಗೆದುಕೊಳ್ಳಿ. ನಮ್ಮ ಸಾಮಾನನ್ನು ಇಲ್ಲಿ ಮಾರಿಕೊಳ್ಳಲು ಅವಕಾಶ ಕೊಡಿ. ನಿಮ್ಮ ಸಂಸ್ಕೃತಿಯನ್ನು ನೀವು ಜೆನ್ನಾಗಿ ಅಭ್ಯಾಸ ಮಾಡಿ. ಲಂಗೋಟಿ ಹಾಕಿ. ಸಂಸ್ಕೃತಿಯನ್ನು ಸಂಭಾಳಿಸಿಕೊಳ್ಳಿ.’ ಈಗಿನ ಯುಧ್ಘಾಳೂ ವ್ಯಾಪಾರದವು. ಆದರೆ ಈ ಯುಗವೂ ಕಳೆದಿತು. ಆಗಲೇ ಕಳೆಯಲು ಆರಂಭವಾಗಿದೆ. ಹೀಗಿದೆ ಆಸುರೀ ಸಂಪತ್ತಿಯ ರೀತಿ.

**೯೩. ಕಾಮ ಕೌರ್ಭ ಮುಕ್ತಿಯ ಶಾಸ್ತ್ರೀಯ ಸಂಯುಮ ಮಾರ್ಗ**  
ಆಸುರೀ ಸಂಪತ್ತಿಯನ್ನು ದೂರಮಾಡುವ ಪ್ರಯತ್ನ ಮಾಡಬೇಕು. ಆಸುರೀ ಸಂಪತ್ತಿ ಎಂದರೆ ‘ಕಾಮಕೌರ್ಭ ಲೋಭ’.

ಇವು ಇಡೀ

ಲೋಕವನ್ನೇ ಕುಟೀಸುತ್ತಿವೆ. ಈ ಕುಟೀತೆ ಇನ್ನು ಸಾಕು. ಅದನ್ನು ಬಿಡಲೇ ಬೇಕು. ಕಾಮದಿಂದ ಕೋರ್ಡ ಲೋಭ ಹುಟ್ಟುತ್ತದೆ. ಕಾಮಕ್ಕೆ ಅನುಕೂಲ ಪರಿಸ್ಥಿತಿ ದೊರೆಯಿತೆಂದರೆ ಲೋಭ ಹುಟ್ಟಿತೇ! ಪ್ರತಿಕೂಲ ವಾಯಿತೋ ಕೋರ್ಡ. ಗೀತೆಯಲ್ಲಿ ಶ್ಲೋಕಶ್ಲೋಕದಲ್ಲಿ ಈ ಮೂರನ್ನು ಬಿಟ್ಟು ದೂರವಿರು ಎಂದು ಹೇಳಿದೆ. ಹದಿನಾರನೆಯ ಅಧ್ಯಾಯದ ಕೊನೆ ಯಲ್ಲಾ ಇದನ್ನೇ ಹೇಳಿದೆ. ಕಾಮಕೋರ್ಡ ಲೋಭಗಳು ಮೂರೂ ನರಕದ ಹೊಡ್ಡಿ ದ್ವಾರಗಳು. ಈ ಬಾಗಿಲೋಳಿಂದ ಬಹುಜ ಜನಸಂದರ್ಭ. ಎಷ್ಟೋ ಜನ ಬರಹೋಗುತ್ತಿರುತ್ತಾರೆ. ನರಕದ ದಾರಿ ರಮಣೀಯ. ಅಲ್ಲಿ ಮೋರಾರೂ ಹೋಗುತ್ತದೆ. ಎಷ್ಟೋ ಜನ ಗೆಕೆಯರೂ ಭೇಟಿಯಾದಾರು. ಅದರೆ ಸತ್ಯದ ದಾರಿ ಕಿರಿದು.

ಈ ಕಾಮಕೋರ್ಡಗಳಿಂದ ನಾವು ವಾರಾಗುವುದು ಹೇಗೆ? ಸಂಯುಕ್ತ ದಾರಿ ಹಿಡಿಯಬೇಕು. ರಾತ್ರಿಯ ಸಂಯುಕ್ತ ಕಚ್ಚಿಯನ್ನು ಬಿಗಿಯಬೇಕು. ಸಾಧುಸಂತರ ಅನುಭವವೇ ಶಾಸ್ತ್ರ. ಪ್ರಯೋಗ ಮಾಡಿ ಅವರು ಪಡೆದ ಅನುಭವದಿಂದ ಶಾಸ್ತ್ರ ಹುಟ್ಟುತ್ತದೆ. ಈ ಸಂಯುಕ್ತ ಸಿದ್ಧಾಂತದ ಕೆನೆ-ಕಿಟ್ಟು. ಸುಮೃತಿ ಸಂಶಯಗೊಳ್ಳುತ್ತ ಕೂಡಿದ್ದು. ಕಾಮಕೋರ್ಡವೇ ಇಲ್ಲವಾದರೆ ಜಗತ್ತು ಹೇಗೆ ನಡೆದಿತು? ಲೋಕ ನಡೆಯ ಬೇಕಿಲ್ಲ. ಸ್ವಲ್ಪಮಟ್ಟಿಗಾದರೂ ಕಾಮಕೋರ್ಡ ಇರಬೇಡನೆ? ದಯವಿಟ್ಟು ಈ ಬಗೆಯ ಸಂಶಯಪಡಬೇಡಿ. ಕಾಮಕೋರ್ಡಕ್ಕೆನು ಕಡಮೆ? ಬೇಕಾದಷ್ಟು, ನಿನಗೆ ಅಗತ್ಯವಾದುದಕ್ಕಿಂತ ಹೆಚ್ಚಾಗಿ-ಬೇಡವಾದಕ್ಕು ತುಂಬಿಕೊಂಡಿದೆ. ವೃಧವಾಗಿ ಬುದ್ಧಿ ಭೇದವನ್ನೇ ಹುಟ್ಟಿಸಿಕೊಳ್ಳಬೇಕು? ಕಾಮ ಕೋರ್ಡ ಲೋಭ ನೀನು ಬಯಸುವುದಕ್ಕಿಂತ ಹೆಚ್ಚಾಗಿ ಇದೆ. ಕಾಮವೇ ಇಲ್ಲವಾದರೆ ಸಂತಾನಪಾರಸ್ತ ಹೇಗೆ ಎಂಬ ಚಿಂತೆ ಬೇಡ. ನೀನು ಎಷ್ಟೇ ಸಂತತಿ ನಿಮಾಣ ಮಾಡಿದರೂ ಒಂದು ದಿನ ಈ ಪೃಥಿವ್ಯಯಲ್ಲಿ ಮನುಷ್ಯನ ಹೆಸರೇ ಇಲ್ಲದ ಹಾಗೆ ನಿನಾಮವಾದಿತು. ಶಾಸ್ತ್ರಜ್ಞರೂ ಅದೇ ಮಾತನ್ನೆ ಹೇಳುತ್ತಾರೆ. ಭೂಮಿ ಸ್ವಲ್ಪ ಸ್ವಲ್ಪವಾಗಿ ಕಾವಾರಿ ತಣ್ಣಾಗಾಗುತ್ತಿದೆ. ಒಂದಾನೊಂದು ಕಾಲದಲ್ಲಿ ಪೃಥಿವ್ಯ ಅತ್ಯಂತ ಉಷ್ಣವಾಗಿತ್ತು. ಅದರ ಮೇಲೆ ಪಾರಣವೇ ಇರಲಿಲ್ಲ. ಒಂದಾನೊಂದು

ಕಾಲ ಮತ್ತೆ ಬಂದಿತು, ಆಗ ಪೃಥಿವ್ಯ ಪೂರಾ ತಣ್ಣಾಗಾಗಿ ಜೀವ ಸೃಷ್ಟಿಯೆಲ್ಲಾ ಪ್ರಳಯದ ಸಾಳಾದಿತು. ಹೀಗಾಗಲು ಲಕ್ಷ್ಯಾಂತರ ವರ್ಣ ಬೇಕಾದಿತು. ನೀನು ಬೇಕಾದಮ್ಮು ಸಂತಾನೋತ್ಪತ್ತಿ ಮಾಡು. ಕಟ್ಟಿಕಡೆಗೆ ಈ ಪ್ರಳಯ ನಿಶ್ಚಯ. ಪರಮೇಶ್ವರ ತಾಳುವ ಅವತಾರ ಧರ್ಮ ರಕ್ಷಣೆಗಾಗಿ; ಸಂಖ್ಯೆಯ ರಕ್ಷಣೆಗಾಗಿಯಲ್ಲ. ಧರ್ಮಪರಾಯಣಾದ ಮನುಷ್ಯ ಒಬ್ಬನೇ ಆಗಲಿ ಇರುವತನಕ, ವಾವಭೀರುವೂ ಸತ್ಯನಿಷ್ಟನೂ ಒಬ್ಬನೇ ಆದರೂ ಇರುವತನಕ ಚಿಂತೆಯಿಲ್ಲ. ಅವನ ಮೇಲೆ ಈಶ್ವರನ ದೃಷ್ಟಿಯಿದ್ದಿತು. ಧರ್ಮಹೀನರಾದವರು ಸಾವಿರಾರು ಜನ ಇದ್ದೇನು, ಇರದಿದ್ದರೇನು? ಒಂದೇ.

ಇದನ್ನುಲ್ಲ ಅರಿತು ಸೃಷ್ಟಿಗೆ ಶೃಂತಿಗೂಡಿಸಬೇಡ. ಸಂಯಮಪೂರ್ವಕ ನಡೆ. ತಾಳಿಗೆಟ್ಟು ನಡೆಯಬೇಡ. ಲೋಕಸಂಗ್ರಹ ಮಾಡಬೇಕೆಂದರೆ ಲೋಕ ಹೇಳಿದಂತೆ ನಡೆಯಬೇಕೆಂದಲ್ಲ. ಮನುಷ್ಯರ ಸಂಘವನ್ನು ವೃದ್ಧಿ ಮಾಡುವುದಾಗಲಿ ಸಂಪತ್ತನ್ನು ರಾತ್ರಿ ಹಾಕುವುದಾಗಲಿ ಸುಧಾರಣೆಯಲ್ಲ. ಸಂಖ್ಯೆಯನ್ನು ಅವಲಂಬಿಸಿಲ್ಲ ವಿಕಾಸ. ಮೇರೆ ತಪ್ಪಿ ಜನಸಂಖ್ಯೆ ಬೆಳೆದರೆ ಮನುಷ್ಯರು ಒಬ್ಬರನೊಂದಿರು ಕೊಂಡಾರು. ಮೌದಲು ಪಶುವಕ್ಷಿಗಳನ್ನು ತಿಂದು ಮನುಷ್ಯ ಸಮಾಜ ಸೋಕ್ಕಿತು. ಆಮೇಲೆ ಹಸುಗೂಸು ಮಕ್ಕಳನ್ನು ಹರಿದು ತಿಂಡಾರು. ಕಾಮಕೋರ್ಧಗಳಲ್ಲಿ ಸಾರವಿದೆ ಎಂಬುದನ್ನು ಒಪ್ಪಿದರೆ ಕಟ್ಟಿಕಡೆಗೆ ಮನುಷ್ಯರು ಮನುಷ್ಯರನ್ನೇ ಹರಿ ಹರಿದು ತಿಂಡಾರು. ಇದರಲ್ಲಿ ಎಳ್ಳಷ್ಟೂ ಸಂಶಯ ಬೇಡ. ಲೋಕಸಂಗ್ರಹವೆಂದರೆ ಲೋಕಕ್ಕೆ ಸುಂದರ, ವಿಶುದ್ಧ ಮಾರ್ಗವನ್ನು ತೋರುವುದು. ಕಾಮಕೋರ್ಧದಿಂದ ಮುಕ್ತರಾಗಿ, ಅದರಿಂದ ಮನುಷ್ಯರು ಸೃಧಿಯಿಂದ ನಿನಾಮವಾದರೆನ್ನಿಂದ. ಮಂಗಳ ಗ್ರಹದ ಮೇಲೆ ಜೀವೋತ್ಪತ್ತಿಯಾದಿತು. ಆ ಚಿಂತೆ ಬೇಡ. ಅವೃಕ್ತ ಪರಮಾತ್ಮೆ ಎಲ್ಲೆಲೂ ತುಂಬಿ ಇದಾನೆ. ಅವನು ನಿನ್ನ ಕಾಳಜಿ ಮಾಡಿ ಯಾನು. ಮೌದಲು ನೀನು ಮುಕ್ತನಾಗು. ಬಹೆಳ ದೂರ ನೋಡ ಬೇಕಾಗಿಲ್ಲ. ಸೃಷ್ಟಿಯ ಚಿಂತೆ, ಮಾನವಜಾತಿಯ ಚಿಂತೆ ನಿನಗೆ ಬೇಡ. ನಿನ್ನ ಸ್ವೇತಿಕ ಶಕ್ತಿ ಬೆಳೆಸು; ಕಾಮಕೋರ್ಧಗಳನ್ನು ಗುಡಿಸಿ ಬಳಿದು ಬಿಸಾಡು.

‘ ಹೊಡಲು ಬಿಡಿಸು ನಿನ್ನ ಕೊರಲು ’ \*

ನಿನ್ನ ಕುತ್ತಿಗೆ ಸಿಕ್ಕಿದೆ. ಹೊಡಲು ಅದನ್ನು ಬಿಡಿಸು. ಅಷ್ಟಾದರೆ ಎಷ್ಟೋ ಕೆಲಸವಾಯಿತು. ಸಂಸಾರ ಸಮುದ್ರದಿಂದ ದೂರವಾಗಿ ದಂಡಿಯ ಮೇಲೆ ನಿಂತು ಸಮುದ್ರದ ವಿನೋದವನ್ನು ನೋಡುವುದರಲ್ಲಿದೆ ಆನಂದ. ನೀರು ಕುಡಿದು ಉಸಿರು ಬಿಗಿದ, ಬಾಯಿ ಮೂಗುಗಳಲ್ಲಿ ನೀರು ಹೋಗುವ ಮನುಷ್ಯನಿಗೆ ಸಮುದ್ರದೊಳಗ್ಗಿದ್ದ ಏನು ಆನಂದ? ಸಾಧುಸಂತರು ಸಮುದ್ರ ತೀರದಲ್ಲಿ ನಿಂತು ಆನಂದವನ್ನು ಸೂರೀಗೊಳ್ಳುತ್ತಾರೆ. ಸಂಸಾರ ದಿಂದ ಅಲಿಪ್ಪುರಾಗಿರುವ ಸಂತರ ಈ ವೃತ್ತಿ ಮೃಗಾಡದೆ ನನಗೆ ಅನುದವಿಲ್ಲ. ಕಮಲಪತ್ರದಂತೆ ಅಲಿಪ್ಪುನಾಗಿರು. ‘ಸಂತರು ದೊಡ್ಡ ಪರಂತು ಇತ್ತೀಚಿರದ ಮೇಲಿರುತ್ತಾರೆ. ಅಲ್ಲಿಂದ ಕಿಳಗಡೆ ಸಂಸಾರದ ಕಡೆ ನೋಡುತ್ತಾರೆ. ಆಗ ಅವರಿಗೆ ಸಂಸಾರ ಕ್ಷೇದ್ರವಾಗಿ ಕಾಣುತ್ತದೆ’ ಎಂದಿದಾನೆ ಬುಧ್ಯ. ನೀನೂ ಮೇಲೇರಿ ನೋಡು. ಆಗ ಈ ವಿಶಾಲ ವಿಸ್ತಾರವೆಲ್ಲ ಕ್ಷೇದ್ರವಾಗಿ ಕಂಡೀತು. ಆಮೇಲೆ ಸಂಸಾರದ ಕಡೆ ಮನಸ್ಸೀ ಹೋಗಲಿಕ್ಕೆಂದು.

ಭಾನುವಾರ,  
ಜು-೯-೧೯೫೩.

\* ಅಪ್ತಲಾ ತೂಂಗಳ ಘೋಯಿಂದ ಉಗಮಿಸಿ.

ನೂರು ಜನ ಒಂದೆಡಿ ಸೇರಿ ಇದ್ದರೆ ಮರುದಿನವೇ ಸೃಷ್ಟಿ ಭಂಗವಾಗಿ ತೋರುತ್ತದೆ. ಅಲ್ಲಿಯ ಗಾಳಿ ನಮ್ಮೀಂದ ಕೆಟ್ಟಿತು. ಸ್ಥಳ ಹೊಲಸಾಯಿತು. ಉಂಟಮಾಡಿ ಸೃಷ್ಟಿಯನ್ನು ಸವೇಸುತ್ತೀರೆ. ಸೃಷ್ಟಿಸಂಸ್ಥೆಯ ಈ ಸವಕಲನ್ನು ತುಂಬಿಕೊಡಬೇಕು. ಇದಕ್ಕಾಗಿ ಯಜ್ಞಸಂಸ್ಥೆ ನಿಮಾರ್ಥಣಾವಾಯಿತು. ಯಜ್ಞದ ಉದ್ದೇಶವೇನು? ಸೃಷ್ಟಿಯಲ್ಲಿ ಹೀಗೆ ನಾಶವಾದುದನ್ನು ತುಂಬಿ ಕೊಡುವುದೇ ಯಜ್ಞ. ಸಾಪಿರಾರು ವರ್ಣಗಳಿಂದ ನಾವು ಬೇಸಾಯ ಮಾಡುತ್ತಿದ್ದೇವೆ. ನೆಲದ ಹುಲುಸು ಕಡಿಮೆಯಾಗುತ್ತದೆ. ನಾವದನ್ನು ಸವೇಸುತ್ತಿದ್ದೇವೆ. ಯಜ್ಞ ನಮಗೆ ಹೇಳುತ್ತದೆ—‘ಪೃಥಿವ್ಯಯ ಹುಲುಸನ್ನು ತಿರುಗಿ ಕೊಡು. ಹೊಲ ಉಳು. ಸೂರ್ಯನ ಶಾಶ್ವತ ಅದರೊಳಗೆ ಹೊಗಲಿ. ಗೊಬ್ಬರ ಹಾಕು.’ ನಾಶವಾದುದನ್ನು ಮತ್ತೆ ತುಂಬುವುದು ಯಜ್ಞದ ಒಂದು ಉದ್ದೇಶ. ಮತ್ತೊಂದು: ಬಳಸುವ ವಸ್ತುವಿನ ಶುದ್ಧಿಕರಣ. ನಾವು ಚಾವಿಯನ್ನು ಉಪಯೋಗಿಸುತ್ತೀರೆ. ಅಕ್ಕಾಕ್ಕುದಲ್ಲಿ ಕೆಸರಾಗುತ್ತದೆ. ನೀರು ನಿಲ್ಲುತ್ತದೆ. ಚಾವಿಯ ಸುತ್ತಲಿನ ಸೃಷ್ಟಿ ಭಂಗವಾಯಿತು. ಅದನ್ನು ಶುದ್ಧಿಗೊಳಿಸಬೇಕು. ಅದರೊಳಗಿನ ನೀರನ್ನು ಎತ್ತಿ ಚೆಲ್ಲಬೇಕು. ಕೆಸರನ್ನು ದೂರ ತೆಗೆದುಹಾಕಬೇಕು. ಸವೆದುದನ್ನು ತುಂಬುವುದು, ಶುದ್ಧಿಗೊಳಿಸುವುದು—ಇವುಗಳ ಜೊತೆಗೆ ಪ್ರತ್ಯಕ್ಷಣಾಗಿ ಏನನ್ನಾದರೂ ನಿಮಾರ್ಥಣಾ ಮಾಡಬೇಕಾಗುತ್ತದೆ. ಯಜ್ಞದಲ್ಲಿ ಮೂರನೆಯದು ಇದೂ ಒಂದು. ನಾವು ಬಟ್ಟಿಯನ್ನು ಬಳಸುತ್ತೀರೆ. ದಿನವೂ ನೂಲು ತೆಗೆದು ಅದನ್ನು ಮತ್ತೆ ನಿಮಿಸಬೇಕು. ಹತ್ತಿಬಿಡಿಸುವುದು, ಧಾನ್ಯ ಬೆಳೆಸುವುದು, ನೂಲು ತೆಗೆಯುವುದು, ಎಲ್ಲವೂ ಯಜ್ಞಕ್ಕಿರು. ಯಜ್ಞದಲ್ಲಿ ನಿಮಾರ್ಥಣಾ ಮಾಡುವುದು ಸ್ವಾರ್ಥಕಾಗಿಯಲ್ಲ. ನಾವು ಸವೇಸಿದುದನ್ನು ನಾಶಮಾಡಿದುದನ್ನು ಪುನಃ ಉತ್ಪತ್ತಿಮಾಡಿಕೊಡುವ ಕರ್ತವ್ಯ ಭಾವನೆ ಅದರಲ್ಲಿರಬೇಕು. ಇದು ಪರೋಪಕಾರವಲ್ಲ. ನಾವು ಮೋದಲಿಗೇ ಸಾಲಗಾರರು! ಹುಟ್ಟುವಾಗಲೇ ಸಾಲ ಹೊತ್ತು ತಂದಿದೇವೆ. ಈ ಸಾಲ ತೀರಿಸಲು ಏನನ್ನು ನಿಮಿಸಬೇಕೋ ಅದಕ್ಕೆ ಯಜ್ಞ ಅಥವಾ ಸೇವೆ ಎನ್ನುತ್ತಾರೆ; ಪರೋಪಕಾರವಲ್ಲ. ಆ ಸೇವೆಯಿಂದ ಸಾಲ ತೀರಿಸಬೇಕು. ಹೆಚ್ಚೆ ಹೆಚ್ಚೆಗೂ ನಾವು ಸೃಷ್ಟಿಸಂಸ್ಥೆಯನ್ನು ಬಳಸುತ್ತೀರೆ. ಆ ನಷ್ಟವನ್ನು ತುಂಬಿಕೊಡಲಕ್ಕೆ,

ಅದನ್ನು ಶುದ್ಧಿಸಿಲ್ಪಿ, ಹೊಸದನ್ನು ಉತ್ಪತ್ತಿಮಾಡಲಿಕ್ಕೆ, ಯಜ್ಞ ಮಾಡಬೇಕು.

ಎರಡನೇ ಸಂಸ್ಕ್ರಿತ ಮನುಷ್ಯ ಸಮಾಜ. ತಾಯಿತಂದೆ, ಗುರು, ಗೆಳಿಯು ಇವರು ನಮಗಾಗಿ ಶ್ರಮಪಡುತ್ತಾರೆ. ಈ ಸಮಾಜ ಮಣವನ್ನು ತೀರಿಸಲಿಂದೇ ನಮಗೆ ದಾನವನ್ನು ಹೇಳಿದಾರೆ. ಸಮಾಜದ ಸಾಲವನ್ನು ತೀರಿಸಲು ಮಾಡಿದ ಪ್ರಯೋಗವೇ ದಾನ. ದಾನವೆಂದರೆ ಪರೋಪಕಾರವಲ್ಲ. ಸಮಾಜದಿಂದ ಅವಾರ ಸೇವೆ ಪಡೆದಿದೇನೇ ನಾನು. ಈ ಲೋಕದಲ್ಲಿ ನಾನು ಅಸಹಾಯ, ದುರ್ಬಲ ಆಗಿದ್ದೆ. ಎಳಕನಾಗಿದ್ದಾಗ ನನ್ನನ್ನು ಈ ಸಮಾಜ ದೊಡ್ಡವನನ್ನಾಗಿ ಮಾಡಿತು. ಅದಕ್ಕಾಗಿ ನಾನು ಸಮಾಜದ ಸೇವೆ ಮಾಡಬೇಕು. ನರರಿಂದ ಏನನ್ನೂ ಪಡೆಯಬೇಕಾದ ನಾಡಿದ ಸೇವೆ ಪರೋಪಕಾರ, ಆದರೆ ಆರಂಭದಲ್ಲೇ ಸಮಾಜದಿಂದ ಹೊರಲಾರದನ್ನು ವಡೆದಿದೇನಲ್ಲ. ಈ ಸಮಾಜದ ಸಾಲದಿಂದ ಮುಕ್ತನಾಗಲು ಮಾಡಬೇಕಾದ ಸೇವೆಯೇ ದಾನ. ಮಾನವ ಸಮಾಜ ಮುಂಬಿರಿಯಲು ಮಾಡಿದ ಸಹಾಯವೇ ದಾನ. ಸೃಷ್ಟಿಯ ನಾಶವನ್ನು ಮತ್ತೆ ತುಂಬಿಕೊಡಲು ಮಾಡಿದ ಶ್ರಮವೇ ಯಜ್ಞ. ಸಮಾಜದ ಸಾಲವನ್ನು ಹರಿಸಲು ಶರೀರವನ್ನೂ ಹಣವನ್ನೂ ಉಳಿದ ನಾಥನಗಳನ್ನೂ ಉಪಯೋಗಿಸಿ ಮಾಡಿದ ಸಹಾಯ ದಾನ.

ಇನಲ್ಲದೆ ಮೂರನೇಯ ಸಂಸ್ಥೆಯೂ ಇದೆ—ಶರೀರ. ದಿನ ದಿನವೂ ಹೆಚ್ಚಿ ಸವೆಯುತ್ತೆ ಲೇ ಇದೆ. ಮನಸ್ಸು, ಬುದ್ಧಿ, ಇಂದ್ರಿಯ ಎಲ್ಲವನ್ನೂ ಬಳಸುತ್ತೇವೆ, ಸವೆಸುತ್ತೇವೆ. ಈ ಶರೀರರೂಪಿ ಸಂಸ್ಥೆಯಲ್ಲಿ ಉತ್ಪನ್ನ ವಾಗುವ ವಿಕಾರಗಳ ಶುದ್ಧಿಗಾಗಿ ತಪಸ್ಸನ್ನು ಹೇಳಿದಾರೆ.

ಈ ಸಮಾಜ, ಶರೀರ, ಸೃಷ್ಟಿ, ಮೂರೂ ಸಂಸ್ಥೆಗಳ ಕೆಲಸ ಉತ್ಪನ್ನ ವಾಗಿ ಸಾಗುವಂತೆ ನಡೆಯುವದೇ ನಮ್ಮ ಕರ್ತವ್ಯ. ಯೋಗ್ಯವೋ ಅಯೋಗ್ಯವೋ ಅನೇಕ ಸಂಸ್ಥೆಗಳನ್ನು ನಾವು ಕಟ್ಟಿತ್ತೇವೆ. ಈ ಮೂರು ಮಾತ್ರ ನಾವು ಕಟ್ಟಿದ್ದಿಲ್ಲ. ಸ್ವಭಾವತಃ ನಮಗೆ ಅವು ದೊರೆತನೇ. ಇವು ಕೃತಿಮ ಸಂಸ್ಥೆಗಳಲ್ಲ. ಯಜ್ಞ ದಾನ ತಪಗಳಿಂಬ ಸಾಥನಗಳಿಂದ ಈ ಸಂಸ್ಥೆಗಳ ನಷ್ಟವನ್ನು ತುಂಬಿಕೊಡುವುದು ನಮಗೆ ಸ್ವಭಾವಪೂರ್ವ ಧರ್ಮ. ಈ ರೀತಿ ನಾವು ನಡೆಯಿಕೊಡಿದರೆ ನಮಗೆ ಇದ್ದೇ ಹೋ

ಇಲ್ಲದ್ದೋ ಶಕ್ತಿ, ಇಲ್ಲಿ ಉಪಯೋಗವಾಗುತ್ತದೆ. ಇತರ ಕೆಲಸಮಾಡಲು ಹೇಳಿದರೆ ಶಕ್ತಿ ಉಲಿಯಲಿಕ್ಕೇ ಇಲ್ಲ. ಸೃಷ್ಟಿ, ಸಮಾಜ, ಶರೀರ ಈ ಮೂರೂ ಸಂಸ್ಥೆ ಸುಂದರವಾಗಿರಲಿಕ್ಕಾಗಿ ನಮ್ಮ ಸರ್ವಶಕ್ತಿಯನ್ನೂ ವಿನಿಯೋಗಿಸಬೇಕಾದೀತು. ‘ದೇವರೆ, ನೀನು ನನಗೆಂಧ ಹಕ್ಕುದ ಕೊಟ್ಟಿಯೋ ಅಂಥದನ್ನೇ ಹಿಂದಕ್ಕೆ ಕೊಡುತ್ತೇನೆ. ಸರಿಯಾಗಿ ನೋಡಿ ತೆಗೆದುಕೊಂಡ ಈ ಹಕ್ಕುದ’ ಎಂದು ಕಬಿರ ಹೇಳಿದಂತೆ ನಾವು ಹೇಳುವಂತಾದರೆ, ಎಷ್ಟು ಸಫಲತೆ! ಅಂಥ ಸಫಲತೆ ಸಿಗಲೆಂದೇ ಯಜ್ಞ—ದಾನ—ತಪಗಳ ಶ್ರವಿಧ ಕಾರ್ಯಕ್ರಮವನ್ನು ನಡೆಸಬೇಕು.

ಯಜ್ಞ, ದಾನ, ತಪಗಳಲ್ಲಿ ಭೀದವನ್ನು ಕಂಡಿವು. ಆದರೆ ನಿಜವಾಗಿ ಭೀದವೇನೂ ಇಲ್ಲ. ಈ ಮೂರೂ ಸಂಸ್ಥೆ ಹಾಗೆ ಕೇವಲ ಪ್ರತ್ಯೇಕವಲ್ಲ. ಸೃಷ್ಟಿಗೆ ಹೊರತಲ್ಲ ಸಮಾಜ. ಶರೀರವೂ ಅಷ್ಟೇ. ಮೂರೂ ಸೇರಿ ಒಂದು ಭವ್ಯ ಸೃಷ್ಟಿಸಂಸ್ಥೆ. ಅಂತೆ ನಾವು ಮಾಡಬೇಕಾದ ಉತ್ಸಾಹಕ ಕರ್ಮ, ದಾನ, ತಪಗಳನ್ನು ವ್ಯಾಪಕಾರ್ಥದಲ್ಲಿ ಯಜ್ಞವೆಂದೇ ಹೇಳಬಹುದು. ನಾಲ್ಕುನೇ ಅಧ್ಯಾತ್ಮಯದಲ್ಲಿ ಗೀತೆ ದ್ರವ್ಯಯಜ್ಞ, ತಪೋಯಜ್ಞ ಇತ್ಯಾದಿಗಳನ್ನು, ಹೇಳಿದೆ. ಯಜ್ಞದ ಅರ್ಥವನ್ನು ಗೀತೆ ವಿಶಾಲಗೊಳಿಸಿದೆ.

ಈ ಮೂರೂ ಸಂಸ್ಥೆಗಳಾಗಿ ಮಾಡಬೇಕಾದ ಸೇನೆ ಯಜ್ಞರೂಪ ವಾದುದು. ಆ ಸೇವೆ ನಿರವೇಕ್ಷವಾಗಿರಬೇಕು. ಅದರಲ್ಲಿ ಘರಾವೇಕ್ಷೆಯಿರಲು ಬಾರದು. ಏಕೆಂದರೆ ನಾವು ಮೂದಲೇ, ಮುಂಗಡವಾಗಿಯಿ, ಘರ ಪಡೆದಿದೆನೇ. ತಲೆಯ ಮೇಲೆ ನಾಲಿವಿದೆ. ಅದನ್ನು ತೀರಿಸಬೇಕು. ಯಜ್ಞದಿಂದ ಸೃಷ್ಟಿಯಲ್ಲಿ ಸಾಮಾಜಿಕ ಬರುತ್ತದೆ. ದಾನದಿಂದ ಸಮಾಜದಲ್ಲಿ ಸಾಮಾಜಿಕ ಬರುತ್ತದೆ. ತಪದಿಂದ ಶರೀರದಲ್ಲಿ ಸಾಮಾಜಿಕ ಬರುತ್ತದೆ. ಈ ಮೂರೂ ಸಂಸ್ಥೆಗಳಲ್ಲಿ ಸಾಮಾಜಿಕ ಯನ್ನು ಕಾಯ್ದು ಕೊಳ್ಳುವ ಕಾರ್ಯಕ್ರಮ ಇದು. ಎಂದರೆ ಶುದ್ಧಿಯಾದೀತು, ದೂಷಿತ ಭಾವ ನಿಮೂಲವಾದೀತು.

ಈ ಸೇವೆ ಸಲ್ಲಿಸಲಿಕ್ಕೆಂದು ಕಿಂಚಿತ್ ಭೋಗವನ್ನು ಪಡೆಯಬೇಕಾದೀತು. ಭೋಗವೂ ಯಜ್ಞದ ಒಂದು ಅಂಗ. ಗೀತೆ ಅದನ್ನು ಆಹಾರ ಎನ್ನುತ್ತದೆ. ಈ ಶರೀರಯಂತ್ರಕ್ಕೆ ಅನ್ನದ ಇದ್ದಿಲನ್ನು ಹಾಕಬೇಕು.

ಈ ಅನ್ನ ಸ್ವಯಂ ಯಜ್ಞವಲ್ಲದಿದ್ದರೂ ಯಜ್ಞ ಸಿದ್ಧವಾದರೆ ಯಜ್ಞಾಂಗವಾನುತ್ತದೆ. ಅದರಿಂದಲೇ ‘ಉದರಭರಣವಲ್ಲವಯ್ಯಾ, ಯಜ್ಞ ಕರ್ಮ ವಿದನರಿ’ \* ಎನ್ನಬಹುದು. ತೋಟದಿಂದ ಹೂ ಕೊಯ್ದು ತಂದು ದೇವರಿಗೆ ಪರಿಸಿದರೆ ಅದು ಪೂಜೆ. ಹೂನವನ್ನ ನಿರ್ಮಾಸಲು ತೋಟದಲ್ಲಿ ದುಡಿದರೆ, ಅದೂ ಪೂಜೆಯೆ. ಯಜ್ಞಾಧವಾಗಿ ಮಾಡುವ ಎಲ್ಲ ಕ್ರಿಯೆಯೂ ಪೂಜೆಯೆ. ದೇಹಕ್ಕೆ ಅನ್ನ ನೀಡಿದರೇನೇ ಅದರಿಂದ ಉವಯೋಗ. ಯಜ್ಞನಾಥಕವಾದ ಕರ್ಮಪೂ ಯಜ್ಞನೇ. ಇದನ್ನು ‘ತದರ್ಥಿಯ ಕರ್ಮ,’ ಯಜ್ಞಾಧ ಕರ್ಮ ಎಂದು ಗೀತೆ ಹೇಳುತ್ತದೆ. ಈ ಶರೀರ ಸದಾ ನೇವೆಗಾಗಿ ಸಿದ್ಧವಿರಲಿ ಎಂದು ನಾವದಕ್ಕೆ ಕೊಡುವ ಆಹತಿ ಯಜ್ಞದಾವ ಆಹತಿ ಸೇವೆಗಿಂದು ಮಾಡಿದ ಉಟ ಸವಿತ್ರ.

ಇವೆಲ್ಲ ವಿವರಗಳಲ್ಲಿ ಮತ್ತೆ ಮೂಲದಿಂದಲೂ ಶ್ರದ್ಧೆ ಬೇಕು. ಸರ್ಕಲ ಸೇವೆಯಲ್ಲೂ ಪರಮೇಶ್ವರಾರ್ಥಕ ಭಾವವಿರಬೇಕು. ಅದೇ ಒಷಳ ಮುಖ್ಯ ಈಶ್ವರಾರ್ಥಕ ಬುದ್ಧಿಯಲ್ಲದೆ ಸೇವಾಮರ್ಯತೆ ಸಾಧಿಸದು; ಆಸಂಭವ. ಪ್ರಾಣವನ್ನು ವಾದ ಈಶ್ವರಾರ್ಥಕೆಯನ್ನೇ ಮರೆತರೆ ನಡೆಯದು.

#### ೬೫. ಸಾಧನೆಯ ಸಾತ್ವಿಕೀಕರಣ

ನಮ್ಮ ಕ್ರಿಯೆಯನ್ನು ಹೇಗಾದರೆ ಈಶ್ವರನಿಗೆ ಅರ್ಪಿಸಬಹುದು? ಕ್ರಿಯೆ ಸಾತ್ವಿಕವಾದಾಗ. ನಮ್ಮ ಸರ್ವ ಕರ್ಮಪೂ ಸಾತ್ವಿಕವಾದಂತೆ ಆದನ್ನು ಈಶ್ವರಾರ್ಥಕೆ ಮಾಡುವು ಸಾಧ್ಯ. ಯಜ್ಞ, ದಾನ, ತಪ ಎಲ್ಲವೂ ಸಾತ್ವಿಕವಾಗಬೇಕು. ಕ್ರಿಯೆಯನ್ನು ಹೇಗೆ ಸಾತ್ವಿಕವಾಗಿಸಬೇಕೋ ಹಿನಾಲ್ಪನೆ ಅಧ್ಯಾತ್ಮದಲ್ಲಿ ನೀಡಿದೆನೇ. ಈ ಅಧ್ಯಾತ್ಮದಲ್ಲಿ ಅದರ ವಿನಿಯೋಗವನ್ನು ಹೇಳಿದೆ.

ಈ ಸಾತ್ವಿಕತೆಯ ಯೋಜನೆ ಮಾಡುವುದರಲ್ಲಿ ಗೀತೆಗೆ ಇನ್ನೊಂದು ಉದ್ದೇಶವಿದೆ. ಯಜ್ಞ - ದಾನ - ತಪಗಳ ಮೂಲಕ ನನ್ನಿಂದ ಹೊರಗಡೆ ನಡೆವ ವಿಶ್ವಸೇವೆಗೆ ಒಳಗೆ ಆಧ್ಯಾತ್ಮಿಕ ಸಾಧನೆ ಎಂಬ ಹೆಸರು ಕೊಡಬೇಕು. ಸೃಷ್ಟಿಯ ನೇವ - ಸಾಧನೆಗಳಿಗೆ ಎರಡು ಬೇರೆ ಬೇರೆ ಕಾರ್ಯಕ್ರಮ ಬೇಡ.

\* ಉದರಭರಣ ನೋಹೇ ಜಾಣಿಸೇ ಯಜ್ಞ ಕರ್ಮ.

ಸಾಧನೆ— ಸೇವೆ ಬೇರೆ ಬೇರೆ ಅಲ್ಲವೇ ಅಲ್ಲ. ಎರಡಕ್ಕೂ ಒಂದೇ ಪ್ರಯತ್ನ, ಒಂದೇ ಕರ್ಮ. ಹೀಗೆ ಮಾಡಿದ ಕರ್ಮವನ್ನು ಕೊನೆಗೆ ಈಶ್ವರಾರ್ಪಣ ಮಾಡಿದರಾಯಿತು. ಸೇವೆ, ಸಾಧನೆ, ಈಶ್ವರಾರ್ಪಣ : ಈ ಯೋಗ ಒಂದೇ ಶ್ರೀಯೆಯಿಂದ ಆಗಬೇಕು.

ಯಜ್ಞ ಸಾತ್ತ್ವಿಕವಾಗಲು ಎರಡು ಅಂಶಗಳು ಆಗತ್ಯ. ನಿಷ್ಪಲತೆಯ ಅಭಾವ, ಸಕಾಮತೆಯ ಅಭಾವ, ಎರಡೂ ಯಜ್ಞದಲ್ಲಿ ಇರಬೇಕು. ಯಜ್ಞದಲ್ಲಿ ಸಕಾಮತೆ ತಲೆದೊರಿದರೆ ಆದು ರಾಜನಯಜ್ಞ. ನಿಷ್ಪಲತೆಯಿದ್ದರೆ ಆದು ತಾಮಸಯಜ್ಞ.

ನೂಲುವುದೂ ಒಂದು ಯಜ್ಞ. ನೂಲು ಎಳೆಯುತ್ತ ಅದರಲ್ಲಿ ಆತ್ಮವನ್ನು ತುಂಬದಿದ್ದರೆ, ಚಿತ್ತದ ಏಕಾಗ್ರತೆ ಇರದಿದ್ದರೆ, ಅಂಥ ಸೂತ್ರ ಯಜ್ಞ ಕೇವಲ ಜಡವಾಗುತ್ತದೆ. ಹೊರಗೆ ಎಪ್ಪೋ ಕೆಲಸ ನಡೆದಿದ್ದರೂ ಒಳಗೆ ಮನಸ್ಸಿನಲ್ಲಿ ಮೇಳವಿಲ್ಲದಿದ್ದರೆ ಆ ಶ್ರೀಯೆಯೆಲ್ಲವೂ ವಿಧಿಹೀನವಾಗುತ್ತದೆ. ವಿಧಿಹೀನಕರ್ಮ ಜಡ. ಅದರಲ್ಲಿ ತಮೋಗುಣ ಇರುತ್ತದೆ. ಉತ್ಸುಷ್ಟತೆಯನ್ನು ನಿರ್ವಿಸಲು ಆ ಕ್ರಿಯೆ ಅಸಮರ್ಥ. ಅದರಿಂದ ಫಲ ನಿಷ್ಪತ್ತಿಯಾಗದು. ಯಜ್ಞದಲ್ಲಿ ಸಕಾಮತೆಯಿಲ್ಲದಿದ್ದರೂ ಅದರಿಂದ ಉತ್ಸುಷ್ಟ ಫಲ ಪಡೆಯಬೇಕು. ಕರ್ಮದಲ್ಲಿ ಮನಸ್ಸಿಲ್ಲದಿದ್ದರೆ, ಆತ್ಮವಿಲ್ಲದಿದ್ದರೆ, ಆದು ಭಾರವಾಗುತ್ತದೆ. ಅದರಿಂದ ಉತ್ಸುಷ್ಟ ಫಲ ಹೇಗೆ ದೊರೆತೀತು? ಹೊರಗಿನ ಕೆಲಸ ಕೆಟ್ಟರೆ ಒಳಗೆ ಮನಸ್ಸಿನ ಮೇಳವಿರದು; ನಿಶ್ಚಯ. ಕರ್ಮದಲ್ಲಿ ಆತ್ಮವನ್ನು ತುಂಬು. ಒಳಗಡೆ ಮೇಳಿವಿರಲಿ. ಸ್ವಷ್ಟಿಸಂಸ್ಥೆಯ ಸಾಲ ತೀರಿಸಲು ನಾವು ಉತ್ಸುಷ್ಟ ಫಲೋತ್ಪತ್ತಿ ಮಾಡಬೇಕು. ಕರ್ಮದಲ್ಲಿ ಫಲಹೀನತೆ ಬಾರದಿರಲಿ ನಂದೇ ಈ ಒಳಗಿನ ಮೇಳದ ವಿಧಿಯುಕ್ತತೆ ಇರಬೇಕಾದುದು.

ಹೀಗೆ ನಿವ್ಯಾಮತೆಯನ್ನು ಮೃಗಾಡಿಸಿಕೊಂಡು, ವಿಧಿಪೂರ್ವಕ ಯಶಸ್ವಿ ಕರ್ಮವನ್ನು ಮಾಡಿದಾಗ ಚಿತ್ತಶುದ್ಧ ನೊದಲಾದಿತು. ಚಿತ್ತಶುದ್ಧಿಗೆ ಒರಿಗಲ್ಲಾವುದು? ಹೊರಗಿನ ಕೆಲಸವನ್ನು ಪರೀಕ್ಷಿಸಿ ನೋಡು. ಆದು ನಿರ್ವಿಲವೂ ಸುಂದರವೂ ಅಲ್ಲದಿದ್ದರೆ ಚಿತ್ತವು ಮಲಿನವೆಂದು ತಿಳಿಯಲು ಅಡ್ಡಿಯಿಲ್ಲ. ಕರ್ಮದಲ್ಲಿ ಸಾಂದರ್ಯ ಹೇಗೆ ನಿರ್ಮಾಣ

ವಾಗುತ್ತದೆ? ಚಿತ್ತಶಂಖಿಪೂರ್ವಕವಾಗಿಯೂ, ಪರಿಶ್ರಮಪೂರ್ವಕ ವಾಗಿಯೂ ಮಾಡಿದ ಕರ್ಮದ ಮೇಲೆ ಹರಮೇಶ್ವರ ತನ್ನ ಪ್ರಸನ್ನತೆಯ ಮುದ್ರೆಯಾಳ್ತುತ್ತಾನೆ. ಕರ್ಮದ ಬೆನ್ನಿನ ಮೇಲೆ ಪ್ರಸನ್ನ ಹರಮೇಶ್ವರ ಪೀಠಿಯಿಂದ ಕೈಯಾಡಿಸಿದರೆ ಅಲ್ಲಿ ಸೊಬಗು ಹುಟ್ಟತ್ತದೆ. ಸೊಬಗು, ಸೀಂಪು ಎಂದರೇನು? ಪವಿತ್ರ ಶರ್ಮದಿಂದ ದೊರೆತ ಹರಮೇಶ್ವರಪ್ರಸಾದ. ಮೂರ್ತಿಯನ್ನು ನಿರ್ಮಿಸುತ್ತ ಆದರಲ್ಲಿ ತನ್ನರುನಾದ ವಿಗ್ರಹ ಶಿಲ್ಪಗೆ ಆ ಸುಂದರ ವಿಗ್ರಹ ತನ್ನ ಕೈಯಿಂದ ನಿರ್ಮಿತವಾಗಿಲ್ಲ ಎಂಬ ಭಾವನೆ ಬರುತ್ತದೆ. ವಿಗ್ರಹ ರೂಪಗೊಳ್ಳಲ್ಲಿತ್ತದಾಗ್ಗ ಕಡೆಯ ಗಳಿಗೆಯಲ್ಲಿ ಎಲ್ಲಿಂದಲೋ ಸೌಂದರ್ಯ ತಾನೇ ತಾನಾಗಿ ಬಂದು ತುಂಬಿಕೊಳ್ಳುತ್ತದೆ. ಚಿತ್ತಶಂಖಿಯಿಲ್ಲದೆ ಈಶ್ವರೀ ಕಲೆ ಪ್ರಕಟಿಸಿದ್ದಿರುವ ಸರ್ವ ಸ್ವಾರಸ್ಯವೂ ಇದು. ತನ್ನೊಳಗಿನ ಅಂತಃಕರಣದ ಸೊಬಗೆಲ್ಲವೂ ಅಲ್ಲಿ ಬಂದು ತುಂಬಿಕೊಳ್ಳುತ್ತದೆ. ಮೂರ್ತಿ ಎಂದರೆ ತನ್ನ ಚಿತ್ತದ ಪ್ರತಿನೆ. ನಮ್ಮ ಸರ್ವ ಕರ್ಮವೂ ನಮ್ಮ ಮನಸ್ಸಿನ ಮೂರ್ತಿ. ಮನಸ್ಸು ಸುಂದರವಾಗಿದ್ದರೆ ಈ ಕರ್ಮವು ಮೂರ್ತಿಯೂ ಸುಂದರ. ಹೊರಗಳ ಕರ್ಮದ ಶುದ್ಧಿ ಮನಸ್ಸಿನ ಶುದ್ಧಿಯಿಂದ, ಮನಸ್ಸಿನ ಶುದ್ಧಿ ಹೊರಗಳ ಕರ್ಮದಿಂದ ತಿಳಿದುಬರುತ್ತದೆ.

ಇನ್ನೊಂದು ಮಾತು ಉಳಿಯಿತು. ಈ ಎಲ್ಲ ಕರ್ಮಕೂ ಮಂತ್ರ ಬೇಕು. ಮಂತ್ರಹೀನ ಕರ್ಮ ವ್ಯಧಿ. ನೂಲುವಾಗ ಈ ದಾರದಿಂದ ನಾಘು ಒಡವರೂಂದಿಗೆ ನೇರಿಕೊಳ್ಳುತ್ತಿದ್ದೇನೆ ಎಂಬ ಮಂತ್ರ ಒಳಗಿರಬೇಕು. ಈ ಮಂತ್ರ ಎದೆಯೊಳಗಿರದಿದ್ದರೆ ತಾಸು ತಾಸು ಕೆಲಸ ಮಾಡಿರೂ ಅದು ವ್ಯಧಿ. ಈ ಕ್ರಿಯೆ ಚಿತ್ತಶಂಖಿ ಮಾಡಲಾರದು. ಈ ಹತ್ತಿಯೆ ಹಂಚಿಯಿಂದ ಅವ್ಯಕ್ತ ಪರಮಾತ್ಮಾ ಸೂತ್ರರೂಪದಲ್ಲಿ ಪ್ರಕಟಿಸಾಗುತ್ತಿದಾನೆ ಎಂಬ ಮಂತ್ರವನ್ನು ಆ ಕ್ರಿಯೆಯೊಳಗೆ ತುಂಬಿ, ಆಮೇಲೆ ಅದನ್ನು ನೋಡು. ಆ ಕ್ರಿಯೆ ಅತ್ಯಂತ ಸಾತ್ವಿಕವೂ ಸುಂದರವೂ ಆದೀತು. ಅದು ಆರಾಧನೆಯಾದಿತು. ಯಂಜ್ಞಾರೂಪ ಸೇವೆಯಾದಿತು. ಆ ಸಣ್ಣ ದಾರದಿಳಿಯಿಂದ ಸಮಾಜವನ್ನು, ಜನತೆಯನ್ನು ಕಟ್ಟಿಹಾಕಬಹುದು. ಭಾಲಕ್ಷಣ್ಯನ ಚಿಕ್ಕ ಬಾಯೊಳಗೆ ಯಶೋದಾ ತಾಯಿಗೆ ಇಡೀ ವಿಶ್ವನೇ

ಕಾಣಿಸಿತು. ಮಂತ್ರಮಯವಾದ ದಾರದೇಳಿಯಲ್ಲಿಯೇ ನಿನಗೆ ವಿಶಾಲ ವಿಶ್ವ ಕಂಡಿತು.

## ೭೧. ಆಹಾರ ಶುದ್ಧಿ

ನಮ್ಮೊಂದ ಇಂಥ ಸೇವೆ ಅಗಬೇಕೆಂದರೆ ಆಹಾರಶುದ್ಧಿ ಅಗತ್ಯ. ಎಂಥ ಅನ್ನವೋ ಅಂಥ ಮನಸ್ಸು. ಆಹಾರ ವರಿಮಿತವಾಗಿರಬೇಕು. ಆಹಾರ ಯಾವುದು ಎಂಬುದಕ್ಕಿಂತ ಎಷ್ಟು ಎಂಬುದು ಹೆಚ್ಚು ಮಹತ್ವದ್ದು. ಆಹಾರದ ವಿವರ ಮುಖ್ಯವಲ್ಲನೆಂದಲ್ಲ. ಆದರೆ ಯುತ್ತಸ್ರಮಾಣದಲ್ಲಿ ತೆಗೆದುಕೊಳ್ಳುತ್ತೇವೋ ಇಲ್ಲವೋ ಎಂಬುದು ಹೆಚ್ಚು ಮಹತ್ವದ್ದು. ನಾವು ತಿಂಡುದರ ವರಿಣಾಮ ಆಗಲೇಬೇಕವೇ? ನಾವೇಕ ತಿನ್ನತ್ತೇವೆ? ನಾವು ಮಾಡುವ ಸೇವೆ ಉತ್ಸ್ವಪ್ರವಾಗಲಿ ಎಂದು ಆಹಾರ ಯಜ್ಞಾಂಗ. ಸೇವಾರೂಪ ಯಜ್ಞ ಫಲರೂಪವಾಗಲಿ ಎಂದು ಆಹಾರ. ಈ ಭಾವನೆ ಯಿಂದ ನೋಡು. ಅದು ಸ್ವಪ್ಳವೂ ಶುದ್ಧವೂ ಆಗಿರಬೇಕು. ವ್ಯಕ್ತಿ ಜೀವನದಲ್ಲಿ ಸಾಧಿಸಬಹುದಾದ ಆಹಾರ ಶುದ್ಧಿಗೆ ಮಿತಿಯೇ ಇಲ್ಲ. ಆಹಾರ ಶುದ್ಧಿಗಾಗಿ ನಮ್ಮ ಸಮಾಜ ತಪಸ್ಸು ಮಾಡಿದೆ. ಆದಕ್ಕಾಗಿ ಹಿಂದೂ ಸಾಧನದಲ್ಲಿ ವಿಶಾಲ ಪ್ರಯತ್ನ ನಡೆಯಿತು. ತ ಪ್ರಯೋ ಇಲ್ಲ ಸಾವಿರಾರು ವರ್ಷ ಕಳೆದಿದೆ. ಆ ಪ್ರಯೋ ಕಾಡುಗಿ ಎಷ್ಟು ತಪತ್ಯಕ್ಕಿಂತ ವೆಚ್ಚನಾಯಿತೋ ಹೇಳಲು ಅಳವಲ್ಲ. ಇಡೀ ಜಾತಿ ಜಾತಿಯೇ ಮಾಂಸನನ್ನ ಬಿಟ್ಟುಂಥ ದೇಶ ಸರ್ವ ಜಗತ್ತಿನಲ್ಲಿ ಹಿಂದುಸಾಧನಪ್ರಯಾದೇ ಇಲ್ಲಿ ಮಾಂಸ ತಿನ್ನುವ ಜಾತಿಳಿಲ್ಲೂ ಕೂಡ ಮಾಂಸ ನಿತಾಣಿಸ್ತುವಲ್ಲ, ಮುಖ್ಯಾಹಾರವಲ್ಲ. ತಿನ್ನುವವರಿಗೂ ಅದು ಹೀನ ಎನಿಂದುತ್ತದೆ. ಮನಸ್ಸನಲ್ಲಿ ಅವರೂ ಮಾಂಸ ವರ್ಜನ ಮಾಡಿದಾರೆ. ಮಾಂಸಾಹಾರವನ್ನ ಕೆಳಗೆ ಹಾಕಲಿಟ್ಟಂದೇ ಯಜ್ಞ ರೂಥವಾಯಿತು. ಅದಕ್ಕಾಗಿಯೇ ಯಜ್ಞ ನಿಷಿಧಿವಾಯಿತು. ಶ್ರೀ ಕೃಷ್ಣ ಭಾವಂತ ಯಜ್ಞದ ಅಧಿವನ್ನೇ ಬದಲಿಸಿದ. ಕೃಷ್ಣ ಹಾಲಿನ ಮುಹಿಮೆ ಯನ್ನ ಹೆಚ್ಚಿಸಿದ. ಕೃಷ್ಣ ಎಷ್ಟೋ ಅಸಾಧಾರಣ ಸಂಗತಿಗಳನ್ನು ಮಾಡಿದ. ಆದರೆ ಭಾರತೀಯ ಜನಕ್ಕೆ ಯಾವ ಕೃಷ್ಣನನ್ನು ಕಂಡರೆ ಇಷ್ಟ? ಗೋವಾಲಕೃಷ್ಣ, ಗೋವಾಲಕೃಷ್ಣ! ಈ ಹೆಸರೇ ಭಾರತದ

ಜನಕ್ಕೆ ಸ್ತುತಿಯ. ಆ ಕೃಷ್ಣ, ಅವನ ಬಳಿ ಮಲಗಿರುವ ಹನು, ಅವನ ತುಕ್ಕಿಯ ಮೇಲಿನ ಕೊಳಳಲು, ಹೀಗೆ ಗೋಸೇವೆ ಪೂಡುವ ಗೋಪಾಲ ಕೃಷ್ಣನೇ ಆಭಾಲವ್ಯಧಿರಿಗೆ ಪರಿಚಿತ. ಗೋರಕ್ಷಸೈಯ ಮಹತ್ತರ ಉಪಯೋಗ ಮಾಂಸಾಹಾರ ತ್ವಾಗದಲ್ಲಿ ಆಯಿತು. ಹಸುವಿನ ಹಾಲಿನ ಮಹಿಮೆ ಹೆಚ್ಚಿತು, ಮಾಂಸಾಹಾರ ಕಡಿಮೆಯಾಯಿತು.

ಇಲ್ಲಿಗೇ ಆಹಾರ ಶುದ್ಧಿ ಸಂಪೂರ್ಣವಾದಂತಲ್ಲ. ನಾವು ಆದನ್ನು ಮುಂದೊಯ್ಯಬೇಕು. ಬಂಗಾಲಿ ಜನರು ಮಿಂದು ತಿನ್ನುತ್ತಾರೆಂದರೆ ಎಮ್ಮೋ ಜನಕ್ಕೆ ಆಚ್ಚರಿಯಾಗುತ್ತದೆ. ಆದರೆ ಅವರನ್ನು ದೂಷಿಸಬಾರದು. ಅದು ಯೋಗ್ಯವಲ್ಲ. ಬಂಗಾಲದಲ್ಲಿ ಬರೀ ಅನ್ನ. ಆದರಿಂದ ಶರೀರ ಪ್ರೋಫೆಟ್ ಸಂಪೂರ್ಣವಾಗಿದು. ಆದಕ್ಕಾಗಿ ಬೇರೆ ಪ್ರಯೋಗ ಮಾಡಬೇಕು. ಮಿಂದು ತಿನ್ನದೆ ಯಾವ ವನಷ್ಟಿಯನ್ನು ತಿಂದರೆ ಅಷ್ಟು ಪುಷ್ಟಿ ಬಂದಿಕೋ ವಿಚಾರ ಮಾಡಬೇಕು. ಆಶಾಧಾರಣ ತ್ವಾಗದ ವ್ಯಕ್ತಿ ಹುಟ್ಟಿಯಾನು. ಪ್ರಯೋಗ ನಡೆದಿತು. ಅಂಥ ವ್ಯಕ್ತಿಯೇ ಸಮಾಜವನ್ನು ಮುಂದೊಯ್ಯಬೇಕಾದರೆ! ಸೂರ್ಯ ಬೆಳಗುತ್ತಿರುತ್ತಾನೆ. ಆದರಿಂದ ಸಮಗೆ ಜೀವಿಸಿರಲು ಬೇಕಾದ ಇಲ್ಲ ಅಂಶ ಉಣಿ ಮೈಯೋಂಗಿ ಇರುತ್ತದೆ. ಸಮಾಜದಲ್ಲಿ ಬೆಳೆಬೆಳಗುವ ಜ್ಞಾಲಂತ ವೈರಾಗ್ಯಸೂರ್ಯ ನಿವರ್ತಣವಾದಾಗ, ಶ್ರದ್ಧೆಯಿಂದ ಪರಿಸ್ಥಿತಿಯನ್ನು ಕಿತ್ತಿತ್ತಿಗೆದು ರೆಕ್ಕೆ ಇಲ್ಲದೆ ಧ್ಯೇಯದ ಮುಗಿಲಲ್ಲಿ ವಿಹರಿಸತ್ತೊಡಗಿದಾಗ, ಸಮಗೆ ಅಲ್ಲ ಸ್ವಲ್ಪ ಸಂಸಾರೋಪಯೋಗಿ ವೈರಾಗ್ಯ ಬರುತ್ತದೆ. ಮಾಂಸಾಹಾರ ನಿಲ್ಲಿಷಲು ಖುಷಿಕಾರು ಎಷ್ಟು ತಪಸ್ಸನ ಮಾಡಬೇಕಾಯಿತೋ, ಅದ್ದೆಲ್ಲವೂ ಇಂಥ ವೇಳೆಯಲ್ಲಿ ನನ್ನ ಮನಸ್ಸಿನಲ್ಲಿ ಮಾಡಿಬರುತ್ತದೆ.

ಇಂದು ನಮ್ಮ ಸಾಮುದಾಯಿಕ ಆಹಾರ ಶುದ್ಧಿ ಇಷ್ಟಾಗಿದೆ. ಅನಂತ ತ್ವಾಗ ಗೆಯ್ಯಿ ಹಿರಿಯರು ಗಳಿಸಿದ ಈ ಗಳಿಕೆಯನ್ನು ಕೆಳಿಯದಿರಿ. ಭಾರತೀಯ ಸಂಸ್ಕೃತಿಯ ಈ ಅಂಶವನ್ನು ಮುಳುಗಿಸಿದಿರಿ. ಹೇಗೋ ಹಾಗೆ ಬದುಕಬೇಕಾಗಿಲ್ಲ ನಾವು. ಹೇಗಾದರೂ ಬದುಕಬೇಕನ್ನು ವನನ ಕೆಲಸ ಬಹಳ ಸುಲಭ. ಮೃಗವೂ ಹೇಗೋ ಬದುಕುತ್ತಲಿದೆ. ಮೃಗದ ಹಾಗೆ ಏನು ನಾವೂ? ಮೃಗಕ್ಕೂ ನಮಗೂ ಏನಾದರೂ ಅಂಶರವಿದ್ದರೆ ಅದನ್ನು

ಬೆಳೆಸುವುದೇ ಸಂಸ್ಕೃತಿ ವರ್ಧನ. ನಮ್ಮ ರಾಷ್ಟ್ರದಲ್ಲಿ ಮಾಂಸಾಹಾರ ತ್ಯಾಗದ ಮಹಾ ಪ್ರಯೋಗ ನಡೆಯಿತು. ಅಳ್ಳಂದ ಮುಂದೆ ಬಸ್ತಿ. ಕನಿಷ್ಠಪಕ್ಷ, ಈಗ ಇರುವ ಸ್ಥಿತಿಯಲ್ಲಾದರೂ ಇರಿ. ಕೆಳಗೆ ಜಾರದಿರ.

ಈ ಎಚ್ಚರಿಕೆ ಕೊಡು ಕಾರಣವಿದೆ. ಇತ್ತೀಚಿಗೆ ಅನೇಕರಿಗೆ ಮಾಂಸ ಇಷ್ಟವಾಗಿದೆ. ಈಗ ಪೌರಾಣಿಕ ಪಾಶ್ಚಾತ್ಯ ಸಂಸ್ಕೃತಿಗಳು ಪರಸ್ಪರವಾಗಿ ತಮ್ಮ ಪ್ರಭಾವ ಬೀರುತ್ತಿವೆ. ಇದರಲ್ಲಿ ಕಡೆಗೆ ಒಳಿತೇ ಅದಿತು. ನನ್ನ ಶ್ರದ್ಧೆ ಅದು. ವಾಶ್ಚಾತ್ಯ ಸಂಸ್ಕೃತಿಯ ದೇಸೆಯಿಂದ ನಮ್ಮ ಜಡ ಶ್ರದ್ಧೆ ಕುಸಿದು ಬೀಳುತ್ತದೆ. ಅಂಥ - ಶ್ರದ್ಧೆ ಅಳದರೆ ಏನೂ ನಷ್ಟವಿಲ್ಲ. ಒಳೆಯದು ಉಳಿದೇ ಉಳಿದಿತು. ಕೆಟ್ಟದ್ದು ಸುಟ್ಟಿ ಹೊನ್ನಿತು. ಅಂಥ - ಶ್ರದ್ಧೆ ಉರಿದುಹೊಗಿ ಅಡರ ಸ್ಥಳದಲ್ಲಿ ಅಂಥ ಅಶ್ರದ್ಧೆ ಬಂದರೆ ಪ್ರಯೋಜನವಿಲ್ಲ. ಶ್ರದ್ಧೆ ಮಾತ್ರವೇ ಕುರುಡು ಇಲ್ಲ. ಕುರುಡುತನದ ಗುತ್ತಿಗೆಯನ್ನೇನು ಹಿಡಿದಿಲ್ಲ ಶ್ರದ್ಧೆ. ಅಶ್ರದ್ಧೆಯೂ ಕುರುಡಾಗಿರಬಲ್ಲದು.

ಮಾಂಸಾಹಾರದ ಬಗ್ಗೆ ಮತ್ತೆ ವಿಚಾರ ಮೊದಲಾಗಿದೆ ಈಗ. ಅದೇನೇ ಇರಲಿ, ಹೊಸ ವಿಚಾರ ಮೂಡಿದೆ ಎಂದರೆ ನನಗೆ ಆನಂದ. ಅದರಿಂದ ಲೋಕ ಎಚ್ಚರವಾಗಿದೆ, ಅತ್ಯಿತ್ತ ನುಗ್ಗತ್ತಿದೆ ಎಂದು ತಿಳಿಯೋಣ. ಜಾಗೃತಿಯ ಲಕ್ಷ್ಯ ಕಂಡು ಒಳತೆನಿಸುತ್ತದೆ. ಅದರೆ ಜಾಗೃತರಾಗಿಯಾ ಕಣ್ಣ ಮುಖ್ಯ ನಡೆದರೆ ಬೀಳುವ ಸಂಭವವಿದೆ. ಆದುದರಿಂದ ಪ್ರಾಣ ಜಾಗೃತಿಯಾಗುವವರಿಗೆ, ಕಣ್ಣಿಳಗೆ ಎಚ್ಚರ ತುಂಬುವವರಿಗೆ ಕೈಕಾಲಿಗೆ ಮಿತಿ ಮೇರೆ ಹಾಕಿಕೊಂಡರೆ ಒಳಿತು ಬೇಕಾದಪ್ಯ ಅಷ್ಟ ತಿಳ್ಳ ವಿಚಾರ ಮಾಡಿ. ನಾಲ್ಕು ನಿಟ್ಟಿನಿಂದ ವಿಚಾರ ಮಾಡಿ. ವಿಚಾರದ ಕತ್ತಲಿಯಿಂದ ಧರ್ಮವನ್ನು ಕತ್ತಲಿಸಿ. ವಿಚಾರದ ಕತ್ತಲಿಗೆ ತುಂಡಾಗುವ ಧರ್ಮ ಕೆಲಸಕ್ಕೆ ಬಾರದುದು, ತಿಳಿ. ಕತ್ತಲಿಸಿ ಬಿದ್ದ ತುಂಡು ಹೋಗಲಿ. ತುಂಡಾಗದೆ ಉಳಿದ ಭಾಗ, ನಿನ್ನ ಕತ್ತಲಿಯೇ ತುಂಡಾಗುವ ಗಟ್ಟಿಭಾಗ ಇದೆಯಲ್ಲ, ಅದೇ ನಿಜವಾದ ಧರ್ಮ. ಧರ್ಮಕ್ಕೆ ವಿಚಾರದ ಭೀತಿಯಲ್ಲ. ವಿಚಾರ ಮಾಡಿ. ಅದರೆ ಒಮ್ಮೆಗೇ ಕೃತಿ ಮಾಡದಿರಿ. ಅರೆಜಾಗೃತಿಯಲ್ಲಿ ತಡವಿದರೆ ಎಡವ ಬೀಳುವುದೇ! ವಿಚಾರ ವೇಗವಾಗಿ ನಡೆದರೂ ಅವಸರದ

ಆಚರಣೆ ಬೇಡ. ಕೃತಿಯಲ್ಲಿ ಸಂಯುವಿರಲಿ. ಪೂರ್ವ ಪುಣ್ಯವನ್ನು ಕಳೆಯದಿರಿ.

### ೪೮. ಗೀತೆಯ ಅವಿರೋಧಿ – ಜೀವನ ಯೋಜನೆ

ಅಹಾರದ ಶುದ್ಧಿಯಿಂದ ಚಿತ್ತ ಶುದ್ಧಿಯಾದೀತು. ಶರೀರಕ್ಕೆ ಬಲ ಬಂದಿರುತ್ತು. ಸಮಾಜ ನೇವೆಯನ್ನು ಸರಿಯಾಗಿ ಮಾಡಲು ಆದೀತು. ಚಿತ್ತದೊಳಗೆ ಹಿಗ್ಗಿದ್ದಿರುತ್ತು. ಸಮಾಜದಲ್ಲಿ ಸಂತೋಷ ಹರಡಿರುತ್ತು. ಯಜ್ಞ – ದಾಸ – ತಪ ಕ್ರಿಯೆಗಳು ವಿಧ್ಯಕ್ತವಾಗಿ ಮಂತ್ರಸಹಿತವಾಗಿ ಸದೆವ ಸಮಾಜದಲ್ಲಿ ವಿರೋಧ ಹುಟ್ಟುವುದಿಲ್ಲ. ಕನ್ನಡಿಗೆಗಳನ್ನು ಬಂದಕೊಂಡು ಇದರಾಗಿ ಇಟ್ಟರೆ ಇದರಲ್ಲಿ ಅದರೊಳಗಿನದು, ಅದರಲ್ಲಿ ಇದರೊಳಗಿನದು ಕಾಣುವಂತೆ, ವ್ಯಕ್ತಿ ಸಮಾಜಗಳಲ್ಲಿ ಬಿಂಬ – ಪ್ರತಿಬಿಂಬ ನಾಯ್ಯದಿಂದ ಸಂತೋಷ ಪ್ರಕಟವಾಗುತ್ತದೆ. ನನ್ನ ಸಂತೋಷ ಸಮಾಜದ್ದು, ಸಮಾಜದ ಸಂತೋಷ ನನ್ನದು. ಉಭಯ ಸಂತೋಷ ಗಳನ್ನೂ ತೂಗಿ ನೋಡಿದರೆ ಎರಡೂ ಒಂದೇ ರೂಪ ಎಂಬುದು ಕಾಡಿತು. ಎಲ್ಲಿ ದೇಯೂ ಅದ್ವೈತದ ಅನುಭವವಾದಿರುತ್ತು. ದ್ವೈತ, ದ್ವೈತಗಳು ಮುಳುಗಿಯೋದಾವು. ಯಾವ ಯೋಜನೆಯಲ್ಲಿ ಇಂಥ ಸುವ್ಯವಸ್ಥೆ ಇರಬಲ್ಲದೊಂದಿಗೆ ಅಂಥ ಯೋಜನೆಯನ್ನು ಗೀತೆ ಹೇಳುತ್ತದೆ. ನಿಮ್ಮ ದಿನದ ಕಾರ್ಯಕ್ರಮವನ್ನು ಗೀತೆಯ ಯೋಜನೆಯ ಪ್ರಕಾರ ಏಕಾಡಿಸಿಕೊಂಡರೆ ಎಷ್ಟು ಸರಳ, ಸುರಕ್ಷಿತ?

ಇಂದು ವ್ಯಕ್ತಿಜೀವನ ಸಮಾಜಜೀವನಗಳಲ್ಲಿ ಜಗತ ತಲೆಹಾಕಿದೆ. ಈ ಜಗತನನ್ನು ಹೇಗೆ ದೂರಮಾಡಬೇಕೆಂದು ಎಲ್ಲಿಲೂ ಚಚ್ಚೆ. ವ್ಯಕ್ತಿ – ಸಮಾಜ ಇಲ್ಲಿ ಯಾವುದು ಎಲ್ಲಿ? ವ್ಯಕ್ತಿ ಗೌಣವೆ, ಸಮಾಜದ ಗೌಣವೆ? ಯಾರು ಶ್ರೀನೃತಿ? ಕೆಲವರು ವ್ಯಕ್ತಿವಾದವನ್ನು ಪುರಸ್ಕರಿಸಿ ಸಮಾಜ ಜಡವೆನ್ನು ತಾತ್ತರಿ. ತನ್ನ ಒಳಗೆ ದಂಡಾಳು ಒಬ್ಬ ಬಂದರೆ ದಳವಾಯಿ ಗೌರವವಾಗಿ ಮಾತಾಡಿಸಿಯಾನು, ಸೌಮ್ಯಭಾಷೆ ಒಳಸಿಯಾನು. ಆದರೆ ದಂಡಿಗೆ ಮಾತ್ರ ಮನಸ್ಸಿಗೆ ಬಂದಂತೆ ಅಪ್ಪತೆ ಕೊಟ್ಟಾನು. ದಂಡ ಅಚ್ಚೇತನ, ಮರದ ದಿವ್ಯಾ: ಅದನ್ನು ಇತ್ತಂದತ್ತ, ಅತ್ತಂದತ್ತ

ಸರಿದಾಡಿಸುತ್ತಾನೆ. ವ್ಯಕ್ತಿ ಚೈತನ್ಯಮಯ; ಸಮಾಜ ಜಡ. ಇದರ ಅನುಭವ ಇಲ್ಲೋ ಬಹುತ್ತದೆ, ಸೋಡಿ ನನ್ನೆ ದುರಿಗೆ ೧೦೦-೫೦೦ ಜನ ಇದಿರಿ. ನಿಮಗೆ ರುಚಿಸಲಿ ರುಚಿಸದಿರಲಿ, ನಾನೇನೋ ಹೇಳುತ್ತದೇನೆ. ನನಗೆ ಹೊಳೆದುದನ್ನು ಹೇಳುತ್ತೇನೆ. ನಿಷ್ಪತ್ತಿ ಜಡವಿದ್ದಂತೆ. ಅದೇ ಒಮ್ಮನೇ ವ್ಯಕ್ತಿ ಇದಿರಿಗೆ ಒಂದರೆ ಅವನು ಹೇಳುವುದನ್ನು ಕೇಳಬೇಕಾದೀತು. ವಿಚಾರಮಾಡಿ ಉತ್ತರ ಕೊಡಬೇಕಾದೀತು. ಅದರೆ ಇಲ್ಲಿ ನಿನ್ನನ್ನು ಗಂಟಿಗಟ್ಟಲೆ ಕೂಡಿಸುತ್ತಿದೇನೆ.

ಸಮಾಜ ಜಡ, ವ್ಯಕ್ತಿ ಚೈತನ್ಯಮಯ ಎಂದು ವ್ಯಕ್ತಿ ಚೈತನ್ಯ ವಾದವನ್ನು ಒಬ್ಬರು ಪ್ರತಿಪಾದಿಸಿದರೆ, ಒಬ್ಬ ಸಮುದಾಯಕ್ಕೆ ಮಹತ್ವ ಕೊಡುತ್ತಾನೆ. ನನ್ನ ಕೂಡಲು ಉದುರಿತು, ಕೈ ಮುರಿಯಿತು, ಕಣ್ಣ ಹೋದವು, ಹಲ್ಲು ಬಿದ್ದವು; ಇಷ್ಟೆಲ್ಲ ಅದರೂ, ಒಂದು ಶ್ವಾಸಕೋಶವೇ ಹೋದರೂ ನಾನು ಬದುಕಿರುತ್ತೇನೆ. ಒಂಟಿಮಾಂಟಿ ಅವಯವ ಜಡ. ಯಾವುದಾದರೀಂದು ಅವಯವ ನಷ್ಟವಾದರೆ ಸರ್ವ ನಾಶವಾಗದು. ಸಾಮುದಾಯಿಕ ಶರೀರ ನಡಿದೇ ಇರುತ್ತದೆ. ಹೀಗೆ ಎರಡು ಪರಸ್ಪರ ವಿರುದ್ಧ ವಿಚಾರಸರಣಿ ಇವೆ. ನಿನು ಯಾವ ದೃಷ್ಟಿಯಿಂದ ನೋಡಬೇಕೋ ಅದಕ್ಕೆ ತಕ್ಷಂತಿ ವಾದ. ಕನ್ನಡಕಕ್ಷ ಯಾವ ಬಣ್ಣವಿದ್ದರೆ ಸ್ವಷ್ಟಿಗೆ ಅದೇ ಬಣ್ಣ.

ಕೆಲವರು ವ್ಯಕ್ತಿಗೆ ಮಹತ್ವ ಕೊಡುತ್ತಾರೆ; ಕೆಲವರು ಸಮಾಜಕ್ಕೆ ಸಮಾಜದಲ್ಲಿ ‘ಜೀನನಕ್ಕಾಗಿ ಜಗತ್’ ಎಂಬ ಕಲ್ಪನೆ ಬಂದಿರುವುದೇ ಇದಕ್ಕೆ ಕಾರಣ. ಆದರೆ ಜಗತ್ಕಾಗಿ ಜೀನನವೆ? ಏಕೆ? ಅದಕ್ಕಂತ ಸಾಯಂ ಬಾರದೇಕೆ? ಜಗತ್ ಸಾವಿಗಾಗಿಯಿ. ಸ್ವಾರ್ಥಪರಮಾರ್ಥಗಳಲ್ಲಿ ಭೇದವಿದೆ ಎಂದು ಹೊಡಲು ಕಂಡುಹಿಡಿದ ಮನುಷ್ಯನಿಗೆ ಧನ್ಯವಾದ! ಇಲ್ಲದ ವಸ್ತುವನ್ನು ಇದ್ದಂತೆ ಭಾಸಗೊಳಿಸುವ ಬುದ್ಧಿ ಸಾಮಧ್ಯವುಳ್ಳವರಿಗೆ ಏನಾದರೂ ಮಾಡಿ ಬೆರಗುಗೊಳಿಸುವ ಬಯಕೆ ಹುಟ್ಟುತ್ತದೆ. ಇಲ್ಲವೇ ಇಲ್ಲದ ಭೇದವನ್ನು ಹುಟ್ಟಿಸಿ, ಜನರನ್ನು ನಂಬಿಸುವುದು ಆಶ್ಚರ್ಯಕರ! ಚೇನಿ ಭಿತ್ತಿಯ ಹಾಗಿದೆ ಇದು. ಪ್ರೀತಿಜಕ್ಕೆ ಒಂದು ಎಲ್ಲೆ ನಿರ್ವಹಿಸಿ, ಅದರಾಚೆಗೆ ಏನೂ ಇಲ್ಲ ಎಂದಂತಿದೆ ಈ ಮಾತ್ರ. ಇದಕ್ಕೆಲ್ಲ ಕಾರಣ

ಯಂಜ್ಞ ಮಯ ಜೀವನದ ಅಭಾವ. ಅದರಿಂದ ವ್ಯಕ್ತಿ – ಸಮಾಜಗಳ ನಡುವೆ ಈ ಭೇದ ತಲೆದೊರಿದೆ.

ವ್ಯಕ್ತಿ – ಸಮಾಜಗಳ ನಡುವೆ ನಿಜವಾಗಿ ಭೇದವಿಲ್ಲ. ಒಂದು ಕೊರಡಿಯಲ್ಲಿ ಎರಡು ಭಾಗ ಮಾಡಲಿಕ್ಕುಂದು ಒಂದು ಪರದೆ ಹಾಕಿದಾರೆ. ಗಾಳಿ ಬೀಸಿದಾಗ ಆ ಪರದೆ ಹಿಂದಕ್ಕೂ ಮುಂದಕ್ಕೂ ಸರಿದು ಒಮ್ಮೆ ಆ ಭಾಗ ದೊಡ್ಡದಾಗಿ, ಒಮ್ಮೆ ಈ ಭಾಗ ದೊಡ್ಡದಾಗಿ ಕಾಣುತ್ತದೆ. ಗಾಳಿಯ ಲಹರಿಯಂತೆ ಈ ವಿಭಾಗ. ಆ ವಿಭಾಗ ಉಚಿತವಲ್ಲ. ಗೀತೆಗೆ ಈ ಜಗತ್ ಗೊತ್ತಿಲ್ಲ. ಇದು ಕಾಲ್ಪನಿಕ ಜಗತ್. ಅಂತಹಿಂದಿಯ ನಿಯಮವನ್ನು ನಾಲಿಸು ಎನ್ನುತ್ತದೆ ಗೀತೆ. ಆಗ ವ್ಯಕ್ತಿಹಿತ – ಸಮಾಜ ಹಿತಗಳಲ್ಲಿ ವಿರೋಧವೆ ಹುಟ್ಟಿದು. ಒಂದರಿಂದ ಒಂದರ ಹಿತಕ್ಕೆ ಬಾಧೆ ಬಾರದು. ಈ ಬಾಧೆಯನ್ನು ಈ ವಿರೋಧವನ್ನು ನಿವಾರಿಸುವುದೇ ಗೀತೆಯ ಕಾಶಲ. ಗೀತೆಯ ಈ ನಿಯಮವನ್ನು ಅನುಸರಿಸುವ ವ್ಯಕ್ತಿ ಒಬ್ಬನೇ ಒಬ್ಬ ಹುಟ್ಟಿಕೊಂಡರೂ ಸರಿಯಿ, ಆವಸಿಂದ ಇಡೀ ರಾಷ್ಟ್ರವೇ ಸಂಪನ್ಮೂಲವಾದಿತು. ರಾಷ್ಟ್ರಪೆಂದರೆ ರಾಷ್ಟ್ರದೊಳಗಿನ ವ್ಯಕ್ತಿಗಳು. ಇಂಥ ಜಾಳಿನಂಂಪನ್ನು ಆಚಾರಸಂಪನ್ನು ವ್ಯಕ್ತಿಗಳೇ ಇಲ್ಲದ ರಾಷ್ಟ್ರವನ್ನು ರಾಷ್ಟ್ರವಂಬುದು ಹೇಗೆ? ಹಿಂದುಸಾಧನ ಎಂದರೇನು? ಹಿಂದುಸಾಧನವೊದರೆ ರವೀಂದ್ರನಾಥ ಕವಿ, ಹಿಂದುಸಾಧನವೆಂದರೆ ಗಾಂಧಿಜಿ. ಇಂಥ ಹೆಸರು ಇನ್ನೂ ಹತ್ತು. ಹೊರಗಣ ಲೋಕಕ್ಕೆ ಹಿಂದುಸಾಧನದ ಕಲ್ಪನೆ ಈ ಹಲವು ವ್ಯಕ್ತಿಗಳಿಂದಲೇ ತಾನೇ! ವಾರಚಿನ ಕಾಲದಿಂದ ಒಬ್ಬಬ್ಬರು ವ್ಯಕ್ತಿಗಳು, ಮಧ್ಯಕಾಲದ ನಾಲ್ಕುರು ವ್ಯಕ್ತಿಗಳು, ಇಂದಿನ ಎಂಟು ಹತ್ತು, ಇದಕ್ಕೆ ಹಿಮಾಲಯ, ಗಂಗೆಗಳನ್ನು ಸೇರಿಸಿದರೆ ಆಯಿತು ಹಿಂದುಸಾಧನ – ಇದೇ ಹಿಂದುಸಾಧನದ ಅರ್ಥ. ಉಳಿದುದೆಲ್ಲ ಅದರ ಭಾಷ್ಯ. ಭಾಷ್ಯವೆಂದರೆ ಸೂತ್ರದ ವಿಸ್ತಾರ. ಹಾಲಿನಿಂದ ಹೊಸರು, ಹೊಸರಿನಿಂದ ಮಜ್ಜಿಗೆ, ಬೆಣ್ಣಿ. ಹಾಲು ಹೊಸರು ಮಜ್ಜಿಗೆ ಬೆಣ್ಣಿಗಳಿಗೆ ಜಗತ್ವಿಲ್ಲ. ಎಷ್ಟು ಬೆಣ್ಣಿ ಬರುತ್ತದೆ ಎಂಬುದು ಹಾಲಿನ ಪರೀಕ್ಷೆ. ಹಾಗೆಯೇ ಸಮಾಜದ ಪರೀಕ್ಷೆ ವ್ಯಕ್ತಿಗಳ ಮೂಲಕ. ವ್ಯಕ್ತಿ – ಸಮಾಜಗಳಲ್ಲಿ ವಿರೋಧವಿಲ್ಲ. ವಿರೋಧ ಇದ್ದಿತು ಹೇಗೆ? ವ್ಯಕ್ತಿ ವ್ಯಕ್ತಿಗಳ ನಡುವೆಯೂ ವಿರೋಧವಿರಲಾಗದು.

ಒಬ್ಬನಿಗಿಂತ ಇನ್ನೊಬ್ಬಿ ಸಂಪನ್ಮೂಲಾದ ಮಾತ್ರಕ್ಕೆ ಏನು ಕೆಟ್ಟಿತು? ಯಾರೂ ವಿಪನ್ಮೂಲಾಗಿರದಿದ್ದರೆ ಸರಿ. ಸಿರಿಪಂತನ ಸಿರಿಯನ್ನು ನಮಾಜಕ್ಕಾಗಿ ಬಳಸಿದರೆ ಅಯಿತು. ಎಡಗಡೆ ಜೀಬಿನಲ್ಲಿದ್ದರೇನು, ಬಲಗಡೆ ಜೀಬಿನಲ್ಲಿದ್ದರೇನು ಹಣ? ಎರಡೂ ನನ್ನ ಜೀಬೀ. ಯಾರಾದರೂ ಸಂಪನ್ಮೂಲಾದರೆ ನಾನೂ ಸಂಪನ್ಮೂಲಾದೆ. ರಾಷ್ಟ್ರಪೂರ್ವ ಸಂಪನ್ಮೂಲಾಯಿತು. ಇಂಥ ಯುಕ್ತಿಯನ್ನು ಸಾಧಿಸಲಾದಿತು.

ಆದರೆ ನಾವು ಭೇದ ಮಾಡುತ್ತೇನೆ. ರುಂಡ ಮುಂಡ ಬೇರೆ ಬೇರೆ ಯಾದರೆ ಎರಡೂ ಸಾಯ್ಯತ್ತವೇ. ವ್ಯಕ್ತಿ—ಸಮಾಜಗಳಲ್ಲಿ ಭೇದವೆಣಿಸದಿರಿ. ಒಂದೇ ಕ್ರಿಯೆಯನ್ನು ಸ್ವಾರ್ಥ—ಪರಮಾರ್ಥ ಎರಡಕ್ಕಾಗಿ ಅವಿರೋಧವಾಗಿ ಮಾಡುವುದು ಹೇಗೆಂಬುದನ್ನು ಗೀತೆ ತಿಳಿಸುತ್ತದೆ. ನನ್ನ ಕೊರಡಿಯೋಳಗಣ ಗಾಳಿ, ಹೊರಗಿನ ಗಾಳಿ ಇವೆರಡರಲ್ಲಿ ವಿರೋಧವಿಲ್ಲ. ವಿರೋಧ ಕಲ್ಪಿಸಿ, ನನ್ನ ಕೊರಡಿಯ ಬಾಗಿಲು ಬಿಗಿದುಕೊಂಡರೆ ನಾನು ಉಸಿರುಗಷ್ಟೇ ಸತ್ತೇನು. ಅವಿರೋಧವನ್ನು ಕಲ್ಪಿಸಿಕೊಂಡು ಬಾಗಿಲು ತೆರಿದರೆ ಅನಂತ ವಾದ ಗಾಳಿ ಬರುತ್ತದೆ. ನನ್ನ ಸ್ವಂತ ಜಮಾನು ಸ್ವಂತ ಮನೆ ಎಂದು ತುಂಡರಿಸಿಕೊಂಡ ಗಳಿಗೆಯೇ ಅನಂತ ಸಂಪತ್ತಿಯಿಂದ ದೂರವಾಗುತ್ತಾನೆ. ನನ್ನ ಚಿಕ್ಕ ಮನೆ ಸುಟ್ಟರೆ, ಬಿಡ್ಡರೆ ನನ್ನ ಸರ್ವಸ್ವವೂ ಹೋಯಿತೆಂದು ಅಳುತ್ತೇನೆ. ಆದರೆ ಹಾಗೇಕೇ ಹೇಳಬೇಕು, ಅಳಬೇಕು? ಕಿರುಕಲ್ಪನೆ ಮಾಡುವುದು, ಅಮೇಲೆ ಅಳುವುದು! ಈ ಜಂಂ ರೂಪಾಯಿ ನನ್ನದು ಎಂದರೆ ಸ್ವಷ್ಟಿಯ ಅವಾರ ಸಂಪತ್ತಿನಿಂದ ನಾ ದೂರವಾದೆ. ಇವರಿಬ್ಬರು ನನ್ನ ತಮ್ಮಂದಿರು ಎಂದಾಗ ಅಸಂಖ್ಯ ಸೋದರರು ದೂರವಾದರು. ಇದರ ಭಾಸ ನಮಗಿಲ್ಲ. ಮನುಷ್ಯ ಎಷ್ಟು ಸಂಕೋಚನಾಡುತ್ತಾನೆ! ಮನುಷ್ಯನ ಸ್ವಾರ್ಥವೇ ಪರಾರ್ಥವಾಗಬೇಕು. ವ್ಯಕ್ತಿ—ಸಮಾಜಗಳ ಸಹಕಾರ ಹೇಗಾದಿತೆಂಬ ಸರ್ಕಲ ಸುಂದರ ಮಾರ್ಗವನ್ನು ಗೀತೆ ತೋರಿಸುತ್ತದೆ. ನಾಲಗೆ ಹೊಟ್ಟಿಗಳ ನಡುವೆ ಏನು ವಿರೋಧ? ಹೊಟ್ಟಿಗೆ ಎಷ್ಟು, ಬೇಕೋ ಅಷ್ಟು ಅನ್ನವನ್ನು ನಾಲಗೆ ಕೊಡಬೇಕು. ಹೊಟ್ಟಿ ಸಾಕು ಎಂದೋಡನೆ ನಾಲಗೆ ನಿಲ್ಲಿಸಿಬಿಡಬೇಕು. ಹೊಟ್ಟಿ ಒಂದು ಸಂಸ್ಥೆ. ನಾಲಗೆ ಒಂದು ಸಂಸ್ಥೆ. ಈ ಸರ್ವ ಸಂಸ್ಥೆಗಳಿಗೆ ನಾನು ಸಾಮಾರ್ಟ್. ಇವೆಲ್ಲ ಸಂಸ್ಥೆಗಳಲ್ಲಿ

ಅದ್ವೈತ. ಎಲ್ಲಿಂದ ತಂದಿರಿ ಈ ಹಾಳು ವಿರೋಧ? ಒಂದು ದೇಹದಲ್ಲಿ ಈ ಸಂಸ್ಥೆಗಳ ವಿರೋಧವಿಲ್ಲದೆ ಸಹಕಾರ ಇರುವಂತೆ ವ್ಯಕ್ತಿ - ಸಮಾಜಗಳೂ ಇರಬೇಕು. ಸಮಾಜದಲ್ಲಿ ಈ ಸಹಕಾರ ಬೆಳೆಯಲೆಂದು ಗೀತೆ ಚಿಕ್ಕಶುದ್ಧಿ ಪೂರ್ವಕವಾದ ಯಜ್ಞ ದಾನ ತಪಾಶ್ಚಂದ್ರ ಮಾಡಲು ಹೇಳುತ್ತದೆ. ಆ ಕರ್ಮದಿಂದ ವ್ಯಕ್ತಿ - ಸಮಾಜ ಎರಡರ ಹಿತವೂ ಸಾಧಿಸಿತು.

ಯಾರಿದು ಯಜ್ಞಮಯ ಜೀವನವೇ ಅವರು ಸರ್ವರಿಗೂ ಸೇರಿ ದವರು. ತನ್ನ ಮೇಲೆ ತಾಯಿಗೆ ಸ್ತೋತ್ರ ಎಂದು ಪ್ರತಿಯೊಬ್ಬ ಹುಡುಗಿನೂ ಅನಿಸುತ್ತದೆ. ಅದೇ ರೀತಿ ಯಜ್ಞಮಯಪುರುಷ ನಮ್ಮವನೇನಿಸುತ್ತಾನೆ. ಇಡೀ ಲೋಕಕ್ಕೇ ಅವನು ಬೇಕು. ಅಂಥ ಪುರುಷ ತಮ್ಮ ಪಾಣ, ತಮ್ಮ ಮಿತ್ರ, ಸತ್ಯ ಎಂದು ಎಲ್ಲರಿಗೂ ಅನಿಸುತ್ತದೆ.

ಇದ್ದರಿಂದಬೇಕಂಥ ಪುರುಷ  
ಲೋಕಕ್ಕೆ ಬೇಕಿನಿಸಿ ಮನುಷ \* —

ಹೀಗೆ ಸಮರ್ಪ ರಾಮದಾಸರು ಹೇಳಿದಾರೆ. ಇಂಥ ಜೀವನ ನಡೆಸುವ ಯುಕ್ತಿಯನ್ನು ಗೀತೆ ನಮಗೆ ಹೇಳಿದೆ.

#### ೭೯. ಸಮರ್ಪಣೆಯ ಮಂತ್ರ

ಯಜ್ಞಮಯ ಜೀವನ ನಡೆಸಿ, ಪುನಃ ಅದ್ವೈಲವನ್ನು ಈಶ್ವರಾರ್ಥಣ ಮಾಡಿ ಎಂಬುದು ಗೀತೆಯ ಸಂದೇಶ. ಜೀವನ ಸೇವಾಮಯವಾಗದಿಷ್ಟರೆ ಈಶ್ವರಾರ್ಥಣವೇನು ಬಂತು? ಆದರೆ ಸರ್ವಜೀವನವೂ ಸೇವಾಮಯವಾಗಬೇಕೆಂದು ಹೇಳುವುದು ಸುಲಭ, ಮಾಡುವುದು ಕಷ್ಟ. ಅನೇಕ ಜನ್ಮಗಳಿತ್ತಿದ ಮೇಲೆ ಏನೋ ಸ್ವಲ್ಪ ಸಾಧಿಸಿತು. ಒಂದು ವೇಳೆ ಎಲ್ಲ ಕರ್ಮವೂ ಸೇವಾಮಯವಾದರೂ ಪೂಜಾಮಯವಾದಂತಲ್ಲ. ಆದುದರಿಂದ ಓಂ ತತ್ತಾ ಸತ್ತಾ ಮಂತ್ರದಿಂದ ಸರ್ವ ಕರ್ಮವನ್ನೂ ಈಶ್ವರಾರ್ಥಣ ಮಾಡಬೇಕು.

ಸೇವಾಕರ್ಮ ಸಂಪೂರ್ಣವಾಗಿ ಸೇವಾಮಯವಾಗುವುದು ಕಿರಿ. ಪರಾಧ್ರಾರ್ಥದಲ್ಲಿ ಸಾಪ್ತಾರ್ಥವೂ ಬಂದುಹೋಗುತ್ತದೆ. ಕೇವಲ ಪರಾಧ್ರಾರ್

\* ಐಸ್ತಾ ಪುರುಷ ತೋ ಪಹಾವಾ | ಜನಾಂಸ ವಾಟೀ ಹಾ ಅಸಾವಾ ||

ಸಂಭವವಿಲ್ಲ. ಲೇಖಮಾತ್ರವೂ ಸ್ವಾರ್ಥವಿಲ್ಲ ಎನ್ನಲು ಬರುವಂತಿಲ್ಲ. ಆದುದರಿಂದ ದಿನೇದಿನೇ ಹೆಚ್ಚು ನಿಸ್ಪಾರ್ಥ ನಿಷ್ಪಾಮ ನೇವೆ ನನ್ನಿಂದಾಗಲಿ ಎಂದು ಇಚ್ಛಿಸುತ್ತ ನಡೆಯಬೇಕು. ನೇವೆ ಉತ್ತರೋತ್ತರ ಹೆಚ್ಚು ಶುದ್ಧವಾಗಲಿ ಎಂಬುದಿದ್ದರೆ ಎಲಾಲ್ ಕ್ರಿಯೆಯನ್ನ ಈಶ್ವರನಿಗಿರ್ಬಿಸು. ಜ್ಞಾನದೇವರು ಹೇಳಿದಂತೆ

‘ನಾಮಾನ್ಯತ ಸವಿದರೋ ವೈಷ್ಣವರು  
ಜೀವನಕಲೆ ಸಾಧಿಸಿದರು ಯೋಗಿಗಳು’

ನಾಮಾನ್ಯತದ ಸವಿ ಬೇರೆ, ಜೀವನದ ಕಲೆ ಬೇರೆ ಅಲ್ಲ. ನಾಮದ ಅಂತರಿಕ ಫೋನ್ – ಬಾಹ್ಯಜೀವನದ ಕಲೆ, ಎರಡರಲ್ಲೂ ಮೇಳವುಂಟು. ಯೋಗಿ, ವೈಷ್ಣವ ಇಬ್ಬರೂ ಒಂದೇ. ಪರಮೇಶ್ವರನಿಗೆ ಕ್ರಿಯೆಯನ್ನ ಅರ್ಬಿಸಿದರೆ ನಾಪ್ರಾರ್ಥ, ಪರಾರ್ಥ, ಪರಮಾರ್ಥಗಳು ಏಕರೂಪವಾಗುತ್ತವೆ. ಮೊದಲು ನಾನು ನೀನು ಎಂಬುದನ್ನ ಒಂದೇ ಮಾಡಬೇಕು. ನಾನು ನೀನು ನೇರಿ ನಾವು ಆದೇವು. ಈಗ ನಾವು – ಅವರು ಎಂಬುದನ್ನ ಒಂದು ಮಾಡಬೇಕು. ಮೊದಲು ನನ್ನ – ಈ ಸೃಷ್ಟಿಯ ಮೇಳ ಕೂಡಬೇಕು. ಆಮೇಲೆ ಪರಮೇಶ್ವರನೊಡನೆ. ಇದನ್ನೇ ಓಂ ತತ್ತಾ ಸತ್ರಾ ಮಂತ್ರ ಸೂಚಿಸುತ್ತದೆ.

ಪರಮಾತ್ಮನಿಗೆ ಅನಂತ ನಾಮಗಳಿವೆ. ಅವೆಲ್ಲವನ್ನೂ ನೇರಿಸಿ ವ್ಯಾಸರು ವಿಷ್ಣುಸಹಸ್ರನಾಮ ರಚಿಸಿದಾರೆ. ಯಾವ ಯಾವ ಹೆಸರನ್ನ ನಾವು ಕಲ್ಪಿಸಬಹುದೋ ಅವೆಲ್ಲವೂ ಅದರಲ್ಲಿದೆ. ಯಾವ ಹೆಸರನ್ನ ನೇನೆಯಬೇಕೋ ಅದನ್ನು ಆ ಆರ್ಥದಲ್ಲಿ ಸೃಷ್ಟಿಯಾಳಗೆ ನೋಡಬೇಕು. ತದನುರೂಪವಾಗಿ ಬದುಕನ್ನು ಕಟ್ಟಬೇಕು. ಪರಮೇಶ್ವರನ ಹೆಸರನ್ನ ಮನಸ್ಸಿನಲ್ಲಿ ನೇನೆಡು, ಸೃಷ್ಟಿಯಲ್ಲಿ ಕಂಡು, ನಾವು ಅದರಂತೆ ಆಗಬೇಕು. ಇದನ್ನು ನಾನು ಶ್ರವಣಾ ಗಾಯತ್ರಿ ಎನ್ನತ್ತೇನೆ. ಉದಾಹರಣೆಗಾಗಿ, ಪರಮೇಶ್ವರನ ದಯಾಮಯ ನಾಮವನ್ನು ನೇನೆವರೆ, ರಹಿಮಾ ಇದೆ. ದಯಾಳು ದೇವರನ್ನು ಸೃಷ್ಟಿಯಲ್ಲಿ ಕಟ್ಟಿದೆ ಕಾಣಬೇಕು. ಪ್ರತಿಯೊಂದು ಮಗುವಿಗೂ ಸೀವೆಗೆಂದು ತಾಯಿಯನ್ನು ಕೊಟ್ಟಿದಾನೆ ಪರಮೇಶ್ವರ. ಮಗು ಬದುಕಲು ಗಾಳಿ ಕೊಟ್ಟಿದಾನೆ. ಹೀಗೆ ಆ ದಯಾಮಯ

ಸೃಷ್ಟಿಯೊಳಗಿನ ಅನಂತ ದಯೆಯನ್ನು ಕಂಡು ನಮ್ಮ ಒದುಕನ್ನು ದಯಾವಾಗಿಸಬೇಕು. ಭಗವದ್ವಿತೀಯ ಕಾಲದಲ್ಲಿ ಪರಮೇಶ್ವರಸಿಗೆ ಇದ್ದ ವರ್ಸಿಧನಾಮವನ್ನು ಗೀತೆ ಸೂಚಿಸಿದೆ : ಅದೇ ಓಂ ತತ್ವ ಸತ್ತಾ.

ಓಂ ಎಂದರೆ ಹಾದು, ದೇವರು ಇದಾನೆ. ಈ ಅಂನೇ ಶತಮಾನ ದಿಲ್ಲಿ ಪರಮೇಶ್ವರನಿದಾನೆ. ‘ನ ಏವ ಅಧ್ಯ ಸಲು ಶ್ವಃ’ ಅವನೇ ಇಂದು ಇದಾನೆ. ಅವನೇ ನಿಷ್ಠೆ ಇದ್ದ. ಅವನೇ ನಾಳೆ ಇರುತ್ತಾನೆ. ಅವನು ಸ್ಥಿರ. ಈ ಸೃಷ್ಟಿಯೂ ಸ್ಥಿರ. ನಡುಕಟ್ಟಿ ಸಾಧಿಸಲು ನಾನು ಸಿದ್ಧಾನ್ತಾನು ನಾಧಕ, ಅವನು ದೇವ, ಈ ಸೃಷ್ಟಿ ಪ್ರಜಾದ್ರಷ್ಟಾ—ಪ್ರಜಾನಾಧನೀ. ಈ ಭಾವನೆಯಿಂದ ನಾನು ತಂಬಿದಾಗಲೇ ಓಂ ಎಂಬ ಅಕ್ಷರ ಗಂಟೆಂಜಾಗಿ ಇಳಿದಂತೆ ಅವನೂ ನಾನೂ ನನ್ನ ನಾಧನ ಎಲ್ಲವೂ ಇದೆ ಎಂಬ ಭಾವನೆಯನ್ನು ಓಂಕಾರ ವ್ಯೋಗೂಡಿಸಬೇಕು. ಯಾವಾಗ ನೋಡಿದರೂ ಸೂರ್ಯ ಕಿರಣಸಹಿತನೇ. ಯಾವಾಗಲೂ ಕಿರಣಗಳನ್ನು ಬಿಟ್ಟೆಲ್ಲ. ಅವನು ಕಿರಣಗಳನ್ನು ಮರಿಯ. ಅದೇ ರಿತಿ ಯಾವುದರಲ್ಲಿ ನೋಡಿದರೂ ನಮ್ಮ ಸಾಧನೆಯೇ ಕಾಣಬೇಕು. ಹಾಗಾದರೇನೇ ಓಂ ಅಕ್ಷರವನ್ನು ನಾವು ಅರಗಿಸಿಕೊಂಡಿನ್ನೆನ್ನಲು ಬಂದಿರುತ್ತು.

ಆವೇಲೆ ಸತ್ತಾ. ಪರಮೇಶ್ವರನು ಸತ್ತಾ— ಎಂದರೆ ಶುಭ, ಮಂಗಳ. ಈ ಭಾವನೆಯನ್ನು ಮನದೊಳಗೆ ವುಂಡಿಸಿ, ಆದರ ಮಾಂಗಳ್ಯವನ್ನು ಸೃಷ್ಟಿಯಲ್ಲಿ ಅನುಭವಿಸಿ ನೀರಿನ ಒಂದೇ ಸಮ ಮಟ್ಟಿವನ್ನು ನೋಡಿ. ನೀರಿನಲ್ಲಿ ಒಂದು ಕೊಡ ತಂಬಿಕೊ. ಒಂದು ಗಳಿಗೆಯಲ್ಲಿ ಆ ತಾಗ್ನಿ ತುಂಬುತ್ತದೆ. ಎಷ್ಟು ಮಂಗಲತೆ, ಎಷ್ಟು ಶ್ರೀತಿ ಇದು ! ಹೊಕೆ ತಗ್ಗನ್ನು ಸೈರಿಸದೂ. ಅದನ್ನು ತುಂಬಲು ಧಾರಿಸುತ್ತದೆ. ‘ನದೀ ವೇಗೇನ ಶುಧ್ಯತ್ವತಿ.’ ಸೃಷ್ಟಿರೂವ ನದಿ ವೇಗದಿಂದ ಶುಧ್ಯವಾಗುತ್ತದೆ. ಸೃಷ್ಟಿ ಎಂದೇ ಎಲ್ಲವೂ ಶುಭ, ಮಂಗಳ. ನನ್ನ ಕರ್ಮವೂ ಹಾಗೇ ಆಗಲಿ. ಪರಮೇಶ್ವರನ ಈ ‘ಸತ್ತಾ’ ನಾಮವನ್ನು ಅರಗಿಸಿಕೊಳ್ಳಲು ನಮ್ಮ ಸರ್ವಾರ್ಥಿಯೊಂದು ನಿರ್ಮಲವೂ ಭಕ್ತಿಯವೂ ಆಗಬೇಕು. ನೋಮರಸವನ್ನು ಪವಿತ್ರಕ ದಿಂದ ನೋಸಿಕೊಳ್ಳಲಂತೆ ನಮ್ಮ ಸರ್ವ ಕರ್ಮಗಳನ್ನೂ ನಿತ್ಯವೂ ಪರೀಕ್ಷೆ ಮಾಡಿ ಅದನ್ನು ನಿರ್ದೋಷಮಯವಾಗಿ ಮಾಡಬೇಕು.

ಉಳಿದುದು ‘ತತ್ತಾ’. ತತ್ತಾ ಎಂದರೆ ಅದು. ಏನೋ ಪ್ರಶ್ನೇಷ ವಾದುದು, ಈ ಸೃಷ್ಟಿಯಿಂದ ಅಲಿಪ್ತವಾದುದು. ಪರಮಾತ್ಮೆ ಈ ಸೃಷ್ಟಿಯಿಂದ ಬೇರೆ; ಎಂದರೆ ಅಲಿಪ್ತ. ಸೂರ್ಯ ಮೂಡಿದರೆ ಕಮಲ ಅರಳುತ್ತದೆ, ಹಕ್ಕಿ ಹಾರುತ್ತನೆ, ಕತ್ತಲು ಕಳಿಯುತ್ತದೆ. ಸೂರ್ಯ ಮಾತ್ರ ಎಲ್ಲೋ ದೂರ ಇರುತ್ತಾನೆ. ಇದೆಲ್ಲ ಪರಿಣಾಮದಿಂದ ಪ್ರಶ್ನೇಷವಾಗಿರುತ್ತಾನೆ. ನಿಮ್ಮ ಕರ್ಮದಲ್ಲಿ ಅನಾಸಕ್ತಿಯಬೇಕು, ಅಲಿಪ್ತತೆಯನ್ನುಂಟು ಮಾಡಬೇಕು ಎಂದರೆ ಬಾಳಿನಲ್ಲಿ ಆ ‘ತತ್ತಾ’ ಇಳಿದು ಬಂದಂತೆ.

ಹೀಗೆ ‘ಓಂ ತತ್ತಾ ಸತ್ತಾ’ ಎಂಬ ವೈದಿಕ ಮಂತ್ರವನ್ನು ಜಪಿಸುತ್ತೇ ಸರ್ವಕ್ಷರೀಯನ್ನಾ ಪರಮೇಶ್ವರಾರ್ಥ ಮಾಡುವುದನ್ನು ಗೀತೆ ಕಲಿಸುತ್ತದೆ. ಸರ್ವಕರ್ಮವನ್ನಾ ಪರಮೇಶ್ವರನಿಗೆ ಅರ್ಪಿಸುವ ವಿಚಾರ ಒಂಬತ್ತನೆಯ ಅಧ್ಯಾಯದಲ್ಲಿಯೇ ಬಂದಿದೆ. ‘ಯತ್ಪರೋಽಿ ಯದಶ್ವಾಸಿ’ ಎಂಬ ಶ್ಲೋಕದಲ್ಲಿ ಇದನ್ನೇ ಹೇಳಿದೆ. ಅದನ್ನೇ ಹದಿನೇಷನೆಯ ಅಧ್ಯಾಯ ದಲ್ಲಿ ಹೇಳಿದೆ. ಪರಮೇಶ್ವರನಿಗೆ ಅರ್ಪಿಸುವ ಕ್ರಿಯೆ ಸಾತ್ವಿಕವಾಗಬೇಕು. ಹಾಗಿದ್ದರೇನೇ ಅದು ಅರ್ಥ ಯೋಗ್ಯ. ಇದನ್ನು ಒತ್ತಿ ಹೇಳಿದಾರೆ ಇಲ್ಲ.

### ೧೦೦. ಪಾಪಾಪಕಾರಿ ಹರಿನಾಮ

ಇದೆಲ್ಲವೂ ನಿಜ. ಆದರೆ ಒಂದು ಪ್ರಶ್ನೆ. ‘ಓಂ ತತ್ತಾ ಸತ್ತಾ’ ಮಂತ್ರವನ್ನು ಪವಿತ್ರಪುರುಷ ಅರಗಿಸಿಕೊಂಡಾನು. ಪಾಪಿ ಏನು ಮಾಡಬೇಕು? ಪಾಪಿಯ ಬಾಯಲ್ಲಿ ಶೋಭಿಸುವಂಥ ಹೆಸರು ಒಂದಾದರೂ ಇದೆಯೋ ಇಲ್ಲವೋ? ಓಂ ತತ್ತಾ ಸತ್ತಾ ಮಂತ್ರದಲ್ಲಿ ಈ ಶಕ್ತಿಯಿದೆ. ಅಸತ್ಯದಿಂದ ಸತ್ಯದ ಕಡೆ ಒಯ್ಯವ ಶಕ್ತಿ ಈಶ್ವರನ ಯಾವ ಹೆಸರಿಗಾದರೂ ಇದೆ. ಪಾಪದಿಂದ ನಿಷ್ಪಾಪದ ಕಡೆ ಅದು ಒಯ್ಯಬಲ್ಲದು. ಬಾಳನ್ನು ಮೆಲ್ಲಮೆಲ್ಲನೆ ತುದ್ದಿಸಿಂಥಿಸಬೇಕು. ಪರಮಾತ್ಮೆ ಖಂಡಿತವಾಗಿ ನಿನಗೆ ನೆರವಾದಾನು. ನಿನ್ನ ದೌಬಳ್ಳದ ಸಮಯದಲ್ಲಿ ನಿನ್ನ ಕೈ ಹಿಡಿದಾನು.

ಒಂದು ಕಡೆ ಪುಣ್ಯಮಯವಾದರೂ ಅಹಂಕಾರದ ಬದುಕು, ಇನ್ನೊಂದು ಕಡೆ ಪಾಪಮಯವಾದರೂ ನಮ್ಮ ಜೀವನ. ಇವೆರಡರಲ್ಲಿ

ಒಂದನ್ನು ಆರಿಸಿಕೊ ಎಂದರೆ ಬಾಯಿಂದ ಹೇಳಲಾಗದಿದ್ದರೂ ಮನಸ್ಸಿನಲ್ಲಿಯೇ ಅಂದುಕೊಂಡೇನು : ‘ಯಾವ ವಾಪದಲ್ಲಿ ಪರಮೇಶ್ವರನ ಸೃಂಗಣಿಯಿದೆಯೋ ಆ ಪಾಪವೇ ನನಗಿರಲಿ.’ ಪುಣ್ಯಮಯ ಜೀವನದಿಂದ ಪರಮೇಶ್ವರನ ಮರವು ಆಗುವುದಿದ್ದರೆ, ಅವನು ನೀನವಾಗುವ ಪಾಪಮಯ ಜೀವನವೇ ಇರಲಿ ಎಂದು ನನ್ನ ಮನಸ್ಸು ಹೇಳಿತು. ಪಾಪಮಯ ಜೀವನವನ್ನು ನಾನು ಸಮಧಿಸುತ್ತೇನಿಂದು ಇದರ ಅರ್ಥವಲ್ಲ. ಆದರೆ ಪುಣ್ಯದ ಅಹಂಕಾರದಷ್ಟು ಪಾಪವಲ್ಲ, ಇಂಥ ಪಾಪ !

ಅಂಜಿದೆಯ್ತು ಜಾಣತನ, ಅದ್ದ ಬೇಡ ನಾರಾಯಣ \*

ಎಂದು ತುಕಾರಾಮುರು ಹೇಳಿದಾರೆ. ಆ ದೊಡ್ಡ ಸ್ತುತಿ ಬೇಡ. ಅದಕ್ಕೆಂತ ಪಾಪಿ, ದುಃಖಿ ಆಗಿದ್ದರೂ ಲೇನು. ಜಾಣ ಮಗು ತಾಯಿಗೂ ದೂರವೇ. ಜಾಣನಲ್ಲದ ಮುಗುವನ್ನು ತಾಯಿ ಮಡಿಲಲ್ಲಿ ಎತ್ತಿಕೊಂಡಾಕು. ಸಾಪವಲಂಬಿ – ಪುಣ್ಯವಂತನಾಗುವುದು ನನಗಿ ಬೇಡ. ಪರಮೇಶ್ವರಾವಲಂಬಿಯಾದ ವಾಸಿಯಾಗಿರುವುದೇ ನನಗಿ ಸ್ತ್ರಿಯ. ನನ್ನ ಪಾಪವನ್ನು ತೋಕೆದುಹಾಕಿಯೂ ಉಳಿಯುವಷ್ಟುದೇ ಪರಮಾತ್ಮನ ವಾವಿತ್ತ್ಯ. ವಾಪ ಮಾಡದಿರಲು ಪ್ರಯತ್ನಿಸೋಣ. ಅದು ಕೈಲಾಗದಿದ್ದರೆ ನಮ್ಮ ಹೃದಯವಾದರೂ ಗೋಳಾಡಿತು. ಮನಸ್ಸು ತಳಮಳಸಿತು. ಅಮೇಲೆ ಪರಮೇಶ್ವರನ ಗುರುತು ಆದಿತು. ಅವನು ವಿನೋದ ನೋಡುತ್ತ ನಿಂತಿದಾನೆ. ಅವನಿಗೆ ಹೇಳಿ : ‘ನಾನು ಪಾಪಿ. ಅದಕ್ಕೇ ನಿನ್ನ ಬಾಗಿಲಿಗೆ ಬಂದೆ.’ ಭಗವಂತನ ಸೃಂಗಣಿಯ ಅಧಿಕಾರ ಪುಣ್ಯವಂತನಿಗಿದೆ. ಏಕೆಂದರೆ ಅವನು ಪುಣ್ಯವಂತ. ಭಗವಂತನ ಸೃಂಗಣಿಯ ಅಧಿಕಾರ ಪಾಪಿಗೂ ಇದೆ. ಏಕೆಂದರೆ ಅವನು ಪಾಪಿ !

ಭಾನುವಾರ,

ಗ್ರಂಥ-ಗಳಿಗೆ.

\* ಬಹುಭಿತೋ ಜಾಣಪಕಾ | ಆದ ನ ಯೋ ನಾರಾಯಣ ||

## ೧೧೦. ಅಜರ್ಣನನ ಕಟ್ಟಿಕಡೆಯ ಪ್ರಶ್ನೆ

ಈಶ್ವರನ ಕೃಪೆಯಿಂದ ನಾವು ಇಂದು ಹದಿನೆಂಟನೆ ಅಧ್ಯಾತ್ಮಯಕ್ಕೆ ಬಂದಿದೇನೆ. ಕ್ಷೇತ್ರಕ್ಕೂ ಬದಲಾತ್ಮ ಇರುವ ಈ ಲೋಕದಲ್ಲಿ ಯಾವ ಸಂಕಲ್ಪ ಈಡೀರುವುದೂ ದೇವರ ಕೈಯಲ್ಲಿ ಇದೆ. ನೇರಿಮನೆಯಲ್ಲಂತೂ ಹೆಚ್ಚೆಹೆಚ್ಚುಗೂ ಅನಿಶ್ಚಿತತ್ವ ಅನುಭವವಾಗುತ್ತದೆ. ಇಲ್ಲಿ ಏನಾದರೊಂದು ಕೆಲಸ ಮೊದಲಿಟ್ಟು ಅದನ್ನು ಮುಗಿಸೆವೆಂದು ಬಯಸುವುದು ಕಷ್ಟ. ಈ ಗೀತಾ-ಪ್ರವಚನ ಕೊನೆಗಂಡಿತೆಂದು ಪ್ರಾರಂಭದಲ್ಲಿ ಏಷಿಸುವಂತಿರೆ ಲಿಲ್ಲ. ದೇವರ ಇಚ್ಛೆಯಿತ್ತು ಎಂದು ನಾವು ಕೊನೆಗೆ ಬಂದು ಮುಟ್ಟಿದೇನೆ.

ಗಳನೇ ಅಧ್ಯಾತ್ಮಯದಲ್ಲಿ ಸಾತ್ತಿಕ, ರಾಜನ, ತಾಮಸ ಎಂದು ಜೀವನ ವನ್ನು, ಕರ್ಮವನ್ನು ಮೂರು ಬಗೆಯಾಗಿ ವಿಂಗಡಿಸಿತು. ಅದರಲ್ಲಿ ರಾಜನ ತಾಮಸಗಳನ್ನು ಕಿತ್ತಾಗಿದ್ದು ಸಾತ್ತಿಕವನ್ನು ಸ್ವೀಕರಿಸಬೇಕೆಂದು ಹೇಳಿತು. ಆವೇಳಿ ಗಳನೇ ಅಧ್ಯಾತ್ಮಯದಲ್ಲಿ ಬೇರೊಂದು ರೀತಿಯಲ್ಲಿ ಆ ಮೂರು ಬಗೆ ಯನ್ನು ಕಂಡೆವು: ಯಜ್ಞ, ದಾನ, ತಪ. ಒಂದೇ ಶಬ್ದದಲ್ಲಿ ಹೇಳಬೇಕೆಂದರೆ ಯಜ್ಞವೇ ಜೀವನದ ಸಾರ. ಯಜ್ಞಕ್ಕೆ ಉಪಯುಕ್ತವಾದ ಆಹಾರಾದಿ ಕರ್ಮ ಸಾತ್ತಿಕವಿರಬೇಕು. ಅದನ್ನು ಯಜ್ಞರೂಪದಲ್ಲಿ ತೆಗೆದುಕೊಳ್ಳು ಬೇಕು. ಯಜ್ಞರೂಪವಾದ ಸಾತ್ತಿಕ ಕರ್ಮ ಸರಿ; ಉಳಿದುಕೆಲ್ಲ ವರ್ಜ್ಯ ಎಂಬ ಧ್ವನಿ ಗಳನೇ ಅಧ್ಯಾತ್ಮಯದಲ್ಲಿ ಕೇಳಿಬಂತು. ಹಿಂ ತತ್ತ್ವ ಸತ್ಯ ಮಂತ್ರ ವನ್ನೇ ಜೀವಿಸಬೇಕೋ ತಿಳಿಯಿತು. ಹಿಂ ಎಂದರೆ ನಾತತ್ಯ, ತತ್ತ್ವ ಎಂದರೆ ಅಲಿಪ್ತತೆ, ಸತ್ಯ ಎಂದರೆ ಸಾತ್ತಿಕತೆ. ಇವು ಮೂರೂ ಇದ್ದರೆನೇ ಆ ಸಾಧನೆ ಪರಮೇಶ್ವರನಿಗೆ ಅರ್ಪಿಸಲು ಯೋಗ್ಯ. ಇದೆಲ್ಲ ಪ್ರಸಾತಪದಿಂದ ಕೆಲವು ಕರ್ಮ ತಾತ್ಯಜ್ಯ, ಕೆಲವು ಕರ್ಮ ಆತ್ಯಜ್ಯ ಎಂಬುದು ತಿಳಿಯಿತು.

ಗೀತೆಯ ಸಮಸ್ತ ಚೋಧನೆಯನ್ನೂ ನೋಡಿದರೆ ಕರ್ಮತಾಗ ಮಾಡಬೇಡ ಎಂದು ಎಲ್ಲ ಕಡೆಯಲ್ಲಾ ಹೇಳಲಾಗಿದೆ. ಗೀತೆ ಹೇಳುವುದು ಕರ್ಮಫಲ ತಾಗ. ಕರ್ಮವನ್ನು ಸತತ ಮಾಡಬೇಕು, ಫಲವನ್ನು ಬಿಡಬೇಕು; ಈ ಸಂದೇಶ ಎಲ್ಲೆಲ್ಲಾ ಇದೆ ಗೀತೆಯಲ್ಲಿ. ಇದು ಒಂದು ಪಕ್ಷ:

ఇన్నెష్టందు కడి కేలవు కమ్మగళన్న బిడబీకు, కేలవన్న మాడ బీకు ఎందు కాణుత్తదే. ఆదుదరింద కడియ అధ్యయద ఆరంభదల్లి అజున కేళదాని : ‘ఫలత్వాగపూర్వకవాగి కమ్మ మాడు ఎన్నుతీర్. మత్తి కేలవన్న ఆర్త్యవాగి బిడబీకు, కేలవన్న మాడబీకు ఎన్నుతీర్. ఇవన్న మేళగూడికలు నాచ్చయే? ’ బాళిన సిట్టు యావుదో ప్స్ట్రైవాగలి ఎందు ఈ ప్రత్యే బందిదే ఫలత్వాగద మమ్మ మనస్సిగి నాటలి ఎందు. సంన్యాసవెందు శాస్త్ర హేళువ ధమ్మదల్లి స్పురూపతః కమ్మవన్న బిడబీకఃగుత్తదే. కమ్మద స్పురూప బిడబీకు. ఫలత్వాగదల్లి కమ్మద ఫల బిడబీకు. గేతియ ఫలత్వాగదల్లి ప్రత్యేక్ కమ్మత్వాగవూ ఆగక్కుపే? ఇదు ప్రత్యే. ఫలత్వాగద ఒరిగల్లినమేలి సంన్యాసద్దను లువయోగ? సంన్యాసద మితి ఎల్లియవరిగి? సంనార్థ ఫలత్వాగగళ ఎల్లి ఏను? హేగే గొక్కు? ఇదు అజునన ప్రత్యే.

### 109. ఫలత్వాగ్ — సావిభోమ పరీక్ష

ఇదక్కే ఖుత్తర హేళుత్త భగవంత ఒందు వాతన్న స్వస్మాని హేళిద : ఫలత్వాగద ఒరిగల్లు నావిభోమ వస్తు. ఫలత్వాగద తత్త్వవన్న సవత్రవూ అన్యయిశబహుడు. సవత్రకమ్మద ఫలత్వాగ మాడబీకేంబ మాతిగూ రాజస తామన కమ్మ త్వాగమాడ బీకేంబుదశ్శూ విమోధవిల్ల. ఫలత్వాగద యుక్తి మాడిదరి కేలవు కమ్మ తావాగియే బిద్దుహోఏగుత్తవే. అవుగళ స్పురూపవే అంధదు. ఫలత్వాగపూర్వక కమ్మ మాడు ఎందరి కేలవు కమ్మగాళన్న బిడు ఎందు అధవాగుత్తదే. ఫలత్వాగపూర్వక కమ్మ మాడిందరి హలవు కమ్మగాళ త్వాగ ప్రత్యేక్వాగి అదరల్లి బండే తీరుత్తదే

ఈ మాతన్న స్వల్ప కణ్ణ రళిసి నోఇహోణ. ఫలత్వాగపూర్వక మాడిందాగ కామ్మకమ్మ, కామనేయే బీజవాద కమ్మ, నాళ వాగికోయితు. ఫలత్వాగద ఇదిరు కామ్మకమ్మ, నిషిధ్ఘ

ಕರ್ಮಗಳು ತಲೆಯೆತ್ತ ನಿಲ್ಲಲಾರವು. ಫಲತ್ಯಾಗಪೂರ್ವಕ ಕರ್ಮವೇಂದರೆ ಕೇವಲ ಕೃತ್ಯಿಮ, ಶಾಂತಿಕ, ಯಾಂತ್ರಿಕ ಕ್ರಿಯೆಯಲ್ಲ. ಈ ಒರ್ಗಳ್ಲಿ ಸಿಂದಲೇ ಯಾವುದನ್ನು ಮಾಡಬೇಕು, ಯಾವುದನ್ನು ಬಿಡಬೇಕು ಎಂಬುದು ತನಿಂದು ತಾನೆ ಸಿಧರವಾಗುತ್ತದೆ. ‘ಗೀತೆ ಫಲತ್ಯಾಗಪೂರ್ವಕ ಕರ್ಮ ಮಾಡನ್ನುತ್ತದೆ. ಇಂಥದನ್ನು ಮಾಡು ಎಂದು ಹೇಳಲ್ಲ’ ಎಂದಾರು. ಹಾಗೆ ಅನಿಸಿತು. ಆದರೆ ಆದು ಸರಿಯಲ್ಲ. ಫಲತ್ಯಾಗಪೂರ್ವಕ ಮಾಡಬೇಕು ಎಂಬುದರಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಬಿಡಬೇಕು ಎಂಬುದು ತಿಳಿದುಬರುತ್ತದೆ. ಹಿಂಸಾತ್ಮಕ ಕರ್ಮ, ಅಸತ್ಯಮಯ ಕರ್ಮ, ಜೋರಕರ್ಮ ಇವನ್ನು ಫಲತ್ಯಾಗಪೂರ್ವಕ ಮಾಡಲು ಬರುವಂತಿಲ್ಲ. ಫಲತ್ಯಾಗದ ಒರ್ಗಳ್ಲಿಗೆ ತಿಕ್ಕಿದೊಡನೆಯಿ ಈ ಕರ್ಮಗಳು ಉರುಳಬೇಳುತ್ತವೆ. ರವಿಯ ಪ್ರಭಿಹರಡಿದರೆ ಎಲ್ಲವೂ ಬೇಳಕಾಗಿ ಕಾಣುತ್ತದೆ. ಆದರೆ ಕತ್ತಲು ಬೇಳಕಾಗಿ ಕಂಡಿತೆ? ಆದು ಮಾಯವಾಗುತ್ತದೆ. ನಿಷಿದ್ಧಕರ್ಮ, ಕಾಮ್ಯಕರ್ಮಗಳ ಸ್ಥಿತಿಯೂ ಅದೇ ರೀತಿ. ಎಲ್ಲ ಕರ್ಮವನ್ನಾಗಿ ಫಲತ್ಯಾಗದ ಒರ್ಗಳ್ಲಿಗೆ ಉಣಿ ನೋಡಬೇಕು. ಅನಾಸಕ್ತಪೂರ್ವಕ, ಫಲಾವೇಕ್ಕೆ ಲವಲೇಕಪೂ ಇಲ್ಲದೆ, ಕರ್ಮ ಮಾಡಲು ನನಗೆ ನಾಧ್ಯವೇ ಎಂಬುದನ್ನು ಮೊದಲು ನೋಡಬೇಕು. ಫಲತ್ಯಾಗವೇ ಕರ್ಮ ಮಾಡುವುದರ ಒರ್ಗಲ್ಲು. ಆದುದರಿಂದ ಕಾಮ್ಯಕರ್ಮ ತನಗೆ ತಾನೇ ತ್ಯಾಜ್ಯವಾಗುತ್ತದೆ. ಅದರ ಸಂನಾಯಸವೇ ಯೋಜ್ಯ. ಉಳಿದುದು ಶುದ್ಧ ಸಾತ್ವಿಕ ಕರ್ಮ. ಅದನ್ನು ಅಹಂಕಾರ ಬಿಟ್ಟು ಅನಾಸಕ್ತ ರೀತಿಯಲ್ಲಿ ಮಾಡಬೇಕು. ಕಾಮ್ಯಕರ್ಮವನ್ನು ತ್ಯಜಿಸುವುದೇ ಬಂದು ಕರ್ಮ. ಫಲತ್ಯಾಗದ ಕತ್ತರಿಯನ್ನು ಅಲ್ಲೂ ಆಡಿಸಬೇಕು. ಕಾಮ್ಯಕರ್ಮ ತ್ಯಾಗ ಸಹಜವಾಗಬೇಕು.

ಹೀಗೆ ಮೂರು ಸಂಗತಿ ನೋಡಿದೆವು. ಮೊದಲು : ಮಾಡಬೇಕಾದ ಕರ್ಮವನ್ನು ಫಲತ್ಯಾಗಪೂರ್ವಕ ಮಾಡಬೇಕು. ಎರಡನೆಯದು : ರಾಜಸ-ತಾಮಸ ಕರ್ಮ, ಕಾಮ್ಯ - ನಿಷಿದ್ಧಕರ್ಮಗಳು ಫಲತ್ಯಾಗದ ಕತ್ತರಿಹಿಡಿದರೆ ತಾನೇ ಕತ್ತರಿಸಬೇಳುತ್ತವೆ. ಮೂರನೆಯದು : ಮಾಡಿದ

ತ್ಯಾಗವನ್ನು ಕತ್ತಲಿಯ ಬಾಯಿಗೆ ಹಿಡಿದು, ಇಂತಿಪ್ಪು ತ್ಯಾಗಮಾಡಿದೆ ನಾನು ಎಂಬ ಅಹಂಕಾರ ಹುಟ್ಟಿದಂತೆ ಮಾಡಬೇಕು.

ರಾಜಸ ತಾಮಸ ಕರ್ಮವೇಕೆ ತ್ಯಾಜ್ಯ? ಅವು ಶುದ್ಧವಲ್ಲ ವಾದುದರಿಂದ. ಶುದ್ಧವಲ್ಲದುದರಿಂದ ಮಾಡುವವನು ಮನಸ್ಸಿಗೇ ಆ ಕರ್ಮಲೇಖ ಬಳಿಯುತ್ತದೆ. ಹೆಚ್ಚು ವಿಚಾರಮಾಡಿದರೆ ನಾತ್ಮಕ ಕರ್ಮವೂ ಸದೋಷ ಎನಿಸುತ್ತವೆ. ಕರ್ಮವೆಂಬುದರಲ್ಲಿಲ್ಲ ದೋಷವಿದ್ದೇ ಇದೆ. ರೈತನ ಸ್ವಧರ್ಮವನ್ನೇ ತೆಗೆದುಕೊಳ್ಳಿ. ಅದು ಶುದ್ಧ ಸಾತ್ಮಕ ಕ್ರಿಯೆ. ಈ ಯಜ್ಞಮಯ ಸ್ವಧರ್ಮರೂಪ ವ್ಯವಸಾಯದಲ್ಲಿ ಹಿಂಸೆಯಿದೆ. ಉಳುವಾಗ ಬೇಸಾಯ ಮಾಡುವಾಗ ಎಷ್ಟೋ ಜೀವ ಜಂತು ನಾಯುತ್ತವೆ. ಭಾವಿಯ ಒಳ ಕೆಸರಾದೀತಲ್ಲ ಎಂದು ಕಲ್ಲು ಚಪ್ಪಡಿ ಹಾಸುವಾಗ ಎಷ್ಟೋ ಪಾರಣಿಗಳು ನಾಯುತ್ತವೆ. ಬೆಳಗೆ ಬಾಗಿಲು ತೆಗೆದು ಸೂರ್ಯನ ಬೆಳಕನ್ನು ಮನಸೆಯಿಂದ ಹರಿಸಿದರೆ ಅಸೆಂಬ್ರೂ ಜಂತು ನಾಯುತ್ತವೆ. ನಾನು ಶುದ್ಧಿಕರಣವೆಂಬುದು ಮಾರಣಕ್ಕಿರುವುಂದೇ. ಹೀಗೆ ನಾತ್ಮಕ ಸಧರ್ಮರೂಪ ಕ್ರಿಯೆಯಲ್ಲಿ ದೋಷವಿದ್ದರಿ ಹೇಗೆ ಮಾಡಬೇಕು?

ನಾನು ಹೊದಲು ಹೇಳಿದ್ದೇ : ಸಮಸ್ತ ಗುಣಾಳ್ಜೂ ಇನ್ನೂ ವಿಕಾಸ ವಾಗಬೇಕಾಗಿವೆ. ಜ್ಞಾನ, ಭಕ್ತಿ, ಸೇವೆ, ಅಹಿಂಸೆ, ಇವ್ಯಾಜ ಬಿಂದು ಮಾತ್ರವೇ ಅನುಭವವಾಗಿವೆ. ಸರ್ವಾನುಭವವೂ ಆಗಲೇ ಆಗಿಮೋಗಿಲ್ಲ. ಅನುಭವ ಪಡೆಪಡೆಯುತ್ತ ಜಗತ್ತು ಮುಂಬರಿಯುತ್ತಿದೆ. ಕೃಷ್ಣಕರ್ಮದಲ್ಲಿ ಹಿಂಸೆಯಿದೆ, ಅಹಿಂಸಕ ಜನ ಅದನ್ನು ಮಾಡುವರು ಎಂಬ ವಿಚಾರ ಮಧ್ಯಯುಗದಲ್ಲಿ ಹುಟ್ಟತು. ಅಂಥವರು ವ್ಯಾಪಾರ ಮಾಡಲಿ. ಧಾನ್ಯ ಬೆಳೆಯುವುದು ಪಾಪ, ಮಾರುವುದು ಪಾಪವಲ್ಲ. ಹೀಗೆ ಕ್ರಿಯೆಯನ್ನು ಕೃಬಿಟ್ಟರೆ ಹಿತವಾಗದು. ಹಾಗೆ ಕರ್ಮಸಂಕೋಚ ಮಾಡಮಾಡುತ್ತ ನಡೆದರೆ ಕಡೆಗೆ ಆತ್ಮನಾಶವಾದಿತು. ಕರ್ಮವನ್ನು ತಪ್ಪಿಸಿಕೊಳ್ಳಲು ಎಷ್ಟೀಷ್ಟು ವಿಚಾರಮಾಡಿದರೆ ಅಷ್ಟೀಷ್ಟು ಕರ್ಮದ ಜಾಲ ಬೆಳೆದಿತು. ನಿನ್ನ ಧಾನ್ಯದ ವ್ಯಾಪಾರಕ್ಕಾಗಿ ಯಾರಾದರೂ ಬೇಸಾಯ ಮಾಡಬೇಕೋ ಇಲ್ಲವೋ? ಅದರಲ್ಲಿ ಅಗುವ ಹಿಂಸೆಗೆ ನೀನು ವಾಲುಗಾರನಲ್ಲವೇ? ಹತ್ತಿ ಬೆಳೆಯುವುದು ಪಾಪವಾದರೆ ಬೆಳೆದುನನ್ನು ಮಾರುವುದೂ ಪಾಪವೇ.

ಹತ್ತಿಂಬಿಳಿಯುವುದು ಸದೋಷನೆಂದು ಅದನ್ನು ಕೈಬಿಡುವುದು ಬುದ್ಧಿದೊಷ. ಎಲ್ಲ ಕರ್ಮಗಳನ್ನೂ ಬಹಿಸ್ತುರಿಸಿ, ಈ ಕರ್ಮ ಬೇಡ, ಆ ಕರ್ಮ ಬೇಡ ಎಂದು ಯಾವುದನ್ನೂ ಮಾಡಿರುವುದರಲ್ಲಿ ದಯಾಭಾವವಿಲ್ಲ. ದಯೆ ಅಲ್ಲಿ ಅಳಿದಿದೆ. ಚಿಗುರು ತರಿದರೆ ಗಿಡ ಒಣಗದು. ಇನ್ನೂ ಸೊಂವಾಗಿ ಬೆಳಕಿದೇತು. ಶ್ರಯಾಸಂಕೋಚ ಮಾಡಿದೆ ಆತ್ಮಸಂಕೋಚವೇ ಆದಿತು.

### ೧೦೫. ಶ್ರಯೆಯಿಂದ ಬಿಡಿಸಿಕೊಳ್ಳುವ ನಿಜ ರೀತಿ

ಸಮಸ್ತ ಶ್ರಯೆಯೂ ದೋಷಸಹಿತವಾಗಿದ್ದರೆ ಎಲ್ಲಾ ಶ್ರಯೆಯನ್ನೂ ಏಕೆ ಬಿಡಬಾರದು? ಹೀಗಿದೆ ಈ ತೊಡಕು. ಮಾರಲೇ ಬಮ್ಮೆ ಇದಕ್ಕೆ ಉತ್ತರ ಕೊಟ್ಟಬ್ಬಾಗಿದೆ. ಸರ್ವ ಕರ್ಮವನ್ನೂ ತ್ಯಜಿಸುವ ಕಲ್ಪನೆಯೇನೀರೇ ಬಹಳ ಸೊಗಸು. ಬಹಳ ಹೋಹಕರ ವಿಚಾರ. ಆದರೆ ಈ ಅಸಂಖ್ಯ ಕರ್ಮವನ್ನು ಬಿಡುವುದು ಹೇಗೆ? ರಾಜಸ ತಾಮಸ ಕರ್ಮವನ್ನೂ ಬಿಡುವ ರೀತಿ ಸಾತ್ವಿಕ ಕರ್ಮಕ್ಕಾಗಿ ಅನ್ವಯ ಸುತ್ತ ದೇ ನು? ಹಾಗಾದರೆ ಸದೋಷವಾದ ನಾತ್ಮಿಕ ಕರ್ಮವನ್ನೂ ತಡೆವುದು ಹೇಗೆ? ‘ಸೇಂದ್ರಾಯ ತಕ್ಷಕಾಯ ಸಾಪ್ತಾ’ ಎಂದಾಗ ಇಂದನಂತೂ ಅವುರ, ಆದುದರಿಂದ ಅವನೂ ಸಾಯದೆ ಅವನ ಜೊತಿಗೆ ತಕ್ಷಕನೂ ಸಾಯದೆ ಗಟ್ಟಿಯಾಗಿ ಉಳಿದಾನು! ಇದೊಂದು ವಿಚಿತ್ರ. ಸಾತ್ವಿಕ ಕರ್ಮದಲ್ಲಿ ಪುಣ್ಯವೂ ಇದೆ, ಸ್ವಲ್ಪ ದೋಷವೂ ಇದೆ. ಸ್ವಲ್ಪ ದೋಷವಿದೆಯೆಂದು ಪುಣ್ಯವನ್ನೂ ಬಲಿ ಕೊಟ್ಟಿರೆ ಪುಣ್ಯಕ್ರಿಯೆಯೇನು: ಸಾಯದು; ಆದಕ್ಕೆ ಜಿಗಿಟಿದೆ. ದೋಷಕ್ರಿಯೆ ಮಾತ, ಹೆಚ್ಚಿದೆತು. ಈ ಬಗೆಯು ವಿವೇಕಹೀನ ತ್ಯಾಗದಿಂದ ಪುಣ್ಯರೂಪದ ಇಂದ್ರನಾಶಾ ಸಾಯುವುದಿಲ್ಲ; ಸಾಯ ಬೇಕಾದ ದೋಷರೂ ಹಿತಕನೂ ಸಾಯುವುದಿಲ್ಲ. ಹೀಗಾದರೆ ಅದನ್ನು ತ್ಯಜಿಸುವುದು ಹೇಗೆ? ಬೆಂಕ್ಕು ಹಿಂಜೆ ಮಾಡುತ್ತೇದು ಅದನ್ನು ಓಡಿಸಿದರೆ ಇಲಿಗಳು ಹಿಂಜೆ ಮಾಡಿಯಿಲ್ಲ. ಹಾವು ಹಿಂಜೆ ಮಾಡುತ್ತದೆಂದು ಅದನ್ನು ಓಡಿಸಿದರೆ ಹೊಲದಲ್ಲಿ ಬೆಳೆ ನಾಶವಾದರೆ ಸಾವಿರಾರು ಜನ ಸತ್ತಾರು. ಅಂತೇ ವಿವೇಕಯುಕ್ತ ತ್ಯಾಗ ಬೇಕು.

ಮತ್ತೀರ್ಥನಾಥರು ಗೋರಿಖನಾಧರಿಗೆ ಹೇಳಿದರು : ‘ ಈ ಹುಡುಗ ನನ್ನ ಮಡಿಮಾಡಿಸಿಕೊಂಡು ಬಾ. ’ ಆತ ಅವನನ್ನು ಬೆನಾಳಿಗಿ ಬಂಡೆಗೆ ಅಪ್ಪಳಿಸಿ ಬೇಲಿಯ ನೇಲೆ ಹರವಿದ. ‘ ಮಡಿಮಾಡಿಬಿ ತಂದೆಯಾ ಹುಡುಗ ನನ್ನ ’ ಎಂದು ಮತ್ತೀರ್ಥನಾಧರು ಕೇಳಿದರು. ತಿಷ್ಯ ತಾನು ಮಾಡಿದುದನ್ನು ಹೇಳಿದ. ಹುಡುಗನಿಗೆ ಮಡಿಮಾಡಿಸುವುದು ಹೀಗೆಯೇ ? ಬಟ್ಟೀ ಮಡಿಮಾಡುವುದೂ, ಮನುಷ್ಯರನ್ನು ಮಡಿಮಾಡುವುದೂ ಒಂದೇ ಬಗೆಯಲ್ಲ. ಅನೆರಡರಲ್ಲಿ ಭೇದವಿದೆ. ಹಾಗೇ ರಾಜನ ಶಾಮಸ ಕರ್ಮ ತ್ಯಾಗಕ್ಕೂ ಸಾತ್ಪ್ರಕ ಕರ್ಮತ್ಯಾಗಕ್ಕೂ ಭೇದವಿದೆ. ಸಾತ್ಪ್ರಕ ಕರ್ಮವನ್ನು ಚಿಡುವ ರೀತಿ ಬೇರೆ.

ವಿವೇಕಹೀನ ಕರ್ಮವೆಸಗಿದರೆ ಅದು ಹೆಚ್ಚಿಮರಳಿ ಕೂತರೂ ಕೂತಿತ್ತು.

‘ ತ್ಯಾಗದ ಹೊಟ್ಟಿಲಿ ಭೋಗವು ಹೊಳಿತರೆ ದೇವನೇ ನಾನು, ಗ್ಯಾನೆನು ಏನು ? ’ \*

ಎನ್ನತ್ತಾರೆ ತುಕಾರಾಮರು. ಅಷ್ಟವಾದುದೊಂದು ತ್ಯಾಗಮಾಡಲು ಹೋದರೆ ದೊಡ್ಡದೊಂದು ಭೋಗನೇ ಎದೆಯನೇಲೆ ಬಂದು ಕೂತುಕೊಳ್ಳುತ್ತದೆ. ಆಗ ಆ ಅಷ್ಟತ್ಯಾಗ ಮಿಥ್ಯೆಯಾಗುತ್ತದೆ. ಸೂಕ್ತವಾದ ತ್ಯಾಗ ವನ್ನು ಪೂರ್ಣಗೊಳಿಸಲು ದೊಡ್ಡದೊಡ್ಡ ಇಂದ್ರಭವನ ಕಟ್ಟಿತ್ತೇನೆ. ಅದರ ಬದಲು ಚಿಕ್ಕ ಗುಡಿಸಲೇ ಒಳತು ಅರೇ ನಾಕು. ಲಂಗೋಽಪಿ ತೊಟ್ಟಿ ಸರ್ವವಿಲಾಸವನ್ನೂ ಸುತ್ತಲೂ ಹರಡಿಕೊಳ್ಳುವುದಕ್ಕಿಂತ ಪ್ರೇರಣ ಅಂಗಿ ಲೇಸು. ಆದುದರಿಂದ ಸಾತ್ಪ್ರಕ ಕರ್ಮರಳಿ ತ್ಯಾಗದ ರೀತಿಯನ್ನು ಪ್ರತ್ಯೇಕವಾಗಿ ಹೇಳಿದಾನೆ ಭಗವಂತ. ಎಲ್ಲ ಸಾತ್ಪ್ರಕ ಕರ್ಮವನ್ನೂ ಮಾಡಬೇಕು; ಅದರ ಫಲವನ್ನು ಮಾತ್ರ ಬಿಡಬೇಕು ಕೆಲವು ಕರ್ಮ ಸಮಾಲವಾಗಿ ಬಿಡತ್ತಕ್ಕುವು. ಕೆಲವಕ್ಕೆ ಫಲ ಬಿಟ್ಟುರಾಯಿತು. ಮೈನೇಲೆ ಹೋಲಸು ಬಿಡ್ಡರೆ ತೊಳೆಯಲು ಸಾಧ್ಯ ಸಹಜವಾಗಿಯೆ ಮೈಬಣ್ಣ ಕಷ್ಟದ್ದರೆ ಸುಣ್ಣ ಬಳಿಯಿಲಾದಿತೆ? ಆ ಕಷ್ಟ ಹಾಗೇ ಇರಲಿ. ಅದನ್ನು ನೋಡಲೇಬೇಡ. ಅದನ್ನು ಅಮಂಗಳವೆನ್ನ ಬೇಡ.

\* ತ್ಯಾಗೇ ಭೋಗ ಮಾರ್ಪಣ್ಣ ಯೇತಿಲ ಅಂತರಾ ಮಗ ಮಾ ದಾತಾರಾ ಕಾಯ ಕರೂಂ ||

ಒಬ್ಬ ಮನುಷ್ಯನಿಡ್ದ. ಅವನಿಗೆ ತನ್ನ ಮನೆ ಅಮಂಗಳವೇನಿಸಿ ಅದನ್ನು ಬಿಟ್ಟು ಹೋಗಿ ಹೋದ. ಅಲ್ಲಾ ಅವನಿಗೆ ಹೊಲನೆನಿಸಿತ್ತು. ಅದವಿಗೆ ಹೋದ. ಅಲ್ಲಿಂದು ಮಾವಿನಮರದ ಕೆಳಗೆ ಕುಳತ. ಮೇಲಿಂದ ಪಕ್ಕಿಹಂದು ಅವನ ತಲೆಯಮೇಲೆ ಹೇಸಿಗೆ ಮಾಡಿತು. ಈ ಅಡವಿಯೂ ಅಮಂಗಳವೆಂದು ಹೊಳಗೆ ಹೊಗಿ ಕುಳತ. ಅಲ್ಲಿ ದೊಡ್ಡ ವಿಾನು ಚಿಕ್ಕ ಮಾನನ್ನು ತಿನ್ನುತ್ತತ್ತು. ಇದನ್ನು ಸೋಡಿಯ ತೂ ಅವನಿಗೆ ಅಸಹ್ಯವಾಯಿತು. ಸ್ವಲ್ಪಿಯೆಲ್ಲವೂ ಅಮಂಗಳ, ಇಲ್ಲಿರದೆ ಪ್ರಾಣಬಿಡುವುದೇ ಲೇಸು ಎಂದು ಚಿತ್ತ ಮಾಡಿದ. ಆಗೊಬ್ಬ ಗೃಹಂತ್ರ ಬಂದು ಹೀಗೇರೆ ಪ್ರಾಣ ಬಿಡುತ್ತೀರೆ ಎಂದ. ‘ಈ ಜಗತ್ತು ಅಮಂಗಳವಾದುದರಿಂದ.’ ‘ನಿನ್ನ ಅಮೇದ್ಯಮಯ ಶರೀರ, ಅದರ ಕೊಬ್ಬು, ಇಲ್ಲಿ ಸುಟ್ಟಿರೆ ಎಷ್ಟು ಹೊಲಸಾದಿತು. ನಾವು ಸಮಾಪದಲ್ಲಿ ಇಬೇನೆ. ನಾವೆಲ್ಲ ಹೋಗೋಣ? ಬಂದು ಕೂಡಲು ಸುಟ್ಟಿರೆ ಎಷ್ಟೋ ಹೊಲನು ನಾತ. ನಿನ್ನ ಇಡೀ ಕೊಬ್ಬು ಸುಡಬೇಕಲ್ಲ. ಎಮ್ಮು ದೂರದಧವಾಟೀತೋ ಯೋಚಿಸು’ ಎಂದ ಆ ಗೃಹಂತ್ರ. ಅದಕ್ಕೆ ಇವನು ಸಿರ್ಪಾಗಿ ‘ಈ ಲೋಕದಲ್ಲಿ ಬದುಕಲಿಕ್ಕೂ ದಾರಿಯಲ್ಲ, ನಾಯಲಿಕ್ಕೂ ಇಲ್ಲ ಪನ್ನ ಮಾಡಬೇಕು?’ ಎಂದ.

ಅಮಂಗಳ ಅಮಂಗಳ ಎಂದು ಎಲ್ಲವನ್ನೂ ಕೈಬಿಟ್ಟಿರೆ ನಡೆಯದು. ಚಿಕ್ಕ ಕರ್ಮವನ್ನು ಬಿಟ್ಟಿರೆ ದೊಡ್ಡ ಗುಡ್ಡವೇ ಬಂದು ಕುಳತ್ತಿತು. ಹೊರಗಿನಿಂದ ಬಿಟ್ಟಿರೆ ಬಿಡುವಂಥದಲ್ಲ ಕರ್ಮದ ಸ್ವಭಾವ ಓಫ್‌ದಲ್ಲಿ ಸಹಜ ಪ್ರಾಪ್ತವಾದ ಕರ್ಮದ ವಿರುದ್ಧ ಹೋಗೋಣ ತನ್ನ ಶಕ್ತಿಯನ್ನು ಉಪಯೋಗಿಸಿದರೆ. ಪ್ರವಾಹಕ್ಕೆ ಇದಿರಾಗಿ ಹೋಗಬಯಸುತ್ತಿರೆ, ಕಡೆಗೆ ಅವನು ಸೋತು ಪ್ರವಾಹದಲ್ಲಿ ಕೂಡಿಸ್ತಿರುತ್ತಾನು. ಪ್ರವಾಹಕ್ಕೆ ಅನುಕೂಲವಾದ ಕ್ರಿಯೆಮಾಡಿ ತನ್ನ ತಾರಣೋಪಾಯ ಹುಡುಕಬೇಕು. ಅದರಿಂದ ಮನದ ಮೇಲಿನ ಲೇನ ಕಡಮೆಯಾದಿತು. ಚಿತ್ತ ಶುದ್ಧವಾದಿತು. ಮುಂದಿನ ಸ್ವಲ್ಪದೆಯಿ ಕ್ರಿಯೆ ಜಾರಿತು. ಕರ್ಮವಂತೂ ಬಿಡುವುದೇ ಇಲ್ಲ. ಕ್ರಿಯೆ ಬಿದ್ದು ಹೋದಿತು.

ಕ್ರಿಯೆ ಬೇರೆ, ಕಮ್‌ ಬೇರೆ. ಭೇದವಿದೆ. ಉದಾಹರಣಾರ್ಥ : ಒಂದು ಕಡೆ ಬಹಳ ಗದ್ದಲವಿದೆ, ಅದನ್ನು ನಿಲ್ಲಿಸಬೇಕು. ಒಬ್ಬ ಸಿನಾಯಿ ಒಂದು ‘ನಿಲ್ಲಿಸಿ’ ಎಂದು ತಾನೇ ಗಟ್ಟಿಯಾಗಿ ಕೂಗುತ್ತಾನೆ. ಅಲ್ಲಿಯ ಮಾತಿನ ಗದ್ದಲ ನಿಲ್ಲಿಸಲು ಗಟ್ಟಿಯಾಗಿ ಕೂಗುವ ತೀವ್ರ ಕಮ್‌ವನನ್ನು ಅವನು ಮಾಡಬೇಕಾಯಿತು. ಇನ್ನೊಬ್ಬ ಒಂದು ನಿಂತು ಸುಮೃದ್ಧಿ ಚೊಟ್ಟಿನಾಡಿಯಾನು. ಅಷ್ಟುಕ್ಕೇ ಜನ ಸುಮೃದ್ಧಾದಾರು. ಮೂರನೇ ಯವನು ಸುಮೃದ್ಧಿ ಅಲ್ಲಿ ಒಂದು ಕಾಣಿಸಿಕೊಂಡರಾಯಿತು. ಒಬ್ಬನದು ತೀವ್ರಕ್ಕಿರೆಯೆ, ಇನ್ನೊಬ್ಬನದು ಸೌಮೃದ್ಧಿಕ್ಕಿರೆಯೆ, ಮೂರನೇಯವನದು ಸೂಕ್ಷ್ಮಕ್ಕಿರೆಯೆ. ಕ್ರಿಯೆ ಕಡಮೆಯಾಗುತ್ತ ಒಂತು. ಆದರೆ ಜನರನ್ನು ಸುಮೃದ್ಧಾಗಿಸುವ ಕಮ್‌ ಮಾತ್ರ ಸಮು. ಚಿತ್ತಶುದ್ಧಿ ಹೆಚ್ಚಿದ ಹಾಗೆಲ್ಲ ಕ್ರಿಯೆಯ ತೀವ್ರತೆ ಕಡಮೆಯಾಗುತ್ತದೆ. ತೀವ್ರದಿಂದ ಸೌಮೃದ್ಧಿ, ಸೌಮೃದಿಂದ ಸೂಕ್ಷ್ಮತ್ವದಿಂದ ಶೂನ್ಯ - ಆದೀತು. ಕಮ್‌ ಬೇರೆ, ಕ್ರಿಯೆ ಬೇರೆ. ಕರ್ತನಿಗೆ ಇಷ್ಟವಾದುದೇ ಕಮ್‌. ಇದು ಅದರ ವ್ಯಾಪ್ತಿ. ಕಮ್‌ಕ್ಕೆ ಪ್ರಥಮಾ ದ್ವಿತೀಯಾ ವಿಭಕ್ತಿ ಇದೆ. ಕ್ರಿಯೆಗೆ ಒಂದು ಸ್ವತಂತ್ರ ಕ್ರಿಯಾವದವೇ ಬೇಕು. ಕಮ್‌ ಬೇರೆ, ಕ್ರಿಯೆ ಬೇರೆ ಎಂಬುದನ್ನು ತಿಳಿದುಕೊ. ಸಿಟ್ಟಿ ಒಂದರೆ ಒಬ್ಬ ಬಹಳ ಕೂಗುತ್ತಾನೆ, ಇನ್ನೊಬ್ಬ ಮಾತ್ರೇ ಆಡ. ಜಾಳಿನಿ ಲೇಶಮಾತ್ರನೂ ಕ್ರಿಯೆ ಮಾಡ. ಆದರೆ ಅನಂತ ಕಮ್‌ ಮಾಡುತ್ತಾನೆ. ಅವನ ಅಸ್ತಿತ್ವವೇ ಅವಾರ ಲೋಕಸಂಗ್ರಹ ಮಾಡುತ್ತದೆ. ಜಾಳಿನಿ ಇದ್ದರೆ ಸಾಕು. ಅವನ ಕೈಕಾಲು ಕೆಲಸ ಮಾಡ ದಿದ್ದರೂ ಅವನು ಕೆಲಸ ಮಾಡುತ್ತಾನೆ. ಕ್ರಿಯೆ ಸೂಕ್ಷ್ಮವಾದವ್ಯಾ ಕಮ್‌ ಹೆಚ್ಚಿಗೂತ್ತದೆ. ವಿಚಾರದ ಈ ಧಾರೆ ಮುಂಬಿರದರೆ, ಚಿತ್ತ ಪರಿಪೂರ್ಣ ಶುಧ್ವವಾದರೆ, ಕಡೆಗೆ ಕ್ರಿಯೆ ಶೂನ್ಯವಾಗಿ ಅನಂತ ಕಮ್‌ ಸಡಿಯುತ್ತ ಲಿದ್ದೀತು ಎನ್ನಬಹುದು. ಮೊದಲು ತೀವ್ರ, ತೀವ್ರದಿಂದ ಸೌಮೃದ್ಧಿ, ಸೌಮೃದಿಂದ ಸೂಕ್ಷ್ಮತ್ವ, ಸೂಕ್ಷ್ಮದಿಂದ ಶೂನ್ಯ. ಹೀಗೆ ಈ ಓಷಧಿಂದಲೇ ಕ್ರಿಯೆ ಶೂನ್ಯತ್ವ ಲಬಿಸಿತು. ಆಮೇಲೆ ಅನುತಕಮ್‌ ತಾನಾಗಿಯೇ ಆದೀತು.

ಮೇಲೆ ಮೇಲೆ ಕಮ್‌ವನನ್ನು ದೂರ ಮಾಡಿದರೆ ದೂರವಾಗದು. ನಿಷ್ಘಾವಂತಾಪೂರ್ವಕವಾಗಿ ಮಾಡುತ್ತ ಮೆಲ್ಲಮೆಲ್ಲನೇ ಆದರ ಅನುಭವ

ಬಂದಿತು. ಬೌಸಿಂಗ್ ಕೆವಿ—‘ಮೋಸಗಾರ ಪ್ರೋಪ್’ ಎಂಬ ಕವಿತೆ ಬರೆದಿದಾನೆ. ಆ ಪ್ರೋಪನಿಗೆ ಒಬ್ಬ ಹೇಳಿದ—‘ನೀನು ನಟನೆ ಮಾಡುತ್ತೀ ಯೇಕೆ? ಈ ಕವನಿಯೇಕೆ? ವೇಷವೆಲ್ಲ ಏಕೆ? ಈ ಗಂಭೀರ ಮುದ್ರೆ ಏಕೆ?’ ಆಗ ಅನನ್ತ ಹೇಳಿದ—‘ನಾನೇಕೆ ಮಾಡುತ್ತೀನೋ ಕೇಳು. ಈ ನಾಟಕ ಮಾಡಮಾಡುತ್ತ ತಿಳಿಯದೆಯೆ ಶ್ರದ್ಧಾಪ್ರಶ್ನವಾಗುವ ಸಂಭವವಿದೆ’ ಅಂತೇ ನಿವ್ಯಾಂಸುಕ್ರಿಯೆ ಮಾಡುತ್ತಿರಬೇಕು. ಮೆಲ್ಲಮೆಲ್ಲನೆ ನಿಷ್ಕಿರ್ಯತ್ವ ಮೈಗೂಡಿತು.

### ೧೦೪. ಸಾಧಕನಿಗೆ ಸ್ವಧಮ್ಯದ ಉಪಾಯ

ನಾರಾಂಶ—ರಾಜನ ತಾಮಸ ಕರ್ಮಗಳನ್ನು ಪೂರ್ತಿಯಾಗಿ ಬಿಡಬೇಕು. ನಾತ್ಮಿಕ ಕರ್ಮ ಮಾಡಬೇಕು. ಸಹಜ ವಾಸ್ತವಾದ ನಾತ್ಮಿಕ ಕರ್ಮ ಸದೋಷವಾದರೂ ಅದನ್ನು ಬಿಡಬಾರದು ಎಂಬ ವಿವೇಕ ಬೇಕು. ದೋಷವಿದ್ದರೆ ಇರಲಿ. ಅದನ್ನು ನಿವಾರಿಸಬೇಕರೆ ಇನ್ನೂ ಅಸಂಖ್ಯ ದೋಷ ಬಂದು ಬಿದ್ದಾವು. ನಿನಗೆ ಮೊಂಡಮೂಗು ಇದ್ದರೆ ಹಾಗೇ ಇರಲಿ. ಅದನ್ನು ಕುಯಿದು ಅಂದವಾಗಿ ಮಾಡಬಯಸಿದರೆ ಮತ್ತತ್ವಸ್ಯ ವಿಕಾರವಾದಿತು ಇದ್ದದ್ದೇ ಚಿನ್ನ. ಸದೋಷವಾದರೂ ಸಾತ್ಮಿಕ ಕರ್ಮ ಓಷ್ಣಪರ್ಕವಾದುದಿಂದ ಬಿಡಬಾರದು. ಅದನ್ನು ಮಾಡಬೇಕು. ಆದರೆ ಅದರ ಫಲವನ್ನು ಬಿಡಬೇಕು.

ಇನ್ನೊಂದು ಮಾತು ಹೇಳಬೇಕು. ಓಷ್ಣಪರ್ಕವಲ್ಲದ ಕರ್ಮವನ್ನು ಎಷ್ಟು ಚಿನ್ನಾಗಿ ಮಾಡಬಲ್ಲೆ ಎಂದು ನಿನಗನಿಸಿದರೂ ಅದನ್ನು ಮಾಡಬೇಡ. ಓಷ್ಣದಲ್ಲಿ ಬಂದುದಷ್ಟೇ ಸಾಕು. ಪ್ರಯಾಸಪಟ್ಟು ಮತ್ತೊಂದನ್ನು ಮೈಮೇಲಿ ಹಾಕಿಕೊಳ್ಳಬೇಡ. ಪಟ್ಟಾಟಿಂಪಮಾಡಿ ನಡಸಬೇಕಾದ ಕರ್ಮ ಎಷ್ಟು ಚಿಂದಿವಿದ್ದರೂ ದೂರವಿಲಿ. ಅದರ ಮೋಹ ಬೇಡ. ಓಷ್ಣಪರ್ಕವಾದುದರಲ್ಲಿಯೆ ಫಲತ್ವಾಗ ಸಂಭವ. ಈ ಕರ್ಮ ಲೇಸು, ಆ ಕರ್ಮ ಲೇಸು ಎಂಬ ಲೋಭದಿಂದ ಎಲ್ಲ ಕಡೆಗೆ ಹಾರಾಡಿದರೆ ಫಲತ್ವಾಗವೆಲ್ಲಿ? ಬಾಳು ಪೂರಾ ಖಿದ್ರಖಿದ್ರವಾಗಿ ಹೋದಿತು. ಫಲಾಶೆಯಿಂದಲೇ ಆದರೂ ಪರಧಮರೂಗ ಕರ್ಮ ಮಾಡಿದರೆ ಫಲ ಕೈಗೆ

ಸಿಗೆದು. ಭಾಳಿನಲ್ಲಿ ಸಿಫರತೆ ಕೈಗೂಡದು. ಆ ಕರ್ಮದ ಆಸಕ್ತಿ ಚಿತ್ತದ ಮೇಲೆ ಅಮರಿತು. ಸಾತ್ವಿಕ ಕರ್ಮದ ಅನೆಯೂ ಸಹ ಹೂಡದು. ಅದನ್ನು ದೂರಮಾಡಬೇಕು. ನಾನಾ ಬಗೆಯ ಸಾತ್ವಿಕ ಕರ್ಮಗಳನ್ನು ಮಾಡಲು ಒಯಸಿದರೆ ಅದರಲ್ಲೂ ರಾಜನತೆ, ತಾಮಸತೆ ಹಂಟ್ಯುತ್ತವೆ. ಆದುದರಿಂದ ನಿನಗೆ ಓಷ್ಣಪ್ರಾಪ್ತವಾಗಿ ಬಂದ ಸಾತ್ವಿಕ ಕರ್ಮವನ್ನು ಷೈಲಿನು ಮಾಡು.

ಸ್ವಧರ್ಮದಲ್ಲಿ ಸ್ವದೇಶಿಧರ್ಮ, ಸ್ವಜಾತಿಧರ್ಮ, ಸ್ವಕಾಲೀನ ಧರ್ಮಗಳು ಬರುತ್ತವೆ. ಈ ಮೂರರಿಂದ ಸ್ವಧರ್ಮವಾಗುತ್ತದೆ. ನನ್ನ ವೃತ್ತಿಗೆ ಯಾವುದು ಅನುಕೂಲ, ಅನುರೂಪ; ಯಾವ ಕರ್ತವ್ಯ ನನಗೆ ಪಾರ್ಪಾಗಿದೆ, ಈ ಎಲ್ಲ ಸ್ವಧರ್ಮವೂ ತಾನೇ ತಿಳಿಯುತ್ತದೆ. ನಿನ್ನಲ್ಲಿ ನಿನ್ನ - ತನನೇನೋ ಇದೆ ಎಂತಲೇ ವಿನ್ನು ನಿನಾಗಿದೀಯಿ. ಪ್ರತಿ ಯೋಬ್ಬರಲ್ಲೂ ಏನೋ ವಿಶೇಷವಿರುತ್ತದೆ. ಕುರಿಯ ವಿಕಾಸ ಕುರಿ ಯಾಗಿರುವುದರಲ್ಲಿ. ಕುರಿಯಾಗಿದ್ದೇ ಆದು ವಿಕಾಸಮಾಡಿಕೊಳ್ಳಬೇಕು. ಕುರಿ ತಾನು ಹಸುವಾಗುತ್ತೀನೇ ಎಂದರೆ ನಾಧ್ಯವಿಲ್ಲ. ಸ್ವಯಂಪ್ರಾಪ್ತವಾದ ಕುರಿತನವನ್ನು ತ್ಯಾಗಮಾಡಲಿಕ್ಕೆ ಬಾರದು. ಅದಕ್ಕಾಗಿ ದೇಹವನ್ನು ಬಿಡಬೇಕಾದೀತು. ಹೊಸ ಧರ್ಮಕ್ಕಾಗಿ ಹೊಸ ಜನ್ಮವನ್ನೆ ತಳಿಯ ಬೇಕಾದೀತು. ಈ ಜನ್ಮದಲ್ಲಿ ಕುರಿತನೇ ಪವಿತ್ರ. ಎತ್ತು - ಕಷ್ಟೀಯ ಕತೆ ಇವೆಯಲ್ಲ. ಕನ್ನೆಯ ಮೈಯುಬ್ಬರಕ್ಕೆ ಮಿತಿಯಿದೆ. ಆದು ಎತ್ತಿನಂತೆ ಆಗಬೇಕೆಂದರೆ ಸತ್ತೀತು. ಮತ್ತೊಂದರ ರೂಪವನ್ನು ನಕ್ಲು ಮಾಡುವುದು ಯೋಗ್ಯವಲ್ಲ. ಅಂತೆಯೆ ಪರಧರ್ಮ ಭಯಾವಹವಿಂದು ಹೇಳಿದೆ.

ಸ್ವಧರ್ಮದಲ್ಲೂ ಎರಡು ವಿಭಾಗ. ಒಂದು ಬದಲಾಗುವ ವಿಭಾಗ, ಇನ್ನೊಂದು ಬದಲಾಗುವುದು. ಇವೊತ್ತಿನ ನಾನು ನಾಳಿ ಇಲ್ಲ. ನಾಳಿಯದು ನಾಡಿದ್ದಿಲ್ಲ. ದಿನವೂ ಬದಲಾಗುತ್ತಲೇ ಇದೇನೇ. ಎಳೆಯ ಮಗುವಾಗಿದ್ದಾಗಿ ನನ್ನ ಸ್ವಧರ್ಮ ಕೇವಲ ಸಂಧರ್ಣ. ತಾರುಣ್ಯದಲ್ಲಿ ನನ್ನೊಳಗೆ ಕರ್ಮಕ್ಕೆ ತುಂಬಿರುವುದರಿಂದ ಸಮಾಜನೇವೆ. ವೌಢಿದಶಿಯಲ್ಲಿ ನನ್ನ ಜ್ಞಾನದ ಲಾಭ ಇತರಿಗಾದೀತು. ಹೀಗೆ ಸ್ವಧರ್ಮ ಬದಲುತ್ತದೆ. ಬದಲಾಗುವುದೂ

ಇದೆ. ಇದಕ್ಕೇ ಪೂರ್ವಕಾಲದ ಶಾಸ್ತ್ರಸಂಜ್ಞೆ ಕೊಟ್ಟರೆ – ಮನುಷ್ಯನಿಗೆ ವರ್ಣಧರ್ಮವೂ ಇದೆ, ಆಶ್ರಮಧರ್ಮವೂ ಇದೆ. ವರ್ಣಧರ್ಮ ಬದಲಾಗುತ್ತದೆ. ಹೇಗೆಂದರೆ ನಾನು ಬ್ರಹ್ಮ ಚಾರಿತ್ವವನ್ನು ಸಾರ್ಥಕಗೊಳಿಸಿ ಗೃಹಸ್ಥನಾಗುತ್ತೇನೆ. ಮುಂದೆ ವಾಸಸ್ಥಳ, ಸಂನ್ಯಾಸಿ ಆಗುತ್ತೇನೆ. ಆಶ್ರಮಧರ್ಮ ಹೀಗೆ ಬದಲಾದರೂ ವರ್ಣಧರ್ಮ ಬದಲಾಗುತ್ತದೆ. ನನ್ನ ಸ್ವೇಸರ್ವಕ ಮರ್ಯಾದೆ ಹೇಗೆ ತೊಲಗಿತು? ಆ ಪ್ರಯತ್ನ ಮಿಧ್ಯ. ನಿನ್ನೊಳಗನ ನಿನ್ನ ತನವನ್ನು ಬಿಡಲು ಆಗದು. ಈ ಕಲ್ಪನೆಯ ಯೋಜನೆ ವರ್ಣಧರ್ಮ. ವರ್ಣಧರ್ಮದ ಕಲ್ಪನೆ ಸಾ. ಆದರೆ ಈ ವರ್ಣಧರ್ಮ ಅಪ್ಯಾ ದೃಢವೇ? ಕುರಿಗಿ ಕುರಿತನ, ಹಸುವಿಗೆ ಹಸುತನ ಇದ್ದಂತೆ ಭಾರಹೃಣನ ಭಾರಹೃಣತ್ವ, ಕ್ಷತ್ರಿಯನ ಕ್ಷತ್ರಿಯತ್ವ ಇದೆಯೆ? ವರ್ಣಧರ್ಮ ಅಪ್ಯಾ ಗಟ್ಟಿಯಲ್ಲ; ಒಪ್ಪುತ್ತೇನೆ. ಈ ಮಾತನ್ನು ಸ್ವಾರಸ್ಯವಾಗಿ ಅರ್ಥಮಾಡಬೇಕು. ಸಾಮಾಜಿಕ ಷ್ವವಸ್ಥಾಗಾಗಿ ಮಾಡಿದ ಯುಕ್ತಿ ವರ್ಣಧರ್ಮ ಎಂದುಕೊಂಡರೆ ಆದರಲ್ಲಿ ಅಪವಾನ ಸಿದ್ಧ. ಅಪವಾದವನ್ನು ಲೆಕ್ಕಿಹಿಡಿದೇ ನಡೆಯಬೇಕು. ಅದನ್ನೂ ಲೆಕ್ಕಿ ಹಿಡಿದಿದೆ ಗೀತಿ. ಈ ಎರಡೂ ಬಗೆಯ ಧರ್ಮವನ್ನು ಕಂಡುಕೊಂಡು ಅವಾಂತರ ಧರ್ಮ ಎಪ್ಪೇ ಅಂದ, ಆಕರ್ಷಕ ಆಗಿದ್ದರೂ ಅದನ್ನು ಬಿಡು ಎಂದಿದೆ.

### ೧೦೫. ಘಳತ್ಯಾಗದ ಘಳತಾಧರ್ಮ

ಘಳತ್ಯಾಗದ ಕಲ್ಪನೆಯನ್ನು ಅರಳಿಸುತ್ತು ಬಂದಿದೇವಲ್ಲ, ಅದರಲ್ಲಿ ಮುಂದೆ ಹೀಗೆ ಬಂತು ಅರ್ಥ.

೧. ರಾಜನ ತಾಮಸ ಕರ್ಮಗಳ ಸರ್ವಸ್ವಿತ್ಯಾಗ.
೨. ಆ ತ್ಯಾಗದ ಘಳತ್ಯಾಗ. ಅದರಲ್ಲೂ ಅಹಂಕಾರ ಕೂಡದು:
೩. ಸಾತ್ಪ್ರಕ ಕರ್ಮವನ್ನು ಸ್ವರೂಪತ್ವ ತ್ಯಾಗಮಾಡದೆ ಘಳತಃ ತ್ಯಾಗಮಾಡಬೇಕು.
೪. ಘಳತ್ಯಾಗಪೂರ್ವಕ ಮಾಡಬೇಕಾದ ಸಾತ್ಪ್ರಕ ಕರ್ಮವನ್ನು ಅದು ಸದೋಷವಾಗಿದ್ದ ರೂ ಮಾಡಬೇಕು.

ಇ. ಸತತ ಫಲತ್ಯಾಗಪ್ರೋವರ್‌ಕೆ ಸಾತ್ತಿಕೆ ಕೆಮರ್‌ವನನ್ನು ಮಾಡುತ್ತ ಜಿತ್ತ ತುಂಡಿಯಾದಿತು. ತೀನ್‌ದಿಂದ ಸೌಮ್ಯ, ಸೌಮ್ಯ ದಿಂದ ಸೂಕ್ಷ್ಮ, ಸೂಕ್ಷ್ಮದಿಂದ ಶೊಸ್ಯ. ಹೀಗೆ ಸರ್ವಕ್ರಿಯೆಯೂ ಸಡಲಿಬಿಡ್ಡಿತು.

ಈ. ಕ್ರಿಯೆ ಜಾರೀತು, ಕೆಮರ್-ಲೋಕಸಂಗ್ರಹ ಕೆಮರ್-ಸಡದೇ ಇದ್ದಿತು.

ಉ. ಓಷ್ಣಪ್ರಾಪ್ತವಾದ ಸಾತ್ತಿಕೆ ಕೆಮರ್‌ವನನ್ನೇ ಮಾಡಬೇಕು. ಸಹಜಪ್ರಾಪ್ತವಲ್ಲದುದು ಎಷ್ಟೇ ಸೂಗಸಾದರೂ ಅದನ್ನು ದೂರ ಇಡಬೇಕು. ಅದರ ನೋಡ ಬೇಡ.

ಆ. ಸಹಜಪ್ರಾಪ್ತ ಸ್ವಧಮರ್ದಲ್ಲೂ ಎರಡು ಬಗೆ : ಬದಲು ಪ್ರದು, ಬದಲಾಗುದು. ವರ್ಣಧಮರ್ ಬದಲಾಗದು. ಆಶ್ರಮ ಧಮರ್ ಬದಲುತ್ತದೆ. ಬದಲುವ ಸ್ವಧಮರ್ ಬದಲಾಗುತ್ತ ಇರಬೇಕು. ಅದರಿಂದ ಪ್ರಕೃತಿ ವಿಶುದ್ಧವಾಗುತ್ತದೆ.

ಪ್ರಕೃತಿ ಸದಾ ಹರಿಯುತ್ತಿರಬೇಕು. ಹೊಳೆ ಹರಿಯದೆ ಮಂಬಾದರೆ ದುರ್ಭಿಂಧ ಬರುತ್ತದೆ. ಆಶ್ರಮಧಮರ್ವೂ ಹೀಗೆಯೇ. ಮನುಷ್ಯ ಹೊಟ್ಟೆ ಮೊದಲು ಕುಟುಂಬವನನ್ನು ಸ್ವೀಕರಿಸುತ್ತಾನೆ. ತನ್ನ ಸ್ವಂತ ವಿಕಾಸಕಾಲ್ಯಾಗಿ ಕುಟುಂಬದ ಬಂಧನವನನ್ನು ತನಗೇ ತೊಡಿಸಿಕೊಳ್ಳುತ್ತಾನೆ. ಅದಲ್ಲಿ ಒಮ್ಮೆ ವಿಧ ಅನುಭವ ಆಗುತ್ತದೆ. ಆದರೆ ಕುಟುಂಬದಲ್ಲೇ ಸ್ವಿರವಾಗಿ ನೆಟ್ಟು ಕೊಂಡು ಕುಳಿತರೆ ವಿನಾಶವೇ. ಮೊದಲು ಧಮರ್ವಾಗಿದ್ದ ಕುಟುಂಬ ಜೀವನ ಆಮೇಲಿ ಅಧಮರ್ವಾದಿತು. ಏಕೆಂದರೆ, ಆ ಧಮರ್ ಬಂಧನ ವಾಯಿತು. ಬದಲಿಸಬೇಕಾದ ಧಮರ್ವನನ್ನು ಅನಕ್ತಿಯ ದಿಸೆಯಿಂದ ವಿಡದಿದ್ದರೆ ವರಿಣಿಮು ಭಯಾನಕವಾದಿತು. ಒಳ್ಳಿಯ ವಸ್ತುವಿನಲ್ಲಿ ಅನಕ್ತಿ ಬೇಡ. ಅನಕ್ತಿಯಿಂದ ಘೋರ ಅನಧರ್. ರಾಮಸ್ಕೋಶಮೋಳಕ್ಕೆ ತಪ್ಪಿಯಾದರೂ ಒಂದು ಕ್ಷಮತ್ವಿಪು ಹೋಗಲಿ, ಇಡೀ ಬದುಕೇ ಬಾಡಿ ಹೋಗುತ್ತದೆ. ಸಾತ್ತಿಕ ಕರ್ಮಕ್ಕೆ ಮೆಲ್ಲನೆ ಆನಕ್ತಿಯ ಹುಳು ಹಿಡಿದರೆ ಸ್ವಧಮರ್ ಹಚುತ್ತದೆ. ಆ ಸಾತ್ತಿಕ ಸ್ವಧಮರ್ದಲ್ಲಿ ರಾಜಸ-ತಾಮಸದ ವಾಸನೆ ಬಂದಿತು. ಕುಟುಂಬ ಬದಲಾಗುವ ಧಮರ್. ಯಥಾ ಸಮಯದಲ್ಲಿ

ಅದನ್ನು ಬಿಡಬೇಕು. ರಾಷ್ಟ್ರಧರ್ಮವೂ ಹಾಗೆಯೇ. ರಾಷ್ಟ್ರಧರ್ಮದಲ್ಲಿ ಆಸಕ್ತಿ, ಹುಟ್ಟಿದರೆ, ನಮ್ಮ ರಾಷ್ಟ್ರವನ್ನು ಷಟ್ಟ ನೋಡಿದರಾಯಿತು ಎಂದು ಕೊಂಡರೆ, ಆ ರಾಷ್ಟ್ರಭಕ್ತಿ ಭಯಪ್ರದ. ಅಂಥದರಲ್ಲಿ ಆತ್ಮವಿಕಾಸ ಸಿಂತಿತು. ಜಿತ್ತದಲ್ಲಿ ಆಸಕ್ತಿ ತಂಬಿ ಭಾರವಾಗಿ ಅಧಃವಾತವಾದಿತು.

### ೧೦೯. ಸಾಧನೆಯ ಪರಾಕಾಷ್ಟ್ಯ ಯೇ ಸಿದ್ಧಿ

ನಾರಾಂಶವಿದು : ಜೀವನದ ಫಲಿತ ಕೈಗೆ ಸಿಗಬೇಕೆಂದಿದ್ದರೆ ಫಲ ತ್ಯಾಗದ ಚಿಂತಾಮಣಿಯನ್ನು ಕೈಗೆ ತೆಗೆದುಕೊ. ಅದು ನಿನಗೆ ದಾರಿ ತೋರಿತು. ಫಲತ್ಯಾಗದ ತತ್ವ ನಿನ್ನ ಸ್ವಂತದ ಮಿತಿಯನ್ನು ಹೇಳುತ್ತದೆ. ಈ ಆಳತೆಗೊಳು ಬಳಿಯಲ್ಲಿದ್ದರೆ ಯಾವ ಕರ್ಮ ಮಾಡಬೇಕು, ಯಾವು ದನ್ನು ಮಾಡಬಾರದು, ಯಾವುದನ್ನು ಯಾವಾಗ ಬದಲಿಸಬೇಕು, ಎಲ್ಲವೂ ತಿಳಿಯುತ್ತದೆ. ಇರಲಿ, ವಿಚಾರಕಾಗಿ ನೋಡೋಣ : ಕಟ್ಟಕಡಿಗೆ ಸಂಪೂರ್ಣ ಶ್ರೀಯೆ ಸಡಲಿ ಬೀಳುತ್ತದಲ್ಲ, ಆ ಸ್ಥಿತಿಯನ್ನು ದರೂ ಲಕ್ಷ್ಯ ದಲ್ಲಿಡಬಹುದೋ ಸಾಧಕ? ಶ್ರೀಯೆ ನಡೆಯದೆ ಜಾಳಾನಿಯ ಕೈಯಿಂದ ಕರ್ಮ ಆಗುತ್ತಿದ್ದೀತು. ಈ ಜಾಳಾನಿಯ ಸ್ಥಿತಿಯ ಕಡೆ ಸಾಧಕ ನೋಡು ಶ್ರೀರಬೇಡವೇ?

ಕೂಡದು. ಇಲ್ಲೇ ಫಲತ್ಯಾಗದ ಪರೀಕ್ಷೆಯಾಗಬೇಕಾದುದು. ನಮಗೆ ಬೇಕಾದುದು ನಾವು ಗುರಿಯಿಡದೆಯ ನಮಗೆ ಸಿಗುತ್ತದೆ. ಅಪ್ಪೆ ಸುಂದರ ನಮ್ಮ ಜೀವನ! ಜೀವನದ ಸರ್ವಶ್ರೀಷ್ಟ ಫಲಿತವೆಂದರೆ ನೋಕ್ಕೆ ಮೋಕ್ಕೆ ವೆಂದರೆ ಅಕರ್ಮಾವಸ್ಥೆ. ಅದಕ್ಕಾಗಿ ಆಸಿ ಬೇಡ. ಅದು ನಮಗೆ ತಿಳಿಯ ದಂತೆಯೇ ಬರುತ್ತದೆ. ಹರಾತಾಗಿ ಎರಡು ಗಂಟೆ ಐದು ನಿಮಿಷಕ್ಕೆ ಸರಿಯಾಗಿ ಬರುವಂಥದಲ್ಲ ಸಂಘಾಸ. ಅದು ಯಾಂತ್ರಿಕವಲ್ಲ. ಯಾವಾಗ ನಿನ್ನ ಬಾಳಿನಲ್ಲಿ ಅದು ಮೂಡಿತೋ, ಹೇಗೆ ಅರಳಿತೋ ನಿನಗೆ ತಿಳಿಯ ಲಾಗದು ನಿನಗೇಕೆ ಮೋಕ್ಕೆದ ಚಿಂತೆ? ಬಿಡು.

‘ನನಗೀ ಭಕ್ತಿಯೇ ಸಾಕು. ಮೋಕ್ಕೆ, ಆ ಅಂತಿಮಫಲ, ನನಗೆ ಬೇಡ’ ಎನ್ನು ತಾನೆ ಭಕ್ತ. ಮುಕ್ತ ಒಂದು ಬಗೆಯ ಭಕ್ತಿಯೇ. ಮೋಕ್ಕೆ ವೆಂದರೆ ಒಂದು ಬಗೆಯ ಭೋಗ. ಅದೂ ಒಂದು ಫಲ. ಈ ಮೋಕ್ಕೆ

ಫಲದ ಮೇಲೂ ಫಲತ್ವಾಗದ ಕತ್ತರಿಯಾಡಿಸು. ಅದರಿಂದ ಮೋಕ್ಷನೇನು ತುಂಡಾಗದು. ಕತ್ತರಿಯೇ ಮುರಿದಿತು. ಫಲ ಮತ್ತನ್ನು ನಿಶ್ಚಯ ವಾದಿತು. ಮೋಕ್ಷದ ಆನೆ ಬಟ್ಟರೆ, ಆಗಲೇ ನಮಗೆ ತಿಳಿಯದಂತೆ ಮೋಕ್ಷದ ಕಡೆ ಕಾಲು ಹೋಯಿತು. ತನ್ನಯತೆಯಂದ ಸಾಧನೆ ನಡೆಸು. ಮೋಕ್ಷದ ಮಾತು ಮರೆತೇಹೋಗಲಿ. ಅದೇ ನಿನ್ನನ್ನು ಹುಡುಕಿಕೊಂಡು ಬಂದು ಇದಿಗೆ ನಿಲ್ಲಲಿ. ಸಾಧನೆಯಲ್ಲಿಯೇ ಸಾಧಕ ಬೆರೆತುಹೋಗಬೇಕು. ‘ಮಾ ತೇ ಸಂಗೋಪ್ತಪರಮಾಣಿ’ ಆರಮ್ಮದಶಿಯ, ಮೋಕ್ಷದ ಆಸಕ್ತಿ ಬೇಡ ಎಂದು ಭಗವಂತ ಹೊದಲೇ ಹೇಳಿದಾನೆ. ಮತ್ತೆ ಕೊನೆಗೆ ಹೇಳಿದೇ: ‘ಅಹಂ ತಾಪ ಸರ್ವವಾಪೇಭೂತೀ ಮೋಕ್ಷಯಿವ್ಯಾಮಿ ಮಾ ಶುಚಃ’ — ಮೋಕ್ಷಕೊಡಲು ನಾನು ಸಮರ್ಥ. ನಿನಗೇಕೆ ಚಿಂತಿ? ನಿನ್ನ ಸಾಧನೆಯ ಚಿಂತಿ ಮಾಡು. ಮೋಕ್ಷನನ್ನು ಮರಿತರೆ ಸಾಧನೆ ಉತ್ಸಘಣವಾದಿತು, ಮೋಕ್ಷವೇ ಮೋಹಿಸಿ ನಿನ್ನ ಬಳಿಗೆ ಬಂದಿತು. ಮೋಕ್ಷ—ನಿರವೇಕ್ಷ ವೃತ್ತಿಯಂದ ಸಾಧನೆಯಲ್ಲಿ ತಲ್ಲಿನನಾದವನ ಕುತ್ತಿಗೆಗೇ ಮೋಕ್ಷಲಹ್ಮಿ ಮಾಲೆ ಹಾಕುತ್ತಾಳೆ.

ಸಾಧನೆ ಪರಾಕಾಣ್ಯವಾದಲ್ಲಿ ಸಿದ್ಧಿ ಕೈಮುಗಿದು ನಿಂತಿರುತ್ತದೆ. ಮನೆಗೆ ಹೋಗಬೇಕಾದವನು, ‘ಮನೆ ಮನೆ’, ಯೆಂದು ಜಪಿಸುತ್ತ ಕುತ್ತಲ್ಲಿ ಕೆಳತಿದ್ದರೆ, ಅಡವಿಯಲ್ಲಿ ಇರಬೇಕಾದಿತು. ಮನೆಯೇ ನೆನಪಿಟ್ಟು ದಾರಿಯಲ್ಲಿ ವಿಶ್ವಾಂತಿ ಪಡೆದಾನು. ಕಡೆಗೆ ವಿಶ್ವಾಂತಿ ಪಡೆಯದೆ ನಡೆದಾನು. ನಡೆದರೆ ಮನೆ ಬಂದಿತು. ಮೋಕ್ಷದ ನೆನಪಿನಿಂದ ನನ್ನ ಉದ್ದೋಜಗಲ್ಲಿ, ನನ್ನ ಸಾಧನೆಯಲ್ಲಿ ಶಿಧಿಲತೆ ಬಂದು ಮೋಕ್ಷ ದೂರವಾದಿತು. ಮೋಕ್ಷವನ್ನು ಮರಿತು ಸತತ ನಾಧನೆಯನ್ನು ಪಾರಂಭಿಸುವುದೇ ಮೋಕ್ಷವನ್ನು ಪಡೆವ ಉವಾಯ. ಆರಮ್ಮ ಸ್ಥಿತಿ, ವಿಶ್ವಾಂತಿಗಳ ಹವಾಸವೆ ಬೇಡ. ಸಾಧನೆಯನ್ನು ಸ್ತ್ರೀತಿಸು. ತಪ್ಪದೇ ಮೋಕ್ಷ ದೋರೆತಿತು. ಉತ್ತರ ಉತ್ತರ ಎಂದು ಒದರಿದರೆ ಲೀಕ್ಕಾದ ಉತ್ತರ ಬಾರದು. ನನಗೆ ಗೊತ್ತಿರುವ ರೀತಿಯಲ್ಲಿ ಬಂದೊಂದು ಹೆಚ್ಚಿಯಾಗಿ ಮಾಡಿದರೆ ಉತ್ತರ ಬಂದಿತು. ಆ ರೀತಿ ಎಲ್ಲಿ ಮುಗಿದರೆ ಅಲ್ಲೇ ಉತ್ತರ. ಮುಗಿಯುವ ಮೊದಲೇ ಹೇಗೆ ಮುಗಿಸಬೇಕು? ರೀತಿಗೆ ಹೊದಲೇ ಉತ್ತರವೇ? ಸಾಧಕಾವಸ್ಥೆಯಲ್ಲಿ

ಸಿದ್ಧಾವಸ್ಥಿ ಹೇಗೆ ಬಂದಿತು? ನೀರೋಳಿಗೆ ಉಸಿರು ಕಟ್ಟಿದಾಗ ದಡದಲ್ಲಿರುವ ಬಾಳೀಯಹಣ್ಣುನ್ನು ನೋಡುತ್ತಿದ್ದರೆ ಆದಿತ್ಯೇ? ಆಗ ಬಂದೊಂದೇ ಕೈಬೀಸಿ ಮುಂದೆ ಸಾಗುವುದರಲ್ಲೇ ಸರ್ವಲಕ್ಷ್ಯ ಪೂ ಇರಬೇಕು, ಸರ್ವಶಕ್ತಿಯೂ ವಿನಿಯೋಗವಾಗಬೇಕು. ಸಾಧನೆಯನ್ನು ಮುಗಿಸು, ಸಮುದ್ರವನನ್ನು ದಾಟು. ಮೋಕ್ಷ ತಾನಾಗಿಯೆ ಬಂದಿತು.

### ೧೦೭. ಸಿದ್ಧಪುರಂಜನ ತ್ರಿವಿಧ ಭೂಮಿಕೆ

ಜಾಳ್ಳನಿಯ ಕಟ್ಟಕಡೆಯ ಅವಸ್ಥೆಯಲ್ಲಿ ಎಲ್ಲ ಕ್ರಿಯೆಯೂ ಸಡಲಿ ಬಿಳುತ್ತದೆ, ಜಾಳ್ಳನರೂಪವಾಗುತ್ತದೆ. ಹಾಗೆಂದರೆ ಈ ಅಂತಿಮಸ್ಥಿತಿಯಲ್ಲಿ ಕ್ರಿಯೆಯೇ ಇಲ್ಲವೆಂದ್ದಲ್ಲ. ಅವನಿಂದ ಕ್ರಿಯೆ ಆದಿತು, ಆಗದಿದ್ದಿತು. ಈ ಅಂತಿಮದಶೇ ಅತ್ಯಂತ ರಮಣೀಯವೂ ಖಾದ್ಯತ್ವವೂ ಆಗಿದೆ. ಈ ಅವಸ್ಥೆಯಲ್ಲಿ ಏನೇನು ಆಗುತ್ತದೆಯೋ ಅದರ ಚಿಂತೆ ಅವನಿಗಿಲ್ಲ. ಆಗುವುದೆಲ್ಲ ಶುಭವೇ ಆದಿತು. ಸರಿಯೆ ಆದಿತು. ಸಾಧನೆಯ ಪರಾಕಾಷ್ಟದಶೀಯಲ್ಲಿ ದಾನೆ ಅವನು. ಅಲ್ಲಿ ಎಲ್ಲ ಕರ್ಮಗಳನ್ನು ಮಾಡಿಯೂ ಅವನು ಏನೂ ಮಾಡ. ಸಂಹಾರಮಾಡಿಯೂ ಸಂಹಾರಮಾಡ. ಕಲ್ಯಾಣವೇಸಗಿಯೂ ಕಲ್ಯಾಣವೇಸಗ್.

ಈ ಅಂತಿಮ ಮೋಕ್ಷಾವಸ್ಥಿ ಎಂದರೆ ಸಾಧಕನ ಸಾಧನೆಯ ಪರಾಕಾಷ್ಟ. ಹಾಗೆಂದರೆ ಸಾಧಕನ ಸಾಧನೆಯ ಸಹಜಾವಸ್ಥಿ. ನಾನು ಮಾಡುತ್ತಿನೇ ಎಂಬ ಕಳ್ಳನೆಯೇ ಇಲ್ಲಿಲ್ಲ. ಈ ದೇಸೆಯನ್ನು ಸಾಧಕನ ಸಾಧನೆಯ ಆ—ಸ್ನೇತಿಕತೆ ಎಂದೇನು. ಸಿದ್ಧಾವಸ್ಥಿ ಸ್ನೇತಿಕವಲ್ಲ. ಎಳೆಯ ಮಗು ನಿಜ ಹೇಳುತ್ತದೆ. ಅದು ಸ್ನೇತಿಕವಲ್ಲ. ಅದಕ್ಕೆ ಸುಳ್ಳಂಬಡದೇ ತಿಳಿಯದು. ಸುಳ್ಳ, ತಿಳಿದಿದ್ದ ನಿಜವನ್ನು ಹೇಳಿದರೆ ಸ್ನೇತಿಕ ಕರ್ಮ ವಾದಿತು. ಸಿದ್ಧಾವಸ್ಥೆಯಲ್ಲಿ ಅಸತ್ಯ ವಸ್ತುವೆ ಇರದು. ಕೇವಲ ಸತ್ಯ. ಅಂತೇ ಅಲ್ಲಿ ನೀತಿಯಿಲ್ಲ. ನೀಷಿದ್ಧವಾದುದು ಯಾವುದೂ ಅಲ್ಲಿ ಸುಳಿದಾಡದು. ಕೇಳಬಾರದುದು ಕವಿಯೋಳಿಗೆ ಹೋಗುವುದೇ ಇಲ್ಲ. ನೋಡಬಾರದುದನ್ನು ಕಣ್ಣು ನೋಡಲೇ ನೋಡದು. ಏನು ಆಗಬೇಕಾಗಿದೆಯೋ ಅದೇ ಕೈಯಿಂದ ಆಗುತ್ತದೆ. ಅದನ್ನು ಮಾಡಬೇಕಾಗುವುದಿಲ್ಲ.. ಯಾವುದನ್ನು

ಬಿಡಬೇಕೊ ಅದನ್ನು ಬಿಡಬೇಕಾಗುವುದಿಲ್ಲ. ತಾನೇ ಬಿಟ್ಟುಹೋಗುತ್ತದೆ. ಹೀಗೆ ಇದು ನೀತಿಶಾಸ್ತ್ರ ಅವಸ್ಥೆ. ಈ ಸಾಧನೆಯ ಪರಾಕಾಣ್ಣ, ಸಾಧನೆಯ ಸಹಜಾವಸ್ಥೆ ಅಥವಾ ಅನ್ಯೇತಿಕತೆ, ಅಥವಾ ಅತಿನ್ಯೇತಿಕತೆ ಎನ್ನಿ; ಈ ಅತಿನ್ಯೇತಿಕತೆ ನೀತಿಯ ಪರಮೋತ್ತಮಣ. ಅತಿನ್ಯೇತಿಕತೆ ಎಂಬ ಶब್ದ ನನಗೆ ರುಚಿಸಿತು. ಈ ದಶೀಯನ್ನು ಸಾತ್ವಿಕ ಸಾಧನೆಯ ನಿಃಸ್ವಾತ್ಮಕ ಎನ್ನಬಹುದು.

ಈ ಸ್ಥಿತಿಯನ್ನು ವರ್ಣಿಸುವುದು ಹೇಗೆ? ಗ್ರಹಣ ಹಿಡಿವ ಮೊದಲು ಅದರ ರುಂಳಕು ಹಿಡಿದಂತೆ ದೇಹವಾತವಾದ ಮೇಲೆ ಬರುವ ಮೋಕ್ಷದ ರುಂಳ ದೇಹವಾತಕ್ಕೆ ಮೊದಲೇ ವಾರಂಭವಾಗುತ್ತದೆ. ದೇಹಸ್ಥಿತಿಯಲ್ಲಿಯೆ ಭಾವಿ ಮೋಕ್ಷಸ್ಥಿತಿಯ ಅನುಭವ ಬರ್ಕೊಡಗುತ್ತದೆ. ಇಂಥ ಸ್ಥಿತಿಯನ್ನು ವರ್ಣಿಸಲು ನಾಲಗೆ ತೊಡಲುತ್ತದೆ. ಇಂಥವನು ಎಷ್ಟು ಹಿಂಸೆಮಾಡಿದರೂ ಅವನು ಹಿಂಸೆ ಮಾಡಿದಂತಲ್ಲ. ಅವನ ಕ್ರಿಯೆಗೆ ಒರೆಗಲ್ಲಾವುದು, ಅಳತೆ ಗೋಲೆಲ್ಲಿ? ಅವನು ಏನೇ ಮಾಡಲ ಅದೆಲ್ಲವೂ ಸಾತ್ವಿಕಕರ್ಮವೇ ಆದಿತ್ಯ. ಎಲ್ಲ ಕ್ರಿಯೆಯೂ ಕಳಬಿದ್ದರೂ ಅವನು ಸರ್ವವಿಶ್ವದ ಲೋಕ ಸಂಗ್ರಹ ಮಾಡುತ್ತಾನೆ. ಏನು ಭಾವೆ ಬಳಸಬೇಕೋ ಅಥವಾಗದು.

ಈ ಅಂತಿಮ ಅವಸ್ಥೆಯಲ್ಲಿ ಮೂರು ಭಾವ ಇರುತ್ತವೆ. ಒಂದು ವಾಮದೇವನ ಸ್ಥಿತಿ. ಅವರ ಪ್ರಸಿದ್ಧ ಉದ್ಘಾರವೇ ಇದೆಯಲ್ಲ : ‘ಈ ವಿಶ್ವದಲ್ಲಿ ಏನೇನಿದಿಯೋ ಅವೆಲ್ಲವೂ ನಾನು.’ ಜಾಙ್ಗನಿ ನಿರಹಂಕಾರಿ. ಅವನ ದೇಹಾಭಿಮಾನ ಕಳೆದಿರುತ್ತದೆ. ಕ್ರಿಯೆಯೆಲ್ಲವೂ ಕಳಬಿಬೀಳುತ್ತದೆ. ಆಗ ಅವನಿಗೊಂದು ಭಾವಾವಸ್ಥೆ ವಾಸ್ತುವಾಗುತ್ತದೆ. ಆ ಅವಸ್ಥೆ ಒಂದೇ ಜನ್ಮದಲ್ಲಿ ಲಭಿಸದು. ಭಾವಾವಸ್ಥೆಯೆಂದರೆ ಕ್ರಿಯಾವಸ್ಥೆಯಲ್ಲ. ಭಾವನೆಯ ಉತ್ಸರ್ಪಿತೆಯ ಅವಸ್ಥೆ. ಈ ಭಾವಾವಸ್ಥೆಯನ್ನು ಅಲ್ಲ ಪ್ರಮಾಣದಲ್ಲಿ ನಾವೆಲ್ಲರೂ ಅನುಭವಿಸುತ್ತೀನೆ. ಮಗುವಿನ ದೋಷದಿಂದ ತಾಯಿ ದೋಷಿ ಯಾಗುತ್ತಾಳೆ. ಸುಖದಿಂದ ಗುಣಿಯಾಗುತ್ತಾಳೆ. ಮಗುವಿನ ದುಃಖದಿಂದ ದುಃಖಿಯಾಗುತ್ತಾಳೆ. ಸುಖದಿಂದ ಸುಖಿಯಾಗುತ್ತಾಳೆ. ತಾಯಿಯ ಈ ಭಾವಾವಸ್ಥೆ ಮಗುವಿನ ಪೂರ್ತಿ. ಮಗುವಿನ ದೋಷವನ್ನು ತಾನು ಸ್ವತಃ ಮಾಡದಿದ್ದರೂ ಅನುಭವಿಸುತ್ತಾಳೆ. ಈ ಭಾವನೆಯು

ಉತ್ಸುಟತೆಯಿಂದ ಜ್ಞಾನಿ ಸರ್ವಜಗತ್ತಿನ ದೋಷವನ್ನೂ ತಾನು ಅನುಭವಿಸುತ್ತಾನೆ.

ಮೂರು ಲೋಕದ ಪಾಪದಿಂದ ಅವನು ಪಾಪಿಯಾಗುತ್ತಾನೆ; ಪುಣ್ಯದಿಂದ ಪುಣ್ಯವಂತನಾಗುತ್ತಾನೆ. ಇಷ್ಟಾದರೂ ಈ ಮೂರು ಲೋಕದ ಪುಣ್ಯ ಪಾಪ, ಈ ಅವನನ್ನು ಸೃತಿಸಲಾರವು. ರುದ್ರಸೂಕ್ತದಲ್ಲಿ ಮಂಷಿ ಹೇಳುವುದಿಲ್ಲವೇ: “ಯವಾಶ್ಚ ಮೇ ತಿಲಾಶ್ಚ ಮೇ ಗೋಧೂಮಾಶ್ಚ ಮೇ.” ನನಗೆ ಜವೆಗೋಧಿ ಕೊಡು, ಎಳ್ಳು ಕೊಡು, ಗೋಧಿ ಕೊಡು ಎಂದು ಬೇಡುತ್ತಾನೆ. ಆ ಖಂಷಿಯ ಹೊಟ್ಟಿಯಾದರೂ ಎಷ್ಟಿರಬಹುದು? ಅವನು ಬೇಡಿದುದು ಗೇಣು ಹೊಟ್ಟಿಗಾಗಿಯಲ್ಲ. ಅವನ ಆತ್ಮ ವಿಶ್ವಾಕಾರ ತಳೆದು ಈ ಮಾತು ಹೇಳುತ್ತದೆ. ಇದನ್ನು ನಾನು ವೈದಿಕ ವಿಶ್ವಾಶ್ಚಭಾವ ಎನ್ನುತ್ತೇನೆ. ವೇದಗಳಲ್ಲಿ ಈ ಭಾವನೆಯ ಪರಮೋತ್ತಮೆ ಕಾಣಬರುತ್ತದೆ. ಗುಜರಾತಿನಲ್ಲಿ ಸಂತ ನರಸೀ ಮೇಧಾ ಕೀರ್ತನೆಮಾಡುವಾಗ ‘ದೇವರೆ, ನಾನೇನು ಪಾಪ ಮಾಡಿದೆ — ಕೀರ್ತನೆ ಮಾಡುವಾಗ ನಿಷ್ಠೆ ಇರುತ್ತದೆ?’ ಎಂದು ಕೇಳಿದಾನೆ. ನರಸೀ ಮೇಧಾಗೆ ನಿಷ್ಠೆ ಬರುತ್ತಿತ್ತೇ? ಕೇಳಿವರಿಗೆ ಬರುತ್ತಿತ್ತು. ಆದರೆ ಅವನೊಡನೆ ವಕರೂಪವಾಗಿ ಮೇಧಾ ಕೇಳುತ್ತಾನೆ. ಇದು ಮೇಧಾನ ಭಾವಾವಸ್ಥೆ. ಜ್ಞಾನಿಯ ಭಾವಾವಸ್ಥೆಯೇ ಹೀಗೆ. ಇದರಲ್ಲಿ ಸರ್ವ ಪಾಪಪುಣ್ಯನೂ ಅವನ ಕೈಯಿಂದಲೇ ಆಗುತ್ತದೆಯೆಂದು ನಿನಗೆ ಕಂಡಿತು. ಅವನೂ ಹಾಗೆಯೇ ಅಂದಾನು. ಖಂಷಿ ಹೇಳಿದನಿಲ್ಲ — ‘ಮಾಡಬಾರದ ಕೆಲಸಗಳನ್ನು ಎಷ್ಟೋ ಮಾಡಿದೇನೆ, ಮಾಡುತ್ತಿದೇನೆ, ಮುಂದೆಯೂ ಮಾಡಿಯೇನು.’ ಈ ಭಾವಾವಸ್ಥೆ ಪ್ರಾಸ್ತಾವಾದರೆ ಆತ್ಮ ಹಕ್ಕಿಯಂತೆ ಹಾರುತ್ತದೆ. ಆದು ಪಾಧಿವತೆಯನ್ನು ದಾಟಿ ಆತ್ಮಕಡೆ ಹೋಗುತ್ತದೆ.

ಈ ಭಾವಾವಸ್ಥೆಯಿಂದಂತೆ ಜ್ಞಾನಿಗೆ ಶ್ರಯಾವಸ್ಥೆಯೂ ಒಂದು ಇಡೆ. ಸ್ವಭಾವಕಃ ಜ್ಞಾನಿ ಏನು ಮಾಡಿಯಾನು? ಅವನು ಮಾಡಿದುದೆಲ್ಲ ಸಾತ್ವಿಕನೇ ಆಗಿದ್ದಿತು. ಇನ್ನೂ ನರದೇಹದ ಎಲ್ಲಿಕಟ್ಟು ಇರುವುದರಿಂದ ಅವನ ಇಡೀ ದೇಹ, ಸರ್ವೋಂದ್ರಿಯಗಳು ಸಾತ್ವಿಕವಾದುದರಿಂದ ಅವನ ಸರ್ವ ಶ್ರಯೆಯೂ ಸಾತ್ವಿಕವಾಗಿಯೇ ಇದ್ದಾವು. ವ್ಯವಹಾರದ ದೃಷ್ಟಿಯಿಂದ

ನೋಡಿದರೆ ಅವನೆ ನಡತೆಯಲ್ಲಿ ಸಾತ್ತಕತೆಯ ಪರಾಕಾಣೈ ಕಂಡುಬಂದಿತು. ಆದರೆ ವಿಶ್ವಾತ್ಮಕ ದೃಷ್ಟಿಯಿಂದ ನೋಡಿದರೆ ಮೂರು ಲೋಕದ ಪಾಪಪುಣ್ಯಗಳನ್ನು ಅವನೇ ಮಾಡುವಂತೆ. ಇಷ್ಟದ್ವರೂ ಅವನು ಅಲಪ್ತ. ಏಕೆಂದರೆ, ಈ ಅಂಟಿಬಂದ ಮೈಯನ್ನು ಅವನು ಸುಲಿದು ಬಿಸುಟ್ಟಾನೆ. ಕ್ಷಮೆ ದೇಹವನ್ನು ಬಿಸುಟ್ಟಾಗಲೇ ಅವನು ವಿಶ್ವರೂಪಿ.

ಭಾವಾವಸ್ಥೆ ಕ್ರಿಯಾವಸ್ಥೆಗಳಲ್ಲದೆ ಮೂರನೆಯದೂ ಒಂದು ಇದೆ ಜ್ಞಾನಿಗೆ: ಜ್ಞಾನಾವಸ್ಥೆ. ಇದರಲ್ಲಿ ಅವನು ಪಾಪವನ್ನೂ ಸೈರಿಸ, ಪುಣ್ಯವನ್ನೂ ಸೈರಿಸ. ಎಲ್ಲವನ್ನೂ ಗುಡಿಗುಡಿಸಿ ಬಿಸಾಡುತ್ತಾನೆ. ಮೂರು ಲೋಕಕ್ಕೂ ಬೆಂಕಿಯಿಟ್ಟು ಸುಡಲು ಅವನು ಸಿದ್ಧ. ಒಂದಾದರೂ ಕೆಲಸವನ್ನು ತನ್ನ ಮೈಮೇಲೆ ತೆಗೆದುಕೊಳ್ಳಲು ಅವನು ಸಿದ್ಧನಲ್ಲ. ಅದರ ಪ್ರಕ್ರಿಯೆ ಅವನಿಗೆ ಸಹಿಸದು. ಹೀಗೆ ಈ ಮೂರು ಅವಸ್ಥೆ ಜ್ಞಾನಿಯ ವೋಕ್ಸ್‌ದಶಯಲ್ಲಿ ಸಾಧನೆಯ ಪರಾಕಾಷ್ಟದಶಯಲ್ಲಿ ಸಂಭವಿಸುತ್ತದೆ.

ఈ ఆస్తియావస్థేయ అంతమదళియన్న మైయోగి సికోళ్లు వుదు కేసిగే? నావు మాడువ కమ్ఫగిళ కట్ట్ర్యాక్ట్రవన్న నావు గ్రహిసే బారదు. హిగే ఆభ్యాసమాడబేకు. నాను కేవల నిమిత్త మాత్ర. కమ్ఫద కట్ట్ర్యాక్ట్ నన్న దల్ల ఎందు మనసమాడబేకు. ఈ ఆకట్ట్ర్యాక్ట్ వాదవన్న నమ్రతెయింద స్ప్రైకరిసబేకు. ఆదరి సంపూణికట్ట్ర్యాక్ట్ హోగువుదిల్ల. మెల్లమెల్లనే ఈ భావనే వికాసవాదిశు. నాను కేవల తుళ్లు, అవన కైయోళగిన గొంబె, అవను నన్నన్న కుటిసు తీదానే ఎందు పూరంభదల్ల అనిసరి. ఆమేలే ఇదెల్లవన్నొ మాడి — ఇదెల్లపూ ఈ దేహయ్య, ననగే అదర స్ట్ర్యాచే ఇల్ల, ఈ ఎల్ల శ్రీయేయూ ఈ మృతదేహయ్య, నాను ఈ మృతదేహవల్ల, నాను శవవల్ల తిన, హిగే భావిసుత్తా హోగు. దేహద లేపదింద లేత మాత్రపూ లిష్ట్నాగబేడ. దేహద సంబంధవే ఇల్లవెంబంతాదరి జ్వల్లనావస్థ బందిశు. ఆ ఆవస్థియల్ల మేలే కేళద మూరు ఆవస్థి : క్రియావస్థి : అదరల్ల అట్ట్యంత నిమిల, ఆదశ్ క్రియే ఆవనింద ఆదిశు; భావావస్థి : అదరల్ల మూరు లోకద సంఫ

ಪಾಪ ಪುಣ್ಯವೂ ಅವನದು. ಆದರೆ ಅವನಿಗದರ ಸ್ವರ್ಥ ಲೇಕಮಾತ್ರವೂ ಇಲ್ಲ; ಜಾಳಾನಾವಸ್ಥೆ: ಇದರಲ್ಲಿ ತಿಲಮಾತ್ರವೂ ಕರ್ಮ ಬಳಿ ಸುಳಿಯು ಬಾರದು. ಸರ್ವ ಕರ್ಮವೂ ಭೂಸ್ಯಸಾತ್ ಆದೀತು. ಈ ಮೂರು ಅವಸ್ಥೆಗಳ ಮೂಲಕ ಜಾಳಾನಿಯ ವರ್ಣನೆ ಮಾಡಬಹುದು.

### ಒಂಟ. ನೀನೇ...ನೀನೇ...ನೀನೇ !

ಇಷ್ಟ ಹೇಳಿ ಅಜುಂನನಿಗೆ ಭಗವಂತ ಹೇಳಿದ : ‘ಅಜುಂನ, ನಾನು ಹೇಳಿದುದನ್ನೇಲ್ಲ ಸರಿಯಾಗ ಕೇಳಿದೆಯಾ? ಈಗ ಪೂರ್ಣ ವಿಚಾರಮಾಡಿ ನಿನಗೆ ತಿಳಿದ ಹಾಗೆ ಮಾಡು.’ ಭಗವಂತ ದೊಡ್ಡಸ್ತಿಕೆಯಿಂದ ಅಜುಂನನಿಗೆ ಸ್ವಾತಂತ್ರ್ಯನೀಡಿದ. ಭಗವದ್ವೀತೀಯ ವಿಶೇಷ ಇದು. ಆದರೆ ಭಗವಂತನಿಗೆ ಮತ್ತೆ ಕಳವಳವಾಯಿತು. ನೀಡಿದ ಇಚ್ಛಾಸ್ವಾತಂತ್ರ್ಯವನ್ನು ಮತ್ತೆ ಹಿಂತಿಗೆದುಕೊಂಡ. ‘ಅಜುಂನ, ನಿನ್ನ ಸಾಧನೆ, ನಿನ್ನ ಇಚ್ಛೆಗಳನ್ನು ಬಿಸುದು. ನನಗೆ ಶರಣ ಬಾ, ಸಾಕು’ ಎಂದ. ತನಗೆ ಶರಣ ಬಾರೆದು, ಕೊಟ್ಟಿ ಇಚ್ಛಾಸ್ವಾತಂತ್ರ್ಯವನ್ನು ಮರಳಿ ಕಿತ್ತುಕೊಂಡ. ಇದರ ಅರ್ಥ ಹೀಗೆ: ‘ನಿನಗೆ ಸ್ವಾತಂತ್ರ್ಯದ ಇಚ್ಛೆಯೇ ಆಗದಿರಲಿ. ಸ್ವಂತ ಇಚ್ಛೆಯನ್ನು ನಡೆಯಗೊಡಬೇಡ. ಅವನ ಇಚ್ಛೆ ನಡೆಯುವಂತೆ ಮಾಡು.’ ಸ್ವಾತಂತ್ರ್ಯ ಬೇಡ ಎನಿಸಲಿ ನಿನಗೆ. ನಾನಿಲ್ಲ, ಇರುವುದೆಲ್ಲ ನೀನೇ ಎಂಬಂತಾಗಲಿ. ಕುರಿ ಬದುಕಿರುವಾಗ ‘ಮೇ ಮೇ’ ನಾ ನಾ ಎನ್ನತ್ತದೆ. ಅದು ಸತ್ತ್ವ ಅದರ ನರವನ್ನು ಪಿಂಜಾರನ ಬಿಲ್ಲಿಗೆ ಬಿಗಿದಾಗ ಕವಿ ದಾದು ಹೇಳಿದಂತೆ ‘ತುಹಿ ತುಹಿ ತುಹಿ’ ನೀನೇ ನೀನೇ ನೀನೇ ಎನ್ನತ್ತದೆ. ಕಟ್ಟ ಕಡೆಗೆ ಎಲ್ಲವೂ ‘ತುಹಿ ತುಹಿ – ನೀನೇ, ನೀನೇ ! ’

## ಶಂಕಾ - ಸಮಾಧಾನ

ಗೀತಾ ಪ್ರಪಂಚನದ ಎರಡನೆ ಅಧ್ಯಾತ್ಮಯದಲ್ಲಿ ರಜೋಗುಣ ತಮೋ ಗುಣಗಳನ್ನು ಹೋಲಿಸಿದೆ. ಅದನ್ನು ಓದಿ ಒಬ್ಬ ತಮ್ಮ ಒಂದು ಶಂಕೆಯನ್ನು ವಿನೋಭಾಜಿಯ ಬಗ್ಗೆ ಹೊರಗಿಡವಿದ. ವಿನೋಭಾಜಿಯ ಮೂಲಕ ಅದಕ್ಕೆ ಕೊಟ್ಟ ಸಮಾಧಾನವೂ ಮೂಲ ಶಂಕೆಯೂ ಓದುಗರಿಗೆ ಉಪಯೋಗ ವಾಗುತ್ತದೆ. ಎರಡನ್ನೂ ಇಲ್ಲಿ ಕೊಡಲಾಗಿದೆ.

ಶಂಕೆ.—ಗೀತಾ ಪ್ರಪಂಚನದ ಎರಡನೆ ಅಧ್ಯಾತ್ಮಯದಲ್ಲಿ ಕರ್ಮ ಮಾಡುವವರ ದ್ವಿವಿಧ ವೃತ್ತಿಯನ್ನು ವಿವರಿಸುತ್ತ ತಾವು ರಜೋಗುಣ ತಮೋ ಗುಣಗಳನ್ನು ಸಮಾನವಾಗಿ ತೋರಿಸಿದೀರಿ. ‘ತೆಗೆದುಕೊಂಡರೆ ಫಲಸಮೇತ ವಾಗಿಯೇ’— ಇದು ರಜೋಗುಣದ ವೃತ್ತಿ, ‘ಬಿಟ್ಟರೆ ಕರ್ಮ ಸಮೇತ ವಾಗಿಯೇ’— ಇದು ತಮೋಗುಣದ ವೃತ್ತಿ ಎಂದು ತೋರಿಸಿದೀರಿ. ಈ ಎರಡು ವೃತ್ತಿಗಳಲ್ಲಿ ಭೇದವಿಲ್ಲವೆಂದೂ ಹೇಳಿದೀರಿ. ನನ್ನ ಅಭಿಪ್ರಾಯದಲ್ಲಿ ಎರಡೂ ವೃತ್ತಿ ರಜೋಗುಣದಲ್ಲಿಯೇ ನೇರಿವೆ. ೧, ೩, ೯ ರ ಲೆಕ್ಕದಂತೆ ತಮೋಗುಣ, ರಜೋಗುಣ, ಸತ್ಯಗುಣ ಒಂದಕ್ಕೊಂದು ದೂರವಾಗಿವೆ. ರಜೋಗುಣ ತಮೋಗುಣಗಳು ಒಂದೇ ವೃತ್ತಿಯ ಭಾವಾತ್ಮಕ (ವಾಸಿಪಿವ್ಯಾ), ಅಭಾವಾತ್ಮಕ (ನಾಸಿಪಿವ್ಯಾ) ಸ್ವರೂಪಗಳಲ್ಲ. ಕರ್ಮವಾಡಿ ಫಲವನ್ನು ಬಿಡುವುದು ಸತ್ಯಗುಣ. ‘ತೆಗೆದುಕೊಂಡರೆ ಫಲಸಮೇತವಾಗಿಯೇ’ ಮತ್ತು ‘ಬಿಟ್ಟರೆ ಕರ್ಮಸಮೇತವಾಗಿಯೇ’— ಇವೆರಡೂ ವೃತ್ತಿ ರಜೋಗುಣದಲ್ಲಿ ನೇರಬೇಕು. ‘ಫಲವನ್ನು ಮಾತ್ರ ತೆಗೆದುಕೊಳ್ಳುತ್ತೇನೆ, ಕರ್ಮವನ್ನು ಮಾಡುವುದಿಲ್ಲ’ ಎಂಬ ವೃತ್ತಿ ತಮೋಗುಣದ್ದು. ಇದಕ್ಕೂ ಭಿನ್ನವಾದ ಅಸದ್ವೈಯ ವೃತ್ತಿಯೊಂದು ಇರಬಲ್ಲದು. ಕರ್ಮ ಮಾಡಿದರೆ ಮಾಡಿದೆ, ಆದರೆ ಆಯಿತು. ಫಲದ ಅವೇಕ್ಷೆ, ಕಾಳಜಿ, ಆವಶ್ಯಕತೆ, ಮೋಹ ಮುಂತಾದುದು ಇಲ್ಲ. ಅದಕ್ಕೆ ವೃತ್ತಿರೀಕರಾಗಿ ಫಲ ಬಂದಾಗ ತೆಗೆದುಕೊಂಡ, ಕರ್ಮ ಮಾಡುವ ಅಗಕ್ಕೆ ಜವಾಬ್ದಾರಿ ಏನೂ ಇಲ್ಲ. ಮನಸ್ಸಿನ ಸ್ಥಿತಿಗೆ ಅನುಸಾರವಾಗಿ ಈ ವೃತ್ತಿ ಕೆದಾಚಿತ್ತ ಮೂರು ಗುಣಗಳಲ್ಲಿ ಇರಬಹುದು. ಜ್ಞಾನ ಶಾಸ್ತ್ರ ಸ್ಥಿತಿಯಲ್ಲಿ ಈ ವೃತ್ತಿ ತಮೋಗುಣಕ್ಕಿಂತಲೂ ಕೆಳಗಿನದಾಗ ಬಹುದು; ಧ್ಯಾನಮಂಗ್ಲ ಸ್ಥಿತಿಯಲ್ಲಿ ಸಾತ್ವತ ವೃತ್ತಿಗೂ ಮೇಲೆರಬಹುದು.

**ಸಮಾಧಾನ.**—ನಿನ್ನ ಚಿಂತನೆ ಚಲೋ ಎನಿಸಿತು ಶ್ರೀಗುಣದ ವಿಷಯವಾಗಿ ಅನೇಕ ಪ್ರಕಾರದ ವಿಚಾರ ಮಾಡಿದಾರೆ; ಮಾಡಬಹುದು. ತಮೋಗುಣಕ್ಕಿಂತ ಕೆಳಗಿನ ಅಥವಾ ಸತ್ಯಗುಣಕ್ಕಿಂತ ಮೇಲಿನ ವೃತ್ತಿಯ ಕಲ್ಪನೆಯನ್ನು ಮಾಡಲಾರೆವು. ಇಡೀ ಜಗತ್ತನ್ನೇ ಮೂರು ಗುಣಗಳಲ್ಲಿ ಭಾಗಿಸಬೇಕು. ಈ ಮೂರು ಗುಣಗಳಿಂದ ಅಲಿಸ್ತವಾದ ಒಂದು ಅವಸ್ಥೆಯಿದೆ. ಅದನ್ನು ಗುಣಾತೀತ ಪ್ರರೂಪನ ಭೂಮಿಕೆಯೆಂದು ತಿಳಿಯಬೇಕು. ಅದರಲ್ಲಿ ಯಾವ ಬಗೆಯ ಪ್ರವೃತ್ತಿಯೂ ಇರದು. ಅದನ್ನು ನಿವೃತ್ತಿ ಎನ್ನುತ್ತಾರೆ. ಅದರೆ ನಿವೃತ್ತಿಯ ಅಥ ಪ್ರವೃತ್ತಿ ವಿರೋಧವೂ ಒಂದು ವೃತ್ತಿಯೇ. ಅದನ್ನು ತಮೋಗುಣ ಎನ್ನಬೇಕು.

ಇಷ್ಟ ವಾಸ್ತಾವಿಕ ವಿವರಕೆಯೆ ತರುವಾಯ ಇನ್ನು ಮೂಲಪ್ರಶ್ನೆಯನ್ನು ಸೊಂಡೋಣ. ತತ್ತ್ವತಃ: ಶ್ರೀಗುಣಗಳು ಪ್ರಕೃತಿಯ ಅಂಶಗಳು. ಮೂರು ಆವಶ್ಯಕತೆಯೂ ಪ್ರಕೃತಿಯಲ್ಲಿ ಸಮಾನವಾಗಿದೆ. ಸ್ಥಿತಿ, ಪ್ರಕಾಶ, ಗತಿ ಮೂರು ಸೇರಿ ಜೀವನವಾಗುತ್ತದೆ. ಇದು ತಾತ್ಪರ್ಯಕ ದೃಷ್ಟಿಯಾದರಲ್ಲಿ ಮೇಲೆ ಕೆಳಗೆ ಎಂಬ ಭೇದವೇನೂ ಇಲ್ಲ.

ಇದಕ್ಕೆ ಭಿನ್ನವಾದ ಸ್ನೇತಿಕ ದೃಷ್ಟಿಯಿದೆ. ಆ ದೃಷ್ಟಿಯಿಂದ ತಮ, ರಚ, ಸತ್ಯಗಳು ಉತ್ತರೋತ್ತರ ಶ್ರೀಷ್ಟಿ ಗುಣಗಳು. ಸಾಮಾನ್ಯವಾಗಿ ಜನರು ಈ ದೃಷ್ಟಿಯಿಂದ ವಿಚಾರ ಮಾಡುತ್ತಾರೆ.

ಸ್ನೇತಿಕ ತತ್ತ್ವವನ್ನು ಅರಿತುಕೊಳ್ಳುವ ಪಾರ್ಕೃತಿಕ ಅಥವಾ ತಾತ್ಪರ್ಯಕ ದೃಷ್ಟಿಯೊಂದು, ಸ್ನೇತಿಕದೃಷ್ಟಿ ಇನ್ನೊಂದು. ಎರಡೂ ಅಲ್ಲದೆ ಸಾಧನೆಯ ದೃಷ್ಟಿಯೂ ಒಂದಿದೆ. ಅದರ ಪ್ರಕಾರ ರಚ, ತಮಗಳ ಪರಸ್ಪರ ಪ್ರತಿಕ್ರಿಯಾರೂಪ ಅಥವಾ ಪರೀಕ್ಷೆಯಾರೂಪ ಅಥವಾ ಪೂರ್ಕ. ಎರಡೂ ಸೇರಿ ಒಂದೇ ವಸ್ತು. ರಚೋಗುಣ ಒಳಲಿದಾಗ ತಮೋಗುಣ ಬರುತ್ತದೆ, ತಮೋಗುಣ ಒಳಲಿದಾಗ ರಚೋಗುಣ ಬರುತ್ತದೆ. ಸತ್ಯಗುಣ ಎರಡೂ ಅಲ್ಲ, ಬೇರೆ. ಅದೇ ಸಾಧಕರ ಗಳಿಯ. ರಚೋಗುಣ, ತಮೋಗುಣ ಸೇರಿ ಆಸುರೀ ಸಂಪತ್ತಿ; ಸತ್ಯಗುಣ ದೃವೀಸಂಪತ್ತಿ—ಹೀಗೆ ಘಣ್ಣಣ ನಡೆಯುತ್ತಿದೆ.

ಗೀತೆಯಲ್ಲಿ ಪಾರ್ಕೃತಿಕ, ಸ್ನೇತಿಕ, ಸಾಧನಿಕ ಮೂರು ಬಗೆಯ ವಿವೇಚನೆ ಸಿಕ್ಕುತ್ತದೆ. ನಾನು ಪಾರ್ಕೃತಿಕ ವಿಚಾರವನ್ನು ಬಿಟ್ಟು ಮುಖ್ಯವಾಗಿ ಸ್ನೇತಿಕ, ಸಾಧನಿಕ ದೃಷ್ಟಿಯಿಂದ ವಿಚಾರ ಮಾಡುತ್ತೇನೆ.

ಒಮ್ಮೆ ಸ್ನೇತಿಕೆ, ಒಮ್ಮೆ ಸಾಧನಿಕ. ಯಾವ ವಿವೇಚನೆಯ ಬಗ್ಗೆ ತಂಕೆ ಉಂಟಾಗಿದೆಯೋ ಅದರಲ್ಲಿ ಸಾಧನಿಕ ದೃಷ್ಟಿಯಿದೆ. ಅದುದರಿಂದ ರಚನೆಗುಣ ತಮೋಗುಣಗಳ ಏಕತ್ರ ಕಲ್ಪನೆ ಮಾಡಲಾಗಿದೆ.

ಫಲತ್ಯಾಗದ ಬಗ್ಗೆ ಹೆಚ್ಚು ಪರಿಶೀಲನೆಯನ್ನು ‘ಸ್ಥಿತಪ್ರಜ್ಞ ದರ್ಶನ’ ‘ಗೀತಾಯಿಕೋಶ’ ಗಳಲ್ಲಿ ಮಾಡಿದೆ.

---

### ಪರಿಶಿಷ್ಟೆ ೨

## ಗೀತಾಧ್ಯಾಯ ಸಂಗತಿ

### ಪ್ರಾಸ್ತಾವಿಕೆ

ಕೊಳೆಚರಬ್ಜದಲ್ಲಿ ಆಶ್ರಮ ಪ್ರಾರಂಭವಾದಂದಿನಿಂದಲೂ ವಿನೋಭಾನನ್ನು ಸಂಗತಿಯಾಗಿದಾನೆ. ನಾನು ಬಯಸಿದು ಅಥವಾ ನನಗೆ ಇಷ್ಟವಾದುದು, ಅಂಥ ಬಹಳ ಕೆಲಸ ಮಾಡಿದಾನೆ ಆತ. ಗೀತಾಧ್ಯಾಯ ಸಂಗತಿಯನ್ನೇ ತೆಗೆದುಕೊಳ್ಳುತ್ತಾನೆ. ನಾನು ಕೇಳಿದುದು ಬಹಳ ಸ್ವಲ್ಪ, ವಿನೋಭಾ ಕೊಟ್ಟುದ್ದು ಬಹಳ ಹೆಚ್ಚಾಗಿ. ಇಲ್ಲ ದಿನದಲ್ಲಿ ಗೀತಾ ಪಾರಾಯಣ ಮಾಡುವ ಶ್ರಫಮ ಕಲ್ಪನೆ, ಆಮೇಲೆ ಇದಿನದಲ್ಲಿ, ಯರವಡಾ ಮಂದಿರದಲ್ಲಿ ಹುಟ್ಟುತ್ತು. ವಾಚಕರಿಗೆ ಇದು ತಿಳಿದಿರಲಿ. ನಾನು ನನ್ನ ಕ್ರಮವನ್ನು ವಿನೋಭಾಗೆ ತೋರಿಸಿ ಆತನ ಒಪ್ಪಿಗೆಯ ಮುದ್ರೆ ಅಥವಾ ಸುಧಾರಣೆ ಕೊರಿದೆ. ಅದಕ್ಕೆ ಬದಲು ಆತ ಗೀತಾಧ್ಯಾಯ ಸಂಗತಿಯನ್ನು ಕಳಿಸಿದ. ಇದನ್ನು ಇದಿರಿಗಟ್ಟುಕೊಂಡರೆ ಗೀತೆಯಲ್ಲಿ ಧ್ಯಾನಾವಸ್ಥಿ ತನಾಗಿ ಅದರ ಶಿಕ್ಷಣವನ್ನು ಜೀವನದಲ್ಲಿ ಉಪಯೋಗ ಮಾಡಬಯಸುವನಿಗೆ ಲಾಭವಾಗುತ್ತದೆ ಎಂದು ನಾನು ತಿಳಿದಿದೇನೆ.

ಮಹಾಬಲೀಶ್ವರ, }  
ಶಿಂ-ಜ-ಎಂಜ. }

ಮೋ. ಕೆ. ಗಾಂಧಿ

## ಪೂಜ್ಯ ಗಾಂಥಿಜಿಗೆ ಬರೆದ ಪತ್ರ

ಪೂಜ್ಯ ಬಾಪ್ತಿ,

ಗೀತೆಯ ಸಾಪ್ತಾಹಿಕ ವಾರಕ್ರಮ ಹೇಗಿರಬೇಕೆಂಬ ವಿಷಯದಲ್ಲಿ  
ತಾವು ಕೆಲವು ಮಾತನ್ನು ನನ್ನೆಡಿರಿಗೆ ಇಟ್ಟಿರಿ. ಅದಕ್ಕೆ ಉತ್ತರ ಕೊಡುವ  
ಸ್ವಯತ್ತ ಮಾಡುತ್ತಿದ್ದೇನೆ.

ಗೀತೆಯ ನೋಡಲನೆಯ ಅಧ್ಯಾಯ ಬೀಜರೂಪವಾಗಿದೆ. ಅದರದೇ  
ಒಂದು ಚಿಕ್ಕ ಕೊಲ್ಲಿ ಎರಡನೆಯ ಅಧ್ಯಾಯದೊಳಗೆ ನುಗ್ಗಿದೆ. ಇದಕ್ಕೆ  
ಕಾರಣ — ಭಗವಂತನ ಪಾಠಧರ್ಮಿಕ ಉದಾರ (ಅ : ಅ-ಇ ಶೈಲ್ಲೀಕ) ಅಜುನನ ಹರಿಶರಣತೆ (ಅ : ೩ ಶೈಲ್ಲೀಕ) ಗಳಿಗೆ ಸ್ವತಂತ್ರ ಸಾಫ್ತನ ಕೊಡುವ  
ಆವಶ್ಯಕತೆ ಕಂಡುಬಂತು. ಪ್ರತ್ಯೇಕ ಗೀತೆಯ ಆರಂಭ ಅ : ಗಳ ಶೈಲ್ಲೀಕದಿಂದ  
ಆಯಿತು. ಅಲ್ಲಿಂದ ಹಿಡಿದು ಇಡೀ ಎರಡನೆಯ ಅಧ್ಯಾಯದಲ್ಲಿ ಗೀತೆಯ  
ಮುಖ್ಯ ವಿಷಯವನ್ನು ಸಂಪೂರ್ಣವಾಗಿ ಸಂಕ್ಷೇಪವಾಗಿ ಕೊಟ್ಟಿದೆ.

೧. ಜೀವನಶಾಸ್ತ್ರ — ಆತ್ಮದ ಅವರತ್ಪು ಮುಂತಾದುದು; ಇದನ್ನು  
ಗೀತೆ ‘ಸಾಂಖ್ಯಬುದ್ಧಿ’ ಎನ್ನುತ್ತೆದೆ.

೨. ಜೀವನಕಲೆ — ಸಮಭಾವದಿಂದ ಕರ್ಮ ಮಾಡುವುದು ಹೇಗೆ?  
ಇದನ್ನು ಗೀತೆ ‘ಯೋಗಬುದ್ಧಿ’ ಎನ್ನುತ್ತೆದೆ.

೩. ಜೀವನಶಾಸ್ತ್ರ — ಜೀವನಕಲೆ, ಸಾಂಖ್ಯಬುದ್ಧಿ—ಯೋಗಬುದ್ಧಿ,  
ಎರಡೂ ಯಾವುದರಲ್ಲಿ ಸ್ಥಿರವಾಗಿದೆಯೋ ಅಂಥ ಪರಮ ಆದಶದ,  
ಗುರುಮೂರ್ತಿಯ—ಗೀತೆಯ ಭಾಷಿಯಲ್ಲಿ ‘ಸ್ಥಿತಪ್ರಜ್ಞ’ನ — ವರ್ಣನೆ.

೪. ಸ್ಥಿತಪ್ರಜ್ಞಯ ಅಂತಿಮ ಪರಿಣಾಮ ಬ್ರಹ್ಮನಿವಾರಣ. ಬ್ರಹ್ಮ  
ನಿವಾರಣ ಸ್ಥಿತಿಯನ್ನು ಮುಟ್ಟಿದ ಮೇಲೆ ವಾಸ್ತವವಾಗಿ ಹೇಳಬೇಕಾದು  
ದೇನೂ ಉಳಿಯುವುದಿಲ್ಲ.

‘ಸ್ಥಿತಪ್ರಜ್ಞ’, ‘ಬ್ರಹ್ಮನಿವಾರಣ’ — ಇವರಡೂ ಈಬ್ಬ ಗೀತೆಯ  
ಹೊರತು ಇಡೀ ಸಂಸ್ಕಾರ ವಾಜ್ಯಯದಲ್ಲಿಯೇ, ಎಂದರೆ ಗೀತೆಗೆ ಹಿಂದಿನ  
ವಾಜ್ಯಯದಲ್ಲಿ ಎಲ್ಲಿಯೂ ಸಿಗುವುದಿಲ್ಲವೆಂಬುದನ್ನು ಇಲ್ಲಿ ತಿಳಿಸಬೇಕಾದುದು  
ಅಗತ್ಯ. ಇವು ಗೀತೆಯ ಸ್ವತಂತ್ರ, ವಿಶಿಷ್ಟ ಶಬ್ದ. ಭಕ್ತ, ಜ್ಞಾನಿ, ಯೋಗಿ  
ಹಾಗೂ ಮುಕ್ತ, ಪರಮಪದಪ್ರಾಪ್ತಿ, ಅಪುನರಾವೃತ್ತಿ ಮುಂತಾದ ಶಬ್ದ  
ಗೀತೆಯಲ್ಲಿವೆ. ಅದರೆ ಅವು ಗೀತೆಯ ಸ್ವತಂತ್ರ ಮೌಲಿಕ ಶಬ್ದಗಳಲ್ಲ.

జడి యాత్రి స్పుల్చదరల్లి ముగియితు. అజుఫన్ ప్రత్యేయింద వోదలిట్టు విస్తృత రూపదల్లి ఆదన్ను మూరు, నాల్చు, పదనేయ అధ్యాయగళల్లి పునరావుత్తి మాడలాగిదే. మూరనేయ అధ్యాయదల్లి అజుఫన్ కేళిద ప్రత్యేయన్న ఆవను కేళిరదిద్దరే, ఖండితవాగియూ గీతి ఎరడనేయ అధ్యాయక్కే సమాప్తియాగుత్తిత్తు. జీవనద తత్ప్రాజ్ఞన, జీవనద కలే (కౌశలం) ఆదశగురు, అంతిమ ఫలితి— ఇష్ట హేళిద మేలే ఇన్న ఉళ్లిదుదేను?

ಮೂರನೆಯ ಅಧ್ಯಾಯದಲ್ಲಿ ಕರ್ಮ ಮಾಡುವ ಕಾರಣವನ್ನು ಹೇಳುತ್ತಾನೆ ಭಗವಂತೆ. ಬುದ್ಧಿ ಶೈಷ್ವವೇ ನಿಜ. ಅದರೆ ಕರ್ಮದ ಹೊರತು ಅದು ಪರಾಪ್ರಯಾಗುವುದೇ ಇಲ್ಲ. ಇದಕ್ಕೇನು ಉವಾಯ? ವ್ಯಕ್ತಿಯ ಆಜೀವಿಕೆ (ಶರೀರಯಾತ್ರಿ), ಸಮಾಜನೇವೆ (ಯಜ್ಞ), ಚಿತ್ತ ಶಿದ್ (ಸಂಸಿದ್ಧಿ), ಲೋಕಸಂಗ್ರಹ-ಇವು ಕರ್ಮ ಮಾಡಲು ಉತ್ತರೋತ್ತರ ಕಾರಣಗಳು. ಮೂರನೆಯ ಅಧ್ಯಾಯ ಗೀತೆಯ ಬೀಗದಕ್ಕೆ ಎನ್ನು ತ್ತೀರಿ ನಿಷ್ವ. ಸರಿಯೆ. ಅಜ್ಞನ ಪ್ರಶ್ನೆ ಮಾಡಿರದಿದ್ದರೆ ನವಗಿಂತಿ ಬೀಗದಕ್ಕೆ ಸಿಗುತ್ತಿರಲಿಲ್ಲ. ಭಗವಂತ ಯಾವಾಗಲೋ ಬಹುನಿವಾಣಿದವರಿಗೂ ಸಾಗಿ ಹೊಗಿಬಿಟ್ಟಿದ್ದ.

ಇದಾದ ಮೇಲೆ ನಾಲ್ಕನೆಯ ಅಧ್ಯಾಯದಲ್ಲಿ ಕರ್ಮಕ್ಕೆ ವ್ಯಾಪಕ ವ್ಯಾಖ್ಯೆ ಮಾಡಿದಾರೆ. ಕರ್ಮದ ಅರ್ಥ, ಜೀವನಪ್ರವಾಹದಲ್ಲಿ ಪಾತ್ರವಾದ ಬಾಹ್ಯಕರ್ಮ. ಕರ್ಮದ ಈ ವ್ಯಾಖ್ಯೆ ಸರಿಯೇ; ಆದರೆ ಇದಕ್ಕೆ ಅರ್ಥಿಕ್ಕೆ ವಾಗಿ ಆ ಕರ್ಮ ಸಮತ್ವಪೂರ್ವಕ ನಡೆಯಲು ಅಗತ್ಯವಾದ ಅನೇಕ ವಸ್ತುಗಳಿಲ್ಲವೂ-ಇಂದಿಯನಿಗ್ರಹ, ತಪ, ಸ್ವಾಧ್ಯಾಯ, ಸಂಯಮ ಮುಂತಾದವು -ವ್ಯಾಪಕಾರ್ಥದಲ್ಲಿ ಕರ್ಮವೇ. ಸ್ವಧರ್ಮದೊಂದು ಪ್ರತ್ಯೇಕ ಕರ್ಮ, ಆದರೆ ಸಹಾಯಕಾಗಿ ಅಂತಃಶುದ್ಧಿ ಕಾರಕವಾದ ವ್ಯಾಪಕ ಅರ್ಥವಾ ವಿಶೇಷ ಕರ್ಮ, ಹೀಗೆ ದ್ವಿವಿಧಯೋಗ ಕಲೆತ್ತಿ ಕೊನೆಯಲ್ಲಿ ಅಕರ್ಮದಶೇ ಪಾತ್ರವಾಗುತ್ತದೆ. ಇದಿನ್ನು, ನಾಲ್ಕನೆಯ ಅಧ್ಯಾಯದ ವಿಷಯ.

ಆದರೆ ಈ ಅಕ್ಷಮ್ಯದಶೀ ನೋಡಲಿಕ್ಕೆ ಎರಡು ಬಗೆಯಾಗಿ ಕಾಣುತ್ತದೆ.  
 (ಗ) ಎಲ್ಲಾ ಕರ್ಮವನ್ನು ಮಾಡಿಯೂ ಅದನ್ನು ಮಾಡಲಿಲ್ಲ ಎನ್ನವಂತೆ ಇರುವುದು (ಯೋಗ), (ಅ) ಕರ್ಮವನ್ನು ಏನೂ ಮಾಡದೆಯೇ ಎಲ್ಲಾ ಕರ್ಮವನ್ನು ಮಾಡಿದಂತೆ ಇರುವುದು (ಸಂನಾಯಸ) —ಹೀಗೆ ಎರಡು ರೀತಿಯ ಅಕ್ಷಮ್ಯದಶೀಗಳ ಹೊಳೆಿಕೆಯನ್ನು ಏದನೆಯ ಅಧಾರ್ಯಾಯ ಮಾಡುತ್ತದೆ.

ಯೋಗ, ಸಂನಾತ್ಸ ಎರಡೂ ತತ್ವತ್ವಃ ಒಂದೇ (ಇ : ಇ-ಇ). ಆದರೆ ಸಾಧಕನ ದೃಷ್ಟಿಯಿಂದ ಸಂನಾತ್ಸಕ್ಕಿಂತ ಯೋಗ ಸುಲಭ (ಇ : ಇ-ಗ್ರ). ಸಂನಾತ್ಸ ಕೇವಲ ಕಟ್ಟಿಕಡೆಯ ಭೂಮಿಕೆ. ಯೋಗವೋ ಸಾಧಕಾವಸ್ಥೆಯೂ ಹೌದು, ಕಟ್ಟಿಕಡೆಯ ಅವಸ್ಥೆಯೂ ಆಗಬಹುದು. ಹೀಗೆ ಆಗುತ್ತದೆ ನಿಷ್ಪತ್ತಿ. ಆಮೇಲೆ ಪೂರ್ಣಯೋಗಿ ಅಥವಾ ಸಂನಾತ್ಸಿ ಪುರುಹನ ರಮಣೀಯ ವರ್ಣನೆ ಶೈಲ್ಲೀಕ ಗ್ರಂಥ ಅಂತರಿಗೆ ಬರುತ್ತದೆ. ಕಡೆಯಲ್ಲಿ ಅಳ್-ಅಜ್-ಅಷ್ಟ ನೇಯ ಶೈಲ್ಲೀಕಗಳು, ಯೋಗದ ಅಥವಾ ಸಂನಾತ್ಸದ ಕಟ್ಟಿಕಡೆಯ ಗುರಿಯಿಂದ ಯಾವ ಬ್ರಹ್ಮಸ್ವಿವಾರಣವನ್ನು ಹೇಳಿದೆಯೋ ಗ್ರಿತೆ, ಆದನ್ನು ವರ್ಣಿಸುತ್ತವೆ. ಈ ಮೂರು ಶೈಲ್ಲೀಕಗಳಲ್ಲಿ ಬ್ರಹ್ಮಸ್ವಿವಾರಣಾದ ಉಚ್ಚಾರ ಮೂರು ಸಲ ಆಗಿದೆ. ಇದು ಲಕ್ಷ್ಯದಲ್ಲಿರಬೇಕು. ಸಾರಾಂಶ— ಎರಡನೆಯ ಅಧ್ಯಾತ್ಮಯದಲ್ಲಿ ಯಾವ ನೇಲೆಯನ್ನು ಮುಟ್ಟಿದೆವೋ ಐದನೆಯ ಅಧ್ಯಾತ್ಮ ಅಷ್ಟನೆಯ ಶೈಲ್ಲೀಕದಲ್ಲಿ ಮತ್ತೆ ಅದೇ ನೇಲೆಯನ್ನೇ ಮುಟ್ಟಿದೆವು.

ಆದರೆ ಇದರ ತರುವಾಯ ಐದನೆಯ ಅಧ್ಯಾತ್ಮದ ಕಟ್ಟಿಕಡೆಯ ಮೂರು ಶೈಲ್ಲೀಕ ಅಳ್, ಅಳ, ಅಷ್ಟ ಏನು ಮಾಡುತ್ತವೆಯೋ ಆದು ಮಹತ್ಪ್ರದ ಪ್ರಶ್ನೆ. ಈ ಪ್ರಶ್ನೆಯ ಉತ್ತರದಲ್ಲಿ ನಿಮ್ಮ ಪ್ರಶ್ನೆಯ ಉತ್ತರವಿದೆ. ಈ ಪ್ರಶ್ನೆಯ ಉತ್ತರಕ್ಕಾಗಿ ನಾವು ಒಂದೇ ಸಲಕ್ಕೆ ಹನ್ನೆರಡನೆಯ ಅಧ್ಯಾತ್ಮಯಕ್ಕೆ ನೆಗೆಯಬೇಕು. ನನ್ನ ಅಭಿಪ್ರಾಯದಲ್ಲಿ ಹನ್ನೆರಡನೆಯ ಅಧ್ಯಾತ್ಮ ಭಕ್ತಿಯ ಭಾಷೆಯಲ್ಲಿ ಹೇಳಿದ ಐದನೆಯ ಅಧ್ಯಾತ್ಮ; ಐದನೆಯ ಅಧ್ಯಾತ್ಮ ಕರ್ಮದ ಭಾಷೆಯಲ್ಲಿ ಹೇಳಿದ ಹನ್ನೆರಡನೆಯ ಅಧ್ಯಾತ್ಮ! ಭಕ್ತಿಯ ಭಾಷೆಯಲ್ಲಿ ಹೇಳುವುದಾದರೆ, ಏನೂ ಕರ್ಮ ಮಾಡದೆಯೆ ಎಲ್ಲಾ ಕರ್ಮವನ್ನೂ ಮಾಡುವ ಸಂನಾತ್ಸದಶೀ ಒಂದು ರೀತಿಯ ನಿರ್ಗಂಧ ಉಪಾಸನೆ; ಎಲ್ಲಾ ಕರ್ಮವನ್ನೂ ಮಾಡಿ ಅಲಿಪ್ತನಾಗಿರುವ ಯೋಗಾವಸ್ಥೆ ಒಂದು ರೀತಿಯ ಸರ್ಗಂಧ ಉಪಾಸನೆ. ಇವರಡೂ ಉಪಾಸನೆಗಳ ತುಲನೆಯೇ ಹನ್ನೆರಡನೆಯ ಅಧ್ಯಾತ್ಮದ ವಿಷಯ. ಐದನೆಯ ಅಧ್ಯಾತ್ಮಯದಲ್ಲಿ ಮಾಡಿದ ತುಲನೆಯ ನಿರ್ಣಯದಂತೆಯೇ, ಅದೇ ರೀತಿಯಲ್ಲಿಯೇ, ಈ ತುಲನೆಯ ನಿರ್ಣಯವನ್ನೂ ಕೊಡಲಾಗಿದೆ. ತತ್ವತ್ವಃ ಯೋಗ — ಸಂನಾತ್ಸಗಳಿರಡೂ ಹೇಗೆ ಒಂದೇಯೋ ಹಾಗೆಯೇ ಸರ್ಗಂಧ ಉಪಾಸನೆ, ನಿರ್ಗಂಧ—ಉಪಾಸನೆಗಳಿರಡೂ ಒಂದೇ. ಏಕೆಂದರೆ, ಎರಡೂ ಈಶ್ವರನ ಕಡೆ ಒಯ್ಯತ್ತವೆ. ಆದರೆ ಸಾಧಕನ ದೃಷ್ಟಿಯಿಂದ ವಿಚಾರ ಮಾಡಿದರೆ ಯೋಗ ಯಾವ ರೀತಿ ಸುಲಭವೋ ಸರ್ಗಂಧ—ಉಪಾಸನೆಯೂ

ಅದೇ ರೀತಿ ಸುಲಭ. ಯೋಗದ ಹೊರತು ಪ್ರತಿಯೊಬ್ಬರೂ ಸಂನ್ಯಾಸವನ್ನು ಮುಟ್ಟುವುದು ಅಶಕ್ಯಪ್ರಾಯ (ಇ : ಈ ಶೈಲೀಕ ಪೂರ್ವಾರ್ಥ). ಸಗುಣದ ಹೊರತು ಪ್ರತಿಯೊಬ್ಬರೂ ನಿಗುಣವನ್ನು ಮುಟ್ಟುವುದೂ ಅದೇ ರೀತಿ ಅಶಕ್ಯ (ಇ : ಇ). ಇ : ಇ ಶೈಲೀಕದ ಉತ್ತರಾರ್ಥವನ್ನು ಇ : ಗಾ ಪೂರ್ವಾರ್ಥವನ್ನು ಹೋಲಿಸಿ ನೋಡುವಂತಿದೆ. ಆಗ ಕರ್ಮ - ಭಕ್ತಿಗಳ ದೃಷ್ಟಿಯಿಂದ ಒಂದೇ ಪ್ರಶ್ನೆ ಹೇಗೆ ಹುಟ್ಟುತ್ತದೆಯೋ, ಅದಕ್ಕೆ ಒಂದೇ ಉತ್ತರ ಯಾವ ರೀತಿಯಿದೆಯೋ ನಮಗೆ ತಿಳಿಯುತ್ತದೆ. ಸಂನ್ಯಾಸ - ನಿಗುಣೋಪಾಸನೆಗಳಲ್ಲಿ ದೀಹ ವಿಫ್ಫ್ರೂರೂಪಿ. ಇದಿಷ್ಟ್ವಾ ವಿನೇಚನೆ ಐದನೆಯ ಅಧ್ಯಾತ್ಮ ಹನ್ನೆರಡನೆಯ ಅಧ್ಯಾತ್ಮ ಯದಲ್ಲಿ ಫಲತಾಗದ ಭಾವೇ ಬರುತ್ತದೆ (ಇ . ಗಾ - ಇ) ; ಐದನೆಯ ಅಧ್ಯಾತ್ಮ ವನ್ನು ಭಕ್ತಿಯಿಂದ ಮುಗಿಸಿದೆ.

ಈ ಸಗುಣೋಪಾಸನೆ ನಿಗುಣೋಪಾಸನೆಗಳ ವರ್ಣನೆಯನ್ನು ನೋಡಲು ಎಲ್ಲಾ ದರೂ ಮಾಡಿ, ಅಮೇಲೆ ಹನ್ನೆರಡನೆಯ ಅಧ್ಯಾತ್ಮ ಯದಲ್ಲಿ ಈ ತುಲನೆ ಯನ್ನು ಮಾಡಿದರೋ ಅಥವಾ ಹನ್ನೆರಡನೆಯ ಅಧ್ಯಾತ್ಮ ಯದಲ್ಲಿ ಈ ವಿಷಯ ವೆಲ್ಲ ಪೂರಾ ಹೋಸದಾಗಿಯೇ ಒಂದಿದೆಯೇ ? ಇದು ಈಗ ಪ್ರಶ್ನೆ. ನೋಡಲೇ ವರ್ಣಣಿಸಿದ ವಿಷಯವನ್ನು ಈ ತುಲನೆಯಲ್ಲಿ ಸಮಾಪ್ತ ಮಾಡಲಾಗಿದೆಯೆಂದು ಉತ್ತರ. ಐದನೆಯ ಅಧ್ಯಾತ್ಮ ಯದ ಹೊತ್ತಿಗೇ ಗೀತೆಯ ಮುಖ್ಯ ವಿಷಯ ಸಮಾಪ್ತವಾಯಿತು. ಅರಂದ ಹದಿನೇಳನೆಯ ಅಧ್ಯಾತ್ಮ ಯದವರಿಗೆ ನಿವ್ಯಾಮ ಕರ್ಮದ ಸಿದ್ಧಾಗಾಗಿ ಭಿನ್ನ ಭಿನ್ನ ಸಾಧನಗಳನ್ನು ತಿಳಿಸುತ್ತನೆ. ಹದಿನೆಂಟ ನೆಯದು ಉಪಸಂಹಾರಾತ್ಮಕ. ಇದರಲ್ಲಿ ಸಾಧನಾಧ್ಯಾತ್ಮಗಳ ಅಂತರ್ಗತ ವಾಗಿ ನಡುವೆ ಅರಂದ ಹನ್ನೆರಡರವರಿಗೆ ಏಳು ಅಧ್ಯಾತ್ಮ ಸೇರಿ ಗೀತೆಯ ಉಪಾಸನಾ ಕಾಂಡ. ಇದರಲ್ಲಿ ಮತ್ತೆ ಅರನೆಯ ಅಧ್ಯಾತ್ಮ ಯದಿಂದ ಎಂಟರ ವರಿಗೆ ಪ್ರಥಾನವಾಗಿ ಅವ್ಯಕ್ತೋಪಾಸನೆ; ಒಂಬತ್ತರಿಂದ ಹನ್ನೆರಡರ ವರಿಗೆ ವ್ಯಕ್ತೋಪಾಸನೆ. 'ಪ್ರಥಾನವಾಗಿ' ಎಂದು ಉದ್ದೇಶ್ಯಪೂರ್ವಕ ಹೇಳುತ್ತೇನೆ. ಏಕೆಂದರೆ, ಗೀತೆ ತಾರ್ಕಿಕ ಪದ್ಧತಿಯಂತೆ ತುಂಡುಮಾಡಿ ವರ್ಣಣಸದು. ಸಗುಣದಲ್ಲಿ ನಿಗುಣ ಬರುತ್ತದೆ, ನಿಗುಣದಲ್ಲಿ ಸಗುಣ ಬಂದು ಬಿಡುತ್ತದೆ. ಹೀಗಿದೆ ಗೀತೆಯ ದೃಷ್ಟಿ. ಅರನೆಯ ಅಧ್ಯಾತ್ಮ ಯದಿಂದ ಎಂಟರ ವರಿಗೆ ಅವ್ಯಕ್ತೋಪಾಸನೆ ಹೇಗೆ? ಒಂಬತ್ತರಿಂದ ಹನ್ನೆರಡರವರಿಗೆ ವ್ಯಕ್ತೋಪಾಸನೆ ಹೇಗೆ? ಈಗ ಇದನ್ನು ವಿಚಾರಮಾಡಬೇಕು. ಅದಕ್ಕೆ ನೋಡಲು

ಐದನೇಯ ಅಧ್ಯಾಯದ ಕಡೆಯ ಮೂರು ಶೈಲೀಕಗಳ ಕೆಲಸವೇನು ಎಂಬು ದನ್ನು ಹೇಳಬೇಕು. ಐದನೇಯ ಅಧ್ಯಾಯದ ಅಂತಿಮ ಅರಡು ಶೈಲೀಕ ಅವೃತ್ತಿಪಾಠನೇಯ ಸಂಕೇತವನ್ನು ಹೇಳುತ್ತವೆ. ಇದನೇಯ ಶೈಲೀಕ ವ್ಯಕ್ತ ಅಥವಾ ಸಂಸ್ಕಾರವಾಸನೇಯ ಸಂಕೇತವನ್ನು ತಿಳಿಸುತ್ತದೆ. ಈ ಕೊನೆಯ ಶೈಲೀಕ ಐದನೇಯ ಅಧ್ಯಾಯದ ಗಳ, ಇಗ ನೇಯ ಶೈಲೀಕಗಳಿಗೆ ತಿರಾವಿ ವಿರುದ್ಧವಾಗಿ ಕಾಣುತ್ತದೆ. ಇದನ್ನು ನೀವು ಗಮನಿಸಿದ್ದಿರಿ. ಅದರಿಂದ ಈ ಶೈಲೀಕಿಯ ವಿರೋಧವನ್ನು ಕಳೆಯಲು ಸಂಸ್ಕಾರವಾಸನೇಯ ಮಾಡುವ ಪಿಷ್ಟುಳಿಯನ್ನು ‘ಅನಾಸಕ್ತಿಯೋಗ’ ದಲ್ಲಿ ಇದನೇಯ ಶೈಲೀಕದ ಕೆಳಗೆ ಬರೆದಿದ್ದಿರಿ. ಸಾರಾಂಶ—ಐದನೇಯ ಅಧ್ಯಾಯದ ಕಡೆಯಲ್ಲಿ ಬರುವ ಈ ಮೂರು ಶೈಲೀಕ ಆರಂಭ ಹನ್ನೆರಡನೇಯ ಅಧ್ಯಾಯದವರೆಗೆ ಬರುವ ದ್ವಿವಿಧ ಉಪಾಸನೆಗೆ ಪ್ರಸ್ತಾವನೆಯ ಹಾಗೆ ಇವೆ.

ಗೀತೆಯ ನಿಗುರ್ವಣೋಪಾಸನೇಯ ಕಾಶ್ಚನೆಯೇನೋ ತಿಳಿಯಲು ಹನ್ನೆರಡನೇಯ ಅಧ್ಯಾಯದ ಗ, ಇ, ಇ, ಇ, ನೇಯ ಶೈಲೀಕಗಳು ಉಪಯೋಗ ವಾಗುತ್ತವೆ. ಈ ಶೈಲೀಕಗಳಿಂತೆ ಗೀತೆ ನಿಗುರ್ವಣೋಪಾಸನೇಯನ್ನು ‘ಅವೃತ್ತಿಪಾಠನೇ’ ಅಥವಾ ‘ಅಕ್ಷರೋಪಾಸನೇ’ ಎಂಬ ಸಂಜ್ಞೆಗಳಿಂದ ವರ್ಣಿಸುತ್ತದೆ. (೨ : ೮-೯). ಇದರ ಅಂಗವಾಗಿ ‘ಸನ್ನಿಯಮ್ಯೇಂದ್ರಿಯ ಗ್ರಾಮಂ ಸರ್ವತ್ರ ಸಮಬುದ್ಧಯಃ’ (೨ : ೧೧ ಪೂರ್ವಾರ್ಥ) ಈ ಸಾಧನೆಯನ್ನು ಹೇಳಿ, ಈ ಇಡೀ ಮಾರ್ಗ ಹೆಚ್ಚು ಕ್ಳೇಶಕಾರಿ ಎಂದು ಅಭಿಪ್ರಾಯ ಪಡುತ್ತದೆ. ‘ಅಕ್ಷರೋಪಾಸನೇ’ ಶಬ್ದ ಶೈಲೀಪಾತ್ರಕವೆಂಬುದನ್ನು ಅರಿಯ ಬೇಕು. ಅಕ್ಷರ ಎಂದರೆ ಅವಿನಾಶಬ್ಲಹ್ತ, ಎಂಬುದು ಒಂದು ಅರ್ಥ. ಅಕ್ಷರ ಎಂದರೆ ಓಂಕಾರ ಎಂಬುದು ಇನ್ನೊಂದು ಅರ್ಥ. ಇದರಲ್ಲಿ ‘ಸನ್ನಿಯಮ್ಯೇಂದ್ರಿಯ ಗ್ರಾಮಂ ಸರ್ವತ್ರ ಸಮಬುದ್ಧಯಃ’ ಎಂಬ ವರ್ಣನೆಯಿಂದ ಇಡೀ ಆರನೆಯ ಅಧ್ಯಾಯವನ್ನೇ ಸೂಚಿಸಿದೆಂತಾಯಿತು. ಏಳನೆಯ, ಎಂಟನೆಯ ಅಧ್ಯಾಯಗಳಲ್ಲಿ ಅವೃತ್ತಿ—ಅಕ್ಷರ—ಉಪಾಸನೆ ಸ್ವಷ್ಟವಾಗಿದೆ. (೨ : ೨೫—೨ : ೩, ೨೦, ೨೧ ಅದಿ). ಓಂಕಾರ ರೂಪ ಅಕ್ಷರೋಪಾಸನೆ ಗಳಿ : ಲ ರಲ್ಲಿದೆ. ಓಂಕಾರೋಪಾಸನೆಯ ಸಾಧನವಾಗಿ ಆರನೆಯ ಅಧ್ಯಾಯದಲ್ಲಿ ಹೇಳಿದ ಸಾಧನೆಯನ್ನು (೨ : ೧೦, ೧೧) ರಲ್ಲಿ ಪುನರುಚ್ಛಾರಮಾಡಲಾಗಿದೆ. ಆರನೆಯ ಅಧ್ಯಾಯದಲ್ಲಿ ಅರ್ಚನೆಯಿಂದ ಪ್ರಶ್ನೆಮಾಡಿಸಿ ‘ಅನೇಕ ಜನ್ಮಸಂಸಿದ್ಧಿಃ’ ಮುಂತಾದ ಶಬ್ದಗಳಿಂದ ಈ ಮಾರ್ಗ ಬಹಳ ಕಿಲಿನವೆಂದು ಸೂಚಿಸಲಾಗಿದೆ.

ಹೌದು, ನಿರಾಶೆಗೊಳ್ಳುವ ಕಾರಣವಿಲ್ಲ ವೆಂಬ ಧ್ವನಿ ಅಲ್ಲಿ ಹೊರಡುತ್ತದೆ. ಆದರೆ ಕರಿನವೆಂಬ ಮಾತ್ರಾ ನಿಜ. ಈ ಅವ್ಯಕ್ತಿತ್ವಾಸನೆಯಲ್ಲಾ ಪತಂಜಲಿಯ ಯೋಗಶಾಸ್ತ್ರ. ಯೋಗಶಾಸ್ತ್ರದ ಅಂತರ್ಗತವಾದ ಈ ವಿಷಯವನ್ನು ಪತಂಜಲಿಯ ಶಬ್ದಗಳಲ್ಲಿಯೇ ನಡುವಿನ ಸೂತ್ರಗಳನ್ನು ಬಿಟ್ಟು, ಕ್ರಮವನ್ನು ಬಿಡದೆ, ಸಂಗ್ರಹವಾಗಿ ಹೇಳುತ್ತೇನೆ:

(ಗ) ಅಥ ಯೋಗಾನುಶಾಸನಂ, (ಒ) ಯೋಗಶ್ಚಿತ್ತವೃತ್ತಿ ನಿಯೋಧಃ, (ಇ) ತದಾ ದ್ರಷ್ಟಃ ಸ್ವರೂಪೇವಸ್ಥಾನಂ, (ಈ) ಅಭ್ಯಾಸ ವೈರಾಗ್ಯಾಭ್ಯಾಂ ತನ್ನಿರೋಧಃ, (ಉ) ಈಶ್ವರ ಪ್ರಣಿಧಾನಾದ್ವಾ, (ಎ) ತಸ್ಮೈ ವಾಚಕಃ ವ್ರಿಂಬಃ, (ಒ) ತಜ್ಜವನಾ ತದಧರ್ಮ ಭಾವನಂ.

ಇದರಲ್ಲಿ ನೋದಲಿನ ನಾಲ್ಕು ಸೂತ್ರಗಳ ಸಂಪೂರ್ಣ ವಿಷಯ ಗೀತೆಯ ಆರನೆಯ ಅಧ್ಯಾಯ. ಇದನೆಯ ಸೂತ್ರ ಏಳನೆಯ ಅಧ್ಯಾಯ. ಆರನೆಯ— ಏಳನೆಯ ಸೂತ್ರಗಳು ಎಂಟನೆಯ ಅಧ್ಯಾಯ. ‘ಈಶ್ವರ ಪ್ರಣಿಧಾನಾದ್ವಾ’ ಸೂತ್ರ, ‘ಅಭ್ಯಾಸ ವೈರಾಗ್ಯಾಭ್ಯಾಂ’ ಸೂತ್ರದ ವಿಕಲ್ಪವಲ್ಲ ಎಂಬುದನ್ನು ಇಲ್ಲಿ ತಿಳಿನಬೇಕು. ಅಭ್ಯಾಸ—ವೈರಾಗ್ಯಗಳೊಂದಿಗೆ ಈಶ್ವರ ಪ್ರಣಿಧಾನವನ್ನು ಮಾಡು ಎಂದಿಲ್ಲ. ಅಭ್ಯಾಸ—ವೈರಾಗ್ಯಗಳೊಂದಿಗೆ ಈಶ್ವರ ಪ್ರಣಿಧಾನವನ್ನು ಜೋಡಿಸಬೇಕು. ‘ಈಶ್ವರ ಪ್ರಣಿಧಾನ’ ವೆಂದರೆ ಅವ್ಯಕ್ತ ಈಶ್ವರನ ಧ್ಯಾನ.

ಇದೆಲ್ಲ ಯೋಗಶಾಸ್ತ್ರೀಯ ವಿಷಯ ಆರನೆಯ ಅಧ್ಯಾಯದಿಂದ ಎಂಟರ ವರೆಗೆ ಪ್ರಾಣವಾಗಿ ಬಂದಿದೆ. ಇದರ ಜೊತೆಯಲ್ಲಿಯೇ ಅಗ್ನಿಮಾರ್ಗ, ಧೂಮಮಾರ್ಗ ಮುಂತಾದ ರೋಗಶಾಸ್ತ್ರೀಯ ಪರಿಭಾಷೆಯನ್ನು ಎಂಟನೆಯ ಅಧ್ಯಾಯದಲ್ಲಿ ಕೊಟ್ಟು ಆದನ್ನು ಮುಗಿಸಲಾಗಿದೆ.

ಇನ್ನು ವ್ಯಕ್ತಿತ್ವಾಸನೆಯ ಕಡೆ ತಿರುಗೋಣ. ಗೀತೆಯ ವ್ಯಕ್ತಿತ್ವಾಸನೆ ಅವ್ಯಕ್ತಿತ್ವಾಸನೆಗೆ ವಿರೋಧಿಯಲ್ಲ. ಅವ್ಯಕ್ತಿತ್ವದ ಪ್ರಕಾಶ ವ್ಯಕ್ತಿ ಎಂಬ ಆಶಯ. ಈ ಉಪಾಸನೆಯೇ ಶ್ರೀಮದ್ವಾಗ್ಯಗವತ್, ತುಲಸೀರಾಮಾ ಯಣ ಮುಂತಾದ ಗ್ರಂಥಗಳಲ್ಲಿ ವಣಿತವಾದ, ಸಾಧುಶರಣರು ಹಾಡಿದ ಸುಪ್ರಸಿದ್ಧ ಭಕ್ತಿಮಾರ್ಗ. ಒಂಬತ್ತರಿಂದ ಹನ್ನೆರಡನೆಯ ಅಧ್ಯಾಯದ ವರೆಗಿನ ವಿಷಯ ಇದು.

ಅವ್ಯಕ್ತಿತ್ವಾಸನೆಯ ಸ್ವರೂಪವನ್ನು ‘ಧ್ಯಾನ’ ಶಬ್ದದಿಂದ ವ್ಯಕ್ತಿ ಪಡಿಸಬಹುದು. ಭಕ್ತಿಮಾರ್ಗವೆಂದರೆ ಪ್ರೇಮ. ಇದನ್ನೇ ‘ರಾಜಮಾರ್ಗ’ ಆಫವಾ ‘ರಾಜವಿದ್ಯೆ’ ಎನ್ನು ತಾವೆ (ಇ: ಎ). ಇದು ಪ್ರತ್ಯಾಖ್ಯಾವಗಮ;

ಇದೇ ಇದರ ಮುಖ್ಯ ಪೈಶಿಪ್ಪತಿ (೬ : ೫). ಇದರಲ್ಲಿ ಬರೀ ಶ್ರದ್ಧೆಯದೇ ಕೆಲಸ. ಇದು ಆಚರಣೆಗೆ ಅತ್ಯಂತ ಸುಭ (ಸುಸುಖಿಂ ಕರ್ತೃಂ ೬ : ೨). ಅವುಕೊನ್ನೊಸನೆಯ ಹಾಗೆ ಕರಿನವಲ್ಲ. ಕೇವಲ ಶ್ರದ್ಧೆಯ ಅಭಾವದ ಕಾರಣದಿಂದ ಜನರು ಇದರ ಕಡೆ ತಿರುಗರು. ಎಲ್ಲರೂ ಇದರಲ್ಲಿ ಬರಬಹುದಾದಂಥ ಮಾರ್ಗ ಇದು (೬ : ೬). ಮಾನುಷಿಯ ರೂಪ ಈಶ್ವರನದೇ ಮುತ್ತಿ. ಇದರ ಸೇನೆಯೇ ಈ ಮಾರ್ಗದ ಪೈಶಿಪ್ಪತಿ. ಮಾನುಷಿಯ ರೂಪವನ್ನು ತಿರಸ್ಯಿರಸುವುದು ಈಶ್ವರನನ್ನೇ ತಿರಸ್ಯಿರಸಿದಂತೆ (೬ : ೧೧). ಅಜುರ್ನ ಈ ಮಾನುಷಿಯ ರೂಪವನ್ನು ಅವಜ್ಞೆ ಮಾಡಿದ. ಅದುದಿಂದ ಅವನು ಪಶ್ಚಾತ್ತಾಪದರ್ಜೆಕಾಯಿತು. (೧೧ : ೪೮). ಭಕ್ತಿಯ ಹೋಸ ದೃಷ್ಟಿ ಬಂದ ಮೇಲೆ ಮಾನುಷಿಯ ರೂಪವನ್ನು ನೋಡಿ ಅಜುರ್ನನಿಗೆ ಆನಂದವಾಯಿತು. (೧೧ : ೫೧). ಎಲ್ಲ ಯಜ್ಞ ಗಳಲ್ಲಿ ಜಾಳಾನಯಜ್ಞ ಶ್ರೀಷ್ವತ್ವನೇ. ಆದರೆ ಹರಿಪ್ರೇಮದಲ್ಲಿ ಮುಳುಗಿದ ಜನರು ಹರಿನಾಮಸ್ತರಣರೂಪದ ಜಪ ಯಜ್ಞವನ್ನೇ ಶ್ರೀಷ್ವತ್ವವೆಂದು ತಿಳಿಯುತ್ತಾರೆ (೧೧ : ೩೫). ಜಾಳಾನದಾತ ಭಗವಂತ ಸಮರ್ಥ (೧೧ · ೧೧-೧೧). ಆರನೆಯ ಅಧ್ಯಾತ್ಮದಲ್ಲಿ ಹೇಳಿದಂತೆ, ಅದಕ್ಕನುಸಾರವಾಗಿ ಎಲ್ಲಾ ಇಂದಿಯಗಳನ್ನು ಮನಸ್ಸಿನ ಸಮಸ್ತ ವ್ಯಾಪಾರಗಳನ್ನು ತಡೆಗಟ್ಟಿವ ಬದಲು ಅದನ್ನು ಭಕ್ತಿಮಾರ್ಗದಲ್ಲಿ ಈಶ್ವರನಿಗೆ ಅರ್ವಣಮಾಡುತ್ತಾರೆ (೬ : ೩೫). ಪಾಪಯೋನಿ, ಶುಳ್ಯಯೋನಿ ಮುಂತಾದ ಯೋವ ಭೇದವನ್ನೂ ಈ ಮಾರ್ಗ ಅರಿಯದು. ಇದು ಕೇವಲ ಪ್ರೇಮದ ಕೆಲಸ; ಎಲ್ಲಾ ವರ್ಣಗಳವರಿಗೂ ಈ ಧರ್ಮ ಮುಕ್ತ ದ್ವಾರ (೬ : ೩೬). ‘ನಿತ್ಯ ಸೇವ, ನಿತ್ಯ ಕೀರ್ತನೆ, ಉತ್ಸವ’ ಇದು ಈ ಮಾರ್ಗದ ಸ್ವರೂಪ (೬ : ೧೪ - ೧೫; ೧೧ : ೩೬, ೩೭, ೩೯, ೪೦). ೬ : ೨ ರ ‘ಧರ್ಮಾರ್ಥ’ ಮತ್ತು ೬ : ೫ ರ ‘ಅಶ್ರದ್ಧಾನಾಃ’ ಶಬ್ದಗಳನ್ನು ೧೧ : ೨೨ ರ ‘ಧರ್ಮಾರ್ಥಮೃತಂ’ ಮತ್ತು ‘ಶ್ರದ್ಧಾನಾಃ’ ಶಬ್ದಗಳನ್ನು ಹೋಲಿಸಿದರೆ, ಹನ್ನೆರಡನೆಯ ಅಧ್ಯಾತ್ಮದಲ್ಲಿ ಸಮಾಪ್ತಿಗೊಳಿಸಿದ ವಿಷಯಕ್ಕೆ ಒಂಬತ್ತನೆಯ ಅಧ್ಯಾತ್ಮದಲ್ಲೇ ಶ್ರೀ ಗಣೇಶ ಮಾಡಿರುವುದು ಕಂಡುಬರುತ್ತದೆ.

‘ಯೇ ತು ಧರ್ಮಾರ್ಥಮೃತಮಿದಂ’ (೧೧ : ೨೦) ಎಂಬುದರ ಅರ್ಥ, ಹನ್ನೆರಡನೆಯ ಅಧ್ಯಾತ್ಮದಲ್ಲಿ ಹೇಳಿದ ಭಕ್ತಲಕ್ಷಣದ ಧರ್ಮಾರ್ಥಮೃತವಂತೂ ಇದೇ ತದೆ; ಒಂಬತ್ತರಿಂದ ಹನ್ನೆರಡನೆಯ ಅಧ್ಯಾತ್ಮದವರೆಗೆ ಹೇಳಿರುವ ಧರ್ಮಾರ್ಥಮೃತವೂ ಹೌದು. ಈ ‘ಅಮೃತ’ ಶಬ್ದದೊಡನೆ ೬ : ೨ ರಲ್ಲಿ

ಒಂದಿರುವ ‘ಮೃತ್ಯು’ ಶಬ್ದವನ್ನು ಹೋಲಿಸಿ ನೋಡಿ. ಹಾಗೇ ಒಂಬತ್ತುನೆಯ ಅಧ್ಯಾಯದ ಕಟ್ಟಕಡೆಯ ಶ್ಲೋಕವೇ ಹನ್ನೊಂದನೆಯ ಅಧ್ಯಾಯದ ಕಟ್ಟಕಡೆಯ ಶ್ಲೋಕ. ಐ: ಗ ರಲ್ಲಿ ಒಂದೆ ‘ಏವಂ’ ಶಬ್ದ ಈ ಎರಡೂ ಶ್ಲೋಕಗಳನ್ನು ಲಕ್ಷ್ಯದಲ್ಲಿಟ್ಟಿದೆಯೆಂದು ತಿಳಿಯಬೇಕು. ಹೆಚ್ಚು ವಿಸ್ತಾರ ಮಾಡುವುದಿಲ್ಲ. ಸಂಕ್ಷೇಪವಾಗಿ ಇಪ್ಪು ಹೇಳಿದರೆ ಸಾಕು. ಗೀ, ಗೀ, ಐ — ಈ ಮೂರು ಅಧ್ಯಾಯಗಳಿಂದ ಒಂಬತ್ತನೆಯದನ್ನು ಯಾವ ರೀತಿ ಯಲ್ಲೂ ಬೇರೆಮಾಡುವಂತಿಲ್ಲ. ಒಂಬತ್ತನೆಯ ಅಧ್ಯಾಯ ತಾಯಿ, ಗೀ, ಐ ಅದರ ಮುಕ್ಕೆಳು. ಗೀ: ಗ ನೆಯ ಶ್ಲೋಕದಲ್ಲಿ ಅಜುಂನ ‘ನನ್ನ ಮೋಹ ಕಳೆಯಿತು’ ಎಂದೆದ್ದೂ ಒಂಬತ್ತನೆಯ ಅಧ್ಯಾಯವನ್ನು ಲಕ್ಷ್ಯದಲ್ಲಿಟ್ಟೇ. ‘ಪರಮಂ ಗುಹ್ಯ್ಯಂ ಅಧ್ಯಾತ್ಮಸಂಜ್ಞಿತಂ’ (ಗೀ: ಗ) ಎಂಬುದೇ ಒಂಬತ್ತನೆಯ ಅಧ್ಯಾಯದ ರಾಜ ವಿದ್ಯೆ, ರಾಜ ಗುಹ್ಯೆ. ಅಧ್ಯಾಯ ಈ ರಿಂದ ಉದ್ದರಿಗೆ ಅವುಗಳೇ ಪ್ರಾಣಿಗಳಾಗಿ ಮಾಡಿದ್ದೀರುತ್ತಾರೆ. ಅಧ್ಯಾಯ ಈ ರಿಂದ ಉದ್ದರಿಗೆ ಭಕ್ತಿಮಾರ್ಗ — ಇವು ಗಳ ಭೇದವನ್ನು ತಿಳಿಸಬೇಕು ಸಂಕ್ಷೇಪವಾಗಿ ಎಂದರೆ, ಓಂಕಾರ, ರಾಮ ನಾಮಗಳಲ್ಲಿ ಇರುವ ಭೇದಕ್ಕೆ ಸಮಾನ ಅದು.

ನಮ್ಮ ಮುಖ್ಯ ಪ್ರಶ್ನೆಯ ಉತ್ತರ ಇದರಲ್ಲಿ ಒಂದಿದೆ. ಆದರೂ ವಿಷಯ ಪೂರ್ತಿಗಾಗಿ ಮುಂದಿನ ಅಧ್ಯಾಯಗಳ ಸಂಗತಿಯನ್ನೂ ಹೇಳುತ್ತೇನೆ.

ಅಧ್ಯಾಯಗಳು ಗೀ, ಗೀ, ಗಜಿ ಜಾಳ್ಳನಮಾರ್ಗ. ಜಾಳ್ಳನಮಾರ್ಗ ಬೇರೆ, ಭಕ್ತಿಮಾರ್ಗ ಬೇರೆ ಎಂದು ಹೇಳಬೇಕಾಗಿಲ್ಲ. ಆದರೂ ಗೀತೆಯಲ್ಲಿ ಅದರಲ್ಲೂ ಭಕ್ತಿಯನ್ನು ಬೆರಿಸಿದೆ. ‘ಮದ್ಬಂತ್ತ’—ಗೀ: ಗೀ, ಗೀ: ಅ, ಗಜಿ: ಗಜ ನೋಡಿ. ಆದರೆ ಈ ಮಾರ್ಗ ಅವುಗಳೇ ಪ್ರಾಣಿಗಳಿಂದಲೂ ಭಿನ್ನ. ಅವುಗಳೇ ಪ್ರಾಣಿಗಳಿಂದಲೂ ಧ್ಯಾನ, ಭಕ್ತಿಮಾರ್ಗದಲ್ಲಿ ಸ್ವೇಮು. ಜಾಳ್ಳನಮಾರ್ಗದಲ್ಲಿ ವಿಚಾರ ಅಥವಾ ವರ್ವೇಕ ಪ್ರಧಾನವಾಗುತ್ತದೆ. ಧ್ಯಾನ ಮಾರ್ಗದ ಅರ್ಥ—ಮುಖ್ಯವಾಗಿ ಪತಂಜಲಿ; ಭಕ್ತಿಮಾರ್ಗದ ಅರ್ಥ—ಪ್ರಯೋಜನ ಸಂಪೂರ್ಣದಾಯ; ಜಾಳ್ಳನಮಾರ್ಗದ ಅರ್ಥ—ಸಾಂಖ್ಯ, ವೇದಾಂತ. ಗಜಿ: ಗಜಿ ‘ವೇದಾಂತಕೃತ’ ನೋಡಿ.

ಜಾಳ್ಳನಮಾರ್ಗವನ್ನು ತೋರಿಸಿದ ತರುವಾಯ ವಾಸ್ತವವಾಗಿ ಗೀತೆ ಮುಗಿಯಿತು. ‘ಇತಿ ಗುಹ್ಯತಮಂ ಶಾಸ್ತ್ರಂ’ ದ (ಗಜಿ: ಅ) ಅರ್ಥ ಹದಿನ್ಯೇದನೆಯ ಅಧ್ಯಾಯ ಮುಗಿಯಿತೆಂದು ಮಾತ್ರವೇ ಅಲ್ಲ, ಇಲ್ಲಿಯ ವರೆಗೆ ಹೇಳಿದ ಇಡೀ ನೀತಿಶಾಸ್ತ್ರವೇ ಮುಗಿಯಿತು ಎಂದು ತಿಳಿಯುತ್ತೇನೆ.

‘ಶಾಸ್ತ್ರ’ ಶಬ್ದವನ್ನು ಗೀತಿ ನೋಟ್‌ಮೊದಲನೇ ಭಾರಿಗೆ ಇಲ್ಲಿ ಉಪಯೋಗಿಸಿದೆ. ಮತ್ತೆ ಇದೇ ಶಬ್ದ ಹದಿನಾರನೆಯ ಅಧ್ಯಾಯದ ಕಡೆಯಲ್ಲಿ, ಹದಿನೇಳನೆಯ ಅಧ್ಯಾಯದ ಆದಿಯಲ್ಲಿ ಬಂದಿದೆ.

ಇದರ ತರುವಾಯ ಹದಿನಾರು, ಹದಿನೇಳನೆಯ ಅಧ್ಯಾಯಗಳನ್ನು ನಾನು ಪರಿಶಿಷ್ಟಗಳಿಂದು ತಿಳಿಯುತ್ತೇನೆ. ಅದರಲ್ಲಿ ಗೀತೆಯ ಸಮಾಜ ಶಾಸ್ತ್ರವೆಲ್ಲವೂ ಬಂದಿದೆ. ಸಮಾಜದ ವ್ಯಕ್ತಿಗಳ ಶುಭವೃತ್ತಿ ಅಥಾರ್ತಾ ಸದ್ಗುಣ (ಅ. ೧೯), ಅದಕ್ಕೆ ಅನುರೂಪವಾದ ಶುಭಕೃತ್ಯ - ಸಾತ್ವಿಕ ಯಜ್ಞ, ದಾನ, ತಪ (ಅಧ್ಯಾಯ ೧೯) ಗಳೇ ಸಮಾಜಶಾಸ್ತ್ರಕ್ಕೆ ಸವಾರಧಾರ. ಇವೆರಡೂ ಅಧ್ಯಾಯ ಒಂಬತ್ತನೆಯ ಅಧ್ಯಾಯಕ್ಕೆ ಪರಿಶಿಷ್ಟ. ಹದಿನಾರ ನೆಯ ಅಧ್ಯಾಯ ೬ : ೨೨ – ೨೩ ಶ್ಲೋಕಗಳ ಪರಿಶಿಷ್ಟ. ಹದಿನೇಳನೆಯ ಅಧ್ಯಾಯಕ್ಕೂ ಹದಿನಾರಕ್ಕೂ ೧೨ : ೧ ರಲ್ಲಿ ಅಚ್ಚನನ್ನ ಪ್ರತ್ಯೇಯಿಂದ ಸಂಬಂಧವನ್ನು ತೋರಿಸಿದೆ. ಇದಲ್ಲದೇ ೬ : ೨೧ ರಲ್ಲಿ ಹೇಳಿದ ಭಕ್ತಿ ಮಾರ್ಗರೀತ ಮುಖ್ಯವಿಧಿಯ ನಿಷ್ಠೆಗೆ ಸ್ವಷ್ಟಿಕರಣ ಮಾಡುವ ಪರಿಶಿಷ್ಟವೂ ಹೌದು.

|                       |                   |                          |
|-----------------------|-------------------|--------------------------|
| ‘ಯದಶ್ವಾಸಿ’—           | ಹದಿನೇಳನೆಯ ಅಧ್ಯಾಯದ | ‘ಆಹಾರ’                   |
| ‘ಯಜ್ಞದೋಸಿ’—           | “                 | ‘ಯಜ್ಞ’                   |
| ‘ದದಾಸಿ’—              | “                 | ‘ದಾನ’                    |
| ‘ತಪಸ್ಯಿಸಿ’—           | “                 | ‘ತಪ’                     |
| ‘ತತ್ ಶರುಪ್ಯ ಮದರ್ವಣಂ’— | “                 | ‘ಓಂ ತತ್ ಸತ್ತಾ’<br>ಪ್ರಕರಣ |

ಸಮರ್ಪಣವಿಧಿ ಭಕ್ತಿಮಾರ್ಗದ ಆತ್ಮ. ಹಾಗೆಂದ ಮಾತ್ರಕ್ಕೂ ಸಮರ್ಪಣವೆಂದರೆ ಮನಂಬಂದದ್ದನ್ನೆಲ್ಲ ಸಮರ್ಪಿಸುವುದಲ್ಲ. ಶುದ್ಧ ಸಾತ್ವಿಕ ವಾದುದನ್ನೇ ಸಮರ್ಪಣ ಮಾಡಬೇಕೆಂದು ಹದಿನೇಳನೆಯ ಅಧ್ಯಾಯ ಹೇಳುತ್ತದೆ. ಹದಿನೇಳನೆಯ ಅಧ್ಯಾಯಕ್ಕೆ ಆಶ್ರಮ ದೃಷ್ಟಿಯಿಂದ ‘ಕಾರ್ತ್ಯ ಕ್ರಮಯೋಗ’ ವೆಂಬ ಹೆಸರನ್ನು ಕೊಡುತ್ತೇನೆ. ಬೆಳಗೆ ಎಡು ಮೊದಲು ಪಾರಧನೆಮಾಡಿ (ಶ್ರದ್ಧಾ), ಆಮೇಲೆ ಉಪಹಾರ ಮಾಡಿ (ಆಹಾರ), ಸೇವಾಕಾರ್ಯ (ಯಜ್ಞ, ದಾನ ತಪ) ಪಾರಂಭಿಸಬೇಕು. ಕಡೆಯಲ್ಲಿ ಸಂಚಯ ಪಾರಾರ್ಥನೆಯಲ್ಲಿ ಇವೆಲ್ಲವನ್ನೂ ಸಮರ್ಪಣ ಮಾಡಬೇಕು (ಓಂ ತತ್ ಸತ್ತಾ).

